

ಬೆಳ್ಳ ಹಬ್ಬಿದ ಪ್ರಕಟಣೆ

ಪ್ರದರ್ಶನ ವಿಲಾಸ

ಉತ್ತರ ನವರತ್ನ ರಾವ್

ಪ್ರಕಾಶ ಸಾಹಿತ್ಯ

ತಲಕಾಡು ಸುಬ್ರಹ್ಮಣ್ಯ ಗಳ್ಳ,
ಅರಳೇಪೇಟೆ, ಚೆಂಗಳೂರು—53

HRUDAYA MILANA--A Social Novel Written by Smt
Usha Navarathnaram, Published by Pukasha Sahitya,
Thalakadu Subba Rao Galli, Cottonpet Bangalore 4-5.

ಮುನ್ಸುಕೆರು :

ಶ್ರೀ ಸಿಹುಲ ಪ್ರಿಯರ್
23, 2ನೇ ಕ್ರಾಸ್, ಗೆಜ್ಜೆ ಬತ್ಟಿಗಡ್ಲ,
ಬೆಂಗಳೂರು ೫೬೦೦೫೩.

ಮುನ್ನಡಿ

ಈ ಕಾದಂಬರಿ ಇತ್ಯಾದಿ ಪ್ರಕಾರ ಸಂಪರ್ಕವು ಹೀಗೆ ಇಲ್ಲಿ
ಇನ್ನು ಕಾಣುತ್ತಿರುವುದು ಸಂಪೂರ್ಣ ಅಭಿವೃದ್ಧಿಯನ್ನಾಗಿದೆ. ಈದೊ
ಂದಿನ್ನಾಗೆ ಇಂಥಿವಾನೆ ಸತತವಾಗಿರಲೆ ಎಂದು ತಂಜಿದ್ದು ಇನ್ನು
ಇದೆ ಪ್ರಸಂಗಿಸುತ್ತೇನೆ.

ಈ ಕಾದಂಬರಿಯನ್ನು ಪ್ರಕಾರ ಸಂಪೂರ್ಣವಾದುದು ತನ್ನ
ಹಂಡಿಯಂದ ಹೇಳಿತರುತ್ತಿರುವುದು ಕಂಡೇಣಿದೆ ಹಿಂದು
ಅಂದೆವಾಗಿ ಹೀಗೆ ಹೀಗೆ ಕಂಡು ಮುಂತಾಚಿತ್ತ ಕಾಳಾಹಿನೆ
ರಿಗಳ ಸಸ್ಯ ವಿಂದನೆಗಳು.

ಬೋಗಳೂರು

ಉತ್ತರ ಸರ್ವರತ್ನರಾಮ

ಹೇಮಂತ, ಸುಮಂತ ಮತ್ತು ಸಂಗಿತ ಮಾರ್ಗ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಅವರ ಎದುರಿಗಿದ್ದ ತಿಂಡಿಯ ಶಟ್ಟಿಗಳಲ್ಲಿ ತಿಂಡಿ ಹಾಗೆಯೇ ಇತ್ತು.

“ಯಾಕೋ ತಿಂಡಿ ತಿಂಡಿಲ್ಲ? ಸೇರೊಲ್ಪು?” ಸೋದರತ್ತೆ ಸುನಂದಮ್ಮೆ ಕೇಳಿದಾಗ ಸುಮಂತ ಡೈನಿಂಗ್ ಟೀಬಲ್ಲಿನ ಕೆಳಗೆ ಹೇಮಂತನ ಕಾಲನ್ನು ಮೆಲ್ಲಿಗೆ ತಿವಿದನು. ಹೇಮಂತ ಮೆಲ್ಲಿಗೆ ಕೆಮ್ಮಿದನು. ಸಂಗಿತ ತಿಂಡಿಯ ಶಟ್ಟಿಯನ್ನು ಮೆಲ್ಲಿಗೆ ದೂರ ಸರಿಸಿದಳು.

“ಅತ್ತಿ, ನಾನೋಂದು ಮಾತು ಕೇಳ್ತಿನಿ. ನೀವು ನಿಜ ಹೇಳೋ ಹಾಗಿದ್ದೆ ಮೂರು ಜನರೂ ಇದನ್ನು ತಿಂದು ಎದ್ದು ಹೋಗ್ತಿದೀ.”

ಸುನಂದಮ್ಮೆ ಸೋದರನೋಸೆಯತ್ತ ನೋಡಿದರು. ಎಲ್ಲಾ ತಾಯಿಯ ಪಡಿಯಚ್ಚೇ! ಆದೇ ಕೊಲುಮುಖ, ಆದೇ ಚೆಲುವು ಸೂಸುವ ಕಣ್ಣಗಳು, ಆದೇ ಪುಟ್ಟು ಬಾಯಿ ದಂಡು ಸುಳಿಗಲ್ಲ. ಗುಂಗುರು ಕೂದಲಿನ ಏರಡು ಮೊಂಡು ಜಡಿಗಳು. ಅಗಲವಾದ ಹಕ್ಕೆಯ ಸುತ್ತಲೂ ಆವರಿಸಿದ್ದ ಸುಳಿಗುರುಳುಗಳ ರಾಶಿ, ಕೆವಿಯಲ್ಲಿನ ಚಿನ್ನದ ಕೆಂಪಿನ ತೂಗುದಿದೆ. ನಕ್ಕಾಗ ಕಣ್ಣಗಳೂ, ತೂಗುದಿವಗಳೂ ಫಳಕ್ಕುನೇ ಹೋಳಿಯುತ್ತಿದ್ದವು. ಹವಳ ದಂತಿದ್ದ ತುಟಿಗಳ ವಂಧ್ಯ ವಿಂಚುತ್ತಿದ್ದ ಪುಟ್ಟು ಮುತ್ತಿನ ಹಲ್ಲಿಗಳ ಸಾಲು. ಎಲ್ಲಾ ಮಾಲತಿಯ ಹಾಗೆ! ಒಂದೇ ವ್ಯತ್ಯಾಸವೆಂದರೆ ಮಾಲತಿಗೆ ತನ್ನನ್ನು ಕಂಡರಾಗುತ್ತಿರಲಿಲ್ಲ. ಇವಳಿಗೋ ತಾನೆಂದರೆ ಪ್ರಾಣ.

“ನಿನಮ್ಮಾ ಆದು ನಿನ್ನ ಹೊಸ ಆಟ? ” ಸುನಂದಮ್ಮೆನಿಗೆ ಸೋದರ ಸೋಸೆಯ ಆಟಗಳೆಲ್ಲಾ ಚಿರಪರಚಿತ. “ಅಯ್ಯೋ ಸಾರಿಗೆ ಉಪ್ಪಿನ ಬದಲು ಸಕ್ಕರೆ ಹಾಕಿಟ್ಟಿದೀರಿ! ” ಅತ್ತೀ, ವಿಪರೀತ ಹೊಟ್ಟಿನೋವು ಯಾಕೋ ಈ ಹಾಳು ಇಡ್ಲಿ ಸೇರಾ ಇಲ್ಲ. “ಸಜ್ಜಿಗೆ ಯಾಕೋ. ಗಂಟ್ಲಲ್ಲಿ ಇಳ್ಳಿತಾನೇ ಇಲ್ಲ. ಗಂಟ್ಲಲ್ಲಿ ವನೋ ಸಿಕ್ಕಿ ಹಾಕ್ಕೊಂಡಿರೋಹಾಗಿದೆ ನೋಡಿ. ” ಅನ್ನ ಚೆನ್ನಾಗಿಲ್ಲ, ಹುಲಿ ಬೋನಿನ ಹತ್ತಿರ ಹೋದ್ದೇ ಬರೋ ವಾಸನೆ ಹೀಗೇ ಏನಾದರೂ ತಿನ್ನಬೇಕಾದರೆ ಏನಾದರೆಂದು ಕುಂಟುನೇವ.

“ಅಟ ಗೀಟ ಏನೂ ಇಲ್ಲ. ಎಲ್ಲಾ ಅಪ್ಪನ ವಿವರ !” ಸಂಗೀತ
ಹೇಳಿದಾಗ ಹೇಮಂತ, ಸುಮಂತ ಕಿಸಕ್ಕನೇ ನಕ್ಕರು.

“ಯಾಕೇನ್ನೀ ನಗ್ಗೀರಿ ? ಇಲ್ಲೇನು ಕೊತ್ತಿ ಕುಣಿತೂ ಇದ್ದಾ?”
ಸಂಗೀತ ಹೇಳಿದಾಗ ಹೇಮಂತ ಮೆಲ್ಲಗೆ ಉಸುರಿದ.

“ಇಲ್ಲ ಕೂಡೈಲ್ಲಂದು ಮಾತಾಡ್ತು ಇವೆ.”

ಸಂಗೀತ ಅವನನ್ನು ಹೊಡಿಯಲು ಕೈಯೆತ್ತಿದ್ದಾಗ ಸುಮಂತ ತಡೆದನು.

“ಹೇಳಿ ಬೇಗ, ಎಲ್ಲಕೂ ಇಬ್ಬೂ ನಾಯಿ ಹಾಗೆ ಜಗ್ಗ ಅಡಬೇಡಿ.”
ಸುನಂದವ್ಯು ಅವರುಗಳ ಅಟ, ಮಾತುಗಳನ್ನು ಕೇಳುತ್ತಾ ಮನಸ್ಸಿನಲ್ಲಿ
ನಕ್ಕ ಮೆಲ್ಲನೇ ಗದರಿದರು.

“ಹೀಗೇ ಅಡ್ತು ಇರಿ, ಪವ್ವಾ ಬರೋ ಹೊತ್ತಾಯ್ತು. ನಿಮಗೆ
ಅಗುತ್ತೇ ಪೂಜೆ !!”

“ಹೇಳಿ ಸಂಗೀ” ಹೇಮಂತ ಗಂಭೀರನಾದ.

“ಏನಿಲ್ಲಾ ಅತ್ತೇ....ಮತ್ತೇ....ಮತ್ತೇ ಪವ್ವಾ ತಿರ್ಗು ಮದ್ದೆ
ಮಾಡೈಲ್ಲಿತಾರಂತೆ ಹೌಡಾ ?” ಆ ಮಾತು ಕೇಳುತ್ತಲೇ ಸುಮಂತ,
ಹೇಮಂತ ಬಂದ ನಗು ತಡೆದರು. ಸಂಗೀತ ಅವರತ್ತ ಕೆಡಿಗಳ್ಳು ಹಾರಿಸಿ
ಬೆದರಿಸಿದಳು. ಸುನಂದವ್ಯು ಅವಾಕ್ಷಾದರು.

“ಯಾರು ನಿಂಗೆ ಹೇಳಿದ್ದು ?”

“ಯಾರೋ, ಅದೆಲ್ಲಾ ಬೇಡಾ ಅದು ಬೇರೆ ಸಮಾಜಾರ... ವೊದ್ದು
ಹೇಳಿ....ಈ ತಿಂಡಿ ಖಾಲಿ ಅಗುತ್ತೇ....” ಸಂಗೀತ ಕೈ ಕಟ್ಟಿ ಕುಳಿತಳು.

“ ಮಕ್ಕ ದೊಡ್ಡೊಡಿರ ಮಾತಿಗೆ ಬರಾಬರ್ದು. ಬೇಗ ತಿಂದು ಎದ್ದೇಇ”
ಸುನಂದವ್ಯು ಗದರಿದಾಗ ಸಂಗೀತ, ಹೇಮಂತ, ಸುಮಂತರ ಕಡೆ ನೋಡಿ
ಕಿರುನಕ್ಕಳು.

“ಅತ್ತೇ ಗದರಿದಾಗ್ಗೇ ಗೊತ್ತಾಗೋಲ್ಲಾ ? ನಿಜಾಂತ ತಿಳಿತೋ
ಇಲ್ಲೋ ! ತಿನೋ !” ಹೇಮಂತ ತಿಂಡಿಯನ್ನು ಬೆರಳಿಸಿಂದ ಕೆಡಕಿದನು.

“ಪವ್ವಾಗೆ ಈ ವಯಸ್ಸಿನಲ್ಲಿ ಮದುವೆ ಯಾಕಂತಿ !”

“ಏನೋ ಆಗ್ಗೇಕು ಅನ್ನಿಸಿರ್ಬೇಕೂ !” ಸುಮಂತನ ಮರುಮಾತು.

“ಅತ್ತೇ ಹುಡ್ಗಿ ಯಾರು ? ನಿಮ್ಮ ವಯಸ್ಸಿನೋ ? ನನ್ನ ವಯ
ಸ್ಸೋಕೋ ?” ಸಂಗೀತ ಕೇಳಿದಳು.

ಸುನಂದಮೃನಿಗೆ ಮಕ್ಕಳ ಮಾತು ಬಹಳ ಅತಿಯಾಯಿತೆನಿಸಿತು.

“ತೆಪ್ಪಗೆ ತಿಂದು ಎದ್ದು ಹೊಗ್ಗೆ ರೋ ? ಸವ್ಯಾ ಬರುತ್ತಾನೀವು ಕೇಳಿದ್ದೆ ಲ್ಲಾ ಹೇಳಿಲೋ ? ಹುಡುಗ್ಗು, ಮಕ್ಕಳು ವಯಸ್ಸಿಗೆ ತಕ್ಕಹಾಗಿ ರೆಕ್ಕು ?” ಒಳಗೆ ಅವರಿಗೆಲ್ಲಾ ಕಾಫಿ ಬಿಸಿಮಾಡಿಕೊಡಲು ಹೊರಟಿರು.

“ಹೇಮಂತ, ನಿಂಗೆಪ್ಪು ವಯಸ್ಸು ?” ಸುಮಂತ ಕೇಳಿದ.

“ಕೇಳಿಯಲ್ಲಾ ಪದ್ದೇ, ನಂಗೂ ಸಿಂಗೂ ಒಂದೇ ವಯಸ್ಸಲ್ಪ್ಪಾ ? ಹದಿನ್ಯೇದು ವರ್ಷ, ಅರುತ್ತಿಂಗಳು, ಹತ್ತು ದಿನಗಳು”ಹೇಮಂತ ಗೊಣಿದ.

“ನಾವಿಬ್ಲೂ ಹೀನಾನ್.”

“ಹಾಗಾದ್ದು, ನಾವು ಹುಡುಗರೂ ಅಲ್ಲ, ಮಗೂನೂ ಅಲ್ಲ ಹೀನಾ ವಜರ್ನಾ !” ಸುಮಂತ ಹೇಳಿದ, “ನಿಂಗೆಪ್ಪು ಸಂಗೀತ ?”

“ನಿಮ್ಮಕ್ಕು ನಾನಲ್ಪ್ಪಾ ? ನಿಮಗಿಂತ ಏರಡು ವರ್ಷ ದೊಡ್ಡೊಳ್ಳು. ಸೋಲ್ಪ್ಪಾ ಸಾಲ್....ಸ್ವಿಂಬ್ರೋ ಸೆವೆಂಟೀನ್....ನಾನು ಹುಡ್ಡೀ ಅಲ್ಲ, ಹೆಂಗನು ಅಲ್ಲ, !” ಸಂಗೀತ ಉತ್ತರಿಸಿದಳು.

ಹೊರಗೆ ಶಾರಿನ ಹಾರನ್ ಶಬ್ದ ಕೇಳುತ್ತಿಲೇ ಮೂವರೂ ಗಳಿಗಬನೆ ತಿಂದು ಮುಗಿಸಿದರು.

“ಅತ್ತಿ ಬೇಗ ಕಾಫಿ ಕೊಡಿ” ಮೂವರೂ ಅಡಿಗೆ ಮನೆಗೆ ಹೊಡರು, ಅತ್ತಿಯ ಹಿಂದೆ ನಿಂತರು. “ಬಿಸಿ ಬೇಡಾ, ತಣ್ಣಿಗೇ ಕೊಡಿ ಪವ್ ಬಂದಿಟ್ಟು”

ಸುನಂದಮೃನ್ ಕೈಲಿದ್ದ ಕಾಫಿಯನ್ನು ಒಂದೇ ಗುಟುಕಿಗೆ ಕುಡಿದು ಹಿತ್ತಲ ಬಾಗಿಲಿನಿಂದ ಹೊರಗೆ ತೋಟಿಕ್ಕೆ ಹಿಡಿದರು.

ಸುಂದರೀನ್ ಶಾರಿನಿಂದ ಇಳಿದು, ಕೈಯಲ್ಲಿ ಸ್ವಿಂಬ್ರೋ ಹಿಡಿದು ಶೂಸಿನ ಸದ್ದು ಮಾಡುತ್ತಾ ಒಳಗೆ ಬಂದರು.

ಮನೆಯಲ್ಲಿ ಗಂಭೀರ ಮೌನ. ಸುತ್ತಲೂ ಕಣ್ಣಾಡಿಸಿದನು. ಮೌನ ವೇನೋ ಮಾಲತಿ ಹೊಡಾಗಿನಿಂದ ಇದ್ದುದೇ. ಆದರೆ ಇಂದೇಕೋ ಮೌನ ಅರ್ಥಗಭಿತವಾಗಿ ಪ್ರತಿಧ್ವನಿಸುತ್ತತ್ತು, ಅಲ್ಲಿಯೇ ಇದ್ದ ಸೋಫಾದ ಮೇಲೆ ಕುಳಿತು ಶೂಸಿನ ಲೇಸು ಬಿಜ್ಜುತ್ತೊಡಗಿದನು. ಮಕ್ಕಳೊಬ್ಬರೂ ಕಣ್ಣಿಗೆ ಬಿಳಿ ದಿದ್ದುದು ಅಚ್ಚುರಿಯಾಯಿತು. ತನ್ನ ಹತ್ತಿರ ಸಲಿಗೆಗಿಂತ ಆಮಕ್ಕಳಿಗೆ ಭಯನೇ ಜಾಸ್ತಿ. ಆದರೂ ತಾನು ಬಂದ ತಕ್ಕಣ ಮಾತನಾಡಿದ್ದರೂ ಎದುರಿಗೆ ಕೈಯಲ್ಲಿ ಬ್ಯಾಟ್‌ಮೋ, ರ್ಯಾಕೆಟ್‌ಬ್ಲೋ ಹಿಡಿದು ಸುಮಂತ, ಹೇಮಂತ ಬರುತ್ತಿದ್ದರು. ಅವರಿಬ್ಬರನ್ನು ನೋಡಿದಾಗ ತಾನು ಕೇಳುತ್ತಿದ್ದುದು ಒಂದೇ ಪ್ರಶ್ನೆ.

“ತಿಂಡಿ, ಕಾಫಿ ಆಯಾತ್ ?”

“ಹೂಂ” ನೊಟಿಕಾಗಿ ಉತ್ತರಿಸಿ ಇಬ್ಬರೂ ಹೊರಗೆ ಹೊರಡುತ್ತಿದ್ದರು. ತನ್ನೇ ದುರಿಗೆ ಅವರಿಗೆ ಉಸಿರು ಕಟ್ಟುವ ಹಾಗಾಗುತ್ತಿದ್ದುದು ತನಗೆ ತಿಳಿಯುತ್ತತ್ತು.

ಸಂಗೀತಳನ್ನು ಕಂಡರೆ ತನಗೇನೊ ವಿಪರೀತ ಮುದ್ದು. ಅದರೆ ಅವರಿಗೆ ನನ್ನನ್ನು ಕಂಡರೆ ತಾನೊಬ್ಬಿ ಅವರಿಟಿಕನ್ನು ವಹಾಗೇನಿಸುತ್ತಿತ್ತು. ಕೈಯಲ್ಲಿ ಯಾವುದಾದರೂ ಕತೆ ಪುಸ್ತಕವೋ ಚಿತ್ರಗಳ ಪುಸ್ತಕ ಹಿಡಿದೋ ಎದುರಿಗೆ ಬರುತ್ತಿದ್ದುಂಟು. ಇಲ್ಲವೇ ಟ್ರಾನ್ಸಿಸ್ಟರ್ ಕೈಯಲ್ಲಿ ಹಿಡಿದು ಚಿತ್ರಸಂಗೀತ ಹಾಕಿಕೊಂಡು ಕುಚೀಯೋಂದರಲ್ಲಿ ಬರಿರುತ್ತಿದ್ದಳು. ಇಂದೇನು ಒಬ್ಬರೂ ಕಣ್ಣಿಗೆ ಶಾಣವುದಿಲ್ಲ? ತನಗೆ ಬಹಳ ಅವ್ತರಿಂದರೆ ಅಕ್ಕೆ ಸುನಂದೆ

“ಸುನಂದಾ....” ಕುಳಿತಲ್ಲಿಂದಲೇ ಕೂಗಿದರು.

“ಬಂದಿಟ್ಯಾ? ಇನ್ನೊತ್ತು ಸ್ಟ್ರೀಲ್ ಲೀಟಿಲ್ ವೇ? ” ಸುನಂದಮ್ಮೆ ತಮ್ಮ ಬಂದಿದ್ದು ತಿಳಿದು ಅವನಿಗೆ ಬೇಕಾದ ಹಾಗೆ ಹದವಾಗಿ ಬಿಸಿಮಾಡಲು ತಿಂಡಿಯನ್ನು ಒಲೆಯ ಮೇಲಿಟ್ಟಿದ್ದರೂ ತೋರಿಗೊಡದೇ ಬಂದರು.

“ಎಲ್ಲಿ, ಮಕ್ಕಳು ಕಾಣಿಸೋಲ್ಲ? ಸುಂದರೀಶನ್ ಕೆವಿಗಳ ಇಕ್ಕೆಲದಲ್ಲಿ ಮಾತ್ರ ನೇರಿತಿದ್ದ ಶಾಪನ್ನು ಕೈಯಿಂದ ತಟ್ಟಿ ಸಂಪಡಿಸಿಕೊಂಡನು.

“ಎಲ್ಲೋ ಆಡ್ತೂ ಇರ್ಬೀಕೂ. ಈಗ್ತಾನೇ ತಿಂಡಿ ತಿಂದು ಎದ್ದು ಹೊಡ್ದು. ಸುಮಂತ, ಹೇಮಂತ ಇಬ್ಬರಿಗೂ ಸ್ನೇಹಿತ್ಯನ ಇತ್ತೆಂತೆ. ಸ್ನೌಲಿನಿಂದ ಬಂದಿದ್ದೇ ಲೀಟ್ಟು. ಸಂಗೀತ ಫ್ರೆಂಡ್ ಮನಗೆ ಹೋಗಿ ಬಂದೆ ಅಂದ್ಲು ಅವಳೂ ಕಾಲೇಜ್‌ಿಂದ ಬಂದಿದ್ದ ಲೀಟ್ಟು.”

“ಹೂಂ-ಸರಿ” ಸುಂದರೀಶನ್ ಎದ್ದು ನಿಂತು ಕೊಟ್ಟಿಬಿಟ್ಟಿ ಕೊಟ್ಟಿ ಮೇಲೆ ಸುನಂದಮ್ಮೆ ಒಳಗಿನಿಂದ ಒಗೆದು ಶುಚಿಮಾಡಿದ್ದ ಟವಲೀಂದನ್ನು ಕೈಗಿತ್ತರು. ಅವನು ಕೈಕಾಲು ತೊಡಿದು ಬರುವ ನೇರಿಗೆ ಕಾಫಿತಿಂಡಿ ಸಿದ್ಧವಾಗಿತ್ತು. ಅಭ್ಯಾಸ ಬಲದಿಂದ ತನ್ನವ ತಿಂಡಿ ಎನು ಹೇಗೆದೆ ಎಂಬುದರ ಅರವಿಲ್ಲದೆಯೇ ತಿಂದು ಮುಗಿಸಿ, ಕಾಫಿ ಕುಡಿದು, ತನ್ನ ಆಫೀಸು ರೂಮಿಗೆ ಹೋಗಿ ಪ್ರೈವೆಂದನ್ನು ಹಚ್ಚಿ ಕೊಂಡು ಕುಚೀಯೋಲ್ಲಿ ರಿಗಿದನು.

ಎದುರಿಗೆ ಮಾಲತಿಯ ಭಾವಚಿತ್ರ. ಅರೆಕ್ಕಣ ಅದನ್ನೇ ದಿಟ್ಟಿಸಿ ನೋಡಿ

ಕಣ್ಣ ಮುಚ್ಚಿದನು. ನನ್ನ ಬಾಳ ಸಂಗಾತಿಗಾಗಿ, ತನ್ನ ಕವ್ಯಸುಖಗಳಲ್ಲಿ ಭಾಗ ಯಾಗಿ, ಆಗ ತನಗಿದ್ದ ಸಣ್ಣ ಬೆಚ್ಚಿಗಿನ ಮನೆ, ಖಚು ಕಳೆದು ಉಳಿಯುತ್ತಿದ್ದ ಹತ್ತು ಇಪ್ಪತ್ತು ರೂಪಾಯಿಗಳ ಹೊನ್ನು, ತನ್ನಿಜ್ಞೆಯಂತೆಯೇ ನಡೆಯುತ್ತಿದ್ದ ಸಹಧರುವಿಳೆ. ತನಗೆ ಆಗ ಅದೇ ಸ್ವರ್ಗವಾಗಿತ್ತು. ಆ ಸ್ವರ್ಗದಲ್ಲಿ ಮೂಡಿ ಬಂದ ಬೆಳಕುಗಳು ಹೇಮಂತ-ಸುಮಂತ-ಸಂಗಿತ. ಬಾಳು ಹೊನ್ನಾಗಿತ್ತು, ಮನೆ ಸ್ವರ್ಗವಾಗಿತ್ತು. ಅದರೆ ಆ ಸ್ವರ್ಗಸುಖಕ್ಕೆ ಎಲ್ಲೋ ದೃಷ್ಟಿ ತಗಲಿರಬೇಕು. ಇದ್ದಕ್ಕಿದ್ದಂತೆ ಹೃದಯಫಾತದಿಂದ ಅಕ್ಕೆ ಸುನಂದಳ ಪತಿ ಶಿವರಾವ್ ಶೀರಿಕೊಂಡಾಗ ತಂದೆ ತಾಯಿಯರ ಆಸರೆಯಿಲ್ಲದ ಸುನಂದಮಗ ಸುಭಾಷನೊಡನೆ ತಮ್ಮನು ಮನೆಗೆ ಬಂದುದು.

ಶಿವರಾವ್ ರೈಲ್ವೇಯಲ್ಲಿ ಇಂಜಿನಿಯರಾಗಿ ದೊಡ್ಡ ಹುದ್ದೆಯಲ್ಲಿದ್ದು ಹೆಂಡತಿ, ಒಬ್ಬನೇ ಮಗನನ್ನು ಜೆನ್ನಾಗಿ ಬಾಳಿಸಿದವನು. ಪತಿಯ ಮರಣಾನಂತರ ಸುನಂದನಿಗೆ ಸಂದರ್ಭಕ್ಕನುಗುಣವಾಗಿ ನಡೆಯುವುದು ಕವ್ಯಕರವಾಗಿತ್ತು. ತಮ್ಮ ಆಗತಾನೇ ಆಫೀಸಿನಲ್ಲಿ ಮೇಲು ಹುದ್ದೆಗಳಿಗೇರುತ್ತಿದ್ದನು. ನಾದಿನಿ ಮಾಲತಿ ಎಲ್ಲದರಲ್ಲೂ ಅಚ್ಚು ಕಟ್ಟು, ನಿಯಮಿತಿ, ಸಂಯಮಿ. ಅವಳ ಮೂವರೂ ಮಕ್ಕಳಿಗಂತ ಆರುವರ್ಷ ಹಿರಿಯವನಾದ ತನ್ನ ಮಗ ಸುಭಾಷ ತಂದೆ, ತಾಯಿಯರ ಅತಿ ಮುದ್ದಿನಲ್ಲಿ ಆ ಮಕ್ಕಳ ಸಮಕ್ಕಿರಲಿಲ್ಲ. ತನ್ನ ಇಕ್ಕೆಗೂಡಿನಂತಹ. ಹಾಲುಜೀನಿನ ಸಂಸಾರದಲ್ಲಿ ಸುನಂದ, ಸುಭಾಷ ಬಂದುದು ಮಾಲತಿಗೆ ಸರಿಬಂದಿರಲಿಲ್ಲ. ಬಂಧು-ಬಳಗವೆಂದರೆ ಒಬ್ಬರಿಗೊಬ್ಬರು ಕವ್ಯದಲ್ಲಿ ಆಗಬೇಕು. ಆದರೆ ಬಾಳನುದ್ದ ಕ್ಷಮೆ ಬೆನ್ನ ಹೊರಿಯಾಗಿ ಬಂದುದು ಅವಳಿಗೆ ಕೊಂಚವೂ ಇಪ್ಪವಿರಲಿಲ್ಲ. ತನ್ನ ಪತಿಗಿರುವ ಒಬ್ಬಳೇ ಅಕ್ಕೆ-ಅವಳ ಪತಿ ಅವಳಿಗಾಗಿ ಬೇಕಾದವ್ಯು ದುಡಿದು ಬಿಟ್ಟು ಹೊಗೆದ್ದ. ಸಾಲದ್ದುಕ್ಕೆ ಅವಳಿಗೆ ತಿಂಗಳು ತಿಂಗಳಿಗೆ ವೆನಾಶನಾ....! ಇಪ್ಪೆಲ್ಲಾ ಇದ್ದರೂ ತಮ್ಮ ಶಾರಿನಡಿಗೆ ಬರುವ ಪ್ರಮೇಯವೇನಿತ್ತು? ಅದನ್ನು ಒಮ್ಮೆ ಸೂಕ್ತಲವಾಗಿ ಗಂಡನಿಗೆ ಹೇಳಿದ್ದಳು.

“ಏನೂಂದ್ರೆ, ಸುನಂದ ಇಲ್ಲೇ ಇರ್ತಾಳಾ?”

“ಇಲ್ಲಿ ಅಲ್ಲೇ ಇನ್ನೆಲ್ಲಿಗೆ ಹೋಗ್ತಾಳಿ?”

“ಬೆನ್ನಾಯ್ತು. ಅಹೋಂದು ದುಡ್ಡ ಬಂದಿದೆ, ವೆನಾಶನಾ ಬರುತ್ತೆ, ಚೇರಿ ಮನೆ ಮಾಡೋಕಾಗೋಳೆಲ್ಪಾ....? ಈ ಮನೆ ನೋಡಿ, ಒಬ್ಬರು ಒಳಗೆ

ಬಂದ್ರೆ ಇಬ್ಬರು ಹೊರಗೆ ಹೋಗೀಕು....!” ಮಾಲತಿ ಹುಬ್ಬಿ ಗಪಟೆಕ್ಕಿದಾಗ ಸುಂದರೀಶನ್ ಹೆಂಡತಿಯನ್ನು ನೋಡಿ ನಕ್ಕಿದ್ದ.

“ಗೋತ್ತಾಯ್ಯು, ನಾನಾಗೇ ಆ ವಿವಯ ಯೋಚಿಸಿದ್ದಿನಿ. ಅಫೀ ಸ್ವಿಂದ ಲೋನಾ ತೋಗೊಂಡು ಸೈಟ್ ತೋಗೊಂಡಿದ್ದೀವಲ್ಲ ಆಲ್ಲಿ ದೊಡ್ಡ ಮನೆ ಕಟ್ಟಿಸಿಬಿಡೊಣಾಂತ. ಆಗ ಎಲ್ಲರಿಗೂ ಆಗಿ ಜಾಗ ಮಿಗುತ್ತೇ.”

ತಾನೋಂದು ಹೇಳಿದರೆ ಗಂಡ ಬೇರೆ ಯೋಚಿಸಿದನಲ್ಲ! ಮಾಲತಿಗೆ ರೋಸಿತು.

“ಕಾಗಲ್ಲಾ ಇ ನಾ ಹೇಳಿದ್ದ....”

“ಇನ್ನೇಗ್ಗೇ ಸಿವೆ ಹೇಳಿದ್ದ....?” ಸುಂದರೀಶ ಹೆಂಡತಿಯ ಕೆನ್ನೆ ಹಿಂಡಿ ಹೇಳಿದ್ದ. ಅದೆಲ್ಲ ಸನಗೆ ಬಿಟ್ಟಿದು, ನಾನೆಲ್ಲ ಸರಿಮಾಡಿದ್ದಿನಿ....”

ಅದರೆ ಯಾವುದೂ ಸರಿಕೊಗರಲಿಲ್ಲ. ಗಂಡನನ್ನು ಕಳೆದುಕೊಂಡ ಸುನಂದಳಿಗೆ ಪ್ರಪಂಚವೇ ಕಳೆಚಿದ್ದರೂಗಿತ್ತು. ಕುಳಿತಲ್ಲಿ, ನಿಂತಲ್ಲಿ ಕಳೆದು ಹೋದಾದನ್ನು ನೇನೆಡು ಕಣ್ಣೀರು, ನಿಟ್ಟುಸಿರು. ಮಾಲತಿ ಎನ್ನ ಸಮಾಧಾನ ಹೇಳಿದರೂ ಮತ್ತೆನ್ನು ಹೇಚ್ಚುತ್ತಿತ್ತು. ಅವಳಿದುರಿಗಿ ಮಾಲತಿ ಬಣ್ಣ ಬಣ್ಣ ದ ಸೀರೆಯಾಟ್ಟು ಓಡಾಡಿದರೆ ನಿಟ್ಟುಸಿರು “ಎಲ್ಲ ಸೌಭಾಗ್ಯಕ್ಕೂ ಹಣೇಲಿ ಬರ್ದಿ ರೈಕು...ನನ್ನ ಪಾಡು ನೋಡು ಮಾಲತಿ.” ನಗುನಗುತ್ತಾ ಮನೆಯ ತುಂಬಾ ಓಡಾಡಿಕೊಂಡಿದ್ದ ಮಾಲತಿಯನ್ನು ಕಂಡು ಮಗನನ್ನು ಪಕ್ಕದಲ್ಲಿ ಕೂಡಿಸಿ ಕೊಂಡು ಗೊಣಗು—“ಒಬ್ಬರಿಗೆ ದುಃಖ ದುಮ್ಮಾನ, ಇನ್ನೂಬ್ಬರಿಗೆ ಸುಖ, ಸುಮ್ಮಾನ—ಇದೇಪ್ಪಾ ಪ್ರಪಂಚ !” ಮಾಲತಿ, ಸುಂದರೀಶ ಅವಳಿದುರಿಗಿ ಒಟ್ಟಿಗೆ ಕುಳಿತು ಮಾತನಾಡುತ್ತಿದ್ದರೆ ಕಣ್ಣಿನಲ್ಲಿ ಗಂಗಾ, ಯಮೂನಾ. “ಎಲ್ಲಕ್ಕೂ ಕೇಳಿಕೊಂಡು ಬಂದಿರಬೇಕು.”

ಮಾಲತಿ ತಡೆಯುವಷ್ಟು ತಡೆದ್ದು. ತಿಂಗಳ ಕೊನೆಯಲ್ಲಿ ಸಾಮಾನು ಮುಗಿದು ಹೋದಾಗ ಇದ್ದ ಶಾಮಾನುಗಳನ್ನೇ ಉಪಯೋಗಿಸಿ ಒಂದು ದಿನ ಬರಿಯ ತಿಳಿಸಾರು, ಕೊಬ್ಬಿರಚಟ್ಟಿ, ನಿಂಬೆಹಣ್ಣೆನ ಗೊಜ್ಜು ಮಾಡಿದಾಗ ಸುನಂದಳಿಗೆ ಮನಸ್ಸಿನ ಹೋಯಾಟ ಬಹಳವಾಯಿತು. ಬೆರಳ ತುದಿಯಲ್ಲಿ ಅನ್ನ ಕಲಸಿ ಏರಡು ತುತ್ತು ತಿಂದು ಮಗನನ್ನು ತಡೆದಿದ್ದಳು.

“ಸುಭಾಷ”, ನಿಂಬೆಗೊಜ್ಜು ತುಂಬಾಖಾರ, ತಿನ್ನೇಡಾ. ನಿಂಗೆ ನೆಗಡಿ ಬೇರೆ, ಕೊಬ್ಬಿರಚಟ್ಟಿ ತಿಂದ್ರೆ ಕೆಮ್ಮು ಜಾಸ್ತಿಯಾಗುತ್ತೇ....” ಬೇಕಾಗಿ ನಾದಿ

ನಿಯ ಕೆವಿಯ ಮೇಲೆ ಬೀಳುವಂತೆ ಜೋರಾಗಿ ಗೊಣಗಿದ್ದಳು. “ಹೌಸ್ ಮಕ್ಕಳು ಮನೆ ತಪ್ಪಿ ತಂಡೆ ತಾಯಿ ಇಲ್ಲದಿದ್ದ ಮೇಲೆ ಅಣ್ಣ ತಮ್ಮಂದಿರ ಮನಗೆ ಬರಬಾರದು. ಈ ಅಂಬಲಿ ಉಬ್ಬಾನೇ ಗತಿ-ಆಗ.”

ಅದು ಸುಂದರೀಕ್ಕಾ ಕೆವಿಗೂ ಬಿಡ್ಡಾಗ ಹೆಂಡಿಯ ಪರವಹಿಸಿ ಹೇಳಿದ್ದ.

“ಯಾಕೆ ಸುನಂದ ಹಾಗೆ ಮಾತಾಡಿತ್ತೀ. ದಿನಾ ಎವ್ವು ತರಹ ಅಡಿಗೆ ತಿಂಡಿ ಮಾಡಿ ಹಾಕ್ಕಾಲ್ಲಿ. ತಿಂಗಳ ಕೊನೆ, ಸಾಮಾನೆಲ್ಲಾ ಅಂಗಡಿಯಿಂದ ತರ್ವೀಕೂ. ಒಂದು ದಿನ ಹೀಗೆ ಆದ್ದೇನೂ, ನಾವೂ ಆದ್ದೇ ತಿನ್ನಲಿಲ್ಲಾ?”

“ಹೌದಪ್ಪಾ....ನಿನು ಹೇಳೋದು ನಿಜ. ನಿಮ್ಮಾದು ಕೈ ಹಿಡಿತದ ಸಂಸಾರ. ನನಗದು ಅಭ್ಯಾಸವಿಲ್ಲವಲ್ಲ—ದಿನಾ ಮೃಷಣ್ಣನ್ನು ತಿಂದು ಬೇಕಿದ ಮೈ, ಏನು ಮಾಡೋದು? ಖಚಿಗೆ ಬೇಕಾದ್ದೇ ನಾನೇನು ಬೇರೆಯವಳಾ? ನನಗೆ ಹೇಳಿದ್ದ ಸಾಮಾನು ತರ್ವೀಕೆ ದುಡ್ಡ ಕೊಡ್ಡಾ ಇಲ್ಲಾವು?”

ಸುಂದರೀಕ್ಕಾ, ಮಾಲತಿ ಮುಖ ಮುಖ ನೋಡಿಕೊಂಡರು.

“ದುಡ್ಡಿಲ್ಲಾಂತ ಅಲ್ಲಾ ಸುನಂದ ಕೈ ಹಿಡಿತ ಮಾಡಿದ್ದೇ ನಾಕೆ ನನ್ನ ಮೂರು ಜನ ಮಕ್ಕಳ ಯೋಚನೆ ಮಾಡಬೇಡ್ದೇ? ಅವರ ಓದು ವಿದ್ಯಾ ಭಾಗಸಕ್ಕೆ ಬೇಡವೇ, ಸಾಲದಕ್ಕೆ ಮನೆ ಕಟ್ಟಿಸಲು ಸಾಲ ತೊಗೊಂಡಿದ್ದೀನಿ. ನನ್ನ ಪೇನಲ್ಲಿ ಕಟ್ಟ ಮಾಡ್ಡಾರೆ....ನಿನು ಸ್ವಲ್ಪ ಹೊಂದ್ದೋಬೇಕು,” ಸುಂದರೀಕ್ಕಾ ಹೇಳಿದಾಗ ಸುನಂದಳಿಗೆ ಎಲ್ಲಿಲ್ಲದ ದುಃಖ ಬಂದಿತ್ತು.

“ಹೌದೋ, ನಾನು ನಿಂಗೆ ಹೊರೆಯಾಗಿ ಬಂದಿದ್ದೀನಿ. ಸಂಗೂ ನಿನ್ನ ಮೇಲೆ ಭಾರ ಹೊರ್ನೋಕೆ ಇವ್ವಾ ಇಲ್ಲ. ಆದವ್ಯಾ ಬೇಗ ಎಲ್ಲಾದ್ದೂ ಒಂದು ಮನೆ ನೋಡ್ಡೊಂತಿದ್ದೀನಿ, ಇವ್ವೇನೂ ನನ್ನ ಬಿಡಿಲಿ ರಿಲ್ಲಿ ಹೋಗಿಲ್ಲ!”

ಮಾತಿಗೆ ಮಾತು ಬೇಕಿದು ಕೊನೆಗೆ ಪರಿಸರವಾಪ್ತಿಯಾದುದು ಬೇರೆಯ ತರಹ.

“ಮುಂಚಿಯಾಗಿದ್ದೇ ಹೀಗೆ ಮಾತಾಡ್ಡಾ ಇದ್ದಾ? ಎಲೊಲ್ಲೀ ಅವಳು ನಿನ್ನ ಕೆವಿ ಚಿನ್ನಾಗಿ ಹಿಂಡಿದಾಕೆ. ಏನು ತಿಂದರೂ ‘ನಂಗಧ್ ನಿಂಗಧ್’ ಅಂತಿದ್ದೀ ಚಿಕೊನ್ನೊನಿಡಾಗೆ, ಹೆಂಡ್ರಿ ಬಂದ್ದೆ ಬದಲಾಯಿಸಿ ಬಿಡ್ಡೀರಿ! ಮಾಲತಿಗೆ ಮೈಯೆಲ್ಲಾ ಉರಿದುಹೋಯಿತು.

“ಹೌದು, ಅಣ್ಣ ತಮ್ಮ ನಿಮಗೆ ಎಲ್ಲಾನೂ ಮಾಡ್ಡೀಕೂಂತ ಇದ್ದೆ ಅವರಿಗೆ ಹೆಂಡ್ರಿನ ಯಾಕೆ ಕಟ್ಟಿದ್ದೀ? ನಿನ್ನ ಜೋತೇಲೇ ಇಟ್ಟೊಂದಿದ್ದೆ

ಸಂಪಾದಿಸಿ ಹಾಕಿ, ನಿಮ್ಮನ್ನ ನೋಡಿಕ್ಕುಂಡು ಎಲ್ಲಾ ನಿಮ್ಮೇ ಮಾಡ್ತಾ ಇಡ್ಡಿ ಅವರಿಗೆ ಹೆಂಡಿ ಮಕ್ಕಳು ಇರ್ಲಾರು ಬಂದೊರ್ದೈಲಾ ನೋಡಿಕ್ಕುಂಡು ಉಪ ಚರಿಸೋಽಕಾ ?” ಮಾಲತಿಯ ಕೋವ ಮಿತಿಮಿರಿ ಹೋಗಿತ್ತು. ನಾಲಿಗೆ ಅಲಗಿನಂತಾಗಿತ್ತು. “ನಿಮ್ಮ ತಮ್ಮನ ಹೆಂಡತಿ ಈ ಮನೆಗೆ ಬಂದಿರೂದು ಯಾಕೆ ? ಕೆಲ್ಲದೂಳೋಬ್ಬಳು ಬೇಕಾಗಿತ್ತಂತಾನಾ ?” ಆಕ್ಕು, ಹೆಂಡತಿಯರ ಮಾತನ ವಿರಷದಲ್ಲಿ ಸುಂದರೀಶನ್ ಮೂಕ ಪ್ರೇಕ್ಷೆಕ.

“ಸಧ್ಯ, ನೀನೇನೂ ನನ್ನ ಭಾರಿ ಮಾಡ್ದೇಡ ತಾಯಿ! ನಾಳೇನೇ ನಾನು ಬೇರೆ ಹೋಗ್ಗಿನಿ” ಸುನಂದ ರೇಗಿದಳು.

ಆಗ ಸುಂದರೀಶನ್ ತಡೆಯಲೇ ಬೇಕಾಯಿತು.

“ನೀವಿಬ್ಬು ಹೋಗ್ಗೇಡಿ, ನಾನೇ ಹೊರಟುಹೋಗ್ಗಿನಿ....ನೀವು ಜಗತ ನಿಲ್ಲಿಸ್ತಿರೋ ಇಲ್ಲೋ !”

ಮೂನರು ಮಕ್ಕಳು ಮಾಲತಿಯ ಕಣ್ಣೀರು ಕಂಡು ತಂದೆಯನ್ನು, ಅತ್ಯಿಯನ್ನು ಗದರಿದವು.

“ಹೋಗು ಪಪ್ಪಾ, ನೀನು ಕೆಟ್ಟಿವನು ! ಅತ್ತ ಕೆಟ್ಟಿವಳು !”

ಅಂದಿನಿಂದ ಮನೆಯಲ್ಲಿ ಶೀತಲಯುದ್ಧ ಮಾಲತಿಯ ನೆರಳು ಕಂಡರೆ ಸುನಂದಸಿಗಾಗುತ್ತಿರಲಿಲ್ಲ. ಸುನಂದ ತಲೆ ಕಂಡರಿ ಮಾಲತಿಗಾಗುತ್ತಿರಲಿಲ್ಲ. ತನ್ನ ಜಿನ್ನದಂಧ ಸಂಸಾರ ಬಡೆಯಲು ಬಂದ ರಾಕ್ಷಸಿಯೆಂದೇ ಮಾಲತಿಯ ಭಾವನೆ. ಸುನಂದಸಿಗೆ ಮಾಲತಿ ತನ್ನ ತಮ್ಮಸಿಂದ ದೂರ ಸರಿಸಲು ಬಂದ ಹೇಮಾತ್ರಿಯೆಂಬ ಭಾವನೆ. ಬಂದೇ ಮನೆಯಲ್ಲಿ ಏರಡು ಸಂಸಾರ ಪ್ರಾರಂಭವಾಯಿತು. ಮಕ್ಕಳ ನಡುವೆ ವೈವಮ್ಯ ! ಸಂಭಾಷನನ್ನು ಕಂಡರೆ ಹೇಮುಂತ, ಸುಮಂತ, ಸಂಗೀತರಿಗೆ ಆಗುತ್ತಿರಲಿಲ್ಲ.

ಸುಂದರೀಶ ಮಾಲತಿಯರ ನಡುವೆ ಮಾನದ ಗೋಡೆ ಎದ್ದಿತು. ಅವರ ನಡುವಿನ ಬಿಂಬ, ಸರಸ ಇದ್ದ ಕ್ಕಿಂದಂತೆ ಪ್ರೇಣವಾಗುತ್ತಾ ಬಂದಿತು. ಅದನ್ನು ಗಮನಿಸಿದ ಸುನಂದ ಕೊನೆಗೊಂದು ದಿನ ಬೇರೆ ಮನೆ ಮಾಡಿಕೊಂಡು ಮಗ ನನ್ನ ಕರೆದುಕೊಂಡು ಹೊಂಟಹೋದಳು.

ಅದರೆ ಸುಂದರೀಶನಿಗೆ ಅದಕ್ಕೆ ಮಾಲತಿ ಕಾರಣವೆಂಬ ಅನಿಸಿಕೆ. ತಮ್ಮ ದಾಂಪತ್ಯ, ಸುಖಕ್ಕೆ ದಳ್ಳುರಿಯಿಟ್ಟು ಹೋಡಳೆಂಬ ರೋಷ ಮಾಲತಿಗೆ !

ದೊಡ್ಡವರ ಮನಸ್ಸು ಮುಂದಿತ್ತು. ಅದರೆ ಮಕ್ಕಳು ಬೆಳೆಯುತ್ತಾ ಇಂದ್ರಾ ಸಂಗತಿ, ಸಂಲಿನಿಂದ ಮಕ್ಕಳು ಹಿಂದಿರುಗುವಾಗ, ದಾರಿ

ಯಲ್ಲೀ ಸಿಗುತ್ತಿದ್ದ ಸೋದರತ್ತಿಯ ಮನೆಗೆ ತಾಯಿಗೆ ತಿಳಿಯದಂತೆ ಹೋಗಿ ಬರುತ್ತಿದ್ದರು. ಸೋದರ ಸೋಸೆ, ಸೋದರಳಿಯಂದಿರುವು ರಮಿಸಿ, ತಿಂಡಿ ತಿನ್ನಿಸಿ ಸುನಂದ ಕಳುಹಿಸಿಕೊಡುತ್ತಿದ್ದಳು. ಸುಭಾವ ತಾಯಿಗೆ ತಿಳಿಯ ದಂತೆ ಮಾಲಿಯನ್ನು ಸೋಡಿ ಹೋಗಲು ಬರುತ್ತಿದ್ದ್ವಾಗಿ. ಬುದ್ಧಿ ಬೇಕೆಂದು ಮಿಂಸೆಯೊಡೆದ ಅವನಿಗೆ ಮಾಲತಿ ಆತ್ಮತ್ಯಾಯನ್ನು ಕಂಡರೆ ಬಲು ಮೆಚ್ಚಿಗೆ. ಅವಳಿಂದನೆ ಹರಬಿ, ಅವಳಿಗೆ ಬೇಕಾದ ಕತೆ ವ್ಯಾಸ್ತಕಗನ್ನು ಕಂಡುಕೊಡುತ್ತಿದ್ದ್ವಾಗಿ. ಅವಳಂತೆಯೇ ಇದ್ದ ಸಂಗಿರೆತ್ತಳನ್ನು ಕಂಡರೂ ಸ್ತ್ರೀತಿ.

ಕಾಲ ಕಳೆದಂತೆ ಸ್ವಿನ್ ವೇಶ ತಿಳಿಯಿಂದಿರುತ್ತಾಗಿ. ಮಾಲತಿ, ಸುಂದ ರೇಶನ ನಡುವೆ ಮೊದಲಿನ ಒಲವು ಮೂಡತ್ತೊಡಗಿತ್ತು. ಅದರೆ ಅದು ಬಹಳ ದಿನಗಳುಳಿಯಲಿಲ್ಲ. ದೇವರ ದೀಪ ಹಚ್ಚುಲು ಹೋದ ಮಾಲತಿ ದೀಪ ಹಚ್ಚಿ ಹಿಂಡಿರುಗುವಾಗ ಸೆರಿಗೆ ಹಚ್ಚಿ ಕೊಂಡ ಬೆಂಕಿ ಎಲ್ಲರೂ ಬಂದು ಆರಿಸುವ ಮುನ್ನ ಅವಳನ್ನು ಸುಟ್ಟು ಬೂದಿ ಮಾಡಿತ್ತು. ಅದರ ಜೊಡಿಗೆ ಸುನಂದ, ಮಾಲತಿ, ಸುಂದರೇಶರ ನಡುವಿನ ವೈನವ್ಯವೂ ಉರಿದುಹೋಗಿ ತಣ್ಣಿಗಾಗಿತ್ತು.

ನಾದಿನಿಯ ಆಕಾಲ ಮರಣ, ತಮ್ಮನ, ಅವನ ಮಕ್ಕಳ ಸ್ಥಿತಿ ಕಂಡು ಸುನಂದ ತಳಮಳಿ ಹೋದಳು.

“ಸುಂದರಾ, ನಾನೇ ಕಣೋ ಪಾಪಿ. ಅವಳ ಬಾಳು ಹಾಳು ಮಾಡಿ ಸುಟ್ಟಿಟ್ಟಿ. ನಾನು ಸುಮ್ಮಿ ಸುಮ್ಮಿನೇ ನನ್ನ ಹೊಟ್ಟಿ ಸಂಕಟ ತಡೀಲಾರ್ದೆ ಜಗತ್ ಆದಿದೆ. ಅವಳೇನು ಕೆಡಕು ಮಾಡಿದ್ದ್ವಾಗಿ ನನ್ನೇ?”

ಅದರ ಪರಿಸ್ಥಿತಿ ಕೈಮೀರಿ ಹೋಗಿತ್ತು. ಸುನಂದಳ ಪಶ್ಚಾತ್ತಾಪವನ್ನು ಕೇಳಿ ಕ್ಷಮಿಸಲು ಮಾಲತಿಯಿರಲಿಲ್ಲ. “ನಾನು ಸಾಯೋತನ್ನ ಸಿನ್ನ ಮನೇ ಲಿದ್ದ ನಿನ್ನ ಕೆಲ್ಲದೋಳ ಹಾಗಿರ್ತೀನೋ. ನಿನ್ನ ಮಕ್ಕಳು ಬೇರೆ ಅಲ್ಲ, ನನ್ನ ಮಗ ಬೇರೆ ಅಲ್ಲ....ನನ್ನ ನಂಬು. ಈ ಮನೆ ಮತ್ತೆ ಬೆಳಕಾಗ್ಗೇಕು....!” ತಲೆಯ ಮೇಲಿ ಕೈ ಹೊತ್ತು ಮಾನವಾಗಿ ಹಂಡತಿಯ ಸುಟ್ಟಿದೇಹದ ಮುಂದೆ ಕುಳಿತ್ತಿದ್ದ ತಮ್ಮನನ್ನು ಸಮಾಧಾನವಡಿಸಲೀತ್ತಿತ್ತಿದ್ದಳು. “ಅಮಾ....” ಎಂದು ಅಳುತ್ತಿದ್ದ ಮಕ್ಕಳನ್ನು ತಬ್ಬಿ ಕೊಂಡಿದ್ದಳು.

ಮಾಲತಿಯ ಸಿಗೆಮನವಾದ ಮೇಲೆ ಸುಂದರೇಶನ ಜೀವನ ಬದಲಾಯಿತು. ಮೊದಲಿನ ಹರುಪು, ಹರುಷ ಮಾಯವಾಗಿತ್ತು. ಮಕ್ಕಳನ್ನು

ದೂರದಿಂದಲೇ ನೋಡಿ ಸಿಟ್ಟುಸಿರಿಡುತ್ತಿದ್ದನು. ತಾನು ಜೀವನದ ಹಾದಿಯಲ್ಲಿ ತಪ್ಪು ಹೆಚ್ಚೆಯಿಟ್ಟು ಭಾರಿ ಅಪಜಯ ಹೊಂದಿದವರಂತೆ ನಿರಾಸಕ್ತ ನಾಗುತ್ತಿದ್ದನು. ಮಕ್ಕಳ ತಳಮಳ, ಪರದಾಟ ಕಂಡು ಸುಂನದಸಿಗೆ ತಮ್ಮನ ಮನೆಯಲ್ಲಿ ನೆಲಸಿ ತಾನು ಮಾಡಿದ ತಪ್ಪಿಗಳಿಗೆ ಪ್ರಯೋಜಿತ ಮಾಡಿಕೊಳ್ಳಬೇಕೆಂಬ ಬಯಕೆ. ಆದರೆ ತಮ್ಮನೇ ನನ್ನನ್ನ ಕರೆಯಂದೇ ತಾನು ಹೋಗಬಾರದೆಂಬ ಸಾಫಿಮಾನ.

ಒಂದು ದಿನ ಭಾನುವಾರ ಸುಭಾಷ ಕಾಲೇಜಿಗೆ ಹೋರಬಿಮೇಲೆ ತಮ್ಮನ ಮನೆಯತ್ತ ಹೆಚ್ಚೆ ಹಾಕಿದಳು. ತಾಯಿಯನ್ನು ಕಳೆದುಕೊಂಡ ಮೇಲೆ ಮಕ್ಕಳು ಅತ್ಯೇ ಮನೆಗೆ ಒಂದು ಹೋಗುವುದು ಕೊಂಚ ಕಡಿಮೆಯಾಗಿತ್ತು. ಸಂಗೀತಳಂತೂ ಅತ್ಯೇಯ ಮನೆಯತ್ತ ತಿರುಗಿ ನೋಡುತ್ತಿರಲಿಲ್ಲ. ಹೆಣ್ಣು ಹುಡುಗಿಯಾದ ಅವಳಿಗೆ ತಲೆ ಬಾಚುವುದು, ತಲೆಗೆ ನೀರು ಹಾಕುವುದು ಯಾವ ಅರ್ಥಕೆಯೂ ಇಲ್ಲದೆ. ಸೊರಗಿಹೋಗಿದ್ದಳು. ಮನೆಯಲ್ಲಿ ಒಂದು ಹೊತ್ತು ಅಡಿಗೆ ಮಾಡಿಟ್ಟು ಹೋಗಲು ಸಾವಿತ್ರಮ್ಮನಂತೂ ಗೊತ್ತು ಮಾಡಿದ್ದರು. ಹಸಿವಾದಾಗ ಮಕ್ಕಳು ಉಟಮಾಡಿ ಹೂರಟುಹೋಗುತ್ತಿದ್ದರು. ಹೇಮುಂತ-ಸುಮಂತ ಹಲ್ಲುಜ್ಜುತ್ತಿದ್ದರೋ ಇಲ್ಲವೋ, ಶ್ರವಾಕರ್ತ್ವ ಮಾಡಿಸಿಕೊಂಡರೋ, ಪ್ರತಿದಿನ ಸಾನ್ನಮಾಡಿ ಬಟ್ಟೆ ಬದಲಿಸುತ್ತಿದ್ದರೋ ಯಾರೂ ಕೇಳುವವರಿಲಿಲ್ಲ. ಸಂಗೀತಳ ಘ್ರಾಕುಗಳ ಮಂಡಿಗಿಂತ ಬಹಳ ಮೇಲೇರಿದ್ದವು. ಮೈ ಬಿಗಿಯಾಗಿ ಗುಂಡಿಗಳು ಕಿತ್ತು ಹೋಗಿದ್ದವು. ಅದನ್ನು ಹೊಲಿಯಲ್ಲಿ ಬಾರದು ಅವಳಿಗೆ. ಮಾಲತಿ ಎಲ್ಲರ ಹೋರಿಯನ್ನು ಹೊತ್ತಿದ್ದರಿಂದ ಯಾರಿಗೂ ಏನೂ ಬಾರದು. ಸುಂದರೀಶನಂತೂ ತಾನಾಯಿತು, ತನ್ನ ರೂಮಾಯಿತು, ಆಫೀಸಾಯಿತು. ಕೈಗೆ ಸಿಕ್ಕಿದ ಬಟ್ಟೆ, ಸೂಟು ಹಾಕಿಕೊಂಡು ಹೋಗುತ್ತಿದ್ದನು. ಅವನು ಮನಸ್ಸಿದ್ದರೆ ಉಟಮಾಡುತ್ತಿದ್ದ ಇಲ್ಲದಿದ್ದರೆ ಇಲ್ಲ. ಹೋಟೆಲಿಗೆ ಹೋಗಿ ತಿಂದು ಬಂದು ಮಲಗಿಬಿಡುತ್ತಿದ್ದನು. ಇನ್ನು ಮಕ್ಕಳನ್ನು ವಿಚಾರಿಸಿ ಕೊಳ್ಳುವುದಾಗಲೀ, ನೋಡಿಕೊಳ್ಳುವ ವ್ಯವಧಾನವೆಲ್ಲ? ಅವನಿಗೆ ಮಾಲತಿ ಹೋದುದು ಬಹಳ ದೊಡ್ಡ ನಷ್ಟವಾಗಿತ್ತು. ಆದು ಮಕ್ಕಳಿಗೆ ಎನ್ನು

ದೊಡ್ಡ ನಪ್ಪವಾಗಿದೆಯೆಂದು ಅರಿಯುವ ತಾಳೈಯಿರಲಿಲ್ಲ. ಅಡಿಗೆ ಸಾವಿತ್ರೆಮ್ಮೆ ಮಾಡಿದ್ದ ಅಡಿಗೆ ಬಾಯಿಗಿಡುವ ಹಾಗಿರುತ್ತಿರಲಿಲ್ಲ. ಮೂರು ಮಕ್ಕಳೂ ಮುಖ ಮುಖ ನೋಡಿಕೊಂಡು ತಿನ್ನಲಾರದೇ ಬರಿಯ ಹೊಸರನ್ನ ತಿಂದು ಎದ್ದು ಹೋಗುತ್ತಿದ್ದರು. ಮಾಡಿದ ಅಡಿಗೆಯಲ್ಲ ಮುಸುರಿ ಕೆಲಸದ ದೇವಮ್ಮೆನ ಪಾಲಾಗುತ್ತಿತ್ತು.

ಮನೆಯ ಮುಂದೆ ಸುಮಂತ ಹೇಮಂತ ಐದಾರು ಮಂದಿ ಮಕ್ಕಳ ಜೊತೆ ಗೋಲಿಯಾಡುತ್ತಿದ್ದರು. ಅಡುತ್ತಾ ಅವರಾಡುತ್ತಿದ್ದ ಭಾಸೆ ಕೇಳಿ ಸುನಂದಮ್ಮೆ ಹೌಹಾರಿದರು. ಅವರ ತಲೆಯು ತುಂಬಾ ಧೂಳು, ಮಣ್ಣು, ಕಲ್ಲಲ್ಲಿ ಅಡಿ ಒರಟಾಗಿದ್ದ ಕ್ಕೆ ಕಾಲುಗಳು, ಕೊಳೆಯಾದ ಬಟ್ಟಿಗಳು, ಅವರನ್ನು ನೋಡಿದಾಗ ಸುನಂದಮ್ಮೆನಿಗೆ ಬೇಸರವಾಯಿತು. ಮಾಲತಿಯಾಗಿ ಯಾವಾಗಲೂ ಗರಿಮುರಿಯಾದ ಬಟ್ಟಿತ್ತೊಟ್ಟು ತೀಡಿ ಬಾಚುತ್ತಿದ್ದ ಕಾಪು, ಒಳೈಯ ಸವಿನಯ ನುಡಿನಡಿ ಎಲ್ಲೋ ಮಾಯವಾಗಿತ್ತು. ಅವರ ಆಟವನ್ನೇ ನೋಡುತ್ತಾ ಕುಳಿತ್ತಿದ್ದ ಸಂಗೀತ ತಲೆಯನ್ನು ಪರವರ ಕೆಡಿದು ಕೊಳ್ಳುತ್ತಾ ಮಂಕಾಗಿ ಕುಳಿತ್ತಿದ್ದಳು. ಅವಕು ಹಾಕಿಕೊಂಡಿದ್ದ ಫ್ರೂಕು ಅಲ್ಲಲ್ಲಿ ಹೊಲಿಗೆ ಬಿಚ್ಚಿಕೊಂಡಿದ್ದ ಕೊಳೆಕಾದ ಫ್ರೂಕು ತಲೆ ಬಾಚಣೆಗೆ, ಎಣ್ಣೆ ಕಂಡು ಎಪ್ಪು ದಿನಗಳಾಗಿತ್ತೋ ! ವರಾಂಡದಲ್ಲಿ ವೇವರು ಹಿಡಿದು ಕುಳಿತ್ತಿದ್ದ ಸುಂದರೀಶ ಕ್ಕಾವಾಗಿ ಹೊಗಿದ್ದು. ಅವನು ಹಾಕಿಕೊಂಡಿದ್ದ ಪರಟಿಗೆಗುಂಡಿಯಿರಲಿಲ್ಲ. ಪರಟಿನ ಕಾಲರು ಹರಿದು ಹೋಗಿತ್ತು. ಇದ್ದಕ್ಕೆದಂತೆ ಹಣೆಯಲ್ಲಿ ನೇರಿಗೆ, ಅಲ್ಲಲ್ಲಿ ಬಿಳಿನೇರಿಗೂದಲು ಕಾಣತೊಡಗಿತ್ತು. ಸುನಂದಮ್ಮೆನ ಕರುಳು ವಿಡಿಯಿತು. ಹೋಗಿದ್ದ ಸಂಸಾರ ಹೇಗಾಗಿಹೋಯಿತು ! ಮಕ್ಕಳಾಗಿ ತಂದಿದ್ದ ತಿಂಡಿಯನ್ನು ಹಿಡಿದು ಒಳಗೆ ಬಂದರು.

“ಏನೋ ಸುಂದರೂ, ಹೇಗಾಗಿ ಹೋಡಿ ?” ಕರುಳು ವಿಡಿದು ಕೇಳಿ ದರು ಸುನಂದಮ್ಮೆ.

“ಏನಾಗಿದ್ದೇನಿ, ಸರ್ಯಾಗಿದ್ದೇನಲ್ಲ !!” ಸುಂದರೀಶ ನಿರ್ವಿಕಾರವಾಗಿ ನಕ್ಕಿನು.

“ಆ ಮಕ್ಕಳು ಹೇಗಾಗಿದ್ದಾರೆ ನೋಡಿದ್ದಾರ್ಯ ? ಹೇಗಾ ನೋಡೊಂದ್ದೂ ತೋಡೊಂದೂ ?” ಸುನಂದಮ್ಮೆ ಕೇಳಿದಾಗ ಸುಂದರೀಶ ಮಕ್ಕಳತ್ತ ದೃಷ್ಟಿ ಹಾಯಿಸಿದ್ದ.

“ಎನಾಗಿದ್ದಾರೆ ? ಅಡ್ಲೋಡಾ ಇದ್ದಾರೆ !!”

ಅವನೆ ಮಾತು ಕೇಳಿ ಸುನಂದಮ್ಮೆ ಹಣಿ ಚಚ್ಚಿ ಕೊಂಡರು. “ಆಯ್ತು ಬಿಡು, ಹೀಗೆ ಆದ್ದೆ ಜೆನ್ನಾಗಿರುತ್ತೇ ಸುವುಂತ-ಹೇವುಂತ ಸ್ವಾನಮಾಡಿ ಯಾವ ಯುಗ ಆಯ್ತು ! ಆ ಸಂಗೀತನ್ನು ನೋಡು ! ಕಂಗಾಲಾಗಿ ಹೋಗಿದ್ದಾಳೆ ?”

“ನಾನೇನು ಮಾಡ್ಬೇಕೂಂತೇ ?” ಸುಂದರೇಶ ಹಣಿಯಮೇಲೆ ಕೈಯಾಗ್ಗಿ ಕೊಂಡಾಗ ಸುನಂದಮ್ಮೆ ಮರುತ್ತರ ಕೊಡದೆ ಒಳಗೆ ಎದ್ದುಹೋದರು.

ಒಳಗೆ ಸಾವಿತ್ರಮ್ಮೆ ಅಡಿಗೆ ಮನೆಯಲ್ಲಿ ತರಕಾರಿ ಹೆಚ್ಚುತ್ತಾ ಕುಳಿತ್ತದ್ದುರು. ಅವರ ಮುಂದಿದ್ದ ತರಕಾರಿ ಕಂಡು ಸುನಂದಮ್ಮೆ ಹೋಹಾರಿದರು. ಒಣಗಿದ್ದ ಬದನೇಕಾಯಿ, ದಂಟಿನ ಸೊಪ್ಪು, ಕೊಳಿಯುವುದಕ್ಕೆ ಪಾರಂಭ ವಾಗಿದ್ದ ಬೊಮೇಟೋ ಹಣ್ಣುಗಳು. “ಎನು ಅಡಿಗೆ ಮಾಡ್ತಾ ಇದ್ದೀರಿ ಇವೆತ್ತು ?” ಸುನಂದಮ್ಮೆ ವ್ಯವಹಾರಿಕವಾಗಿ ಕೇಳಿದರೂ ದನಿಯಲ್ಲಿ ವ್ಯಂಗ್ಯವಿತ್ತು.

“ಬದನೇಕಾಯಿ ಪಲ್ಯ, ಬೊಮೇಟೋ-ಸೊಪ್ಪು ಹಾಕಿ ಹುಳ ಮಾಡ್ತಾ ಇದ್ದೀನಿ” ಸಾವಿತ್ರಮ್ಮೆ ತಲೆಯಿತ್ತದೇ ಉತ್ತರಿಸಿದರು. ಮನೆಯ ಯಜ ಮಾನರು ತರಕಾರಿಗಿಂದು ಕೊಟ್ಟಿದ್ದ ಎರಡು ರೂಪಾಯಿ ಭದ್ರವಾಗಿ ಸೀರೆಯ ಸೇರಿಗನಲ್ಲಿ ಗಂಟಾಗಿ ಕುಳಿತತ್ತು. ತಮ್ಮ ಮನೆಯಲ್ಲಿ ಹಂಡಿನ ದಿನ ಉಳಿದ್ದಿದ ತರಕಾರಿಯನ್ನು ತಂದಾಗಿತ್ತು.

“ಎನ್ನೀ ಇದು, ಬದನೇಕಾಯಿ ಇಪ್ಪ ಬಾಡಿಹೋಗಿದೆ ? ಯಾವಾಗ ತಂದದ್ದು ? ಆ ಬೊಮೇಟೋ ಕೊಳ್ಳು ಹೋಗಿದ್ದೀಲ್ಲಿ !!” ಸುನಂದಮ್ಮೆ ಹೇಳಿದಾಗ ಸಾವಿತ್ರಮ್ಮೆ ತರಕಾರಿಯನ್ನು ಹೆಚ್ಚಿ ವಾತ್ತಿಗೆ ಹಾಕಿದರು.

“ನಾನೇನು ಮಾಡ್ತಾ ? ಅಂಗ್ರೇಲಿ ಇದ್ದಿದ್ದು ತಂದೆ”

ಸುನಂದಮ್ಮೆನಿಗೆ ಪರಿಸ್ಥಿತಿಯ ಅರಿವಾಯಿತು. ಅಲ್ಲಿಂದ ತಮ್ಮನ ಬಳಗೆ ಬಂದು ಕುಳಿತರು.

“ಸುಂದರೂ, ನಾನೊಂದು ಮಾತು ಹೇಳ್ತೇನಿ ಕೇಳ್ತೇಯಾ ? ನಿನು, ಮಕ್ಕಳು ನಮ್ಮೆ ಮನೆಗೆ ಬಂದಿಬ್ಬಿ. ನಾನು ತಿನೊಂದು ನಿನುಗೂ ನಾಲ್ಕು ತುತ್ತು ಹಾಕ್ತೇನಿ.”

ಸುಂದರೇಶ ಶಕ್ತಿರಿಯಿಂದ ಆಕ್ಕನತ್ತ ನೋಡಿದ.

“ಈ ಮನೆ ಪರಿಸ್ಥಿತಿ ನೋಡೆಲಾರೆನೋ ನಾನು. ವಾಹ, ಆ ಮಕ್ಕಳು

ಅನಾಧರಂತೆ ಇನೆ. ನೀನು ಸೋಡಿದ್ದೆ ಹೀಗಿದ್ದೀ. ಆ ಮನೇಲಿ ಅಡಿಗೆಯವರು ಕೆಲಸದವರು ಹಾಯಾಗಿ, ಚೆನ್ನಾಗಿಬಾಗ್ಗಾರೆ.”

“ನಾನೇನು ಮಾಡಲಿ ?” ಎನ್ನುವಂತೆ ಸುಂದರೀಶ ಸೋಡಿದನು. ಅಪ್ಪರಲ್ಲಿ ತಲೆಯನ್ನು ಕರೆದುಕೊಳ್ಳುತ್ತಾ ಸಂಗೀತ ಬಂದಳು.

“ಪಪ್ಪಾ, ಇವ್ವೆತ್ತು ಸ್ಕೂಲಿನ ಫೀಸು ಕಟ್ಟಿಕೊ...ಕೊಡ್ಡಿಯಾ ?”

“ಇಲ್ಲಿ ಬಾ....ಸಂಗೀತ....” ಸುನಂದಮ್ಮೆ ಸೊದರಸೋಸೆಯನ್ನು ಕರೆದರು. “ಮೊದಲು ಹೋಗಿ ಬಾಚಣಿಗೆ ಎಕ್ಕು ತೆಗೆದುಕೊಂಡು ಬಾ....ತಲೆ ಬಾಚ್ಚೆನಿ. ತಲೇಲಿ ಏನೇನು ತುಂಬೊಂದಿದ್ದೀಯೋ !”

ಸಂಗೀತನಿಗೆ ತಲೆ ಬಾಚಿ ತಲೆಯಲ್ಲಿ ಮನೆ ಮಾಡಿಕೊಂಡಿದ್ದ ಹೇಣಿನ ಸಂಸಾರ ತೆಗೆದು ಜಡಿಹೆಣಿದರು. ಬಿಗಿಯಾಗಿದ್ದ ಫ್ರಾಕ್ಚುಗಳ ಮಜಿಕೆಗಳನ್ನು ಬಿಳಿ ದೊಡ್ಡೆಡು ಮಾಡಿಕೊಟ್ಟರು. ಹೇಮಂತ, ಸುಮಂತರನ್ನು ಕರೆದು ಇಬ್ಬರನ್ನೂ ಬಜ್ಜುಲು ಮನೆಗೆ ಕರೆದೊಯ್ದು ಎಷ್ಟೋ ದಿನಗಳ ಕೊಳೆಯನ್ನು ತಲೆ, ಮೈ, ಹಲ್ಲು, ಕ್ಯೆಕಾಲುಗಳಿಂದ ತೆಗೆದರು.”

“ಸೋಡು ಈಗ ಹೇಮಂತ-ಸುಮಂತ ಇದ್ದಾಗಿದ್ದೀರಿ. ಕಾದುಪಾವಗಳ ಹಾಗೆ ಆಗ್ನೋಗಿದ್ದೀ....”

ಮಕ್ಕಳಲ್ಲಿ ಆಗುತ್ತಿದ್ದ ಬದಲಾವಣೆ ಕಂಡು ಸಂದರೀಶ ಸ್ಥಿತಿಗೆ ಸಿರಿಟ್ಟಿನು. ನಿಜ ಮಾಲತಿಯಿದ್ದಾಗ ಮನೆ, ಮಕ್ಕಳು ಹೇಗಿದ್ದರು. ತಾನೇಕೆ ಕರ್ತವ್ಯ ವಿಮುಖನಾಡೆ ! ಮಕ್ಕಳನ್ನು ತನ್ನ ಪ್ರತಿನಿಧಿಯಾಗಿ ಬಿಟ್ಟು ಹೋಗಿದ್ದಾಳೆ. ಅವುಗಳಗೂಸ್ನರವಾದರೂ ತಾನು ಗಮನ, ಒಂವು ತೋರಲಿಲ್ಲವೇಕೆ ? ಅಕ್ಕ ಹೇಳಿದಂತೆ ತಾವು ಅವಳ ಮನೆಗೆ ಹೋದರೆ ! ಒಮ್ಮೆ ಮಾಲತಿ ತಾವಿಬ್ಬರೇ ಇದ್ದಾಗ ಹೇಳಿದ್ದಳು.

“ಸೋಡಿಂದ್ದೆ, ಬಡತನವೋ, ಸಿರಿತನವೋ ಇದ್ದಿದ್ದರಲ್ಲಿ ನಾವು ಪದು ಜನ ಹಂಚಿಕೊಳ್ಳೋಣ. ಯಾವುದಕ್ಕೂ ಒಬ್ಬರ ಮನೆ ಬಾಗಿಲಿಗೆ ಹೋಗಬ್ಬಿರ್ದು !” ಅವಳಿಗೆ ಸುನಂದನ ಮನೆಗೆ ತಾನು, ಮಕ್ಕಳು ಹೋಗುವುದು ಖಂಡಿತಾ ಸರಿಬರುವುದಿಲ್ಲ. ಅವಳರುವವರಿಗೂ ತನ್ನ ಆಸೆ ನಡೆಸಿ ಕೊಂಡಿದ್ದಳು. ಈಗ ಅದನ್ನು ಅಲ್ಲಿಗಳಿಯುವುದೇ ? ಸುನಂದನ ಮನೆ ಚಿಕ್ಕೆಡು. ತಮ್ಮ ಮನೆ ಹೇಗಿದ್ದರೂ ದೊಡ್ಡೆಡು. ಅವಳೂ ಸುಭಾಷ ಇಬ್ಬರಿಗೆ ತನ್ನ ಮನೆಯಲ್ಲಿ ಜಾಗನಿಲ್ಲವೇ ? ಹೇಗಿದ್ದರೂ ತಾವು ಮನೆಯನ್ನು

ಕಟ್ಟಿಸುತ್ತಿರುವುದು ಮೂರು ನಾಲ್ಕು ತಿಂಗಳುಗಳಲ್ಲಿ ಮನೆ ಕಟ್ಟಿ ಆಗುತ್ತದೆ. ಅಲ್ಲಿಯವರಿಗೂ ಹೇಗೋ ನಡೆದರೆ ನಡೆದಿತು....

ಬಹಳ ದಿನಗಳ ನಂತರ ಒಮ್ಮೆಗೇ ದೊರಕಿದ ಆದರ, ಪ್ರೀತಿ, ಕಂಡು ಮಕ್ಕಳು ಸಂತಸಗಳಂಡರು. ಸಂಗೀತ ಸೋದರತ್ತಿಯ ಸೆರಗು ಹಿಡಿದಳು.

“ಅಶ್ರೇ, ನೀನು ಮನೆಗೆ ಹೊಗೈದ್ದಾರು. ಇಲ್ಲೇ ಇರು.”

“ಹೌದತ್ತಿ....ನೀನು ಇಲ್ಲೇ ಇರು” ಸುಮಂತ ಹೇಳಿದರು.

ಸುಂದರೀಶ ಮಕ್ಕಳ ಮಾತು ಅನುನೋಡಿಸಿದನು. “ಹೌದು ಸುನಂದ, ನೀನೇ ಯಾಕೆ ಇಲ್ಲಿಗೆ ಬಂದಿದ್ದಾರ್ದೂ? ಮನೆ ತುಂಬಾ ಜಾಗ ಇದೆ. ನನಗೋ ಏನೂ ತಿಳಿಯಿಲ್ಲ. ನೀನು ಬಂದಿದ್ದೆ ಆಫೀಸಿನ ಕೆಲಸದತ್ತ ಸ್ವಲ್ಪ ಗಮನ ಹರಿಸಬಹದು. ಅಲ್ಲಿ ಕೆಲ್ಪಾನೇ ಸಾಗ್ತಾ ಇಲ್ಲ!”

ಸುನಂದಮ್ಮೆ ಕೈಕಾಲ ಯೋಚಿಸಿದರು. ಈ ಹೊತ್ತಿನಲ್ಲಿ ತಾನು ಹಿಂದಿಸದನ್ನು ನೀನೆದು ಹಟ ಸಾಧಿಸುವುದು ಸರಿಯಲ್ಲ. ಇದರೂ ಒಮ್ಮೆಗೇ ಒಸ್ಪಿಕೊಂಡು ಸ್ವಾಭಿಮಾನವನ್ನು ಕಳೆದುಕೊಳ್ಳಬಾರದು.

“ತಾಳು, ಆಗಲಿ ನೋಡೋಣ. ನಮ್ಮ ಸುಭಾಷ್ ನೂ ಒಂದು ಮಾತು ಹೇಳನ್ನೊಡ್ಡಿನಿ.”

ಅಂದು ಸೋದರತ್ತಿ ಹಿಂತಿರುಗಿದ ಮೇಲೆ ಮೂವರು ಕುಳತು ಯೋಚಿಸಿದರು.

“ಆಮ್ಮೆ ಇದ್ದಿದೆ ಎಷ್ಟು ಜೆನ್ನಾಗಿರೋದೂ....! ನಮ್ಮನ್ನು ಕೇಳೋ ರಿಲ್ಲ, ಹೇಳೋ ರಿಲ್ಲ! ” ಸುಮಂತನ ಉಲಿಕೆ.

“ಆಮ್ಮೆ ಅಂತೂ ಸತ್ತು ಹೋದ್ದೂ. ವಾವಸ್ಯಂಷೂ ಬರೋಲ್ಲ. ಈ ಅಶ್ರೇಯಾದ್ದೂ ಬಂದು ನಮ್ಮೊತ್ತ ಇರಬ್ಬಾರಾದ್ದ? ” ಹೇಮಂತ ಗಾನ.

“ಯಾರು ಬರ್ಲಿ ಬಿಡ್ಲಿ ನಾವು ಮೂರು ಜನ ಮಾತ್ರ ಒಬ್ಬಿಗೊಬ್ಬಿರು.ನಾಳಿ ನಾನು ನಿಮ್ಮಿಬ್ಬಿರನ್ನೂ ತೆಕ್ಕಾ ಮಾಡ್ಡಿನಿ, ಏನಾದ್ದೂ ಕೊಳಕು ಕೊಳಕಾಗಿದೆ ನಮ್ಮ ಕನ್ನಡ ಪಂಡಿತರ ಹಾಗೆ ಸ್ನೇಹ ತೊಗೊಂಡು ಇಬ್ಬಿಗೂ ಬಾರಿಸಿದ್ದಿನಿ” ಸಂಗೀತ ಗಾನ.

“ಆಮ್ಮೆ ತಾಯಿ, ಮುಂಚೆ ನಿನ್ನ ತಲೇರಿರೋ ZOOನ ಕೆಲ್ಲೇನ್ ಮಾಡ್ಡಿ. ಆಮೇಲೆ ನಮ್ಮನ್ನು ವಿಚಾರಿಸ್ತೋವಿಂತಿ” ಸುಮಂತ ಹೇಳುತ್ತು ಲೇ ಮೂವರ ಸಭೆ ಚಡುರಿತು. ಸುಮಂತನನ್ನು ಅಟ್ಟಿಸಿಕೊಂಡು

ಸಂಗೀತ ಓಡಿದ್ದಳು. ಅವನು ಸಿಕ್ಕುದೇ ಓಡಿದಾಗ ದೊಡ್ಡ ದಸಿಯಲ್ಲಿ ಆಳ್ಳತಾ ಬಂದಳು.

“ಪಪ್ಪಾ, ನೋಡೂ, ಆ ಹಾಳು ಸುಮಂತನ್ನು ! ಅನ್ನನ ಒದಲು ಅವನು ಸಾಯಾಭ್ರಿತಾ ?”

ತಂದೆಯ ಗಂಭೀರ ಮುಖ ನೋಡಿ ಸುಮ್ಮನಾಗಿದ್ದಳು.

ಒಂದೇ ಮಾತಿಗೆ ಸುನಂದಮ್ಮೆ ಒಪ್ಪಿಕೊಳ್ಳಲಿಲ್ಲ. ಮತ್ತೆ ಮಾರನೆಯು ದಿನ ತನ್ನನಮನೆ ಮೇಲುಸ್ತವಾರಿಗೆ ಬಂಡಾಗ ಸುಂದರೀಶ ಮತ್ತೆ ಹೇಳಿದ್ದ. “ಸುಭಾಷ್ ನ ಕೇಳಿದ್ದಾ? ಏನಂತಾನೆ?”

“ಏನಂತಾನೆ ! ಸಿನ್ನಿಷ್ಟಾಂದ. ನೋಡಪ್ಪಾ, ಸಿನ್ನ ಸಂಸಾರದಲ್ಲಿ ನನಗೆ ಮೊದಲಿಂದಲೂ ಮುಳ್ಳಾಗಿರೋಕೆ ಇವ್ವ ಇರಲಿಲ್ಲ. ಸಿನ್ನ ಹೆಂಡಿ ಇಲ್ಲದು ಸಲ್ಲದು ನನ್ನ ಮೇಲೆ ಹೊರಿಸಬಿಟ್ಟು ಕೆಟ್ಟಿಂಳೆಂದು ಮಾಡಿದ್ದು. ನೀನೇನು ನಂಗೆ ಹೊರಗಿನವನೇ ?” ಸುನಂದಮ್ಮೆ ತನ್ನನ ಮುಂಚೆ ಒಳ್ಳೆಯತನ ತೋರಿಸಿದರು. “ಹಿಂದಿನದೆಲ್ಲ ಯಾಕೆ ಹೇಳು, ಪಾಪ ಮಕ್ಕಳೇನು ತಪ್ಪು ಮಾಡುತ್ತೇ ?”

“ತಿದಕ್ಕೇ ಹೇಳಿದ್ದು. ಇಲ್ಲೇ ಬಂದಿರಾಜ್ಞಾ ? ಅವರ ಜಗತ್ ಕದನ ನಂಗೆ ತಡಿಯೋಕೇ ಆಗೋಳಿಲ್ಲ. ಸುಮಂತ, ಹೇಮಂತ ಇಬ್ಲೂ ತಂಬಾ ತುಂಟಿರು ! ಸಂಗೀತನ ಮಾತು ಕೇಳೋಲ್ಲ ?”

“ಅವಕೇನು ಮುದುಕೇನೆ ? ಅದೂ ಚಿಕ್ಕದೇ ಪಾಪ ! ಆಡೋ ವಯ ಸ್ವಲ್ಪ ಅವಳಿದ್ದು !!” ಸುನಂದ ದಸಿಗೂಡಿಸಿದಳು. “ಬರಾ ಬರಾ ನೋಡಿದ್ದಾ ಅವಳಿಗೆ ಮಾಲತಿ ಹೋಲಿಕೆ ಎಷ್ಟಿದೇಂತ ! !”

ಸುಂದರೀಶನ ಯೋಚನಾಲಕರ ಮಾಲತಿಯನ್ನು ಚಿತ್ರಿಸಿಕೊಂಡಿತು. ಕೋಲು ಮುಖದಲ್ಲಿ, ಚೆಂಪು ಸೂಶುವ ಕಣ್ಣಗಳು. ದುಂಡು ಸುಳಿಗಲ್ಲ. ಪುಟ್ಟಬಾಯಿಯಲ್ಲಿನ ಮುತ್ತಿನಂತಹ ಹಲ್ಲುಗಳು. ಹರವಾದ ಹಣಿಯ ಸುತ್ತ ಅವರಿಸಿದ್ದ ಸುಳಗುರುಳನ ರಾಶಿ. ಆ ಮುಖವನ್ನು ಎವ್ವ ಬಾರಿ ತನ್ನೇದೆ ಗೊತ್ತಿಕೊಂಡಿರಲಿಲ್ಲ. ಮುತ್ತಿನ ಮಳಿಗೆದಿರಲಿಲ್ಲ ! ಅಹುದು ! ತಾನೂ ಅದನ್ನು ಗಮನಿಸಿರಲಿಲ್ಲ. ಸಂಗೀತನಿಗೆ, ತನ್ನಂತೆ ಗುಂಗುರು ಕೂಡಲೊಂದನ್ನು ಬಿಟ್ಟರೆ ಎಲ್ಲಾ ಮಾಲತಿಯ ಪಡಿಯಚ್ಚೇ. ಅವಳಂತೆಯೇ ಸೊಂಪಾಗಿ ಬೆಳೆಯು ಶ್ರದ್ಧಾ ಅದೇ ಚಟುವಟಿಕೆ, ಅದೇ ಅಸ್ತ್ರಿ ! ಅದೇ ನಗು ! ಮಗಳ,

ಪಶ್ಚಿಮ ಮುಖಗಳೇರಡೂ ಕಣ್ಣ ಮುಂದಿ ತೇಲಿ ಬಂಡಾಗ ಮಧುರ ಭಾವನೆಯೊಂದು ಸುಳಿದು ಮಾತುವಾಯಿತು.

“ಹೌದು ಸುನಂದ, ಅವಳು ಹುಟ್ಟಿದಾಗ ನಾನೇ ಹೇಳಿದೆ. ‘ಮಾಲೂ ಸೋದು ನನ್ನ ಮಗಳು ನಿನ್ನ ಹಾಗೇ ಆಗ್ತಾಳಿ !’ ಅಂತ. ಅದ್ದೇ ಅವಳು ಅವಳ ಗುಂಗುರು ಕೂಡಲಿನ ರಾಶಿಯನ್ನು ಸವರಿ ನಕ್ಕಿದ್ದಳು. ‘ಈ ಕೆರೀಟ ತಲೆಮೇಲೆ ಹೊತ್ತೊಂದು ಬಂದಿದ್ದಾಳೆ ! ಅದ್ದೀಗೆ ಎಲ್ಲಾ ನನ್ನ ಹಾಗೆ !!’ ಎಂದಿದ್ದಳು.” ಸುಂದರೀಶನ ಮುಖದಲ್ಲಿ ಹೂನಗೆಯೊಂದು ಮಿನುಗಿತು.

ಸೋದರತ್ಯಾಯ ಕೈಯಲ್ಲಿ ಜಡಿ ಹೆಣಿಕೊಂಡು, ಯಂತ್ರಿಸಿರೂಪ ಹಾಕಿ ಕೊಂಡು ಸೂರ್ಯಲಿಗೆ ಹೋಗಲು ಸಿದ್ದಳಾಗಿ ಬಂದ ಮುಗಳನ್ನು ಕಣ್ಣಂಬಾ ಸೋಡಿದ.

“ಸೂರ್ಯಲ್ಲಿ ಹೊತ್ತಾಯ್ದು ಪಪ್ಪಾ, ಅತ್ತೆ ! ಹೋಗಿಟ್ಟು ಬರ್ತೀಸಿ. ಆ ಎರಡು ಕುರಿಗಳ್ಳು ಬೇರೆ ಅಟ್ಟಿಕೊಂಡು ಹೋಗೇ ಇಂ !” ಗಲ್ಲ ಉಬ್ಬಿಸಿ ತುಂಟ ನಗೆ ಬೀರಿದ ಸಂಗೀತಳನ್ನು ಎಷ್ಟೋ ದಿನಗಳ ಮೇಲೆ ಸುಂದರೀಶ ಬಿರುಗಣ್ಣಿನಿಂದ ನೋಡಿ ಅವಳ ತಲೆ ಸವರಿದ. “ತಮ್ಮಂದಿರ ಜೊತೆ ಜಗಳ ಅಡ್ಡಾರ್ಥಿ ಚಿನ್ನ ; ನಿಂಗಿಂತ ಚಿಕ್ಕೊಂದಿರಲಾಗ್ ?”

“ಹಂ, ಚಿಕ್ಕೊರಾಗಿದ್ದಾರೀಂತಾನೇ ಜಗಳ ಅಡೋದೂ !” ಸಂಗೀತ ನಕ್ಕಳು. “ಅತ್ತೇ ನಾನು ಸೂರ್ಯಲಿನಿಂದ ಬರೋತ್ತನ್ನು ಇಲೇ ಇರ್ತೀಯಾ ?”

ಸುನಂದಮ್ಮೆ ಉತ್ತರಿಸದಿದ್ದಾಗೆ ಸುಂದರೀಶ ಹೇಳಿದ್ದ. “ಇರ್ತಾ ಹೋಗಿಟ್ಟಾ !”

ಅವಳತ್ತ ಹೋಗುತ್ತಲೇ ಅಕ್ಕನತ್ತ ತಿರುಗಿದ. “ಏನ್ನೇ ಇತ್ತೀ ?”

“ಏನ್ನೇ ಇಂದೂ ? ಮುಂಡೇದು ಮುದ್ದುಗರೆದು ಹೇಳಿಟ್ಟು ಹೋಗಿ ದ್ಯಲಾಲ್ ! ! ಅವಳ ಮಾತು ತೆಗೆದು ಹಾಕಿದ್ದೆ ನನ್ನ ಸುಮ್ಮನೇ ಬಿಡ್ಡಾಳಾ ಬಜಾರಿ ?” ಸುನಂದ ನಕ್ಕಾಗ ಸುಂದರೀಶ ಸಮಾಧಾನದ ನಿಟ್ಟುಸಿರಿಟ್ಟಿನು.

ಸುನಂದಮ್ಮೆ ಸುಭಾವ್ ಇಬ್ಬರೂ ಬಂದು ಮನೆಯಲ್ಲಿ ನೆಲಸಿದಾಗ ವಾತಾವರಣ ತಿಳಿಯಾಗಿತ್ತು. ಮನೆಯಲ್ಲಿ ಎಲ್ಲವೂ ಮಾಲತಿಯಿದ್ದಂತೆ ಅಚ್ಚು ಕಟ್ಟಾಗಿ ನಡೆಯತ್ತೊಡಗಿತ್ತು. ಮನೆಯ ಜವಾಬ್ದಾರಿಯೆಲ್ಲವನ್ನೂ ಅಕ್ಕನ ಮೇಲೆ ಹೋರಸಿ ಸುಂದರೀಶ ನಿರಾಯಾಸವಾಗಿ ತನ್ನ ಅಫೀಸಿನ ಕಾರ್ಯಗಳಲ್ಲಿ, ತನ್ನ ರೋಟಿ ಕ್ಕಾಬ್ಬಿನಲ್ಲಿ ಕಾಲ ಕಳೆಯತ್ತೊಡಗಿದನು. ಆಗಾಗ ಅವನನ್ನು

ಮುತ್ತಿ ಹಿಂಸಿಸುತ್ತಿದ್ದ ಮಾಲತಿಯ ನೆನಪ್ಪೊಂದು ಬಿಟ್ಟರೆ ಅವಸಿಗೆ ಯಾವ ತಾಪತ್ರಯವೂ ಇರಲಿಲ್ಲ.

ದಿನಗಳುದುಳಿದಂತೆ ಸುಂದರೀಶನಿಗೆ ಉನ್ನತ ಪದವಿಗಳು ದೊರಕಿದ್ದವು. ಮಕ್ಕಳು ಮುದ್ದಾಗಿ, ಸೋಂಪಾಗಿ, ಬೆಳೆಯತೊಡಗಿದರು. ಸುಂದರೀಶನಿಗೆ ತನಗೆ ಬೆಳೆಯುತ್ತಿರುವ ಮಕ್ಕಳ ಮುಖ ನೋಡಿದಾಗ ಮಾತ್ರ ಅವರುಗಳ ನೆನಪಾಗುತ್ತತ್ತು. ಇಲ್ಲದಿದ್ದಾಗ ಅವರುಗಳ ನೆನಪೇ ಇರುತ್ತಿರಲಿಲ್ಲ. ಸುನಂದ ಅಪ್ಪು ಅಕ್ಕರೆಯಿಂದ ಮಕ್ಕಳ ಜವಾಬ್ದಾರಿ ವಹಿಸಿಕೊಂಡಿದ್ದಳು. ಹೊಸ ಮನಸೆಗೆ ಹೋಗಿತ್ತು. ಸ್ವಂತಮನೆ, ದೊಡ್ಡ ಹುದ್ದೆ, ಅಕ್ಕನೇ ಜವಾಬ್ದಾರಿ ವಹಿಸಿಕೊಂಡಿದ್ದ ಹಾಯಾಗಿತ್ತು! ಸುಭಾವನಾದರ್ಶೋ ಅಣ್ಣ, ತಂಗಿ, ತಮ್ಮ ಯಾರೂ ಇಲ್ಲದೆ ಬಂಟಿಯಾಗಿ ಬೆಳೆಯುವ ಬದಲು ಹೇಮಂತ, ಸುಮಂತರ ಒಡನಾಡಿಯಾಗಿರಲು ಆಶಿಸಿದ್ದ. ವಯಸ್ಸಿನಲ್ಲಿ ಅಂತರವಿದ್ದೂ ರೂ ಅವರೊಡನೆ ಕೇರಂ, ಜೆಸ್, ಕ್ರಿಕೆಟ್, ಅಡುವಾಗ ಅದು ಮರೆತು ಹೋಗುತ್ತಿತ್ತು. ಒಮ್ಮೊಮ್ಮೆ ಬೇಕಾಗಿ ಇಬ್ಬರ ನಡುವೆ ಜಗತ್ ತಂದಿಟ್ಟು ಅವರು ಜಗತ್ವಾದು ಪ್ರದನ್ನು ನೋಡಿ ಅನಂದಿಸುತ್ತಿದ್ದೂ ದೂ ಉಂಟು.

“ಲೋ ಹೇಮಂತ, ಸುಮಂತ ನಿನ್ನ ಜಾವಿಟ್ಟಿಬಾಕ್ ಬಿಟ್ಟಿಟ್ಟಿದ್ದಾನೆ” ಹೇಮಂತ ಸುಭಾವ್ ನ ಮಾತು ಕೇಳಿ ಕೆಡಿಕೆಡಿಯಾಗುತ್ತಿದ್ದು.

“ಕಳ್ಳ, ಮಾಡಿ ನಿ ತಾಳು ಅವನ್ನೆ, ಗ್ರಹಚಾರ ಬಿಡಿಸ್ತಿ ನಿ” ಸುಮಂತ ನನ್ನ ಹುಡುಕಿಕೊಂಡು ಓಡುತ್ತಿದ್ದು.

“ನಾನೆಲ್ಲ ಕಡೊ ಸಿನ್ನ ಜಾಮೆಟ್ಟಿಬಾಕ್? ಯಾರು ಹೇಳಿದ್ದ ನಾನು ಬಚ್ಚಿಟ್ಟಿದ್ದಿ ನಿಂತ! ಅಂತ ‘ಭತ್ತಿ’ ಕೆಲ್ಲ ನಾನೆನೂ ಮಾಡೋಲ್ಲ ಗೊತ್ತಾ!“ ಸುಮಂತ ದೇಗುತ್ತಿದ್ದನು.

“ಏನಿಲ್ಲ ನಂಗೊತ್ತು, ನಿನೇ ನನ್ನ ಬಾಕ್ ಜೊತಿದ್ದೀ!“ ಹೇಮಂತ ಅವನ ಕೈಹಿಡಿದೇದು ಎರಡು ಬಾರಿಸುತ್ತಿದ್ದು. ಸುಮಂತ ರೇಗಿ ಆ ಏಟು ಗಳನ್ನು ಹಿಂತಿರುಗಿಸುತ್ತಿದ್ದ-ಜಗತ್ ಪ್ರಾರಂಭವಾಗುತ್ತಿತ್ತು. ಮಲ್ಲಯುದ್ಧ, ದೃಷ್ಟಿಯುದ್ಧ, ಕರಾಟೆ, ಕುಂಗ್ ಪೂ ಎಲ್ಲವೂ ಒಂದಾದ ಮೇಲೊಂದು. ಒಬ್ಬರ ಜುಟ್ಟು ಮತ್ತೊಬ್ಬರ ಕೈಗೆ-ಅವರ ಜಗತ್ ಬಿಡಿಸಲು ಸುನಂದಮ್ಮೆ ಓಡಿಬರುತ್ತಿದ್ದಳು.

“ನಾಕ್ಕೋ ನಿಲ್ಲಿಸಿರೋ ಜಗ್ಗಾನಾ! ಲೋ ಸುಭಾವ ನಿಂಗೆ ಹೇಳತ್ತು

ಹೋಗದಿದೆ ಎಲಾದೂ ಬೀದಿ ಸುತ್ತೊಂಡಬ್ಬ, ಪಾವ ಮಕ್ಕಳನ್ನು ಜಗಳಕ್ಕೆ ಇಳಿಸ್ತೇಯಾ! ” ಮಗನ ಆಟಿತ್ತಿಳಿದಿದ್ದ ಅವರು ಅವನನ್ನೇ ಗದರುತ್ತಿದ್ದರು.

“ನಿನ್ನ ಬ್ಯಾಗಿನಲ್ಲೇ ಬಾಕ್ ಇಟ್ಟೊಂಡು ಬೇಕುಬೇಕಾಂತ ಜಗ್ಗ ಕಾಯ್ಯಿಸ್ಯಾ? ಪವ್ವಾ ಬರಲಿ ಮಾಡಿಸ್ತೇನಿ ನಿಂಗೆ! ” ಸುಮಂತ ಒಳಗಿ ನಿಂದ ಹೇಮಂತನ ಬ್ಯಾಗು ತಂದು ಅವನ ಮುಂದೆ ಎಸೆಯುತ್ತಿದ್ದನು. ಸಂಗಿತ ಷಂದುತ್ತಿದ್ದ ಪ್ರಸ್ತುಕದ ಹಿಂದೆ ಮುಸಿಮುಸಿ ನಗುತ್ತಿದ್ದಳು. ಸುಭಾವ ಅವಳು ನಗು ಕಂಡು ತಾನೂ ನಗುತ್ತಿದ್ದನು. ಅವರಿಬ್ಬರೂ ನಕ್ಕಾಗ ಸುನಂದಮ್ಮನಿಗೆ ನಗು ಶಡಿಯಲಾರದೇ ತಾವೂ ನಗುತ್ತಿದ್ದರು. ಕೊನೆಗೆ ಹೇಮಂತ, ಸುಮಂತರೂ ನಗುತ್ತಿದ್ದರು. ಜಗಕ ಕೊನೆಗೆ ನಗುವಿನಲ್ಲಿ ಮುಕ್ಕಾಯಗೊಳ್ಳುತ್ತಿತ್ತು.

ಸುನಂದಮ್ಮನಿಗೆ ಬಿರಿಮೊಗ್ಗಾಗಿದ್ದ ಸಂಗಿತ ಅರಳಿದಾಗ ಸುಭಾವನಿಗೆ ತಂದುಕೊಳ್ಳುವ ಆಸೆ. ಸೋದರಿಕೆಯೂ ಆಯಿತು, ತಾಯಿಯಿಲ್ಲದ ಹೆಣ್ಣು ಮಗಳಿಗೆ ತಾನೇ ತಾಯಿಯ ಸಾಫ್ ನದಲ್ಲಿ ನಿಂತಂತಿಯೂ ಆಯಿತು. ಸಂದರ್ಶ ನಂತಹ ದೊಡ್ಡ ಆಫೀಸರನ ಮಗಳಿಂದರೆ ಕೊಡು-ಬಿಡುವುದು ಕಡಿಮೆಯೇ! ಸಾಲದಕ್ಕೆ ಮಾಲತಿಯ ಒಡವೆ, ಸೀರೆಗಳು, ಅವಳ ತವರಿನ ಕಡೆಯ ಆಸ್ತಿ ಎಲ್ಲವೂ ಸಂಗಿತನಿಗಿಂಡೂ ಆಗಿತ್ತು. ಹುಡುಗಿ ಈಗಲೇ ಚೆಲುವೆ. ಬೆಳೆದು ಅರಳಿದ ಮೇಲೆ ಹೇಗೆರಬಹುದು? ತನ್ನ ಮಗನಿಗೆ ತಕ್ಕ ಹೆಂಡತಿ, ತನಗೆ ಸೊನೆ!

ಅವರ ಇಂಗಿತವನ್ನು ಅರಿತ ಸುಭಾವ್, ಸಂಗಿತ ಒಬ್ಬರನೊಷ್ಟುಬ್ಬರು ಕಂಡು ಒಳಗೊಳಗೇ ಒಬ್ಬರನೊಷ್ಟುಬ್ಬರು ಅರಿಯ ತೊಡಗಿದರು. ಏನಿದ್ದರೂ ಎಲ್ಲವೂ ಕಣ್ಣನೋಟ, ಮುಗುಳ್ಳಗು, ಅರ್ಥಗಭಿರ್ತವಾದ ವರ್ಣನವೇ ಅವರಿಬ್ಬರ ಮನಗಳನ್ನು, ಹೃದಯಗಳನ್ನು ಮೆಲ್ಲಮೆಲ್ಲನೇ ಬೆಸೆಯುತ್ತಿತ್ತು.

ಸಂಗಿತ ಎರಡನೇ ವರ್ಷ ಪಿಯೂಸಿ ಮುಗಿಸುವ ವೇಳೆಗೆ ಸುಭಾವ ಬ್ಯಾಂಕೊಂದರಲ್ಲಿ ಆಕ್ರಾಂಟಿಂಟ್ ಆಫೀಸರ್ ಆಗಿದ್ದನು. ಹೇಮಂತ, ಸುಮಂತ ಆಗಲೇ ಎಸ್.ಎಸ್.ಎಲ್.ಎಸ್. ಯವರೆಗೆ ಬಂದಿದ್ದರು.

ಸಮಸ್ಯೆ ತಲೆದೋರಿದುದು ಸುಭಾವನಿಗೆ ಬೇರಿ ಕಡಿಗೆ ವರ್ಗವಾದಾಗ. ಅವನಿಗೆ ಸಂಗಿತಳನ್ನು ಬಿಟ್ಟು ದೂರಹೋಗಲು ಒಂದು ಕೊರೆಯಾಡರೆ,

ಮತ್ತೊಂದು ತಾಯಿಯನ್ನು ಗಲಿ ಹೋಗುವುದು. ಸಂಗೀತಳ ಮುಂದೆ ಎಂದೂ ಬಲವನ್ನು ತೋಡಿಕೊಂಡಿರಲ್ಲ. ತೋಡಿಕೆಂಡರೂ ಅವಳು ಅದರಾಳ ವನ್ನು ಅಥವ ಮಾಡಿಕೊಳ್ಳಲಸವಧಳಾಗಿದ್ದಳು. ಅವನು ಅವಳನ್ನು ತನ್ನ ಪೇಟದ ಜಾಲದಲ್ಲಿ ಕೆಡವಿಕೊಳ್ಳಲು ಪ್ರಯತ್ನಿಸಿ ಆಗಾಗ ವಿಫಲ ನಾಗುತ್ತಿದ್ದನು.

“ಸಂಗೀತ, ಬರ್ದಿಯಾ? ಪಿಕ್ಕಿರಿಗೆ ಕರೆತ್ತಾಂದು ಹೋಗಿ ನಿ?” ಎಂದು ಕಣ್ಣಲ್ಲಿ ಆಸೆ ತುಂಬಿಕೊಂಡು ಕೇಳಿದಾಗ ಅವನತ್ತ ತಿರುಗಿಯಾ ನೋಡದೆ ತನ್ನ ಪಾಡಿಗೆ ತಾನು ಕೈನ ಉಗುರುಗಳನ್ನು ಸರಿಯಾದ ಆಕಾರಕ್ಕೆ ಕ್ಷೇಪ್ರ ನಲ್ಲಿ ಸರಿಮಾಡಿಕೊಳ್ಳುತ್ತಾ ಕೇಳುತ್ತಿದ್ದಳು.

“ಯಾವ ಪಿಕ್ಕಿರ್ ಮುಂಚೆ ಹೇಳು.”

“ನಿಂಗಾವ್ವಿ ಇಷ್ಟವ್ವೇ ಅದಕ್ಕೆ!” ಸುಭಾಷ್ ಅವಳನ್ನು ಆಸೆಯು ಬಲೆಯಲ್ಲಿ ಎಳೆಯುತ್ತಿದ್ದ.

“ಹಾಗಾದ್ದೆ ಇನ್ನೊತ್ತಿನ ಹೇರರ್ ತೋಗೊಂಡಾಗ್, ನೋಡಿ ಹೇಳುತ್ತಿನಿ.” ಸಂಗೀತ ಅವನನ್ನೇ ಆ ಕೆಲಸಕ್ಕೆ ಕಳುಹಿಸುತ್ತಿದ್ದಳು.

ಅವನು ಹೇರರ್ ಹಿಡಿದು ಬಂದಾಗ ನಿಲ್ಫಪ್ತಳಾಗಿ ಹೇರಿನಲ್ಲಿ ಕಣ್ಣ ಕಾಯಿಸಿ ಹೇಳುತ್ತಿದ್ದಳು.

“ಯಾವ್ವಿ ಚೆನಾಗಿರೋ ಹಾಗಿಲ್, ನೆಕ್ಕಿವಿಕ್ ಹೋಗೋಣ....”

ಸುಭಾಷ ನಿಟ್ಟುಸಿರಿದುತ್ತಿದ್ದನು. “ನೋಡು, ಪ್ರಭಾತ್ ನಲ್ಲಿರೋದು ಚೆನಾಗಿದೆ. ಬಾಲ್ಯ ಮಂನಾನ್ ನಲ್ಲಿರೋದು ತುಂಬಾ ಚೆನಾಗಿದೇಂತ ನನ್ನ ಫ್ರೆಂಡ್ ಹೇಳಿದ್ದು” ಚಿತ್ರಗಳನ್ನು ಒಂದೊಂದಾಗಿ ಹೋಗಳತೋಡಿದರೆ ಸಂಗೀತ ತುಂಟಿಗಳನ್ನು ಹಿಂಗಿಸಿ, ಹುಬ್ಬಿತ್ತಿ ಹಣಿಚಚ್ಚೆ ಕೊಳ್ಳುತ್ತಾ ಇದ್ದಳು.

“ಕಮರ್! ಅದ್ದೆಲ್ಲಾ ಯಾರೋ ಚೆನಾಗಿದೆ ಅಂದೂರು ದುಡ್ಡ ಕೆಂಟ್ಟ ಯಾರು ತಲೆನೋವು ಬರಸ್ನೋತ್ತಾರೆ? ನಿನ್ನ ಹತ್ತಿರ ತುಂಬಾ ದುಡ್ಡಿದ್ದೆ ಕೊಡು. ಐಸ್ ಕ್ರೀಂನಾದೂ ಹೊಟ್ಟಿ ತುಂಬಾ ತಿಂತಿನಿ.”

“ಹೋಗಿ ಬಾ, ಐಸ್ ಕ್ರೀಂ ಕೊಡಿಸ್ತಿನಿ.” ಅವಳು ತನ್ನೊಡನೆ ಬರಬೇಕು, ತಾನು ತನ್ನ ಸ್ನೇಹಿತರ ಮುಂದೆ ಅವಳನ್ನು ಪ್ರದರ್ಶಿಸಿ, “ಇವ್ವೇವ್ವಾ, ನನ್ನ ನೋಡರಮಾವನ ನುಗಳು!” ಎಂದು ಅಥವಾಭಿರುವಾಗಿ ಹೇಳಬೇಕು. ಆಗ ಅವರಲ್ಲಿ ಅವಳತ್ತು ಕಣ್ಣ ರಳಿಸಿ ನೋಡಬೇಕು!

ಹೀಗೆಲ್ಲಾ ಏನೇನೋ ಕನಸು ಕಟ್ಟಿಕೊಳ್ಳುತ್ತಿದ್ದನು. ಅದರಿ ಸಂಗೀತಜ ಪ್ರತಿಕ್ರಿಯೆಯೇ ಬೇರೆ.

“ನಾನು ಹೀಗೆ, ಈಗೀ ಬ್ರಹ್ಮನಿ ಕೊಡಿಸ್ತೀಯಾ?” ಎಂದು ಕೇಳುತ್ತಿದ್ದಳು. ಕೆದರಿದ ತಲೆ, ಮನೆಯಲ್ಲಿ ಹಾಕಿಕೊಳ್ಳುವ ದೊಗಲೆ ಬೆಲ್ಲಾ ಬಾಟಮ್ಮಾ, ಬೊಳ್ಳು ಕ್ಯೇ, ಕೆನಿ, ಹಣ! ಅವಳನ್ನು ಯಾಗೆ ಪ್ರದರ್ಶಿಸಿದರೆ ತನ್ನ ಗತಿ!

“ಬೇಗ ಡ್ರೆಸ್ ನೂಡಿಲ್ಲಂಡು ಬಾ ಹೋಗು. ಥಾ, ಇದು ತುಂಬಾ ಕೊಳುತ್ತು!” ಎಂದರೆ ಸಂಗೀತ ತಲೆ ಕೆರೆದುಕೊಳ್ಳುತ್ತಿದ್ದಳು.

“ಡ್ರೆಸ್ ಚೇಂಜ್ ಮಾಡೋಕೆ ಬೋರ್ ಕಣ್ಣೋ....ನೀನೇ ಹೋಗಿ ಷಣ್ಣಕ್ಕೆ ತಂದಿದು ಹಾಗಾದ್ದೆ....! ಇಲ್ಲದಿದ್ದೇ ಹೀಗೆ ಬೇಕಾದೆ ಬ್ರಹ್ಮನಿ!”

ಅವಳನ್ನು ತನ್ನ ದಾರಿಗೆ ತರಲಾರದೆ ಅವಳ ಕ್ಯೇಗೆ ನೋಟೊಂದನ್ನು ಇಡುತ್ತಿದ್ದನು. ಅದಕ್ಕಾದರೂ ತನ್ನ ಕಡೆಗೊಂದು ಕುಡಿನೋಟಿ ಬೀರಲೆಂದು.

“ಫ್ಯಾಂಕ್, ಅನೇಲೆ ನಾಳೆ ಹೋದಾಗ ತಿಂತಿನಿ....!” ಅದನ್ನು ಮುದುರಿ ಪ್ಯಾಂಟೆನ ಕಿಸಿಗೆ ತುರುಕಿಕೊಳ್ಳುತ್ತಿದ್ದಳು. ಅವನತ್ತು ಕುಡಿನೋಟಿ ಹೋಗಲಿ, ತಿರುಗಿಯೂ ನೋಡುತ್ತಿರಲಿಲ್ಲ.

ಅವಳನ್ನು ಆಕ್ಷಣಿಸುವ ಸಲುವಾಗಿ ಹೊಸ ಪ್ಯಾಂಟು, ಬುಷ್ಟ್ ಪರಟ್ ಹಾಕಿಕೊಂಡು, ತಲೆಯ ಕ್ರಾಪನ್ನು ಮಿರುಗುವವರಿಗೂ ಬಾಚಿಕೊಂಡು, ಕಂಪು ಸೂಸುವ ಪೌಡರನ್ನು ಮೈಗೆಲ್ಲಾ ಸಿಂಪಡಿಸಿಕೊಂಡು, ಸೊಂಟಕ್ಕೆ ಅಗಲವಾದ ಬೆಲ್ಪು ಬಿಗಿದು, ತನ್ನ ಎತ್ತರ, ಗಾತ್ರವನ್ನು ತೋರಲು ಸೊಂಟದ ಮೇಲೆ ಕ್ಯೇಯಿಟ್ಟು ಅವಳ ಮುಂದೆ ನಿಲ್ಲುತ್ತಿದ್ದನು.

“ಹೇಗಿದ ಸಂಗೀ, ಈ ಹೋಸಾ ಪ್ಯಾಂಟು, ವರಟು?”

ಅವನತ್ತು ಅರೆಫಳಿಗೆ ಪರೀಕ್ಷೆಸುವಂತೆ ನೋಡಿ ತನ್ನ ಕೆಲಸದಲ್ಲಿ ತೊಡಗು ತ್ತಿದ್ದಳು.

“ಹೋಸದಾ? ಮೊನ್ನೆ ಹಾಕೊಂಡಿರ್ಲಿಲ್ಲ ಇದನ್ನು? ನಂಗೀನೂ ಹೋಸದಾಗಿ ಶಾಣಿಸ್ತು ಇಲ್ಲ!”

“ಪೌಡರ್ ವಾಸನೆ ಜೆನ್ನಾಗಿಲ್ಲವ್ಯ?” ಕ್ಯೇಯಲ್ಲಿ ಅಳದುಳಿದ್ದ ಪೌಡರಿನ ಸುಪಾಸನೆಯನ್ನು ಅವಳ ಮಾಗಿಗೆ ಹಿಡಿದರೆ, ಎರಡು ಹೆಚ್ಚೆ ಹಿಂದೆ ಸರಿದು ನೀನುತ್ತಿದ್ದಳು.

“ಧೂ, ಬರೋ ಫಾಟು. ಪಕ್ಕದ್ದುನೆ ಗುಲಾಬಿ ಗಿಡಗಳಿಗೆ ಹಾಕಿದ್ದು ‘ರೋಸ್ ಮಿಕ್ಸ್’ ವಾಸನೆ!” ಎನ್ನುತ್ತಿದ್ದೇಳು. ತನ್ನನ್ನಂತೂ ಕಡೆಗಣ್ಣಿ ನಿಂದ ಸಿಂದ ನೋಡುತ್ತಿರಲಿಲ್ಲ. ಅವಳನ್ನಾದರೂ ಹೊಗಲಿದರೆ ತನ್ನ ಮೇಲಿನ ಅಭಿಪ್ರಾಯ ಬದಲಿಸಬಹುದೆಂದು ಒಮ್ಮೆಯೇ ಅವಳನ್ನು ಹೊಗಳುತ್ತಿದ್ದೂ ಹೂ ಉಂಟು.

“ಸಂಗೀ, ಈ ಪೇಲ್ ಯೆಲ್ಲೊ ಮ್ಯಾಚ್ ನಿಂಗೆ ತುಂಬಾ ಚೆನ್ನಾಗಿ ಕಾಣುತ್ತೇ! ” “ನಿನ್ನ ಫಿಗರ್ ವಂಡರ್ ಪ್ರೆಲ್ ಗೊತ್ತಾ? ಬ್ಯಾಟ್ ಕ್ರೀನ್ ಆಗಿದ್ದು”, “ಏನು ಕಾಂಪ್ಲಕ್ಸ್ ಕಣೇ ನಿಂದು ‘ರೋಸ್-ಮಿಲ್’ ಕಾಂಪ್ಲಕ್ಸ್ ಕ್ರೀನ್.” ಆದರೆ ಎಲ್ಲದಕ್ಕೂ ಸಂಗೀತಳ ಪ್ರತಿಕ್ರಿಯೆ ಬೇರೆ.

“ನೀನು ನನ್ನ ಫ್ರೆಂಡ್ ಜಯಂತಿನೆ ನೋಡ್ದೀಕು! ಫಿಗರ್ ಹೇಗೆದೆ ಗೊತ್ತಾ? ಸೂಪರ್ ಬ್ರ್ಯಾಟ್! ಆ ಕಾಂಪ್ಲಕ್ಸ್, ಫಿಗರ್, ಅವು ತ್ರೇಸ್ ಮಾಡ್ಯೂಕ್ಲೋ ರೀತಿ-ಒಂದ್! ಬ್ಯಾಟ್ ಅಂದೆ ಅವು ಪ್ರಾಪ್ತಿ!!”

ಸುಭಾಸ್‌ಗೆ ಅರ್ಥವಾಗುವುದಾದರೂ ಹೇಗೆ? ಸಂಗೀತ ಇನ್ನೂ ಆ ಪ್ರಪಂಚದತ್ತ ಕಣ್ಣ ಹಾಯಿಸದ ಮುಗ್ಗೆ. ಬಿರಿಯಬೇಕಾದ, ಅನಾಫ್ರಾಂತಿಕ ಬಿರಿಯ ಹೊಗೆಂದು! ಆದರೂ ಅವಳಿಗಾಗಿ ಕಾಯುವ ತಾಳ್ಳೆ, ಸಹನೆ! ಅವಳಿಂದರೆ ಅಪೂರ್ವ! ಅವಳ ಜಿರ ಆರಾಧಿತ! ಅವಳಿಗಾಗಿ ಜೀವಮಾನ ಪೂರ್ತಿ ಕಾಯುವುದಕ್ಕೆ ತಯಾರಾಗಿದ್ದನು. ಒಂದಿಲ್ಲ ಒಂದು ದಿನ ಅವಳು ತನ್ನ ಮನದಿಂಗಿತವನ್ನು ಅರಿಯುವಳು. ಹೊಗಾಗ್ಗಿ ದುದು ಹೂವಾಗುವುದೆಂಬ ಆಶಾವಾದಿ. ಅವನು ಉರಿಗೆ ಹೊಗೆಸಾಗ ರೂಪಿನಲ್ಲಿ ಪುಸ್ತಕಪ್ರೋಂದರಲ್ಲಿ ನೋಟ್‌ ಬರೆದುಕೊಳ್ಳುತ್ತಿದ್ದ ಅವಳನ್ನು ಏಕಾಂತವಾಗಿ ಸಂಧಿಸಿ ಮಾತ ನಾಡುವ ಜಪಲ. ಮೆಲ್ಲನೆ ಅವಳ ಬೆನ್ನು ಹಿಂದೆ ನಿಂತು ಅವಳು ಬರೆದು ಕೊಳ್ಳುತ್ತಿದ್ದ ದ್ವಿದ್ವನ್ನೇ ಕ್ವಣಕಾಲ ದಿಟ್ಟಿಸಿ ಅವಳ ಮುತ್ತು ಪೂರ್ಣಿಸಿದಂತಹ ಅಕ್ಕರೆಗಳನ್ನು ನೋಡಿದ. ಎರಡು ವೇಳಂಡು ಜಡಿಗಳ ಮಧ್ಯ ಕಾಣುತ್ತಿದ್ದ ಬೆಣ್ಣೆಯಂತಹ ಕತ್ತು, ಹಾಕಿದ್ದ ಸಲಪ್ಪಾ-ಕೆಮೀಜಿನಲ್ಲಿ ಕಾಣುತ್ತಿದ್ದ ಮೈ ಸೊಂಪು, ಬಡನಡು ನೋಡಿ ಮನಸ್ಸಿನಲ್ಲೇ ಹಿಗಿದ. ಇದೊಂದು ತನ್ನ ಜೆನ್ನುದಗಣ ಕಾಣುತ್ತಿದ್ದ ಕತ್ತಿನ ಹಿಂಬಾಗ, ಬಲಕಿವಿಯ ಹಿಂದಿದ್ದ ಸಣ್ಣ ಮಣಿಯನ್ನೂ, ಕೆವಿಯುಂಗುರಗಳನ್ನು ಹೊತ್ತಿದ್ದ ಮುದ್ದಾದ ಕಿವಿಗಳನ್ನು ತುಪ್ಪಿಯಿಂದ ಒತ್ತು ಮುತ್ತಿಡಬೇಸಿತು. ಆದರೆ ಅಲ್ಲಿಯವರಿಗೆ ಅವನೆ

ಕಾರ್ಯ ಸಾಗಿಸಲು ಅಡೇಕೋರೆ ಅಳುಕಿತು. ಅವಳ ಮುಗ್ದತೀಯೇ ಅವಳ ಸೌಂದರ್ಯ, ಜೆಲುವಿನ ಶುತ್ತ ಶುತ್ತ, ಅದರ ಬದಲು ಅವಳ ಜಡೆ ಹಿಡಿದೇದ.

“ಲೇ ಕುಡ್ಡಿ, ನಾನು ಉಡಿಗೆ ಹೊಗೇ ಬರಾಲ್ಲ ?”

“ಪನು ಪ್ರಪಂಚಾನೆಲ್ಲ ಗೆದ್ದು ಬರಲು ದಂಡಯಾತ್ರೆಗೆ ಹೊಗ್ಗೆ ದ್ವಿಯಾ ? ಉಂಗಿ ಕೆಲಸಕ್ಕೆ ಹೊಗೋರೆಕೆ ಅದೆವ್ಯು ‘ಫಸ’ ಮಾಡಾತ್ತ ಇದ್ದೀ ಜೆಳಗಿಸಿಂದ ನೋಡ್ತಾನೇ ಇದ್ದಿನಿ.....! ನನ್ನ ಜಡೆ ತಂಟಿಗೆ ಬರ್ಧಿಂಡಾ ಇರೋ ನಾಲ್ಕು ಕೂದಲು ನಾಲ್ಕು ದಿನ ಇಲ್ಲ !” ಅವಸ್ಥಿಂದ ಜಡೆ ಬಿಡಿಸಿಕೊಳ್ಳುತ್ತಿದ್ದಳು.

ಅವಳ ಮೂಗೆ ಹಿಂಡಿ, ಕೆನ್ನೆ ಸವರಿ ಹಣಿಯ ಮೇಲೆ ಹೀ ಮತ್ತು ಸೊಂದನಿತ್ತು “ಗುಡ್ ಬೈ ಸಂಗಿ, ನನ್ನ ಜ್ಞಾಪಕ ಇರುತ್ತೆ ತಾನೇ ?” ಎಂದು ಹೃದಯವನ್ನು ಕಣ್ಣಿಗೆ ತಂದುಕೊಂಡು ಕೇಳಿದಾಗ ಸಂಗಿತ ನಗುತ್ತಿದ್ದಳು.

“ಯಾಕೋ ಹೀಗಾಡಿತ್ತ ? ಕೆಲಸಕ್ಕೆ ಹೊಗೋರೆಕೆ ಇವ್ಯು ಇಲ್ಲಿದ್ದೇ ಬಿಟ್ಟಾಬ್ಬಾ ? ನಾವೆಲ್ಲಾ ಎಲ್ಲಾ ಓಡಿಮೋಗೋಲ್ಲಪ್ಪಾ !”

ಅವಳ ಮಾತು ಕೇಳಿ ಅವನಿಗೆ ನಗಬೇಕೋ ಅಳಬೇಕೋ ತಿಳಿಯುತ್ತಿರಲಿಲ್ಲ. ಅವಳ ತಲೆತಡವಿನಕ್ಕು ಕೇಳಿದ್ದು. “ನಂಗ ಕಾಗ್ಗಡ್ ಬರಿತೀಯಾ?”

“ಫೂ ಬೋರು ! ಪಾಠ ಓದಿ, ನೋಟ್ ಬರೊಮ್ಮೋಳ್ಯೋದೇ ಸಾಕಾಗಿದೆ. ಇನ್ನು ಸಿಂಗ ಕಾಗ್ಗಡ್ ಬರಿಯೋ ಇಂತ್ರೋಸಿಷ್ ಬೇರೆ !” ಸಂಗಿತ ನಕ್ಕಾಗ ತಾನು ನಗಲೇಶೇಕಿತ್ತು.

“ಲೇ ಸಂಗಿ, ನನ್ನ ಮದ್ದೆ ಮಾಡೆಂಬಂದ್ದೀಲೇ ಹೀಗೆಲ್ಲಾ ಎದುರು ವಾಡಿಸಿದರೆ, ರೂಮಿನಿಲ್ಲಿ ಕೂಡಿಹಾಕಿ ಬೀಗಹಾಕೆಂಬಂಡು, ಪಾರಣಿಗಳು ಚೋನಿನಲ್ಲಿ ಸಾಕೋ ಹಾಗೆ ಸಾಕ್ತೀನಿ ಅಪ್ಪೆ !” ಸಂಗಿತಳಿಗೆ ತನ್ನ-ಅವನ ಮಾದುವೇ ವಿಷಯ ಬಂದಾಗ ಕೊಂಂಜ ನಾಚಿಕೆಯೆನಿಸಿದರೂ ಹೋರಿಗೊಡಲಿಲ್ಲ.

“ಅದಕ್ಕೇನಾ ಉಂಗಿ ಹೊರಡೋಕ್ಕುಂಜೆ ಇಂತ್ರೋಂದು ಮಂಸ್ಯ ಹೊಡಿತಾ ಇರೋದು? ಎಲ್ಲಿ ಸಂಗಿ ನನ್ನ ಮದ್ದೆ ಮಾಡೆಂಬ್ದೀ ಕೈಬಿಟ್ಟಿಡ್ಲು ಶೇಂತಾನಾ....? ಈಗೀಂದ ಮದ್ದೆ ವಿಷಯ ಮಾತಾಡ್ದೀಡೆ. ಉಂಗಿ ಬಂದ್ದೀಲೇ ಅಡೆಲ್ಲಾ ಯೋಚನೆ. ಅದೂ ಅಲ್ಲೇ ಸಿನ್ನೇ ಮಾಡೆಂಬ್ದೀನಿ ಅಂತ ನಾನೇನೂ ಬರೊಟ್ಟಿಲ್ಲುಲ್ಲಾ !”

“ಯೂ ಇನ್ನೊಂದೆಂಟೂ ಇನ್ನಾಫಿಡೆಲ್‌!” ಎಂದು ಕೆನ್ನೆ ಸವರಿಹೊರಟಿದ್ದು.

ಹೇಮಂತ, ಸುಮಂತರೆ ಬೇರಿಯ ತರಹ. “ಲೋ ಸುಭಾಷ್”, ನಂಗೆ ಇದು ತಂದ್ದೊಡ್ಡು, ಅದು ತಂದ್ದೊಡ್ಡು” ಎನ್ನುತ್ತಾ ಒಂದು ದೊಡ್ಡ ಪಟ್ಟಿ ಯನ್ನೇ ತಯಾರಿಸಿದ್ದರು. “ನನ್ನ ‘ಕೂಸುಮರಿ’ ಮಾಡೋ” ಸುಮಂತ ಅವನ ಬೆನ್ನೆರುತ್ತಿದ್ದು. “ಬರ್ತೀಯಾ ‘ಬಾಕ್ಸೀಂಗ್‌ಗೆ?’” ಹೇಮಂತ ಅವನನ್ನು ಕೈಪಿಡಿದೆಳಿಯುತ್ತಿದನು. ಅವರಿಬ್ಬಿರೂ ಓದುವುದು ಕಸ ಹರಡುವುದು, ಜಗಳ ಅಡುವುದು ಎಲ್ಲವೂ ಅವನ ರೂಪಿನಲ್ಲೇ ಅವನ ಮಂಜದಮೇಲೆ. ತಂದೆಯು ಸಲಿಗೆಯಿಲ್ಲದ ಅವರಿಬ್ಬಿರೂ ಸುಭಾಷನೆಂದರೆ ಅತಿಸಲಿಗೆ. ಅತ್ಯಂತ ಅಚ್ಚುಮೊಚ್ಚು. ಅಲ್ಲದೆ ಸುಭಾಷ ಹೇಳಿದಂತೆ ಕೇಳುತ್ತಿದ್ದು. ಅವರಲ್ಲಿ ಮೊದಲಿನ ಹುಣ್ಣು ತುಂಟಕನೆ, ಅತಿಷ್ಟು ಕೊಂಜಕೊಂಜವಾಗಿ ಮಾಯವಾಗುತ್ತತ್ತು. ಅದರಿಂದ ಸುಂದರೀಶನಾಗೆ ಅತಿಕ್ಷೇತರಾದ ಹೇಮಂತ, ಸುಮಂತರ ಯೋಚನೆ ಕಡಿಮೆಯಾಗಿತ್ತು.

ಸುಭಾಷ್ ಖಾರಿಗೆ ಹೊರಡುವನೆಂದರೆ ಎಲ್ಲರಿಗೂ ಒಂದು ವಿಧವಾದ ಯೋಚನೆಯಾಗಿತ್ತು.

ಮಂಗ ಬೆಳೆದ ಯುವಕ, ತುಂಬಿದ ಯೂವನ, ಕೆಡುವ ವಯಸ್ಸು, ಕೈ ತುಂಬಾ ಸಂಬಳ, ಏನಾದರೂ ಹೆಚ್ಚು ಕಿಡಿಮೆಯಾದರೆ! ! ಅಲ್ಲದೆ ಹೊಳೆ ಲೂಟಿ, ಸೆರಿಹೊರೆ ಹೇಗಿರುತ್ತದೆಯೋ ಎಂಬ ಹೆದರಿಕೆ? ಸಂಗೀತಳಿಗೆ ತಾನು ಮುನಿದರೂ, ಒಲಿದರೂ ಬೇಕಾದರೂ ಕೈಗೆ ದುಡ್ಡು, ತಾನು ಕೇಳಲಿ ಬಿಡಲಿ ತನಗೆ ಆಗಾಗ ನಿಡುತ್ತಿದ್ದ ಬಲವಿನ ಧಾರೆಯ ಜೊತೆಗೆ ಐಸ್‌ಕೆರ್‌೧೦ ಸೇವೆ, ತಾನು ಕಂಡು ಇಸೆಪಟ್ಟು ವಸ್ತುಗಳನ್ನು ಕೊಂಜವೂ ಬೇಸರಪಟ್ಟುಕೊಳ್ಳುತ್ತದೇ ತನಗೆ ತಂದೀಯುತ್ತಿದ್ದ ತನ್ನ ಏಕೈಕ ಆರಾಧಕ. ಅವನು ಹೊರಟಿಹೋದರೆ ತನ್ನ ಗತಿ!! ಪಪ್ಪನನ್ನು ಏನು ಕೇಳಬೇಕಾದರೂ ಎಡೆ ಬಡಿದುಕೊಳ್ಳುತ್ತಿತ್ತು ಅತ್ಯಿಯನ್ನು ಕೇಳಿದರೆ “ಅದ್ಯಾಕೆ? ಇದ್ಯಾಕೆ? ಸುಮ್ಮನೆ ದುಡ್ಡು ದಂಡ” ಎಂದು ತನ್ನ ಆಸೆಗಳಗೆಲ್ಲಾ ಬ್ರೇಕು ಹಾಕುತ್ತಿದ್ದರು. ತನಗೆ ನಾಲ್ಕು ಬಳ್ಳಿಯ ಮಾತು, ಸ್ತ್ರೀತಿ ಆದರ ಧಾರಾಳವಾಗಿ ಸಿಗುತ್ತಿದ್ದುದು ಅವನಿಂದ. ಅವನು ಹೊರಟಿಹೋದರೆ ಇನ್ನು ಎಲ್ಲದಕ್ಕೂ ಅತ್ಯಿಯ ಕೈ ಶಾಲು ಹಿಡಿಯಬೇಕು!

ಸುಂದರೀಶನಾಗೆ ಸುಭಾಷ ಇರುವವರಿಗೂ ಮನೀಯ ಖಚು, ಲೈಕ್‌ಫೋನ್‌ಬಿಲ್ಲು, ನೀರಿನಬಿಲ್ಲು ಜಾರಿಗಳ ವಿನಯ ತಲೆಗೆ ಹಚ್ಚಿಕೊಡಿರಲಿಲ್ಲ. ಎಲೆಕ್ಟ್ರಿಕ್‌ಬಿಲ್ಲು,

ಬ್ಯಾಂಕೆನ ಕೆಲಸ, ಮತ್ತೆಲ್ಲಾ ಹಣಕಾಸಿನ ವ್ಯವಸ್ಥೆ ಮೇಲ್ಮೈಚಾರಣೆ ಅವನು ವಹಿಸಿಕೊಂಡಿದ್ದ ಸುಮಂತ, ಹೇಮಂತ ಶುದ್ಧ ಹುದುಗು, ದುಡ್ಡ ಕಾಸಿನ ಬೆಲೆ ತೀರುದವು. ಇನ್ನು ಮುಂದೆ ಆ ಜವಾಬ್ದಾರಿ ತಾವು ವಹಿಸಿಕೊಳ್ಳು ಬೇಕು. ಸಂಗೀತ ಬೆಳೆದ ಹುದುಗಿ, ಅವಳನ್ನು ಹಾಗೆಲ್ಲಾ ಎಲ್ಲಕ್ಕೂ ಕಡುಹಿಸ ಲಾಗುವುದಿಲ್ಲ ಸುನಂದಳನ್ನು ಅದೆಲ್ಲಾ ವಹಿಸಿಕೊಳ್ಳುವಂತೆ ಹೇಳಲಾಗುವುದಿಲ್ಲ. ಅದೇ ಅವರಿಗೆ ತೆಲೀನೋವಾಗಿತ್ತು.

ಹೇಮಂತ, ಸುಮಂತರಿಗೆ ತಮ್ಮನ್ನು ಬಿಗಿಹಿಡಿಯುತ್ತಿದ್ದ ಸುಭಾವ ಹೊಗೆವನೆಂದು ಒಂದು ಬಗೆಯ ಸಂಹೋಷವಾದರೂ, ತಮ್ಮ ಪ್ರಿಯ ಹೀರೋ ಹೊರಟುಹೊಗೆವನೆಂಬ ಬೇಸರ. ಯಾರ ಜೊತೆ ಬಾಕ್ಸೆಂಗ್ ಆಡುವುದು? ಯಾರ ರೂಪಿನಲ್ಲಿ ಕನ ಹರಡುವುದು? ಯಾರ ಜೇಬಿ ನಿಂದ ಜಿಲ್ಲರೆ ಕಾಸು ಹೊಡಿಯುವುದು? ಕೊನೆಗೆ ತಾವು ಮಾಡಿದ ತಪ್ಪಿಗಳನ್ನು ಕಂಡು ಗದರುವವರು ಯಾರು? ತಮಗೆ ಒಮ್ಮೆಗೇ ಸಿಕ್ಕ ಸ್ವಾತಂತ್ರ್ಯವು ಅವರನ್ನು ಯೋಚನೆಗೇಡುಮಾಡಿತ್ತು.

ಸುಭಾವ ಉರಿಗ ಹೋದ ಒಂದು ವಾರದಲ್ಲಿ ಸುನಂದಮ್ಮನಿಗೆ ಕಾಗದ ಒಂದಿತ್ತು. ಉರಿನ ಹವೆ ತನಗೆ ಒಗ್ಗ ಲಿಲ್ಲವೆಂದೂ, ನಿಶರಿತ ಜ್ಞಾರವೆಂದೂ ಬರೆದಾಗ ಸುನಂದಮ್ಮ ಕೈಗೆ ಸಿಕ್ಕಿದ ನಾಲ್ಕು ಬಟ್ಟೆಗಳನ್ನು ಬೆಳಕ್ಕೆ ಹಾಕಿ ಕೊಂಡು ಮಗನನ್ನು ಕಾಣಲು ಪರಿಶೀಲನ್ತಾ ಬಸ್ತು ಹತ್ತಿ ಹೊರಟೆಬಿಟ್ಟರು. ಮನೆಯ ಜವಾಬ್ದಾರಿಯೆಲ್ಲಾ ಸಂಗೀತನ ಮೇಲೆ ಬಿತ್ತು.

“ಧೂ ಹಾಳಾದೋನು ಇಗಲೀ ಕಾಯಿಲೆ ಬೇಕ್ಕೆ ? ನಾವೆಲ್ಲಾ ಕಾಲೇಜ್ಜೊಂದ ನಾಡಿದ್ದ ಎಕ್ಸ್‌ಕರ್‌ಶನ್‌ಗೆ ಹೋಗ್ತಾ ಇದ್ದೀವಿ ! ಅದಕ್ಕೂ ಖೋತ್ತಾ ಹಾಕಿದ ಇವನು !” ಸಂಗೀತ ತಮ್ಮಂದಿರ ಮುಂದೆ ಗೊಳಿಗಳು ಸುಮಂತ, ಹೇಮಂತ ತಮಗೆ ಅವರೂಪಕ್ಕೆ ಸಿಕ್ಕಿದ ಸ್ವಾತಂತ್ರ್ಯವನ್ನು ಸಾಕಷ್ಟುಮಟ್ಟಿಗೆ ಒಂದೇ ದಿನದಲ್ಲಿ ದುರು ಪಯೋಗ ಪಡಿ ಸಿಕ್ಕಾಂಡ ರು. ತೋಟದ ಕೆಲಸ ಮಾಡುತ್ತಿದ್ದ ಜೆನ್ನ ನೆಟ್ಟಿದ್ದ ಹೊಸ ಡೈಸಿ ಸಿಗಳನ್ನೆಲ್ಲಾ ಕೆತ್ತು, ಅವನು ಮನೆಗೆ ಹೋಗಿ ಉಟ ಮಾಡಿ ಬರುವವ್ಯಾರಲ್ಲಿ ನಿನಾರು ಮಾಡಿದ್ದರು. ತೆಂಗಿನ ಸಿಗಳಾಗ ಅಗೆದಿದ್ದ ಹಳ್ಳಿಗಳಿಲ್ಲ ಮಣ್ಣ ತುಂಬಿ ನೆಲಸಮ ಮಾಡಿದ್ದರು ಮರದಲ್ಲಿದ್ದ ಚಕ್ಕೊಂಡದ ಕಾಯಿಗಳನ್ನೆಲ್ಲಾ ಕಿ ಕಿಂಬಾ ಅಭ್ಯಸಿಸಲು ಚೆಂಡುಗಳಾಗಿ ಉಪಯೋಗಿಸಿ, ಹಸರಿಗೆ ಒಂದು ಹೀಚು

ಕಾಯೆನ್ನೂ ಬಿಡಲಿಲ್ಲ. ಅಡಿಗೆ ಸಾವಿತ್ರಮೃನ ಅಡಿಗೆಯನ್ನು ಮನಸಾರೆ ತೆಗಳಿದರು.

“ಇದೇಸ್ತೀ ಸಾವಿತ್ರಮೃ, ಮುಂಚೆ ಆಸ್ತಿತ್ವ ಗೀಷ್ಟತ್ತೀಲಿ ಕೆಲಸಮಾಡ್ತಾ ಇದ್ದಾ? ಅಡಿಗೆ ಇಪ್ಪು ಸಹ್ಯಗಿಡಿ.”

“ನೋಡಿ, ಈ ಟೊಮೋಚೋ ಸಾರನ್ನ ನಾನ್ ವೆಚ್ಚೇರಿಯನ್ ಸಾರು ಮಾಡ್ತಿಟ್ಟಿ!“ ಎಂದು ತಾವೇ ಹಿಡಿದು ಸಾರಿಗೆ ತಂದು ಹಾಕಿದ್ದ ಜರಲೇ ಮರಿಯನ್ನು ತೋರಿಸಿದರು.

“ನಿವ್ವೇ ತಿಂಡಿ ಮಾಡೋಕೆ ಬರೋಲ್ಲ. ನಾವೇ ಮಾಡೋತ್ತೀವಿ” ಎಂದು ಮನಸ್ಸಿಗೆ ತೋರಿದ ಸಾಮಾನ್ಯಗಳನ್ನು ತುಪ್ಪ, ಹಿಟ್ಟು, ಸಕ್ಕರೆ ಹಾಕಿ ಅಡಿಗೆ ಮನೆಯಲ್ಲಿ ಸಮಾಂಥನೆ ಮಾಡಿದರು. ಸ್ಕೂಲಿಗೆ ರಜವೆಂದು ಸಾಳ್ಪು ಹೇಳಿ ಮನೆಯಲ್ಲಿ ಉಳಿದರು ತಂದೆ ಆಫೀಸಿಗೆ ಹೋದನೇಲೆ ನಡೆಯುತ್ತಿದ್ದ ಧಾಂಧಲೆಯನ್ನು ಕಂಡು ಸಂಗೀತ ನಿರ್ವಹಿಸ್ತೆ.

“ನೋಡಮಾತ್ರ, ನಿನ್ನ ತಮ್ಮಂದಿರಿಗೆ ಬುದ್ಧಿ ಹೇಳಿ!“ ಎಂದು ಸಾವಿತ್ರಮೃ ಹೇಳಿದಾಗ ಸಂಗೀತ ವೈಮುರಿದಿದ್ದಳು. “ಅಯ್ಯೋ! ನಾಲ್ಕುದಿನ ಹಾಯಾಗಿಲ್ಲ ಬಿಡಿ ಸಾವಿತ್ರಮೃ!”

ತಂದೆ ಬರುತ್ತಲೂ ಜೆನ್ನು, ಸಾವಿತ್ರಮೃ ದೂರುಗಳಿಂದ ಆವರಣ್ಣ ‘ಬಚಾವು’ ಮಾಡಲು ತನ್ನ ಕೈಲಿದ್ದ ದುಡ್ಡನ್ನು ಅವರಿಗತ್ತು ಚಿತ್ರಮಂದಿರ ಪೋಂಡಕ್ಕೆ ಕಳುಹಿಸಿಕೊಟ್ಟಳು.

ಆಫೀಸಿನಿಂದ ಸಾಕಾಗಿ ಬಂದ ಸುಂದರೀಶನ ಮುಂದೆ ವುಕ್ಕಳ ವರದಿ ಬಂದಾಗ ಮನೆಗಳನ್ನು ಮೆಲ್ಲಗೆ ಗದರಿಕೊಂಡನು.

“ಏನು ಸಂಗೀತ, ನಿನ್ನ ತಮ್ಮಂದಿರನ್ನು ಸ್ವಲ್ಪ ನೋಡೋಬಾರಾಂ?”

“ನಾನು ನೋಡಾತ್ಮನೇ ಇದೆ. ನಾನು ಹೇಳಿದ ಮಾತು ಕೇಳಿಲ್ಲ ಅಂತ ಸುಮೃನಿದೆ! ಪಾಪ, ಆಡ್ಡೋಲ್ಲಿ ಬಿಡು ಪವಾಂ!”

ಸಂದರೀಶ ನಿಟ್ಟುಸಿರಿಟ್ಟು ವೊದಲನೆಯ ತಪ್ಪೆಂದು ಮನ್ನಿಸಿದ.

“ನಾಳಿ ಏನಾದ್ದೂ ಹೀಗೆಲ್ಲಾ ಆದ್ದೆ ನಾನು ಸಮೃನಿರೋಲ್ಲ.“

ಮಾರನೆಯದಿನ ಆ ತರಹವಾಗದೇ ಬೇರೆಯ ರೀತಿಯಲ್ಲಿ ಆಯಿತು. ಚೆನ್ನಿಕೋಲಾಡಿ ಮನೆಯ ಮುಂದಿನ ಎರಡು ಗಾಜುಗಳು ಒಡೆದಿದ್ದವು ಇಬ್ಬರ ನಂತರ ಸ್ಥಿತಿ ನಡೆದ ಜಗತ್ತಿನಲ್ಲಿ ಒಬ್ಬರ ಪುಸ್ತಕಗಳು, ಹಾಕಿಕೊಂಡ ಬಟ್ಟಿಗಳು

ಹರಿದವ್ರ. ಸಂಗೀತ ಅವರ ಮೇಲೆ ಹಕ್ಕು ಚಲಾಯಿಸಿದಾಗ ಬಚ್ಚು ಲು ಮನೆ ಯಲ್ಲಿದ್ದ ನೀರೆಲ್ಲಾ ಸುರಿದು ತೊಟ್ಟಿ, ಹಂಡೆ ಖಾಲಿ ಮಾಡಿ ಆದನ್ನು ಕೆಸರಿನ ಆಗರ ಮಾಡಿದರು. ಹಿಂದಿನ ದಿನದ ತಪ್ಪಿಗಾಗಿ ಚೆನ್ನನನ್ನು ಮರದ ನೇರಳೆಲ್ಲಿ ಕೊಡಿಸಿ, ಹಾಕಿದ್ದ ಬೀಜ, ರಿಡಗೆನ್ನೆಲ್ಲಾ ನೀರಿನ ಮೇಲೆ ತೇಲಾಡುವಂತೆ ಗಿಡಗಳಿಗೆ ನೀರು ಹಾಯಿಸಿದರು. ಕೆಸರಿನ ಕಾಲಿನಲ್ಲಿ ಮನೆಯೊಳಗೆ ನಡೆದಾಡಿ ಮನೆಯ ತುಂಬಾ. ಕುಚ್ಚಿ ಸೋಫಾಗಳ ತುಂಬಾ ಮಣಿನ ಹೆಚ್ಚೆಗೆ ಗಳನ್ನು ಲಿಸಿದರು. ಮನೆಯ ಕಸ, ಧೂಳು ತೆಗೆಯಲು ಹೋಗಿ ನಾಲ್ಕು ದೇವರ ಪಟ್ಟ ಗಳನ್ನು, ಒಂದು ಕನ್ನಡಿಯನ್ನೂ ಒಡೆದು ಹಾಕಿದರು. ಅವರು ಮಾಡಿದ್ದ ಕೊಳಕು ಕೆಲಸವನ್ನು ಸರಿಪಡಿಸಲು ಚೆನ್ನನ ಹಂಡತಿ ದೇವಮೃಷಿಗೆ ಬೆನ್ನು ಹಿಡಿದುಕೊಂಡಿತು.

“ಇನ್ನು ಹತ್ತು ರೂಪಾಯಿ ಜಾಸ್ತಿ ಕೊಟ್ಟಿ ಕೆಲ್ಲ ಮಾಡ್ತೇನಿ, ಇಲ್ಲಿದ್ದೆ ಆಗಾಕೆಲ್ಲ !” ಎಂದು ಸುಂದರೀಶ ಆಫೀಸನಿಂದ ಬರುತ್ತಲೇ ಗೊಣಿದಳು. ತಾನು ನೈಟ್ ಗಿಡಗಳು, ಬಿತ್ತ ಬೀಜಗಳು ನೀರಿನಲ್ಲಿ ತೇಲಾಡುತ್ತಿದ್ದುದನ್ನು ಕಂಡು ಚೆನ್ನನ ಕಣ್ಣಿನಲ್ಲಿ ನೀರು ಬಾರದಿದ್ದುದೇ ಹೆಚ್ಚು. ಅಡಿಗೆಯ ಸಾವಿತ್ರಮ್ಮ ಮೇಲ್ಲಿಗೆ ನೀರಿಸಿದ್ದರು.

“ನಿಮಗೆ ಕಾಫಿ ಮಾಡಿಟ್ಟಿದ್ದೆ. ಯಾರೋ ಸಕ್ಕರೆ ಡಬ್ಬದಲ್ಲಿ ಉಪ್ಪು ತುಂಬಿದ್ದಾರೆ. ನಾನು ನೋಡ್ದೇ ಇಲ್ಲ !”

ಸುಂದರೀಶನ ತಾಕ್ಕೆ ಎಲ್ಲೆ ಮೀರಿತು. ತಂಡೆ ಬರುವ ಹೊತ್ತಿಗೆ ಏನೂ ತಿಳಿಯಿದ ಹಮಗಂದಗಳಂತೆ ಪುಸ್ತಕ ಹಿಡಿದು ಕುಳಿತಿದ್ದ ಹೇಮಂತ, ಸುಮಂತರನ್ನು ಕರೆದು ವಿಚಾರಿಸಿ, ಸೊಂಟಕ್ಕೆ ಬಿಗಿದಿದ್ದ ಬೆಲ್ಪಿನಿಂದ ನಾಲ್ಕು ಬಾರಿಸಿದನು.

“ನಿನು ಹಾಳು ಮಕ್ಕಳು ಹುಟ್ಟಿದವೋ ! ನನ್ನ ಪ್ರಾಣ ತಿನೊಂದೇ !”

ಎಟು ತಿಂದು ಅಳುತ್ತಿದ್ದ ತಮ್ಮಂದಿರನ್ನು ಸಂಗೀತ ಸಮಾಧಾನ ಮಾಡಿದಳು. “ಆ ಹಾಳು ಸಾವಿತ್ರಮ್ಮನ್ನಿಂದಲೇ ಎಲ್ಲಾ ಆಗಿದ್ದು. ಆ ದೇವಮೃಂಗಾ ಮಾಡಿತ್ತಿನಿ, ಸುಮ್ಮನ್ನಿರೋ !” ಎಂದು ಕಣ್ಣಿರಸಿದಳು.

ಮಾರನೆಯಿನ ಸಾವಿತ್ರಮ್ಮ ಬೆಳಗೆ ಅಮೃತಗೇ ಕೆಲಸಕ್ಕೆ ಹಾಜರಾದಾಗ ಸಂಗೀತ ನಸುನಗೆತ್ತಾ ಹೇಳಿದಳು.

“ನಾವೆಲ್ಲ ಉರಿಗೆ ಹೋಗ್ತೇನಿ. ನಾವು ಬರೆತೆನ್ನೆ ಶೇಷ

ಬರೆದಿ.

“ಸಿಂತಂದೆ ನೇನ್ನೇ ಏನೋ ಹೇಳಿಲ್ಪಲಾ ?” ಸಾವಿತ್ರಮೃ ಅಚ್ಚರಿಗೊಂಡಾಗ ಸಂಗೀತ ಸೊಂಟದ ಮೇಲೆ ಕೈಯಿಟ್ಟು ಕನಲಿ ನುಡಿದಳು.

“ನಾನು ದೊಡ್ಡೆಳ್ಳ—ದೊಡ್ಡ ಮಗಳು ! ಚಿಕ್ಕ ಯಜಮಾನಿ ! ನಾನು ಹೇಳಿದ್ದೆ ನಿಮ್ಮ ನಂಬಿಕೆ ಇಲ್ಲಾ ? ತಾಳಿ, ಪಪ್ಪಾಗಿ ಹಾಗೇ ಹೇಳ್ತೇನಿ, ನಿದೆ ಮಾಡ್ತು ಇದ್ದಾರೆ !”

ಯಜಮಾನರ ನಿದೆ ಕೆಡಿಸಿ ತಾನೇಕೆ ಬೈಸಿಕೆಲ್ಲಾ ಬೇಕೆಂದು ಸಾವಿತ್ರಮೃ ಹೊರಬಿದ್ದರು. “ಉರಿಸಿಂದ ಬಂದ್ದೀಲೆ ಹೇಳಿಕಳಸ್ತೀರಾ ?”

“ನೋಡೋಣ !” ಸಂಗೀತಳ ಯಜಮಾನಿಕೆ.

ತಂದೆ ಏಳುವಟ್ಟರಲ್ಲಿ ಬ್ರೀಡ್ ಟೊಎಷ್ಟ್ ಮಾಡಿ, ಒಂದಿನ್ನು ಸಿರು ಕಾಫಿ ಮಾಡಿಟ್ಟುಕು. ಕೆಲಸಕ್ಕೆ ಬಂದ ದೇವಮೃನ್ನನನ್ನು ಗದರಿದಳು.

“ಪಪ್ಪನ ಮುಂದೆ ನಮ್ಮ ಮೇಲೆ ಚಾಡಿಗೆಡಿ ಹೇಳಿದ್ದೆ ನಿಂಗೆ ನಾಕೇನೇ ಗೇಟ್ ಪಾಸ್ !”

ಸಾವಿತ್ರಮೃ ಹೋದ ಸಮಾಜಾರ ಅಧಿಂಬರ ತಿಳಿದಿದ್ದ ದೇವಮ್ಮ ಮರುಮಾತಾದದೇ ಸುಮ್ಮನಾದಳು ದೊಡ್ಡಬಂಗಲೆ, ಹೊಟ್ಟ ತುಂಬಾ ಉಟ್ಟಿ, ಕೈತುಂಬ ಸಂಬಳ ಎಲ್ಲಿ ಸಿಗಬೇಕು ?

ಮಗಳೇ ಕಾಫಿ ತಿಂಡಿ ಮಾಡುತ್ತಿದ್ದುದು ಕಂಡು ಸುಂದರೀಶ ಅಚ್ಚರಿಗೊಂಡನು.

“ಸಾವಿತ್ರಮೃ ಬೇರೆ ಕಡೆ ಕೆಲಸಕ್ಕೆ ಸೇರಿದ್ದಂತೆ. ಕೆಲಸಕ್ಕೆ ಇವತ್ತಿಂದ ಬರೋಲ್ಪುಂತೆ !” ನಿಭಯಿಳಾಗಿ ಮಗಳು ಹೇಳಿದಾಗ ನಿಜವೆಂದುಕೊಂಡನು.

“ಏನ್ನಾಡೋದಮ್ಮಾ ?” ಅವನು ತೊಳಿಲಾಡಿವಾಗ ಸಂಗೀತ ಬಿಟ್ಟಿದ್ದ ಕೂದಲಿಗೆ ಬಿಗಿಯಾಗಿ ರಿಬ್ಬನ್ ಕಟ್ಟುತ್ತಾ ಹೇಳಿದಳು.

“ಬಿಡು ಪಪ್ಪು, ನಾನು ಅನ್ನ ಮಾಡ್ತೀನಿ. ಹೋಟ್ಟಿಂದ ಸಾಂಬಾರು ತರಿಸಿಬಿಡು !”

ಮಗಳ ಮಾತು ಸರಿಯೆನಿಸಿತು. “ಇನ್ನೊಬ್ಬ ಯಾರಾದ್ದಾ ಒಕ್ಕ ಯವರು ಸಿಕ್ಕೊವರೂ ಹಾಗೇ ಮಾಡೋದು....ಇವ್ವು ಸುನಂದ ಯಾವಾಗ ಬರ್ತಾ ಹೋ ?”

ಮಗಳು ಮಾಡಿಟ್ಟಿ, ಅರೆಬೆಂದ ಅನದ ಜೊತೆ ಹೋಟ್ಟಿಲಿನ ಬರಿಯ

ಖಾರದ ನೀರಿನಂತಿದ್ದ ಸಾಂಭಾರನ್ನು ತಿನ್ನಲಾರದೇ ತಿಂದು ನೀರು ಕುಡಿಯ ಬೇಕಾಯಿತು. ಹೇಮಂತ, ಸುಮಂತ ಹುಂದಿನ ದಿನ ತಂದೆ ಹೊಡೆದುದನ್ನು ಮರಿತು, ಕೊಳಕು ಕೈಯಲ್ಲಿ ನೋಸರು ಬಡಿಸಿದಾಗ ಮನನೊಂದು ವಿವರಿತ ಹುಳಿಯಾಗಿದ್ದರೂ ತಿನ್ನಬೇಕಾಯಿತು.

ಸುನಂದಮ್ಮು ಒಂದು ವಾರ ಉಂಗಿ ಹೋಗಿ ಮರಳ ಬರುಪುದರಲ್ಲಿ ಮನೆ ಮೊದಲಿನಂತೆ ಅನಾಧವಾಗಿತ್ತು. ಬಿರುಗಾಳಿ ಬಿಸಿ ಆ ವಿಕೋಪದ ಬಲೆ ಯಲ್ಲಿ ಮಿಂದು ನಿಂತಿತ್ತು. ಮನೆಯಲ್ಲಿ ನಡೆದ ವಿನಯಗಳನ್ನು ಸುಂದರೀಕ, ಚೆನ್ನ, ದೇವಮ್ಮು ಮತ್ತು ಮಕ್ಕಳಂದ ಅರಿತು ಸುನಂದಮ್ಮು ಮನಸ್ಸಿನಲ್ಲೇ ನಕ್ಕರು. ಈ ಮಕ್ಕಳನ್ನು ನೋಡಿಕೊಳ್ಳಲು, ತಮ್ಮನನ್ನು ನೋಡಿಕೊಳ್ಳಲು ಯಾರಾದರೂ ಇರಲೇಬೇಕು. ತಾವು ಎಷ್ಟು ದಿನದವರು! ಸುಭಾವ ಹೊರ ದುವ ಮುನ್ನ ಹೇಳಿ, “ಏನಾದೂ ಅಲ್ಲಿ ಅರೇಂಜ್ ಮಾಡಿಟ್ಟು ಬಾಮ್ಮು, ನಂಗಿಲ್ಲ ತುಂಬಾ ತೊಂದರೆ!”

ಮಂಗನಿಗೆ ಸಂಗಿತಳನ್ನು ಕಟ್ಟಿ ಅವನನ್ನು ನೋಡಿಕೊಳ್ಳಲು ಅವಳಿ ಗೊಸ್ಟಿಸಲು ಸಧ್ಯಕ್ಕೆಂತೂ ಸಾಧ್ಯವಿಲ್ಲ. ಅವಳಿನ್ನೂ ಚಿಕ್ಕವಳು, ಓದು ಮುಗಿಯಬೇಕು. ಹೇಮಂತ, ಸುಮಂತರನ್ನು ಅಂಕಿಯಲ್ಲಿಟ್ಟುಕೊಳ್ಳಿದ್ದರೆ ಕೆದುತ್ತಾರೆ. ಸುಂದರೀಕಿನಿಗೂನೂ ಏನೂ ಅರಿವಿಲ್ಲ. ಇದಕ್ಕೆಲ್ಲಾ ಒಂದೇ ಮದ್ದೆಂದರೆ ಸುಂದರೀಕ ಮತ್ತೆ ಮದುವೆಯಾಗಬೇಕು. ವಯಸ್ಸು ಪವತ್ತರ ಗಡಿಯಲ್ಲಿದ್ದರೂ ಎಳಿಯನಾಗಿಯೇ ಇದ್ದನು. ಮೊಡ್ಡ ಹುದ್ದೆ, ಆಸ್ತಿ, ಪಾಸ್ತಿ. ಯಾರಾದರೂ ಮದುವೆಯಾದಾರು. ಆದರೆ ಮಕ್ಕಳನ್ನು ತಿದ್ದಿ ಸರಂಪಡಿಸಿ ದಾರಿಗೆ ತರುವ ಹೆಣ್ಣು ಬೇಕು. ಮನಸ್ಸಿನಲ್ಲೇ ಲೆಕ್ಕ ಹಾಕಿಕೊಂಡು ತಮ್ಮನಿಗೆ ಹೆಣ್ಣು ಹುಡುಕಲಾರಂಭಿಸಿದರು. ಆವರ ಕಣ್ಣಿಗೆ ಬಿಡ್ಡುದು ಚಂಪಕ. ಶಂಕರಯ್ಯನವರ ಪದನೇ ಕುಮಾರಿ ಮಾವರು ಅಕ್ಕಂದಿರು, ಇಬ್ಬರು ಅಣ್ಣಂದಿರು ಇಬ್ಬರು ತಂಗಿಯರ ನಡುವೆ ಬೆಳೆದವಳು. ಶಾಂತಮ್ಮ ಮಕ್ಕಳು ಜಾಸ್ತಿಯಾದರೂ, ಹದ್ದುಬಸ್ತಿನಲ್ಲಿಟ್ಟುಕೊಂಡು ಬೆಳೆಸಿದ್ದರು ಮಾವರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ, ಇಬ್ಬರು ಗಂಡು ಮಕ್ಕಳಿಗೆ ಓದಿಸಿ ಮುಂದೆ ತರುವಷ್ಟುರಲ್ಲಿ ಬಸವಳಿದ್ದರು. ಪದನೇ ಮಗಳು ಚಂಪನನ್ನು ಪದವೀಥರೆ ಮಾಡಿದ್ದರು. ಹೆಣ್ಣು ಮಕ್ಕಳ ಮದುವೆ, ಬಾಳಿನನೆ, ಗಂಡುಮಕ್ಕಳ ಮೊಡ್ಡಸ್ತಿಕೆ, ಸೊಸೆಯರ ದಬಾರಿನಲ್ಲಿ ಶಂಕರಯ್ಯ, ಶಾಂತಮ್ಮ ಸಾಕಾಗಿ ಹೇಗೆದ್ದರು.

ಚಂಪಕ ಲಕ್ಷ್ಮಣವಾಗಿದ್ದರೂ ಅವಳನು ಮೂಲ ನಷ್ಟತ್ತು. ಯಾವ ಸಂ ಯಾದ ಗಂಡೂ ಸಿಗದಿದ್ದಾಗ ಶಾಂತಮ್ಮು ತಂಕರಯ್ಯನವರಿಗೆ ಸಾಕಾಗಿ ಹೋಯಿತು. ಚಂಪಕಳ ತಂಗಿಯರು ಪದವಿಗಳಿಸಿ ಮಂದುವೆಗೆ ನಿಂತಿದ್ದರು. ಚಂಪಕಳಿಗೆ ಬಂದ ಗಂಡುಗಳು ತಂಗಿ ಮಾಲಿಕಾ, ರಾಧಿಕಾರನ್ನು ನೋಡಿ ಒಪ್ಪಿಕೊಳ್ಳಲು ಸಿದ್ಧರಾಗುತ್ತದ್ದುದು, ಅವರುಗಳ ಜಾತಕಫಲ ಮತ್ತು ಚಂಪಕಳಿಗಂತ ಕೆರಿಯದಾಗಿದ್ದು !

ಚಂಪಕನಿಗೆ ಗಂಡು ದೊರೆಯದಿದ್ದಾಗ ಚಂಪಕ ಮನಸ್ಸೊಂದು ಬೇಸರ ಪಟ್ಟುಕೊಳ್ಳದೇ, ಮೂಲೀ ಸೇರದೆ ತಂದೆ ತಾಯಿಗೆ ತಂಗಿಯರ ಮಂದುವೆ ಮಾಡಲು ಹೇಳಬಿಟ್ಟಳು. ತಂಗಿಯರೂ ಮಂದುವೆಯಾಗಿ ಹೊರಟುಹೋದ ಮೇಲೆ ಮನಸ್ಸೆಯಲ್ಲಿ ಕುಳಿತು ಬೇಸರಪಡುತ್ತಿದ್ದ ಚಂಪಕ ಪ್ರೇಚರ್ ಕೆಲಸ ಸ್ವಾಲೋಂದರಲ್ಲಿ ಸಿಕ್ಕಾಗ ತಂಡೆ-ತಾಯಿಗೆ ಒತ್ತಾಯ ಮಾಡಿ ಕೆಲಸಕ್ಕೆ ಸೇರಿದ್ದಳು. ಕೆಲಸದ ಜೊತೆಗೆ ಸಂಜೆಯಲ್ಲಿ ಕಾಲೇಜಿಗೆ ಹೋಗಿ ಪ್ರೇಚರ್ನ ಟ್ರಿಪ್ಲನಿಂಗ್ ತೆಗೆದುಕೊಂಡು ಬಿ. ಎಡ್. ಮಾಡಿದ್ದಳು. ಅವಳ ಕೈಲಿ ಕಲಿಯು ಶ್ರದ್ಧ ಮಕ್ಕಳು ಅವಕೆಂದರೆ ಪ್ರಾಣ ಬಿಂಬಿತಿದ್ದವು. ಅವುಗಳೊಡನೆ ಬೆರಿತು ನಗುತ್ತಾ ಮಾತನಾಡುತ್ತಾ ಕಾಲ ಕಳೆಯವುದೆಂದರೆ ಅವಳಿಗೆ ಬಹಳ ಸ್ವೀತಿ.

ಒಮ್ಮೆ ಗಡ್ಡೆಶನ ಮಂಗಳಾರತಿಗೆ ಹೋದಾಗ ಶಾಂತಮ್ಮನ ಮೊಮ್ಮುಕ್ಕಳು, ಸ್ವಾಲೀನಿಂದ ಬಂದಿದ್ದ ಮಕ್ಕಳು ಎಲ್ಲರೊಡನೆ ನಗುನಗುತ್ತಾ ಮಾತನಾಡುತ್ತಿದ್ದ ಅವಳು ಸುನಂದಮ್ಮನ ಕಣ್ಣಿ ಲಿದಿದ್ದಳು. ಹುಜ್ಜು ವೈಯಾರವಾಗಲಿ, ಅಲಂಕಾರವಾಗಲಿ ಇಲ್ಲದೆ, ಗಂಭೀರವಾಗಿಯೂ ಸೌಮ್ಯಜಾಗಿಯೂ ಸಹನಯೀ ಮಂತ್ರಿ ವೆತ್ತಂತಿದ್ದ ಅವಳನ್ನು ಕಂಡಾಗ ಸುನಂದಮ್ಮನಿಗೆ ತಮ್ಮ ಮನಸೆಯ ಮಕ್ಕಳು ನೆನಪಿಗೆ ಬಂಡಿತು. ತುಂಟರಾದ ಹೇಮಂತ, ಸುಮಂತ, ಸಂಗಿತರಿಗೆ ತಕ್ಕವರೆನಿಸಿತ್ತು.

ಅದರೆ ಸುಂದರೀಶನಿಗೆ ಅದನ್ನು ಹೇಳುವುದಾದರೂ ಹೇಗೆ? ಅವನೇನೆಂದುಕೊಂಡಾನು? ಬೇಳೆದ ಮಕ್ಕಳರುವಾಗ ಅವನು ಮಂದುವೆಯಾಗಲು ಒವ್ವುವನೇ? ಹೇಗಾದರಾಗಲಿ ಮಕ್ಕಳ ನೇರವೇಡಿ ಅವನಿಗೆ ಇಂತಹ ಹೆಣ್ಣನ್ನು ಕಟ್ಟಿ, ಮಕ್ಕಳ, ಮನಸೆಯ, ತಮ್ಮನ ಜವಾಬ್ದಾರಿ ಅವಳಿಗೊಪ್ಪಿಸಿ ಬಿಟ್ಟರೆ ತಾವು ಹಾಯಾಗಿ ಮಗನ ಬಳಿಯಿರಬಹುದು ಅವನ ಪರದಾಟವೂ ಕಡಿಮೆಯಾಗುವುದು.

ಸಮಯ ಸಾಧಿಸಿ ಒಂದು ದಿನ ಸುಂದರೀಶನ ಮುಂದೆ ಮಾತು ತೆಗೆದರು.

“ಸುಂದರೂ, ನೋಡಷ್ಟು ಇವು ದಿನ ನಿನ್ನ ಮಕ್ಕಳನ್ನು ನೋಡಿ ಕೊಂಡು ಡೊಡ್ಡೆಂದೂ ಗಾಗಿ ಮಾಡಿದ್ದೀನಿ. ಇನ್ನೂ ಹೂ ನಂಗೆ ಬಿಡುಗಡೆ ಕೊಡ್ಡಿಯಾ ?”

“ಏನು ಅಕ್ಕೆ ಹಾಗಂದೇ ? ನಿನ್ನ ಇವು ಬಂದಹಾಗಿರು. ನಾನ್ಯಾವುದ ಕ್ಷಮಾದೂ ನಿನಗೆ ಅಡ್ಡಿ ಬಂದಿದ್ದೀನಾ ? ಇದೂ ನಿನ್ನ ಮನೇ ತಾನೇ ?”

ಸುಂದರೀಶ ಹೇಳಿದಾಗ ಸುನಂದವು ಕುಚೀಯನ್ನು ಎಳೆದುಕೊಂಡು ಅವನ ಮುಂದೆ ಕುಳಿತರು. ಮಕ್ಕಳಾರೂ ಮನೆಯಲ್ಲಿರಲಿಲ್ಲ.

“ಅದಕ್ಕೆಲ್ಲೋ ನಾನು ಹೇಳಿತ್ತು ಇರೊದೂ ? ನಾನು ಇಲ್ಲೇ ಇದಿಟ್ಟಿ
ಹೇಗೆ ? ನಮ್ಮ ಸುಭಾಷನನ್ನು ಯಾರು ಸೋಡ್ಡೆಂದೀರಿ ? ಅವನೂ ವಯ
ಸ್ವಿಗೆ ಬಂದೋನು ! ಅವನೊಬ್ಬನೇ ಇರೊಂಕೆ ಆಗುತ್ತೇ ?”

“ಏನು ಮಾಡೂಂತೀಯಾ ನೀನೂ? ಸಂಗೀತಂಗೆ ಮನೆ ಕೆಲ್ಪದಲ್ಲಿ ಸ್ವಲ್ಪ
ಟ್ರಿಪ್ತಿನಿಂಗ್ ಕೊಡು. ನೀನು ಸುಭಾಷನ ಹತ್ತಿರ, ನಮ್ಮ ಹತ್ತಿರ ಓಡಾ
ಡ್ಯಾಂಡಿರ್ಲೇಂದು !”

“ಏನೋ, ನಂಗೆ ಬರ್ತು ಬರ್ತು ವಯಸ್ಸು ಕಡಿಮೆಯಾಗ್ತು ಇದ್ದಾಗ್ಯ ?
ನಾನು ಅಲ್ಲಿ ಇಲ್ಲಿ ತಿರ್ಕಾಡ್ಡೆಂದಿರೋಕೆ ಆಗುತ್ತಾ ಹೇಳು. ನಾನೊಂದು
ಮಾತು ಹೇಳುತ್ತೇನಿ ಕೇಳುತ್ತೀಯಾ ?” ಸುನಂದವು ಪೀರಿಕೆ ತೆಗೆದರು.

“ನಿಂಗೇನು ಮುದಿ ವಯಸ್ಸೇ? ನೀನ್ಯಾಕೆ ಇನ್ನೊಂದು ಮದ್ದೆ ಮಾಡ್ಡೋ ಬಾರ್ದು ?”

ಅವರ ಮಾತು ಕೇಳಿ ಸುಂದರೀಶ ನಕ್ಕಬಿಟ್ಟುನು.

“ತಾಳು ಮಕ್ಕಳಿಲ್ಲ ಮಂದುವೆಯಾಗಲಿ, ಆಮೇಲೆ ನನ್ನ ಮದ್ದೆ
ವಿಚಾರ ಯೋಚಿಸ್ತೇನಿ. ಏನಕ್ಕಾ, ನನಗೆ ಇನ್ನೊಂದೆರಡು ವರ್ಷ ಆದ್ದು
ಮಂದುವೆ ವಯಸ್ಸಿನ ಮಗಳರ್ತಾಕೆ. ನಾನು ಮದ್ದೆ ಮಾಡ್ಡೋಬೇಕಾ ?
ಮಾಲತಿ ಜೊತೆ ಬಾಳಿದ್ದ ನಂಗೆ ಈ ಜನ್ಮಕ್ಕೆ ಸಾಕು.”

“ನಿಂದೇ ಯೋಚಿಸ್ತೇಯಲ್ಲಾ ನೀನು ? ಆ ಮಕ್ಕಳ ಚಿಂತೆ ಇದ್ದಾಗ್ಯ ?
ಸಂಗೀತಂಗೆ ವಯಸ್ಸಾಗಿ ಮೈ ಬೆಳೆದರೂ ಹುಡುಗುತ್ತನ ಹೇಗೆಗೂ. ಇನು

ಅ ಹೇಮಂತ, ಸುಮಂತ ಯಾರಿಗೂ ಒಗ್ಗೊಳಿರಲ್ಲ, ಹೀಗೇ ಬಿಟ್ಟಿಡ್ತೀಯೋ ?”

ಸುಂದರೀಶ ಯೋಚಿಸಿದ “ಅವರಿಷ್ಟರನ್ನೂ ಚೂಡಿರಿಂಗ್‌ಗಿ ಹಾಕ್ಕಿಡ್ತೀನಿ, ಆಗ ಎಲ್ಲಾ ಸರಿಹೋಗುತ್ತೇ.”

“ಸಧ್ಯ, ಅ ಕೆಲ್ಲ ಮಾಡ್ದೀದ. ಅವ್ಯಾನ ಪ್ರೀತಿಯಂತೂ ಇಲ್ಲ. ನಿಂಗೊ ಮೂರು ಹೊತ್ತೂ ಅಫೀಸಿನ ಕೆಲ್ಲ, ಮಕ್ಕಳನ್ನು ಗಮನಿಸೋಲ್ಲ. ಮನೆ ಮನತ್ತೇನೂ ಕಳಿದ್ದಿಬ್ಬೀದ್” ಸುನಂದ ಕೊಂಚ ಗಡುಸಾಗಿಯೇ ಹೇಳಿದಳು,

“ನೋಡು ಹಾಗಾದ್ದೆ ನಾನು ಮಕ್ಕಳನ್ನು ಕರ್ಮಾಂಡು ಸುಭಾವನ ಹತ್ತಿರ ಹೊರಟು ಹೋಗ್ಗಿನಿ. ನೀನು ಬೇಕಾದ್ದೆ ಒಬ್ಬನೇ ಹೆಗ್ಗೀಕೋ ಹಾಗಿರು.”

ಸುಂದರೀಶ ಅರೆಫಳಿಗ ಸುಮ್ಮನೆ ಕುಲತು ಯೋಚಿಸಿದ. ಮಕ್ಕಳನ್ನು ಲಾಲಿಸಿ, ಮುದ್ದಿಸಿ, ತೊಡೆಯೇರಿಸಿಕೊಂಡು ಬೆಳಿಸದಿದ್ದರೂ ಪ್ರತಿದಿನವೂ ಅವರ ಮುಖ ಕಾಣಿದ್ದರೆ ತನ್ನೇದೆ ತಳಮಳಿಸುತ್ತಿತ್ತು. ಎಷ್ಟೇ ಹೊತ್ತೂ ದರೂ ರಾತ್ರಿ ಮಲಗಿ ನಿದ್ರಿಸುತ್ತಿದ್ದ ಮಕ್ಕಳನ್ನು ಒಮ್ಮೆ ನೋಡಿ ಕಣ್ಣಾಂಬಿ ಕೊಂಡರೆ ತನಗೆ ಅಂದು ನಿದ್ರೆ. ಎವ್ವಾದರೂ ಅವು ತನ್ನ, ಮಾಲತಿಯ ಪ್ರೀತಿಯ ಪ್ರತೀಕಗಳಲ್ಲವೇ ? ಮಕ್ಕಳು ತನ್ನಿಂದ ದೂರ ಹೋಗಿಬಿಟ್ಟಿರೆ ತನ್ನ ಬದುಕಿಕೊಂಡು ಅಥವ ಬೇಡವೇ ? ಸಂಗೀತಳಂತೂ ಮಾಲತಿಯ ನೂರಾರು ಸೆನಪು ಹೊತ್ತು ತನ್ನ ಮುಂದೆ ನಿಲ್ಲಿತಿದ್ದಳು. ತಾನು ಮಕ್ಕಳಲ್ಲಿ ಸಲಿಗೆ ಬೆಳಿಸಿಕೊಳ್ಳಲಿಲ್ಲ ಅಪ್ಪೆ. ಅದರೆ ಅವರನ್ನು ಕಂಡರೆ ತನಗೆ ಪ್ರೀತಿಯಿಲ್ಲವೇ ?

“ಅದ್ದರಿ, ನನ್ನ ಈ ವಯಸ್ಸುಲ್ಲಿ, ಮೂರು ಮಕ್ಕಳ ತಂದೆಯನ್ನು ವರಿಸಲು ಯಾವ ಹೆಣ್ಣು ಕಾದಿದೆ ?”

“ಸಾಕೋ, ನಿಂಗೆ ಐವತ್ತೀರಡೂಂತ ಯಾರು ಹೇಳಾತ್ತಾರೆ. ಕೆವಿ ಹತ್ತಿರ, ನೆತ್ತಿಯ ಹತ್ತಿರ ನೆರೆತಿರುವ ಕೂಡಲು ಬಿಟ್ಟಿರೆ ವರಪೂರ್ಜಿಯ ಗಂಡಿನಂತಿದ್ದೀಯಾ ! ಹೆಣ್ಣುಗಳಿಗೇನು ಈ ಕಾಲದಲ್ಲಿ. ಏನೋ ತೊಂದರೆಯಾಗಿ ಕೆಲಸಕ್ಕೆ ಸೇರಿರುವ ಹೆಣ್ಣು ಮಕ್ಕಳು ವಯಸ್ಸಾದರೂ ಮದುವೆಯಿಲ್ಲದೇ ಇರುವುದಿಲ್ಲವೇ ?”

“ಅಂದ್ರೇ....” ಸುಂದರೀಶ ಪ್ರಶ್ನಾಧರಕವಾಗಿ ನೋಡಿದ.

“ಅದೇ ನಮ್ಮ ಶಂಕರಯ್ಯನೋರ ಮಗಳು ಚಂಪಕ ಇಲ್ಲಾ, ಅಗ್ಗೀ ಮೂವತ್ತೀಪ್ತಾಯ್ಯ. ಮೂಲ ನಕ್ಕತಾಂತ ಇನ್ನೂ ಸರಿಯಾದ ಗಂಡು ಸಿಗದೇ ಹಾಗೇ ಇದ್ದಾಗೆ. ಸ್ವಾಲಿಷ್ಠಿ ಪ್ರೇಚರಾಗಿ ಕೆಲ್ಲ ಮಾಡ್ತಿದ್ದಾಗೆ.

ಅವೇತ್ತು ನೋಡಿದೆ ನೋಡು, ಏನು ಸಹಸೆ! ಏನು ತಾಕ್ಕೆ ! ನೋಡೋಕೂ ಅಷ್ಟೇ ಲಕ್ಷ್ಮಣವಾಗಿದ್ದಾಗೆ. ನಮ್ಮ ಮಕ್ಕಳಿಗೆ ಸರಿಯಾಗಿರುತ್ತೆ, ನಿಂಗೂ ಸಾಮ್ಯ ಸರಿಹೋಗುತ್ತೆ, ಏನಂತಿ ?”

ಸುಂದರೀಶ ಆ ಚಂಪಳನ್ನು ಕಣ್ಣ ಮುಂದೆ ಚಿತ್ರಿಸಿಕೊಳ್ಳಲ್ಪಿಸಿದನು. ಆದರೆ ಮಾಲತಿಯ ರೂಪೇಂದು ಬಿಟ್ಟು ಬೇರೆಯ ಹೆಣ್ಣನ್ನ ರೂಪ ಆವನ ಕಣ್ಣ ಮುಂದೆ ಬರದಾಯಿತು.

“ನೋಡಷ್ಟು, ಯೋಚಿಸಿ ಹೇಳಿ. ಒಕ್ಕೆಯ ಮನೆಯ ಹುಡುಗಿ, ಕಷ್ಟ ಸುಖ ಕಂಡೋಳಿ. ಇವಳಿಗಂತ ನಿಂಗೆ ಸರಿಯಾದ್ದು ಯಾರೂ ಸಿಗೋಳ್ಳ....” ಸುನಂದಮ್ಮೆ ಹೇಳಿದಾಗ ಸುಂದರೀಶ ಕೈ ತಿರುಗಿಸಿ ನೋಡಿಕೊಂಡನು.

“ಮಕ್ಕಳನ್ನು ಒಂದು ಮಾತು ಕೇಳಿ ನೋಡು !”

ಸುನಂದಮ್ಮೆ ಹಣಿಯ ವೇಲೆ ಕ್ಕೆಯಾಡಿಸಿಕೊಂಡರು.

“ಬಹಳ ಜೆನಾಗಿದೆ, ಮಕ್ಕಳಿಗೆ ಹೇಳೋ ಮಾತಾ ಕೇಳೋ ಮಾತಾ ಇಡೆಲ್ಲಾ !! ಸುಮ್ಮನಿರೋ ಸಾಕು. ನಿನು ‘ಹೂಂ’ ಅನ್ನು, ಮುಂದಿನದೆಲ್ಲಾ ನನಗೇ ಬಿಟ್ಟಿದು....”

“ನೋಡು ನಂಗೆ ಇನ್ನೂ ಇವ್ವು ಇಲ್ಲ. ನಿನ್ನ ಬಲವಂತಕ್ಕೆ ಕಟ್ಟಬಿದ್ದ ‘ಹೂಂ’ ಅಂತಾ ಇದ್ದಿನಿ. ಏನಾದೂ ಹೆಚ್ಚು ಕಡಿಮೆಯಾದ್ದೆ ಆನೇಲೆ ನನ್ನೇನೂ ಅನ್ನೇಡ ಗೊತ್ತಾಯಾ ?”

ಸುಂದರೀಶ ಎದ್ದು ನಿಂತಾಗ ಸುನಂದಮ್ಮನೂ ಎದ್ದು ನಿಂತರು.

“ಏನ್ಯಾಕೆ ಆಗುತ್ತೆ ? ಆಗೋಗೋಡೆಲ್ಲಾ ಒಕ್ಕೇಡಕ್ಕೇ ಆಗೋದು.... ನಾನು ನಾಳೆ ಶಂಕರೆಯ್ಯನವರ ಮನಗೆ ಹೊಗ್ಗಿನಿ.”

ಮಾರನೆಯ ದಿನ ಸುನಂದಮ್ಮೆ ಶಾಂತಮ್ಮನನ್ನು ನೋಡಿ ಚಂಪಳ ಮದುವೆ ವಿವರ ಪ್ರಸ್ತಾಪಿಸಿದರು.

“ಏನು ಮಾಡೋದ್ದೇ ಇ ! ಅವಳಿಗೂ ಮಾನತ್ತೆ ದಾಯ್ಯು. ಅವಳಿಗೆ ಎಲ್ಲಾ ಗಂಡೇ ಹುಟ್ಟೆಲ್ಲೇನೋ !” ಶಾಂತಮ್ಮ ಹೇಳಿದರು.

“ನೀವು ಎರಡನೇ ಸಂಬಂಧಕ್ಕೆ ಕೊಡೋಹಾಗಿದೆ ನೋಡಿ.... ಒಕ್ಕೆಯ ಗಂಡು !” ಸುನಂದಮ್ಮ ಹೇಳಿದರು.

“ನೋಡಿ ಅವಳ ಕತ್ತಿಗೆ ಒಂದು ತಾಳ ಬಿಡ್ದೆ ನಂಗೂ, ಇವರಿಗೂ ನೇನು ಇ. ಎಲರದೂ ಅಯಿತು. ಇವಳಿಂಬಳಿದೇ ಯೋಜನೆ ನಮಗೆ.

ಯಾರೂಂತಿರಿ ಸೀವೈ ಹೇಳುವ ಸಂಬಂಧ !”

“ಹೊರಗಿನೋರು ಯಾರೂ ಅಲ್ಲ. ನಮ್ಮ ಸುಂದರೀಶ....ನನ್ನ ತಮ್ಮ. ಸುಳ್ಳು ಯಾಕೆ ಹೇಳಲಿ ಅವನಿಗೆ ಏನತ್ತಿರದು ಪರ್ ಆಯ್ತು. ಮೂರು ಬೆಳೆದ ಮಕ್ಕಳವೇ. ಗೊತ್ತಿದ್ದ್ಯಲ್ಲ !”

ಶಾಂತಮ್ಮ ಕ್ಷೇತ್ರಕಾಲ ಮೌನರಾದರು. ತಮ್ಮ ಮಗಳನ್ನು ಮೂರು ಬೆಳೆದ ಮಕ್ಕಳರುವ ಗಂಡಿಗೆ ಕೊಡುವುದೇ ? ಎಲ್ಲ ಹಣ್ಣು ಮಕ್ಕಳನ್ನು ಎಪ್ಪ ಜೆನ್ನಾಗಿರೋ ಕಡೆ ಕೊಟ್ಟಿದ್ದೇವೆ. ಇವಳಿಗೆ ಹೀಗಾ ? ಆಗಲೇ ಮೂವ ತ್ತೀಪ್ರದಾಯ್ತು. ಅಲ್ಲಾಂದು ಇಲ್ಲಾಂದು ಬಿಳಿಕೂದಲು ಕಾಣುತ್ತೇ, ಅವಳು ಕೂಡಲಿಗೆ ಬಣ್ಣ ಹಚ್ಚಿಕೊಳ್ಳಿದ್ದರೇ ! ಅವಳನ್ನೂ ಕನ್ನೆಯೇ ! ತಾವು ಕಂಡಂತೆಯೇ ಸುಂದರೀಶ ಲಕ್ಷ್ಮಣವಾಗಿದ್ದಾನೆ. ಒಳ್ಳೆಯ ಹುದ್ದೆಯಲ್ಲಿದ್ದಾನೆ. ಅವನನ್ನು ನೋಡಿದರೆ ಮೂರು ಮಕ್ಕಳ ತಂದೆಯೆಂದು ಯಾರು ಹೇಳು ತಾರೆ ! ಆ ಮಕ್ಕಳು ಬುದ್ದಿ ತಿಳಿದವೇ. ಚಂಪಕೆಳನ್ನು ಒಂದು ಮಾತು ಕೇಳಬೇಕು

“ಆಗಿ ಸುನಂದಮ್ಮ, ಇವರನ್ನೂ, ಚಂಪಕನನ್ನೂ ಕೇಳಿ ಹೇಳ್ತೇನಿ.”

ಚಂಪಕನಿಗೆ ಬೇರೆ ದಾರಿಯಿರಲಿಲ್ಲ. ಪ್ರೀಚರ್ ಕೆಲಸದಲ್ಲಿ ತನಗೊಬ್ಬಳಿಗೆ ಮನೆ ಮಾಡಿ, ಉಂಟ, ತಿಂಡಿ, ಬಟ್ಟಿಬರೆಗಳಿಗೆ ಸಾಕಾಗುವುದಿಲ್ಲವೆಂದು ತಿಳಿದಿತ್ತು. ತಂದೆ ತಾಯಿ ಇರುವವರಿಗೂ ತನಗೆ ಆಸರೆ. ಅನಂತರ ತಾನೇನೂ ಅಣ್ಣಂದಿರ ಕಾಲು ಹಿಡಿಯುವುದು ಸುಳ್ಳ. ಅದೂ ಅಲ್ಲದೆ ತನಗೇನು ವಯಸ್ಸು ಕಡಿಮೆಯಾಯಿತೇ ? ಈ ವಯಸ್ಸಿನಲ್ಲಿ ನನ್ನನ್ನು ಕೇಳಿ ಮುದುವೆ ಮಾಡಿಕೊಳ್ಳತ್ತಿರುವುದೇ ಹೇಚ್ಚು. ಆಗಾಗೆ ಸುಂದರೀಶ ಕಾರಿನಲ್ಲಿ ಹೋಗುವುದನ್ನು ಕಂಡಿದ್ದ್ಯಲ್ಲ. ಅವನಿಗೇನೂ ಅಂತಹ ವಯಸ್ಸಾದಂತೆ ಕಾಣುತ್ತಿರಲಿಲ್ಲ. ಅವನಿಗೆ ಮೂವರು ಮಕ್ಕಳಿದುವುದು ತಿಳಿದಾಗ ಅವಳಿಗೇನೂ ಅನಿಸಲಿಲ್ಲ. ಹೇಗೆಇದ್ದರೂ ಸ್ವಲ್ಪಿನಲ್ಲಿ ನೂರಾರು ಮಕ್ಕಳ ಕೈಯಲ್ಲಿ ಹೊಂಗುತ್ತದ್ದುದು ನೋಡಿದರೆ ಈ ಮೂವರು ಮಕ್ಕಳೇನು ದೊಡ್ಡದು. ಆ ಮನೆಯ ಒಡತಿ, ಸುಂದರೀಶನ ಕೈ ಹಿಂಡು ಹೋಗುವುದು ಒಂದು ಭಾಗ್ಯವೇ !

ಶಂಕರಯ್ಯ ಕೊಂಡ ಹಿಂದು ಮುಂದು ನೋಡಿದರು.

“ಹುಡುಗನೇನೋ ಸಭ್ಯಸ್ಥ. ಆದರೆ ನಾನು ಕೇಳಿದಂತೆ ಮಕ್ಕಳು ಪ್ರಚಂಡರು. ಬೆಳೆದ ಮಕ್ಕಳು ಇವಳನ್ನು ಅವರು ನಿಜವಾಗಿ ಮನಿಗೆ ಹೇಡಿದರೆ ಒಪ್ಪಿಕೊಳ್ಳುರಾ ?” ಎಂದು ಮುಗಳಿದರೂ ಶಾಂತಮ್ಮ ತಡೆದರು.

“ಅಯ್ಯೋ! ಆದೇನು ಬಿಡಿ, ಮಕ್ಕಳನ್ನು ಒಲಿಸಿಕೊಳ್ಳೋದು ಇವಳಿಗೆ ಕೈಲಿದೆ. ಲಾಲಿಸಿದರೆ ಮಕ್ಕಳು; ಪೂಜಿಸಿದರೆ ದೇವರೂಂತ ಕೇಳಿಲ್ಲವೇ? ನಮ್ಮ ಚಂಪ ಮಕ್ಕಳ ಕೈಲಿಗೆನಾಗಿ ಅನುಭವ ಪಡೆದಿದ್ದಾಗೆ, ಆದ್ದರಿಂದ! ಇನ್ನು ಇವಳಿಗೆ ಗಂಡು ಯಾರು ಸಿಗ್ಗಾರೆ? ಸಿಕ್ಕಾಗ ಮಾಡಿಬಿಡ್ಡೀಕು.”

ಶಂಕರಯ್ಯನವರಿಗೆ ಆರ್ಥಿಕವಾಯಿತು. ತಮ್ಮ ಮುಕ್ಕಾಲು ಡಜನ್ ವೊಮ್ಮಕ್ಕೆಳು—ಒಂದೂವರೆ ವರ್ಷದಿಂದ ಹದಿನೇಳು ವರ್ಷಗಳತನೇ, ಎಲ್ಲರೂ ಆವಳನ್ನು ಹೊಂದಿಕೊಳ್ಳುತ್ತಿದ್ದರು.

“ನಿನ್ನೋ! ಎಲ್ಲಾ ದೇವರಿಚ್ಚಿ, ಖಣಾನುಬಂಧ” ಎಂದುಕೊಂಡು ಕಾಣದ ದೇವರ ಮೇಲೆ ಹೊರಿಹೊರಿಸಿ ಸುಮ್ಮನಾದರು.

ಒಂದು ದಿನ ಮಕ್ಕಳಿಗೆ ತಿಳಿಯಂತೆ ಸುನಂದಮ್ಮೆ, ಸುಂದರೀಶನನ್ನು ಶಂಕರಯ್ಯನವರ ಮನಗೆ ‘ಟೀ’ಗೆಂದು ಕರೆದುಕೊಂಡು ಹೋದರು. ಆಗ ಅಲ್ಲಿದ್ದುದು ಶಂಕರಯ್ಯ, ಶಾಂತಮ್ಮೆ, ಸುನಂದಮ್ಮೆ, ಸುಂದರೀಶ ಆಫ್ಫೇ ಮಂದಿ. ಚಂಪಕಳೇನೂ ನಾಚಿಕೆ ತುಂಬಿದ ಹೊಸ ಹೆಡ್ಡಿ ನಂತಿರಲಿಲ್ಲ. ಸಾಧಾ ರಣವಾದ ಸಿಲ್ಕಿನ ಸೀರೆಯುಟ್ಟು ಲಕ್ಷ್ಮಣವಾಗಿ ಒಂದು ಜಡೆ ಹಾಕಿಕೊಂಡು ಹೂ ಮುಡಿದಿದ್ದಳು. ಹೆಚ್ಚಿನೂ ಅಲಂಕಾರ ಸಾಧನಗಳನ್ನು ಒಳಗೊಂಡು ಕಣ್ಣಿನ ಮಾರು, ಸೇರವಾಗಿ ಲಕ್ಷ್ಮಣವಾಗಿದ್ದ ಆವಳಿಗೆ ಆಫ್ಫೇ ಮೆರುಗು ಕೊಟ್ಟಿತ್ತು. ಹುಟ್ಟು ಯೌವನದ, ವಯ್ಯಾರ, ಬಿಂಕವಿಲ್ಲದೆ ಮುಖ ಗಂಭೀರ ವಾಗಿತ್ತು. ನಡೆನುಡಿ ಗಂಭೀರವಾಗಿ ಸಿಸ್ಟಂಕೋಚೆವಾಗಿತ್ತು. ಸುಂದರೀಶ ನನ್ನ ಸೂರ್ಯಿಡಿ ನಾಜಲಿಲ್ಲ, ಆವಳಿದೆ ಬಡಿದುಕೊಳ್ಳಲಿಲ್ಲ. ಜನಸ್ಮಾಳಾಗಿ ತಾನೇ ಕೃಮುಗಾದು ಒಳಗೆ ಸ್ವಾಗತಿಸಿದಳು.

“ಬನ್ನಿ ಒಳಗೆ, ನಮ್ಮಾರು ಯಿ ತಂಡೆ ಒಳಗಿದ್ದಾರೆ ಕರೀತಿಸಿ.”

ಸುಂದರೀಶನಿಗೂ ಆವನನ್ನು ಕಂಡಾಗ ಮೈ ಬಿಸಿಯಾಗಲಿಲ್ಲ. ಬಯಕೆ ಯೆದ್ದು ಕುಣಿಯಲ್ಲ, ಮಾತುಕತೆಯಲ್ಲಿ ಯಾವ ಬಗೆಯ ಮಾಡಕತೆಯಾಗಿರಲಿಲ್ಲ. ಸುಂದರೀಶನೂ ಕೃಮುಗಾದು. ನಮ್ಮತೆಯ ಸ್ವರೂಪ ಇಬ್ಬರೂ! ಶಾಂತಮ್ಮೆ, ಶಂಕರಯ್ಯ ಸುನಂದಮ್ಮೆನೊಡನೆ ಮಾತುಕತೆ ನಡೆಸಿದ್ದರು.

ಮಕ್ಕಳಾಕೆ ಬರಲಿಲ್ಲ? ಎಲ್ಲರೂ ಏನು ಓದಾತ್ಮ ಇದ್ದಾರೆ, ಕೆಲಸ ದವರು ಸಿಕ್ಕಿದಿರುವ ಬವಡಿ, ಮಾರುಕಟ್ಟಿಯ ಬೆಲೆ ಏರಿಕೆಯ ವಿವಯ, ಸೈಟು ಮನೆಗಳ ದುಬಾರಿ, ಇವುಗಳಲ್ಲಿ ಮಗ್ಗಾಗಿದ್ದಾರೆ, ಸುಂದರೀಶ ಚಂಪಕಳನ್ನು ಸೀರವಾಗಿ ಪಡ್ಡಿಸಿದನು.

“ಎಪ್ಪು ವರ್ಷ ಆಯ್ದು ಕೆಲ್ಲಕ್ಕೆ ಸೇರಿ ? ಗೊತ್ತು ಮೆಂಟ್ ಸ್ಟೇಲ್ ಹೇ ಕೊಡ್ತಾರಾ ? ನಿಮಗೆ ಟೀಚೆಂಗ್ ಇಷ್ಟಾನ ? ಮಕ್ಕಳ ಬಗೆಗೆ ನಿಮ್ಮ ಅಭಿಪ್ರಾಯವೇನು, ಈಗಿನ ಕಾಲದ ಮಕ್ಕಳ ಪ್ರತಿಭಟನೆ, ಅಶಿಸ್ತಿಗೆ ಕಾರಣವೇನು? ತಂದೆ ತಾಯಿ ಕಾರಣರೋ ಆಥವಾ ವಿದ್ಯಾಭಾರದ ರೀತಿಯೋ....” ಮುಂತಾದವು.

ಅವುಗಳಿಗೆ ಅಪ್ಪೇ ನೇರವಾಗಿ ಉತ್ತರಿಸಿದಳು ಚಂಪಕೆ—“ನನ್ನ ಹತ್ತು ವರ್ಷ ಸರ್ವೇಸಿನಲ್ಲಿ ಯಾವತ್ತೂ ಮಕ್ಕಳನ್ನು ಕಂಡರೆ ದೈಸಿಸಿಲ್ಲ. ಅದೊಂದು ವಯಸ್ಸು, ತುಂಟ ಕುದುರೆಯಂತೆ ತಂಟೆ ಮಾಡುವ ಮನಸ್ಸು ಮಕ್ಕಳು ಆ ನಯಸ್ಸಿನಲ್ಲಿ ಕಾಗಿದ್ದರೆ ಜೆನ್ನು. ಬೆಳೆಯುತ್ತಾ ಆನುಭವ ಬರುತ್ತಾ ಆವರೇ ಸರಿಹೋಗುತ್ತಾರೆ. ಬರುಬರುತ್ತಾ ತಂದೆ ತಾಯಿ ಇಬ್ಬರೂ ದುಡಿಯುವುದು, ಇತರ ಕಾರ್ಯಗಳಲ್ಲಿ ನಿರತರಾಗಿರುವುದರಿಂದ ಮಕ್ಕಳ ಕಡೆ ಗಮನ ಅಪ್ಪು ಕೊಡುವುದಿಲ್ಲ. ವಿದ್ಯಾಭಾರದ ರೀತಿಯೂ ಕಾಗೇ ಇದೆ. ಒಬ್ಬೊಬ್ಬು ಹೊಸ ವಿದ್ಯಾ ಮಂತ್ರ, ಹೊಸ ಆಡಳಿತ ಬಂದಂತೆ ಆದೂ ಬದಲಾಯಿಸುತ್ತಿರುವುದರಿಂದ ಟೀಚರ್ಸ್‌ಗೆ ಪಾಠ ಹೇಳುವುದೂ ಕಷ್ಟ, ಮಕ್ಕಳು ಕಲಿಯುವುದೂ ಕಷ್ಟ....”

ಅವರಿಬ್ಬರದೂ ಮಾತುಕಳೆಗಿಂತ ಚರ್ಚೆ, ವಾಗ್ವಾದ ನಡೆದಿತ್ತಪ್ಪೆ. ಅವು ಆವನ ಮಧ್ಯ ಮಧ್ಯ ನೇರಿತ ಕೂದಲನ್ನು ಗಮನಿಸಲಿಲ್ಲ. ಆವನು ಮೂರು ಮಕ್ಕಳ ತಂದೆಯಾದರೂ ಯೋವನದ ಕಳೆ ಹೋಗಿಲ್ಲವೆಂದೂ ಕಂಡು ಕೊಳ್ಳಲಿಲ್ಲ.

ಸರಳವಾಗಿ ಅಲಂಕರಿಸಿಕೊಂಡಿದ್ದರೂ ಕಣ್ಣಗಳಲ್ಲಿದ್ದ ಪ್ರಖರತೆಯ ಜೊತೆಗೆ ಆಶಾವಾದಿತ್ತ, ಸೌಮ್ಯತೆ, ಹೊಂದಿಕೆ, ತಾಳ್ಳು, ಸಹಸ್ರೇ ಎಲ್ಲದರ ಸಂಗಮವೂ ಆಗಿತ್ತೆಂದು ಆವನು ಗಮನಿಸಿರಲಿಲ್ಲ. ಕಣ್ಣ, ಮೂಗು, ಬಾಯಿ ನೇರವಾಗಿದ್ದು ಆ ಕೊಂಜ ಕೋಲಾದ ಮುಖವನ್ನು ಜೆಲುವಿನ ಗುಂಪಿಗೆ ಸೇರಿಸಿದಿದ್ದರೂ, ಲಕ್ಷಣವಾಗಿದ್ದ ಶಿಂದು ಯೋಚಿಸುವ ಗೊಡನೆಗೇ ಹೋಗಲಿಲ್ಲ. ಎತ್ತರವೂ ಅಲ್ಲ, ಕುಳ್ಳೂ ಅಲ್ಲದ ಮಾಟವಾದ ದೇಹಸಂಪತ್ತು ಆವನನ್ನು ಆಕರ್ಷಿಸಲಿಲ್ಲ. ಇಬ್ಬರೂ ಒಬ್ಬರನ್ನೂಬ್ಬರು ಪರಿಚಯ ಮಾಡಿಕೊಂಡ ಸ್ವೇಷಿತರಂತಿದ್ದರು. ಇಬ್ಬಂಗೂ ತನ್ನ ಎಲ್ಲೆ, ಸಂಯಮಗಳ ನಿಲುವು ತಿಳಿದಿತ್ತು.

ಹೊರಡುವ ಮುನ್ನ ಕೈಮುಗಿದು, “ಬರುತ್ತಿಸಿ” ಎಂದು ಸುಂದರೀಶ ಕೈಮುಗಿದಾಗ ಚಂಪಕಳೂ ಕೈಮುಗಿದಿದ್ದಳು.

ಸುನಂದಮ್ಮೆ ಮಾತ್ರ ಶಾಂತಮ್ಮನೆ ಒಳ ಹೇಳಿದ್ದರು. “ನಾಳೆ ನಾಡಿದ್ದ ರಲ್ಲಿ ಯಾವುದೂ ತಿಳಿಸುತ್ತೇನೆ.”

ಮನೆಗೆ ಬರುವಾಗ ಸುನಂದಮ್ಮೆ ಕೇಳಿದ್ದರು, “ಏನಂತಿಯೋ ಸುಂದರೂ ?”

“ಹುಡುಗಿ ಪರ್ವಗಿಲ್ಲ. ನಮ್ಮನೇ ಮಕ್ಕಳಿಗೆ ಹೊಂದಿಕೊಳ್ಳಬಹುದು ಅನ್ನಸುತ್ತಿ” ಎಂದಿದ್ದನು.

“ಹಾಗಾದ್ದಿ ನಿನ್ನ ಒಟ್ಟಿಗೆ ತಾನೇ ?” ಸುನಂದಮ್ಮೆ ಕೇಳಿದಾಗ ಸುಂದರೀಶ ಆಧರವಿಲ್ಲದೇ ನಕ್ಷೆದ್ದನು.

“ನನ್ನ ಮಕ್ಕಳನ್ನ ತಿದ್ದಿ ಸ್ತ್ರೀತಿಯಿಂದ ನೋಡಿಕೊಂಡರೆ ಸಾಕು. ನಾನಿನ್ನೇನೂ ಅವೇಕ್ಕಿ ಸುವುದಿಲ್ಲ....”

“ಹಾಗಂದೇನೋ ! ಹುಡುಗೀನ ಮನೆ ನೋಡಿಕೊಳ್ಳೋ ಮೇಟ್ಟನ್ನ ವಾಡ್ದನ್ನ ಹಾಗೆ ನಡೆಸ್ತೋಬ್ಬೇಡೆಪ್ಪಾ ಸಫ್ಯಾ. ನಿಂಗೂ ಒಂದು ಹೆಣ್ಣನ ಆಗತ್ಯ ಇದೇಪ್ಪಾ, ನಿನ್ನೂ ನೋಡ್ಯೋಬ್ಬೇಕು. ಬೇರೆಯವರ ಮನೆ ಹೆಣ್ಣ ತಂದು ಮನಸ್ಸ ನೋಯಿಸೋ ಕೆಲ್ಲ ಮಾತ್ರ ಮಾಡಬೇಡ” ಸುನಂದಮ್ಮೆ ಹೇಳಿದಾಗ ಸುಂದರೀಶ ಕೊಂಡ ಹೊತ್ತು ಮಾತನಾಡಿಲ್ಲ.

“ನೋಡೂ ಸುನಂದಕ್ಕು, ನನಗೆ ಈ ಮೂವರು ಮಕ್ಕಳು ಸಾಕು. ಅವರನ್ನೇ ತನ್ನ ಮಕ್ಕಳಂತೆ ನೋಡಿಕೊಂಡರೆ ಸಾಕು” ಎಂದು ಮೊಟ್ಟಕಾಗಿ ಉತ್ತರಿಸಿದಾಗ ಸುನಂದಮ್ಮೆ ಸುಮ್ಮನಾದರು. ಚಂಪಕ ಬುದ್ಧಿ ವಂತಿಯಾದರೆ ಕೈ ಹಿಡಿದ ಗಂಡನ ಮನಸ್ಸನ್ನೂ ಗೆಲ್ಲಬಹುದು ಎಂದುಕೊಂಡರು.

ಮಾರನೆಯ ದಿನ ತಾವೇ ಹೊಗಿ ಸುಂದರೀಶ ಒಟ್ಟಿದುದನ್ನು ತಿಳಿಸಿದರು. “ನೋಡಿ ಸರಳವಾಗಿ ದೇವಸಾಧನದಲ್ಲಿ ಮದುವೆ ಮಾಡಬಿಡೋಣ” ಎಂದಾಗ ಶಾಂತಮ್ಮೆ ಶಂಕರಯ್ಯನವರು ಮನಸ್ಸನಲ್ಲಿ ಚಂಪಕ ದೈವನನ್ನು ಕೊಂಡಾಡಿದರು. ಅವರಿಗೂ ಅಷ್ಟೇ ಬೇಕಿತ್ತು.

ಅದರೆ ಆ ವಿವರ ಮಕ್ಕಳಿಗೆ ಹೇಗೆ ತಿಳಿಸುವುದೆಂದು ಸುಂದರೀಶ ಸುನಂದಮ್ಮೆನಿಗೆ ಸಮಸ್ಯೆಯಾಗಿತ್ತು. ಆದರೆ ಅವರಿಷಿಸಿದಂತೆ ಆದು ಅವು ಸುಲಭವಾಗಿರಲ್ಲ. ಹಾಗೂ, ಹೀಗೂ ದೇವಮ್ಮೆ, ಚೆನ್ನನ ಕೆವಿಗೆ ಬಿದ್ದು ಆದು ಮಕ್ಕಳ ಕೆವಿಗೆ ಬಿಡ್ಡಿಗ ಬಹಳ ಅಜ್ಞುರಿಗೊಂಡವರು ಸಂಗೀತ.

ತನ್ನ ವರ್ಯಸ್ವಿನ ಮಗಳರಬೇಕಾದರೆ ಪಪ್ಪನಿಗೆ ಮರು ಮದುವೇಯೀಕೆ ಬೇಕಿತ್ತು ? ಮಾಡಿಕೊಂಡಿದ್ದರೆ ಅವ್ಯಾಸತ್ತ ಕೂಡಲೇ ಮಾಡಿಕೊಳ್ಳಬಹು ದಿತ್ತು. ತಂದೆಯ ರಾಮಿನಲ್ಲಿ ದೊಡ್ಡದಾಗಿ ಹಾರ ಹಾಕಿದ್ದ ತಾಯಿಯ ಫೋಟೋ ನೋಡಿ ಸಿಟ್ಟುಸಿರಿಟ್ಟಳು. ಅವ್ಯಾಸನನ್ನು ‘ಅವ್ಯಾ’ ಎಂದು ಕರೆದ ಮೇಲೆ, ಆ ಸಾಧನದಲ್ಲಿಟ್ಟ ಮೇಲೆ ಮತ್ತೊಬ್ಬ ಹೆಂಗಸು ಆ ಸಾಧನವನನ್ನು ಅಲಂಕರಿಸುವುದು ಅವಳಿಗೆ ಬೇಕಾಗಿರಲಿಲ್ಲ. ತಾಯಿಯ ಸೀರೆಗಳು, ಒಡವೆ ಗಳನನ್ನು ಭದ್ರಮಾಡಿಟ್ಟಿದ್ದ ಅವಳಿಗೆ ಅವ್ಯಾಗಳು ಮತ್ತೊಬ್ಬ ಹೆಣ್ಣಿನ ವಶವಾಗು ವುದು ತಷ್ಟವಿರಲಿಲ್ಲ. ತಂದೆ, ತಾಯಿಯನನ್ನು ಅಪ್ಪು ಅನ್ನೋನ್ನವಾಗಿ ಕಂಡಿದ್ದ ಅವಳು ತಂದೆ ಮತ್ತೊಬ್ಬ ಹೆಣ್ಣಿನೊಡನಿರುವುದು ಕೊಂಚವೂ ಸರಿ ಬಿಳಿಲಿಲ್ಲ. ಅದರೆ ಅದನನ್ನು ಯಾರ ಮುಂದೆ ಹೇಳುವುದು. ತಂದೆಯ ಮುಂದೆ ಹೊಗಿ ‘ಪಪ್ಪಾ, ಸೀನು ಯಾರನ್ನೂ ಮದ್ದೆ ಮಾಡೋ ಕೂಡೆಮ’ ಎಂದು ಸಿಭಿಯವಾಗಿ ಹೇಳುವ ಧೈರ್ಯವಿರಲಿಲ್ಲ. ಸುಭಾವನಾದರೂ ಇದಿದ್ದರೆ ಅವನ ಕೈಲಿ ಹೇಳಬಹುದಿತ್ತು. ಅವನೂ ಬಳಿಯಲ್ಲಿಲ್ಲ ! ಅತ್ಯೇಯ ಕೈವಾಡನೇ ಅದರಲ್ಲಿ ಜಾಸ್ತಿಯಾಗಿರುವುದು ತಿಳಿದಮೇಲೆ ಅತ್ಯೇಯಲ್ಲಿಯೂ ಏನೂ ಹೇಳು ವಂತಿರಲಿಲ್ಲ. ಮನದಲ್ಲಿ ಅಸಂತೃಪ್ತಿಯ ಹೊರಿಯನ್ನು ಹೊತ್ತು ಒಂದರು ದಿನ ಕೊರಗಿದಳು.

ಹೇಮಂತ, ಸುಮಂತರಿಗೆ ಅವ್ಯಾಗಳ ಗೊಡವೆ ಬೇಕಿರಲಿಲ್ಲ. ಈಗಂತೂ ತಾವಾಯಿತು, ತಮ್ಮ ಸ್ವೀಕಲ್ಲುಗಳ ರಿಪೇರಿ, ಗಿಟ್ಟಾರ್, ಮೌತ್ತಾ ಆರ್ನ್‌ನ್, ಜಮ್‌ಸಿಯಮ್‌, ಕರಾಟೆ ಕಾ ಸಾ ಗಳಲ್ಲಿ ಮುಳುಗಿದ್ದರು. ಅವರ ನಿಲಿಫ್‌ಪ್ರತಿ ಕಂಡು ಸಂಗೀತ ಒಳಗೇ ನೋಂದಳು. ಹೇಗಾದರೂ ಮಾಡಿ ಅವರಿಬ್ಬರನ್ನೂ ತನ್ನ ಕಡೆಗೆ ಸೇರಿಸಿಕೊಳ್ಳಬೇಕೆಂದುಕೊಂಡಳು.

ಆ ದಿನ ಬೆಳಿಗ್ಗೆ ಅವರಿಬ್ಬರನ್ನೂ ತುತ್ತು ಸಭಿಗೆ ಕರೆದು ವಿಷಯ ತಿಳಿ ಸಿದಾಗ ಹೇಮಂತ ಕೈ ಮಾಡಬಿ ತನ್ನ ಶಕ್ತಿ ಪ್ರದರ್ಶಿಸುತ್ತಾ ಉಬ್ಬಿದ ಮಾಂಸ ಖಂಡನನ್ನು ತಟ್ಟಿಕೊಳ್ಳುತ್ತಾ ಹೇಳಿದ್ದ.

“ಅಯ್ಯೋ ಬಿಡು ಮಾಡೊಳ್ಳಿ ನಮಗೇನು ?” ಸುಮಂತ ಗಿಟ್ಟಾರಿನ ಮೇಲೆ ಕೈಯಾಡಿಸುತ್ತಾ ಹೇಳಿದ್ದ,

“ಪಪ್ಪಂಗೆ ಬೇರೆ ಕೆಲ್ಲ ಇಲ್ಲಾ ಅತ ಕಾಣುತ್ತೆ, ಏನಾದೂ ಮಾಡೊಳ್ಳಿ” ಸಂಗೀತ ಅವರ ಮಾತು ಕೇಳಿ ತಲೆ ಚಚ್ಚಿಕೊಂಡಳು.

“ಅಯೋಜ್ಯೇ, ಹಾಳಾದ ಹುಡುಗರಾ ! ಬೇರೆ ಹೆಂಗಸ್ಟು ಅತ್ಯೇ ಪ್ಲೇಸ್‌ಗೆ, ಅಮೃತನ ಪ್ಲೇಸ್‌ಗೆ ಬಂದೆ ನಮಗೇನಾಗುತ್ತೇ ಗೊತ್ತಾ ? ಈಗರೊಂದ್ದೀಕ್ಕಿದಂ ಎಲ್ಲಾ ಖತಂ ಆಗುತ್ತೇ. ಅವಳು ಹೇಳಿದ ಹಾಗೆ ಕೇಳಿಕ್ಕಂಡು ಬಿದ್ದಿರ್ಭೇಕು ! ಏ ವಿಲ್ಲಾ ಬಿಹರ್ ಸ್ಲೇಸ್‌ ! ನಮಗೆ ಗುಲಾಮಿಗಿರೇನೆ ಗತಿ ! ನಿರ್ವಿಭಾಗ ಹೆಲ್ಪು ಮಾಡಿರಿಂತ ಹೇಳಿದ್ದೆ ಕೋಲೆ ಬಸವನ ಹಾಗೆ ತಲೆಯಿಳ್ಳಾಡಿ ಸ್ತೀರಾ ? ಏನು ಗಂಡಸೋಜ್ ನೀವು ! ಪುಕ್ಕಲು, ಬರಿ ಪುಕ್ಕಲು !”

ತಮ್ಮ ಶಾಯ್‌, ಗಂಡಸುತ್ತನದ ಪ್ರಶ್ನೆ ಏಳುತ್ತಲೇ ಹೇಮಂತ, ಸುಮಂತ ಕೊಂಚ ಎಚ್ಚಿತ್ತರು.

“ಏನು ಮಾಡೆಂಕೊ ಹೇಳು ಮಾಡಿರಿವಿ !” ಇಬ್ಬರೂ ಅವಳ ಮುಂದೆ ಕ್ರೇಕಟ್ಟೆ ನಿಂತರು.

“ಇವೇತ್ತು ಸಾಯಂಕಾಲ ಅತ್ಯೇ ಬಾಯಿ ಬಿಡಿಸ್ಸೇಕೂ ಗೊತ್ತಾ ! ನಮ್ಮ ಒಪ್ಪಿಗೆ ಇಲ್ಲೇ ಆಪ್, ಅತ್ಯೇ ಹೇಗೆ ಒಪ್ಪಿಕೊಂಡರು. ನಮ್ಮನೇಂದು ಮಾತು ಕೇಳಿಬ್ಬಿಡಿತ್ತಾ ?”

ಅಕ್ಕನ ಮಾತೆಂದರೆ ವೇದ ವಾಕ್ಯ ಅವರಿಬ್ಬಿರು.

“ಹೋದು, ನಿನು ಹೇಳಿದ್ದು ನಿಜ. ನಮ್ಮನಾಯಿಕೆ ಕೇಳಲಿಲ್ಲ ?”

ಆಗಲೇ ಗಂಟಲು ಒಡೆದು ಸಣ್ಣಗೆ ಮೀಸೆ ಬರುತ್ತಿದ್ದ ಹೇಮಂತ ಎದೆ ಹರವಾಗಿ ನಿರ್ವಿಕೊಂಡನು. “ಇವೇತ್ತು ಅತ್ಯೇಯ ಮುಂದೆ ‘ಧರಣ’ ಹೂಡಿಂಣ.” ಸುಮಂತ ಕತ್ತಲು ಕುಣಿಸಿ ಹೇಳಿದ “ಆಲಾ ರೈರಾ.”

ಅತ್ಯೇಯ ಮುಂದೆ ಜೊರು ಮಾಡಿದರೂ ತಂಡೆ ಬರುತ್ತಲೇ ಹಿತ್ತಲಿಗೆ ಓಡಿದ್ದರು. ಸೀಬೆಯನುರದ ಕೆಳಗೆ ಆವರ ಶಾಫ್ತರೆನ್ನ ನಡೆದಿತ್ತು.

“ಪಪ್ಪನ ಕಾಫಿ-ತಿಂಡಿ ಮುಗಿಲಿ ನಾನು ಪಪ್ಪನನ್ನೇ ಕೇಳುತ್ತಿನಿ” ಸಂಗೀತ ಮೆಲ್ಲನುಸುರಿದಳು.

“ನಾವೂ ಬರ್ಬೀಕಾ ನಿಂಜೊತಿ ಸವ್ಯೇಟ್‌ ಮಾಡಿಂಕೆ ?”

“ಬಂದೆ ವಾಸಿ ನಾಳೆ ಸುಭಾಸನಿಗೂ ಕಾಗ್ಗ ಬರೆದು ಹಾಕ್ಕೇನಿ”

ಮುಂವರು ತಂಡೆಯ ಮುಂದೆ ಮಾತನಾಡಬೇಕಾದುದನ್ನು ಮಾತ ನಾಡಿಕೊಂಡರು.

ಅತ್ಯೇ ಮತ್ತು ದೇವಮ್ಮೆ ತರಕಾರಿ, ಇತರೇ ಸಾಮಾನುಗಳನ್ನು ತರಲು ಹೊರಟ ಕೂಡಲೇ ಮೆಲ್ಲನೆ ಕಳ್ಳು ಹೆಚ್ಚೆ ಇಡುತ್ತಾ ಸಂಗೀತ ಉಳಗೆ ಬಂದಳು.

ತನ್ನ ಹಿಂದೆ ಬರುತ್ತಿದ್ದ ತಮ್ಮುದಿರನ್ನು ಕಣ್ಣನ್ನೇ ಮಾಡಿ ಅಲ್ಲೇ ಇರುವಂತೆ ಹೇಳಿದಳು.

ತಂದೆಯು ರೂಪಿನಲ್ಲಿ ತಂದೆ ಭಾಯಿಯಲ್ಲಿ ಪೈಪನ್ನು ಕಚ್ಚಿಕೊಂಡು ಸೂರಿಸತ್ತೇ ನೋಡುತ್ತಿದ್ದರು ಸಂಗೀತ ಸೆದ್ದಿಲ್ಲಿದೇ ಬಂದುದರ ಅರಿವು ಆವರಿಗಿರಲಿಲ್ಲ. ಸಂಗೀತ ನವರಾಗಿ ಕೆಮ್ಮಿ ಗಂಟಲು ಸರಿಮಾಡಿಕೊಂಡಳು. ಸಂದರೇಶ ತಲೆಯೆತ್ತಿ ನೋಡಿದ. ಕ್ಷಣಕಾಲ ತನ್ನ ಕಣ್ಣನ್ನು ತಾನೇ ನಂಬಲಾರಾದ ಸಂಗೀತಕನ್ನು ನೋಡಿದ ಕೂಡಲೇ ಆವನಿಗೆ ಮಾಲತಿಯೆಕ ಎದುರಿಗೆ ಬಂದು ನಿಂತಹಾಗಿತ್ತು.

“ಪಪ್ಪಾ !” ಸಂಗೀತ ಹೆಲ್ಲಿಸುಸುರಿದಾಗ ಎಚ್ಚಿತ್ತನು.

“ಹೊಂ... ಏನು ಸಂಗೀತ ?”

ತಂದೆಯು ಮುಖದಲ್ಲಿದ್ದ ಗಾಂಭೀರ್ಯ ಆವಕ್ಷಿದೆಯನ್ನು ನಡುಗಿಸಿತು. ಪಪ್ಪನನ್ನು ಹೇಗೆ, ಏನೆಂದು ಕೇಳಬುದು ? ತಾನು ಕೇಳಿದರೆ ಕೊಪಗೊಂಡು ತನಗೆ ಹೊಡೆದುಬಿಟ್ಟರೆ ! ಗದರಬಿಟ್ಟರೆ !

“ಪನಿಲ್ಲಾ....” ತೊದಲಿದಳು.

“ಪರಾಗಿಲ್ಲ ಹೇಳು, ನನ್ನ ಬ್ರಿಂ ವೇಸ್ಟ್ ಮಾಡೀದೆ! ಏನೇಕಿತ್ತು ?” ಸುಂದರೇಶ ಕೊಂಜ ಗಡುಸಾಗಿ ಕೇಳಿದಾಗ ಸಂಗೀತ ಗಂಟಲು ಸರಿಮಾಡಿ ಕೊಂಡು ಕೈನ ಖಗರು ಕಚ್ಚುತ್ತಾ ಯೋಚಿಸಿದಳು. ಹೇಗೇ ಕೇಳೋದು ?

“ಉಗುರು ಕಚ್ಚಿಡಾಂತ ಎಷ್ಟು ಸಲ ಹೇಳೋದು ?” ತಂದೆ ಗವರಿದಾಗ ಬೆಚ್ಚಿ ಕೈಗಳನ್ನು ಬೆನ್ನು ಹಿಂದೆ ಇಟ್ಟುಕೊಂಡಳು. ಆವಳಿಗೆ ಬೆನ್ನೆಲು ಬಾಗಿ ತಾವಿರುವುದಾಗಿ ಸುಮಂತ, ಹೇಮಂತ ಕೆಮ್ಮಿದರು.

ಸಂಗೀತ ಧೈರ್ಯವನ್ನೆಲ್ಲ ಒಟ್ಟುಗೂಡಿಸಿ ಕೇಳಿದಳು.

“ಪಪ್ಪಾ, ಆತ್ಮ ಹೇಳಿದ್ದು ನಿಂಗೆ ಮಂಡ್ಯ ಅಂತೆ ಹೌದಾ ?” ಸುಂದರೇಶನ ಕೈಯಿಂದ ಪೈಪು ಕೆಳಗೆ ಬಿತ್ತು ತನ್ನ ಮಗಳೇ ತನ್ನ ಮುಂದೆ ಬಂದುಸ್ತ್ರೀಸು ತ್ತಾ ಹೆಂದು ಅವನೆಂಬರಿಲಿಲ್ಲ ಮರಿಯಾಗಿ ನಿಂತಿದ್ದ ಹೇಮಂತ, ಸುಮಂತರು ಕಣ್ಣಿಗೆ ಬಿಡ್ಡರು. ಅವರಮೂವರ ಮುಂದೆ ತಾನು ಅಪರಾಧಿ. ತಾನು ಮದುವೆಯಾಗುವೆನೆಂದು ಅವರ ಮುಂದೆ ಹೇಗೆ ಹೇಳಬುದು ? ತನ್ನ ಬಗ್ಗೆ ಅವರಿಗೇನನಿಸಿರಬಹುದು. ಆವನಿಗೆ ತಲೆ ತಗ್ಗಿ ಸುವಂತಾಯಿತು.

“ಹೌದಾ ಪಪ್ಪಾ ?” ಸಂಗೀತ ಮತ್ತೆ ಕೇಳಿದಾಗ ಆವಳನ್ನು ಎದುರಿಸಲಾರದೇ ಆವಳಿಗೆ ಬೆನ್ನು ಮಾಡಿ ನಿಂತನು.

“ಹೂಂ....ಯಾಕೆ ಮಾಡೊಬಾರ್ದು ?” ಅವನು ಆ ಪ್ರಶ್ನೆ ಕೇಳಿದೂ ಅನುಚಿತ, ಅವಳಿಗೆ ಆದನ್ನು ಉತ್ತರಿಸುವುದೂ ಬಹಳ ಕಷ್ಟ.

ಸಂಗೀತ ಹಿಂತಿರುಗಿ ತಮ್ಮಂದಿರತ್ತ ನೋಡಿದಳು. ಅವರು ನಾಲ್ಕು ಹೆಚ್ಚೆ ಮುಂದಿಟ್ಟು ನಿಂತರು.

“ಹೂಂ....ಹೇಳು ಮಾಡೊಬಾರ್ದು ?” ಸುಂದರೀತ ಕೇಳಿದಾಗ ಸಂಗೀತ ಉಗುಳು ನುಂಗಿದಳು.

“ಮಾಡೊಬಾರ್ದುಂತ ಅಲ್ಲ ಪಪ್ಪ....ಮತ್ತಿ ನಾನೂ....ಹೇಮುಂತ, ಸುಮುಂತ....ನೀನು ನವ್ನಿ ಹೇಳಲಿಲ್ಲ !” ಸಂಗೀತ ತೊಡಲಿದಾಗ ಸುಂದರೀತ ತಲೆ ತಗ್ಗಿಸಿ ಉತ್ತರಿಸಿದ. ಅವನ ತಪ್ಪು ಆವಸಿಗರಿವಾಗಿತ್ತು. ಬೆಕ್ಕಿದ ಮಕ್ಕಳಿರಬೇಕಾದರೆ ತಾನು ಹೀಗೆ ಕಳ್ಳುತ್ತನದಿಂದ ಅವರಿಗೆ ತಿಳಿಯಂತೆ ಈ ಸಿದ್ಧತೆ ಮಾಡಿಕೊಂಡಿದ್ದು ತಪ್ಪು. ಆದರೆ ಅವರ ಮುಂದೆ ತನ್ನ ತಪ್ಪು ಒಪ್ಪಿಕೊಳ್ಳಬಹುದೇ ?

“ನಿಮಿಬ್ರಾ ಚಿಕ್ಕವರು. ನಿಮಗ್ಗಾಕೆ ಅಡೆಲ್ಲಾ ಸಮಾಜಾರ ! ಹುಡುಗರು ದೊಡ್ಡ ವರ ವಿವರಕ್ಕೆ ತಲೆ ಹಾಕಬಾರದು, ಗೊತ್ತಾ ? ನಿನ್ನ ಇದಕ್ಕೆಲ್ಲಾ ತಲೆಹಾಕಿದರೆ ನಾನು ಸುಮ್ಮನಿರೋಲ್ಲ !” ತಂದೆಯ ಗಡಸು ದಸಿ ಕೇಳಿದಾಗ ಸಂಗೀತಳ ಮುಖ ಸಪ್ಪಗಾಯಿತು. ತಮ್ಮಂದಿರಿಗೆ ಕಣ್ಣನ್ನೇ ಮಾಡಿದಳು. ಮೂವರೂ ಅಲ್ಲಿಂದ ಸರಿದರು.

ರೂಮಿನಿಂದ ಹೊರಗೆ ಹೊಗಿ ಸಂಗೀತ ಪಿಸುಗುಟ್ಟಿದಳು.

“ನಾವು ಹುಡುಗರಂತಿ ! ತೋರಿಸ್ತೀನಿ ತಾಳು—ನಾವು ಮೂರು ಜನಪೂ ಏನೂಂತ, ಈಗ ಸುಮ್ಮನ್ನರೋ !”

ಮಕ್ಕಳನ್ನು ಗದರಿ ಕಳಸಿದ ಸುಂದರೀತಿನಿಗೆ ಅವರಿಗೆ ಮುಖ ತೋರಿಸಲೂ ನಾಚಿಕೆಯಾದಂತಿತ್ತು. ಇನ್ನೂ ಹೊತ್ತು ಮಿರಿಲ್ಲ. ಈಗಲೂ ತಾನೇಕೆ ‘ಬೇಡಾ’ ಎಂದುಬಿಡಬಾರದು.

ಅಷ್ಟರಲ್ಲಿ ಹೊರಗೆ ಹೊಗಿದ್ದ ಸುನಂದಮ್ಮೆ ಬಂಡಾಗ ಅವರ ಮುಂದೆ ಸಂಗೀತ ಕೇಳಿದುದನ್ನು ಹೇಳಿದಾಗ ಸುನಂದಮ್ಮೆ ತಮ್ಮನನ್ನೇ ಗದರಿದರು.

“ಸಾಕು ಹುಡುಗು ಮುಂದೇವು ! ಅವರ ಮಾತಿಗೂ ಬೆಲೆ ಕೊಡ್ದೀ ಯಲ್ಲಾ ! ಅವರಿಗೆನು ತಿಳ್ಳುತ್ತೀ ? ನಾಳೆ ನಾನು ಸುಭಾಷನ ಹತ್ತಿರ ಹೊರಟುಹೊಡ್ದೇ ಏನಾಡ್ದಿರಿ ? ಎಪ್ಪು ವಣಾಂತ ನಾನು ಹೀಗೇ ನಿನ್ನ ಸಂಸಾರ ನಡೆಸಿಲ್ಲ ? ಸಂಗೀತಂಗೆ ಮದ್ದಿ ಬಾಣಂತನ, ಸುಮುಂತ, ಹೇಮುಂತರ

ಹೆಂಡತಿಯರ್ಥ ಮನೆ ತುಂಬಿಸೊಕ್ಕಳ್ಳೇರು ಯಾರೂ ಬೇಡಾಪ್ಪ ? ಅವರ ಮಾತಿಗೆ ಸೊಫ್ಪು ಹಾಕ್ಕೇಡ. ನಾಲ್ಕು ದಿನ ಹಾರಾತ್ತವೆ ಆಮೇಲೆ ಸುಮ್ಮನಾಗುತ್ತೆ”

ಸುನಂದಮ್ಮು ಹಾಗೆ ಹೇಳಿದರೂ ಅವರ ಮನಸ್ಸಿನಲ್ಲಿ ಅಳುಕಿತ್ತು. ಬೆಳಿದ ಮಕ್ಕಳನ್ನು ಎದುರು ಹಾಕಿಕೊಳ್ಳುವುದು ತಪ್ಪು. ಉಪಾಯದಿಂದ ಅವರ ಮನಸ್ಸು ಗೆಲ್ಲಬೇಕು.

ಮಾರನೆಯ ದಿನ ಸಂಗಿತ ಕಾಲೇಜಿಗೆ ಹೋದಮೇಲೆ ವೆಲ್ಲನೇ ಶಾಂತ ಮ್ಮನ ಮನೆಗೆ ಹೋದರು.

“ಸಾಯಂಕಾಲ ಆದೈ ನಿಮ್ಮ ಚಂಪನನ್ನು ನಮ್ಮ ಮನೆಗೆ ಕಳಸ್ತೀರಾ ? ಸ್ವಲ್ಪ ಮಕ್ಕಳ ಜೊತೆ ಅಭ್ಯಾಸ ಮಾಡೊಳ್ಳು.”

“ಅದಕ್ಕೇನೆಂತೆ ಧಾರಾಳವಾಗಿ ಕಳಸ್ತೀಸಿ” ಶಾಂತಮ್ಮ ಹೇಳಿದರು.

ಸುನಂದಮ್ಮು ಘಮಘಮವನೆನಿಸುತ್ತಿದ್ದ ಹುಳಿಯವಲಕ್ಕೆ, ಕೇಸರಿಭಾತು ಮಾಡಿಟ್ಟಿದ್ದರು. ಕಾಲೇಜಿನಿಂದ ಸಂಗಿತ ಬರುವ ವೇಳೆಗೆ ಸುನಂದಮ್ಮು ಎಲ್ಲವನ್ನೂ ಸಿದ್ದವಾಗಿಟ್ಟುಕೊಂಡಿದ್ದರು.

ಕೈಯಲ್ಲಿ ಹಿಡಿದು ಬಂದ ಪುಸ್ತಕಗಳನ್ನು ಟೀಬಲ್ಲಿನ ಮೇಲೆಸೆದು ಕೈಯಲು ಮುಖ ತೊಳೆದು ಬರುವಷ್ಟರಲ್ಲಿ ಸುನಂದಮ್ಮು ಅವಳಿದುರಿಗೆ ಬಂದರು.

“ಸಂಗೀ, ಈಗೇ ತಿಂಡಿ-ಕಾಫಿ ಕೊಡಲೋ ಹೇಮಂತ, ಸುಮಂತ ಸ್ಕೂಲಿನಿಂದ ಬರಲೋ ?”

“ಅವರೆಲ್ಲ ಅಪ್ಪ ಬೇಗ ಬರಾತ್ರಿ ಅವರ ? ಆಟಪಾಟಿ ಮುಗಿಸಿ ಬರೋ ಹೊತ್ತಿ ನಂಗೆ ಹಸಿವಿನಿಂದ ಹೊಟ್ಟಿಯಲ್ಲಿ ರೆಚ್ಚು ಹತ್ತಿ ಕೊಂಡು ಬಿಡುತ್ತೆ” ಸಂಗಿತ ಹೇಳಿದಳು. “ಏನು ಸ್ವೇಷಲ್ ಇವೇತ್ತು ? ಕೇಸರಿಭಾತು ಮಾಡಿದ್ದೀ ಅತ್ತೆ ?”

ಏನೋ ತುಂಬಾ ದಿನ ಆಗತ್ತು ಮಾಡಿ, ಮಾಡೋಣ ಅನ್ನಿಸು. ತಾಳು, ತಂದುಕೊಡ್ಡಿಸಿ.”

ಸಂಗಿತ ತಿಂಡಿ ತಿನ್ನುತ್ತಿರುವ ಹೊತ್ತಿಗೆ ಹೊರಗೆ ಹೆಚ್ಚೆಯ ಸದ್ದಾಯಿತು. ಚಂಪಕನಿಗೆ ತಾಯಿ ಸುನಂದಮ್ಮು ಶಿಳಿಸಿದುದು ಹೇಳಿದಾಗ ಕೊಂಡ ಗರಿಬಿಲಿಯಾಯಿತು. ತಾನಾಗಿಯೇ ಹೇಗೆ ಅವರ ಮನೆಗೆ ಹೋಗುವುದು ? ಸುನಂದಮ್ಮು ಸುಂದರೀಶನ್ ಇವರನ್ನು ಬಿಟ್ಟರೆ ತನಗ್ಗಾರೂ ತಿಳಿಯದು. ತಾನು ಕೇಳಿದಂತೆ ಮಗಳು ಸಂಗಿತ ತಾಯಿಯ ಪಡಿಯಷ್ಟುದರೂ ತಂದೆಯಂತೆ

ಎತ್ತರ ಕೊಂಚ ಹುಡುಕಿನ ಸ್ವಭಾವದವರ್ಗಿಗೂ ಗೊತ್ತಿತ್ತು. ತಾನು ಮನೆಗೆ ಹೋದರೆ ಅವಕ್ಕೇನಾದರೂ ಇನ್ನನ್ನು ಅಂದುಬಿಟ್ಟರೆ. ಸುನಂದಮ್ಮೆ ಇರುವರೊ ಇಲ್ಲವೋ! ಇನ್ನು ಗಂಡುಮಕ್ಕಳಿಬ್ಬರೂ ನಿರರೀತಕುಂಟರೆಂದೂ ಕೇಳಿದ್ದುಂಟು ತನಗೇನಾದರೂ ಅವಮಾನ ಮಾಡಿದರೆ!! ಅದರೆ ಇನೆಲಾಲ್ ತನಗೊಡ್ಡಿರುವ ಸತ್ತು ಪರಿಕ್ಷೇ! ಬಾಗಿಲಲ್ಲೇ ಕಾಲಿಂಗಾಬೀಲ್ ಮಾಡದೆ ನಿಂತಳು. “ಅತ್ತೇ, ಹೊರಗಡೆ ಯಾರೋ ಬಂದಂಗಾಯಿತು ನೋಡು! ಬಾಯಲ್ಲಿ ಹಾಗೆ ಹೇಳಿದರೂ ಕೈಯಲ್ಲಿ ತಿಂಡಿಯ ತಟ್ಟಿ ಹಿಡಿದೇ ಸಂಗಿತ ಎದ್ದುಬಂದಳು.

ಬಾಗಿಲಲ್ಲಿ ನಿಂತಿದ್ದ ಕಂದು-ಬಿಳಿ ಬಣ್ಣದ ಸ್ಥಿರಂಟಿಡ್ ಸಿಲ್ವ್ ಸೀರೆ ಯುಟ್ಟು ನಿಂತಿದ್ದವರನ್ನು ಬಿರುಗಣ್ಣಿಸಿಂದ ನೋಡಿದಳು. ಚಂಪಕಳೂ ಸಂಗಿತಳನ್ನು ನೋಡಿದಳು. ಕೆಂಪು-ಬಿಳಿ ಹೂವುಗಳಿಂದ ತುಂಬಿ ತೋಳಿನ ಮ್ಯಾಕ್ಸ್ ಎರಡು ಮೊಂಡು ಜಡೆ, ನಿಇವಾದ ಎಳಿಸಾದ ದೇಹ, ಮುಗ್ಗತೆ, ತುಂಟಕನ ಸ್ವಾಭಿಮಾನ ಎತ್ತಿ ಕಾಣುತ್ತಿದ್ದ ಮುಖ. ತನಗಿಂತ ಒಂದೆರಡು ಇಂಚು ಎತ್ತರವಿದ್ದ ಅವಕ್ಕನ್ನು ಚಂಪಕ ತಲೆಯೆತ್ತಿ ನೋಡಬೇಕಾಯಿತು. ಕೈಬೆರಳುಗಳಿಗೆ ಮೆತ್ತಿದ್ದ ಕೇಸರಿಭಾತನ್ನು ನಾಲಿಗೆಯಿಂದ ನೆಕ್ಕುತ್ತಾ ಸಂಗಿತ ಅಚ್ಚರಿಯಿಂದ ಕೇಳಿದಳು.

“ಯಾರು? ಯಾರು ಬೇಕಿತ್ತು?”

“ಸುನಂದಮ್ಮೆ ಇದ್ದಾರಾ?” ಚಂಪಕ ಕೇಳಿದಾಗ ಸಂಗಿತ ಕೊಂಚ ಗೊಂದಲಗೊಂಡಳು ಇವರು ಅತ್ತಿಯ ಸ್ವೇಹಿತಳೇ? “ಹೂಂ....ಇದ್ದಾರೆ! ಒಳಗೆ ಬಸ್ಸಿ....ಕೂತ್ತೋಳ್ಳಿ....” ಎಂದೆನುತ್ತಾ ನಿಂತಲ್ಲಿಂದಲೇ ಕೂಗಿದಳು. “ಅತ್ತೇ, ನಿಮ್ಮನ್ನು ಹುಡುಕಿಕೊಂಡು ಯಾರೋ ಬಂದಿದ್ದಾರೆ!”

ಅಡಿಗೆ ಮನೆಯಲ್ಲಿದ್ದ ಸುನಂದಮ್ಮೆನಿಗೆ ಚಂಪಕಳೇ ಮಾತನಾಡಿಸಲಿ ಎಂದು ಜೋರಾಗಿಯೇ ಕೂಗಿದರು. “ಮಾತಾಡಿಸ್ತಾ ಇರು. ಬಂದೆ ಬಂದು ನಿಮಿಷ ತೆಗೆದುಕೊಳ್ಳಲಿಲ್ಲ. ನಿಧಾನವಾಗಿ ಕುದಿಯುತ್ತಿದ್ದ ನೀರಿಗೆ ತಣ್ಣೀರು ಸುರಿದು ಮತ್ತೆ ಕುದಿಯುವುದಕ್ಕಿಟ್ಟರು.

‘ಏನು ಮಾತನಾಡಿಸುವುದು!’ ಸಂಗಿತ ಮನಸ್ಸಿನಲ್ಲೇ ಗೊಳಿ ಕೊಂಡಳು. ಬೀಬಲ್ಲಿನ ಕೆಳಗಿದ್ದ ಪುಸ್ತಕ, ಮ್ಯಾಗಜೀನ್ ಗಳನ್ನು ಅವಳ ಮುಂದಿಟ್ಟಳು. ಅರೆಷ್ಟಾಗಿ ಅವಕ್ಕನ್ನೇ ನೋಡಿದಳು. ನೋಡುವುದಕ್ಕೆ ಲಕ್ಷಣ

వాగియే కాణిసుత్తారే. ఆత్మియ వయస్సిగూ ఇవళ వయస్సిగూ అభాషభక సంబంధివిల్ల. ఆత్మియన్నేకి హుడుకిచోండు బందరు? ఆత్మిగే జీవవినే మాడిసలు బందిరువళే? ఏనాదరూ చ్ఛారిటి ప్రికెట్టొ తగలికాకలు బందిద్దులేయే ఆథవా డొనేపన్న కేళలు బందిద్దులో! చంపక క్యేయల్లి పుస్తక హిందిద్దళు. ఆవళక్క కుడిసోఇట హారిసి మేల్లనే ఒళగే సరిదళు.

ఈ హుడుగి తన్నన్న కండరే ఆకషిఫ్తలాగిల్ల. ఆవళగే తన్న మేలే యావ ఒళ్లేయ భావనేయూ మాడిదంతే కాణలిల్ల. తనగే మొదల ప్రతిస్పందిం ఇవళే ఆదరూ ఆదాళు. చంపకళ కణ్ణు పుస్తకద మేలే ఓడాడుత్తిద్దరూ మనస్సు యోచిసుత్తిత్తు.

“ఆద్యారో సినే హోగి మాతాడ్సోఇద్ద కలిచేకవ్వు! సినే మనేగే దొడొళ్లల్లావ్వ? ” సునందమ్మన దని.

“ఇవళ్లారో గొత్తిల్ల ఒందిల్ల ఏను మాతాడ్సోఇద్దా! దొడొళ్లాచ్చే ఒందోర్చేల్లా మాతాడిస్టోకొంత యావ రూల్లా ఇల్ల” సంగీత గొణగిదళు.

ఇన్న కెచ్చిగే మాతనాడిసిదరే ఆనాకుతవాదిఁతేందు సునందమ్మ జొణతనదింద హేళిదరు. “సినే శాఖి తిండి తొగొండు ఆవరిగూ తండొవ్వుడ్తియా? నాను మాతాడిన్న ఇర్చిని!?

“హోగత్తి కాలేజ్సోంద బంద తక్కుణ ఇదొందు గొళ్లు....ఆగ్గు తండొవ్వుడ్తిని....” ఆదే మనస్సినింద సంగీత ఒప్పిదఱు.

సునందమ్మ చంపకళ ఒళగే బందరు. “మనే గొత్తాయ్లుల్లా! ఈగ సోఇద్యల్లా ఆవళే సంగీత, నమ్మ సుందరీతన మగళు. ఆవళే దొడొళ్లు....ఇన్నిట్టురు ఆవళ-జవళ, హేమంత-సుమంత. ఇన్నూ స్వల్పినింద బందిల్ల....!” ఆవళ పక్కదల్లి కుళతిరు. శాంతమ్మ కంశరయ్యనవర విషయ విశారిసుత్త మాతనాదుత్త కుళతిరు.

ಸಂಗೀತ ಕಾಫಿ ತಿಂಡಿ ಮುಗಿಸಿ ಒಂದೇ ತಟ್ಟಿಯಲ್ಲಿ ಕೇಸರಿಭಾತು, ಹುಳಿಯವಲಕ್ಕೆಯನ್ನು ಹಾಕಿಕೊಂಡು ಚಮಚವನ್ನೂ ಹಾಕಿಕೊಂಡು ಬಂದು ಚಂಪಕ ಮುಂದಿಟ್ಟುಳು. ಅವಳಿಟ್ಟ ರಭಸಕ್ಕೆ ತಟ್ಟಿಯಲ್ಲಿದ್ದ ತಿಂಡಿ ಕೊಂಡ ತುಳಕಿ ಕೆಳಗೆ ಜೆಲ್ಲಿತು. ತಟ್ಟಿಯಿಂದ ಚಮಚ ಕೆಳಗೆ ಬಿದ್ದಿತು. “ನಿಧಾನ ವಾಗಿದು ಪರಾಗಿಲ್ಲ !” ಸುನಂದಮ್ಮೆ ನಯವಾಗಿ ಹೇಳಿದರೂ ಸಂಗೀತಳ ಹುಬ್ಬಿಗಂಟು ಬಿಚ್ಚಲಿಲ್ಲ.

“ಪರಾಗಿಲ, ಪಾಪ ಈಗ್ಗಾನೇ ಕಾಲೇಜ್‌ಿಂದ ಬಂದಿದ್ದೀರು. ಅವಳ ಗ್ಯಾಕೆ ತೊಂದರೆ ಕೊಟ್ಟಿರಿ ?” ಚಂಪಕ ಬಗ್ಗಿ ಚಮಚ ಕ್ಯಾಗೆತ್ತಿಕೊಂಡಳು.

“ಹಾಗೇನಿಲ್ಲ. ಮನಸ್ಸು ಬಂದ್ದೆ ನಮ್ಮ ಸಂಗೀತನ ಸಮಾನ ಯಾರೂ ಇಲ್ಲ ಕೆಲ್ಪದಲ್ಲಿ !!” ಸುನಂದಮ್ಮೆ ಹೇಳಿದರು. “ಕಾಫಿ ಬಿಸಿಮಾಡಿ ತೊಗೊಂಡಾಬ್ಬ ಸಂಗೀ ! ಹಾಗೇ ಕುಡಿಯೋಕೆ ನೀರಾನೂ” ಸಂಗೀತ ನೀರು, ಕಾಫಿ ತಂದಿತ್ತು ಅತ್ತೆಯತ್ತು ಕಡಿನೊಟೆ ಹಾರಿಸಿದಳು.

“ಇವರಾಗುರು ಗೊತ್ತಾ ಸಂಗೀ ? ನಿಮಗೆ ‘ಹೊಸ ಅಮ್ಮೆ’ ಆಗಿ ಬರೋರು, ಗೊತ್ತಾ ? ಕೂತ್ತೋ ಇಲ್ಲ !!”

ಸಂಗೀತಳಿಗೆ ಮೈಯಿಲ್ಲಾ ಉರಿಯಿತು. ಓಹೋ ! ಇವಕ್ಕೊನ್ನ ತನ್ನ ತಂದೆಯ ಹಂಡತಿಯಾಗೋಳು ? ಅವಳನ್ನೇ ದೀರ್ಘವಾಗಿ ನೋಡಿದಳು. ಹುಂ ! ಇವಕ್ಕಿಲ್ಲ ತನ್ನ ತಾಯಿಯೆಲ್ಲಿ ? ಅವಳ ಕಾಲಿನ ಉಗುರನಷ್ಟಿಲ್ಲ ಇವಳ ಯೋಗ್ಯತೆ ! ಪಪ್ಪನಿಗೇನು ಬಂತು ಕೇಡುಗಾಲ ? ಈಗೇಕೆ ಮದುವೆ ಯಾಗಬೇಕಿತ್ತು ?

ಸಂಗೀತ ಅಲ್ಲಿ ನಿಲ್ಲಿದೆ ಸರಕ್ಕನೇ ಒಳಗೆ ನಡೆದಳು. ಚಂಪಕಳಿಗೆಮುಖ ಭಂಗಮಾಡರೂ ಅದನ್ನು ತೊರೆಪಡಿಸದೇ ಮೆಲುನಗೆಯ ಮನಸುಕು ಬಿರಿದಳು.

“ಅವಳಿಗೆ ಸ್ವಲ್ಪ ಮುಂಗೊಡೆ ಜಾಸ್ತಿ. ಮಾತುಕಡೆ ಒಂದು ಶರಕ ಅಷ್ಟೇ ! ಸುನಂದಮ್ಮೆ ಹೇಳಿದಾಗ ಚಂಪಕ ನಕ್ಕಳು.

“ಅ ನಯಾಸ್ತಿನಲ್ಲಿ ಎಲ್ಲರೂ ಹಾಗೇ ಅಲ್ಪಾ ?”

ಅಷ್ಟರಲ್ಲಿ ಹೊರಗನಿಂದ ಹೇಮಂತ, ಸುಮಂತ ಸ್ವೇರಿನಿಂದ ಬಂದರು ಬರುವಾಗಲೇ ಅವರ ರಣಭೇರಿಯಾಗಿತ್ತು. ಸೈಕಲ್ಲಿನ ಬೆಲ್ಲು, ದಂಡದನೆ ಸೈಕಲ್ಲಿನ ಪೇಡಲನ್ನು ಮೆಟ್ಟಲಿಗೆ ತಗುಲಿಸಿ, ಸೈಕಲ್ಲನ್ನು ಬೀಳಿಸಿ ಕೊನೆಗೆ

ಸ್ವಾರ್ಥಿಗಳು ಹಾಕಿ ಸಿಲ್ಲಿಸಿ ಒಳಗೆ ಬಂದರು ಬಿಳಿಯ ಪ್ರಾಂತೀಯ. ವರಟು ಹಾಕಿ ದ್ವರು ಅಲ್ಲಲ್ಲಿ ಮಣಿನಕಲೆ, ಕೊಂಕಳಲ್ಲಿ ಕೈಕೆಂಬಾ ಬ್ಯಾಟು, ಗೋಸು, ಪ್ರಾದು, ಕಾಲಿನ ಕಾಂಪಿನಾನ್ ಶಾಸಿನ ಧೂಳನ್ನು ಹೊಸಲಿಗೆ ಮೆತ್ತುತ್ತಾ ಮತ್ತೊಂದು ಕೈಲಿದ್ದ ಪುಸ್ತಕವನ್ನು ಸೋಫಾದ ಮೇಲೆ ಎಸೆದು ಹೇಮುಂತ ಕೊಳಕು ಕೈಯನ್ನು ಬಾಗಿಲಿಗೆ ಹಾಕಿದ್ದ ಕಟ್ಟನಾಗಿ ಒರಸಿಕೊಂಡನು. ಸುಮಂತ ಅವನಂತೆಯೇ ಕೊಳಕು ಕೈಗಳನ್ನು ಒರಸಿಕೊಳ್ಳುತ್ತಾ ಒಳಗೆ ಬಂದನು. ಅವರಿಬ್ಬಿಗೂ ಚಂಪಕಳತ್ತ ಗಮನವಿರಲಿಲ್ಲ. ಅತ್ತಕಡಿ ತಿರುಗಿಯೂ ಸೋಡದೆ, “ವಿನತ್ತೆ ತಿಂಡಿ ? ತುಂಬಾ ಹಸಿವು, ಕುಚಿ, ಮೇಜುಗಳನ್ನೇ ತಿಂದಾದ್ದಿ ಬಿಡ್ಡಿ ಏ ಇಲ್ಲಿದ್ದೇ !”

ಅವರಿಬ್ಬಿರೂ ಮಾಡಿದುದನ್ನು ಗಮನಿಸಿದಳು ಚಂಪಕ. ಸುನಂದಮ್ಮೆ ಗದರಿದಳು.

“ಹಾಖಾದವ್ಯಾ ! ಯಾಕೋ ಆ ಕರ್ಮನಾಗೆ ಕೈ ಕೊಳಕ್ಕು ಮೆತ್ತು ತೀರಾ ? ಹಾಳು ಸಾಮಾನೆಲ್ಲಾ ಒಳಗಿಟ್ಟು ಕೈ ಕಾಲು ತೊಳ್ಳೊಳ್ಳು ಅಮೇಲೆ ಎಲ್ಲಾ !”

“ನತ್ತಿಂಗ್ ಡೊಯಿಂಗ್... ಮೇದ್ಲು ಹೊಟ್ಟಿಗೆ ಪೆಟ್ಟೊಲು ಬಿದ್ದೇ ಕೈಕಾಲು ಮುಖ ತೊಳ್ಳೊಳ್ಳೊಕೆ ಶಕ್ತಿ ಬರೊದು. ಬ್ಯಾಟ್‌ರನ್ ಡೊನ್ ಆಗೋಡಿ ಅತ್ತೆ !” ಹೇಮುಂತ ನಿಂತಲ್ಲೇ ಮೈ ಮೇಲಿದ್ದ ಧೂಳು, ಕನ ಕೊಡಹಿದ.

ಅವರ ಮುಂದೆ ತಮ್ಮ ಮಯಾದೆ ಹೋಗುವುದೆಂದು ಸುನಂದಮ್ಮೆ ಎದ್ದರು.

“ಬಂದೇ ಇರಮ್ಮು, ಇಬ್ಬಿರೂ ತುಂಟಮುಂಡೇವು. ಅವರಿಗೆ ತಿಂಡಿ ಕೊಟ್ಟು ಬಿಟ್ಟೇನಿ.”

ಅವರತ್ತ ಹೋಗುತ್ತಲೂ ಒಳಗೊಳಗೇ ನಕ್ಕೆಳು. ಇಂತಹ ಮೂವರು ಮಕ್ಕಳನ್ನು ಹೇಗೆ ಸುಧಾರಿಸುತ್ತಿದ್ದರೇ. ಬೆಳೆದ ಮಕ್ಕಳೇ ಹೀಗಿರು ವಲ್ಲಿ ಚಿಕ್ಕವರಿದ್ದಾಗ ಬಹಳ ತುಂಟರೇ ಆಗಿರಬೇಕು. ಪುಸ್ತಕ ಕೈಗೆತ್ತಿ ಕೊಂಡಳು.

ಅಡಗಿ ಮನೆಯಲ್ಲಿ ತಟ್ಟಿ ಲೋಟಿಗಳ ಸದ್ಗು. ಸಂಗೀತಳ ದ್ವಿ ಸ್ವರ್ಪು ವಾಗಿ ಅವುಗಳ ನಡುವೆ ಕೇಳಬರುತ್ತತ್ತು. “ಹೋರಗೆ ಸೋಫಾದ ಮೇಲೆ

ಕೂತಿದ್ದ ಪ್ರಾಣೇನ ಸೋಡಿದಾರು ?” ಚಂಪಕಳ ಕೈಲಿದ್ದ ಪುಸ್ಕ ಕೆಳಗೆ ಬಿತ್ತು. ತಾನೊಂದು ಪ್ರಾಣಿಯೇ ?

“ಎಲ್ಲೀ ಸಂಗೀ, ಸೋಡೆಟ್ ಇಲ್ಲವ್ಲೀ !”

“ನಾನು ಸೋಡೆಟ್. ಅಕ್ಕಪಕ್ಕದ್ದನೇ ‘ಹಸ್ನಾ’ ಹೊಡೆಯೋ ಯಾವ್ಯಾದ್ದೀ ಹೆಣ್ಣು. ಅಲ್ಲ ಇಂಡಿಯಾ ರೇಡಿಯೋ ಅಂದ್ವೊಂದೆ” ಸಂಗಿತೆಳ ನಗು.

“ಸಾಕ್ಷೀ, ಅತಿಯಾಯ್ತು ನಿಮ್ಮ ಮಾತು. ಸ್ವಲ್ಪಾನ್ನಾ ಮಯಾರ್ಥದ ಇಲ್ಲ. ಬಂದು ಹೊಗೋರ್ಗುಂದೆ ಹಾಗೆಲ್ಲಾ ಆಡಾಬಾರ್ದು !” ಸುನಂದಮ್ಮನ ಗದರಿಕೆ.

“ಹೋಗಾರ್ತಾ ? ನಿಮ್ಮಮ್ಮ ಆಗಿ ಬರಾರ್ತೆಂತ ಅಂದಿ !” ಸಂಗಿತಳ ದನಿ

ಚಂಪಕಳಿಗೆ ವ್ಯೇಸಣ್ಣಿಗೆ ಬೆವರಿತು. ಈ ಹುಡುಗಿಗೆ ತನ್ನನ್ನು ಕಂಡರೆ ಖಂಡಿತ ಆಗುವುದಿಲ್ಲ. ಇವಳನ್ನು ತಾನು ಎದುರಿಸುವುದು ಕಷ್ಟವೇ.

“ಲೇ ರೈಲ್ ಹತ್ತಿಸ್ಟೇಡಾ....ನಿಜಾನಾ ಆ ಫೆಮಿನ್ಸೆನ್ ಜೆಂಡರ್ ನಮ್ಮ ಹೊಸ ಅಮ್ಮ ಆಗಿ ಬರೊದು ?”

“ರೈಲು ಹತ್ತಿಸ್ಟಾ ಇಲ್ಲ, ಏರೋಪ್ಲೇನ್‌ನೂ ಹತ್ತಿಸ್ಟಾ ಇಲ್ಲ. ಅತ್ತೀ ಅವು ಸೇರಿ ನಮ್ಮನ್ನು ಗ್ಯಾಲೋಸ್‌ಗೆ ಹತ್ತಿಸ್ಟಾ ಇದ್ದಾರೆ” ಸಂಗಿತ ಹೇಳಿದಾಗ ಸುನಂದಮ್ಮ ಜೋರಾಗಿ ಗದರಿದರು.

“ಬಾಯ್ಯಿ ಜೆಂಡಿಂದು ಸುಮ್ಮನಿರ್ತಿರೋ ಇಲ್ಲವ್ಯೋ ಪಪ್ಪಾ ಬರುತ್ತೂ ತಾಳು ಮಾಡಿಸ್ತಿರಿ !” ಎಂದು ಹೇಳಿದಾಗ ಮಕ್ಕಳ ದನಿ ತಗ್ಗಿತು.

ಚಂಪಕಳಿಗೆ ಅರಿವಾಯಿತು. ಈ ಮಕ್ಕಳಿಗೆ ತಂದೆಯನ್ನು ಕಂಡರೆ ಬಹಳ ಭಯವಿರಬೇಕು. ತಾಯಿಯ ಮುದ್ದಿನಲ್ಲಿ ಬೆಳೆದ ಮಕ್ಕಳು, ತಂದೆಯ ಸ್ತ್ರೀತಿ, ಸಲಿಗೆಯಿಂದ ವಂಚಿತರಾಗಿರಬೇಕು.

ಸುನಂದಮ್ಮ ಮುಖದ ಮೇಲೆ ಮೆಲ್ಲಿಗು ಬೆರುತ್ತಾ ಬಂದರು.

“ಮಕ್ಕಳನ್ನು ಸುಧಾರಿಸೋದು ನಂಗೆ ಸಾಕಾಗಿಹೋಗುತ್ತೆ ತಿಳಿದವೂ ಇಲ್ಲ, ತಿಳಿದೇದ್ದಾಗಿಲ್ಲ !”

ಚಂಪಕ ಬಲವಂತದ ನಗು ತಂದುಕೊಂಡು ಹೇಳಿದಳು, “ಅದೇನೋ ಸಿಜ, ತುಂಬಾ ಕಷ್ಟಾ ತಾನೇ. ಅದೂ ಅಲ್ಲಿ ಈಗಾನೆ ಸ್ವಾರ್ಥಿಂದ ಬರಾ ಇಂತಾ ಹೀ.”

“ಶ್ರೀಂ, ಹೇಮುಂತೆ, ಸುಮುಂತ ಇಬ್ಬರೂ ಈ ಸಲ ಎಸ್ ಎಲ್ ನಿ ಕಟ್ಟುರೆ. ನನ್ನಗ ಸುಭಾವ ಹಿಡಿದು ಓದಿಸ್ತೂ ಇದ್ದು. ಈಗ ಯಾರಿಗೂ ಬಗ್ಗೊಂಳು. ಮೂರು ಹೊತ್ತೂ ಜಗತ್, ಅಂಥಾನೇ ಆಗೋಯ್ಯು !”

ಹೊರಗೆ ಶಾರಿನ ಸದ್ಗು ಹೇಳಿಸಿತು.

“ನಮ್ಮ ಸುಂದರೂ ಬಂದಾಂತ ಕಾಣ್ಣತ್ತೆ.”

ಚಂಪಕ ಎದ್ದು ಸಿಂತಕು ! “ನಾನಿನ್ನ ಬರಲಾ ? ಏನೋ ಬಾ ಅಂತ ಹೇಳಿದ್ದೂ ಅಂತ ಅನ್ನ ಹೇಳಿದ್ದೂ !”

“ಹೌದು ಶಾನೇ, ನೀನು ಬಂದು ಹೋಗ್ತು ಇದ್ದೆ ಮಕ್ಕಳಿಗೆ ಸ್ವಲ್ಪ ಅಭ್ಯಾಸ ಆಗುತ್ತೆ. ನಾಳೆ ನಾಡಿದ್ದರಲ್ಲಿ ಸಂಗೀತನ್ನೂ ನಿಮ್ಮ ಮನೆಗೆ ಕಳುಹಿಸಿಕೊಂಡ್ದೀನಿ....ಇರು, ಕೂತ್ತೋ ಅವನೂ ಬಂದ. ನಾಲ್ನ ಮಾತು ಆಡೊಂದು ಹೋಗು.”

ಸುಂದರೀಶ ಒಳಗೆ ಬಂದಾಗ ಚಂಪಕನನ್ನು ಕಂಡು ಅಷ್ಟು ರಿಯಾದರೂ ತೋರ್ವೆಡಿಸಲಿಲ್ಲ. ಕೈ ಜೋಡಿಸಿದನು.

“ನಮಸ್ಕಾರ....ಏನು ಬಂದುದು ?”

ಚಂಪಕ ಉತ್ತರಿಸಲಿಲ್ಲ, ತಲೆ ತಗಿ ಸಿದಳು.

“ನಾನೇ ಬರಹೇಳಿದ್ದೀ....” ಸುನಂದಮ್ಮ ಹೇಳಿದರು. “ಕೂತ್ತೋ ಬಂದೆ, ನಿಂಗೂ ಕಾಫಿ ತಿಂಡಿ ತಂದೊಂದ್ದಿದ್ದೀನಿ” ಎದ್ದು ಹೋದರು. ಚಂಪಕ, ಸುಂದರೀಶನ್ ಇಬ್ಬರ ನಡುವೆ ಕೊಂಜ ಹೊತ್ತು ಮೂನ್. ಸುಂದರೀಶನೇ ಮಾತು ತೆಗೆದನು.

“ದಿನಾ ಎಷ್ಟು ಹೊತ್ತಿಗೆ ಕೆಲಸದಿಂದ ಬರ್ತಿರಿ ?”

“ಒಂದೊಂದು ದಿನ ಒಂದೊಂದು ತರಹ, ಪ್ರೇಚಿಂಗ್ ಬೇಗ ಮುಗಿದರೆ ಬೇಗ ಬರ್ತಿನಿ. ಏನಾದ್ದೂ ಎಕ್ಸ್ಟ್ರಾ ವರ್ಕ್ ಇದ್ದೆ ಲೇಟಾಗುತ್ತೆ....ಅಷ್ಟೇ” ಚಂಪಕ ಹೇಳಿದಾಗ ಸುಂದರೀಶ ಕೊಂಜ ಯೋಚಿಸಿದನು.

“ನಿಮಗೆ ಕೆಲ್ಲ ಮಾಡೋಕೆ ಇಷ್ಟಾನಾ ?”

“ಹಾಗೇನಿಲ್ಲ, ಹೊತ್ತು ಹೋಗೋಕೆ ಏನಾದರೂ ಹವ್ಯಾಸ ಬೇಕಲ್ಲ, ಅದಕ್ಕೇ ಸೇರಿದ್ದೆ, ಅದೇ ಅಭ್ಯಾಸ ಆಗೋಯ್ಯು.”

“ಅಂದ್ದೇ ಈಗ ಕೆಲ್ಲ ಬಿಡೋಕೆ ಸಿದ್ದಾನಾ ?” ಸುಂದರೀಶ ಅನುಮಾನಿ ಸುತ್ತು ಹೇಳಿದ. ತಂಡನೂ ಅನಳಗೂ ನಡೆಯುತ್ತದ್ದ ಮಾತುಕ್ಕೆ ಬಾಗಿಲ

ಸಂದಿಯಲ್ಲಿ ನಿಂತು ಸಂಗೀತ ಕೇಳುತ್ತಿದ್ದಳು. ಹೇಮುಂತ, ಸುಮಂತ ತಂಡೆಯ ದ್ವಾರಾ ಕೇಳುತ್ತಲೇ ಹಿತ್ತಿಲ ಬಾಗಿಲಿನಿಂದ ಹೊರಗೊಗಿ ಸೈಕಲ್ಲು ಹತ್ತಿ ಪರಾರಿಯಾಗಿದ್ದರು.

“ಬಿಡ್ಡೇಕಾದ್ದೆ ಬಿಟ್ಟೆಡ್ಡೀನಿ, ಅದೆಲ್ಲಾ ನಂಗೆನೂ ಇಲ್ಲ.”

“ವೆರಿ ಗುಡ್” ಸುಂದರೀಶ ಹೇಳಿದ. “ಈ ಹೊಪ್...ನಿಷ್ಠೆ ನನ್ನ ಮಕ್ಕಳನ್ನು ನೋಡಿರ್ಬೇಕಲ್ಲಾ !”

“ಷಿಹೋ....ಕಾಗ್ನಾನೇ ನೋಡ್ದೆ. ದೆ ಆರ್ ವೆರಿ ಸ್ಟ್ರೋ” ಚಂಪಕ ಹೇಳಿದಾಗ ಸಂಗೀತ ಮನಸ್ಸಿನಲ್ಲೇ ಹಲ್ಲು ಕಡಿದಳು. “ಹಿನ್ನೋಕ್ಕಿಟ್ರೋ.”

“ಸಂತೋಷ, ಕೂತ್ತೋಳ್ಳ ಒಂದೇ ಒಂದು ನಿಮಿವ....”

ಸುಂದರೀಶ ಕೈಕಾಲು ಮುಖ ತೊಳೆಯಲು ಒಳಗೆ ಎದ್ದು ಬಂದಾಗ ಎಂದೂ ಮಾಡದಿದ್ದ ಸಂಗೀತ ಒಳಗೊಡಿ ತಂಡೆಗೆ ಟವಲು ತಂದಿತ್ತಲು. ಸುಂದರೀಶ ನಸುನಕ್ಕು ಅವಳ ಕೆನ್ನೆ ತಟ್ಟಿದ.

“ಧಾರ್ಯಂಕೂರ್ಯ ಮೈ ದಿಯರ್ ಬಾ ಹೊರ್ಗೆ, ಅವರ ಜೊತೆ ಮಾತಾಡ್ತಾ ಕೂತ್ತೋಳ್ಳ.”

“ಇಲ್ಲಾ ಪಪ್ಪಾ, ನಾನು ಶಾರೀ ಮನಗೆ ಹೋಗೇಕು ನನ್ನ ಕೆಮಿಸ್ಟ್ರಿ ಪಾರ್ಪೆಕಲ್ ತೊಗೊಂಡು ಹೊರಟ್ಟಿಹೋಗಿದ್ದಾ ಹೇ. ಇನ್ನೊಂದು ಬರ್ಬೇಕು !”

“ಸರಿ” ಸುಂದರೀಶ ಮುಖ ಕೈಕಾಲು ಒರಿಸಿಕೊಂಡು ಕೊಂಚೆ ಕೆದರಿದ ತಲೆಯನ್ನು ಸರಿಯಾಗಿ ಬಾಟಿಕೊಂಡು ಮುಖಕ್ಕೆ ತೆಳ್ಳಿಗೆ ವ್ಯಾನಿಷಿಂಗ್ ಕ್ರೀಂ ಕಚ್ಚಿ ಕೊಂಡು ಹೊರಗೆ ಬಂದುದನ್ನು ಸಂಗೀತ ಗಮನಿಸಿದಳು.

ಅವನು ಬಂದು ಚಂಪಕಳಿದುರು ಕುಳಿತಾಗ ಸುನಂದಮ್ಮೆ ಶಾಫ್ತಿಂಡಿ ತಂದಿತ್ತರು.

“ಅವರಿಗೆ ಎಲ್ಲಿ ?” ಸುಂದರೀಶ ಹೇಳಿದ.

“ನಂದಾಯ್ತು.....ಸಂಗೀತಾನೇ ತಂದುಕೊಟ್ಟಳು” ಚಂಪಕ ಉತ್ತರಿಸಿದಾಗ ಸಂಗೀತ ಬಾಗಿಲ ಮರೆಯಲ್ಲೇ ಸೊಟ್ಟಿಗೆ ನಕ್ಕಳು.

“ಕಂಪನಿ ಸೇಕ್ ಶಾಫ್ತಿನಾಡ್ಲೂ ತೊಗೊಳ್ಳಿ” ಸುಂದರೀಶ ಹೇಳಿದಾಗ ಸುನಂದಮ್ಮೆ ಅವಳಗೊಂಡು ಲೋಟ ಶಾಫ್ತಿ ತಂದಿತ್ತರು. ಒಳಗೆ ಬರುವಾಗ ಬಾಗಿಲ ಸಂದಿಯಲ್ಲಿ ನಿಂತಿದ್ದ ಸಂಗೀತಳನ್ನು ಕಣ್ಣಿನಲ್ಲೇ ಗದರಿದರು. ಸಂಗೀತ ಸುಮೃನಿರುವಂತೆ ಶುಟಿಯ ಮೇಲೆ ಬೆರಳಟ್ಟು ಸಂಜ್ಞೆ ಮಾಡಿದಳು.

“ನಂಗೆ ಆಫೀಸಿನ ಕೆಲಸ ತುಂಬಾ ಜಾಸ್ತಿ. ಮಕ್ಕಳ ಕಡೆ ಅಟಿನಾವ್ ಕೊಡೋಕೆ ಆಗ್ತಾ ಇಲ್ಲ. ಸುನಂದ ಇರೋ ಹೊತ್ತಿ ಗೆದ್ದೆ” ಸುಂದರೇಶ ಹೇಳಿದಾಗ ಚಂಪಕ ತಲೆ ತಗ್ಗಿಸಿದಳು. “ಅವರು ತುಂಬಾ ಚೆನ್ನಾಗಿ ಮ್ಯಾನೇಜ್ ಮಾಡ್ತಾರೆ....”

ಸುನಂದವ್ಯು ಬೇಕಾಗಿ ಒಳಗಿನಿಂದ ಬಂದು ಅವರ ಮಾತಿಗೆ ಸೇರಿದರು.

“ಸುಂದರೂ, ಇನ್ನೆತ್ತು ಸುಭಾವನ ಕಾಗ್ನಿ ಬಂತು. ಮುಂದಿನ ತಿಂಗಳೊಳಗಾಗಿ ಬಂದ್ವಿರೂತೆ ಬರ್ದಿದ್ದಾನೆ, ಏನ್ನೀಲಿ ಹೇಳು ?”

“ನಿನ್ನಿಷ್ವಾನ್ಯವ್ಯು....” ಸುಂದರೇಶ ಹೇಳಿದ.

“ನಿನ್ನ ಮಗಳ್ವಾ ನಮ್ಮು ಸುಭಾವನಿಗೆ ಕಟ್ಟಿ ಅವನ್ನು ನೋಡಿಕ್ಕೊಂಡೆ ಅನ್ನೋಕೆ ಅವು ತುಂಬಾ ಚಿಕ್ಕೊಳ್ಳು. ಇನ್ನೊಂದೆರಡು ವರ್ಷ ಹಾಯಾಗಿಲ್ಲ. ನೀನೇ ಹೇಳು, ನೀನು ಬೇಗ ನನ್ನ ಕಳುಹಿಸಿ ಕೆಂಟ್ಟಿ ವಾಸಿ. ಅವನಿಗೆ ಅಲ್ಲಿ ತುಂಬಾ ತೊಂದ್ರಿ ಆಗೋಗಿದೆ”

ಸುಂದರೇಶ ಅಕ್ಕನ ಮುಖ ನೋಡಿದ. “ಅದೆಲ್ಲ ನಿನಗೆ ಸೇರಿದ್ದು.”

“ಹಾಗಾದ್ದೆ ನಾನು ಹೇಳೋದು ಕೇಳು. ಮುಂದಿನ ದಶಮಿ ಒಕ್ಕೊಯ ದಿನವಂತೆ. ಬನಶಂಕರ ದೇವಸ್ಥಾನದಲ್ಲಿ ದೇವರ ಮುಂದೆ ತಾಳ ಕಟ್ಟಿಸಿಟ್ಟಿರು ಅವೇಲೆ ರಿಜಿಸ್ಟರ್ ಮಾಡಿದ್ದಾರುಯ್ಯು. ನಂಗೂ ಬಂದ್ವಾರ ಎಲ್ಲಾ ಚಂಪನಿಗೆ ಒಪ್ಪಿಸಿ ಹೋಗೋಕೆ ಆಗತ್ತೆ.”

ಸುಂದರೇಶ ಚಂಪಕ ಬಬ್ಬಿರು ಮುಖ ಬಬ್ಬಿರು ನೋಡಿಕೊಂಡರು.

“ಟ್ರೀಂ ತುಂಬಾ ಕಡಿಮೆ ಆಯ್ತಲ್ಲಾ. ಬಟ್ಟಿ-ಬರೆ-ಬಡವೆ, ವಸ್ತು, ಅವರ ಮನೆ ವಿಚಾರ—ಎಲ್ಲಾ ಸೇರುತ್ತಲ್ಲಾ !” ಸುಂದರೇಶ ಹೇಳಿದಾಗ ಸುನಂದವ್ಯು ತಡೆದರು.

“ಅದ್ವಾಕೆ ಮಾಲತಿ ಒಡವೆ ಎಲ್ಲಾ ಹಾಗೇ ಇದೆ. ಪಾಪ ಮುತ್ತೆದ್ದೆ ಸಾವು. ಅದಕ್ಕೇ ಪಾಲಿಷ್ ಹಾಕ್ಕಿದ್ದಾರುಯ್ಯು. ಬೇಕಾದ್ದೆ ಬಂದು ನಾಲ್ಕು ಭಾರಿ ಸೀರೆ ತೂಗೊಂಡ್ದಾರುಯ್ಯು. ಎಲ್ಲಾ ನಮ್ಮನವೊಕ್ಕೇರ್ಮೆ ಕರೆದರಾಯ್ಯು.”

“ಸರ ನಿನ್ನಿಷ್ವ” ಸುಂದರೇಶ ಹೇಳಿದಾಗ ಸಂಗೀತೆ ಮೈ ಬೆಂಕಿಯಾಯಿತು. ಸ್ವೀಲಿನ ಅಲ್ಲೇರಾದಲ್ಲಿರುವ ತನ್ನ ತಾಯಿಯೆ ಚಿನ್ನದ, ಕೆಂಪು ಮುತ್ತಿನ ಬಳಗಳು, ಕಾಸಿನ ಸರ, ನೆಕ್ಕಿಲೇಸ್, ಕೆನ್ನೆಸರಪಳ, ವಜ್ರದೋಲೆ

ಇವಳಿಗಾ ? ಭೇ ! ಅದೆಲ್ಲಾ ತನ್ನ ತಾಯಿಯದು, ತನಗೆ ಸೇರಬೇಕಾದುದು. ಅತ್ಯೇಗೆ ಕೊಂಡವೂ ಬುದ್ಧಿಯಿಲ್ಲ. ಸದ್ಗುರುದೇ ರೂಪಿನೊಳಗಡಿಯಿಟ್ಟು ಬೀರುವಿನ ಬೀಗ ಭದ್ರಪಡಿಸಿ ಆ ಬೀರುವಿನ ಕೇಲಿಕೈ ಮಾತ್ರ ತೆಗೆದು ತನ್ನ ಬಳಿಯಿಟ್ಟು ಕೊಂಡು ಹೊರಗೆ ಹೊರಟಳು. ಅವಳ ಮನಸ್ಸು ಉದ್ದಿಗ್ಗು ವಾಗಿತ್ತು. ಚಂಪಕಕ್ಕೆನೋ ನೋಡುವುದಕ್ಕೆ ಒಕ್ಕೆಯವಳಂತೆ ಶಾಣತಾತ್ಮಕ. ಆದರೆ ಮುಂಚೆ ಎಲ್ಲರೂ ಹಾಗೆ. ತಾನೋದಿರುವ ಪ್ರಸ್ತುತ ಸಾಹಿತ್ಯಗಳಂತೆ ತನ್ನ ಗೆಳತಿಯರು ಹೇಳುವಂತೆ ಮಲತಾಯಿಯೆಂದರೆ ಹೇಗೆ ಒಕ್ಕೆಯವರಾಗುವುದು ಸಾಧ್ಯ ? ಹೇಮಂತ, ಮನುಂತರಿಗೇನೋ ತಿಳಿಯುವುದಿಲ್ಲ.

“ಮುಂದರೂ, ಬೇಕಾದೆ ಚಂಪಕನನ್ನು ಎಲ್ಲಾದೂ ಕರೆಷ್ಟಂಡ್ಲೋ ಏಂ ಬಾ....ನೀವಿಬೂ ಚೆನ್ನಾಗಿ ಪರಿಚಯ ಮಾಡೆಷ್ಟೋ ದು ಒಕ್ಕೇದು....ಹಾಗೇನೇ ಒಂದು ನಾಲ್ಕು ಒಕ್ಕೆಯ ಸೀರೆ ಅವಳಷ್ಟುಪಟ್ಟದ್ದು ತೆಗೆದು ಕೊಟ್ಟಿದು. ನಾನು ಶಾಂತನ್ನು ಮನೆಗೆ ಹೊಗಿ ಬರ್ತೀನಿ....”

ಚಂಪಕ ಅನುಮಾನಿಸಿದಳು. ಮೊದಲ ಬಾರಿಗೆ ಪುರುಷನೊಡನೆ ಕಾರಿನಲ್ಲಿ ಒಬ್ಬೇ !

“ಸಂಗಿತಾನೂ ಬರ್ತೀ—” ಚಂಪಕ ಹೇಳಿದಾಗ ಸುನಂದವ್ಯು ಕುಳಿತಲ್ಲಿಂದಲೇ ಕಾಗಿದರು, “ಸಂಗೀ, ಸಂಗಿತ” ಉತ್ತರ ಬಾರದಿದ್ದಾಗ ಹೇಳಿದರು.

“ಎಲ್ಲೋ ಫ್ರೆಂಡ್ ಮನೆಗೆ ಅಂದ್ಲು, ಹೊರಟುಹೊಗಿರ್ಬೇಕು ! ನೀವಿಬ್ಯಾರೇ ಹೊಗಿಬ್ಬಿಟ್ಟು ಬಿನ್ನಿ....”

ಚಂಪಕ ನಿಟ್ಟಿಸಿರಿಟ್ಟಿಳು. ತಂದೆ ಮಕ್ಕಳು ಒಬ್ಬರನೊಂಬ್ಬಿರು ನೋಡಲಿಲ್ಲ, ಮಾತನಾಡಿಸಲಿಲ್ಲ. ತಂದೆಯಾದವನು ಮಕ್ಕಳ ಬಗೆ ಕೇಳಲಿಲ್ಲ. ವಿಚಾರಿಸಿಕೊಳ್ಳಲಿಲ್ಲ. ಇದೆಂತಹ ಬಾಂಧುವ್ಯ. ತಂದೆ, ಮಕ್ಕಳನ್ನು ಒಂದುಗೂಡಿಸ್ತೇನು ಹೊಳೆ ಅವರ ಹೆಂಡತಿ ಮಾಲತಿಯಾಗಿರಬೇಕು. ತಾನು ಅಲ್ಲಿ ಇಲ್ಲಿ ಕೇಳಿದಂತೆ ಅವರಿಗೆ ಮಾಲತಿಯೆಂದರೆ ಪಾರಣವಿಶ್ವೇಂದು ತಿಳಿದಿತ್ತು.

“ಬಿನ್ನಿ ಹೊರಡಿಂಣಿ, ಕತ್ತಲೆ ಆಗಬಿಡುತ್ತಿ” ಸುಂದರೀತ ಎದ್ದು ನಿಂತನು. “ಸುನಂದ, ಒಂದಿವ್ಯು ದುಡ್ಡು ತೆಗೆದೊಂಡು.”

ನಾನು ಬೀಗುವಿನ ಬಾಗಿಲು ತೆರೆಯಲು ಒಂದಾಗ ಬೀರುವಿನ

ಬೀಗೆ ಹಾಕಿತ್ತು. ಅದರ ಕೇಲಿಕ್ಕೆ ಇರಲಿಲ್ಲ. ಬೇಳಗೆ ಮನೆ ಖಚಿತಗಾಗಿ ತೆಗೆದಾಗ ಬಾಗಿಲು ತೆರೆದಿದ್ದು ಜ್ಞಾಪಕ. ತಾನೇ ಎಲ್ಲಾ ದೂರ ಬೀಗದ ಕ್ಯೇ ಇಟ್ಟು ಮರಿತು ಬಿಟ್ಟರೋ? ತಾವು ಇಡೆಬಹುದಾದೆ ಸ್ಥಳಗಳನ್ನೆಲ್ಲಾ ರೂಪುಗಳನ್ನು ತಮ್ಮ ಪರಿಷ್ಕಾರದಲ್ಲಿ ನಿರ್ಧಾರಿಸಿಕೊಂಡಿರುತ್ತಾನೆ. ಏಲ್ಲೂ ಕಾಣಲಿಲ್ಲ. ನಿಧಾನವಾಗಿ ಹುದುಕಿದರಾಯಿತೆಂದು ಸುಭಾವ ತಮಗೆ ಕೆಳುಹಿಸುತ್ತಿದ್ದ ದುಡ್ಡನ್ನು ತಮ್ಮ ಪರಿಷ್ಕಾರದಲ್ಲಿ ತೆಗೆದು ತಂದು ಕೊಟ್ಟಿರು.

“ಸಾಕಾ? ಇನ್ನೂ ಚೇಕಾ? ನಿನ್ನ ಬೀರುವಿನ ಕ್ಯೇ ಆವಸರಣೆ ಎಲ್ಲೂ ಇಟ್ಟಿಟ್ಟಿದ್ದಿನಿ.”

“ಸಾಕಾ, ಚೇಕಾದಷ್ಟಾಯಿತು. ಬೀಗದ ಕ್ಯೇ ಸರಿಯಾಗಿ ಹುದುಕು. ಮಕ್ಕಳೇನಾದ್ದೂ ಅಲ್ಲಿ ಇಲ್ಲಿ ಇಟ್ಟಿಟ್ಟಾವು” ಸುಂದರೀಶ ಹೇಳಿದಾಗ ಸುನಂದಮ್ಮೆ ನಕ್ಕರು. **೩೫೫೪**

“ಆ ಕೆಲ್ಲ ಮಾತ್ರ ನಿನ್ನ ಮಕ್ಕಳು ಮಾಡೋಬ್ಬ. ಇನ್ನೂಬ್ಬರ ಸಾಮಾನ್ಯಾಂದ್ರ ಮುಂಬೊಫೊಲ್ಲ.”

ಚಂಪಕಳಿಗೆ ಕೊಂಡ ಅಳುಕೆನಿಸಿತು. **೩೬೧೬೯**

ಕಾರಿನಲ್ಲಿ ಸುಂದರೀಶನ ಹೊತೆಗೆ ಮುಂದಿನ ಸೀಟಿನಲ್ಲಿ ಚಂಪಕ ಕುಳಿತು ಹೋಗುತ್ತಿದ್ದ ದನ್ನು ಶಾರಿಯ ಮನೆಗೆ ಹೋಗುತ್ತಿದ್ದ ಸಂಗೀತ ನೋಡಿದಳು. ನೋಡುತ್ತಲೇ ಮರದ ಹಿಂದೆ ನಿಂತಳು. ಅವಳ ಮನಸ್ಸು ಕುದಿಯಿತು. ತನ್ನ ತಾಯಿಯ ನೆನಪು ಇಂದಿಗೂ ಹಸಿರೇ. ತಾವು ಮಾರು ಹಿಂದಿನ ಸೀಟಿನಲ್ಲಿ, ಮುಂದೆ ಪಪ್ಪ, ಅಮ್ಮೆ, ಅಲಂಕರಿಸಿಕೊಂಡು ನಗುನಗುತ್ತಾ ಕುಳಿತಿರುತ್ತಿದ್ದ ತನ್ನ ತಾಯಿಯ ಮುಖ ತೇಲಿ ಬಂತು. ತಂದೆಯೂ ಅಷ್ಟೇ. ಮುಖದಲ್ಲಿ ಎಂತಹ ಕೃಷ್ಣ! ಎಂತಹ ಸಂತಸ! ಆದರೆ ಈಗ! ಮುಂದಿನ ಸೀಟಿನಲ್ಲಿ ತಂದೆಯ ಗಂಭೀರ ಮುಖ. ಅವಳ ನಾಚಿಕೆ, ಗಲಿಬಿಲಿಗೊಂಡ ಮುಖ. ತನ್ನ ತಾಯಿಯೆಲ್ಲಿ? ಇವಕ್ಕಿಲ್ಲ? ನವಿಲನ್ನು ಕಂಡು ಕೆಂಬಳತ ಪ್ರಕ್ಕೆ ಕೆದರಿ ಕೊಂಡಂತೆ! ಶಾರಿಯ ಮನೆಗೆ ಹೋಗದೆ ನೇರವಾಗಿ ಮನೆಗೆ ಬಂದಳು.

ಸುನಂದಮ್ಮೆ ಹೊರಗೆ ಹೊರಡುವ ತಯಾರಿ ನಡೆಸಿದ್ದರು.

“ಎನ್ನೇ ಬಂದಿಟ್ಟೀ, ಶಾರಿ ಮನೆಗೆ ಹೋಗಿಲ್ಲಾವು?”

“ಇಲ್ಲಾ ಅತ್ತ, ಅವಳು ಮನೆಲಿಲ್ಲ....” **ಸ್ಥಾಪಿತ ರಂಜನಾ ಸಾಹಿತ್ಯ**
ವಾಗಿ ಹೇಳಿದಳು.

“ಒಕ್ಕೇದಾಯ್ತು ಬಿಡು, ನಾನು ಶಾಂತವ್ಯಾನ ಮನೆಗೆ ಹೊಗಿ ಬರ್ತಿಸಿ ಮನೆಲಿರು. ಹಿತ್ತಿಲ ಬಾಗಿಲು ಭದ್ರ ! ಅಂದ್ದಾಗೆ ಸಂಗೀತ, ಸ್ವೀಲ್ ಅಶ್ವೇರಾದ ಬೀಗದ ಕೈ ನೋಡಿದ್ದಾ೦ ?”

“ಅದೆಲ್ಲ ನಂಗೇನೊ ತ್ತು ಅತ್ತೆ ?” ಸಂಗೀತ ಸಿದುಕಿದಳು.

“ಅದ್ದಲ್ಲಿ ನಿಮ್ಮಮ್ಯಾನ ಒಡವೆ ಎಲ್ಲಾ ಇತ್ತು ಎಲ್ಲಿಟ್ಟಿಟ್ಟೊ೦ ಏನೋ. ಆ ಒಕ್ಕಿಗಳು, ಸರಗಳು ಪಾಲಿವ್ ಮಾಡಿದ್ದಾಗಿತ್ತು” ಸುನಂದಮ್ಮೆ ಹೇಳಿ ದಾಗ ಸಂಗೀತ ಕೆರಳದ ಸರ್ವದಂತಾದಳು.

“ಯಾಕ್ತೆ ? ಅಮ್ಮನ ಒಡವೆಗಳು ಅವನ್ನ ಯಾರಿಗೂ ಕೊಡ್ದೇಡಿ. ಅದೆಲ್ಲ ನನಗೆ ಸೇರಬೇಕಾದ್ದಲ್ಲಾ ? ನನ್ನ ಅಮ್ಮನ ಒಡವೆ ನನಗಲ್ಲೇ ಇನ್ನಾರಿಗೆ ಬೇಕಾಗಿತ್ತು ?”

“ಹಾಗಲ್ಲಿ ಸಂಗೀ, ನಾಳೆ ಚಂಪಕ ಮಧುವೆಖಾಗಿ ಬಂದ್ರೆ ನಿಮ್ಮಮ್ಯಾನ ಸ್ಥಾನದಲ್ಲಿ ಅವಳರೊಲ್ಲಾ ? ಹಾಕೊಂಡೆನ್ನು ? ನೀನು ಓದಿದ ಹುಡುಗಿ ತಿಳಿಂಬ್ಬೊ ಸ್ವಲ್ಪ !” ಸುನಂದಮ್ಮೆ ಹೇಳಿದಾಗ ಸಂಗೀತ ಹುಬ್ಬಿ ಗಂಟಿಕ್ಕಿದಳು.

“ನನ್ನ ಅಮ್ಮಂದು ನಂದೇ ಎಲ್ಲಾ, ಯಾರಿಗೂ ಕೊಡ್ಡೊಡ್ಡು ನೀವು. ಬೇಕಾದ್ದೆ ಬೇರೆ ಮಾಡ್ರಿ !”

“ಅಂದ್ರೆ ನೀನು ಬೀಗದ ಕೈ ತೋಗೊಂಡಾ೦ ?” ಸುನಂದಮ್ಮೆ ಕೇಳಿ ದಾಗ ಸಂಗೀತ ಅವರನ್ನೇ ದುರುದರು ನೋಡಿದಳು.

“ಹೌದು. ಅಮ್ಮನ ಸೀರಿಗಳು, ಒಡವೆಗಳೆಲ್ಲಾ ನನ್ನದೇ—ಅದ್ದ ಯಾರಿಗೂ ಕೊಡೊಲ್ಲ. ಆ ಬೀರು ಬೀಗದ ಕೈನೂ ಯಾರಿಗೂ ಕೊಡೊಲ್ಲ” ಅವಳ ಮಾತನ ಹೊಡಿತ ಶಾಟೆ ವಟಿನಂತಿತ್ತು.

ಹೌದು, ಅವಳು ಹೇಳಿದುದರಲ್ಲ ತಪ್ಪೇನು ? ಅವಳ ತಾಯಿಯ ಆಸ್ತಿ ಅವಳದು. ನಾಳೆ ಚಂಪಕನಿಗೆ ಮಗುವಾದರೆ ! ಆಗಲಾರದು. ಆದರೆ !! ಇಂದೇನೋ ಚಂಪಕ ಒಕ್ಕೆಯವಳಾಗಿ ಕಾಣುತ್ತಾಳೆ. ನಾಳಿನ ಸಮಾಚಾರ ವೇನು ? ಸಂಗೀತ ತನ್ನ ಸೋಸೆಯಾಗುವವಳು. ಮಾಲತಿಯದ್ದಲ್ಲ ಅವಳಗೇ ಬಂದರೆ ತನ್ನ ಸೋಗೇ ಬಂದಂತೆ—ಸುನಂದಮ್ಮೆ ಯೋಚಿಸಿದರು. ಕೊಷೆ ದಿಂದ ಕೆಂಪಾಗಿದ್ದ ಅವಳ ಮುಖ ನೋಡಿ ತಲೆ ಸವರಿದರು.

“ನಿನ್ನಷ್ಟಾಮ್ಮೆ ಸಂಗೀತ....ನಿಂಗೆ ಇಷ್ಟಾ ಇಲ್ಲಿದ್ದೇ ಬೇರೆನೇ ಮಾಡಿ ನೋಡಿ ಬಿಡು.”

ಸುನಂದಮ್ಮೆ ಅತ್ತ ಹೊಗುತ್ತಲೇ ಹೇಮಂತ, ಸುಮಂತ ಬಂದರು. ಅಕ್ಕೆ ತನ್ನಂದಿರ ಮಾತು ಕತೆ ನಡೆದಿತ್ತು.

“ಪಷ್ಟಾಗೆ ಹೇಳೋಣ, ನಮಗೆ ಬೇರೆ ಮನೆ ಕಟ್ಟಿಸಿಕೊಡು ನಾವು ಮೂರು ಜನ ಒಟ್ಟಿಗೆ ಇತ್ತೀವೀಂತ. ಈ ಹೆಂಗಸಿನ ಜೊತೆ ಯಾರಿರೋದು?” ಹೇಮಂತ ಹೇಳಿದ.

“ಬೇಡಾ, ನಾವೇ ಇಲ್ಲಿರೋಣ. ಅಮ್ಮನೇ ಈ ಮನೆ ಪ್ಪಾನ್ ಮಾಡಿದ್ದು. ಇಲ್ಲಿದೆ ಸುನಂದಲ್ಲಿ ಜೊತೆ ನಾವೂ ಹೊರಟುಹೋಗೋಣ. ಪಷ್ಟಾ ಏತಾ ಗಾದೂ ಹಾಳಾಗಿ! ಸಂಗೀತ ಅವರ ಮಾತಿನ ಗೊಡವೆಗೇ ಹೋಗದೆ ಸುಮ್ಮನೇ ಕುಳತಿದ್ದಳು.”

“ನೀನು ಏನಾದ್ದು ಸಜ್ಜಿಸ್ಟ್ ಮಾಡೇ ಸಂಗೀ!” ಹೇಮಂತ ಹೇಳಿದ.

“ಏನು ಹೇಳಲಿ... ಈಗೇಡಾ. ಎಲ್ಲಾ ಆಗ್ಗೆ ಆಮೇಲೆ ನಾನು ಹೇಳಿದ ಹಾಗೆ ನೀವು ಕೇಳಿದ್ದೆ ಸಾಕು!” ಸಂಗೀತ ಹೇಳಿದಳು.

ದಾರಿಯಲ್ಲಿ ಕಾರಿನಲ್ಲಿ ಹೋಗುತ್ತಾ ಸುಂದರೀಶನ್ ಕೇಳಿದ ನಾಲ್ಕುದು ಬಾರಿ ತಾನು ಹೇಳಬೇಕೆಂದಿರುವುದನ್ನೂ ಹೇಳಲು ಗಂಟಲು ಸರಿ ಮಾಡಿ ಕೊಂಡನು. ಕೊನೆಗೆ ಧ್ವಯಃ ಮಾಡಿದ.

“ಚಂಪಕಾ, ನಿಮ್ಮನೇನ್ನಿಂದು ಮಾತು ಕೇಳಿ ಕೂಂತ ಮಾಡಿದೀನಿ.... ನಿವೇನನ್ನೇತೀರೋ ಏನೋ?”

“ಪರವಾಗಿಲ್ಲ ಹೇಳಿ....” ಚಂಪಕ ಗಂಭೀರವಾಗಿಯೇ ಉತ್ತರಿಸಿದಳು.

“ನಾವು ಮದ್ದೆ ಆಗ್ಗು ಇದ್ದು, ಸತಿಪತಿಗಳಾದ್ದು ಸ್ವೀಂಡ್ಸ್ ಹಾಗಿ ರ್ಯೋಕೂ.... ಇಬ್ಬರಲ್ಲಾ ಮುಚ್ಚುಮರೆ ಇರಾಂ ರೂಪ್ ಹೌದು ತಾನೇ?”

ಹೌದನ್ನು ನಂತ ಚಂಪಕ ತಲೆಯಲ್ಲಾ ಡಿಸಿದಳು.

“ನಾನು ನನ್ನ ಮಾಲತಿಯನ್ನು ತುಂಬಾ ಪ್ರೀತಿಸಿದ್ದೆ. ನನ್ನ ಪ್ರೀತಿಯನ್ನು ಲಾಲಾ ಅವಳಿಗೆ ಧಾರೆ ಎರೆದಿದ್ದೆ. ನಮ್ಮ ಪ್ರೀತಿಯ ಸ್ತುತಿಕವಾ ನನ್ನ ಮೂರು ಮಕ್ಕಳು, ಅವರು ಕೇಳಿದುದು, ಹೇಳಿದುದು ನಡೆಸಬೇಕೆಂಬಾಸೆ-ನನ್ನ ಸಲಿಗೆ ಬೆಳಿಸಿಕೊಳ್ಳಿದ್ದರೂ, ಮಾಲತಿಯ ಪಡಿಯಚ್ಚಿನಂತಿರುವ ಸಂಗೀತ ಇನ್ನು ಕಂಡರೆ ನನಗೆ ಪಂಚಪ್ರಾಣ. ಅವಳಿಗಾಗಿ ನಾನು ಏನು ಮಾಡಲೂ ಸಿದ್ಧಿ. ನಮ್ಮ ಹೇಮಂತ, ಸುಮಂತರನ್ನು ದೊಡ್ಡ ಸ್ವೀಂಪಿಸ್ಟ್ ಮಾಡ ಬೇಕೆಂದಾಸೆ. ಅದ್ದಿಂದ ನೀವು ಏನೂ ತಿಳಿದುಕೊಳ್ಳಿದ್ದರೆ, ಈ ಮದುವೆ ನನ್ನ ಮಕ್ಕಳ ಭವಿಷ್ಯಕಾವ್ಯಿಗಿ. ಅವರ ಭವಿಷ್ಯ ನೀವು ರೂಪಿಸಲಿ ಎನ್ನುವುದ ಕಾವ್ಯಿಗಿ! ಈ ಮೂರು ಮಕ್ಕಳೂ ನಿಮ್ಮದೇ ಎಂದುಕೊಳ್ಳಿ!” ಚಂಪಕಳಿಗೆ

ಅವನು ಹೇಳಿದ ಮಾತ್ರ ಅರಗಿಸಿಕೊಳ್ಳಲು ಕೊಂಡ ಹೊತ್ತೆ ಆಯಿತು. ಆ ಮೂವರು ಮಕ್ಕಳು ತನ್ನದೇ ಎಂದ ಮೇಲೆ ತನಗೇಕೆ ಮಕ್ಕಳಿಂದೇ? ತನಗೆ ಸ್ತ್ರೀ ಸಹಜವಾದ ಬಯಕೆಯಿದೆ, ನನ್ನದೊಂದು ಮಗುವಿರಬೇಕು. ತನ್ನ ತೂಡಿಯ ಮೇಲಾಡಿ ನೆಲಿಯಬೇಕು. ತಾನು ಎತ್ತು ಮುತ್ತಡಬೇಕು.... ಆದರೆ ಆ ಹೊಂಗನಸೆಲ್ಲಾ ಈಗೀ ಹತ್ತು ವರ್ಷಗಳ ಹಿಂದಾಗಿದ್ದು. ಈಗೇನು! ಮೂವರಲ್ಲಿ ಒಬ್ಬೊಬ್ಬನ್ನೂ ಮುದ್ದಿನಿಂದ ಗೆದ್ದು ದಾರಿಗೆ ತರುವುದೇನು ಸಣ್ಣ ಕೆಲಸವೇ? ಅವಳಿಗೆ ಅವನಿಚ್ಚೆ ಅರಿವಾಯಿತು.

ಅವಳ ಮಾನ ಕಂಡು ಸುಂದರೀಶನ್ ಆಪಾಧ್ ಮಾಡಿಕೊಂಡನು. “ಬಿಫೋರ್ ಟೂ ಲೇಬ್ ಅಂತ ಹೇಳಿತ್ತು ಇರ್ಮೊದು ನಮ್ಮ ಹೇಮುಂತ, ಸುಮುಂತ ಹಟ್ಟಿದಾಗ ಮಾಲತಿಗೆ ಹೆರಿಗೆ ತುಂಬಾ ಕಷ್ಟವಾದಾಗ ನಾನು ಆ ತೊಂದರೆ ಅವಳಿಗೆ ಕೊಡಬಾರದೆಂದು ಆಪರೇವನ್ ಮಾಡಿಸಿಕೊಂಡು ಬಿಟ್ಟ ದ್ವಿನಿ. ನನ್ನ ಬದುಕಿನ ರೀತಿ ನಿಮಗಷ್ಟವಾಗದಿದ್ದಲ್ಲಿ ನಾನು ನಿಮ್ಮನ್ನು ನನ್ನ ಕೈ ಹಿಡಿಯಲೇಬೇಕೆಂದು ಬಲವಂತ ಪಡಿಸುವುದಿಲ್ಲ.”

ಚಂಪಕಳು ತಗ್ಗಿದ ತಲೆ ಎತ್ತಿದಳು. ಮೊದಲಬಾರಿಗೆ ಅವನ ಮುಖ ಸೊಡಿದಳು. ಎಂತಹ ಬಿಚ್ಚುಮನಸ್ಸಿನ ಮನುಷ್ಯ ಈತ! ಕಪಟ, ಮೋಸ ಒಂದೂ ಇಲ್ಲ. ತನ್ನಲ್ಲಿ ಯಾವುದೂ ಮರಿಮಾಡಿಲ್ಲ.

“ನಾನು ಬಹಳ ಕಡಿಮೆ ಮಾತಿನ ಮನುಷ್ಯ. ಮಕ್ಕಳೊಂದಿಗೆ ಆಡಲು ಮೇರಿಸಲು, ಲಾಲಿಸಲು ಬಾರದು. ಆದೆಲ್ಲಾ ಮಾಲತಿಯ ಪಾಲಾಗತ್ತು. ಅದನ್ನು ನೀವು ವಹಿಸಿಕೊಳ್ಳಬೇಕು. ಇಂದಿಗೂ ಮಕ್ಕಳಿಗೆ ನನ್ನನ್ನು ಕಂಡರೆ ಪ್ರೀತಿಗಂತ ಭಯ ಜಾಸ್ತಿ..”

ಚಂಪಕಳ ಹೃದಯ ಹಗುರವಾಯಿತು. ಸ್ವೀರಂಗ್ ವೀಲಿನ ಮೇಲಿದ್ದ ಅವನ ಕೈ ಮೇಲೆ ಕೈಕಾರಿ ಹೇಳಿದಳು, “ಶೂರ್...ನಿಮ್ಮ ಮಕ್ಕಳು ನನ್ನ ಮಕ್ಕಳಿಲ್ಲವೇ?”

ಮಂದುವೇ ಸರಳವಾಗಿ ದೇವಸ್ಥಾನದಲ್ಲಿ ನಡೆಯಿತು. ಬೇಕಾಗಿಯೇ ಸಂಗೀತ, ಸುಮುಂತ, ಹೇಮುಂತ ಮಂದುವೇಗೆ ಬರಲಿಲ್ಲ. ಶಾಲೇಜಿನ ಪಾಠಗಳ ಸೇಪನ್ನೆಡಿ ತಪ್ಪಿಸಿಕೊಂಡಿದ್ದರು. ಒಂದು ವಿಧದಲ್ಲಿ ಆದು ಒಳ್ಳೆಯದೇ ಆಗತ್ತು. ಯಾರೂ ಏನನ್ನೂ ಪ್ರತ್ಯೇಕಿಸುವ ಹಾಗರಲಿಲ್ಲ. ಸುನಂದಮ್ಮೆ ಹೊಸ

ಸೂದಿನಿಗೆ ಎರಡು ಜೊತೆ ಬಳ್ಳಿ, ಚಿನ್ನದಲ್ಲಿ ಕರಿಮುಣಿಯನ್ನು ಸುತ್ತಿಸಿದ್ದ ಮಾಂಗಲ್ಯ, ನಾಲ್ಕು ಭಾರಿ ಸೀರೆ ನೀಡಿದ್ದರು. ಶಾಂತನ್ನು ಮಗಳಿಗೆ ಕೈಲಾದಪ್ಪ ಮಾಡಿದ್ದರು. ಮದುವೆಯಾಗಿ, ರಿಜಿಸ್ಟ್ರೇಶನ್ ಆಗ ಮನೆಗೆ ಬಂದಾಗ ಆ ಮನೆಯಲ್ಲೇ ಒಬ್ಬಳಾಗಿ ಇರಬೇಕಾದ ಸಂದರ್ಭ ನೆನೆಸಿಕೊಂಡು ಎದೆ ಬಡಿದು ಕೊಂಡಿತು.

ಮದುವೆಯಂತು ಹುಟ್ಟಿದ ಹಬ್ಬದಪ್ಪ ಅದ್ದೂ ರಿಯಾಗಿ ಮಾಡಿರಲ್ಲ. ದೇವರ ಮುಂದೆ ಅಚ್ಚಕರು ಮಂಗಳಾರತಿ ಮಾಡಿದಾಗ ತಲೆಬಾಗಿಸಿ ನಮಿಸಿದಳು. “ದೇವರೇ ನನ್ನನ್ನು ಕಾಪಾಡು; ಎಲ್ಲವನ್ನೂ ಎದುರಿಸಲು ಶಕ್ತಿ ನೀಡು.”

ಮದುವೆಯಾಗಿ ಉಟ್ಟಿದ್ದ ನೀಲಾಂಬರದ ಜರಿಯ ಹೂವಿನ ಸೀರೆ. ತಾಯಿಯ ಆಸೆಯ ಮೇರಿಗೆ ಮಲ್ಲಿಗೆ ನೋಗ್ಗಿನ ಜಡಿ. ಅಕ್ಕಂದಿರು ಎರವಲು ಕೊಟ್ಟಿದ್ದ ರುಬುಮಕೆ, ಓಲೆ, ಕೆನ್ನೆಸರಪಳಿ. ಚಿನ್ನದ ಬಳಿಗಳ ಮಧ್ಯೆ, ಇದ್ದ ಹಸಿರು ಗಾಜಿನ ಬಳಿಗಳು. ಹಣಿಗೆ ಬಿಗಿದಿದ್ದ ಬಾಂಗ್, ಅಧ್ಯಾಚಂದ್ರಾಕಾರದ ಕುಂಕುಮ, ಕಣ್ಣಿಗೆ ಕಾಡಿಗೆ, ಬೇಕಾಗಿಯೇ ಗಲ್ಲದ ಮೇಲಿಟ್ಟಿದ್ದ ದೃಷ್ಟಿ ಬೊಟ್ಟು, ಕತ್ತಿನಲ್ಲಿ ತವರುಮನೆಯ ಒಡವೆಯಾದ ಎರಡಿಕೆ ಕಾಫಿ ಬೀಜದ ಚಿನ್ನದ ಸರ, ಕೆನ್ನೆಗೆ ಅರಿಸಿನ ತನ್ನ ದಿಂಗಿ ಶಾಂತನ್ನು ತನ್ನ ನಾಗರಾಜಣ್ಣ ಕರೆದು ತಂದು ನಿಲ್ಲಿಸಿದಾಗ ಅವಳನ್ನು ಮೊದಲಬಾರಿಗೆ ಕಟ್ಟಂಬಾ ಸರಿಯಾಗಿ ನೋಡಿದ್ದ ಸುಂದರೀಶ. ಮಾಲತಿಯಂತಹ ಮುಚ್ಚು ಹುಡಿಸುವ ಜೀಲುವೆಯಲ್ಲಿದ್ದರೂ ಇವು ರೂಪಿಸಿ. ಅವನನ್ನು ಆಕಷಿಂಧಿಸಿದ್ದ ಅವಳ ಸ್ನಿಗ್ದ ನಯನಗಳು. ವುಂಬಿದಲ್ಲಿದ್ದ ಸೌಮ್ಯಕೆ, ತಾಳ್ಳಿಯ ಪ್ರತೀಕದಂತಿದ್ದ ನೀಳ ವಾದ ಮೂಗು, ಬಾಯಿ. ಅವನು ಅವಳನ್ನು ತದೇಕ ದೃಷ್ಟಿಯಿಂದ ನೋಡಿದಾಗ ಚಂಪಕಳಿಗೆ ನ್ಯೆ ಬಿಸಿಯಾಗಿತ್ತು. ಅವನನ್ನೇ ದೃಷ್ಟಿಸಿದ ಅವಳಿಗೆ ಅವನ ದೃಢತೆ, ಸಂಯಮ, ಶೀಸ್ತು, ಕೊಂಚ ಹರಮಾರಿತನ ತೀರ್ಥಕೊರಿದ ಪ್ರತೀಕದಂತಿದ್ದ ಕಿಡಿಗಣ್ಣ, ಮುಂದೆ ಮಾತ್ರ ಹಣ್ಣಿಗುತ್ತಿದ್ದ ತಲೆಗೂಡಲು. ಒಂದು ವಿಧದಲ್ಲಿ ಆಕಷಣಕೆ ವ್ಯಕ್ತಿಯೇ! ಒಂದು ಹೆಣ್ಣು ಅವನನ್ನೇ ನಂಬಿ ಕೈ ಹುಡಿದು ಸಾವಿರಾರು ಜನ್ಮಗಳಲ್ಲಿ ಕಷ್ಟ ಸುಖ ಎದುರಿಸುವ, ಸಾಮಧ್ಯ ನೀಡುವ ದೃಢ ವ್ಯಕ್ತಿತ್ವದ ಸಂಕೇತ!

ಹಾರ ಹಾಕುವಾಗ ಅವನ ಒರಟು ಕೈಗಳು ಅವಳ ಕೆನ್ನೆ, ಕೊರಳಿಗೆ

ತಗುಲಿದವು. ಅವರಿಗೆ ಪುರುಷನ ಪ್ರಥಮ ಪುಲಕಿತ ಸ್ವರ್ತ, ಅವನಿಗೆ ಯಾವುದೋ ಮಧುರವಾದ ಮರೀಶುಹೋದ ಕನಸು.

ಮಂದುವೇಯಲ್ಲಿ ಹೆಚ್ಚಿನ ಒಡಾಟ ಸುನಂದಮ್ಮೆನದೇ. ಎಂದೂ ಕಾಗದ ಬರಿಯೆದ ಸಂಗಿತ ಸುಭಾವನಿಗೆ ನಾಲ್ಕು ಹೇಜು ತಂಡೆ, ಅತ್ಯೈಯರ ವೇಲೆ ದೂರುಗಳ ಸಹಸ್ರ ನಾವುವನ್ನೇ ಮಾಡಿ ಬರಿದಿದ್ದಳು. ಅದಕ್ಕೂತ್ತರವಾಗಿ ಸುಭಾವ ಹಾಯಿಗೆ ಕಾಗದ ಬರಿದಿದ್ದು. “ಸುಂದರ ಮಾವನಿಗೇಕೆ ಈ ವಯ ಸ್ವಿನಲ್ಲಿ ಮಂದುವೇಯ ಹುಚ್ಚು ಹಿಡಿಯಿತು?” ಸಂಗಿತಳನ್ನು ಕಾಸ್ಯ ಮಾಡಿ ಬರಿದಿದ್ದನು. “ನಿಂಗೆ ಹಾಗೇ ಆಗಬೇಕು. ಇಪ್ಪು ದಿನ ನನ್ನ ಗೋಳು ಹೊಯ್ಯೋತಾ ಇದ್ದೀ, ನಿನ್ನ ಗೋಳು ಹೊಯ್ಯೋಳ್ಯೋಕೆ ಒಬ್ಬರು ಸಿಕ್ಕು ದಲ್ಲಾಂತಾನೇ ನಂಗೆ ತುಂಬಾ ಸಂತೋಷ. ಇವೇತ್ತು ನಾನು ನನ್ನ ಪ್ರೀಂಡ್ಸ್ ಎಲಾ ಸೇರಿ ಸಲಬ್ರೀಟ್ ಮಾಡ್ತಿದ್ದೀವಿ” ಸಂಗಿತಳಗೆ ರೇಗ ಕಾಗದ ವನ್ನು ಹರಿದು ಚಿಂದಿ ಚಿಂದಿ ಮಾಡಿ ಹಾಕಿದ್ದಳು. “ರ್ಯಾಸ್ಟ್ಲ್ ಬರ್ಲಿ ಮಾಡ್ತಿದ್ದೀನಿ !”

ಹೇಮಂತ, ಸುಮಂತ ಇಬ್ಬಿರಿಗೂ ಸುನಂದಮ್ಮೆ ಬೇಕಾದಸ್ವಾ ಕೆಲಸ ಹೆಚ್ಚಿದ್ದರು ಅವರಿಬ್ಬಿರೂ ಅವರಿಸಿಕೊಂಡಿದ್ದು, ಸುಂದರೀಶನ ಆಫೀಸು ರೂಪಿಗೆ ಅಂಟಿಕೊಂಡಿರುತ್ತಿದ್ದ ಅವರ ರೂಪು, ರೂಪು ಎನ್ನುವುದಕ್ಕೆಂತ ‘ಗೋಡೌನ’ ಎಂದರೆ ಚೆನ್ನಾಗಿರುತ್ತತ್ತು ಅಪ್ಪು ಸಾಮಾನು ಹೇರಿದ್ದರು ಅಲ್ಲ. ಅದನ್ನು ಖಾಲಿ ಮಾಡಿ ಚಂಪಕ–ಸುಂದರೀಶರ ಮಲಗುವ ಮನೆಯು ನ್ನಾಗಿ ಮಾರ್ವಡಿಸಬೇಕಾಗಿತ್ತು. ಮುಂಚೆ ಮಾಲತಿ–ಸುಂದರೀಶ ಮಲಗು ತ್ರಿದ್ವ ಡಬ್ಬಲ್ ‘ಕಾಟ್’ನಲ್ಲಿ ಹೇಮಂತ, ಸುಮಂತರು ಒಟ್ಟಿಗೆ ಮಲಗು ತ್ರಿದ್ವರು. ಮಂಚದ ಕಾಲಿನಡಿಯಲ್ಲಿ ಕ್ರಿಕೆಟ್ ಬ್ಯಾಟು, ತಲೆದಿಂಬಿಗೆ ಕ್ರಿಕೆಟ್ ಕಾಲಿನ ಪ್ಯಾಡು–ಮಂಚದಡಿಯಲ್ಲಿ ನಾಲ್ಕಾರು ಜೊತೆ ಕ್ರಿಕೆಟ್ ಶೂನ್ಯಗಳು–ಮಣ್ಣ ಬಣ್ಣ ಕ್ರೆತಿರುಗಿದ್ದ ಕೊಳಕು ವಾಸನೆಯ ಸಾಕ್ಷಾಗಳು. ಹಾಸಿಗೆಯ ಇಕ್ಕೆಲದಲ್ಲಿ ‘ಸೆನ್ಟ್‌ರೋಪ್ಸ್ ವಿಕ್ಟೀ’ ಸೆನ್ಟ್‌ರೋಪ್ಸ್ ಆಲ್ಬಿಂ–ಗೋಡೆಗಳಿಗೆ ನೂಕೆ ಬಿಡಿದು ತಗುಲಿ ಹಾಕಿದ್ದ ಅವರ ಅಚ್ಚು ಮೆಚ್ಚಿನ ಕ್ರಿಕೆಟ್ ಪಟುಗಳ ಬಿತ್ತಗಳು, ಬೂಸ್ಟಿ ಜಿತ್ತೆ. ಗೋಡೆಯೊಳಗೇ ಕೊರೆದು ಮಾಡಿಸಿದ ಬೀರು ವಿನಲ್ಲಿ ತುರುಕಿದ್ದ ಬಟ್ಟಿಗಳ ರಾತ್ರಿ. ಒಂದೇ, ಏರಡೇ, ಸಾಮಾನುಗಳನ್ನು ಸಾಗಿಸಿ ಶುಚಿಗೊಳಿಸುವುದು? ಸುಮಂತ, ಹೇಮಂತರಿಗೆ ತಲೆತಿಂದು ಹೋಗು ವನ್ನು ಬೇಜಾರು.

“ಧೂ-ತು ಪನ್ನ ಮದ್ದೆ ಮಾಡೊಂಡೂ ಸಾಕು, ನಮ್ಮ ಸ್ವಾಜಿ
ಹಿಂಡೊಡೂ ಸಾಕು !”

“ಹಾಳಾದ್ದು ಈ ರೂಪೇ ಬೇಕಾಗಿತ್ತಾತ್ತ ? ಅನ್ನು ಮೊಡ್ಡೆ ಮನೆ ಇದೆ,
ಮಹಡಿ ಮೇಲಿರೋ ಗೆಸ್ಟ್ ರೂಪುಲ್ಲಿ ಇರಬ್ಬಾರಾ ?”

ಅವರಿಬ್ಬಿರ ತೊಳಳಲಾಟ ಹೀಗಾದರೆ ಸಂಗೀತಳದೇ ಬೇರೆಯ ಶರಹ.
ತಾಯಿಗೆ ಸೇರಿದ್ದ ಒಳ್ಳೆಯ ಸೀರೆಗಳನ್ನೇ ಲ್ಲಾ ಮೆಲ್ಲಿಗೆ ತನ್ನ ಬೀರುವಿಗೆ ಸೇರಿ
ಸಿದ್ದಳು. ತಾಯಿ ಪ್ರತಿ ನಿತ್ಯ ಉದುತ್ತಿದ್ದ ಸೀರೆ, ತೊಡುತ್ತಿದ್ದ ರವಿಕೆ
ಗಳನ್ನು ಮಂಡಿಸಿಟ್ಟುಕೊಂಡಳು. ಬೋಳಾದ ಕಿವಿಗೆ ತಾಯಿಯ ವಜ್ರದೋಲೆ
ಹಾಕಿಕೊಂಡಳು. ತಾಯಿಯ ಸರ, ಬಳೆಗಳನ್ನು ಹಾಕಿಕೊಂಡಳು. ಕೂದಲನ್ನು
ನಯವಾಗಿ ಬಾಚಿ ಅಡಕೊಂಡು ರಬ್ಬಿರ್ ಬ್ಯಾಂಡ್ ಬಿಗಿದು ದೇವಮ್ಮ
ಮನೆಗೆ ತಂದಿದ್ದ ಮಲ್ಲಿಗೆ ಹೂವನ್ನು ಹೇರೊಪಿನಾ ಸಿಕ್ಕಿಸಿ ಮುಂಡಿದುಕೊಂಡಳು.
ಆ ಆಲಂಕಾರಕ್ಕೆ ತಾನು ಹಾಕಿದ್ದ ಬೆಲ್ಲ್ಸ್ ಸರಿಯಲ್ಲವೆಂದು ತಾಯಿಯ ನವಿ
ರಾದ ಪಾಚಿ ಹಸುರನ ಶಿಥಾನ್ ಸೀರೆಯುಟ್ಟಳು. ತಾಯಿಯ ಅದೇ ಬಣ್ಣದ
ರವಿಕೆಯನ್ನು ಅಲ್ಲಲ್ಲಿ ಮಹಡಿ ಹೊಲಿದು ಹಾಕಿಕೊಂಡಳು. ಕಣ್ಣಿಗೆ ಕಾಡಿಗೆ,
ತುಟಿಗೆ ರಂಗು, ಹಣಿಗೆ ಸಣ್ಣ ಕುಂಕುಮ ಇಟ್ಟುಕೊಂಡಳು. ತನ್ನ ಪ್ರತಿಬಿಂಬ
ವನ್ನು ಕನ್ನಡಿಯಲ್ಲಿ ನೋಡಿಕೊಂಡಳು. ತಾನು ತಾಯಿಯ ಪ್ರತಿಬಿಂಬ.
ತಾನಿರುವವರಿಗೂ ಪನ್ನು ಕಡೆಗಣ್ಣಿ ನಲ್ಲಿಯೂ ನೋಡಬಾರದು !

ರಾತ್ರಿ ರಾತ್ರಿ ಸಾಮಾನುಗಳನ್ನು ಚೆನ್ನನ ಸಹಾಯದಿಂದ ಹೇಮಂತ,
ಸುಮಂತ ಗೆಸ್ಟ್ ರೂಪಿಗೆ ಸಾಗಿಸುತ್ತಿದ್ದರು. ತಾಯಿಯ ಹೈ ಹೀಲ್
ಚಪ್ಪಲಿ ಹಾಕಿಕೊಂಡು ಎಂದೋ ಒಮ್ಮೆ ಪ್ರಯೋಗಾತ್ಮಕವಾಗಿ ಉದುತ್ತಿದ್ದ
ಸೀರೆ ಅವರಿಗೆ ಹಿಂಸೆ ನಿಡುತ್ತಿದ್ದರೂ, ಸೆರಗು ನೆಂಗಿಗಳನ್ನು ಸರಿಪಡಿಸಿ
ಕೆಳಕ್ಕೂತ್ತಾ ಅತ್ತಿಂದಿತ್ತ ಓಡಾಡುತ್ತಿದ್ದ ಅವಳನ್ನು ನೋಡಿ ಹೇಮಂತನ
ಹೊಟ್ಟಿ ಉರಿಯಿತು.

“ಅಲ್ಲಿಂದಿಲ್ಲಿಗೆ ವಯಾರ್ ಮಾಡೊಂಡು ಓಡಾಡ್ತಾ ಇರು. ನಾವು
ಇಬ್ಬು ಗಂಡು ಮಕ್ಕಳು ಬೆನ್ನು ಮುರಿಯೋ ಹಾಗೆ ಕೆಲ್ಲ ಮಾಡ್ತೇವಿ. ಗುಡ್
ಫಾರ್ ನತ್ತಿಂಗ್ ಈ ಹುಡುಗಿಯರು !”

ಅದಕ್ಕೂತ್ತರ ಸಂಗೀತ ನಾಲಿಗೆ ಬಾಚಿ ಅಣಕಿಸಿದಳು. “ಗಂಡಸು
ದುಡಿದ್ದೇ ಚೆನ್ನಾ ! ಇಲ್ಲಿದ್ದೆ ನಾಳೆ ನಿಷ್ವ ನಿನ್ನ ಹೆಂಡಿ ಕೈಲಿ ದುಡಿ
ನೊಂಡು ಮನೇಲಿ ಅಡಿಗೆ ಕೆಲ್ಲ ಮಾಡೊಂಡು ಮಕ್ಕಳ್ ನೋಡೊಂಡು
ಬಿದ್ದಿರಬೇಕ್ಕೂ !”

ಸುಮಂತನಿಗೆ ರೇಗ ಕೈಲಿದ್ದ ಕೀರ್ಕೆಟ್ ಸ್ಪೂಂಪನ್ನೇ ಅವಳತ್ತ ಎಸೆದಾಗ ಅದು ತಪ್ಪಿ ಕೆಳಗೆ ಬಿತ್ತು. ದೇವಮೃಖರದಿದ್ದರೆ ‘ಸಿವಿಲ್ ವಾರ್’ ಪ್ರಾರಂಭ ವಾಗುತ್ತಿತ್ತು.

“ಅಯ್ಯಾ, ಸುಮಿತ್ರು ಮಾಗಾ, ಅದು ಯೆತ್ತಿಗಾ—ಅಂಗಿದೇ ಸೆಂದಾ ಕೆಲ್ಲಾಪ್, ನಮ್ಮಮೊತ್ತೋದೇ ಸೋಡ್ಡಂಗಾಯ್ದೆ, ಇವ್ವೆತ್ತು ಇರ್ತಾವೆ, ನಾಳೆ ಕಣ್ಣಿಗೆ ನೀರಾಕ್ಷೋಂಡು ಗಂಡನ ಮನೆಗೆ ಬಂಟೀಯ್ದುದೆ. ಹಾ....ಓಗೋಗು ಕೆಲ್ಲು ಮಾಡೋಗು, ಇಲ್ಲಿದ್ದೇ ಜೆನ್ನಂಗೆ ಯೋಳು—ನಮ್ಮ ಸಂಗೀತಮ್ಮನ ತಂಟೀಗೆ ಬಂದುಗಿಂದಿರಾ !!”

“ಹೇಮಂತ ದೇವಮೃಖನನ್ನು ಹೊಡಿಯುವಂತೆ ಕೈಯೆತ್ತಿದ್ದ ಕೈತುಂಬಾ ಕೆಲ್ಲು ಇದೆ. ಇವೇತ್ತು ಸುಮ್ಮೆ ಬಿಟ್ಟಿದ್ದೀನಿ. ನಿಥಾನವಾಗಿ ಸಿಕ್ಕಮಾಡಿ ನೀ !” ದೇವಮ್ಮ ಎಲೆ ಅಡಿಯೆಯಿಂದ ಕೆಂಪಾದ ಹಲ್ಲನ್ನು ಬೀರಿದಳು. “ನಾನೂ ಸೋಡ್ಡಂತಿದ್ದೀನಿ ಬುಡಪ್ಪೇ....ನಿನಾಂ ಆಟ ಕಂಡಿಲ್ಲಾ ನಾನೂ !!”

ಮನೆಯ ಮುಂದೆ ಕಾರು ಬಂದು ನಿಂತಾಗ ಸಂಗೀತ ಒಳಗೊಡಿದಳು. ಕಾರಿನಿಂದ ತಂದೆ, ಜಂಪಕ ಇಬ್ಬರೂ ಕೈಯಲ್ಲಿ ಹಾರಿಹಿಡಿದು ಒಳಗೆ ಬಂದರು. ಅವರ ಹಿಂದೆ ಸುನಂದಮ್ಮ, ಶಾಂತಮ್ಮ, ಶಂಕರಯ್ಯ, ನಾಗರಾಜಣ್ಣ ಮತ್ತಿಬ್ಬರು ಬಂದರು. ಅಡಿಗೆ, ಉಟ, ತಿಂಡಿ-ಕಾಫಿಗೆ ಅಂದು ನಾರಾಯಣ ಭಟ್ಟರಿಗೆ ಬಿಟ್ಟಿಸಿದ್ದರಿಂದ ಸಂಗೀತ ಒಳಗೊಡಿದಳು. ಸುನಂದಮ್ಮ ಒಳಗೆ ಬರುತ್ತಾ ಕೂಗಿದರು. “ಸಂಗೀ, ಸಂಗೀತ ಬಾಮ್ಮ....ಆರತಿ ಎತ್ತು ಬಾ.... ಎಲ್ಲಿ ಹೋಡಳೋ.”

ಬಾಗಿಲಲ್ಲಿ ನಿಂತಿದ್ದ ಸುಂದರೀಶ, ಜಂಪಕ ಮುಖ ಮುಖ ಸೋಡಿ ಕೊಂಡರು. “ಅದ್ದಾಕೆ ಆ ಚಿಕ್ಕ ಹುಡುಗಿನ್ನು ಕರಿಯುತ್ತಿರಿ. ನಾವೇ ಇದಿದ್ದೀನಿ.” ಶಾಂತಮ್ಮ ಅವರ ಒಳಗೆ ನಾಗರಾಜಣ್ಣನ ಹೆಂಡತಿ ಜಯಮ್ಮ ಇಬ್ಬರೂ ಆರತಿ ಎತ್ತಿ ಒಳಗೆ ಕರಿದರು.

“ಸೋಡಿ ಸುನಂದಮ್ಮ, ಮಗಳನ್ನು ನಿಮ್ಮ ಕೈಗೆ ಬಿಟ್ಟಿಸಿದ್ದೀನಿ. ನೀವುಂಟು ಅವಳಂಟು” ಶಾಂತಮ್ಮ ಮಗಳನ್ನು ಸುನಂದಮ್ಮನ ಪಕ್ಕದಲ್ಲಿ ನಿಲ್ಲಿಸಿದರು. ಸುನಂದಮ್ಮನ ಮತ್ತೊಂದು ಪಕ್ಕದಲ್ಲಿ ಸುಂದರೀಶ ನಿಂತಿದ್ದನು. ಸುನಂದಮ್ಮ ನಿಂತಲ್ಲಿಂದಲೇ ಕೂಗಿದರು. “ಸಂಗೀಶ, ಸಂಗೀತಾ, ಬಾ ಇಲ್ಲಿ. ಎಲ್ಲಾರಿಗೂ ಸಿಹಿ ತಿಂಡಿ, ಕಾಫಿ ತಂದುಕೊಡುವಂತೆ ಭಟ್ಟರಿಗೆ ಹೇಳು ಬಾಮ್ಮಾ: ಆರಸಿನ, ಕುಂಕುಮ ಹೂವು, ತಾಂಬಾಲ ಕೊಡು ಬಾ.”

ಅತ್ಯೇಯ ದಸಿಯ ವೇರಿಗೆ ಸಂಗೀತ ನಿಥಾನವಾಗಿ ಬಳ್ಳಕುತ್ತಾ ರೂಪಿ ನೊಳಗಿನಿಂದ ಎದುರಿಗೆ ಬಂದಾಗ ಒಂದು ಕ್ರೈಟ್ ಗಂಭೀರ ಹೊನ್. ಸುಂದರೀಶ ಬೆಚ್ಚಿ ಕಣ್ಣಿರೆದು ಅಷ್ಟುರಿಯ ನಿಟ್ಟುಸಿರಿಟ್ಟುನು. ಸುನಂದಮ್ಮ ಬಾಯಿಯ ವೇಲೆ ಕೃಯಿಟ್ಟುಕೊಂಡರು. ಮಾಲತಿಯ ಪ್ರತಿಬಿಂಬ-ಮಾಲತಿಯೇ ಮೈವೆಶ್ತು ಬಂದಂತಿದ್ದ ಸಂಗೀತ. ಯಾರೂ ಮಾತನಾಡಲಿಲ್ಲ. ಆ ಅಧ್ಯ ಗಭಿರತವಾದ ಹೊನ್ ಅಸಹಸ್ರೀಯವಾಗಿತ್ತು. ಚಂಪಕಳಿಗೆ ತನ್ನ ಇರುವು ಅರಿವಾಗಿತ್ತು.

“ರಾಮ-ಲಕ್ಷ್ಮಿರೂ ವನವಾಸದಲ್ಲಿ ಇಪ್ಪು ಕ್ಷಪ್ಪಸಿಟ್ಟಿರಲಿಲ್ಲ”ಹೇಮಂತ ಹಾಸಿಗೆಯ ಸುರುಳಿಯನ್ನು ತಲೆಯ ವೇಲೆತ್ತಿಕೊಂಡು ಬಾರದಿದ್ದರೆ ಈ ಹೊನುಅಲ್ಲೇ ಹೆಪ್ಪುಗಟ್ಟಹೋಗುತ್ತಿತ್ತೇತ್ತು ಏನೋ !

ಆವನ ಮಾತು, ಸ್ಥಿತಿ ಕಂಡು ಎಲ್ಲರಿಗೂ ನಗುವುಕ್ಕಿಬಂದು ಗೊಳ್ಳನೇ ನಕ್ಕರು. ಆಗಸದೆತ್ತಿರ ಬೆಳಿದಿದ್ದ ಹೊನುದ ಕಲ್ಲಿನಗೋಡೆ ಒಮ್ಮೆಗೇ ಕುಸಿಯಿತು.

“ಸಿಂಶೇ ಇದ್ದಿರಲ್ಲಾ ಕೂತ್ತೋಳ್ಳಿ ! ಏನು ಮಾಡೋದ್ದೇ ಇ ಬಲು ಪುಂಡು ಹುಡುಗರು !” ಸುನಂದಮ್ಮ ಹೇಳಿದಾಗ ಶಾಂತಮ್ಮ ನಕ್ಕರು.

“ಆ ವಯಸ್ಸೇ ಹಾಗೆ, ಆಮೇಲೆ ಗಂಭೀರ ಆಗೋಗಾರೆ. ನಮ್ಮ ಚಂಪಕನಿಗಂತೂ ಇಂತಹ ಹುಡುಗರು ಬಹಳ ಅಸೇ.”

ಸಂಗೀತ ಸೆರಗು ಬೀಸುತ್ತಾ ಯಾರೋದಿಗೂ ಬೆರಿಯದೇ ಆಡಿಗೆ ಮನೆಗೆ ಹೋದಳು. ಸುಂದರೀಶನ ಕಣ್ಣುಗಳು ಅವಳನ್ನೇ ಹಿಂಬಾಲಿಸಿದ್ದವು. ಅವನೆಡೆಯಲ್ಲಿ ಸುವ್ರವಾಗಿ ಮಲಗಿದ್ದ ಮಾಲತಿ ಈಗ ಎಚ್ಚಿತ್ತು ನಲಿದಾಡಿದಂತಾಗಿತ್ತು. ಸಂಗೀತಳ ಅಸಮಾಧಾನ ತನ್ನ ಮಾಲತಿಯ ಅಸಮಾಧಾನವೇ ಮಾತ್ರವೇತ್ತಂತಾಗಿತ್ತು.

“ಭಟ್ಟರೇ ಎಲ್ಲರಿಗೂ ಕಾಫಿ ತಿಂಡಿ ಕೊಡ್ದೇಕೆಂತೆ” ಸಂಗೀತ ಹೇಳಿವಾಗ ಸುನಂದಮ್ಮ ಒಳಗೆ ಬಂದರು.

“ಏನೇ ಸಂಗೀ, ಹಾಗಾ ಆಡೋದೂ ? ಬಂದೋರಹತ್ತೆ ನಾಲ್ಕು ಮಾತು ನಗ್ಗಾ ನಗ್ಗಾ ಆಡ್ವಾರಾ ? ಏನನ್ನೋತಾರೆ ಎಲ್ಲಾ ?”

“ಸಿಂಗೆ ಯಾವಾಗೂ ಯಾರು ಏನನ್ನೋತಾರೇಂತಾನೇ ! ನಾನೇನು ಅಂದ್ಮೋತೀನಿಂತ ಸಿಮ್ಮ ಅನ್ನೋಲ್ಪಾ ?” ಸಂಗೀತ ನೊಟಕಾಗಿ ಉತ್ತರಿಸಿದಳು.

ಅವಳ ಮಾತು ಹೇಳಿದಾಗ ಸುನಂದಮ್ಮನ ಬಾಯಿ ಕಟ್ಟಿತು.

“ನೋಡವ್ಯಾ, ಹೊಗ್ಗೀ ತಾಂಬೂಲ, ಹೂವು, ಅರಸಿನ, ಕುಂಕುಮ
ನಾಡ್ಯಾ ಕೊಡು. ನಾನು ಕೊಡೋಕ್ಕಾಗುತ್ತಾ? ಆದಕ್ಕೆ ಯಾರ್ ಕರ್ಮಾಂಡಲ್ಲಿ?”

ಸಂಗೀತ ಹುಬ್ಬಿ ಗಂಟಿಕ್ಕೆ ಬೆಳ್ಳಿಯ ಶಪ್ಟೀಯಲ್ಲಿ ಅರಸಿನ, ಕುಂಕುಮವ
ಬಟ್ಟಲುಗಳನ್ನೂ, ಹೂವಿನ ಬೆಳ್ಳಿಯ ಬುಟ್ಟೀಯಲ್ಲಿ ಹೂವನ್ನೂ ತುಂಬಿ
ಕೊಂಡುಳು. ತೆಂಗಿನ ಕಾಯಿಗಳನ್ನು ಹುಡುಕಿದಾಗ ಒಂದೂ ಕಾಣಲಿಲ್ಲ.

“ಅಶ್ರೀ ತೆಂಗಿನಕಾಯೆಲ್ಲಿ? ಒಂದೂ ಕಾಣಿಸ್ತೋಲ್ಲ!” ಸಂಗೀತ ಗೊಣಿ
ದಳು.

“ಲಲ್ಲಿ ಹೊಗುತ್ತೇ ಉಗ್ರಾಣದಲ್ಲಿತ್ತಲ್ಲಾ!“ ಸುನಂದವ್ಯಾ ಹೇಳಿದರು.

“ಉಗ್ರಾಣ ಕ್ಕೀನ್ ಮಾಡುಂತೆ ಜೇಳದ್ದೆ ಸುಮಂತಸಿಗೆ ಏನು
ಮಾಡಿದ ಕೇಳು!”

ಸಂಗೀತ ಸುಮಂತಸನ್ನು ಹುಡುಕಲು ಗೊಣಗುತ್ತಾ ಹೊರಟಳು.

“ಹಾಳಾದ ಸುಮಂತ ಎಲ್ಲಿ ಹಾಳಾದ್ಯೋ!“

ಇತ್ತು ಸುಂದರೀಶನ ಮನಸ್ಸು ಕಲಕಿ ಹೊಗಿತ್ತು. ಮಾಲತಿಯಂತೆ
ಅಲಂಕರಿಸಿಕೊಂಡು ಬಂದು ತನ್ನೆದುರಿಗೇ ಮೆರೆದು ತನ್ನ ಮನಸ್ಸನ್ನು ಕಲಕಿ
ಬಿಟ್ಟಿದ್ದಳು. ಮಾಲತಿಯ ನೆನಪಿನ ಮಾಧುರ್ಯದಲ್ಲಿ ಪಕ್ಕದಲ್ಲಿ ಕುಳಿತಿದ್ದ
ಚಂಪಕ ಮರೆಯಾಗಿದ್ದಳು. ಭಟ್ಟರು ಕೈಗೆ ತಂದಿತ್ತ ಹಿಂಡಿಯ ತಟ್ಟಿ
ಕೈಯಲ್ಲಿ ಉಳಿದಿತ್ತು.

ಚಂಪಕ ಮನಸ್ಸು ಮತ್ತಿಲ್ಲೋ. ತಾನು ಮಾಡುತ್ತಿರುವುದು
ಸರಿಯೇ. ಈ ಮಕ್ಕಳಗ್ಗಾಗೀಗೂ ತನ್ನ ಬಗ್ಗೆ ಸ್ತ್ರೀತಿ, ಆದರವಿಲ್ಲ. ಇವರನ್ನು
ತಾನು ಸರಿದೂಗಿಸುವುದಾದರೂ ಹೇಗೆ?

ಸುಮಂತಸನ್ನು ಹುಡುಕಿಕೊಂಡು ಬರುವಂತೆ ದೇವಮ್ಮನನ್ನು ಕಳುಹಿಸಿ
ಯಾಗಿತ್ತು. ಸಂಗೀತ ಆಸಮಾಧಾನದಿಂದ ಸುಮಂತ, ತೆಂಗಿನಕಾಯಿಗಳಗಾಗಿ
ಕಾಯುತ್ತಿದ್ದಳು. ತನಗೆ ಬೇಡದ ಕಾಯ್ ಕಲಾಪಗಳು ಬೇಗ ಮುಗಿದು
ಹೋಡರಿ ಸಾಕಾಗಿತ್ತು ಆವಳಗೇ.

ದೇವಮ್ಮ ದದದನ್ನೇ ಕೆಳಗೋಡಿ ಬಂದಳು. “ಸಂಗೀತಮ್ಮ—
ಇತಾಗೆ ಬಸ್ಸಿ ಇಲ್ಲಿ ಕೊಂಚ” ಮೆಲ್ಲನೇ ಸಂಗೀತಳಸ್ಸು ಕರೆದಳು.

“ನನೇ ಅದು ನಿನ್ನ ಗೋಳು?“ ಸಂಗೀತ ಗೊಣಿದಳು.

“ಶ್ರೀ, ಒಸಿ ಮೆಲ್ಲಿ ಮಾತಾಡ್ರವ್ಯ. ನನ್ನೆಷ್ಟಿಗೇ ಬಸ್ಸಿ ತಮಾನ
ನಡಿದಿತೆ” ದೇವಮ್ಮ ಹಣಿ ಚಚ್ಚಿಕೊಂಡರೂ ಹಲ್ಲು ಕೆರಿದಳು.

ಸಂಗಿತ ಹಿತ್ತಲ ಬಾಗಿಲಿಸಿಂದ ದೇವಮೃತನ್ನು ಹಿಂಬಾಲಿಸಿದಳು. ಮಹಡಿಯ ಮೇಲೆ ಬಿಸಿಲು ಮಂಜ್ಞಿನಲ್ಲಿ ಸುಮಂತ ಗೋಡೆಯು ನೇರಳು ಬಿಡ್ಡ ಜಾಗದಲ್ಲಿ ಮೈಯಚೆಲ್ಲಿ ಮಲಗಿದ್ದು. ಅವನ ಸುತ್ತಲೂ ಅಥವ ಒಡೆದಿದ್ದ ತೆಂಗಿನ ಕಾಯಿಗಳು, ಒಂದು ಪಾಸ್ಪಿಕ್ ಲೊಟ್.

“ತೆಂಗಿನಾಧಯಿ ಎಲ್ಲಿಂತ ಉದ್ದತ್ತದ್ವಲ್ಲಾ ಇತ್ತಾಗೊಂಡಿ !” ಸಂಗಿತ ರೀಗಿ ತಮ್ಮನನ್ನು ನುಂಗುವಂತೆ ನೊಡಿದಳು.

“ಸಿಂಗೆನ್ನಂತೋ ರೋಗಿ! ಹಾಳು ಆ ತೆಂಗಿನಕಾಯಿನ್ನಲ್ಲಾ ಯಾಕೋ ಒಡೆದು ಹಾಕಿದೀ? ನಿನಗೆ ಗ್ರಹಚಾರ ಚಿನ್ನಾಗಿಲ್ಲ! ಕೆಳಗೆ ಇಂದು ಬಾಕಾದಿದೆ ಸಿಂಗೆ !”

“ಕೋಗೇಲೇ, ಇವ್ಯಾಬ್ಯ ನಮ್ಮ ವನವಾವದಲ್ಲಿ ! ಸಾಮಾನು ಹೊತ್ತು, ಹೊತ್ತು ಮನೆ ಕ್ಕೇನ್ನ ಮಾಡಿ ಸಾಕಾಗಿಹೋಯ್ಯು. ಬಾಯಾರಿಕೆ ಅಯ್ಯು, ಎಲೂ ಎಳ್ಳುರು ಸಿಕ್ಕಿಲ್ಲ, ತರ್ಮೋಕೆ ದುಡ್ಲಿಲ್ಲ. ಈ ತೆಂಗಿನ ಕಾಯಿಗಳ್ಯು ಒಡೆದ್ದಿ, ಅದ್ವಲ್ಲಿದ್ದ ಎಳ್ಳನಿರು ಕುಡಿದ್ದಿ. ತೆಂಗಿನಕಾಯಿಗಳು ಕೇಳವು ಬರೇ ವೋನ. ಎರಡು ತೊಟ್ಟು ನೀರೂ ಸಿಕ್ಕಿಲ್ಲ ಕೆಲವುದರಲ್ಲಿ !

ಅನ್ವರಲ್ಲಿ ಹೇಮಂತನೂ ಬಂದ. “ನಿನಂತೋ ಸ್ವೇಸ್ವ ಮಾಟ್ಟಮಾ? ತೆಂಗಿನಕಾಯಿ ಒಡೆದಿದ್ದ ತಾನೇ? ಅದೇನು ವೇಸಾಪ್ಪಿಲ್ಲವ್ಯಾಲಿ. ಭಟ್ಟರಿಗೆ ಹೇಳ ಫಸ್ಟ್ ಕಾನ್ಸಾ ಕೊಬ್ಬರಿ ಒಬ್ಬಟ್ಟು ಮಾಡಿದಾರ್ಯಯ್ಯು. ಇಲ್ಲ ಕೊಬ್ಬರಿ ಮಿತಾಯಿ ಮಾಡಿದಾರ್ಯಯ್ಯು. ಏನು ಕಡೆದು ಹೋಗಿದ್ದು ?”

“ನಿನ್ನ ತಲೆ! ಬಂದಿರೋರೆಲ್ಲಾ ತೆಂಗಿನಕಾಯಿ ಎಲ್ಲಿಂದ ಕೊಡೋದು? ಅತ್ತೆ ಬಂದೇ ಸಮನೇ ಕೂಗಾಡ್ತು ಇದ್ದಾಳೆ, ತಾಂಬೂಲ ಕೊಡೂಂತ !” ಸಂಗಿತ ದೊಪ್ಪನೇ ಕುಳಿತಳು.

“ಸಾಕೇ ಸಂಗಿ, ಎಲ್ಲಿಗೂ ಶಾಂಬಾಲಾಂದ್ರೇ ಎಲೆ ಅಡಿಕೆ ಕೊಟ್ಟಾಯ್ಯು. ತೆಂಗಿನಕಾಯಿ ಕೊಡೆಕೂಂತ ಏನೂ ರೂಲ್ ಇಲ್ಲವಲ್ಲ. ಅದೂ ಅಶ್ಲೇ ಎದ್ದುಗಡೆ ಮೂಲಿ ಅಂಗಡಿಲಿ ಹೊಸ್ತಾಗಿ ದೊಡ್ಡ ಬಾಳ ಹಣ್ಣನ ಗೊನೆನೇನೇ ನೇತಾಣ್ಣ ಕೆದ್ದಾನೆ, ತಂಡೊಡ್ಡಿನ್ನಿ ಕೊಡು !”

ಅವರ ಮಾತು ಕೇಳುತ್ತಲೇ ದೇವಮೃತ ಕೆಳಗೆ ಹೋಗಿದ್ದಳು. ಅವಳಿಗೆ ಪರಿಸ್ಥಿತಿಯ ಆಳ ಅಥವಾಗಿತ್ತು. ಸುಮಂತ, ಹೇಮಂತನಿಗೆ ಸಹಸ್ರನಾಮ ಮಾಡಿ ಸಂಗಿತ ಕೆಳಗೆ ಬರುವುದರಲ್ಲಿ ಚೆನ್ನ, ದೇವಮೃತ ಇಬ್ಬರೂ ದೊಡ್ಡ ಮೂಲೆಯೊಂದರಲ್ಲಿ ತೆಂಗಿನಕಾಯಿಗಳನ್ನು ಕೊಂಡು ತರಲು ಹೋಗಿದ್ದರು.

ಸುನಂದಮ್ಮೆ ಸಂಗಿತಳನ್ನು ಗದರಸದಿದ್ದರೂ ‘ಮನೇನ ಅವ್ಯಾ ಕೂಡ ನೋಡಿಕೊಳ್ಳುವುದಕ್ಕಾಗುವುದಿಲ್ಲವೇ?’ ಎನ್ನ ವಂತೆ ಅಧ್ಯಾತ್ಮವಾಗಿ ನೋಡಿದ್ದರು.

ಹೊರಗೆ ಬಂದವರನ್ನೆಲ್ಲ ಮಾತನಾಡಿಸುವ ಸಲುವಾಗಿ ಸುನಂದಮ್ಮೆ ಹೊರಗೆ ಹೊರಟಿರು. “ತೆಂಗಿನೆಕಾಯಿ ತರೋತ್ತಾಲ್ ತಾಂಬಾಲದ ತಟ್ಟಿ ತೊಗೊಂಡಬ್ಬಿ..”

ಸುನಂದಮ್ಮೆ ಅತ್ತ ಹೊಗುತ್ತಲೇ ಸಂಗಿತ ಮುಖ ಸೊಟಿಗೆ ಮಾಡಿ ನಕ್ಕಳು. “ಮಾಹಾರಾಣ ದಯಮಾಡಿದ್ದಾ ಈ ನಾವೆಲ್ಲಾ ಚಾಕ್ಕಿ ಮಾಡೋಕೆ!”

ತಾಂಬಾಲದ ತಟ್ಟಿ ಹಿಡಿದು ಸಂಗಿತ ಬಂದಾಗ ಶಾಂತಮ್ಮೆ ಸಂಗಿತ ಇನ್ನೇ ನೋಡುತ್ತಾ ಕೇಳಿದರು. “ಸುನಂದಮ್ಮೆ, ಸಂಗಿತಂಗೆ ಎಪ್ಪು ವರ್ಣ ಅಯ್ಯು ಹೇಳಿ ?”

ಇವರಿಗ್ಯಾಕೆ ತನ್ನ ವರ್ಯಸ್ಸಿನ ಗೊಡವೇ? ತಾನೇನೂ ತನ್ನ ಮಲತಾಯಿ ಗಂತ ದೊಡ್ಡವಳ್ಳಿನೂ ಆಲ್ಲವಲ್ಲ !

“ಹದಿನೇಳಾಯ್ಯು. ಹೊಡೊಕೆ ಅವರಮ್ಮನ ಹಾಗಿದ್ದೂ ಎಲ್ಲಾ ತಂದೆ ಹಾಗೆ ಬಿಳವಣಿಗೆ ಜಾಸ್ತಿ” ಸುನಂದಮ್ಮೆ ಹೇಳಿದರು.

“ಅದಕ್ಕೆಲ್ಲಾ ಕೇಳಿದ್ದು, ನಮ್ಮ ಕಡೆ ಬಿ. ಇ. ಮಾಡಿದ ಹುಡುಗ ಉಬ್ಬಿ ಇದ್ದಾನೆ. ಅದಕ್ಕೇ ಕೇಳಿ.”

ಹೂಂ, ಬರುತ್ತಲೇ ತನ್ನನ್ನು ಮನೇಯಿಂದ ರವಾನಿಸುವ ಚೆಂತಿ

“ಎಲ್ಲಾ ಹೊರಗೆ ಕೊಡೊಲ್ಲಿ, ನನ್ನಗ ಸುಭಾವಂಗೀಂತಾನೇ ಹುಟ್ಟಿ ರೋದು ಅವಳು. ಓದು ಮುಗೀಲಿ, ಮದ್ದೆ ಮಾಡೊಣಾಂತೆ” ಸುನಂದಮ್ಮೆ ಹೇಳಿದಾಗ ಸಂಗಿತಳಿಗೆ ಶಾಂತಮ್ಮನ ಮುಖಭಂಗವಾದುದು ಸಂತಸವೆಸಿಸಿತು.

ತಿಂಡಿ, ಕಾಫಿ, ತಾಂಬಾಲ ಎಲ್ಲ ಅದನೇಲೇ ಸುನಂದಮ್ಮೆ ಹೇಳಿದರು. “ಉಬ್ಬಿ ಬಂದ್ದಂಟಿ ಕಡಿಮೆ ಎಲ್ಲಾಗುತ್ತೆ? ಇನ್ನೇನಾಡ್ಲೂ ಕೆಲ್ಲಿ ಇದ್ದೇ?”

ಶಂಕರಯ್ಯ, ಶಾಂತಮ್ಮೆ ಎದ್ದು ನಿಂತರು. “ನಮ್ಮನೆ ಏನು ಉರಾಚಿ ಇದ್ದೇ? ಉಬ್ಬಿದ ಹೊತ್ತಿಗೆ ಬರ್ತೀವಿ. ಬೇಕಾದ್ದೆ ಚಂಪ ಇಲ್ಲೇ ಇಲ್ಲ, ನಿಮ್ಮೆಲ್ಲಿರ ಪರಿಚಯ ಅಭಾವನ ಮಾಡ್ಲೋಲ್ಲಿ..”

ಶಾಂತಮ್ಮೆ, ಶಂಕರಯ್ಯನವರ ಜೊತಿ ಅವರ ಸಂಬಂಧಿಕರೂ ಹೊರಟಿರು. ಸಂಗಿತ ಸಮಯ ಸಾಧಿಸಿ ಹೇವಂತ, ಸುಮಂತರತ್ತ ಮಹಡಿಯ ಹೋರಿದಳು. ಸುನಂದಮ್ಮೆ ಅಡಿಗಿಯ ಮೇಲಿಚಾರಣಿಗೆ ಹೊರಟಿರು.

ಹಾಲಿನಲ್ಲಿ ಸೋಫಾದ ಹೇಳಿ ಚಂಪಕ, ಸುಂದರೀಶ ಇಬ್ಬರೆ. ಇಬ್ಬರ ನೆಡುವೆಯೂ ಮಾನದ ಹೆಪ್ಪು. ಎಪ್ಪೋಗಳ ನಂತರ ಹೆಚ್ಚೊಂದು ತನ್ನ ಸಮೀಪದಲ್ಲಿ ಸರಾಂಕ ತವಾಗಿ ಕುಳಿತಿರುವುದು ಕೊಂಚ ಮಾದಕವೇನಿಸಿತ್ತು. ಇವರು ತನ್ನನ್ನು ಮೊದಲೇ ಕೈ ಹಿಡಿದಿದ್ದರೆ-ತಮಿಬ್ಬರ ಒಲವು ಪ್ರೇಮಗಳ ಹೊನಲು ಹರಿದಿದ್ದರೆ-ಈ ಮೂವರು ಮಕ್ಕಳನ್ನು ತಾನೇ ಹೊತ್ತು ಹೆತ್ತು ಸಾಕಿದ್ದರೆ! ತನಗೇನಿದ್ದರೂ ಈ ಮನೆಯಲ್ಲ ಎರಡನೆಯವಳ ಸಾಫ್.

“ಬರ್ತೀಯಾ? ಮನೆಯಲ್ಲ ತೋರಿಸ್ತೀನಿ....” ಅತೀವ ಮಾನ ತಡೆಯಲಾರದೆ ಸುಂದರೀಶನೇ ಹೇಳಿದ.

“ಹೂಂ” ಚಂಪಕ ಎದ್ದು ನಿಂತಳು. ಸೀರಿಯ ಸೇರಗು, ನೇರಿಗೆಗಳನು ಸರಿಪಡಿಸಿಕೊಂಡಳು.

“ಮನೇ ನೋಡಿಂಕ್ಯಾಂಚಿ ಈ ಹಾರ, ಈ ಆಲಂಕಾರ ಎಲ್ಲ ತೆಗೆದು ಬಿಟ್ಟಿ ಹಾಯಾಗಿರುತ್ತೆ ಅನ್ನತ್ತೆ.”

“ಸರಿ ಹಾಗೇ ಮಾಡು..” ಸುಂದರೀಶ ಹೇಳಿದಾಗ ಚಂಪನಿಗೆ ಸುಂದರೀಶ ತನ್ನನ್ನು ತಮಿಬ್ಬರ ಕೋಣಿಗೆ ಕರೆದೊಯ್ದು ಆಲ್ಲಿ ತಾವಿಬ್ಬರೇ-ತನೊಂದನೇ ಕೊಂಚ ಏಕಾಂತ-ತಾನು ಕಾಣದ ಒಲವು, ಪ್ರೀತಿಯ ರುಚಿ ತೋರಿಸಬಹುದೆಂಬ ಆಸೆ!

“ಎಲ್ಲಿದೆ ರೂಪು?” ಚಂಪಕ ಕೇಳಿದಾಗ ಸುಂದರೀಶ ಎದ್ದು ನಿಂತನು.

“ತೋರಿಸ್ತೀನಿ ಬಾ.”

ಅವಳನ್ನು ತಾನು-ಮಾಲತಿ ಮಲಗುತ್ತಿದ್ದ ಕೊರಡಿಗೆ ಕರೆದೊಯ್ದಾಗ ಬಾಗಿಲಲ್ಲೇ ನಿಂತನು. ಸುನಂದಮೃನ ಅಣತಿಯಂತೆ ವೊದಲಿನಂತೆ ದೊಡ್ಡಿ ಜೋಡಿವಂಚ, ಅದರ ಹೇಳಿ ಹಂತು, ಹೂವಿನ ಮಗ್ಗಿಲುಹಾಸಿಗೆ ಹಾಸಿದ ಹಾಸಿಗೆಗಳು, ದಿಂಬಿಗಳು. ನವರಾದ ಸೋಳ್ಳೆಪರದೆ. ರೂಪುನಲ್ಲಿ ಲಾಲ್ ‘ಫಂ’ ಎನ್ನುತ್ತಿದ್ದ ಮಾಲತಿ ಖವಯೋಗಿಸುತ್ತಿದ್ದ ಸುಗಂಥದ್ವರವ್ಯ. ಎಳ್ಳು ವನ್ನೊ ನಯವಾಗಿ ಕ್ರಮಬದ್ಧವಾಗಿ ಜೋಡಿಸಿಟ್ಟಿದ್ದ ರೀತಿ-ಎಲ್ಲಕ್ಕೂಂತ ಮಿಗಿ ಲಾಗಿ ಎದುರಿದ್ದ ಮಾಲತಿಯ ದೊಡ್ಡ ಪೋಟೊ-ಆದಕ್ಕೆ ಹೊಸದಾಗಿ ಹಾಕಿದ್ದ ಹೊಸ ಹೂವಿನ ಹಾರ!

“ಒಳಗೆ ಹೋಗಿ ಬಟ್ಟಿ ಬಡಲಿಸಿ ಬಾ. ನಾನು ಇಲ್ಲೇ ಶಾದಿರ್ತೀನಿ” ಸುಂದರೀಶ ಹೇಳಿದಾಗ ಚಂಪಕ ಮುಖ ಬಾಡಿತು. ಸುಂದರೀಶನಿಗೆ ಮಾಲ

ತಿಯ ಮುಂದೆ—ಮಾಲತಿಯ ರೂಪಿನಲ್ಲಿ—ಅವಳಿಗಾಗಿ ತಾನೇ ಮಾಡಿಸಿದ್ದ ಮುಂಚದ ಹೇಳೆ—ಚಂಪಕನೊಡನೆ-ಮತ್ತೊಬ್ಬ ಹೆಚ್ಚೊನೊಡನೆ ! ಭೇಣ ತನಗೆ ಬುಯಕೆಗಳು ಅವಳು ಕಣ್ಣರೈಯಾದ ಹೇಳೆ ಹೊರಹೊಮ್ಮೆ ಹರಿದ್ದು ನಿಜ. ಅದರೆ ಅವಳ ನೆನಪಿನಲ್ಲಿ, ಸೆವಿಗನಸುಗಳಲ್ಲಿ ಅದನ್ನು ಮರೆಯುತ್ತಿಸಿದ್ದನು. ಅಫೀಸಿನ ಕಡೆತಗಳಲ್ಲಿ ಮುಳುಗಿ ಮತ್ತೆಲ್ಲವನ್ನೂ ಮರೆಯುತ್ತಿದ್ದನು. ಸುನಂದ, ಮಕ್ಕಳು ಮರೆಸುತ್ತಿದ್ದರು. ಅದರೆ ಈಗ ! ಸುನಂದಳೇಕೆ ಮಾಲತಿಯ ಶೋಟೊ ಇಲ್ಲಿ ಹಾಕಬೇಕಿತ್ತು ! ಬೇಕಾಗಿಯೇ ತನ್ನನ್ನು ಪರೀಕ್ಷೆಸಲ ಹಾಕಿದ್ದಾ ಹೇಯೇ ?

“ಇಲ್ಲಿ ಜಡೆಕೂಡಲು ಸರದ ಮಧ್ಯ ಸಿಕ್ಕೊಕ್ಕೊಂಡಿದೆ ಬಿಡಿಸ್ತೀರಾ ?” ಚಂಪಕ ಮೆಲ್ಲನೆ ಕರೆದಳು. ಅವಳು ಅವನಿಗೆ ಬೆನ್ನು ಮಾಡಿ ನಿಂತಿದ್ದರೂ ಅವಳೆಂದುಗಿದ್ದ ಕನ್ನಡಿಯಲ್ಲಿ ಅವಳ ಪ್ರತಿಬಿಂಬ ಕಾಣೆಸುತ್ತಿತ್ತು. ಹಿಂಘಾಗ ದಿಂದ ಕಾಣುತ್ತಿದ್ದ ಬಡನಡು, ನೀಳವಾದ ಜಡೆ, ತುಂಬು ನಿತಂಬಿ, ಮಾಟವಾದದೇಹ, ಎದುರಿಗೆ ಕಾಣುತ್ತಿದ್ದ ಲಕ್ಷಣವಾದ ಮುಖ, ಆಸೆ ತುಂಬಿದ ಕಣ್ಣಗಳು, ನಿರಾಸೆ ಭಾವ ತೋರುತ್ತಿದ್ದ ಕೊಂಚ ಓರಿಯಾದ ತುಂಬು ತುಪಿಗಳು, ಅವುಗಳ ಮಧ್ಯ ಇಣುಕುತ್ತಿದ್ದ ಬಿಳಿಯ ದಂತಪಕ್ತಿ, ನೀಳವಾದ ಕರ್ತೃ, ಹೊಸದಾಗಿ ತಾನೇ ಕಟ್ಟಿದ್ದ ತಾಳ !!

“ಬಂದೇ....ಬಂದ್ವಿಂಷ” ಸುಂದರೀಶ ಅನುಮಾನಿಸುತ್ತಾ ರೂಪಿನ ಒಳಗಡಿಯಿಟ್ಟುನು. ಅವಳ ಸರಕ್ಕೆ ಸಿಕ್ಕೊಕ್ಕೊಂಡಿದ್ದ ಅವಳ ಕೂಡಲನ್ನು ಬಿಡಿಸಲು ಯಂತ್ರಿಸಿದಾಗ ಕತ್ತಿನ ನುಣ್ಣು ಅವನ ಕ್ಕೆಗೆ ತಗ್ಗಲಿತು. ಮುಡಿದಿದ್ದ ಹೂವಿನ ವಾಸನೆ ಪಸರಿಸಿತ್ತು. ಅವಳ ಸಾಮೀಪ್ಯ ಕೊಂಚ ಉಸಿರು ಕಟ್ಟಿದಂತಾಗಿತ್ತು. ಕೂಡಲನ್ನು ಬಿಡಿಸಿದ ಸುಂದರೀಶನ ಕ್ಕೆ ಅವಳ ಕರ್ತೃ ಆರೆನಗ್ಗು ವಾದ ಬೆನ್ನಿನ ಹೇಳಿ ಹರಿಯಿತು. ಚಂಪಕಳ ಮೈ ಪುಳಕಿತವಾಗಿ ಅವನಿಡೆಗೆ ತಿರುಗಿದಳು. ತನ್ನ ಆಸೆ ತುಂಬಿದ ಕಣ್ಣ ತುಪಿಗಳನ್ನು ಅವನತ್ತು ನೀಡಿದಳು. ಅರೆಕ್ಕಣ ಮಾತ್ರ ಸುಂದರೀಶ ಅನ್ನಿಟ್ಟ. ಅನಂತರ ಚಂಪಕಳನ್ನು ಬಾಹುಗಳಲ್ಲಿ ಬಂಧಿಸಿದ್ದು. ಎಹೊಮ್ಮೆ ವರ್ಷಗಳಿಂದ ತಡೆಹುಡಿದಿದ್ದ ಸಂಯಂ ಕಟ್ಟಿಯೊಡೆದು ಮಹಾಪೂರವಾಗಿಹೊಯಿತು. ಚಂಪಕ ಸಮಯ ಸಾಧಿಸಿ ಅರೆತೆರೆದಿದ್ದ ಬಾಗಿಲನ್ನು ಭದ್ರಪಡಿಸಿದಳು.

“ನಿಮಗೆ ನಿಮ್ಮ ಹೆಂಡತ ಮಾಲತಿನ್ನ ಮರೆಯೋಕೇ ಆಗೋಲವ್ಯ ?”

“ಹಾಲ್ಲಾ ಬೆನ್ನೂ, ಅವಳು ನನ್ನ ಮೊದಲ ಮುಡಿತು. ನನನಾಗಿ

ಮನೆ ತುಂಬಿ ಬಂದ ನನ್ನ ಕರ್ಷಸುಖದಲ್ಲಿ ಪಾಲೊಂಡು, ಈ ಸುಖ ಕಾಣಬ ಮುನ್ನ ಮೂರು ಮಕ್ಕಳನ್ನ ನನ್ನ ಕೈಗೊಪ್ಪಿಸಿ ಕಟ್ಟಿರೆಯಾದ ನನ್ನ ಭಾಗ್ಯದ ದೇವತೆ !” ಸುಂದರೀಶ ಜಂಪಕಳ ಕೇನ್ನೆ ಸವರಿದ.

“ಅಂದರೆ ನಾನು....?” ಜಂಪಕ ಕುಡಿಸೋಣಿ ಬೀರಿದಳು.

“ನೀನು ಬರಿದಾದ ನನ್ನ ಬಾಳನ್ನ ತುಂಬಲು ಬಂದ ದೇವತೆಯೆನಲೇ ?”

ಜಂಪಕ ನಕ್ಕು ಬಿಟ್ಟಳು. “ನೀವು ಮಾತಿನಲ್ಲಿ ಬಲು ಜಾಣರು.”

“ಹಾಗೇ ತಿಳಿದುಕೊ. ನನ್ನ ಬಾಳನ ದೇವತೆ ಮಾತ್ರವಾಗದೇ ನನ್ನ ಅನಾಥ ಮಕ್ಕಳಿಗೂ ನಿನೇ ತಾಯಿ. ಗತಿಸಿದ ಮಾಲತಿ ಹೇಗೆ ತಾಯಾಗಿ ದ್ವಿಳೋ ಹಾಗೆಯೇ ನಿನೂ ಅವರನ್ನು ಅರಿತು, ಅವಳ ಸ್ಥಾನವನ್ನು ಅಲಂಕರಿಸಬೇಕು !” ಸುಂದರೀಶ ಅವಳ ಮುಂಗುರುಳು ನೀವರಿಸಿದ. “ನನ್ನ ನಿನ್ನ ಸಂಬಂಧದ ನಡುವೆ ಮಾಲತಿ ನೇನೆವು ಈಗ ಬೇಡ. ಮಕ್ಕಳ ವಿವಯದಲ್ಲಿ ಮಾತ್ರ ಆ ವಿವಯ ಮರಿಯಬೇಡ” ಅವಳ ತುಟಿಗೆ ತುಟಿ ಸೇರಿಸಿದ.

ಮಹಡಿಯ ಹೇಮೆ ಸುಮಂತ—ಹೇಮಂತರ ಜೊತೆ ಕುಳಿತು ಸಂಗೀತ ಲೆಕ್ಕ ಹಾಕುತ್ತಿದ್ದಳು. ಅವಳ ಸೂಕ್ತ ಕಟ್ಟಿಗಳು ಮದುವೆಯಾದ ಹೇಮೆ ತಂದೆಯ ಸಂಯಮ ಕೊಂಚ ಸಡಿಲವಾಗುತ್ತಿರುವುದನ್ನು ಕಂಡಿದ್ದಳು. ಹೇಮಂತ, ಸುಮಂತರಿಗೆ ಯಾವುದೂ ಅರ್ಥವಾಗುವುದಿಲ್ಲ.

“ಲೋ ಹೇಮಂತ ಆಲ್ ಫಾರ್ ಈಚ್—ಈಚ್ ಫಾರ್ ಆಲ್ ಅಂತ ಕೇಳಿದ್ದಾರ್ ?”

“ಹೂಂ, ಅದ್ದಾರ್ಕೆ ?” ಹೇಮಂತ ಆಕ್ಳಿಸುತ್ತಾ ಕೇಳಿದ.

“ಅಪ್ಪ ಮಗುವೇ, ನಿನೂ, ನಾನೂ, ಸುಮಂತ ಮೂರು ಜನಾನೇ ಅಲ್ಲೇನ್ ಒಂದು ಪಾಟ್. ಪಪ್ಪಾ, ಆ ಹೊಸ ಹೆಂಗ್ಸ್, ಆತ್ ಎನಮೀಸೂ, ಇನ್ನೊಂದು ಪಾಟ್. ನೋಡ್ತಾ ಇರು ನಾಳೆಯಿಂದ, ನಮ್ಮನೇಲಿ ಥಡ್ ವರ್ಲ್ ವಾರ್ ಪ್ರರಂಭ ಆಗುತ್ತೇ.”

“ಪೆದ್ದೀ ! ಯು ಎನ್ ಓ ಬಂಡ್ವೀಲೆ ವರ್ಲ್ ವಾರ್ ಎಲ್ಲಿ ? ಏನಿದೂ ನಮ್ಮ ಗಾಂಧಿಜೀ ರೂಲ್ಸೇ ಸರಿ. ಸತ್ಯಾಗ್ರಹ, ನಾನ ಕೋ— ಅಪರೇವನ್, ಸಿವಿಲ್ ಡಿಸೋಬಿಡಿಯನ್...” ಸುಮಂತ ಹೇಳಿದಾಗ ಸಂಗೀತ ಅರೆಕ್ಕಣ ಯೋಚಿಸಿದಳು.

“ಸುಮಂತ ನಿನ್ನ ಲೇಂಡ್ರೆ ತಲೆ ನೋಡು...! ನಿನ್ನ ತಲೆಗೂಡ್ಲೂ

ಚೈಲ್ನೇ ಇರ್ಮೀಕು !” ಸಂಗೀತ ಸುಮಂತನ ತಲೆ ಸವರಿದಳು.

“ನಾಳೆಯಿಂದ ಅವಳು ಇನ್ನಾಟ್ಲೂಡರ್. ಪ್ರತಿದಿನ ಏನಾದೂ ಸತ್ಯಾಗ್ರಹ ಮಾಡೇ ಬೇಕು. ಜೈಲಾದೂ ಪರಾಗಿಲ್ಲ, ಲಾರೀ ಚಾಜ್‌ ಆದೂ ಪರಾಗಿಲ್ಲ !” ಸಂಗೀತ ಹೇಳಿದಾಗ ಹೇಮಂತ ಮಂಚದ ಮೇಲೆಯೇ ನಿಂತು ನೃತ್ಯ ಮಾಡಿದ. “ತಳ್ಳಂಗು ತಗದಿಮಿ ತಕರಿ ಕಿಟ ಶೋಂ-ತಾ ಧೈ ತತ್ತಾಧಾಂ” ಅವನ ಹುಷ್ಟ ಕುಣಿತಕ್ಕೆ ಸುಮಂತ ಮಂಚದ ಮೇಲೆ ತಬಲ ಬಾರಿಸಿದ.

“ಸುಮಂತ, ಹಾಡೊಳೂ ನಾನೇ, ತಾಳ ಕುಟ್ಟೊಳೂ ನಾನೇ. ಏನಿದ್ದೂ ನಿಮ್ಮ ಬರೀ ಡ್ಯಾನ್ಸ್, ನಾನು ಹೇಳಿದ ಹಾಗೆ ಕುಣಿಬೇಕು ಗೊತ್ತಾಯ್ತು ? ಹೇಗಾದೂ ಮಾಡಿ ನಮ್ಮ ವಾರ್ ಆಥಾ ಇಂಡಿಪೆಂಡೆನ್ಸ್ ನ ಮಾಡೇ ಬೇಕೂ....ರೆಬೆಲ್ಸ್ ಅಗಲೇಬೇಕು !”

“ತಫಾಸ್ತು !” ಹೇಮಂತ, ಸುಮಂತ ಕೈಮುಗದು ಕೈಚೋಡಿಸಿ ನಿಂತರು.

“ಅಂದ್ರೀ, ಈಗಲೇ ಪ್ರಾರಂಭ ಉಟಟ ಲೇಟು ಏನ್‌ಡಿದ್ಲೂ ಉಟಕ್ಕೆ ಕೆಳಗೆ ಹೋಗಬ್ಬಿರ್ಲು. ಅವರೇ ಉಪಚಾರ ಮಾಡಿ ನಮ್ಮನ್ನ ಉಟಕ್ಕೆಬಿಬ್ಬ ಸ್ಟೇಕ್‌, ವಿನಂತಿ ?” ಸಂಗೀತ ಹೇಳಿದಾಗ ಹೇಮಂತ, ಸುಮಂತ ನಕ್ಕರು.

“ಕವಟ ನಾಟಕ ಸೂತ್ರಧಾರಿ ನೀನು. ಬೊಂಬಿಯಾಟವಯಾಗ್ ಇದು !” ನಾಟಕಿಯವಾಗಿ ಹಾಡಿದರು.

ಒಂದೂವರೆಯ ಹೇತ್ತಿಗೆ ಉಟಕ್ಕೆ ಎಲೆ ಹಾಕಲು ಸುನಂದಮ್ಮ ಆತುರ ಪಡಿಸಿದರು. ಪಡೆಸಾಲೆಯಲ್ಲಿ ಶಾಂತಮ್ಮ, ಶಂಕರಯ್ಯ ಅವರ ಬಳಗದವರು ಆಗಲೇ ಬಂದು ಕುಳಿತಿದ್ದರು. ಸುಂದರೇಶ, ಚಂಪಕ ರಾಮು ಸೇರಿದ್ದರು. ಹಿತ್ತಲಲ್ಲಿ ದೇವಮ್ಮ ಅಡಿಕೆ ಎಲೆ ಕುಟ್ಟುತ್ತಾ ಹರಟ್ಟುತ್ತಾ ಕುಳಿತಿದ್ದಳು. ಮಂಜು ಮಕ್ಕಳೂ ಎಲ್ಲಾ ಶಾಣರು. ಸುನಂದಮ್ಮನಿಗೆ ಚಿಂತೆಗಿಟ್ಟು ಕೊಂಡಿತು. ಈ ಮೂವರು ಮಕ್ಕಳು ಎಲ್ಲ ಹೋದರು ? ಸುಳವೇ ಇಲ್ಲವಲ್ಲ ! ಪಾಪ ಹಸಿದಿರಬೇಕು.

“ದೇನಮ್ಮಾ ಮಕ್ಕಳ್ ಕರೀಮಾ...ಉಟಕ್ಕೆರಿ. ಎಲೆ ಹಾಕೋ ಹೊತ್ತಾಯ್ತು !”

ಭಟ್ಟರು ಅವರ ಸಹಾಯಕರೂ ಎಲೆ ಹಾಕಿಸಿದ್ದರು.

ಸುಂದರೇಶನೆ ರೂಮಿನ ಬಾಗಿಲನ್ನ ಮೆಲ್ಲನೇ ಬಡಿದರು. “ಸುಂದರೇ

ಉಟಕ್ಕೇಳ್ಳೀರಾ ?”

ದೇವಮೃ ಮನೆಯ ಸುತ್ತು ಹುಡುಕಿ ಬಂದಳು.

“ಮಕ್ಕು ಎಲ್ಲೂ ಕಾಣಾರೆಲ್ಲ ಕಣ್ಣಮೃ !”

“ಎಲ್ಲಿ ಹೋದ್ದೋ ? ಪಕ್ಕದ್ದನೇಲಿ, ಎದೂ ಮನೇಲಿ ವಿಜಾರಿ ಸೊಂಂಡು ಬಾ” ಸುನಂದಮೃ ಹೇಳಿದಾಗ ದೇವಮೃ ಗೊಣಗುತ್ತಲೇ ಹೋರಿ ಟಳು. “ಎಲ್ಲಿ ರಾಳಾಗಿ ಓದ್ದೋ !!”

ಅವಳಿಗೆ ತಪ್ಪಣಿ ಜ್ಞಾಪಕ ಬಂತು. ಮಹಡಿಯ ಮೇಲೆ ಮೂವರನ್ನು ಸೋಡಿದ ನೇನಪು. ಮಹಡಿ ಹತ್ತಿ ಹೋದಳು. ಅವಳ ಹೆಚ್ಚಿಯ ಸದ್ಗು ಕೇಳುತ್ತಲೇ ಸಂಗಿತ ಸಮಂತ, ಹೇಮಂತರನ್ನು ತಿವಿದಳು.

ದೇವಮೃ ಮಹಡಿ ಹತ್ತಿ ಬರುವಷ್ಟು ರಲ್ಲಿ ಮೂವರೂ ಮಂಜದ ಮೇಲೆ ಮಲಗಿ ನಿದಿಸುತ್ತಿದ್ದರು.

“ಅಂದ್ಯಂಡಂಗಿ ಆಯ್ತು. ಪಾಪ, ಅಸೊಂಡು ಮನಗ್ಗುಟ್ಟಾವೆ, ಅವರವರ ಮಜಾ ಅವರವರ್ತಿ. ಈ ಮಕ್ಕಳನ್ನಾರು ಕೇಳಾರೆ ?” ಜೋರಾಗಿಯೇ ಗೊಣಗುತ್ತಾ ಸುಮಂತನನ್ನು ಅಲುಗಿಸಿದಳು.

“ಸುಮಂತವ್ವಾ....ಯೇಳವ್ವಾ, ಉಟಕ್ಕೂತಿ ಬಾ” ಸುಮಂತ ಮಿಸು ಕಾಡಲಿಲ್ಲ. ಹೇಮಂತನನ್ನು ಅಲುಗಿಸಿದಳು. “ಯೇಳವ್ವಾ, ಹೇಮಂತೂ ಉಟಕ್ಕೂತಿ ಬಡ್ಡವೇ ಬಾ....” ಉಹಾಂ, ಅವನೂ ಅಲುಗಾಡಲಿಲ್ಲ. ಸಂಗಿತಳನ್ನು ಮುಟ್ಟಿ ಅಲುಗಿಸಿದಳು.

“ಸಂಗಿತವ್ವಾ, ಸಂಗಿತವ್ವಾ....” ಅವಳಿ ಮಿಸುಕಾಡಲಿಲ್ಲ.

“ಒಟ್ಟಿಗಿಲ್ಲೇ ಬಂದ ದಿನಾನೇ ಮಕ್ಕಳ್ಳ ಸಾಯಂಸ್ವಿಚ್ಚಾತ್ತಿ ಇವ್ವು. ಇನ್ನು ಈ ಮಕ್ಕಳ್ಳ ಸೋಡ್ದೋಂತಾಳಾ ಶೂಪರ್ಫನ್ನಿ ?” ಗೊಣಗುತ್ತಲೇ ಕೆಳಗಿಳಿದು ಹೋದಳು.

ಕೆಳಗೆ ಎಲೆ ಹಾಕಿ ಬಡಿಸಿತ್ತು. ಚಂಪಕ ಬಟ್ಟಿ ಬದಲಿಸಿ ಅಲಂಕಾರವೆಲ್ಲ ವನಿನ್ನು ತೆಗೆದಿದ್ದರೂ ಮುಖದಲ್ಲಿ ಏನೋ ಹೊಸ ಕಡೆ ಬಂದಿತ್ತು. ತುಟ್ಟಿಯಂಚಿನಲ್ಲಿ ತೃಪ್ತಿಯ ಕೆರುನಗೆಯಿತ್ತು. ಸುಂದರೇಶನಲ್ಲಿ ಹೊಸ ವರಪೂಜೆಯ ಗಂಡಿನ ಹುದುವು ಬಂದಿತ್ತು. ಎಲ್ಲರೂ ಎಲೆಯ ಮುಂದೆ ಕುಳಿದ್ದರು. ಸುನಂದಮೃ ಅತ್ತಿದಿತ್ತ ಚಡಪಡಿಸುತ್ತಿದ್ದರು. ಖಾಲಿಯಿದ್ದ ಮೂರು ಎಲೆಗಳತ್ತ ಅವರ ಗಮನ.

“ಅಮಾವ್ಯೇ, ಮಾಡಿಮಾಗಿ ಅಸೊಂಡು ಅಂಗೇ ಮನಗ್ಗುಟ್ಟವೇ !”

ದೇವಮೃತೆ ಹೇಳುತ್ತೆ ಲೇ ಸುನಂದಮೃತೆ ಹೊರಟರು. “ತಾಳು, ನಾನು ಹೋಗಿ ಎಬ್ಬಿಸೊಂದು ಬರಿ ನಿ. ತುಂಬಾ ಹೊತ್ತಾಗೋಯ್ಯಾ !”

“ಸುಮೃನಿರಬಾರಾ ? ಎಡ್ಡೀಲೇ ಉಟ ಮಾಡ್ತಾರೆ !”

ಸುಂದರೀಶ ಹೇಳಿದಾಗ ಸುನಂದಮೃತೆ ಅಚ್ಚರಿಯಿಂದ ಅವನತ್ತೆ ನೋಡಿದರು.

“ವನೋ ಹಾಗಂತಿ ? ದೇವಸ್ಥಾನಕ್ಕೂ ಬಳಿಲ್ಲ. ಬೆಳಗ್ಗೊಂದ ನಮ್ಮುಗಳಾಟೀಲಿ ಅನುಗಳ್ಳು ವಿಚಾರಿಸಿಕೊಳ್ಳಲೇ ಇಲ್ಲ. ಏನು ತಿಂದೊಷಿ ಬಟ್ಟೋ !”

ತಾಂತಮ್ಯ ಕೊಂಚೆ ಕಳಕಳಿಯಿಂದಲೇ ಹೇಳಿದರು.

“ಹೋಗಿ ನಿರಾಮೂಲ ಎಬ್ಬಿಸಿ, ಉಟ ಮಾಡಿ. ನಮ್ಮೇ ಉಪಚಾರ ಮಾಡ್ತಾ ಇದಿರಲ್ಲಾ !”

“ನನಗೂ ವಯಸ್ಸಾಯ್ತು ಮೃತ್ಯು ಕತ್ತಿ ಇಳ್ಳಿ ಮಾಡಲಿ ? ಎಲ್ಲಾ ಹೊಸಬು ಅವರಿಗೆ, ಮಾಡಿ ಮೇಲೆ ಹೋಗಿ ಸೇರಿಷ್ಯಂಧಿಟ್ಟಿವೆ” ಸುನಂದಮೃತೆ ನಿಟ್ಟಿಸಿರು ಬಿಟ್ಟರು.

“ನಿರ್ವಾರೂ ಹೋಗ್ಗೇಡಿ, ನಾನೇ ವಿಚಾರಿಸೊಂಡಿರಿ ನಿ” ಚಂಪಕ ಎಲೆ ಬಿಟ್ಟು, ಸುಂದರೀಶನ ಪಕ್ಕದಿಂದ ಎದ್ದು ನಿಂತಾಗಿ ಎಲ್ಲಂಗೂ ಕೊಂಚೆ ಅಚ್ಚರಿಯೇ ಆಯಿತು.

“ಜೇನ್ನಾಯ್ಯಾ, ಮದ್ದೆ ಭೂಮಂಡಾಟ ಹಾಗೆ ಬಿಟ್ಟು ಏಳಾರೂ ಮುದುಕಮ್ಮು ಒಬ್ಬರು ಹೇಳಿದಾಗ ಚಂಪಕ ನಕ್ಕಬಿಟ್ಟಳು.

“ಮಕ್ಕಳು ಹಣಿದು ಮಲಗಿರ್ಕೊಡ್ದೇ ಅದೆಂತಹ ಭೂಮಂಡಾಟ ?” ಸುಂದರೀಶ ಏನೋ ಹೇಳಲು ಬಂದವನು ಹಾಗೆಯೇ ತಡೆದುಕೊಂಡನು.

ಚಂಪಕ ಬಜ್ಜಲ ಮನೆಯನ್ನು ಹಂಡುಕಿಕೊಂದು ಕೈ ತೊಳಿದು ಕೊಂಡಳು. ಹೂರಗೆ ಎಲೆ ಅಡಿಕೆ ಮೆಲ್ಲಿತ್ತದ್ದ ದೇವಮೃತನನ್ನು ಕರಿದಳು.

“ಮಲಿದ್ದಾರೆ ಮಕ್ಕಳು ?”

“ಅಂಗೆ ಮುಂದ್ದೆಂದ ಆಗಿ ಓದ್ದೇ ಮಾಡಿ ಮೇಲವೈ ! ಬನ್ನಿ ತೋರಿಸಿ ನಿ.”

ದೇವಮೃತನನ್ನು ಅನುಸರಿಸಿ ನಡೆದ ಚಂಪಕ ಮಹಡಿಯ ಬಿಸಿಲು ಮಣಿನ ಮೇಲೆ ಬಿಡ್ಡಿದ್ದ ಅಧ್ಯ ಒಡೆದ ತೆಂಗಿನಕಾಯಿಗಳನ್ನು ನೋಡಿದಳು.

“ಇದೇನು ಈ ತೆಂಗಿನಕಾಯಿ ಹೋಳುಗಳ್ಳು ಬಿಸ್ತಲ್ಲಿ ಒಣಗಿ ಹಾಕೋಕೆ ನೋಡಿ ನಾ ನಾ ?”

ದೇವಮೃ ಎಲೆಯಡಿಕೆಯಿಂದ ಕೆಂಪಾದ ಬಾಯನ್ನು ಹಿಂಜಿಸಿ ನಕ್ಕಳು.

“ನಮ್ಮ ಸುಮಂತ, ಹೇಮಂತರ ಕೈ ಕೆಲ್ಲಿ ಆದೂ ! ಅವರೆ ಬಾಯಾರ್ಥ ಅಯ್ಯಾಲ್ಲಿಂತ ವಾನೇಲಿರೋ ತೆಗಿನ ಕಾಯ್ಯೊಲಾಲ್ಲಿ ಒಡ್ಡಂಡು ನೀರು ಕುದ್ದು ಅಂಗೆ ಚೆಲ್ಲಾಡ್ವೇ.”

ಚಂಪಕನಿಗೆ ನಗು ಬಂದರೂ ತಡೆದುಕೊಂಡಳು. “ಎಲಾಲ್ಲಿ ಜೋಡಿಸಿ ಕೆಳಗೆ ತೊಗೊಂಡು ಹೋಗು”

ದೇವಮೃ ಕೆಳಗೆ ಹೋಗುತ್ತಲೇ ಮಹಡಿಯ ರೂಪಿನಲ್ಲಿ ಕಾಲಿಟ್ಟಳು. ಸುಮಂತ, ಹೇಮಂತ, ಸಂರೀತ ಬಲವಾಗಿ, ಬಿಗಿಯಾಗಿ ಕಣ್ಣು ಮುಚ್ಚಿ ಕೊಂಡಿದ್ದುದೇ ಹೇಳುತ್ತತ್ತು ಅವರಿಗೆ ನಿಜವಾಗಿ ನಿದ್ರೆ ಬಂದಿಲ್ಲವೆಂದು. ಮೆಲ್ಲಗೆ ಮಂಚದ ಬಳ ಹೋಗಿ ಅವರ ತಲೆಯ ಬಳ ಕುಳಿತ್ತಳು. ಸುಮಂತ, ಹೇಮಂತ ಸೋಡಲು ಬಂದೇ ಶರಹವಾಗಿದ್ದ ದರಿಂದ ಯಾರು ಯಾರೆಂದು ಅವಳಿಗೆ ತಿಳಿಯಲಿಲ್ಲ. ಇಬ್ಬರೂ ತಂದೆಯ ಪಡಿಯಚ್ಚೇ ! ತನಗೇ ಹುಟ್ಟಿದ್ದರೆ ಹೀಗೆಯೇ ಇರುತ್ತಿದ್ದ ರೀನೋ ! ಒಂದು ಬಗೆಯ ಮನುಕಾರ ಮಾಡಿತು. ಆ ಕೆದರಿದ ಕ್ಷಾಪ್ತ, ತುಂಟಿ ನಗುವನ್ನು ಬಿಗಿ ಹಿಡಿದ್ದ ತುಟಿಗಳು. ಮಿಸೆ ಮಾಡುತ್ತಿದ್ದರೂ ಮುಗ್ಗಾತಿಯ ಸುಳವು ಮಾಯವಾಗದ ಮುಖ, ಮೆಲ್ಲನೆ ಇಬ್ಬರ ತಲೆ ಸವರಿದಳು.

“ಹೇಮಂತ, ಸುಮಂತ ಏಲ್ಲೀರಾ ಖಾಟಕ್ಕೆ ? ಎಲಾಲ್ಲಿ ನಿಮಗೋಸ್ಕರ ಕಾಯ್ಯಾ ಇದ್ದಾರೆ ?”

ಇಬ್ಬರೂ ಮಿಸುಕಾಡೆಲಿಲ್ಲ. ಚಂಪಕ ಮೆಲ್ಲನೇ ಕತ್ತನ ಮೇಲೆ ಕಚಗುಳ ಯಿಟ್ಟಳು.

“ಪಯ್ಯಾ ತುಂಟು ಹುಡುಗ್ಗಾ, ಸುಳ್ಳ ನಿದ್ದೆ ಮಾಡ್ತೂ ಇದ್ದೀರಾ ?” ಕಚಗುಳಿಯ ಅನುಭವದಿಂದ ಸುಮಂತ ಕಿಸಕ್ಕನೇ ನಕ್ಕಬಿಟ್ಟು. ಹೇಮಂತ ಎದ್ದು ಕುಳಿತನು.

“ಫೂ, ನಿನ್ನಿಂದ ನಮ್ಮ ಆಟ ಎಲಾಲ್ಲಿ ಕಾಳಾಯ್ಯು. ಯಾಕೊನಕ್ಕಿಟ್ಟೀ ?”

ಚಂಪಕ ಅವರಿಬ್ಬರನ್ನು ದೃಷ್ಟಿಸಿದಳು. “ಯಾಕಪ್ಪಾ, ನಿಮ್ಮಿಬ್ಬರಿಗೆ ನನ್ನ ಕಂಡ್ರೆ ಇಷ್ಟಾ ಇಲ್ಲಾಪ್ತಿ ? ಆಟ ಏನು ? ನಂಗೂ ಹೇಳ, ನಾನು ಸೇರೊಂತೇನಿ !!” ನನು ನಕ್ಕಳು. ಸುಮಂತ, ಹೇಮಂತರ ಮುಖ ಕೆಂಪಗಾದರೂ ಬಾಯಿ ಬಿಡಲಿಲ್ಲ. ಇಬ್ಬರ ಮುಖ ಇಬ್ಬರು ಸೋಡಿಕೊಂಡರು. ಹೇಮಂತನೇ

ಕುಡಿನೋಟಿ ಪಕ್ಕಾಕ್ಕೆ ತಿರುಗಿ ಮಲಗಿದ್ದ ಸಂಗಿತತ್ತತ್ವ ಹರಿಯಿತು.

“ನಾನೊಂದು ತಮಾಡಿ ಹೇಳಾ ? ಮಂಜು ಜನಕ್ಕೂ ತಟ್ಟೀಲಿ ನಾನೇ ಕಲ್ಪಿ ಎಲ್ಲ ತಂದ್ರೊಟ್ಟಿಡ್ಲಾ ? ಆವಾಗ ಉಟ ಮಾಡಿ. ಮಲೊಂಡು ಸಾಯಂಕಾಲದ ತನ್ನ ನಿದ್ದೆ ಮಾಡಿ, ಆಯಾತ....? ಸಂಗೀತ....ನೀನು ತುಂಬಾ ಚೆನ್ನಾಗಿ ಕಾಣ್ತು ಇದ್ದಿ. ಎಲ್ಲ ನಿನ್ನೇ ನೋಡಾತ್ ಇದ್ದು. ಎಲ್ಲ ನಿನ್ನೇ ಕೇಳಿ ಇದ್ದು. ಸೀನು ಇಲ್ಲಿ ಬಂದು ಮಲಗಿ ಟೈದಿ ಯಲ್ಲಾ !!” ಚಂಪಕ ಅವಳನ್ನು ಮೆಲ್ಲಿಗೆ ಅಲುಗಾಡಿಸಿದಳು.

ಸಂಗೀತ ಕಣ್ಣ ಹೊಸಕುತ್ತಾ ಬಾರದ ಆಕಳಿಗೆ ಬರಿಸಿಕೊಂಡು “ಓಹ್ ಸಾರ, ನಂಗೆ ನಿದ್ದೆ ಬಂದಿದ್ದು. ಬೆಳಗ್ಗಿಂದ ಆತ್ತೆ ನಮ್ಮನ್ನು ನೀವು ಬರ್ತೀ ರೀಂತ ನಮ್ಮೆಯಲ್ಲಿ ಮನೆ ಕ್ಕೇನ್ನ ಮಾಡಿ, ಮಾಡಿ ಸಾಕು ಮಾಡಿಟ್ಟು ! ಅಲ್ವೇನೋ ಹೇಮಂತ ?”

ಹೌದೆನ್ನು ವಂತಿ ಹೇಮಂತ ತಲೆಯಲ್ಲಾ ಡಿಸಿದ.

“ಪಾಪ, ನಂಗೆ ಆದೆಲ್ಲ ಏನಿಲ್ಲ. ನಿಮ್ಮ ಹೇಗೆ ಇಂತಾದ್ದು ಇರಿ.... ಈಗ ಆ ಮಾತು ಬೇಡ. ಮಂಜು ಜನಕ್ಕೂ ಉಟ ಕಲ್ಪಿಕೊಂಡು ಬರಾ ?” ಚಂಪಕ ಹೇಳಿದಾಗ ಸಂಗೀತ, ಸುಮಂತ-ಹೇಮಂತರತ್ತ ಕಣ್ಣ ಹೊಡಿದಳು.

“ಬೇಡ. ಪಾಪ ಇನ್ನೆತ್ತು ತಾನೇ, ಈಗಾತ್ನೇ ಬಂದಿದ್ದೀರಿ. ಯಾಕೆ ಸುಮ್ಮೆ ಶೊಂದೆ, ನಾವೇ ಬರ್ತೀವಿ....”

“ಬನ್ನಿ ಮತ್ತೆ....” ಚಂಪಕ ಅಲ್ಲೇ ನಿಂತಳು. ಅವಳಿಗೆ ಗೊತ್ತು, ತಾನು ಹೊರಟುಬಿಟ್ಟರೆ ಮತ್ತೆ ಪ್ರಾರಂಭಿಸುತ್ತಾರೆಂದು. ಮಂಜುವರೂ ನಿಟ್ಟುಸಿರು ಬಿಟ್ಟು ಚಂಪಕಳ ಹಿಂದೆ ನಡೆದರು. ಸಂಗೀತ ಚಂಪಕ ಜಡೆ ಯನ್ನು ತೂಗಿಸುತ್ತಾ, ಐಶಕುತ್ತಾ ನಡೆದು ಹೊಡುದನ್ನು ಬೇಕಾಗಿ ಹಾಗೆಯೇ ತಾನೂ ನಡೆದು ಆಳಕಿಸಿದಾಗ ಸುಮಂತ ನಕ್ಕನು. ಚಂಪಕ ಸರಕ್ಕನೇ ತಿರುಗಿ ನೋಡಿದಳು.

“ಯಾಕೆ ಏನಾಯ್ತು ನಕ್ಕರಲ್ಲಾ ?”

“ಏನಿಲ್ಲ. ಈ ಸಂಗೀತ ಸೀರೆ ಉಟೊಂಡ್ರೆ ಚೆನ್ನಾಗಿ ಕಾಣ್ಣೋಲ್ಲ. ಅದಕ್ಕೇ ಅವಳ ವಕ್ರತನ ನೋಡಿ ನಕ್ಕಿದ್ದು. ಅವಳ್ಗೆ ಮ್ಯಾಕ್ಸ್—ಬೆಲ್ಲೀ ಸಂ.”

ಚಂಪಕಳಿಗೆ ಆ ಕಾರಣ ಸುಳ್ಳಿಂದು ತಿಳಿದರೂ ತೋರಿಗೊಡಿದೆ ಮುಂದೆ ಮಹಡಿಯಿಂದು ನಡೆದಳು.

ಅಥ ಉಟ ಮುಗಿದ್ದೆ ಎಲ್ಲರೂ ಚಂಪಕೆಳ ಹಿಂದೆ ಬಂದ
ಮೂವರನ್ನೂ ಕಂಡು ಚಕ್ಕಿತರಾದರು. “ಬಂತಪ್ಪ ವಾನರ ಸ್ಯೇನ್ಯಾ !
ಅಂತೂ !” ಸುನಂದಮ್ಮೆ ಹೇಳಿದಾಗ ಎಲ್ಲರೂ ನಕ್ಕರು. ಸಂಗಿತಳಿಗೆ
ಕೊಂಚ ಮುಖಭಂಗವಾಯಿತು. ಚಂಪಕಳಿಗೆ ಗೆಲುವಿನ ಹಗೆ ಮೂಡಿತ್ತು.
ಮತ್ತೆ ಸುಂದರೀಶನ ಪಕ್ಕದಲ್ಲಿ ಬಂದು ಕುಳಿತಳು. ಅವನು ಮೇಲ್ಲನೆ
ಪಿಸುಗುಟ್ಟಿದ್ದು.

“ನಿನಾಯಿಕೆ ಹೋದೆ ಅವರ್ದು ಉಪಚಾರ ಮಾಡಿ ಕರ್ಮಾಂಡ್ಲಿರೋಕೆ ?”

“ಮಕ್ಕಳೇ ಹಾಗಿ....ಇಷ್ಟ ದಿನ ಅವರದೇ ಮನೋಲಿ ಪ್ರಾಮಿನೇನ್ನ
ಇತ್ತು. ಇವೇತ್ತು ಅವರ್ದು ಕಂಪಿಲ್ಲಾಗಿ ಮರ್ತೀ ಬಟ್ಟಿ ಹೇಗೆ ? ಅವರ
ಸೈಕಾಲಜಿ ಅಥ ಮಾಡ್ಲೋಬೇಕು” ಇವಳೂ ಪಿಸುಗುಟ್ಟಿದಳು.

ತಂದೆಯ ಪಕ್ಕದಲ್ಲಿ ಉಟ ಮಾಡುತ್ತಿದ್ದ ಚಂಪಕಳನ್ನೇ ಬಿರು
ಗಣ್ಣಿನಿಂದ ಸಂಗಿತ ನೋಡುತ್ತಿದ್ದಳು. ಇವಳು ತನ್ನ ತಾಯಿಯ
ಸಾಫ್ತಾದಲ್ಲಿ ! ತನ್ನ ತಾಯಿಯಂತೆ ಮೆದುಳು ಸ್ವಭಾವದವಳ್ಳು. ತಾನೇ
ಕಿಲಾಡಿಯೆಂದರೆ ತನಗಿಂತ ಕಿಲಾಡಿ ಇವಳು. ಇವಳಿಗೆ ಬುದ್ದಿ ಕಲಿಸದಿದ್ದರೆ
ತನ್ನ ಹೆಸರು ಸಂಗಿತಳೇ ಅಲ್ಲ !

ಉಟವನ್ನು ಹೊಟ್ಟಿತುಂಬ ತಿಂದು ತೇಗಿದವರು ನಾಲ್ಕರು. ಸುಮಂತ
ಹೇಮಂತ, ದೇವಮ್ಮೆ ಮತ್ತು ಜೆನ್ನ. ಸಂಗಿತಳಿಗೇಕೋ ಉಟ ರುಚಿಸಲಿಲ್ಲ.
ತನಗೊಬ್ಬ ಮಲತಾಯಿ ಬಂದಿರುವುದು ಬಾಯಿಯಲ್ಲಿ ಕಹಿ ಮೂಡಿಸಿತ್ತು.
ಸುನಂದಮ್ಮೆನೇನೋ ತಮ್ಮನಿಗೆ ಬಲವಂತವಾಗಿ ಮದುವೆ ಮಾಡಿಸಿದ್ದಾಗಿತ್ತು
ಆದರೆ ಮುಂದೇನಾಗುವುದು. ತಾವು ಕಂಡಂತೆಯೇ ಸುಂದರೀಶ ವೊದಲು
ತಾನು ಉಹಿಸಿದಂತೆ ಸನ್ಯಾಸಿಯಾಗಿರಲಿಲ್ಲ. ರಸವೆಷಿಯಾಗಿದ್ದು. ಚಂಪಕ
ಳೇನೋ ತಾನು ತಿಳಿದಂತೆ ಹೊಂದಿಕೊಳ್ಳಲ್ಲಿತ್ತಿಸಿದ್ದಳು. ಸಂಗಿತಳಿಗಂತೂ
ಕೊಂಚವೂ ಮತ್ತೊಬ್ಬ ಹೊಸ ಹೆಂಗಸು ಮನೆಗೆ ಬಂದಿರುವುದು
ಸರಿಯಿನಿಸಿರಲಿಲ್ಲ. ಸುಮಂತ ಹೇಮಂತರಂತೂ ಕೃಗೆ ಹತ್ತುವಂತೆ ಕಾಣಲಿಲ್ಲ.
ಎಲ್ಲವನ್ನೂ ಹೀಗೇ ಬಿಟ್ಟು ತಾನು ಸುಭಾವನಲ್ಲಿಗೆ ಹೊರಟು ಹೋದರೆ !!
ಸುಭಾವನೇನೋ ಟೀಲಿಗ್ರಾಂ ಕಳಿಸಿದ್ದು. ‘ವಿಶಾ ಯಾ ಎ ಹ್ಯಾಪಿ ಸಿಕೆಂಡಾ
ಮ್ಯಾರೀಡಾ ಲ್ಯೂಫಾ’ ಅದರಲ್ಲಿ ಎಪ್ಪು ಮ್ಯಂಗ್ಯಿತ್ತೆಂದು ತಮಗೇ
ತಿಳಿದಿತು.

ಉಟ ಮುಗಿದೇಳುತ್ತಲೇ ಸುನಂದಮ್ಮೆ ಅಳುಕಾಳುಗಳ ಉಟ, ತಿಂಡಿ ವಿಚಾರಿಸಿಕೊಂಡು ಬೀಗರನ್ನು ಉಪಚರಿಸುವುದರಲ್ಲಿ, ಮಿಕ್ಕಿದ ಸಾಮಾನು ಗಳನ್ನು ತೆಗೆದಿಡುವುದರಲ್ಲಿ ಮಗ್ಗುರಾಗಿದ್ದರು ಗಲ್ಲಕ್ಕೆ ಕೈ ಕೊಟ್ಟು ಯೋಚಿ ಸುತ್ತಾ ಕುಳಿತ್ತದ್ದ ಸಂಗಿತಳನ್ನು ಕಂಡು ಅವರ ಕರುಳು ಜುರಕ್ಕೆಂದಿತು ! ಬೆಳೆದ ಹೆಣ್ಣು ಮಗಳು ತಾಯಿಯನ್ನು ಎಪ್ಪು ನೇನೆಂದು ಮರುಗುತ್ತಿರುವೋ ಸುಂದರೀಕೆ, ಚಂಪಕ ರೂಪಿನಲ್ಲಿ ಬಾಗಿಲು ಮುಂದು ಮಾಡಿಕೊಂಡು ಏಕಾಂತದಲ್ಲಿದ್ದರು. ಸುಮಂತ, ಹೇಮಂತರು ಆಗಲೇ ಸ್ವೀಕರಿಸ್ತೀರಿ ತಮ್ಮ ಪರಯಾರ್ಥಿನಿಗೆ ಹೊರಟುಹೋಗಿತ್ತು.

“ಬಾರೇ ಸಂಗೀ, ನಂಗೋಂದು ಸ್ವಲ್ಪ ಸಹಾಯ ಮಾಡು, ಈ ಸಾಮಾನೆಲ್ಲಾ ತೆಗೆದಿಡೋಣ” ಸುನಂದಮ್ಮೆ ಕರೆದಾಗ ಸಂಗಿತ ಕುಳಿತ ಜಾಗದಿಂದ ಏಳಲ್ಲಿಲ್ಲ.

“ಬಂದಿದ್ದಾರಲ್ಲ ನಿನ್ನ ಅಸ್ವೀಕಾರ್ಯ, ಸರ್ಬ ಸ್ವಿಟ್ಟುಹ್ಯಾಕ್ಟ್ ಮಾಡಿಸೋ !”

“ಹೋಗಿ, ಸಾಕಾಗಿದೆ ಹೋಗಿ ಮಲ್ಲೋ ಹೋಗು” ಸುನಂದಮ್ಮೆ ಸೋದರ ಸೋಸೆಯ ಕುಂದಿದ ಮುಖ ಸೋಡಲಾರದೇ ಹೇಳಿದರು. ಸಂಗಿತಳಿಗೆ ಅಪ್ಪೇ ಬೇಕಿತ್ತು. ದಡದದನೇ ಮಹಡಿಯೇರಿ ಹೋಗಿ ಮಲಗಬಿಟ್ಟಳು. ಗತಿಸಿದ್ದ, ಅರೆಮಾಸಿದ್ದ ತಾಯಿಯ ನೇನವು ಅವಳನ್ನು ಕಾಡಿಸಿದಾಗ, ಕಣ್ಣಲ್ಲಿ ನೀರುಕ್ಕೆ ಬಂದಿತ್ತು. ಸುಭಾವನಾದರೂ ಇದಿದ್ದರೆ ಜೆನ್ನಾಗಿರುತ್ತಿತ್ತು ! ತಾನು ಈ ಮನೆಗೆ ಯಜಮಾನಿ, ಚಿಕ್ಕ ಯಜಮಾನಿ. ಚಂಪಕನಿಗೆ ಆ ಸಾಫಾನ ಬಿಟ್ಟುಕೊಡಬಾರದು. ಕಣ್ಣಗೆ ನಿದ್ರೆ ಹತ್ತಿದ್ದೇ ತಿಳಿಯಲಿಲ್ಲ.

ಸಂಜೆ ಅವಳಿಗೆ ಎಚ್ಚರವಾದಾಗ ಮನೆಯ ಮುಂದೆ ಆಗಲೇ ದೀಪ ಹಚ್ಚಿತ್ತು. ಬಂದಿದ್ದ ಬೀಗರಲ್ಲಾ ಹೊರಟು ಹೋಗಿದ್ದರು. ಸುನಂದಮ್ಮೆ ಮನೆಯ ಮುಂದೆ ಒಂದು ಕುಳಿ ಹಾರೆಕೊಂಡು ದೇವಮ್ಮನನ್ನು ಮುಂದೆ ಕಾಡಿಸಿಕೊಂಡು ಮಾತನಾಡುತ್ತಿದ್ದರು.

ಕಣ್ಣ ಹೋಸಕುತ್ತಾ ಕೆಳಗಳಿಂದು ಬಂದ ಸೋದರ ಸೋಸೆಯನ್ನು ಕಾಣುತ್ತಲೇ ಸುನಂದಮ್ಮೆ ಬಾರದ ನಗು ಬರಿಸಿಕೊಂಡರು.

“ಏನು ಕಣ್ಣ ಕೊಳೆತು ಹೋಗುವಷ್ಟು ನಿದ್ರೆ ಮಾಡಿಟ್ಟೆ !”

“ಉ....ನಮ್ಮ ಚಿಕ್ಕನ್ನೋಗೇ ಒಸಾ ಅನ್ನೋಗೇರು ಬಂದಿರೆಡೇ ಇಷ್ಟು ಇರಾಂಗ ಕಾಣಾರ್ತ್ತಲ್ಲ.”

ఆవరిబ్బిగూ లత్తరిసదే సంగీత హోగి ముఖ తొళిదు తానే ఆడిగే మనేగే హోగి కాఫి బిసి మాడికోండు కుడియుత్తిద్దాగి సునందమ్మ ఒళగే బందరు. సంగీత తానే కాఫి మాడికోండు కుడియుత్తిద్దుదు కండు ఆళ్ళియాయితు.

“ఏనే, నానే మాడొల్సుడ్లు ఇర్లిల్పా ?”

“ఎష్టు దిన ఇన్న మాడొల్సుడ్లిఱ ఆత్తి ? సిపు హోరటు హోదై, నమ్మ పాడు నావు నోడొల్సోల్సోదు బేడ్లా ? ఆసుమంత, హేమంత ఏనాదూ కుడిచ్చో, తించ్చో గొత్తాగ్గల్ల !” సంగీత గొణగికోండాగ ఆవళ మన ఎష్టు నోందిదేయిందు తిలియితు.

“ఆద్యాకే సంగీ హాగి మాతాద్తో ? నానేను దూర హోరటు హోగ్గినా ? ఇష్టుద్దా ఇద్ద సిమ్మన్సేలల్ల ఇష్టేత్తర బేళిసి బుద్ది కలిసి కోట్టిద్దిసి. సిమ్మాడ్లు సిపు నోడొల్సోబేశు. పప్పనే నోడొల్సోల్సోకే ఆగుత్తా సిమ్ములి ? సింగే యావాగ బర్పీకూ ఆన్నిమూ బంధించు. ఆఫ్టా నానే బర్పీకూంద్రె బరి, బంధిప్పిఱ్చిసి. నానేను తగ్గో హోరటు హోగ్గా ఇద్దినా ? ఎల్లా ఆవళగే ఒప్పిసి హేగే నిమ్మన్సేలల్ల నోడొల్సోతాళేంత నోడొల్సుండే హోగోదూ !”

కాఫి కుడిదు లోటవన్ను అల్లియే వేదదలిన ఆభాసదంతిట్టు సంగీత పడసాలేగి బందు కుళతలు. సునందమ్మ ఆవళన్న హింబాలిసి దరు.

“నోడూ, సింగూ ఎల్లా హోసదు. చంపకంగూ హోసదు. ఒబ్బిరన్నోబ్బరు హేందొల్సుండు హోగోదు కలిఁబేశు, ఇల్లిద్దే తొంద్రె ఆగుత్తి. చందు నాల్సు వషా హాగూ హీగూ ఆడ్రె, నన్నుసే సోసే ఆగి బంధిప్పిఱ్చి ! సుమంత, హేమంతరన్న తింహిదు నిన్న కేలిరోదు.”

“ఎల్లా సరి ఆత్తో, ఆవర క్యేలి ఆమ్మన సామానూ యావ్వు ముట్టిస్టేడి. ఆమ్మన సిరె, ఒడపే, ఎల్లా సామానూ నానే ఇట్టొ తేసి. నాళి హేమంత, సుమంత దోడొల్రింధ్యేలే ఆవర హెండ్రుగళగూ ఆవన జ్వలిపక్క ఏనాదూ ఇర్పీడ్వా ?”

“అగ్గో మాకూతాయి, ఎల్లా నీనే ఇట్టొ !”

“ఆత్తో పప్పంగి హేళ్ళుదు—మారు జనక్కు పాకేట్టు మని

ಕೊಟ್ಟೊಂತ ನಾವು ಆ ಹೊಸ ಹೆಂಗಸ್ಟು ಕೇಳೋಣ್ಣ” ಸಂಗೀತ ಸಿದುಂಕೆ ದಾಗ ಸುನಂದಮ್ಮೆ ತಾಕ್ಕೆ ಕೆಡುಕೊಳ್ಳಲಿಲ್ಲ.

“ಹೊಸ ಹೆಂಗಸ್ಟು ಅನ್ನಾರ್ಥಿ ಸಂಗೀ. ಬೇಕಾದ್ದೇ ಚಿಕ್ಕಮಾಡ್ಲ ಅಂತಕೆರಿ, ಇಲ್ಲಾ ಅಂಟೇ ಅಂತಕೆರಿ. ಜೆನ್ನಾಗಿರೋಣ್ಣ.”

ಅವರು ಮಾತನಾಡುತ್ತಿರುವಂತೆಯೇ ತಂದೆಯ ಕಾರಿನ ಸದ್ಗು ಕೇಳಿತು. ಇವು ದಿನ ತಂದೆಯಾಬ್ಜಿ ಬರುತ್ತಿದ್ದರು. ತಮ್ಮನ್ನು ಎಂದಾದೊಮ್ಮೆ ಎಲ್ಲಾ ದರೂ ಕರೆದೊಯ್ಯುತ್ತಿದ್ದರು. ಆದರೆ ಈಗ! ತಂದೆಯ ಪಕ್ಕದಲ್ಲಿ ಅವಳು!

ಕಾರಿನಿಂದ ಇಳಿಯುತ್ತೆ ಲೇ ಕ್ಯೆ ತುಂಬಾ ವ್ಯಾಕೆಟ್ಟುಗಳನ್ನು ಹಿಡಿದೇ ಇಳಿದಳು ಚಂಪಕ. ಅವಳು ಪ್ರೀತಿ ಸುಮಾರಾದ ಸಣ್ಣ ಜರಿಯ ಸೀರೆಯಾದರೂ ಅಲಂಕಾರದಲ್ಲಿ ಸಂಯಮ, ಕಲಾತ್ಮಕತೆ ಕಂಡುಬರುತ್ತಿತ್ತು.

“ಷಿಹೋ ಪ್ರಿನ್ಸೆಸ್ ಎದ್ದಿಟ್ಟಾ..?” ಪವ್ವ ಸಂಗೀತಳ ಕೆನ್ನೆ ಚಿಪ್ಪಿದಾಗ ಸಂಗೀತಳಿಗೆ ತಂದೆಯ ಮೇಲೆ ಪ್ರೀತಿ ಶುಕ್ಕಿ ಬರಲಿಲ್ಲ. ಎಂದೂ ಹಾಗೆ ಮಾಡದ ತಂದೆಗೆ ಚಂಪಕ ಬೋಧನೆಯಾಗಿರಬೇಕು. ತಾನು ಯಾವ ಯಾರ ಬಲೆಯಲ್ಲೂ ಬೀಳಬಾರದು.

“ನೋಡು ಚಂಪಾ ಏನು ತಂದಿದ್ದಾ ಹೇ ನಿಂಗೆ?” ಸುಂದರೀತ ಸಂಗೀತಳ ಪಕ್ಕ ಕುಳಿತು ಹೇಳಿದಾಗ ಸಂಗೀತ ಕೊಂಚ ಜರಿಗಿ ಸರಿದುಕೊಂಡಳು.

“ನಿಂಗೆ ಇಷ್ಟು ಇದ್ದೊಂತ ತಂದೇ” ಚಂಪಕ ಸಂಗೀತಳ ಎದುರಿಗೆ ಕುಳಿತು ಅವಳಿಗಾಗ ತಂದಿದ್ದ ವ್ಯಾಕೆಟ್ಟುನ್ನು ತೆರೆದಳು ಕಡುಂಡನ ಬಣ್ಣಿದ ಷಿಫಾನ್ ಸೀರೆಯ ಮೇಲೆ ಜರಿಯ ನ್ಯಕ್ತಿಗಳನ್ನು ಹೊಲೆದಿದ್ದ ಸೀರೆ. ಅದಕೊಷ್ಟು ರವಿಕೆಯ ಬಟ್ಟೆ, ಒಳಲಂಗ, ಹೈ ಹೋಲ್ ಚಪ್ಪಲಿಗಳು, ಒಂದು ಜೊತೆ ಮುತ್ತಿನ ಬಳೆ, ಕೆವಿಗೆ ಮುತ್ತಿನ ಗೊಂಟಲು, ಕುತ್ತಿಗೆ ಒಂದೆಳೆ ಮುತ್ತಿನಸರ ಅವುಗಳನ್ನು ಕಂಡು ಸಂಗೀತಳ ಕಣ್ಣಗಳು ಅರಳಿದರೂ ಅದೆಲ್ಲವನ್ನೂ ತನ್ನ ತಂದೆಯ ದುಡ್ಡಿನಿಂದಲೇ ತಂದಿರುವುದು. ಅದರಲ್ಲೇನು ದೊಡ್ಡ ಸ್ತಿಕೆ! ತಕ್ಕಣ ಮೂಡಿ ಬಂದ ಸಂತಸ ಇಂಗಹೋಯಿತು.

“ಪವ್ವಂಗೆ ಆಗ್ಗೆ ಲಿಚಾರಿಗೆ, ಇದೆಲ್ಲಾ ಯಾಕೆ ಬೇಕಾಗಿತ್ತು? ನನ್ನ ಹತ್ತು ನಮ್ಮುಂದೇ ಬೇಕಾದಪ್ಪು ಸೀರೆಗಳನೆ, ಒಡನೆಗಳನೆ.”

ಚಂಪಕಳಿಗೆ ಮುಖದ ಮೇಲೆ ಹೊಡಿದಂತಿತ್ತು ಆ ಮಾತು.

“ಇಂದು ಸಂಗೀತ, ಇದು ಪವ್ವನ ಪ್ರಸಿಂಟೆನ್ಸ್ ಅಲ್ಲ, ನಂದು. ನಾನು

ಮುಂಚೆ ವರ್ಕ್‌ಎ ಮಾಡ್ತೂ ಇದ್ದೀ ಗೊತ್ತಾ ? ಒಂದಿಷ್ಟು ದುಡ್ಡು ಬ್ಯಾಂಕ್‌ಲಿ ಪೊನ್ಯಾಂಡಿದ್ದೀನಿ....ನನ್ನ ಹೊಸ ಮಗಳಿಗೇಂತೆ ತಂಡೆ. ಯಾಕೆ ಇಷ್ಟು ಆಗಲಿಲ್ಲಾತ್ತ ?”

ಸಂಗಿತಳ ಮುಖಭಂಗವಾದಂತಾದರೂ ಶೋರಿಗೊಡದೆ ಹೇಳಿದೆಳು. “ಯಾರ ದುಡ್ಡಾದ್ದೀನು ಸುಮ್ಮೆ ಯಾಕೆ ವೇಸ್ಟ್‌ಪ್ರೂಣ ! ಸೀರೆ, ಎಲ್ಲಾನೂ ಜೆನ್ನಾಗಿದೆ. ತುಂಬಾ ಥ್ಯಾಂಕ್ಸ್” ಕ್ಯಾಗೆತ್ತಿ ಕೊಂಡಳು.

“ಅಂ....ದಟ್ಟ್ ಲ್ಯೂಕ್ ಎ ಗುಡ್ ಗರ್ಲ್” ಸುಂದರೀಶ ಮಗಳ ಭುಜ ತಟ್ಟಿದ.

“ನೋಡು ಇದು ಸುಮಂತ, ಹೇಮಂತರಿಗೆ” ಪ್ರಯೋಚಿಟ್ಟುಗಳನ್ನು ಬಿಟ್ಟಿದೆಳು. ಬಿಳಿಯ ಕ್ರಿಕೆಟ್ ಸ್ಟೇಟರುಗಳು, ಎರಡು ಸ್ಟೂಲ್ ಕಾರ್ಪುಗಳು, ಒಂದೊಂದು ಕಿಟ್ ಬ್ಯಾಗು, ಅವುಗಳ ಮೇಲೆ ಹೇಮಂತ, ಸುಮಂತರ ಹೆಸರುಗಳು.

“ಎಲ್ಲಿ ಅವರಿಬ್ಬರೂ ಕಾಣ್ಣೋಲ್ಲಿ !” ಸುಂದರೀಶ ಕೇಳಿದಾಗ ಸುನಂದಮ್ಮೆ ಮೇಲ್ಲನುಸುರಿದರು.

“ನೀನು ಗಂಡು ಮಕ್ಕಳನ್ನು ಸ್ವಲ್ಪ ಹತ್ತೊಂಬಯಲ್ಲಿಬೊಂಬೇಕವ್ವಾ, ಹೇಗಂದ್ದೆ ಹಾಗೆ ಬಿಡಬಾರ್ದು !”

“ಹೂಂ ಚಂಪ ಬಂದಿದ್ದಾಳೆ. ನೋಡ್‌ಣ್ಣೋತಾಳೆ ಅಲ್ಲಾತ್ತ ಚಂಪ ?” ಸುಂದರೀಶ ಒಂದು ದಿನದ ಹಂಡತಿಯತ್ತ ತಿರುಗಿದನು.

“ನಮ್ಮಗಳಿಗಲ್ಲಾ ಬಗ್ಗೆಲ್ಲ. ಇವಳಿಗ ಬಗ್ಗುರಾ ಅವು ! ಹೊದಲೇ ತುಂಟ್ರು, ಈ ವರ್ಕ್ ಮುಗಿದ್ದೆ ಕಾಲೇಜಿಗ ಬೇರೆ ಹೂಗ್‌ಗೂರ್ತಿ !” ಸುನಂದಮ್ಮೆ ಹೇಳುವ ಹೊತ್ತಿಗೆ ಸುಮಂತ ಸ್ವೇಕಲ್ಲಿನ್ನು ಮನೆಯ ಮುಂದಿದ್ದ ರ್ಯಾಂಪಿನ ಮೇಲೇ ಹತ್ತಿ ಸಿಕೊಂಡು ಮುಂಬಾಗಿಲಿನ ಮುಂದೆ ನೀತು ಬೆಲ್ಲ ಮಾಡಿದನು.

“ದಿ ಟ್ರಾಂಪ್ ಆರ್ ಹೋಂ” ಆವನ ಹಿಂದೆ ಹೇಮಂತ.

“ಪವ್ವಾ, ನನ್ನ ಸ್ವೇಕಲ್ಲಿನ ಹಿಂದಿನ ಟ್ರೈರ್ ಪಂಕ್ಚೇರ್. ನಾಳೇನೇ ಹೊಸ್ಟು ಬೇಕು. ಇಲ್ಲದ್ದೆ ಸ್ವೂಲ್ಗೆ ಹೊಗೋಕಾಗೋಲ್ಲ.”

“ಅದಿರಿ. ನಿಮಗೇನು ತಂದಿದ್ದೀನಿ ನೋಡಿ !” ಚಂಪಕ ಹೇಳಿದಾಗ ಹೇಮಂತ, ಸುಮಂತ ಸ್ವೇಕಲನ್ನು ಬಾಗಿಲಲ್ಲೆ ಬೇಕಿಸಿ ಒಳಗೆ ಬಂದರು. ಎಲ್ಲವನ್ನೂ ಹಿಡಿದೆತ್ತ ತಿರುಗಿಸಿ ನೋಡಿ ಹಲ್ಲುಗಿಂಜಿ ನಕ್ಕರು.

“ಸೂಪರ್ ! ಯಾರ್ತಿ ಈ ಸೆಲೈಕ್ನ್ ನ್ ? ಪಪ್ಪನ್ ಕೇಳಿ ಕೇಳಿ ಸಾಕಾಗಿತ್ತು. ನಿವೇದಿ ಇರ್ಬೀಕು ಅಲ್ಲಾ....?” ಹೇಮುಂತ ಹೇಳಿದ.

ಸುಮಂತ ಮಾತನಾಡಿದೇ ಸ್ವೇಚ್ಛರನ್ನು ಹಾರೆಕೊಂಡು, ಸ್ವಲ್ಪ ಕ್ಷಮೆನ್ನು ಹಾರೆಕೊಂಡು ಶ್ರೀಕೀರ್ತ್ ಬ್ರಹ್ಮಿ ಹಿಡಿದು ಬಾರಿಸುವಂತೆ ನಟಿಸಿದ. “ಒಹ್, ದಟ್ ಈ ಎ ಫ್ರೆನ್ ಲೋ ಬೋಂಡರಿ !”

ಅವರನ್ನು ನೋಡಿ ಎಲ್ಲರೂ ನಗಲೇಬೇಕಾಯಿತು. ಪರಿಸ್ಥಿತಿ ಕೊಂಜ ತಿಳಿಯಾದ ಮೇಲೆ ಸುಂದರೀಶ ಸುಮಂತ, ಹೇಮುಂತರನ್ನು ಕುಳಿತುಕೊಳ್ಳುವಂತೆ ಹೇಳಿದ.

“ಒಂದ್ವಡಿ ಸುಮೃನೇ ಕೂತ್ತೋಳಿ....ಹಾಗೆ. ವೇರ್ ವರ್ ಯೂ ಆಲ್ ದಿಸ್ ಟ್ರೆಂ ? ಇಂಷ್ಟಿನವರಿಗೂ ಎಲ್ಲಿದ್ದಿ ? ಇಂಷ್ಟಿಗಾ ಮನಿಗೆ ಬರೋದು ?”

“ಎಲ್ಲೂ ಇರ್ಲಿಲ್ ಪವ್ವಾ, ಇಲ್ಲೇ ಸರ್ಕಾರ್ಲಾನ್ಲಿ ನಾನೂ ಹೇಮುಂತ, ವಿಜಯ್, ವಿನಯ್ ಎಲ್ಲಾ ಸೇರಿ ಆ ಕೂಲ್ ಡ್ರಿಂಕ್ಸ್ ಸ್ವಲ್ಪ ಇಂಡಿಲ್ಲಾ ಅಲ್ಲಿ ಹರ್ಡ್ ಹೊಡಿತಾ ಇದ್ದು. ಅಪ್ಪೇ....” ಸುಮಂತ ಹೇಳಿದ.

“ಸುಮೃನೇ ಏನೂ ಹೆರಬಿ ಹೊಡಿತಾ ಇರ್ಲಿ....ಆ ಫ್ರಿಚರ್ ಕರಿಬಸ್ವನವರಿಗೆ ಯಾವಾಗ್ಲೂ ನಮ್ಮು ಗ್ರಾಂಗ್ ಮೇಲೇ ಕಣ್ಣು. ಅವರಿಗೆ ಹೇಗೆ ಬುದ್ದಿ ಕಲಿಸೋದೂಂತ ಪಾಲ್ನ್ ಮಾಡ್ತು ಇದ್ದು” ಹೇಮುಂತ ಹೇಳಿದ.

“ಇದಕ್ಕೂ ನಿವ್ ಸ್ಹೂಲ್ಗೆ ಹೋಗೋದು ? ಈ ವರ್ ಪಬ್ಲಿಕ್ ಎಕಾವರ್ ಜ್ಞಾಪಕ ಇರ್ಲಿ....ಇನ್ನು ಎರಡು ಮೂರು ತಿಂಗಳ್ಲಿ. ಓದ್ದೋಡ್ದೋದು, ಬರ್ಲೂಡ್ದೋದು ಇಲ್ಲಾ? ಹೈ ಫಸ್ಟ್ ಕಾಲ್ಸ್ ತೊಗೊಳ್ಳೇ ಇದ್ದೆ ಯಾವ ಕಾಲೇಜ್‌ಲೂ ಸೀಟು ಸಿಕ್ಕೊಳ್ಳಲ್ಲ !” ಸುಂದರೀಶ ಹೇಳಿದ. “ನಾಳೆಯಿಂದ ಆರೂವರೆ ಒಳ್ಳಿ ಮನೆ ಸೇರಿ ಓದ್ದೋಚೀಕು....ತಿಳಿತಾ ?”

“ಹೂಂ” ಎಂದು ಸುಮಂತ, ಹೇಮುಂತ ತಂದೆಯು ಗದರಿದ ದಸಿಗೆ ‘ಹೂಂ’ ಗುಟ್ಟಿದರೂ ಸುಂದರೀಶ ಒಳಗೆ ಎದ್ದು ಹೋಗುತ್ತಿಲೇ ಗೊಳಿದರು.

“ಅದ್ದೇ ಏನೋ ಈ ಸಾಮಾನೆಲ್ಲೂ ತಂದು ನವ್ಮೆ ಮನ್ಮಾ ಹೊಡಿದ್ದು !”

○ ○ ○ ○

ಚಂಪಕಳಿಗೆ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳಲು ಬಹು ಕಣ್ಣನೇ ಆಯಿತು. ರಾತ್ರಿಯೇನಿಡ್ದರೂ ಸುಂದರೀಶನ ತೊಕ್ಕೆಯಲ್ಲಿ

ಎಲ್ಲವನ್ನೂ ಮರೆಯುತ್ತಿದ್ದರೂ, ಮಕ್ಕಳದೇ ಅವಳಿಗೆ ದೊಡ್ಡ ಸಮಸ್ಯೆಯಾಗಿತ್ತು.

ಸುಮಂತ, ಹೇಮಂತ ಇಬ್ಬರೂ ಮಹಡಿಯ ಮೇಲೆ ಮಳಗುತ್ತಿದ್ದುದ್ದಿಂದ ಅವರನ್ನು ಬೆಳಗ್ಗೆ ಬೇಗ ಎಬ್ಬಿಸುವುದು ಕಷ್ಟವಾಗಿತ್ತು. ಬೆಳಗ್ಗೆ ಏಳುತ್ತಲೇ ಸುನಂದಮ್ಮನಿಗೆ ಕಾಫಿ-ತಿಂಡಿಗೆ ನೇರವಾಗುತ್ತಿದ್ದ ಚಂಪಕ ಅರುಗಂಟಿಗೆಲ್ಲ ಏಳುತ್ತಿದ್ದ ಸುಂದರೀಶನಿಗೆ ಕಾಫಿ, ತಿಂಡಿ ಕೊಟ್ಟು, ಮುಖದಕ್ಕಾರಕ್ಕೆ ನೀರು ಕೊಟ್ಟು, ಅವನ ಸ್ವಾನಕ್ಕೆ ನೀರು ತೋಡಿ, ಅವನ ಪೂಜೆಗೆ ಆಣ ಮಾಡುವ ವೇಳೆಗೆ ಸಂಗಿತ ಎದ್ದು ಬರುತ್ತಿದ್ದಳು ಅವಳಿಗೆ ತಂಡೆಯ ಜೊತೆಯಲ್ಲಿ, ತಂದೆಗಾಗಿ ಎಲ್ಲವನ್ನೂ ಅಸರ್ಕೆಯಿಂದ ಮಾಡುತ್ತಿದ್ದ ಚಂಪಕ ಇನ್ನು ಕಂಡರೆ ಅಷ್ಟೇನೂ ಆಗುತ್ತಿರಲಿಲ್ಲ. ಸುನಂದಮ್ಮನ ಆದೇಶದ ಮೇರಿಗೆ ಅವಳನ್ನೂ ‘ಚಿಕ್ಕಮ್ಮ’ ಎಂದು ಕರಿದರೂ ಹಾಗೆ ಕರೆಯುತ್ತಿದ್ದು ದು ಬಹಳ ಅಪರೂಪ. ಮುಖ ತೋಳಿದು ರೂಪಿಗೆ ಹೋಗಿ ಪಾರದ ಪುಸ್ತಕ ಹಿಡಿಯುತ್ತಲೇ, ಅಂದು ಕಾಲೀಜಿಗೆ ಹಾಕಿಕೊಂಡು ಹೋಗಬೇಕಾದ ಉದುವನ್ನು ಹುಡುಕಿ ಆರಿಸಿ ತೆಗೆದುಕೊಳ್ಳುವುದರಲ್ಲೋ ಏ ಮಗ್ಗಾಳಾಗುತ್ತಿದ್ದಳು.

ಸುನಂದಮ್ಮ ಒಬ್ಬರೇ ಇದ್ದಾಗ ‘ಅತ್ತೇ ಕಾಫಿ ಕೊಡು’ ಎಂದು ಕೇಳುತ್ತಿದ್ದ ವಳು ಈಗ ಆ ಗೊಡನೆಗೇ ಹೋಗುತ್ತಿರಲಿಲ್ಲ. ಸುನಂದಮ್ಮ ತಾನೇ ತಿಂಡಿ, ಕಾಫಿ ಹಿಡಿದು ಅವಳ ರೂಪಿಗೆ ತೆಗೆದೊಯ್ದು ಇಡುತ್ತಿದ್ದರು.

“ಯಾಕೆ ಕಾಫಿ-ತಿಂಡಿ ಬೇಡವಾ ?”

“ತಿಂಡಾಯ್ಯ ಅತ್ತೇ !” ಸಂಗಿತ ಅತ್ತ ಹೆಚ್ಚು ಗಮನ ಹಿಂಸದೇ ಹೇಳುತ್ತಿದ್ದಳು.

“ತೋಗೋ ತಂದಿದ್ದೀನಿ....ಆರಿಹೋಗುತ್ತೇ !” ಸುನಂದಮ್ಮ ಬಲ ಅಂತದಿಂದ ಅವಳಿಗೆ ನೀಡುತ್ತಿದ್ದರು. ಯಾವ ಮಾತ್ರಾ ಆಡದೆ ಅವನ್ನು ಮುಗಿಸಿ ಟೀಬಲ್ಲಿನ ಮೇರಿಟ್ಟು ತನ್ನ ಶಾಯಿದಲ್ಲಿ ತೋಡಗುತ್ತಿದ್ದಳು. ದೇವಮ್ಮ ಕಸ ಗುಡಿಸಲು ಬಂದಾಗ ಸೋಡಿದರೆ, ಆ ಲೋಟಿ ತಟ್ಟಿ ತೋಳೆಯಲು ತೆಗೆದುಕೊಂಡು ಹೋಗುತ್ತಿದ್ದಳು. ಇಲ್ಲದಿದ್ದರೆ ಅಲ್ಲೇ ಬಿದ್ದಿರುತ್ತಿದ್ದವು.

ಸುಂದರೀಶ ಸ್ವಾನ ಮುಗಿಸಿ ಪೂಜೆ ಮಾಡಿ ಮಂಗಳಾರತಿ ಮಾಡುವಾಗ ಮಕ್ಕಳನ್ನು ನೇನೆಯುತ್ತಿದ್ದನು.

“ಎಲ್ಲಿ, ಇನ್ನೂ ಯಾರೂ ಎಡ್ಡಿಲ್ಲಾ ? ಮುಂಚೆ ಎದು ಬಿಡೋರು ?”

“సంగీత ఎద్దిద్దాళి. ఏనేం కాలేజిన కేల్ప నేలిడ్లోతా ఇద్దాళి. సుమంత, హేమంత ఎదొర్కె ఇల్లోర్కె నోడ్లోండు బర్కోని తాళు” సునందమ్మ బాయల్లి హేళుత్తిద్దరూ జంపకనత్త నోడు త్తిద్దరు. ఆవర మనదింగితవన్ను అధివాడికోళ్లుత్తిద్ద జంపక మంకడి వ్యతి హోగి నోడిదరే ఇబ్బరూ ముసుకు బీరి మలగిరు త్తిద్దరు. రామిన నేలద మేలోల్లా బిద్దిరుత్తిద్ద పుస్తక, పెన్న, పెన్నిల్లుగళన్ను ఆరిసి జోడిసిట్టు ఆవరిటరన్నూ ఆలుగిసి ఎబ్బిసు త్తిద్దళు.

“ఇబ్బా ఏళి. కాఫి, తిండి ఎల్లా రెడియోగి ఆరి తణ్ణగాగి హోగ్గు ఇదే.”

మంతూ ముసుకు బీరి మలగుత్తిద్దరు. “ఆరలి బిడి. బిసిగింత తణ్ణగిద్దరే బేగ కాఫి, తిండి ముగిసోబైదు !”

“అగలే ఏళూవరే ఆయ్యు ఏళోల్లా.....పప్పు రేగ్గాత్త ఇద్దాలే. ఓండో మక్కలు ఎస్సోత్తిగే ఏళోఎదు అంత.” జంపక తండెయు కెసరు జ్వల్లిసినుత్తలే ముసుకు తెరేదు మ్యే మురియుత్తా ఆకళసుత్తా కుళితుకోళ్లుత్తిద్దరు.

“బేలగ్గి ఏళ్లానే నమ్మ గ్రహచార శురువాయ్యు.”

ఆవరిద్ద మేలే ఆవర కూసిగే, బట్టిబరె ఓరణవాగిట్టు కేళగె బరుత్తిద్దళు జంపక. ఆదరూ హేమంత, సుమంతర బెళగిన కెలసగళు ముగయ్యాత్తి రలిల్ల.

“అత్తే ఎల్లి నన్న టిలొ బ్రష్టే కాణోల్లు, ఒలేగి కూర్కిట్టు ?”

“అత్తే, ఈ కూళు టిలొ” పేస్ప జొస్తి నోరేనే బరోల్ల. బంఱి అడ్వరాట్టేస్టమేంటోగే సరి....నాళే బేరే తర్వు !” హేమంతన కంపే ఇంటు.

“థూ హండేలి సీరు మరళ శాదుకోగిదే. హేగప్పు మరళో నిర్మల్లి ముఖ తొలోబైదు ?” సుమంత గొణగిదరీ, కల్లుజ్ఞవ బదలు తొట్టియల్లిద్ద తణ్ణేరినల్లే బాయి ముక్కలిసి ఒద్ద కృయింద ముఖ ఒరేకోండు, టవెలినింద ముఖ ఉజ్జి ఒరేసి

ಕೊಂಡು ಅಡಿಗೆ ಮನೆಯತ್ತು ಕಾಲು ಹಾಕದೇ ದೈಸಿಂಗ್ ಟೀಬಲ್‌ನ ಮುಂದೆ ಕುಳಿತು ಅಂದಿನ ಪೇಸರಿನ ಸೈನ್ಯೋಫ್ ಕಾಲಂ ಹಿಡಿದು ಕುಳಿತು ಅತ್ಯಿಗೆ ಅರ್ಥರ್ ಮಾಡುತ್ತಿದ್ದ ಹೇಮಂತ.

“ಅತ್ಯಿ, ಕಾಫಿ, ತಿಂಡಿ ಬರಿ....!” ತಂದುಕೊಡುತ್ತಿದ್ದವರು ಚಂಚಕ ಇಂದರೂ ಅವನ ಗಮನ ಅವಳತ್ತ ಹೊರಳುತ್ತಿರಲಿಲ್ಲ. ತಿಂಡಿ ತಿನ್ನುತ್ತಾ ಪೇಪರ್ ಓದುವುದರಲ್ಲಿ ಕಾಫಿ ಆರಿ ತಣ್ಣಿಗಾಗುತ್ತಿತ್ತು. ಇದರಲ್ಲಿ ಅಧ್ಯ ಕುಡಿದು, ಮಿಕ್ಕೆನ್ನು ಮಿಂಸಿ ವಸಾದರೊಂದು ಗೊಳಿಗುತ್ತಿದ್ದು. “ಇವ್ಯತ್ತು ಅತ್ಯಿ, ಇಡ್ಲಿ ಸೀಮೆಲನ್ನು ವಾಸ್ನೇ....ಕಾಫಿ ಯಾಕೋ ಟೀ ಇದ್ದಾಗಿತ್ತು.”

ಸುಮಂತ ನಾಲ್ಕು ಬಾರಿ ಹಲ್ಲು ಉಜ್ಜೀ, ಮುಖಕ್ಕೆ ಸೋಪು ಹಾಕಿ ಶೊಳಿದು ಒರೆಸಿಕೊಂಡು ಬಂದು ಕೊಡುತ್ತಿದ್ದ ಇಬ್ಬರೂ ಸೇರಿದರೆ ಜಗತ್. “ಶೇ, ಘಸ್ಟ್ ತೀಂಗ್ ಪೇಪರ್ ಕೊಡೊ, ಓದಾಯ್ಲು ಲಾಲ್ ಹೇಮಂತ !”

“ಯಾರು ಹೇಳಿದ್ದ ಓದಾಯ್ಲು ಅಂತ ಈಗೂನೇ ಪೇಪರನ್ನು ಕೈಗೆ ತೊಗೊಂಡಿದ್ದಿನಿ....” ಓದಾಗಿದ್ದರೂ ಬೇಕಾಗಿ ಪೇಪರನ್ನು ತಿರುವ ಹಾಕುತ್ತಿದ್ದನು ಅವನು ಕೇಳಿದಿದ್ದರೂ ಕಾಫಿ, ತಿಂಡಿ ತಂದುಕೊಟ್ಟುಗ ತಿಂಡಿ, ಕಾಫಿ, ಕುಡಿಯಲು ಇರುವ ನೀರು ಎಲ್ಲವನ್ನೂ ಒಟ್ಟಿಗೇ ಕಬಳಿಸಿ ಹೇಮಂತನ ಕೈಯಿಂದ ಪೇಪರನ್ನು ಕೆತ್ತುಕೊಳ್ಳುವ ಸಾಹಸದಲ್ಲಿ ಪೇಪರನ್ನು ಏರಡುತ್ತಂಡಾಗಿ ಮಾಡಿದಾಗ ಇಬ್ಬಿಗೂ ಜಗತ್ ಸ್ವಾರಂಭ.

“ಇವನು ಯಾವೂರ ಸರದಾರಾ ? ಎಲಾಲ್ ಇವನಿಗೇ ಘಸ್ಟ್ !” ಸುಮಂತ ರೇಗಿದರೆ,

“ಹೂಂ ಹೆಣ್ಣಿಗನ ಹಾಗೆ ಮುಖಕ್ಕೆ ಸೋಪು ಹಾಕೊಂಡು ‘ಫಂ’ ಅನೊಽತನ್ನು ತೊಕ್ಕೊತ್ತಾ ಕೂತೊಽಮ್ಮೇ, ನೀನು ಯಾವೂರ ಸರದಾರಾಂತ ನಾನು ನಿಂಗೆ ಘಸ್ಟ್ ಪೇಪರ್ ಕೊಡಿ !”

ಇಬ್ಬರ ಜಗತ್ ಸುಂದರೀಶ ಅಲ್ಲಿಗೆ ಬಂದರೆ ನಿಲ್ಲುತ್ತಿತ್ತು.

“ಆಗ ಎದ್ದಾರ್ ? ಗಂಟೆ ಎವ್ವು ಗೊತ್ತಾ ?”

“ಎನಿಲ್ಲ ಆಗ್ಗೇ ಎದ್ದು ಮಾಡಿ ಮೇಲೆ ಸ್ವಾಡಿ ಮಾಡ್ತು ಇದ್ದಿ....ಆಗ ಕೆಳಗೆ ಇಳಿದು ಬಂದ್ದಿ” ಅವರಿಬ್ಬರೂ ಮತ್ತೆ ಒಂದಾಗುತ್ತಿದ್ದರು.

“ಹೊಂ....ಎನೇನು ಓದೊಂಡಿ” ಸುಂದರೀಶನಿಗೆ ಮಕ್ಕಳ ಬುದ್ದಿ

ತಿಳಿದಿತ್ತು.

“ಸುಮಂತ ಹ್ಯಾಡ್ಲೀ ಚೇಸ್ ಓದ್ದಾ ಇದ್ದ !” ಹೇಮಂತ ಹೇಳಿದರೆ, ಸುಮಂತ ಅವನತ್ತು ಕೆಡಿಸೋಟಿ ಬೀರಿ ಹೇಳುತ್ತಿದ್ದ, “ಇವನು ಸ್ಪೂರ್ ದಸ್ತಾವ್ ಓದ್ದಾ ಕೂತಿದ್ದ ” ಚಂಪಕಳಿಗೆ ಗೊತ್ತು ಇಬ್ಬರದೂ ಸುಳ್ಳಂದು. ಹೇಳಿದರೆ ಸುಂದರೀಶ ಮಕ್ಕಳನ್ನು ಗದರಿಯೋ ಹೊಡೆದೋ ಮಾಡಿದರೆ. ‘ಸೋಡಿದಾಯ ಮಲತಾಯಿ ಬಂದ್ದು, ಮಕ್ಕಳನ್ನು ಹೊಡೆಯೋಕೆ ಶರುವಾಯ್ತು’ ಎಂದು ಕೊಂಡಾರು.

“ನಾಳೆ ಪರೀಕ್ಕೆಗೆ ಅದ್ದೋ ಕೊಡೋದಾ ?” ಸುಂದರೀಶ ಗದರಿದರೆ ಚಂಪಕ ತಡೆಯುತ್ತಿದ್ದಳು.

“ಇಲ್ಲ, ಸೈನ್ಸ್ ಓದ್ದಾ ಇದ್ದು. ಬೇಜಾರಾದಾಗ ಆ ಪ್ರಸ್ತುತಗಳನ್ನು ಸೋಡ್ದಾ ಇದ್ದಿರಬಹುದು.....!”

ಸುನಂದಮ್ಮೆ ದಿನಿ ಸೇರಿಸುತ್ತಿದ್ದರು. “ಮಾಲತಿ ಇದ್ದಾಗ ಇಬ್ಬರನ್ನೂ ಕೂಡಿಸಿಕೊಂಡು ಓದಿಸೋಳು. ಬಲು ತುಂಟುಮುಂಡೇವು ಎರಡೂ !”

ಮಾಲತಿಯ ನೆನಪಾದೋಡನೆ ಸುಂದರೀಶ ವರೋನವಾಗಿ ಅಲ್ಲಿಂದ ದೂರ ಸರಿಯುತ್ತಿದ್ದನು. ಹೊಸ ಹೆಂಡತಿಯ ಮೇಲೆ ಹಕ್ಕು ಚಲಾಯಿಸಿ, ಮಕ್ಕಳನ್ನು ಹತೋಟಿಯಲ್ಲಿಡುವಂತೆ ಹೇಳುವಂತಿರಲಿಲ್ಲ. ಸಾಲದ್ದಕ್ಕೆ ತನ್ನ ಮಕ್ಕಳೇನೂ ಕಡಿಮೆಯಿರಲಿಲ್ಲ. ಅವರುಗಳನ್ನು ಬಿಗಿ ಹಿಡಿಯಲು ಮಾಲತಿಯೊಬ್ಬಳಿಗೇ ಸಾಧ್ಯವಿತ್ತು. ಚಂಪಕಳನ್ನು ತಾನು ಮದುವೆಯಾದುದು ತನ್ನ ದೇಹದ ಕಾಮನೆಗಳ ಪೂರ್ವಕೆಗಾಗಿಯೋ ಈ ಮನೆಯನ್ನು ಸೋಡಿ ಕೊಳ್ಳಲ್ಪೋ, ಇಲ್ಲ ಮಕ್ಕಳನ್ನು ತಿದ್ದುವುದಕ್ಕೋ ! ಇವೆಲ್ಲವನ್ನೂ ಮಾಲತಿ ಒಬ್ಬಳೇ ತನಗರಿವಿಲ್ಲದಂತೆ ಹೇಗೆ ಮಾಡುತ್ತಿದ್ದಳು. ಅವಳ ಬಗ್ಗೆ ಚಂಪಕಳ ಬಳ ಹೇಳಲು ಅವನ ಮನಸ್ಸು ಅಳುಕುತ್ತಿತ್ತು.

ಸುನಂದಮ್ಮೆ ಗಂಟಲು ಸರಿನಾಡಿಕೊಂಡು “ಚಂಪಾ, ನೀನು ಹೇಗಿದ್ದೂ ಟೀಚರ್ ಆಗಿದ್ದೀ, ಇಬ್ಬರನ್ನೂ ಕೂಡಿಸಿಕೊಂಡು ಪಾಠ ಹೇಳ್ಣಿದು. ಕೇಳೋ ಅವಳಿ ಎಲ್ಲಾ ಗೊತ್ತು !” ಎಂದರೆ ಸುಮಂತ, ಹೇಮಂತ ಒಬ್ಬರ ಮುಖ ಸೋಡಿ ಒಬ್ಬರು ನಗುತ್ತಿದ್ದರು.

“ನಮಗೆ ಓದಿ ಅಥ್ರ ಆಗ್ಗೇ ಇದ್ದದು ಕೇಳ್ಣೀವಿ” ಅವರು ಪ್ರಸ್ತುತಗಳನ್ನು ಮಟ್ಟತ್ತಿದ್ದರಲ್ಲವೇ ! ಅಂಗಡಿಯಂದ ಕೊಂಡು ತಂದು ಟೀಕಾಸುಷ ಪ್ರಸ್ತುತಗಳು ಹೊಸದಾಗಿ ಹಾಗೆಯೇ ಇರುತ್ತಿದ್ದವು.

ಸಂಪೂರ್ಣವಾಗಿ ಬಗ್ಗುತ್ತಿದ್ದುದು ಆವರು ಸಂಗೀತಕೊಬ್ಬಿಳಿಗೇ. ಸುಂದರೀಶ ಹೊರಟು ಹೋದ ಮೇಲೆ ತಮ್ಮಂದಿರನ್ನು ಓದುವಂತೆ ಆವಳು ಗಲಾಟಿ ಮಾಡುತ್ತಿದ್ದಳು.

“ಒಂದೂ ಫೇಲಾದ್ದೆ ಎಷ್ಟು ಅವಮಾನ ! ಹೀಗೆ ಮುಂರು ಹೊತ್ತೂ ಆಡೊಂಡು ತಿರ್ಭಾಜೊಂಡು ಬಿಡ್ಡಿರಿ—ಮುಂದೆ ಅಡಿಗೆ ಕೆಲ್ಲಿ ಮಾಡೊಂಡು ಇರ್ವಿರಂತೆ !” ಅವಳು ಆವರ ಮುಂದೆ ಪುಸ್ತಕ ತಂಡೆಡ್ಡಿತ್ತಿದ್ದಳು. ಓದು ತ್ತಿದ್ದರೂ ಇಲ್ಲವೂ ಆವಳಿದರಿಗೆ ಇರುವವರಿಗೆ ಪುಸ್ತಕ ತೆರಿದು ಇಟ್ಟು ಕೊಳ್ಳುತ್ತಿದ್ದರು. ಆವಳತ್ತು ಹೋಗುತ್ತಲೇ ಪುಸ್ತಕ ಮುಚ್ಚಿ ಗೊಳಿಗು ತ್ತಿದ್ದರು. “ಇವೊಂದು ಒಂದೇ ದಿನ ಓದಿಬಿಟ್ಟಿ ಬೈಲ್ನಾ ಡ್ಯಾಮೇಜ್ ಆಗಿ ಹೋಗುತ್ತೆ.”

ಆದರೆ ತಂದೆ ಮದುವೆಯಾದ ಮೇಲೆ ಸಂಗೀತಳು ಕೊಂಚ ಬದಲಾಗಿದ್ದಳು. ತಂದೆಯು ರೂಪಿನ ಪಕ್ಕದ್ದೇ ಆವಳ ಕೊರಡಿಯಾಗಿದ್ದರಿಂದ ತಂದೆ, ಚಿಕ್ಕವ್ಯಾಪಕ ಇಬ್ಬರ ಅಸ್ವಷ್ಟ ಮಾತು, ನಗೆ, ಹಾಕಿದ್ದ ಬಾಗಿಲು ಯಾವುದೂ ಸರಿಬರುತ್ತಿರಲಿಲ್ಲ. ಮುಂಚೆ ಇಂಥೇ ಹೋಗಿ ತಂದೆಯನ್ನು ಎಬ್ಬಿಸುತ್ತಿದ್ದಳು. ಇಲ್ಲವೇ ತನಗಭ್ರಂತಾಗದುದನ್ನು ಮಂಜದ ಮೇಲೆ ಆವರು ಮಲಗಿದ್ದರೂ ಆವರಿಗೆ ಒರಗಿ ಕುಳಿತು ಹೇಳಿಸಿಕೊಳ್ಳುತ್ತಿದ್ದಳು. ಮೂಲೆ ಮಗಳಿಂದರೆ ಕೊಂಚ ಹೆಚ್ಚು ಪ್ರೀತಿಯೇ ಸುಂದರೀಶನಿಗೆ. ಆವಳ ತಲೆ ತಡವುದು, ಕೆನ್ನೆ ಹಿಂಡುವುದು ಮಾಡುತ್ತಿದ್ದನು. ತನ್ನತ್ತರಕ್ಕೂ ಬೆಳೆದಿದ್ದ ಮಗಳು ಆವನಿಗೆ ತನ್ನ ತೊಡೆಯ ಮೇಲಾಡುತ್ತಿದ್ದ ಚಿಕ್ಕ ಹುಡುಗಿ ಯೆಂದೇ. ಎಷ್ಟೋ ಬಾರಿ ಸುನಂದವ್ಯಾಪಕ ತಮ್ಮಂನನ್ನು ಗದರಿದ್ದುಂಟು. “ಎನ್ನೋ ಸುಂದರೂ ಆವಳನ್ನೂ ಚಿಕ್ಕ ಮಗೂನಾ ?” ಸುಭಾವ ಆವಳನ್ನು ರೇಗಿಸುತ್ತಿದ್ದ. “ನಿನ್ನ ಪಪ್ಪಂಗೆ ಕೊಡೋಹ್ಯ ಸಲಿಗೆ ನಿನ್ನ ನಂಗಿ ಕೊಡೋಲ್ಲಿಲ್ಲಿ ಸಂಗ !”

ಆದರೆ ತಂದೆಯು ಮದುವೆಯಾದ ನಂತರ ಸಂಗೀತ ತಂದೆಯ ಬಳ ಮಾತನಾಡುವುದನ್ನೇ ಬಹಳ ಕಡಿಮೆ ಮಾಡಿದ್ದಳು. ಸಾಮಾನ್ಯ ಮಾಡಿ, ಕಾಲೇಜಿಗೆ ರೆಡಿಯಾಗಿ ನಿಂತಲೇ ನಿಂತು ತಪ್ಪಿಯಲ್ಲಿ ಒಂದಿಷ್ಟು ಮೋಸರನ್ನು ತಿಂದು ನೀರು ಕುಡಿದು ಆಗಲೇ ಮನೆಯಲ್ಲಿ ಬಂದು ಆವಳಿಗಾಗಿ ಕಾದಿರುತ್ತಿದ್ದ ಸುನಿತಾ, ರಾಜಿ, ವಿಮಲ, ಇಂದೂ ಇವರುಗಳ ಜೊತೆ ಹರಿಟುತ್ತಾ ಕಾಲೇಜಿಗೆ ಹೊರಡುತ್ತಿದ್ದಳು. ಮುಂಚೆ ‘ಅತ್ತಿ’ ಕಾಲೇಜಿಗೆ ಹೋಗ್ಗಿಟ್ಟು

ಬರ್ತೀನಿ' ಎಂದು ಕೂಗಿ ಹೇಳುತ್ತಿದ್ದ ವಳ್ಳ ಈಗ ಯಾರಿಗೂ ಏನೂ ಹೇಳದೇ ಹೊರಟು ಹೋಗುತ್ತಿದ್ದಳು. ಕಾಲೇಜಿನಲ್ಲಿ ಹಸಿವಾದರೆ ಹೇಗಿದ್ದರೂ ತನ್ನ ಬಳಿದ್ದಿರುತ್ತಿತ್ತು. ಕಾಲೇಜಿನ ಶ್ಯಾಂಪೋನಲ್ಲಿ ಏನಾದರೂ ತಿನ್ನುತ್ತಿದ್ದಳು. ಅವಳ ಗೆಳತಿಯಂಗೆ ಚಂಪಕಲ ಮೇಲೆ ಹದಿನೆ ಕಣ್ಣು.

“ಲೇ ಸಂಗೀ, ನಿನ್ನ ಚಿಕ್ಕಮ್ಮೆ ಸೋಡೋಡಿಕ್ಕೇಸೋ ಒಳ್ಳೆಯವರ ಹಾಗೇ ಕಾಣ್ತಾರೆ....ಬಟ್ಟ ಆಕ್ಕು ಯಲ್ಲಿ ಹೇಗೆ ?” ಇಂದು ಕೇಳುತ್ತಿದ್ದಳು.

“ನಂಗೋತ್ತಿಲ್ಲೋ, ನಾನು ಆ ವಿಷಯ ಯೋಚಿಸೋದೇ ಇಲ್ಲ” ಸಂಗೀತ ಹೇಳುತ್ತಿದ್ದಳು.

“ಹೂಂ, ಈಗೇಸೋ ಎಲ್ಲಕ್ಕೂ ಸೋಡರತ್ತಿ ಇದ್ದಾರೆ. ಅವರು ಹೊರಟುಹೋಡ್ಡೀಲೇ....! ಯೂ ಹ್ಯಾವಾ ಟು ಫೇಸ್ ದಿ ಮುಖ್ಯಸಿಕ್ಕಾ....” ವಿವುಲ ಹೇಳಿದಳು, “ನೀನು ತಿಂಡೀ ಇಸಂ ಹೇಗೇಂತ ಸೋಡೊಂದಿರಮಾತ್ತು.. ಮಲತಾಯಿ ಪಟ್ಟೆ ಏರಿದರೆ ನಿನ್ನ ಗತಿ ಆಯ್ದು !” ಸಂಗೀತ ನಗುತ್ತಿದ್ದಳು. “ನಾನು, ನನ್ನ ತಮ್ಮಂದಿರಬ್ಬರು, ಮೂರು ಒನ್ನ ಒಟ್ಟಿಗೆ ಸೇರಿದರೆ ನಿಂಗೋತ್ತಿಲ್ಲ ಹೇಗು, ಕಾಲರಾ, ಸೃಚೌನ್ ಸೇರಿದ ಹಾಗಿ ಗೊತ್ತಾ ? ಯಾರ ಆಟಾನೂ ನಮ್ಮ ಹತ್ತಿರ ನಡೆಯೋಲ್ಲ !”

ಸುನಂದಮ್ಮೆ ಒಂದೊಂದಾಗಿ ಎಲ್ಲಾ ಜವಾಬ್ದಾರಿಗಳನ್ನೂ ಚಂಪಕಲಿಗೆ ಒಪ್ಪಿಸತ್ತೊಡಗಿದರು. “ಸೋಡಮಾತ್ತು, ನೀನು ಯಾರ ಮಾತ್ರಾ ಕೇಳ್ಣೀಡಾ. ಮಕ್ಕಳದು ಹಾಲು ಮನಸ್ಸು. ಆ ವಯಸ್ಸು ಹಾಗೆ ಅದುತ್ತೇ. ನೀನು ಒಳ್ಳೆಯತನದಿಂದ ಅವರ ಮನಸ್ಸು ಗಿಡ್ಲೋಬೇಕೂ. ಏನಾತ್ತಿದೂ ನಮ್ಮ ಸುಂದರೂ ಮುಂದೆ ಮಾತ್ರ ಚಾಡಿ ಹೇಳ್ಣೀಡಾ. ಅವನು ಬಹಳ ಮುಂಗೊಷಿ. ಆಮೇಲೆ ನಿಂಗೇ ಕೆಟ್ಟು ಹೆಸರು.”

ಮಗಳ ಹೊಸ ಮನೆಯಲ್ಲಿ ಹೊಸ ಪಟ್ಟದಲ್ಲಿ ಹೇಗಿರುವಳಿಂದು ಸೋಡಿ ಹೋಗಲು ಆಗಾಗ ಶಾಂತಮ್ಮೆ ಬರುತ್ತಿದ್ದರು.

“ಏನೇ ಚಂಪಾ, ಮಕ್ಕಳ ನೀನು ಹೇಳಿದ ಹಾಗೆ ಕೇಳುವೇನೇ ? ಮೊದಲ್ಲೇ ದಿನಾನೇ ಅಮ್ಮೆ ಆಡಿಸ್ಟಿಟ್ಟು ಸ್ವಲ್ಪ ಹುಷಾರಾಗಿ ಬಿಗಿಯಾಗಿ ಇರು. ಇಲ್ಲಿದ್ದೇ ನಿನ್ನ ಕತ್ತಿಗೇ ತಂದಾವು.” ಶಾಂತಮ್ಮೆ ಮಗಳಿಗೆ ಮಲಮಕ್ಕಳನ್ನು ಬಿಗಿ ಹಿಡಿಯುವ ಬುದ್ಧಿ ಹೇಳುತ್ತಿದ್ದರು. “ಮೊದ್ಲೇ ಬೆಳೆದಿರೋ ಮಕ್ಕಳಾ. ನೀನು ಮಲತಾಯಿಂತ ಗೊತ್ತು ಅವಕ್ಕೆ, ನಿನ್ನ ತಲೆ ಕಂಡ್ರೇ ಆಗೋಲ್ಲ” ಯಾರಿಗೂ ಕೇಳಿದಂತೆ ಮಗಳ ಕಿವಿಯಲ್ಲಿ ಉದುತ್ತಿದ್ದರು.

ಸುನಂದಮೃಷಿಗೆ ಚಂಪಕಳ ಹೇಳಿದ್ದ ನಂಬಿಕೆ ಶಾಂತಮೃನ ಹೇಳಿರ ಲಿಲ್ಲ. ಅವರು ಮಗಳನ್ನು ಪಡೇ ಪಡೇ ಬಂದು ಸೋಡಿ ಹೊಗುತ್ತಿದ್ದು ದು ಅವರಿಗೆ ಸರಬೀಳುತ್ತಿರಲಿಲ್ಲ. ಸಂಗಿತಶಾಸ್ತ್ರದಲ್ಲಿ ಕಂಡರೆ ಬಂದು ಬಗಿಯಾಗಿ ಸೋಡುತ್ತಿದ್ದ ಅವರನ್ನು ಕಂಡರೆ ಸುನಂದಮೃಷಿಗೆ ಸರಬೀಳುತ್ತಿರಲಿಲ್ಲ.

“ನೀನೇನಾದ್ಯಾ ಅನ್ನಿ, ಹುದುಗಿಯರು ಬೀಳೆದು ಮೊಡ್ಡೊರಾದ್ದೇಲೆ ಮೈ ತುಂಬಾ ಲಂಗಾ ದಾವಣಿಸೋ, ಸೀರೇಸೋ ಜೆನ್ನು. ಈ ಗೋಸಾವಿ ಲಂಗ, ಗಂಡಸಿನ ಸ್ಯಾಂಟು ಗೀಂಟು ಜೆನ್ನಾಗಿರೊಲ್ಲ” ಎಂದು ಸುನಂದಮೃನ ಮುಂದೆ ಹೇಳಿದಾಗ ಸುನಂದಮೃ ಮಾತು ತೇಲಿಸಿದ್ದರು. “ನಮ್ಮ ಕಾಲ್ಪಲಿ ಹಾಗೆ, ಈಗಿನ ಕಾಲ್ಪಲಿ ಹೀಗೆ. ಕಾಲಕ್ಕೆ ತಕ್ಕ ಹಾಗಿರೊರ್ಕಾ. ಇದ್ದೇ ಇದ್ದಲ್ಲ ಆಮೇಲೆ ಸೀರೆ ಉಡೊದೂ. ಅದೂ ಅಲ್ಲಿ ನಮ್ಮ ಸಂಗಿತಂಗಿ ಬೆಳವಣಿಗೆ ಜಾಸ್ತಿ ಅಪ್ಪೆ, ಅವಳ ವಯಸ್ಸೊರ್ಕಾ ಇನ್ನೂ ಇಪ್ಪೇ ಇದ್ದಾರೆ. ಪ್ರಾಕು ಹಾಕೊಂಡೂ ತಡ್ಡುತ್ತೇ.”

ಸುಮಂತ, ಹೇಮಂತ ಸ್ನೇಹಿಗೆ ಹೊರಡುವುದಾದರೆ ಯುದ್ಧಕ್ಕೆ ಅಣ ಮಾಡಿಕೊಂಡಂತೆ. “ನನ್ನ ಇಸ್ತಿ ಮಾಡಿದ ಯಂತ್ರಿಫಾರಂ ಎಲ್ಲಿ? ಇಲ್ಲೇ ಇಟ್ಟಿದ್ದಲ್ಲ ಅದ್ದ ನೀನು ಹಾಕೊಂಡಿಟ್ಟಿದ್ದಿ! ನಿಂದು ಕಾಲರ್ ಹತ್ತಿರ ಪರಿಟು ಕೊಳೆಯಾಗಿತ್ತು. ಬಿಜೊಷ್ಟು!” “ನನ್ನ ಸ್ನೇಹಿನ ಬ್ಯಾಗೆಲ್ಲಿ ಇಲ್ಲೇ ಮಂಚದ ಕೆಳಗೆ ಎಸೆದಿದ್ದ....?” “ನನ್ನ ಪೆನ್ನೆಲ್ಲಿ....?” “ನನ್ನ ಬೀಕ್ಕಾಗಿ ಬುಕ್ಕು ಒಂದೂ ಕಾಣೊಲ್ಲ....?” “ನನ್ನ ಒಂದೇ ಶಾಸು ಕಾಲು ಬೀಲ ಇರೇದು ಇಸೊಂದೆಲ್ಲಿ?” ಅವರ ಸಾಮಾನುಗಳನ್ನೆಲ್ಲಾಗು ಹುದುಕಿ ಅವರನ್ನು ಸ್ನೇಹಿಗೆ ರವಾನಿಸುವ ಹೊತ್ತಿಗೆ ಸುನಂದಮೃಷಿಗೆ ಸಾಕಾಗುತ್ತಿತ್ತು. ಚಂಪಕಳಿಗೆ ತೋರಿ ಹೇಳುತ್ತಿದ್ದರು.

“ನೋಡಮಾತ್ರ ಇದ್ದೇ ಸಂಸಾರ ಅನ್ನೊದೂ....ನಮ್ಮ ಸುಭಾಸ ಇರೋವರೂ ಇಬ್ಬರನ್ನೂ ಬಿಗಿ ಹಿಡಿದಿದ್ದ. ಇವರಿಬ್ಬಿಗೂ ಯಾವಾಗ ಬುದ್ಧಿ ಬರುತ್ತೋ ದೇವರಿಗೇ ಗೊತ್ತು!”

ಕೊನೆಗೊಂದು ದಿನಮತ್ತೆ ಸುಭಾವನಿಂದ ಕಾಗದ ಬಂತು—“ನೀನು ಯಾವಾಗ ಬರುತ್ತೀ? ನೋಡಿದರೆ ಆ ಸಂಸಾರ ಬಿಟ್ಟು ಬರುವ ಹಾಗೆ ಕಾಣುವುದಿಲ್ಲ. ನಾನೇ ಬಂದು ಕರೆದುಕೊಂಡು ಹೊಗ್ಗೊನ್ನಿ.”

ಚಂಪಕಳಿಗೆ ಆ ಕಾಗದ ತೋರಿದಾಗ ಅವಳಿಗೆ ಕೊಂಚ ಅಳುಕುಂಟಾ ಯಾತು. ಒಮ್ಮೆಗೇ ಎಲ್ಲವನ್ನೂ ತನ್ನ ತಲೆಯ ಹೇಳಿ ಹಾಕಿಟ್ಟು ಇವರು

ಹೊರಟುಹೊಡರೆ ತಾನು ಈ ಸಂಸಾರವನ್ನು ಸುಧಾರಿಸುವುದು ಹೇಗೆ ?

ಸುಭಾವ್ ಬರುವನೀಂದು ತಿಳಿದ ಕೂಡಲೆ ಹೇಮುಂತ, ಸುಮಂತ ಕುಣಿ ದಾಡಿದರು. ಸಂಗಿತಳಿಗೆ ಒಳಗೇ ಸಂತನ. ಅವನು ಬಂದರೆ ಅವನ ಮುಂದೆ ತನ್ನ ಅಳಳನ್ನು ಹೇಳಿಕೊಳ್ಳಬಹುದು.

ಸುಭಾವ ಬಂದಿಳಿದಾಗ ಹೇಮುಂತ, ಸುಮಂತ ತಮ್ಮ ವಯಸ್ಸು ಎತ್ತರ ಗಾತ್ರ ವರೀತು ಅವನಿಗೆ ತೆಕ್ಕೆ ಬಿಡ್ಡರು. ಸಂಗಿತ ಬಾಗಿಲಲ್ಲಿ ನಿಂತು ನಗೆ ಗಣ್ಣಿ ನಿಂದ ಅವನನ್ನು ಸ್ವಾಗತಿಸಿದಳು. ಸುನಂದಮ್ಮ ಮಗನನ್ನು ಆದರಿಸಿ ಸ್ವಾಗತಿಸಿದರು.

“ನೀನು ಬಂದದ್ದೇ ಒಳ್ಳೆದಾಯ್ತು. ಇಲ್ಲದ್ದೇ ಈ ಮುಂದೇವುಗಳು ನನ್ನ ಬಿಡ್ಡಾನೇ ಇರ್ಲಿಲ್ಲ.”

ಕೆಲಸ ಸಿಕ್ಕಿ, ಕೈತುಂಬಾ ಸಂಪಾದಿಸಿ ಸ್ವತಂತ್ರ ಜೀವನ, ಸ್ವೇಚ್ಛಿಯಾಗಿ ಸೋಕ್ಕಿ ಬೆಳೆದು ಬಂದಂತಿತ್ತು ಸುಭಾವ. ಅವನು ಒಳಗೆ ಬಂದಾಗ ವೋದ ಲಿನಂತಿ ಅವನ ಕೈಹಿಡಿದು ಜಗ್ಗಿ ಎಳೆದು ತನಗೆ ಬೇಕಾದುದನ್ನೆಲ್ಲ ಅವನಿಂದ ದೋಚಿಕೊಳ್ಳುವ ಸಲಿಗೆ ಒಮ್ಮೆಗೇ ಇಳಿದು ಹೋಯಿತು ಸಂಗಿತಳಿಗೆ. ಅವನೇನೋ ತನಗೆ ಹೋಸಬ. ತಾನು ಅವನಲ್ಲಿ ಹುಚ್ಚು ಸಲಿಗೆಯಿಂದಿರಬಾರದು ಎನ್ನಿಸಿತು. ಬಹಳ ದಿನಗಳ ಅಗಲಿಕೆ, ಬದುಕಿನ ಹೋಸ ತಿರುವು ಎಲ್ಲವೂ ಅವಳಿಗೆ ಅವನ ಬಗೆ ಭಾವನೆಗಳ ಸಮತೋಲನವನ್ನು ಹುಚ್ಚಿಬಿಸಿತು. ನಾಚಿಕೆಯೋ, ಸಂಕೋಚನೋ ಅವಳಿಗೇ ಅರಿಯಾದಾಯಿತು.

“ವನೇ ಸಂಗಿ, ಪಿಂಕಾ ಹಿಂಕಾಗಿ ಅರಳಿಟ್ಟಿದ್ದೀಯಾ ?” ಸುಭಾವ ಅವಳ ವೋಟು ಜಡಿಯೋದು ಹೇಳಿದಾಗ—ವೋದಲಾಗಿದ್ದರೆ ಅವನ ಕೈಕಿತ್ತು ಬಿಸುಡುತ್ತಿದ್ದಳು. “ಬಿಡೋ, ನನ್ನ ಕೂದಲ್ಲು !!”

ಅದರೆ ಈಗ ಹಾಗೆ ಮಾಡಲಿಲ್ಲ. ನಾನು ನಕ್ಕು “ಹೂಂ ದಿನದಿನಕ್ಕೆ ಚಿಕ್ಕೋಳಾಗೇಕಾ ?” ಎಂದು ಕೇಳಿದಾಗ ಸುಭಾವ ಕಣ್ಣು ಹೊಡಿದಿದ್ದಿ. “ವಾರೆವ್ವಾ ! ಮುತ್ತು ನೆಲದ ಮೇಲೆ ಉದುರಹೋಯ್ತೇನೋ ನೋಡು !”

“ನಿನು ತಂದಿದ್ದೀ ನಮ್ಮೀ ?” ಹೇಮುಂತ, ಸುಮಂತ ಅವನ ಕೈಲಿದ್ದ ಸೂಟ್ ಕೇಸನ್ನು ಕೈಗೆತ್ತಿ ಕೇಳಿದರು. “ಬೀಗದ ಕೈ ಕೊಡೋ” ಅವನ ಕೈನಿಂದ ಬೀಗದ ಕೈ ತೆಗೆದುಕೊಂಡು ಅವನ ಸೂಟ್ ಕೇಸ್ ನಲ್ಲಿದ್ದ ನಸ್ತಿಗಳನ್ನೆಲ್ಲ ಕಿತ್ತುಹಾಕಿ ನೋಡಿದರು. ಅವರಿಗೆ ಬೇಕಾದುದು ಯಾವ್ವೂ ಇರಲಿಲ್ಲ. ಸಿಕ್ಕು ದುದು ಕಾಡುಬಂಸ್ ಚಾಕಲೇಟೊಂದೇ !

“ಅವನ ಬಟ್ಟಿ ಎಲ್ಲಾ ಕಾಳು ಮಾಡಿ ರಲ್ಲಿ !!” ಸುನಂದಮ್ಮೆ ಹೇಮಂತ, ಸುಮಂತರ ಕೈಯಿಂದ ಅವನ ಸಾಮಾನುಗಳನ್ನೆಲ್ಲ ಮತ್ತೆ ಸೂಟ್ ಕೇಸಿಗೆ ಕಾಢಿದರು.

ಇಷ್ಟಾದರೂಚ ಒಪಕ, ಸುಂದರೀತ ತನ್ನನ್ನು ಸ್ವಾಗತಿಸಲು ಬಾರದಿದ್ದು ಕಂಡು ಸುಭಾವನಿಗೆ ಅಜ್ಞರಿಯಾಯಿತು.

“ಎಲ್ಲ ಹೊಸ ಪ್ರಾಣ ಯಾವ್ಯಾದ್ದಿ ಕಾಡಿಸಲಿಲ್ಲ ?” ಸುಭಾವ ತಾಯಿ ಯನ್ನು ಕೇಳಿದಾಗ ಸುನಂದಮ್ಮೆ ಮಗನನ್ನು ಮೆಲ್ಲನೆ ಗದರಿದರು.

“ಶಾ....ಮೆಲ್ಲಿಗೆ ಮಾತಾಡೋ, ಒಳಗೆ ಇದ್ದಾ ಈ....ಕೇಳಿಸಿತು ! ಲೋ ಹೇಮಂತ, ಸುಭಾವನ್ನು ನಿಮ್ಮ ರೂಮಿನಲ್ಲಿ ಇರ್ಲೋಕೆ ಜಾಗ ಮಾಡು ಹೋಗು.”

“ಹೇಗಿದೆ ಬ್ರಿಡ್ ಸಂಗೀ....ನೈಲೋ, ಮೈಲೋ ?” ಸುಭಾವ ಸಂಗೀತಕ ಕಿವಿಯಲ್ಲಿ ಉಸುರಿದ.

“ನೈಲ್ಲಾ ಅಲ್ಲ, ಮೈಲ್ಲಾ ಅಲ್ಲ, ಬಿಗ್ಗೆಲ್ಲಾ ಬಿನ್ !” ಸಂಗೀತ ಹೇಳುವ ಹೊತ್ತಿಗೆ ಸರಿಯಾಗಿ ಒಳಗಿನಿಂದ ಚಂಪಕ ನೆಗುತ್ತಾ ಬಂದಳು.

“ನಮಸ್ಕಾರ. ಈಗ ಬಂದಿರಾ ?”

“ಅವರೇ ನಮ್ಮ ಸುಂದರಿನ ಮಿಸೆಸ್, ಚಂಪಕಾಂತ....ಇವನೇ ನನ್ನ ಮಗ ಸುಭಾವ” ಸುನಂದಮ್ಮೆ ಪರಿಚಯ ಮಾಡಿಕೊಟ್ಟಿರು.

ಸುಭಾವ ದೀಘಿವಾಗಿ ಚಂಪಕನನ್ನು ನೋಡಿ ಮಿಸೆಯ ಹಿಂದೆ ಕಿರು ನೆಗೆ ಬೀರಿ ಕೈ ಮುಗಿದನು.

“ಬಹಳ ಸಂತೋಷ....ಪ್ಲೇಸ್ ಹ್ಯಾವಾ ಟು ಮೀಟ್ ಯೂ ! ನಮ್ಮ ಸಂಗೀತ ಅಮ್ಮೆ ಬಂದ್ವಿಟ್ಟಿ ಮನೆಗೆಲ್ಲಾ ಅಮೆಜಾನ್ ಆಗ್ನಿಹೋಳು. ನೀವು ಬಂದದ್ದು ಸಂತೋಷ, ನಾನು ಬದುಕೊಂಡಿ !” ಸಂಗೀತಳತ್ತ ತಿರುಗಿ ನಕ್ಕು ಹೇಳಿದಾಗ ಸಂಗೀತ ನಾಲಿಗೆ ಚಾಚಿ ಅವನನ್ನು ಅಜರಿಸಿದಳು.

“ಹೊದೋ, ನಾನು ಅಮೆಜಾನ್ ನಿನು ಸೈಕ್ಲೋವ್...ನೋಡು....ಕುಂಭಕರನ ಗೋತ್ತುದೋನು !!”

“ಮಾತಾಡ್ತಾ ನಿಂತಿಟ್ಟಿಲ್ಲ ಒಳಗೆ ಬನ್ನಿ....” ಚಂಪಕ ಒಳಗೆ ಕರೆದಳು. ಸುಂದರೀತ ಪ್ರಾಂಟಿನೋಳಿಗೆ ಹರಟು ಶೂರಿಸುತ್ತಾ ಡ್ರೆಸ್ ಮಾಡಿಕೊಳ್ಳುತ್ತಾ ಹೋರಬಂದನು.

“ವನಯ್ಯಾ ಅಳಯಾ ಅಮ್ಮನ್ನು ಎಕ್ಕೊಂಡು ಹೋಗೋಂಕೆ ಬಂದಾಗ್ಯ ?”

సుభావ నక్కను. “ఏను మాడోదూ....నీవు నన్న హెండ్రిన్సు కళిస్తిద్దే ఎన్నాడోదూ....నన్న సోడొళ్ళోరు యారు ? ఆమ్మనే గతి!!”

“యారో అదూ, నిన్న హెండ్రి ?” సంగీత కేళదాగ—సుభావ మనేయేల్లా కెణ్ణు డిసిద. “ఇల్లో ఎల్లో ఇద్దు....కాణిస్తూనే ఇల్ల యాకో ఇల్ల ఇద్దుక్కేద్ద కొగే యమభార ఆగ్త ఇద....” ఎదు పిడిదుకేండను. “ఎల్లో ఇల్లి బందు సేరొళ్ళిప్పెద్దాళ్ళ.”

సంగీత అవనన్న నూకి ఒళగే టడిదళు, ఎల్లరూ నక్కరు.

“మావా....యూ లుక్క టేన్ ఇయర్లు యంగర్....యూ నీడిడో మార్చేజ్ వేరి బ్యాడ్లో !!” సుభావ హేళదాగ చంపక నను నక్కు ఒళగే జారిదళు.

హేమంత, సుమంత, సుభావ్ న హిన్ ప్యాకెట్ట్ నింద పస్సా తెగిదుకొండరు. “నమ్మీనూ తర్లుల్ల—దుడ్లు కోడ్తోయో, సామాను తెగిదుకోడ్తోయో ?”

సుభావ ఆవర క్షేయింద పస్సా తెగిదుకొండు ఇబ్బరిగూ హత్తు రూపాయియ ఒందిందు సోట్టు కోట్టు ఇబ్బర కివి హిండిదను.

“నో గేట్ట లాస్ట్పు.”

చంపక సుభావ బందుదరింద అడిగే మనేగి సునందమ్మనన్న బిడలిల్ల. “నీవు హోగి మగన్న విచారసొళ్ళు. నాను నిన్న కెల్వాన్ సోడొళ్ళోతేనీ” సునందమ్మ ఒల్లద మనస్సినింద ఆవలగొప్పిసి మగ నత్త నడేదరు.

మగన యోగక్కేవో మనే, ఆదర బాడిగే, ఆవన కేలస, సంబళ బరబహుదాద బడ్డు ఎల్లవన్నూ విచారిసికొండరు. తమ్మదమదు వేయ విషయవన్న సుభావ కేళదాగ, సంక్షిప్తవాగ హేళదరు.

“సోఁడు, నాను బంద్రిట్టే మక్కలన్న కేళోరూ హేళోరూ ఇరోల్ల. అదక్కే మాడిదొల్లి, మండ్లు తుంబా ఒళ్ళయవ్వు. హూత్తు హూత్తిగే ఉఱట తిండి మాడ్లూకి సోడొళ్ళోరు ఒబ్బరు బేడ్క్యూ ?”

సుభావ కాలిన శాసు బిచ్చి శరట్టన మేల్గుండియన్న బిచ్చిదను.

“ನಿನೇನೋ ಮಾಡಿಟ್ಟು ! ಆ ಮಕ್ಕಳು ಒಂದಾಗ್ತು ಕೇಳಿಕಾಗಿತ್ತು. ಸಂಗಿತಂಗೆ ಸ್ವಲ್ಪಾನೂ ಸರಬಿಕೊಳ್ಳಾ ಅತ ಕಾಣಿತ್ತೇ.”

“ಸಂಗಿತ ಎನ್ನ ದಿನಗಳರೂ ಈಗೇ, ನಾಳೆ ಮದ್ದೆ ಆಗಿ ಬೇರೆ ಮನೇಗೆ ಹೊಗೊಳ್ಳಾ....ಹೇಮಂತ, ಸುಮಂತ, ಸುಂದರೂ ಪಾಡು ಯೋಚಿಸು !?” ಸುನಂದಮ್ಮೆ ಹೇಳಿದಾಗ ಸುಭಾವ ಕೇನ್ನೆ ಸವರಿಕೊಂಡನು.

“ಈ ಪ್ರಾಭು ಮರ್ ತುಂಬಾ ಉಸಿಯಾಗಿ ಸಾಲ್ಪ ಮಾಡೊಂದಿತ್ತು. ಸಂಗಿನೆ ನಂಗೆ ಮದ್ದೆ ವಾಡಿಟ್ಟು ನಿನೇ ಇಲ್ಲಿದಿಟ್ಟಿದ್ದೆ ಆಗಿತ್ತು !” ಸುಭಾವ ನಕ್ಕು ಎದುರಿಗೆ ಮಾತು ಕೇಳುತ್ತಾ ಕುಳಿತ್ತಿದ್ದ ಸಂಗಿತಕ್ಕ ಮೂಗು ಹಿಂಡಿದಾಗ ಸಂಗಿತ ಹುಬ್ಬಿ ಗಂಟಿಕ್ಕಿದಳು.

“ಹೂಂ...ಹೌದು, ಕಾಡೊಂದಿದ್ದೀನಿ....ನಿನ್ನ ಚಾಕರಿ ಮಾಡೋಕೆ ನೋಡೂ ! ದುಡ್ಡುಕೊಟ್ಟು ಕೆಲ್ಪದೊಳ್ಳು ಯಾರಾದ್ದೂ ಇಟ್ಟೀ !”

“ಕ್ಷೇಗೆ ಸಿಕ್ಕೇ ನಿನೆಲ್ಲಿ ಹೊಗ್ಗೀ ? ಆಗ ಕಲಿಸ್ತೀನಿ ಬುದ್ಧಿ ನಿಂಗೆ. ನಿನ್ನ ಕೊಬ್ಬಿ ಇಳಿಸ್ತೀನಿ !” ಸುಭಾವ ಏಳಲು ಹವಣಿಸಿದಾಗ ಸಂಗಿತ ಅಲ್ಲಿಂದ ಎದ್ದೂ ಛಿಡಿದಳು.

ಸುಭಾವನಿಗಾಗಿ ಖಾರು ತರಕಾರಿ ಹಾರಿ ಕೂಟು, ಹಪ್ಪಳ, ಸಂಡಿಗೆ, ಹುರುಳೀಕಾಯಿ ಪಲ್ಯ, ಶಾವಿಗೆ ಪಾಯಸ ಮಾಡಿ ಚಂಪಕ ಬಡಿಸಿದಾಗ ಸುಭಾವ್ ಕಿರುನಕ್ಕೆ.

“ಏನು ಇವ್ವೊತ್ತೀ ನಂಗಿ ಸೆಂಡ್ ಆಫ್ ಪಾಟೀನಾ ?”

“ಇಲ್ಲ ವೆಲ್ಲಾಕಂ ಪಾಟ್, ಮನೆ ಅಳಿಯನ್ನ ತುಂಬಾ ಮನ್ನಾ ಹೊಡ್ಡು ಇಟ್ಟೊಂದಿಕೊಂತ ಚಿಕ್ಕಮ್ಮಂಗೆ ಗೊತ್ತು” ಹೇಮಂತ ದನಿ ಸೇರಿಸಿದ.

“ಅಡಿಗೆಯೆಲ್ಲ ತುಂಬಾ ಚೆನ್ನಾಗಿದೆ” ಸುಭಾವ್ ರುಚಿ ನೋಡಿ ಕೇಳಿದಾಗ ಸಂಗಿತ ಸೊಟ್ಟುಗೆ ನಕ್ಕಳು—“ಹೂಂ ಹೋಣಿಲು ಮಾವಕ ಮನೆ ಉಂಟ ಕಂಡ್ತೇಲೆ ಇದು ಪಂಚ ಭಕ್ತ್ಯ ಪರಮಾನ್ಮಾವೇ !” ಆ ಮಾತು ಕೇಳಿ ಚಂಪಕ ಮುಖ ಬಾಡಿತು. “ಸಾರಿಗೆ ಉಳ್ಳು ಸಾಲದು, ಪಲ್ಯ ಸ್ವಲ್ಪಿ ಬೇಯೀಕು, ಶಾವಿಗೆ ಪಾಯಸಕ್ಕೆ ಏಲಕ್ಕೇನೇ ಸಾಲದು....ಎಲ್ಲಿ ಅನ್ನಪೂರ್ಣ ! ಒಂದು ದಿನ ನಿನು ಅನ್ನ ಸುರು ಮಾತ್ರ ಬೇಯಿಸಿ ಹಾಕುನೋಡಿಂಣ....?” ಸುಭಾವ್ ಹಾಸ್ಯ ಮಾಡಿದ. “ನಿನ್ನ ನಳವಾಕ ಒಂದೆರಡು ಸಲ ತಿಂದು ನಾನು ಬದುಗ ಉಳಿದಿರೋದೇ ಹೇಚ್ಚು.”

“ಸಾಕೋ, ನಿನ್ನ ಹುಡುಗಾಟಿ. ಇಲ್ಲ ಚಂಪಕ, ಎಲ್ಲ ಚೆನ್ನಾಗಿದೇನ್ನು.

ನೀನು ಇವುರ ಮಟ್ಟಿಗೆ ಅಡಿಗೆ ಮಾಡಿ ನಮ್ಮ ಸುಂದರೂಗೆ ಹಾಕಿಟ್ಟಿ ಸಾಕು, ಬೇಕಾದಷ್ಟಾಯ್ತು” ಸುನಂದಮ್ಮ ಹೇಳಿದಾಗ ಚಂಪಕಳಿಗೆ ಮನಸ್ಸು ನೆಮ್ಮಡಿಯಾಯಿತು. ಸಂಗಿತ ತನಗೆ ಎಲ್ಲಕೂ ದೊಡ್ಡ ಸಮಸ್ಯೆಯಾತ ಉಳಿಯುವ ಹಿಂದು ಮಾತ್ರ ಅರಿವಾಯಿತು.

ಹೊಸ ಹೆಂಡಿತಯ ಅಡಿಗೆಯ ಕೈ ಚಳಕ ಸುಂದರೀಶಿಗೂ ಹಿತವಿತ ವಾಗಿತ್ತು. ಸಂಗಿತಳ ಬಗ್ಗೆ ಸೂಕ್ತವಾಗಿ ತಿಳಿದ ಅವನು ಚಂಪಕಳಿಗೆ ಸಮಾಧಾನ ನೀಡಿದ. “ಅವಳಿದೂ ಚಿಕ್ಕ ವಯಸ್ಸು ಚಂಪಾ....ನೀನು ಅವಳ ತಾಯಿಯಲ್ಲ ಅಂತ ಅವಲಿಗೆ ಜೆನ್ನಾಗಿ ಗೊತ್ತು. ಅವರಮ್ಮನ ಕಾಂಪಿಟಿರ್ ಅಂದೊಂದಿದ್ದಾಳೆ. ಅವೇಲೆ ಅವಳೇ ಸರಹೋಗ್ಗಾಗ್ಲೆ, ಸೋಡ್‌ತ್ವಾ ಇರು.

ಸುಮಂತ, ಹೇಮಂತ ಸುಭಾವನ ಚೆನ್ನಿಗೆ ಬಿಡ್ಡರು “ನಮ್ಮನ್ನ ಪಿಕ್ಕರಿಗೆ ಕರೊಂಡೊಂದೊಗೋ. ‘ಎಂಟಿರ್ ದಿ ಡ್ರಾಗನ್’ ಬಂದಿದೆ. ಬರೀ ಫೈಟಿಂಗ್.”

“ಸಾಕಾಗಿ ಉರಿಸಿಂದ ಬಂದಿದ್ದೇನೆ. ನಂಗೆ ರೆಸ್ಟ್ ಹೊಗೋಳ್ಯೋಕೆ ಬಿಡ್ಡೊ. ಇಲ್ಲಿದ್ದೇ ಓವರ್ ಸ್ಟೇಟ್‌ನ್ನಿಂದ ನಂಗೆ ಹಾಟ್‌ ಅಟ್ಯಾಕ್ ಬಂದ್ರಿದುತ್ತೆ” ಶುಭಾವ್ ಅವರಿಂದ ಜಾರಿಕೊಂಡು ಸಂಗಿತ ಬಳ ಹೆಚ್ಚು ಕಾಲ ಕಳೆಯಬೇಕೆಂಬ ಬಯಕೆ.

“ಹಾಟ್ ಅಟ್ಯಾಕ್ ಬರೋಲ್ಯೋ—ಸಂಗಿತನ್ನೂ ಕರೊಂಡು ಹೊಗೋಳ್ಯೋ....” ಹೇಮಂತ ಹೇಳಿದಾಗ ಸುಭಾವ್ ಕೊಂಡ ಯೋಚಿಸಿದ.

“ನಿಮ್ಮಿಬ್ರಿಗೂ ದುಡ್ಡು ಕೊಡ್ಡಿನಿ, ನೀವು ಆ ಫೈಟಿಂಗ್ ಪಿಕ್ಕರಾಗಿ ಹೊಗೋ. ನಾನೂ ಸಂಗೇ ಯಾವಾದೂ ದೂ ರೋಮ್ಯಾಂಕ್ ಪಿಕ್ಕರಿಗೆ ಹೊಗ್ಗೋವಿ....ಅದ್ದೇ ಹೊಗೋದೂ, ಬರೋದೂ ಮಾತ್ರ ಒಟ್ಟಿಗೆ.... ಇಲ್ಲಿದ್ದೇ ಅಮ್ಮ ಕಳಸೋಳ್ಲ....ಎನಂತೇರಿ ?”

ಸುಮಂತ, ಹೇಮಂತ ಬಬ್ರಿರ ಮುಖಬಬ್ರಿರು ಸೋಡಿಕೊಂಡು ಕೊಂಕು ನಗೆ ನಕ್ಕರು. “ಪರಾಗಿಲ್ಲ ಸುಭಾವ್, ನಿಂದು ಬಹಳ ದೊಡ್ಡಿಬ್ರಿಟೆನ್ ಬುರ್ದೀ....ಬಂದೇ ಏಟಿಗೆ ಎರಡು ಹಕ್ಕಿಗಳು !” ಹೇಮಂತ ಕಿಸಕ್ಕನೇ ನಕ್ಕನು.

“ಮತ್ತೇನು ಮಾಡಿ ? ನಾನು ಉರಿಗೆ ಹೊರಟು ಹೊದೆ ಸಂಗಿತ ನನ್ನ ಕೈಗೆ ಸಿಕ್ಕೋದೆ ಅಪರೂಪ ಅಗೋಗತ್ತೆ ! ಅದಕ್ಕೇನಪ್ಪಾ....ಗಾಳಿ ಬಂದಾಗ ತೂರ್ಬೋಬೇಕು !” ಸುಭಾವ ಹೇಳಿದ. “ಸಂಗಿತನ್ನ ಈ ಪಾನ್‌ಗೆ ಒಪ್ಪಿಸಿದ್ದೇ ನಿಮ್ಮೆ ಏದು ರೂಪಾಯಿ ಭಕ್ತಿನ್ !”

“ಕನುಣನ್ ಬಹಳ ಬೇಸಾಯ್ತು ! ಹತ್ತು ರುಪಾಯಿ ಕೊಟ್ಟೇ....”

ಸುಮಂತ ಗೊಣಗಿದೆ.

ಕಥೆ ಪುಸ್ತಕ ಹಿಡಿದು ನುಲಗಿದ್ದ ಸಂಗೀತಕ್ಕನ್ನು ಒಪ್ಪಿಸುವುದು ಸುಲಭ ವಾದ ಕೆಲಸವಾಗಿರಲಿಲ್ಲ. ಚಿಕ್ಕಮೃನ ಮುಂದೆ ತನ್ನನ್ನು ಹಾಸ್ಯ ಮಾಡಿ ದ್ವಿಕ್ಕೆ ಅವಳಿಗೆ ಆಗಸದವುಷ್ಟ ಕೋನ ಬಂದಿತ್ತು. ಸಾಲದ್ದುಕ್ಕೆ ಅವಳಿಗಾಗಿ ಏನೂ ತಂದಿರಲಿಲ್ಲ !

“ಸಂಗೀ ಬಾರೇ, ನೀನು ಬಂದೆ ನಮ್ಮನ್ನು ಪಿಕ್ಕರಾಗೆ ಕರೆಬ್ಬಂದು ಹೋಗ್ನಾನಂತಿ !” ಸುಮಂತ ಕೇಳಿಕೊಂಡಾಗ ಅವನ ಮೇಲೆ ರೇಗಿದಳು.

“ಧೂ, ಅವನ್ನು ಕಂಡ್ರೆ ಯಾಕೆ ಹಾಗೆ ಸಾಯಿತ್ತೇರೋ. ಪಪ್ಪಾ ಹತ್ತು ದುಡ್ಡಿ ಸೋಂದು ಹೋಗ್ನೊಂದು ಇಬ್ಬೇ !”

“ಎಕ್ಕಾಮ್ ನಲ್ಲಿ ಪಾಸಿಂಗ್ ಮಾಕ್ಸ್ ಬರೊವರೂ ಪಪ್ಪ ಪಿಕ್ಕರ್ನು ವಜಾ ಮಾಡಿ ಲಾವ್ ಅವೇತ್ತೀ ?” ಹೇಮಂತ ಗೊಣಗಿದೆ. “ಬಾರೇ.... ನಮಗೋಸ್ಯರ ಆದೂ....!”

“ಹೂಂ....ಆ ದುರಹಂಕಾರಿ ಸುಭಾಷ ನಾನೇ ಮನ್ಯಾಧ ಅಂದೊಂದಿದ್ದಾನೆ. ಅವನೊಂಟಿ ನಾನೇನು ಬರೊಲಿಲ್ಲ ! ನನ್ನ ಮರ್ಯಾದೇ ಇಲಾವ್ ?” ಸಂಗೀತ ಸಿಡುಕಿದಳು.

“ಅವನು ನಿನ್ನ ಅಪಾಲಜ್ಯೇಸ್ ಮಾಡೊಂಡ್ರೆ ಬರ್ತೀಯಾ ?” ಸುಮಂತ ಕೇಳಿದಾಗ ಸಂಗೀತಕ್ಕ ಮುಖದಲ್ಲಿ ತುಂಟನಗೆ ಮಿನುಗಿತು.

“ನೋಡೂ, ಅವನು ಬಂದು ಎರಡು ಕೆವಿ ಹಿಡೊಂದು ನನ್ನುಂದೆ ಬಿದು ಸಲ ‘ಉಪ್ಪು-ಬ್ಯಾಸ್’ ಹೊಡಿದು ‘ಸಾರಿ’ ಅಂದೆ ಬರ್ತೀನಿ....”

ಹೇಮಂತ ಅವಳ ಸಂದೇಶ ಹೊತ್ತು ಓಡಿದ. ಸುಭಾಷ ಅದನ್ನು ಕೇಳಿದಾಗ ತನಗೇ ತಾನೇ ನಕ್ಕನು. “ಆಗ ಪಪ್ಪಾ, ನಾನು ಅಪಾಲಜ್ಯೇಸ್ ಮಾಡೊಂತೀನಿ....ಅದ್ದೇ ನಿವಾರಣೆ ಇರಾಬ್ರಾಹಿ ನಮ್ಮ ಮುಂದೆ. ನನ್ನೆ ಅವಮಾನ ಆಗೋಡು ನೋಡೊಕೆ ಇಷ್ಟಾನಾ ?”

ಹೇಮಂತ, ಸುಮಂತ ಅವನ ಮಾತಿಗೆ ಒಪ್ಪಿದರು. ನಿಷ್ಠೆ ಬೇಗ ರೆಡಿಯಾಗಿ, ನಾನು ಅಪಾಲಜ್ಯೇಸ್ ಮಾಡೊಂದು ಬರ್ತೀನಿ” ಸುಭಾಷ ಎದ್ದು ಪ್ರಾಚೀಟ್ ಜೇಜಿಗೆ ಕ್ಕೆ ತೂರಿಸಿ ಸಂಗೀತಕ್ಕ ರೂಮಿಗೆ ಹೊರಟಿ. ಅದನ್ನು ಚಂಪಕ ದೂರದಿಂದಲೇ ಗಮನಿಸಿದಳು. ಸುನಂದಮ್ಮೆ ಆಗಲೇ ಸಣ್ಣ ಗೊರಕೆ ಹೊಡಿದಿದ್ದರು. ಸುಭಾಷ-ಸಂಗೀತ ಇಬ್ಬರೂ ವಯಸ್ಸಿಗೆ ಬದವರು. ಅವಳೊಬ್ಬಳೇ ರೂಮಿನಲ್ಲಿರಬೇಕಾದರೆ ಇವನು ಹೋಗುವುದು

ಸರಿಯಲ್ಲವೇನಿಸಿತು. ಆದರೆ ಅವಳು ಮಾತಾದುವ ಹಾಗಿರಲ್ಲ.

ರೂಮಿನ ಬಾಗಿಲು ಮುಂದೆ ಮಾಡಿ ಸುಭಾವ ಮಲಗಿ ಬೇಕಾಗಿ ಮುಖಕ್ಕೆ ಆಡ್ಡಿವಾಗಿ ಕಥೆ ಪುಸ್ತಕ ಹಿಡಿದಿದ್ದ ಸಂಗೀತಕ ಕೈಯಿಂದ ಕತೆ ಪುಸ್ತಕ ರಿತ್ತು ಕೊಂಡನು.

“ನನ್ನ ಮೇಡಂ, ಅಪಾಲಜ್ಯೇಸ್” ಮಾಡೆಷ್ಟಬೇಕಾಂತ ರೋಪು ಹಾಕಿದ್ದೆಂತೆ!” ಅವಳನ್ನು ಒತ್ತಿ ಕುಳಿನು. “ಆ ತಟ ಎಲ್ಲಾ ನನ್ನ ಹತ್ತಿ ನಡೆಯೋಲ್ಲಮಾತ್ರ! ಅಪಾಲಜ್ಯೇಸ್ ಮಾಡೇ ಕಾದೊಳು ನೀನು! ‘ಅಯ್ಯಿ ಬಂದ್ಯಾ ನನ್ನ ಸುಭಾವ’ ಅಂತ ನನ್ನ ಎರಡೂ ಕೈಗಳಿಂದ ಅಪ್ಪಿ ನೀನು ಸ್ವಾಗತಿಸ್ಟಿಕಾಗತ್ತು ಅದರ ಬದಲು ತನ್ನ ಮೇಲೆ ಜೊರು ಮಾಡಿದ್ದೀರೂ! ಇಂಟರ್ ನ್ಯಾವನಲ್ ವಿಮೆನ್ಸ್ ಇಯರ್ ಮುಗಿದು ಹೋಯ್ತು!” ಅವಳು ಮಲಗಿದ್ದಲ್ಲಿಂದ ಏಳಲು ಅವಕಾಶ ಕೊಡದೆ ಅವಳ ಎರಡು ಕೈಗಳನ್ನೂ ಬಿಗಿ ಹಿಡಿದ.

“ಇಂಟರ್ ನ್ಯಾವನಲ್ ವಿಮೆನ್ಸ್ ಇಯರ್ ಬಂದೇ ಇಲ್ಲವಿ.... ಈ ಒಣಕಲು ಜಂಬ ಯಾಕೆ?” ಸಂಗೀತ ಅವನ್ ಕೈ ದೂಡಿ ಎದ್ದು ಕುಳಿತಳು. “ಚಿಕ್ಕಮ್ಮು ಹೊಸಬರು. ಅವರುಂದೆ ನನ್ನ ಹಾಸ್ಯ ಮಾಡಿ ಮಾನ ಕಳ್ಳಿ ದ್ದೀರೂ!”

“ಒಕ್ಕೆ ಮಾತ್ತಲ್ಲಿ ಒಪ್ಪೊತ್ತಿಯೋ ಅಥ್ವಾ ಅದೇ ಹೊಸ ಚಿಕ್ಕಮ್ಮು ನ್ಯೂಂದೆ ಹಿಗೆ ಅನಾಮತ್ತು ಎತ್ತೊಂಡೊಂಡೊಗಿ ಮುತ್ತಿನ ಮಕ್ಕಿ ಸುರಿದು ನಿನ್ನ ಮಾನ ನಿಜವಾಗೂ ಕಳೆದುಬಿಡೊ? ಸುಭಾವ ಅವಳನ್ನು ಹಿಡಿದುಕೊಂಡಾಗ ಸಂಗೀತ ಕೊಸರಾಡಿದಳು.

“ಬಿಡ್ಡಿಯೋ ಇಲ್ಲ ಅತ್ತೇನ ಕೂಗಿಡೊಲ್ಲಿ....!”

“ಕೂಗು ಸೋಡೊಇ, ನಿಂಗೆ ಧೈಯರ್ ಇದೆ! ಹೆಚ್ಚು ಗಲಾಟಿ ಮಾಡಿದೆ ನಾಕೇನೇ ಮದ್ದೆ ಮಾಡೊಂಡಿ ಟೀನು ನಾನು!”

ಅವಳು ಮಾತನಾಡುವ ಮುನ್ನ ಅವಳಕೆನ್ನೆ, ಗಲ್ಲ, ತುಟಿಗೆ ಮುತ್ತಿ ಟ್ಟಿನು. “ನಿನ್ನೆಗೆ ಬೈಸೊಂಡೂ....ಹಿಗೆ ಮುದ್ದು ಮಾಡ್ತು ಇರೊದೇ ದೊಡ್ಡ ಅಪಾಲಜಿ, ಗೊತ್ತಾ?” ಮತ್ತೆ ದಿಫೋವಾಗಿ ಮುತ್ತಿಟ್ಟಾಗ ಸಂಗೀತ ಪ್ರತಿಭಾಟಿಸುವಕ್ಕಿಂದು ತಿಳಿದಿದ್ದ ಸುಭಾವ ಅವಳ ಕಣ್ಣಿಗಳಲ್ಲಿ ನೀರು ಬಂದಾಗ ಅಜ್ಞಾರಿಗೊಂಡ.

ಅಳೋಕೆ ಏನಾಯ್ತೇ ? ನಾನೇನು ಮಾಡ್ದರ್ದಿ ಮಾಡ್ದಿ ?” ಅವಳ ಕಣ್ಣೀರನ್ನು ತುಟಿಯಂದಲೇ ಒರಿಸಿದ.

“ನೀನೇನೂ ಮಾಡ್ದಲ್ಲ....ಪವ್ವನೇ.... ಅವರ್ಯಾಕೆ ಈಗ ಮದ್ದೆ ಮಾಡ್ದೋಬೇಕಿತ್ತು ? ನಂಗೆ ಚಿಕ್ಕಮೃಂತ್ಯು ಕ್ಯಾ ಕೆಳಗೆ ಇರೋಕೆ ಇವ್ವಾ ಇಲ್ಲ. ನನ್ನೂ ಕರೆಷ್ಯಂದು ಹೊರಟುಹೋಗು ನಿಂಜೊತೆ !” ಅವನೆದೆಯಲ್ಲೇ ಬಿಕ್ಕಿದ್ದು.

ಆಹೋಸ ಅನುಭವ ಇಬ್ಬರಿಗೂ ಹೊಸದೆ. “ನಾನೇನೇಂಬೇ ರೆಡಿ, ಅದ್ದೆ ಅಮ್ಮೆ ಒಪ್ಪೇಲ್ಲ ನಿಸಿನ್ನೂ ತುಂಬಾ ಚಿಕ್ಕೋಳು. ಓದು ಮುಗೀಲಿ ಅಂತಾಳಲ್ಲ. ಅದೂ ಅಲ್ಲಿ ನಿನು ಬಂದಿಟ್ಟಿ ಪಾಪ ಹೇಮಂತ, ಸುಮಂತರ ಗತಿ ?”

ಸಂಗೀತ ಕಣ್ಣೋ ರಸಿಕೊಂಡಳು. ಹೌದು, ತಾನೆಮ್ಮೆ ಕೆಟ್ಟಿವಳು. ಶನ್ನ ತಮ್ಮಂದಿರ ಯೋಚನೆಯನ್ನೇ ಮಾಡಲಿಲ್ಲವಲ್ಲ !

“ಹೌದು ಸುಭಾಷ”, ಅವರಿಬ್ಬರಿಗೂ ಏನು ತಿಳ್ಳೋಲ್ಲ. ಅತ್ಯೇ ಇದ್ದಾರೆಂತ ಈಗ ಚೆನ್ನಾಗಿ ನೋಡ್ದೋತ್ತಾರೆ. ನಾಕೆ ನೀನೂ, ಅತ್ಯೇ ಹೊರಟು ಹೂಡಿ ಆಯ್ತು. ಪಪ್ಪ ಆಯ್ತು, ಚಿಕ್ಕಮೃಂತ್ಯು ಆಯ್ತು, ಅವರ ರೂಪಾಯ್ತು ! ನಮ್ಮನ್ನಾರು ಕೇಳುತ್ತಾರೆ. ನಮ್ಮನ್ನ ನಾವೇ ತಾನೇ ನೋಡ್ದೋಬೇಕು.”

ಸುಭಾವನಿಗೆ ಅವಳ ಮಾತು ಕೇಳಿ ಮನ ನೋಂದಿತು. ಅವಳನ್ನು ಹೇಗೆ ಸಮಾಧಾನ ಮಾಡುವುದೆಂದು ತಿಳಿಯಲಿಲ್ಲ. “ನೋಡೂ, ನಂಗೇನೋ ಅವರು ಎಚುಕೇಬೆಡ್ಡ ಒಕ್ಕೆಯವರು ಅನ್ನಿಸುತ್ತೆ. ನಿಮ್ಮ ಪಾಡಿಗೆ ನಿವ್ವ ಇರಿ. ನಿಮ್ಮ ತಂಟಿಗೆ ಅವರೂ ಬರುವುದು ಬೇಡ-ನಿವ್ವ ಅವರ ತಂಟಿಗೆ ಹೊಗಬೇಡಿ. ಎಷ್ಟಾದ್ದೂ ಪಪ್ಪ ನಿಮ್ಮವರು ತಾನೇ ! ಹಾಗೆಲಾಲ್ಲ ಮಾಡೋಕೆ ಬಿಡೊಲ್ಲ !”

“ನೀಗೂತ್ತಿಲ್ಲ ಸುಭಾಷ....ಬಂದ ದಿನವೇ ಪಪ್ಪನ್ನು ಬಂಟಿಗೆ ಹಾಕ್ಕೊಂಡು, ನಮ್ಮೆಲ್ಲಾ ಪ್ರಸೆಂಟ್ ತಂದೆಳ್ಳಿಟ್ಟು ಮಾನ್ಯ ಹೊಡಿದ್ದು.... ಹೋಪ ಮಾಡ್ದೋಂದು ನಾಲ್ಕು ಏಟು ಹೊಡಿದ ಬಾಯಿಗೆ ಬಂದ ಹಾಗೆ ಬೈಯ್ಯಾರೂ ಪರ್ಪಾಗಿಲ್ಲ. ಅದ್ದು ಈ ‘ಸೈಲ್ ಅಂಡ್’ ಸೈಲ್ ಅಂಡ್ ಯೆಂಟ್ ಬಿ ಎ ವಿಲನ್’ ಅನ್ನೋ ರೀತಿ ನಂಗೆ ಸರಿ ಹೋಗೋಲ್ಲ. ಮಾತೆಲ್ಲಾ ತುಗರ್... ಒಳಗೇನಿದ್ದೋ ಯಾರಿಗೆ ಗೊತ್ತು.”

ಸಂಗೀತ ಅಪ್ರೋಂದು ಮಾತನಾಡಿದುದು ಕಂಡು ಅವನಿಗೆ ಅಚ್ಚರಿಯಾಯಿತು. “ಆ ಶರಹ ಮಲತಾಯಿ ಕಾಟಗೇಟಿದ ಕಾಲಾ ಎಲ್ಲಾ ಹಕ್ಕೇದು. ಈಗ್ಯಾರೂ ಹಾಗಿರೋಲ್ಲಿ ಸಂಗಿತಾ....ಆ ಮಾತೆಲ್ಲಾ ಈಗಿ ಬೇಡಾ....ಬಾ ಬೇಗ ರೆಡಿಯಾಗು.” ಅವಳನ್ನು ರಮಿಸಿ ಸಮಾಧಾನವಹಿಸಿ ರೂಮಿನಿಂದ ಹೊರಬಂದಾಗ ಚಂಪಕಳ ನೋಟ ಅವನತ್ತು ದೀರ್ಘವಾಗಿತ್ತು. ಅವನ ಕೆದರಿದ್ದ ಕೂಪು, ಸುಕ್ಕಾಗಿದ್ದ ಪರಟಿ, ಮುಖದ ಮೇಲಿದ್ದ ಭಾವ ಎಲ್ಲವೂ ಅವಳಿಗೆ ಸರಿಬಿಳಿಲಿಲ್ಲ. ಅವನತ್ತು ಹೋಗುತ್ತಲೇ ಆತ್ಮ ಕೆಂಪಾದ ರಣ್ಣ, ಮೂಗು ಒರಿಸಿಕೊಳ್ಳುತ್ತಾ ಹೊರಬಂದ ಸಂಗಿತಳನ್ನು ಕಂಡಾಗ ಉಂತೂ ಎದೆ ಬಿರಿಯಿತು.

ಈಗ ನಾನು ಮನೆಯ ಯಜಮಾನಿ. ಹೀಗೆ ಇವರಿಬ್ಬರನ್ನೂ ಸ್ವತಂತ್ರವಾಗಿ ಬಿಡಬಾರದು !

ಸಂಗೀತ ಮುಖ ತೊಳೆದು, ಬೇಕಾಗಿಯೇ ಚಂಪಕ ತಂದಿತ್ತ ಸೀರೆ, ಒಡನ್ನೆ ಧರಿಸಿ ಸುಭಾವ, ಹೇಮಂತ, ಸುಮಂತರೋಡನೆ ಪಿಕ್ಕರಿಗೆ ಹೊರಟಾಗ ಚಂಪಕಳಿಗೆ ಉಗುಳು ನುಂಗುವ ಹಾಗಾಯಿತು. ಸುನಂದವ್ಯು ಇನ್ನೂ ನಿದ್ದೆಯ ಮಂಹರಿನಲ್ಲಿದ್ದರು. ಸುಂದರೀ ಆಫೀಸಿನ ಕೆಲಸದ ಮೇಲ್ಮೈ ಹೋಗಾಗಿತ್ತು.

“ಆವ್ಯು ಮಲ್ಲಿದ್ದಾರೆ, ನಾವೆಲ್ಲ ಪಿಕ್ಕರಿಗೆ ಹೋದ್ದಿ ಅಂತ ಹೇಳಿದಿ” ಸುಭಾವ ಚಂಪಕಳಿಗೆ ಹೇಳಿದಾಗ ಚಂಪಕ ತೆಲೆ ತೆಗೆದಳು. ಸುಭಾವನಿಗೆ ಅಂಪಿಕೊಂಡೇ ನಿಂತಿದ್ದ ಅಪ್ರತಿಮು ಹದಿವಯಸ್ಸಿನೆ ಜೆಲುವೆ ಸಂಗಿತಳಿಗೆ ಏನೋ ಹೇಳಿ ಬಯಸಿದಳು. ಆದರೆ ಶದೆದು ಹೇಮಂತ, ಸುಮಂತರಕ್ಕ ತಿರುಗಿದಳು. “ನಿಮ್ಮ ಪಪ್ಪಾಗಿ ಹೇಳಿ ಹೋಗಿದೆ ಚೆನ್ನಾಗಿರಿತ್ತು !”

“ಬಿಡಿ ಚಿಕ್ಕಮ್ಮು, ಹಪ್ಪ ಏನೂ ಅನ್ನೋಲ್ಲ. ನಮ್ಮ ಸುಭಾವನ ಜೊತೆ ಹೋದ್ದೆ ಏನೂ ಅನ್ನೋಲ್ಲ ?”

ಹೇಮಂತ ಹೇಳಿದಾಗ ಚಂಪಕಳ ನಾಲಿಗೆ ತಡೆಯಿತು ನಾನು ಸಂಗಿತಳ ಬಣ್ಣ, ನಿಲುವು ರೂಪು ನೋಡಿ ಆರಿಸಿ ತಂದ ಸೀರೆ, ಒಡನೆ ಎಷ್ಟು ಚೆನ್ನಾಗಿ ಕಾಣುತ್ತು ! ಆದರೆ ಇಂದೇಕೆ ಅದನ್ನೇ ಅವಳು ಉಡಬೇಕು. ಸುಭಾವನ ಕಣ್ಣಗಳು ನಿಮಿವಕೊಂಡು ಸಲಿ ಅವಳನ್ನು ಹೀರುತ್ತಾ ಸಂತನ ಪಡುತ್ತಿವೆ. ಚಂಪಕ ನಿಟ್ಟಿಸಿರಿಟ್ಟಳು. ಯಾವುದಕ್ಕಿನ್ನ ಸರಿಯಾದ ಸವಯ ಹೊಂದಿಬರಬೇಕು.

ನಾಲ್ಕುರೂ ಸಗುನಗುತ್ವ ಹೊರಟುಹೋದ ಮೇಲೆ ಚಂಪಕ ಅಲ್ಲಿ ಕುಚಿಂಯೋಂದರಲ್ಲಿ ಕುಳತು ಯೋಚಿಸಿದಳು. ತಾನೆಷ್ಟಾದರೂ ಮಂತಾಯಿ. ತಾನು ಮಕ್ಕಳ ಒಕ್ಕೆಯದಕ್ಕೆ ಮಾಡಿದರೂ ಜನ ತನ್ನನ್ನೇ ಆಡಿಕೊಳ್ಳುತ್ತಾರೆ. ತಾನು ಉಪಾಯದಿಂದ ಸಾಧನೆಯನ್ನು ಕೈಗೊಳ್ಳಬೇಕು. ತನ್ನ ಕೈಹಿಡಿದ ವರ್ತಿಯೋ ಎಲ್ಲವನೂ ತನಗೊಪಿಸಿ ಸಿಫ್ಟ್ ತಪ್ಪಿಜಾರಾಗಿ ಕುಳತು ಬಿಟ್ಟಿದ್ದಾರೆ. ಇನ್ನು ಸುನಂದಮ್ಮೆ ನಾಳೆಯೋ ನಾಡಿದ್ದೋ ಹೊರಡುವವರು. ಆಮೇಲೆ ತನಗೂ ಈ ಮೂರು ಮಕ್ಕಳಿಗೂ ಧ್ವಂದ್ವ ಪಾರಂಭ.

“ಎಲ್ಲಿ, ಯಾರೂ ಕಾಣಿಸ್ತೀಲಿ !” ಸುನಂದಮ್ಮೆ ಅರೆಸಿದ್ದಿಯಲ್ಲಿ ಎಚ್ಚಿತ್ತು ಕಣ್ಣಿಜ್ಜಿ ಕೊಂಡರು.

“ಎಲ್ಲಾ ನಿಮ್ಮ ಮಗನ ಜೊತೆ ಸಿನಿಮಾಕ್ಕೆ ಹೋದರು” ಚಂಪಕ ನಿರ್ವಿಕಾರವಾಗಿ ಉತ್ತರಿಸಿದಳು.

“ಅದೇನು ? ನಂಗೆ ಹೇಳ್ಣೀ ಹೋದದ್ದು ?” ಸುನಂದಮ್ಮೆ ಅಚ್ಚಿಯಿಂದ ಕೇಳಿದರು

“ನಿವೃ ನಿದ್ರೆ ಮಾಡ್ತೂ ಇದ್ದಿ. ಎಬ್ಬಿಸೋದು ಬೇಡಾಂತ ನಂಗೆ ಹೇಳಿ ಹೋದ್ದು.... ಅದೂ ಅಲ್ಲಿ ಸುಭಾಷ” ಜೊತೆ ಹೋದೆ ನಿವೇನೂ ಅನ್ನೋಲಾಂದು !” ಚಂಪಕ ಹೇಳಿದಾಗ ಆವಳ ದನಿಯಲ್ಲಿ ಅಸಮಾಧಾನದ ಎಳೆಯಿತ್ತು.

ಸುನಂದಮ್ಮೆ ಅರೆಷ್ಟಿಗೆ ಮುವ್ಯನಿದ್ದು ಹೇಳಿದರು.

“ಹೂಂ, ಅದೇನೋ ನಿಜ. ಮುಂಡೆಂವಕ್ಕೆ ಆವನ್ನ ಕಂಡ್ರೆ ಪಾರ್ಣಿ. ಆವನ ಜೀವ ತಿಂದಿದ್ದಾರೆ....” ತಮಗೆ ತಾವೇ ನಕ್ಕರು. “ನಾನು ಬರಿ ಸೋನ್ನೆ ಮನೆ ತುಂಬಿಸ್ತೋಣ್ಣೇಕೆ ಆಗೋಲ್ಲಿಮಾತ್ತ. ಸೋನೆ ಜೊತೆ ನನ್ನ ಮಗನ ವ್ಯೇದುನರನ್ನೂ ಮನೆ ತುಂಬಿಸ್ತೋಣ್ಣೇಕೊ....”

ಇನ್ನು ವಯಸ್ಸಾದರೂ, ಅನುಭವಿಯಾದರೂ ಇವರೆಕೆ ಸುಭಾಷ, ಸಂಗಿತರ ಅಪಾಯದ ವಯಸ್ಸನ್ನು ಗಮನಿಸುವುದಿಲ್ಲ ! ಸಂಗಿತ ಅವನಿಗೇ ಮುಡಿಪು ನಿಜ, ಆದರೆ.... ಏನಾದರೂ ಹೆಚ್ಚು ಕಡಿಮೆಯಾದರೆ—ಆತ ಸಲಿಗೆ ಎಂದೂ ಒಕ್ಕೆಯದಲ್ಲ.

“ನೋಡಮಾತ್ತ ಚಂಪಕ, ಇನ್ನೊತ್ತು ತಾನೇ ಬಂದಿದ್ದಾನೆ. ನಾಳೆ ಒಂದು ದಿನ ಸುಧಾರಿಸಿಕೊಳ್ಳಲಿ, ನಾಡಿದ್ದು ನಾವಿಬ್ಬಾ ಹೊರಟುಬಿಡ್ಡೀ. ಈ

ಮುಕ್ಕೆಳ ಭಾರ ನಿನ್ನದಮ್ಮು” ಸುನಂದಮ್ಮು ಆತ್ಮಳಕೆ ತಡೆಯುತ್ತಾ ಹೇಳಿದರು.

“ನಂಗಾರ್ಕೆನೋ ಭಯವಾಗುತ್ತೆ. ನಿಂದಿದ್ದೇ ಏನೋ ಧೈಯರು ಇರ್ತು. ಜಂಪಕ ಹೇಳಿದಳು, “ನಾನು ಏನಾದೂ ಹೇಳಿದರೆ ಅಪಾರ್ಥ ಮಾಡಿಕೊಂಡರೆ....”

“ಅದೆಲ್ಲ ಏನಿಲ್ಲ, ಬರಿ ಹುಡುಗ ಅಷ್ಟೇ. ಏನಾದೂ ಒಳ್ಳೆ ಮಾತ್ರಿಂದ ಅವರನ್ನು ಬಿಗಿಸಿದ್ದೋದೂ. ಕವಟ, ವೋನ್ ಏನೂ ತಿಳಿಯೋಲ್ಲ ಅವಕ್ಕೆ. ಸುಂದರೂಗೆ ಮಾತ್ರ ಚಾಡಿಗೇಡಿ ಹೇಳ್ಬೇಡ, ಅವನು ಬಹಳ ಮುಂಗೋಪಿ !”

ಜಂಪಕ ಏನೋ ಹೇಳಲು ಬಾಯಿ ತೆರೆದು ಸುಮ್ಮನಾದಳು.

“ನಮ್ಮ ಸಂಗಿತ, ಬಹಳ ಸೂಕ್ತ ಸ್ವಭಾವದವಳು. ಅವಕ್ಕೂಬ್ಜಿಳನ್ನು ನಿನು ನೋಡ್ದೊಂದ್ದೇ ಸಾಕು. ಹೇಮಂತ, ಸುಮಂತ ಇಬ್ಬು ಪರ್ವಗಿಲ್ಲ. ಒಡ್ಡುತನ ಜಾಸ್ತಿ, ಪುಂಡತನ ಜಾಸ್ತಿ....”

ಜಂಪಕಳ ಮನಃಪಟಲದ ಹೇಳಿ ಸಂಗಿತ ತನ್ನತ್ವರಕ್ಷ್ಯ ನಿಂತು ತನ್ನಾನ್ನನೆ ವಾಗ್ಯದ್ವಾರಾ ಮಾಡುತ್ತಿರುವಂತೆ ಕಂಡಿತು. ಈ ಮನೆಯಲ್ಲಿನ ಆಗು ಹೊಗುಗಳಲ್ಲಿ ತನ್ನ ಪತಿಯ ಪಾಲು ಎಷ್ಟುರಬಹುದು ? ಅವರಿಗೆ ಈ ಸಣ್ಣ ಪುಟ್ಟ ವಿಷಯಗಳನ್ನು ಸುನಂದಮ್ಮು ತಿಳಿಸಿರುವರೋ ಇಲ್ಲವೋ !

“ಕಾಫಿ, ತಿಂಡಿ ಮಾಡಲು ಎದ್ದು ಹೊರಟಾಗ ಸುನಂದಮ್ಮು ತಡೆದರು.

“ಕಾಫಿ, ತಿಂಡಿ ಯಾಕೆ ಮಾಡಿ ? ಸುಭಾಷನ ಜೋತೆ ಹೊರಟಿರೆ ಅವರ ಹೊಟ್ಟಿ ತುಂಬಿಸಿಕೊಳ್ಳಿ ಬರ್ತಾರಾ ? ಏನಿದೂ ನಮ್ಮ ಸುಂದರೂಗೆ ಒಂದಿಸ್ತು ಬೇಡ್ಡು, ಬಟ್ಟು ಹಾಕಿ ಸ್ಯಾಂಡ್ ವಿಚ್ ಮಾಡಿಟ್ಟುದು, ನಂಗಂತೂ ಏನೂ ಬೇಡ, ಉಳಿಂಬಾನೇ ಆಗಿಲ್ಲ. ನಿಂಗೇನಾದೂ ಬೇಕಾದ್ದೇ ಮಾಡ್ದೋ !”

“ಸಧ್ಯ, ನಂಗೀನೂ ಬೇಡವ್ವಾ....! ನಂಗೂ ನಿಮ್ಮ ಹಾಗೆ ಬೇಳಿಗನ ಉಳಿಂಬಾನೇ ಆರಗಿಲ್ಲ” ಜಂಪಕ ಹೇಳಿದಾಗ ಸುನಂದಮ್ಮು ನಕ್ಕರು.

“ಅದೇನು ಉಟ ಮಾಡಿದ್ದೋ ಕಾಣಿ ! ಕೋಳಿ ಕೆದಕಿದ ಹಾಗೆ ! ನಂಗೊಂದೂ ಇಟ ಬಿಸಿಬಿಸಿ ಕಾಫಿ ತಂದೊಡ್ಡು ಸಾಕು.”

ಜಂಪಕ ಕಾಫಿ ಬಿಸಿಮಾಡಿ ಸುನಂದಮ್ಮನಿಗೆ ತಂಡಿಟ್ಟು, ಸುಂದರೀಶನಿಗೆ ಸ್ಯಾಂಡ್ ವಿಚ್ ಮಾಡುವ ವೇಳಿಗೆ ಸುಂದರೀಕ ಬಂದನು. ಜಂಪಕ ಮುಖ ತೊಳೆದಿರಲ್ಲ. ಎಲ್ಲಿಕ್ಕಿಂತ ಸ್ಯಾವಿನ ಮುಂದೆ ನಿಂತು ಕಾಫಿ ಮಾಡಿದ್ದುದ್ದಿಂದ ಮುಖ ಅಲ್ಲಲ್ಲಿ ಬೆವತಿತ್ತು.

— ಅಸ್ತಿತ್ವ ಮಾರ್ಗಾಗ ಇಲಗು ಬಂದಾಗ ಸುನಂದಮ್ಮು ಹಿತಲ್ಲಿ

ದೇವಮೃನ್ ಕೈಲಿ ತಮ್ಮ ಮಂಗನ ಬಟ್ಟಿಗಳನ್ನು ಒಗೆಸುತ್ತಿದ್ದರು ಮನೆಯು ನಿಶ್ಚಯಿತೆ, ಮಕ್ಕಳ ಇರುವಿಕೆಯ ಅಭಾವ-ಬಾಗಿಲಲ್ಲಿ ಕೊಂಡ ತಡೆದು ಸಿಂತನು. ಒಳಗಿಸಿಂದ ಸೆರಿಗಿ ಕೈಬರಿಸಿಕೊಳ್ಳುತ್ತಾ ಬಂದ ಜಂಕಕಳನ್ನು ಕಂಡು ಅವನಿಗೆ ಹಿಂದಿನ ಸವಿನೆನಬ್ಲ ಮೂಡಿ ಬಂತು. ಒಮ್ಮೆ ತಾನು ಆಫೀಸಿನಿಂದ ಮನೆಗೆ ಬಂದಾಗ ಸುನಂದಮ್ಮೆ ದೇವಸ್ಥಾನಕ್ಕೆ ಹೋಗಿದ್ದರು. ಮಕ್ಕಳೆಲ್ಲಾ ಹೊರಗೆ ಆಡುತ್ತಿದ್ದರು. ತಾನು ಬಂದುದು ಅರಿವಾಗಿ ಆಶುರ ಆಶುರವಾಗಿ ಸೆರಿಗಿ ಕೈ ಒರೆಸುತ್ತಾ ಕಣ್ಣಲ್ಲಿ ಅನಂದ ತುಂಬಿ ತುಳುಕಿಸುತ್ತಾ ಬಂದ ಅವ ಇನ್ನು ತಾನು ಹಾಗೇ ಅಪ್ಪಿಕೊಂಡು, ತಮ್ಮ ರೂಪಿಗೆ ಕರೆದೂಯ್ದು, ಮುದ್ದಿಬ್ಬು ಹೇಳಿರಲಿಲ್ಲವೇ? ಮಾಲೂ, ನನಗಾಗಿ ಒಂದುಪ್ಪದಯು, ಮನಸ್ಸು ಶಾಯ್ಯಾ ಚಿಹ್ನಿಸುತ್ತಾ ನಾನು ಬರೋದ್ದೇ ಕಾಯ್ಯಾ ಕಣ್ಣಲ್ಲಿ ನೂರಾರು ಕನಸು ಕಟ್ಟಿಕೊಳ್ಳಾ ನನ್ನ ಮುಂದೆ ಚಿನ್ನುದಂತಹ ಸಿನ್ನುಂತಹ ಹೆಂಡತಿ ಇದೆ. ನಂಗೆ ಬೇರೆ ಸ್ವಾರ್ಥನೇ ಬೇಡ ಚಿನ್ನಾ..ನನ್ನ ಆಫೀಸಿನ ಕೆಲಸದ ಹೋರೆ, ಬೇಸರ ಎಲ್ಲಾ ನಿನ್ನ ಮುಖ ನೋಡುತ್ತೀರೆ ಮಾಯವಾಗಿ ಹೋಗುತ್ತಿನೋಡು!'

ಮಾಲತಿ ಹುಸಿಮನಸಿನಿಂದ ಅವನಿಂದ ದೂರ ಸರಿದು, 'ಹೀಗೆ ಬರೀ ಹೊಟ್ಟೀಲಿ ಮುದ್ದು ಮಾಡ್ತಾ ಇರಿ. ಹೊಟ್ಟೆ ಚುರಕ್ಕೆಂದಾಗ ನನ್ನ ಹೆಂಡಿ ನನಗೆ ಹೊಟ್ಟಿಗೇ ಹಾಕೋಲ್ಲ ಅಂತ ತಂದಿಬ್ಬಿ. ಕೇಳಿದಿರಾ, ಎ ವೇ ಟು ದಿ ಮಾರ್ಯಾನ್ ಹಾರ್ಪ್ ಈಸ್ ಥಾರ್ ಹಿಸ್ ಸ್ಪೆಮ್‌ಕಾ ಅಂತ?'

ಸುಂದರೀಶ ಹೆಂಡತಿಯ ಜಾಣ್ಯಯ ಮಾತಿಗೆ ಮತ್ತೊಂದನ್ನು ಬಹು ಮಾನವಿತ್ತಿದ್ದನು. 'ನೋಡು, ನಾನೂ ನೀನೂ ಒಬ್ಬರಿಗೊಬ್ಬರನ್ನು ಹೇಳಿ ಮಾಡಿಸಿದ ಹಾಗಿದೆ. ಅಲ್ಲಾ? ಯಾರೇ ಆ ಹೋಳಿಮಂಗ ಹೇಳೊಂದೂ. ಮಾರ್ಯರೇಜಸ್ ಆರ್ ಮೇಡ್ ಇನ್ ಹೆವೆನ್ ಅಂತ?'

'ಮಾರ್ಯರೇಜಸ್ ಆರ್ ನಾಟ್ ಮೇಡ್ ಇನ್ ಹೆವೆನ್....ಮಾರ್ಯರೇಜಸ್ ಕ್ಯಾನ್ ಮೇಕ್ ಎ ಹೆವೆನ್ ಅಲ್ಲಾ?' ಮಾಲತಿ ಹೇಳಿದಾಗ ಸುಂದರೀಶ ಅವನ ಕೈ ಹಿಡಿದು ಎಳಿದಿದ್ದ. 'ನಿನ್ನ ಒಂದೊಂದು ಮಾತಿಗೂ ಒಂದೊಂದು ಮುತ್ತು ಬಹುಮಾನ!'

'ನಿಮಗೆ ಮೂರು ಜನ ಮಕ್ಕಳಿದ್ದಾರೆ ಜ್ಞಾಪ್ತು ಇಲ್ಲ! ನಾವೇನೂ ಹನಿಮೂನ್ ಮಾಡ್ತಾ ಇರೋ ಗಂಡ ಹೆಂಡಿ ಅಲ್ಲ....' ಮಾಲತಿ ದೂರ ಸರಿದಿದ್ದಳು.

'ಮೂರು ಮಕ್ಕಳೇನು, ಮೂರು ಮೊಮ್ಮೆಕ್ಕಳಾದ್ದೂ ಹೀಗೆ ಇರ್ಬೇಕೂ

ನೋಡು ಮಾಲೂ ನಾವಿಬ್ಬು !’

ಚಂಪಕ ಎದುರಿಗೆ ಬಂದು ನಿಂತಿದ್ದಳು. ಅವಳನ್ನೇ ನೋಡುತ್ತಾ ವಿವನಸ್ಯನಾಗಿದ್ದ ಅವನನ್ನು ಕಂಡು ಮೆಲ್ಲನೇ ಕೆಮ್ಮಿದಳು.

“ಯಾಕೆ ಅಲ್ಲೇ ಹಾಗೆ ನಿಂತಿಟ್ಟಿ? ಮಕ್ಕಳಾ? ಎಲ್ಲಾ ಸುಭಾವನ ಜೊತೆ ಪಿಕ್ಕು ರಾಗೆ ಹೋಗಿದ್ದಾರೆ.”

ಸುಂದರೀಶನ ಕನಸಿನ ಗುಳ್ಳೆ ಉಡೆಯಿತು.

“ಅದೇ ಏನೋ ಮಿಸ್ಟಿಂಗ್ ಅಂದ್ವೋತ್ತಾ ಇದ್ದೆ. ಅವರುಗಳ ಗಲಾಟಿ ಇಲ್ಲೇ ಇದ್ದೆ ಮನೆ ಬಿಕೋ ಅನ್ನತ್ತೆ ಅಲ್ಪಾ? ”

ಸುಂದರೀಶ ಮನದಲ್ಲಿ ವಂಬಡಿದ್ದ ಮಾಲತಿಯನ್ನು ಹೃದಯದಲ್ಲಿ ಬಚ್ಚಿಟ್ಟುಕೊಂಡು ಕಣ್ಣಲ್ಲಿ ನಗುಹಾಯಿಸಿಕೊಂಡು ಚಂಪಕಳತ್ತ ತಿರುಗಿದನು.

“ಹೂಂ....” ಚಂಪಕ ನಮನಕ್ಕಳು. ಅವನು ಅಲ್ಲಿಯೇ ಸೋಫಾದ ಮೇಲೆ ಕುಳಿತು ಹಾರಿಕೊಂಡಿದ್ದ ಟ್ರೈಯ್ಯನ್ನು ಸಡಿಲಪಡಿಸಿಕೊಂಡು ಶಾಸು ಕಳಬುವಪ್ಪುರಲ್ಲಿ ಚಂಪಕ ಹೋಗಿಯಾದುತ್ತಿದ್ದ ಕಾಫಿ, ಟೊಸ್ಟ್‌, ಸ್ಟ್ರಾಂಡ್ ವಿಚ್‌ ತಂದಿತ್ತ ಳು.

“ತಾಳು ಬಂದೆ, ಕೈಕಾಲು ತೊಳೆಂಬ್ಲೇ ಹೇಗೆ ತಿನ್ನೋಡು... ಎಲ್ಲಾ ಅಪೀಸಿನ ಗಲೀಜು” ಸುಂದರೀಶ ಅವಳು ತಂದಿತ್ತಿದ್ದನ್ನು ಕೈಯಲ್ಲಿಯೂ ಮುಟ್ಟದೇ ಎದ್ದು ಮುಖ ಕೈಕಾಲು ತೊಳೆದು, ಬಂದು ಕುಳಿತು ತಿಂಡಿ ತಟ್ಟಿಯನ್ನು ಕೈಗೆ ತೆಗೆದುಕೊಂಡನು.

“ಮಕ್ಕಳದೆಲ್ಲಾ ತಿಂಡಿಯಾಯಾ? ” ಚಂಪಕಳಿಗೆ ಆ ಪ್ರಶ್ನೆ ವಿಚಿತ್ರವಾಗಿ ಕಂಡು ಬಂದಿತು. ಮಕ್ಕಳಿಗೇ ಕೊಡದೇ ಇವರಿಗೆ ಕೊಡುತ್ತಿದ್ದೇನೇಯೇ? ಇದೆನು ಹೀಗೆ ಕೇಳುತ್ತಾರೆ? ಇವ್ಯು ದಿನ ಆ ಕೆಲಸವನ್ನು ಸುನಂದವನ್ನೇ ಮಾಡುತ್ತಿದ್ದುದರಿಂದ ಅದರ ಅನುಭವ ಅವಳಿಗೆ ತಿಳಿಯಿದು. ಹಾಗೆ ಕೇಳುವ ಬದಲು ಕೈಲಿದ್ದ ತಿಂಡಿಯನ್ನು ಹಿಡಿದು ತನಗೂ ತಿನ್ನಿಸಿ ಕಾಫಿಯನ್ನು ಬಾಯಿಗೆ ರುಚಿನೋಡಿಸಿ ಮುದ್ದಿಸಿ ಮಾತಾಡಿದ್ದರೆ ಎವ್ಯು ಚೆನ್ನಾಗಿರುತ್ತೇ!

ತಲೆ ತಗ್ಗಿಸಿ ಕುರಿಯಂತೆ ತಂದಿತ್ತ ತಿಂಡಿಯನ್ನು ತಿಂದು ಕಾಫಿ ಕುಡಿದು ಕುಚಿಗೊರಿ ಹಾಗೆ ಕಣ್ಣಿಟ್ಟಿ ಕುಳಿತನು.

“ಯಾಕೆ ತುಂಬಾ ಸುಸ್ತಾ? ಮಲಗಕೊಳ್ಳ ಬೇಕಾದರೆ” ಚಂಪಕ ಹೇಳಿದಳು.

“ಕೂಡೆ ಹಿಂಲ... ಷಂದರ್ಭಾಂಟಿ ರಿಲ್ವೆಸ್, ಮಾಡಿ ನೀ ಅವ್ಯು.. ಅಮೇರೆ

ಅಫೀಸಿನ ಫ್ಯೂಲುಗಳವೇ... ಅಟಿಂಡ್ ಮಾಡೆಬೈಕು....”

ಸಂಗೀತ, ಸುಭಾಸ, ಹೇಮಂತ, ಸುಮಂತ ನಗುನಗುತ್ತಾ ಹೊರಗೆ ಹೊರಟಾಗ ತನಗೂ ಅನೇ ಕೊನರಿತ್ತು. ಇವರು ಬಂದು ತಿಂಡಿ ಕಾಫಿ ಮುಗಿ ಸಿದ ಮೇಲೆ ತನ್ನನ್ನು ಕರಿದು ಕೇಳಬಾರದೇ? “ಬರ್ತೀಯಾ? ಬಂದು ರೋಂಡ್ ಎಲ್ಲಾ ದರೂ ಹೋಗಿ ಬಡೋಣ? ” ಸುಂದರೀಶನಿಗೆ ಅದರತ್ತ ಗಮನವಿದ್ದುಂತೆ ತೋರಲಿಲ್ಲ. ಹಾಯಾಗಿ ಸೈರ್‌ಫಾ ಬರಿಗಿ ಕಾಲು ಜಾಚಿ ಕಣ್ಣಿಷ್ಟಿದ್ದನು.

ಹಿತ್ತಲ ಕಡೆ ಒಳಗಿಸಿಂದ ಬಂದ ಸುನಂದಮ್ಮೆ ಮಂಕಾಗಿ ನಿಂತಿದ್ದ ಚಂಪಕೆಳನ್ನು ನೋಡಿದರು.

“ಇದೆನು ಹೀಗೆ ನಿಂತಿದ್ದೀಯಾ? ಮುಖ ತೊಳೆದುಕೊಂಡು, ತ್ರೈಸ್ ಮಾಡೊಂಡು ರೆಡಿಯಾಗು. ಆವನೂ ಸುಧಾರಿಸೊಳ್ಳಿ. ನೀನೂ ಆವನೂ ಹೋಗಿ ನಾಳೆಗೆ ಒಂದಿಷ್ಟು ಹಣ್ಣು, ಹೂವು, ತರಕಾರಿ ತೊಗೊಂಡಿಸಿ....”

ಚಂಪಕ ತಲೆ ತಗ್ಗಿಸಿ ಒಳಗೆ ಹೋದರೂ ಮನನ್ನು ಒಳಗೇ ಕುದಿಯಿತು. ಸುನಂದಮ್ಮೆ-ಆಕ್ಕೆ ಹೇಳಿದರೆ ಮಾಡಬೇಕು, ಇಲ್ಲದಿದ್ದರೆ ಇವರಿಗೆ ತೋರುವು ದಿಲ್ಲವೇ? ಹೂಂ.... ಎಲ್ಲಾ ಒಲವು, ರಮ್ಯತೆ, ಸರಸ ರಸಿಕತೆ ಮೊದಲಿನ ಹಂಡತಿಗೆ ಧಾರೆಯಿರೆದುಕೊಟ್ಟಾಗಿದೆ. ಉಳಿದಿದ್ದ ತನಗೆ!

ಮುಖ ಮಿರುಗುವಂತೆ ತೊಳೆದು ಅತಿ ಜಾಗರೂಕತೆಯಿಂದ ಅಲಂಕರಿಸಿ ಕೊಂಡು ಬಂದು ಸುಂದರೀಶನ ಮುಂದೆ ನಿಂತಳು.

“ಹೋಗೋಣವೇ? ” ಸುನಂದಮ್ಮೆ ಅಲೇ ಕುಳಿತು ಮಾರನೆಯ ದಿನಕ್ಕೆ ಬೀಕಾದ ಸಾಮಾನುಗಳ ಪಟ್ಟಿಯನ್ನು ತಯಾರಿಸುತ್ತಿದ್ದರು.

“ನೋಡು ಚಂಪಾ, ಈ ಸಾಮಾನೆಲ್ಲಾ ತಂದ್ದಿಡಿ. ನಾಳೆ ಈ ಮನೆ ಗೊಂದಿಷ್ಟು ಪುಡಿ ಸಡಿ ಮಾಡಿಟ್ಟು, ನಾನು ಒಂದಿಷ್ಟು ತೊಗೊಂಡು ಹೋಗ್ಗೇನಿ....”

ಸುಂದರೀಶ ಬರಿಗಿ ಕಣ್ಣಿಷ್ಟಿ ಕೊಂಡಂತೆಯೇ ಗೊಣಿಗದ.

“ಯಾಕೆ, ಹೇಮಂತ, ಸುಮಂತನೋ ತರಬಾರ್ದಾ ಚೆನ್ನನ್ನು ಕರೊಂಡು ಹೋಗಿ! ನಂಗೆ ಸಾಕಾಗಿದೆ.”

“ಮೊದಲೇ ಹೇಳಾರಿತ್ತಾ? ಪಾವ ಚಂಪ ಬಟ್ಟೆ ಬದಲಿಸಿ ಬಂದು ನಿಂತೊಂಡಿದ್ದಾಳೆ, ಹೋಗಲಿ ಒಂದು ಸುತ್ತು ತಿರ್ಯಾ ಡೊಂಡಾದ್ದು ಬಾ.”

ಸುಂದರೀಶ ಆಗ ಕಣ್ಣಿಟ್ಟು ಚಂಪಕೆತ್ತ ತಿರುಗಿ ನೋಡಿದ. ಕಣ್ಣಿಗ ಅಂದವಾಗಿ ಮನೋಹರವಾಗಿ ಕಂಡಳು.

“ಹೋಗೇಕಾ ?” ಕಟ್ಟಿಟ್ಟು ಮೈಮುರದು ಆಕಳಿಸಿ ಕೇಳಿದ. ಜಂಪಕ ತಬ್ಬಿಬಾಬು ದಳು. ಸುನಂದಮೈ ಎದುರಿಗೆ ತನ್ನನ್ನು ಹಾಗೆ ಕೇಳಿದರೆ ?

“ಸಿಮೇ ಕೈಲಾಗಿದ್ದೆ ಬೇಡಾ, ಸ್ವಲ್ಪ ಸುಧಾರಿಸಿಸ್ತೋಣಿ....” ಜಂಪಕ ಸರಕ್ಕನೇ ಎದ್ದು ಒಳಗೆ ಹೊರಟಳು.

ಆಗ ಸುಂದರೀಶನಿಗೆ ತನ್ನ ತಪ್ಪಿನ ಆಸಿವಾಯಿತು. ಎದ್ದು ಅವಳನ್ನು ಹಿಂಬಾಲಿಸಿದ. ”ಚಂಪಾ, ಚಂಪಾ....ತಾಳು, ಹೋಗೋಣ.”

ಜಂಪಕ ಆಗಲೇ ರೂಮಿನೊಳಗೆ ಹೋಗಿ ಹಾಕಿಕೊಂಡಿದ್ದ ಶುರುಬನ್ನು ಬಿಂಬಿಸ್ತುತ್ತಿದ್ದಳು. ಕನ್ನಡಿಯಲ್ಲಿ ಅವಳ ಮುಖ ಕಂಡಾಗ ಅವಳ ಕಟ್ಟಿನಲ್ಲಿ ಕಟ್ಟಿರು ಜಿನುಗುತ್ತತ್ತು.

ಯಾಕೆ ಚಿನ್ನಾ, ಕೋವ ಬಂತಾ ?” ಸುಂದರೀಶ ಅವಳ ಕಟ್ಟಿರು ನೋಡಿ ಮೆತ್ತಾದನು.

“ನೋಡು, ಈ ಅಲಂಕಾರ ಎಲ್ಲಾ ರಸ್ತೇಲಿ ವೇರಸೊಣಿತ್ತುಂತ ನನ್ನ ಮುಂದೇನೇ ಇರಲಿ, ಇಲ್ಲಿ ಬಾ ಆ ಅಲಂಕಾರ ಎಲ್ಲಾ ನನಗಾಗಿ ತಾನೇ ಮಾಡಿವ್ಯಾಂಡಿದ್ದು, ಬೇರೆಯವರಿಗಾಗೋ ?” ಸುಂದರೀಶ ಅವಳನ್ನು ಹಿಂದಿನಿಂದ ಬಳಸಿ ಗಲ್ಲ ಎತ್ತಿ ಕಟ್ಟಿ ರೋರಸಿ ತುಟಿಗೆ ತುಟಿ ತಂಡಾಗ ಜಂಪಕ ತನ್ನ ಕೆಟ್ಟ ಯೋಚನೆಗಳಿಗೆ ತಡೆ ಹಾಕಿದಳು.

ಸಂಗಿತ, ಸುಮಂತ, ಹೇಮಂತ, ಸುಭಾಷ ಎಲ್ಲರೂ ಬಂದಾಗ ರಾತ್ರಿ ಎಂಟು ಗಂಟೆಯ ನೇರಾಗಿತ್ತು.

“ಯಾಕೇರೇ, ಇನ್ನು ಲೇಟ್‌? ಬೇಗ ಬರಾಬ್ರಿತ್ತಾ ?” ಸುನಂದಮೈನ ದ್ವಿ ಕೇಳಿದಾಗ ಜಂಪಕ ಗಂಡನ ಬಾಹುಗಳಿಂದ ದೂರ ಸರಿದಳು.

“ನೋಡಿ, ಎನ್ನ ಹೊತ್ತಿಗೆ ಬರಾ ಇದ್ದಾರೆ ಮಕ್ಕಳು ! ಹೀಗೇ ಕಿರುಡಾ ಇದ್ದೇ ಓದು ಬರಹದ ಗತಿ ?”

“ಸುಭಾಷ ಬಂದಿದ್ದಾನೇ ಹೋಗಾತ್ತರೆ. ಇಲ್ಲಿದ್ದೆ ಅವರಿಲ್ಲ ಹೋಗಾತ್ತರೆ? ಸುನಂದಮೈನೂ ಹೊರಟುಹೋದೇ ನೇನೇ ತಾನೇ ಇರೋದೂ....! ನಿನಗೆ ಹೇಗೆ ಬೇಕೋ ಹಾಗೆ ಸರಿಯಾಗ ತಿದೊ್ಯಾ !” ಸುಂದರೀಶ ಹೇಳಿದ.

“ಅದ್ದಂ, ಅಲ್ಲಾ ಸಂಗಿತ, ಸುಭಾಷ ಅಷ್ಟೊಂದು ಒಟ್ಟಿಗೆ ಇರಾತ್ರಿ ! ಅವಂಬರಿಗೂ ಮದ್ದೆ ಗೊತ್ತು ಮಾಡಿಕೊಂಡಿಬ್ಬಿಡಿರಾ ?” ಜಂಪಕ ಕೇಳಿದಾಗ ಸುಂದರೀಶ ನಕ್ಕಬಿಟ್ಟನು.

“ಅದೇನೇ ಅಕ್ಕನ ಆಸೆ ! ಮಾಲತಿಗಂತೂ ಅದರ ಯೋಚನೆ ಇರಲಿಲ್ಲ.

ಇವೋತ್ತು ಅವಳಿದ್ದಿದ್ದೇ ಖಂಡಿತ ಒಪ್ಪಾತ ಇಲ್ಲ. ಇಬ್ಬಿಗೂ ವರ ಸಾಮ್ಯ ಜೆನ್ನಾಗಿದೆ. ಒಬ್ಬರನ್ನೊಬ್ಬರು ಪ್ರೀತಿಸಿ ಮಾಡೊಂಡ್ರೆ ನಂದೇನೂ ಅಡಿ ಇಲ್ಲ. ನಮ್ಮ ಸಂಗೀತ್ತು ಅಕ್ಕ ಜೆನ್ನಾಗಿ ನೋಡೊಂಡ್ರೋತ್ತಾಕಿ !”

ಹೊರಗಿ ಹೇಮಂತ, ಸುಮಂತರ ದನಿ ಕೇಳಿಸಿತು.

“ಅತ್ತೀ, ಈ ಸುಭಾಷ, ನಮ್ಮಿಂಬಿರ್ಮಾತ್ರ ಬೇರಿ ಪಿಕ್ಕರಿಗೆ ಕಳಸಿಟ್ಟು ಅವನೂ ಸಂಗೀತ ಮಾತ್ರ ಯಾವ್ಯೋ ಕೊಳಕು ಪಿಕ್ಕರಿಗೆ ಹೋಗಿದ್ದು ಅತ್ತಿ. ಅದ್ವಲ್ಲಿ ಆ ಹೀರೋಯಿನ್ ಬಟ್ಟೀನೇ ಹಾಕೊಂಡಿಲ್ಲ.”

“ಅತ್ತಿ, ಅದು ಬರೀ ಅಡಲ್ಲಾಗೂ ಓನ್...ಅದಕ್ಕೇ ನಮ್ಮನ್ನ ಬೇರಿ ಪಿಕ್ಕರಿಗೆ ಕಳಸಿದ್ದ್ದು.”

“ಸುಮ್ಮನಿರ್ಮಾ...ಸಾಕು. ನಿಮ್ಮಿಂಬಿರ್ಮಾತ್ರ ಅತಿ ಆಯ್ದು. ಅವರಿಂಬಿರೂ ದೊಡ್ಡೋರು, ಹೋಗ್ನಾರೆ. ನಿಮಗ್ಗಾಕೋ ಅದೆಲ್ಲ. ಸಿನಿಮಾ ನೀವು ನೋಡಿದ್ದೋ ಇಲ್ಲೋ ? ಸುಮ್ಮನಿರಿ. ಅವರ ಪಾದು ನಮಗ್ಗಾಕೆ ?”

ಸಂಗೀತಳ ನಗು ಉಕ್ಕೆಹರಿಯಿತು.

“ಸುಭಾಷ...ನಾನು ಹೇಳಿಲ್ಲ, ಇಬ್ಬಾ ಮನೇಗೆ ಬಂದು ಚಾಡಿ ಹೇಳಾರೇಂತ...!”

“ಹೇಳಲಿ ಬಿಡು. ಲೋ ಹೇಮಂತ, ಚಾಡಿಬಾರುಕ. ಇನ್ನೊಂದ್ದು ನಿವಿಬೂ ನಮ್ಮ ಜೊತೆ ಎಲ್ಲೂ ಬರಿಷ್ಟುದ್ದು !” ಸುಭಾಷ ಹೇಳಿದ.

“ನೀವು ಯಾವ್ದೀಕ್ಕೆ ಹೋಗಿದ್ದೇ ಸಂಗೀ ?”

“ಯಾವ್ಯೋ ದೊಡ್ಡೋರ ಪಿಕ್ಕರ್ ಅತ್ತಿ.”

ಸುನಂದಮ್ಮ “ಅಷ್ಟೇತಾನೇ ! ತಂಡಿ ಗಿಂಡಿ ಎಲ್ಲಾ ಆಯ್ದು ತಾನೇ ?”

“ಅಮ್ಮಾ ಈ ಮೂರು ಸೇರಿದ್ದೆ ನನ್ನ ಜೋಬು ಖಾಲಿ ಮಾಡಿಸ್ತೇ ಇರ್ತಾವಾ ? ನನ್ನ ಜೋಬು ಖಾಲಿ, ಅವರ ಹೊಟ್ಟಿ ಭರ್ತ !” ಸುಭಾಷ ಹೇಳಿದ.

ಸುನಂದಮ್ಮನೇನೋ ‘ಅಷ್ಟೇ ತಾನೇ’ ಎಂದಿದ್ದರು. ಆದರೆ ಚಿತ್ರ ಮಂದಿರದಲ್ಲಿ ‘ಅಷ್ಟೇ’ ಆಗಿರಲ್ಲ. ಹೇಮಂತ, ಸುಮಂತರನ್ನ ಬೇರಿ ಚಿತ್ರಕ್ಕೆ ಕಳುಹಿಸಿ ಸಂಗೀತ, ಸುಭಾಷ ಬೇರಿ ಚಿತ್ರಕ್ಕೆ ಹೋಗಿದ್ದಿರು. ಬಾಲ್ಯನಿಯ ಒಂದು ಮೂಲೆಯಲ್ಲಿನ ಜೀರುಗಳಲ್ಲಿ ಕುಳತಿದ್ದುದು, ಕೈಕೃ ಹಿಡಿದುಕೊಂಡದ್ದು, ಸುಭಾಷ ಮತ್ತೂ ಸಲಿಗೆ ತೆಗೆದುಕೊಂಡು ಅವಳ ಭುಜದ ಸುತ್ತ ಕೈ ಹಾಕಿ ಕತ್ತು ಕೆನ್ನೆ ಸವರಿದ್ದು, ಕತ್ತಲೆಯಲ್ಲೇ ಸೀರೆ,

ರವಿಕೆಯ ಸೆಡುವೆ ಬೆಳ್ಗಿ ಮೃದುವಾಗಿದ್ದ ಅವಳ ಸೊಂಟಿ, ಹೊಟ್ಟಿಯು ಭಾಗವನ್ನು ನೇವರಿಸಿರಲಿಲ್ಲವೇ? ಕೆವಿಯಲ್ಲಿ ಪಿಸುಗುಟ್ಟಿರಲಿಲ್ಲವೇ. “ಸಂಗೀ, ಹೋಡೂ ಯು ಫೀಲ್ ಟು ಬಿ ಟಚ್ ಲ್ಯಾಂಡ್ ಬೈ ವಿ?” ಸುಭಾವ ಕೇಳಿದಾಗ ವೊದಲಿನಂತೆ ಅವನು ಕ್ಯಾಪ್ಟಿವ್ ಸೆಯಲಿಲ್ಲ. ಅವಳ ಚಿತ್ತ ಭಿತ್ತಿಯಲ್ಲಿ ತನ್ನ ತಂದೆ, ಚಿಕ್ಕಮೃತ್ಯು ಹೀಗೆ ಇದ್ದಿರಬಹುದು ತಂದೆ ಚಿಕ್ಕಮೃತ್ಯು ಮೈ ನೇವರಿಸಿದಾಗ ತನಗಾದ ಹಿತವಾದ ಅನುಭವ ಆಗಿರಬೇಕು. ಸುಭಾವನ ಕ್ಯಾಪ್ಟಿವ್ ಮತ್ತೂ ಸಲಿಗೆ ತೋರಿಸಿದಾಗ ಅವಳ ಮೈ ‘ಜುಂ’ ಎಂದರೂ ಒಂದು ಹೆಣ್ಣನ ಸುಖದಲ್ಲಿ ಗಂಡು ಮೈ ಮರಿತು, ಅವಳಿಗಾಗಿ ಆ ಹೊತ್ತಿನಲ್ಲಿ ಏನು ಬೇಕಾದರೂ ಮಾಡಲು ಗುಲಾಮನಂತೆ ಸಿದ್ಧನಾಗಬಲ್ಲನೆಂದೂ ಕೊಂಚ ಕೊಂಚವಾಗಿ ಆರಿಯತ್ತೊಡಗಿದಳು ಏನಾದರೂ ಮಾಡಿ ಚಿಕ್ಕಮೃತ್ಯುನಿಗೆ ಬುದ್ಧಿ ಕಲಿಸಬೇಕು. ಸುಭಾವ ತನಗೆ ಸೆರವು ನೀಡುವುದಾದರೆ!

“ಸುಭಾವ... ಚಿಕ್ಕಮೃತ್ಯುನಿಗೆ ಹೇಗಾದರೂ ಬುದ್ಧಿ ಕಲಿಸಬೇಕು ನಾನು! ನಾವಿನ್ನೂ ಬೆರಳು ಚೀನುವ ಮಗು ಎಂದುಕೊಂಡಿದ್ದಾರೆ. ಮೂವರನ್ನೂ ಹಾಗೆ ಮಾತನಾಡಿಸುತ್ತಾರೆ. ಅತ್ತೀ ಉಂಗಿಗೆ ಹೋದರೆ ನಮ್ಮನೇಲಾಲ್ಲ ಆಡ್ಡಿದ್ದ ನುಂಗಿಬಿಡ್ಡಾರೆ. ಪವ್ವಾಂತೂ ಅವರ ಕ್ಯಾಪ್ಟಿವ್ ಬೇಕು!”

ಸಂಗೀತಳ ಮಾತು ಕೇಳಿ ಸುಭಾವ ಮೆತುವಾಗಿ ಅವಳ ತೋರಿಲ್ಲದ ರವಿಕೆಯಿಂದ ಕಾಣುತ್ತಿದ್ದ ಕೈಯಿನ ಮೃದು ಭಾಗವನ್ನು ಕಚ್ಚಿದ.

“ದಟ್ಟ ಈಸ್ ಸಿಂಹಲ್... ಜನ್ನನ್ನು ಗೋಳು ಹೊಯೊಳ್ಳೊಡು ನೀವು ಮೂರು ಜನಕ್ಕೆ ಹೇಳೊಳ್ಳಿದಬೇಕಾ? ನನ್ನ ಪ್ರಾಣ ತಿಂತಾ ಇದ್ದೇ ಜ್ಞಾಪಿಸೊಂದ್ದು! ದೂ ವಾಟ್ ಈ ಸಿ ಡೆಸ್ ನಾಟ್ ವಾಂಟ್ ಯೂ ಟು ಡೂ....! ಅಗ ಅವರ ಟೂ ಕಲರ್ ಗೊತ್ತಾಗುತ್ತೇ.”

ಸಂಗೀತಳಿಗೆ ಸುಭಾವನ ಭರವಸೆ, ದಾರಿದೀಪ ಬೇಕಿತ್ತು.

ಸುಭಾವನಿಗೆ ಸಂಗೀತಳ ಹೊಸದಾಗಿ ಬಿರಿಯುತ್ತಿದ್ದ ಯೋವನ ಸಂಗ ಸುಖ ಬೇಕಿತ್ತು. ಇಬ್ಬರಿಗೂ ಬೇಕಾಗಿದ್ದ ಸಿಕ್ಕಿತ್ತು.

ಚಿತ್ರ ಮುಗಿದ ಮೇಲೆ ಹೇಮುಂತಿ, ಸುಮಂತರಿಗಾಗಿ ಕಾಯುತ್ತಾನ್ನಿಂತಿದ್ದಾಗ ಸುಭಾವ ಮೈತುಂಬಿ ನಿಂತಿದ್ದ ಸಂಗೀತಳನ್ನು ಆಸೆಯಿಂದ ಸೋಡಿದಾಗ ವೊದಲ ಬಾರಿಗೆ ಸಂಗೀತಳ ಮುಖ ಕೆಂಪಾಗಿ ಕಣ್ಣಿನೆಗಳು ಸೇಲ ಸೋಡಿದ್ದವು. “ನಂಗಿ ಬೇಕಾದಾಗ ನನ್ನ ಕ್ಯಾಪ್ಟಿವ್ ಸಿಕ್ಕಿಯಾ ಸಂಗೀ?” ಸುಭಾವ ಆಸೆಯಿಂದ ಅವಳತ್ತು ಸೋಡಿ ಪಿಸುಗುಟ್ಟಿದಾಗ, ಸಂಗೀತ ಹುಸಿಮುನಿಸು

“ಹೂಂ ಬಿಟ್ಟಿಯೆಲ್ಲ, ಕಾದಿರು ಸಿಕ್ಕೇನಿ....ಕಣೆ ಕೇಳು ಹೋಗು !”

“ಬಿಟ್ಟಿ ಬೇಡಾ, ನಿಂಗೆ ಬೇಕಾದ್ದ ಕೊಡ್ಡಿನಿ....” ಸುಮಂತ,

ಹೇಮಂತರು ಅವರಿಬ್ಬರತ್ತ ಒಡಿ ಬಂದಾಗ ಮಾತು ಬದಲಾಯಿಸಿತ್ತು.

“ಸಂಗೀ....ದೂರದಿಂದ ನಿನ್ನ ನಾವು ಗುರ್ತೇ ಹಿಡಿಷ್ಟೇಕ್ಕಾಗೋಇಲ್ಲ.

ಈ ಸೀರೇಲಿ ಯಾರೋ ಕಂಡ್ಡಂಗೆ ಕಾಣ್ತೇ !”

ಅವರಿಬ್ಬರನ್ನ ಕರೆದೊಯ್ದಿ ಹೋಟಲಲ್ಲಿ ಮಾಡಿ ಬಂದು ನಿಂತಾಗ,

ಬೇಕಾದ ಬೇಡದ ತಿಂಡಿಗಳನ್ನೇಲ್ಲ ಆರ್ಥರ್ ಮಾಡಿದವಳು ಸಂಗೀತ.

“ನಿಜವಾಗೂ ಇನ್ನು ತಿಂತೀರೊ ?” ಸುಭಾವ ಕೇಳಿದಾಗ ಸಂಗೀತ

ಕೆಸಕ್ಕನೇ ನಕ್ಕಳು.

“ಯಾಕವ್ವಾ ? ಪರ್ನನಲ್ಲಿ ಎಷ್ಟಿದೆ ನೋಡ್ಡೋ, ಅಗ್ಗೇ ಹೆದರಿ

ಬಿಟ್ಟಾಯಿ ? ಬಿಟ್ಟಿನಾ ಸಿಕ್ಕಿದ್ದು ?” ಸುಭಾವ ಅವಳತ್ತ ಕಣ್ಣ ಹೊಡೆದು

ನಕ್ಕಿದ್ದು. “ಆಲ್ ರೈಟ್. ಬಕಾಸುರನ ಗೋತ್ತದವರು ನಿವ್ವ. ಅದೇನು

ತಿಂತೀರೋ ತಿನ್ನಿ, ನಾನೂ ನೋಡಿಯೇ ಬಿಡ್ಡಿನಿ.”

ಆರ್ಥರ್ ಮಾಡಿದ್ದರಲ್ಲಿ ಕಾಲು ಭಾಗ ತಿನ್ನಲಾಗಲಿಲ್ಲ. ದಂಡಕ್ಕೆ

ದುಡ್ಡು ತೆತ್ತು ಸುಭಾವ ಮಾತಿಲ್ಲದೇ ಬಂದಿದ್ದು.

ರಳವಿನಿಂದ ಅವರುಗಳ ದನಿ ಕೇಳಿ ಹೊರಬಂದ ಚಂಪಕನ ಸೂಕ್ತ

ಕಣ್ಣಗಳಿಗೆ ಮೊದಲು ಬಿದ್ದುದು ಸಂಗೀತಳ ಮುಖ. ಆ ಮುಖದಲ್ಲಿ ಹೊರ

ಡುವ ಮುನ್ನ ಕಾಣದಿದ್ದ ರಾಗ ರಂಜನೆ, ಕಣ್ಣಗಳಲ್ಲಿ ಏನೋ ಹೊಸ ಬೆಳಕು,

ನೋಟದಲ್ಲಿ ಏನೋ ನಾಚಿಕೆ, ಗಾಂಭೀರ್ಯ, ಗುಟ್ಟು ಎಲ್ಲ ಕಾಣಾತ್ತತ್ತು.

ತಾನೇ ಆರಿಸಿ ತಂದಿದ್ದ ಆ ಸೀರೆಯಲ್ಲಿ ಅರೆಬಿದ ಮೊಗ್ಗಿನಂತಿದ್ದ ಅವಳ

ಚೆಲುವಿನ ರುಚಿ ಕಂಡ ಸುಭಾವನ ಕಣ್ಣಗಳು ಅವಳನ್ನು ಎಡಬಿಡದೆ ಹಿಂಬಾಲಿ

ಸಿತ್ತು. ಹೇಮಂತ, ಸುಮಂತರ ವಿವಯ ಬಹಳ ಗೌಣವಾಗಿತ್ತು. ಅಂದಿನ

ಚಿತ್ತದಲ್ಲಿ ನಡೆದ ಕರಾಟಿ, ಕುಂಗಾ ಫೂ ಅವರಿಬ್ಬರ ನಡುವೆ ನಡೆದಿತ್ತು ಅಪ್ಪೆ.

ಅದನ್ನು ಬಿಡಿಸಲು ಹೋದ ಸುಭಾವನಿಗೂ ಒಂದೆರಡು ಏಟು, ಒದೆತ ಸಿಕ್ಕಿತ್ತು.

ಮೊದಲಬಾರಿಗೆ ಚಂಪಕಿಗೆ ತಾನು ಹೊತ್ತಿದ್ದ ಹೊರಿಯ ಆನುಭವ

ವಾಯಿತು. ಸುಭಾವ, ಸುನೆದಮ್ಮು ಅದನ್ನು ಬೇಗ ಹೊರಟುಹೋದರೆ

ಸಾಕೆನಿಸಿತು. ಗಂಡನ ಸ್ವಂತ ಅಕ್ಕು, ಅಕ್ಕುನ ಮಗನನ್ನು ಹೋಗೆಂದು ಹೇಳಲು

ತನಗೆ ಹೇಗೆ ಸಾಧ್ಯ ? ಪತಿಯ ಮುಂದೆ ಅವರ ಬಗೆ ತಾಡಿ ಹೇಳುವುದಾದರೂ

ಹೇಗೆ ? ಇವೆಲ್ಲಾ ಮೊದಲಿನಿಂದಲೂ ನಡೆದಿಕೊಂಡಿತ್ತೇ ಏನೋ ! ಅದರೂ

ಸಂಗೀತ ವಯಸ್ಸಿಗೆ ಬಂದವಳು. ಸುಮಂತ, ಹೇಮೆತರೂ ಸಹವಾಸ ದೊಡ್ಡಿಂದ ಬೇಗ ಕಲಿಯಬಹುದಾದ ಅನೇಕ ದುಕ್ಕಟಗಳನ್ನು ಸುಭಾವ ನಿದ್ದರ್ಶಿ ಕಲಿಯುವುದು ಖಚಿತ. ಫಳಗೆಗೊಂದು ಬಾರಿ ಸಿಗರೆಟ್‌ನ ಹತ್ತಿಸಿ ಕೊಂಡು ಮೂಗಿಸಿಂದ ಹೊಗೆ ಬಿಡುವುದು, ಸುರಳ ಸುರಳಿಯಾಗಿ ಹೊಗೆ ಬಿಡುವುದನ್ನೂ ತೋರಿಸಿದ್ದನು. ಮಕ್ಕಳ ಮನಸ್ಸು ಗಾಳಿಗೊಡ್ಡಿದ ಸೋಡ ರಂತೆ-ಯಾವ ಕಡೆಗಾದರೂ ವಾಲಿತು. ಆಸೆಯಿಂದ ಅವನು ಹೊಗೆ ಬಿಡುವುದನ್ನೇ ಸೋಡುತ್ತಿದ್ದ ಅವರಂಗಳನ್ನು ಕೆಡಾಗ ಚಂಪಕೆ ಎದೆಯಲ್ಲಿ ಅವ್ಯಕ್ತ ಭಯ ಉದಿಸಿತ್ತು. ಸದ್ಯ ಸುನಂದಮ್ಮೆ ಹೈಳಂತೆ ಒಂದರಡು ದಿನಗಳಲ್ಲಿ ಅವರಬ್ಬ ರೂ ಹೊರಟು ಹೊದರೆವಾಸಿಯೆನಿಸಿತು.

ಚಂಪಕೆ ನ್ನು ಸೋಡಿದಾಗ ಸುನಂದಮ್ಮೆ ಅಥಗಭಿತವಾಗಿ ನಕ್ಕರು. “ನಾನು ಹೇಳಲಿಲಾ? ತಿಂಡಿಯೇನೂ ಮಾಡ್ಡಿಡಾಂತ ಸೋಡು, ಜೆನಾನ್ ಗಡದಾಗಿ ತಿಂದು ಬಂದಿವೆ. ನಮ್ಮ ಸಂಗೀಗೆ ಸಿರೆನೇ ಜೆನ್ನು. ಆದ್ದರಿಂದ ಯಾಕೆ ಸಿರೆ. ಇರೋ ಮಾತ್ರಾಗಳೂ, ಬೆಲ್‌ಬಾಟ್‌ಮಾತ್ರ, ಮಿಡಿ ಗಳಿಲ್ಲಾ ಹಾಳಾಗ್ಲಿ. ಅವಳಾದ್ದೀಲೇ ಅದನ್ನಾರು ಹಾಕ್ಕಾನ್ನಿಬೇಕು? ಒಂದೊಂದ್ದೆ ಇಟ್‌ಬ್ಲೂಂಡಿದ್ದಾಳೆ. ಸಿರೆಗಳಿಗೇನು ಅವರಮ್ಮುಂದೇ ಬೇಕಾದಷ್ಟುವೆ!”

ಚಂಪಕೆಗೇನೋ ಸಂಗೀತ ಸಿರೆಯುಟ್ಟಿರೆ ಗಂಭೀರವಾಗಿ ಕಾಣುವ ಶಿಂದು ಹೇಳುವ ಹಂಬಲ. ಎಲ್ಲೆಲ್ಲಿ ಬಿಗಿಯಾಗಿ ಏರುತ್ತಗ್ಗುಗಳು ಎತ್ತಿಕಾಣ ಬೇಕೋ ಹಾಗೆಯೇ ಹೊಲೆಸಿಕೊಂಡಿದ್ದ ಮಾತ್ರಾಗ್ನಿ, ಮಿಡಿ, ಬೆಲ್‌ಗಳು ಬಹಳ ತೋರಿಕೆಯ ಬಟ್ಟಿಗೆಹೀನಿಸುತ್ತಿತ್ತು. ತಾನು ಕಾಣದುದಿಲ್ಲ—ತಾನು ಉಪಾ ಧಾರ್ಯಾಯಿಸಿಯಾಗಿ ಕೆಲಸ ಮಾಡುತ್ತಿದ್ದಾಗ ಹುಡುಗಿಯರು ಎಲ್ಲ ಬಗೆಯ ಉದುಗೆ ತೋಡುಗೆಗಳನ್ನು ಹಾಕಿಕೊಂಡು ಗಂಡು ಹುಡುಗರ ಮನಸೆಳೆಯುವ ಹವಾಸದಲ್ಲಿದ್ದುದು ಕಂಡು ತಾನೇ ನಯವಾಗಿ ಗದರಿದ್ದಿ ಉಂಟು. ಇನ್ನು ಸಂಗೀತ ತನ್ನ ಮಗಳಂತೆಯೇ! ಸುನಂದಮ್ಮೆ ಹೊದಮೇಲೆ ತಿದ್ದಬೇಕು.

ಅವಳ ಯೋಜನೆಗಳಿಲ್ಲ ಸುಂದರೀಕ ಬಂದುದರಿಂದ ತಡೆ ಎದ್ದು ನಿಂತಿತ್ತು.

“ಓಹೋಹೋ, ಸಂಗೀ... ಏನು? ಉರೆಲ್ಲಾ ಮರೆತ್ತಿಟ್ಟು ಬಂದಾಯಿ? ಅಕ್ಕಾ, ಅವಳು ತುಂಬಾ ಮಾಲತಿ ಹಾಗೇ ಕಾಣ್ಣೋಲಾ? ” ಸುಂದರೀಕನ ಬಾಯಿಯಲ್ಲಿ ತಪ್ಪಿ ಆ ಮಾತು ಬಂದಾಗ ಚಂಪಕ ಅಲ್ಲಿಂದ ದೂರ ಸರಿಧಳು.

“ಎಗೇ ಉಟಟಕೆ, ತಪ್ಪಿ, ಹಾಕ್ಕಾನ್ನಿ... ಎಂಟುವರೆ ಆಯ್ಯು” ಅದನ್ನು

ತಡೆಣ ಗಮನಿಸಿದವರು ಸಂಗೀತ. ತಾನು ತನ್ನ ತಾಯಿಯಂತೆ ಇರುವುದೇ ಇವಳಿಗೆ ಹೊಟ್ಟಿಯುರಿ. ಇನ್ನು ತಾನು ಜೋರಾಗಿದ್ದರೆ ಬದುಕಿದ್ದಂತೆಯೇ!

ಅಲ್ಲಿಯೇ ಕುಚೆಯಲ್ಲಿ ಕುಳಿತಳು. “ನಂಗೆ ಉಟ ಗಿಟ್ಟಿ ಬೇಡ... ಹೊಟ್ಟಿ ಪ್ರಲೂ ಆಗಿದೆ ಬೇಕಾದೆ ಇಲ್ಲಿಗೆ ಒಂದು ಬಟ್ಟಲ್ಲಿ ಮೊಸರನ್ನ ಕಲಿಸಿ ತಂದುಕೊಟ್ಟಿ ತಿನೊಳ್ಳುಕೇ ಅಡ್ಡಿಯಲ್ಲ !”

“ಬೇಕಿಯೋ ಹುಡ್ಡಿ ಬರೀ ಹೊಟ್ಟೀಲಿ ಮಲಗಬಾರ್ದಿ...ಜಂಬಾ, ಇವಳಿಗೆ ಒಂದು ಬಟ್ಟಲ್ಲಿ ಮೊಸರನ್ನ ಕಲಿಸಿ ತಂದೊಳ್ಳಿದಮ್ಮಾ ತಿಂದು ಮಲ ಕೊಳ್ಳಿ !” ಸುನಂದಮ್ಮು ಸೋದರ ಸೇನೆಯ ವಾಲತ್ತು ವಹಿಸಿದರು.

ಹೇಮಂತ, ಸುಮಂತ ಕೂಗಿದರು. “ಚಿಕ್ಕಮಾತ್ತು, ಅಧ್ಯ ಗಂಟಿ ಆಗ್ಗಿ.. ಒಂದರೆಡು ರೌಂಡ್ ರೆಸಿಂಗ್ ಮುಗಿಸ್ತೇವಿ ನಾವೂ, ಸುಬಾಷ್. ಆಗ ಹೊಟ್ಟಿ ಖಾಲಿ ಆಗುತ್ತೇ.”

ಜಂಪಕ ಒಂದು ಬಟ್ಟಲಲ್ಲಿ ಮೊಸರನ್ನ ಕಲಿಸಿ, ಚಮಚ ಹಾಕಿ ಸಂಗೀತಭಕ್ತಿಗೆ ತಂದಿಟ್ಟಾಗ ಸಂಗೀತ ಜಂಪಕಳತ್ತು ಸೋಡಿ ಕೆರುನಕ್ಕಳು.

“ಫ್ಯಾಂಕ್, ತೊಂದರೆ ಕೊಟ್ಟಿ.” ಒಂದು ಚಮಚ ಬಾಯಿಗಿಟ್ಟು ಕೊಂಡು ಮುಖ ಹುಳ್ಳಿಗೆ ಮಾಡಿಕೊಂಡಳು. “ಅಯ್ಯೋ, ಬರೀ ಹುಳೀಂದ್ರು ಹುಳಿ ಮೊಸರು. ಸ್ಟೀನ್, ಸ್ಟೀಲ್ ಹಾಲು ಹಾಕ್ತೀರಾ ?”

ಜಂಪಕ ಹೂನ್ವಾಗಿ ಒಂದು ಲೋಟಿದಲ್ಲಿ ಹಾಲು ತಂದು ಆದಕ್ಕೆ ಸ್ಟೀಲ್ ಬೆರಿಸಿ ಕಲಿಸಿ ಕೊಟ್ಟಾಗ, ಮತ್ತೆ ಒಂದು ಚಮಚ ಬಾಯಿಗೆ ಹಾಕಿ ಕೊಂಡು ಮುಖ ಸೊಟ್ಟಿಗೆ ಮಾಡಿಕೊಂಡಳು. “ಧೂ, ಬರೀ ಸಪ್ಪೆ ಆಗೋಯ್ಯು, ಕೊಂಚ ಉಪ್ಪು ಹಾಕಿ....”

ಸುಂದರೀಶನಿಗೆ ಮಗಳ ಹುಜ್ಜಾಟ್ ಕಂಡು ಕೊಂಚ ರೇಗಿತು. ತನ್ನ ಹೂಸ ಹೆಂಡತಿಯನ್ನು ಎರಡು ಸಲ ಓಡಾಡಿಸುತ್ತಾಳಲ್ಲಾ ! ತಾನೇ ಹೊಗಿ ತಿನ್ನಬಾರದೇ ? ಸುಂದರೀಶ ಹುಬ್ಬ ಗಂಟಿಕ್ಕೆ ಅವಳತ್ತ ಸೋಡಿದಾಗ ಸಂಗೀತ ಇಗೆ ತಾನು ಮಾಡುತ್ತಿರುವುದು ತಂದೆಗೆ ಸರಿಬರಲ್ಲಿವೆಂದು ತಿಳಿಯಿತು.

“ಸಾರಿ ಚಿಕ್ಕಮಾತ್ತು, ನಾನೇ ಉಪ್ಪು ಹಾಕೊಳ್ಳೇನಿ !” ಸಂಗೀತ ಬೇಕಾಗಿಯೇ ಎದ್ದು ನಿಂತಾಗ ಸುನಂದಮ್ಮು ತಡೆದರು.

“ನಾನು ತಂಡಾಕ್ತೀನಿ ತಾಳು, ಮೈ ಮೇಲೆಲ್ಲಾ ಜೆಲ್ಲಿ ಸೀರೆಯೆಲ್ಲಾ ಕೊಳಕು ಮಾಡೊಳ್ಳಬೇಡ. ಅದೇನು ದೊಡ್ಡ ಕೆಲಸ, ಜಂಪಂಗೆ ನಿನ್ನೆ ರುಚಿ, ಗಳಿ ಇನ್ನು ತಿಳಿಯೋಳ್ಳಮಾತ್ತು...ಸ್ಟೀಲ್ ದಿನಗಳು ಬೇಕು.”

ಚಂಪಕ ಒಂದು ಚಮಚದಲ್ಲಿ ಒಂದಿಷ್ಟು ಉಪ್ಪು ತಂದು ಹಾಕುತ್ತಾ ಬಲವಂತದ ನಗೆ ಬರಿಸಿಕೊಂಡಳು ಪರಾಗಿಲ್ಲ. ನಾನೂ, ಸಂಗೀತ ಅಡ್ಡಿನ್ನಾ ಮಾಡ್ಡೋತ್ತಿನಿ ಅಲ್ಪಾ?" ಅನ್ನ ಮತ್ತೆ ಕಲಿಸಿ ಅವಳ ಕೈಗೆ ಕೊಟ್ಟಿಳು ಸಂಗೀತ ಎರಡು ಚಮಚ ಅನ್ನ ಕೂಡ ತಿನ್ನಲಿಲ್ಲ. ಬಟ್ಟಲನ್ನು ದೂರ ತೆಗೆದಿಟ್ಟಿಳು.

"ಸಾಕು, ಹೊಟ್ಟಿ ತುಂಬಿಹೋಯ್ಯು...." ಇನ್ನು ತಿನ್ನವುದಕ್ಕೆ ಇಷ್ಟೆಂದು ರಂಹವೇ? ಚಂಪಕಳಿಗೆ ಒಳಗೇ ಬೇಸರವಾಯಿತು.

ಅವಳು ತಿಂದಿಟ್ಟು ಬಟ್ಟಲನ್ನು ಒಳಗೆ ತೆಗೆದುಕೊಂಡು ಹೋಗುವಾಗ ಸಂಗೀತ ಮುದ್ದಾಗಿ ನಕ್ಕಿಳು. "ಚಿಕ್ಕಮಾಡ್ಬಾ, ಇಫ್ ಯೂ ಡೋಂಟ್ ಮೈಯಂಡ್, ಒಂದೇ ಒಂದೂ ಟೆಟ್ ನೀರು....ಕುಡಿಯೋಕೆ."

ಸುಂದರೀಶ ಸಿಡುಕೆ ಬಾಯಿ ತೆರೀದಾಗ ಚಂಪಕ ಸುನ್ನನಿರುವಂತೆ ಕಣಿನ್ನೆ ಮಾಡಿದಳು. ಚಂಪಕ ತಂದು ಕೊಟ್ಟಿ ನೀರು ಕುಡಿದು ಅಲ್ಲೇ ಇಟ್ಟು ಸಂಗೀತ ಎದ್ದು ನಿಂತು ಮೈ ಮುಗಿದು ಆಕಳಿಸಿದಳು. "ಒಂದಿಷ್ಟು ಪ್ರಾರ್ಥಿಕಲ್ ರೀಕಾಡ್ ಬರಿಬೇಕು ನಾನು."

ಅವಳತ್ತು ಹೋಗುತ್ತಲೂ ಸುಂದರೀಶ ಸುನಂದಮ್ಮನತ್ತ ನೋಡಿದನು.

"ಆಕ್ಕಾ, ನೀನು ಸಂಗೀತ್ತು ಬಹಳ ಮುದ್ದು ಮಾಡಿ ಕೊಬಿಸಿಟ್ಟಿದ್ದೀಯಾ! ನೀನೇ ನೋಡಿದ್ದಿಲ್ಲ, ಎವ್ವು ಅಟ ಆಡಿಸ್ತು ಹೀಂತ! ಹೀಗಾದ್ದು ಹೇಗೆ?"

"ಅಯ್ಯೋ ಅದೆಲ್ಲ ಎವ್ವು ದಿನವೇ? ನಾನಿದ್ದೀಂತ ಮುದ್ದುಗಂ ಯುತ್ತೆ. ನಾಳೆ ನಾನು ಹೋರಟುಹೋದ್ದೆ ಮಾಡ್ತಾಳಾ? ಅದೂ ಅಲ್ಲಿ ಹೆಣ್ಣಿಕ್ಕು ತಾಯಿ ಮನೇಲಿ ಸುಖ ಕಂಡೇ ಉಂಟು, ಅಮೇಲಿದ್ದೀ ಇದೆ..."

"ಅದ್ದಾಕೆ ಹಾಗಂತೇ? ನಿನ್ನ ಸೋಸೆ ತಾನೆ ಅವಳು?" ಸುಂದರೀಶ ಹೇಳಿದ.

"ನಾನೆನ್ನ ದಿನದೊಳೆಳು? ಸಂಗೀನು ವಯಸ್ಸು ಕಡಿಮೆ ಅಯ್ಯಾ, ಮಕ್ಕಳ ಮರಿ ಸಂಸಾರಾಂದೆ ಸುಮ್ಮನಾಯ್ಯಾ?"

ಹೇವಾಂತ, ಸುಮಂತರದ್ವಂದ್ವ ನಡೆದಿತ್ತು. ಸುಭಾಷರೆಪ್ಪಿಯಾಗಿದ್ದ.

"ತಟ್ಟಿ ಹಾಕಿ ಎಷ್ಟೊತ್ತಾಯ್ಯು! ಎಲ್ಲಾ ಆರಿ ತಣ್ಣಿಗಾಗೋಯ್ಯು" ಚಂಪಕ ಒಂದು ಜ್ವಾಲ್ ಪಿಸಿದಾಗ ಸುಂದರೀಶ ಮಕ್ಕಳನ್ನು ಗದರಿದನು.

"ಇದೇ ಆಗೋಯ್ಯು ಬೇಳಗ್ಗಿಂದ ಸಾಯಂಕಾಲದವರಿಗೆ. ಓದಿಲ್ಲ,

ಸುಭಾವ ಹೇಮುಂತ, ಸುಮಂತರ ಹೆಗಲ ಮೇಲೆ ಕೈ ಹಾಕಿ ಹೇಳಿದ.

“ಪಾಪ, ಅಡ್ಡೀ ಬಿಡಿ. ಹಾಗೆ ಆಡೊದ್ದಿಂದೆ ಅಷ್ಟೇ ಫಿಸಿಕ್ ಇರೋದು! ಅಮ್ಮ ಹೇಳಿದ್ದು ನೀವು ಹಾಗೇ ಇದ್ದಂತೆ!”

ಸುಂದರೀಶನಿಗೆ ತನ್ನ ಬಾಲ್ಯದ ವಾಸರ ವೀರತ್ವ ಜ್ಞಾಪಕ ಬರುತ್ತಲೇ ಸುಮ್ಮನಾದನು.

“ನೋಡೆವ್ವಾ, ಎಲ್ಲಾ ದೂರ ಒಳ್ಳೆಯ ಮೇಷ್ಟ್ವಿದ್ದೆ. ನಾಳೆ ಒಳ್ಳೆ ಮಾಕ್ಸ್ ತೊಕ್ಕೊಳ್ಳೇ ಇದ್ದ ಶಾಲೇಜಿಗೆ ಸೀಟುಗಳು ಸಿಗ್ಟೀಕಲಾಲ್ ! ಹೀಗೇ ಪೈಟ್ ಮಾಡೊಷ್ಟೆ ಇಲ್ಲಿಂತಹ ಹೇಳ್ತೀಯಾ ?”

“ಮೇಡಂರವರೇ ಇದ್ದಾರಲ್ಲ ! ಎರಡು ಕೆವಿ ಹಿಂಡಿ ಹೇಳಿಕೊಟ್ಟಿ ಸಾಕು !” ಸುಭಾವ ಚಂಪಕಳತ್ತ ಸೋಡಿ ನಕ್ಕನು. “ಇಂಥಹ ಹುಡುಗು ನಿಮ್ಮಿ ಬಹಳ ಯೂಸ್ ಆಗ್ರೀಕು !”

ಚಂಪಕ ನಕ್ಕಳು. “ಹೂಂ....ಹೂಂ....ಇಂಥಹ ತುಂಟರು ಇದ್ದು.... ಆದ್ದೆ ಅಲ್ಲಿ ಬರಿ ಪ್ರೇಚಿಂಗ್ ಬಂದೇ ಇರ್ತು ಇತ್ತು. ಈಗ ಇಲ್ಲಿ ಅಗೋಲಪ್ಪಲ್ಲ !”

“ಅಗ್ಗಿ, ನನ್ನ ಪ್ರೇಂಡ್ ಇಲ್ಲೇ ಪ್ರೈವೇಟ್ ಶಾಲೇಜ್‌ಲ್ಲಿ ಹೊಸದಾಗಿ ಇಕ್ಕೆರರ್ ಆಗಿ ಬಂದಿದ್ದಾನೆ. ನಾಳೆ ಸಿಕ್ಕರೆ ಹೇಳ್ತೀನಿ. ಯಾರು ಅಂತ ನೈಸ್ ಬಾಯ್....” ಸುಭಾವ ತನ್ನ ಹಳೆಯ ಗಳಿಯನೊಬ್ಬನನ್ನು ಜ್ಞಾಪಿಸಿ ಕೊಂಡನು. “ಹಿ ಈಸ್ ಸೋ ಮಚ್ ಲೈಕ್ ಮಿ. ನಿಮ್ಮ ಮಕ್ಕು ಅವನ್ನೆ ಒಗ್ಗಿ ಕೊಂಬಹುದು.”

ಸುಂದರೀಶ ನಿಟ್ಟುಸಿರಿಟ್ಟುನು. “ಅಂತೂ ಈ ಹಾಳು ತುಂಟ ಮುಂದೇ ವಕ್ಕೆ ಬಂದು ದಾರಿ ಮಾಡು. ಬಂದು ಇಂಜನಿಯರ್ಲೋ, ಡಾಕೆಂಟ್, ಅಡ್ಡಿನಿ ಸ್ಟೇಟರ್ಲೋ ಅಗ್ಗಿ....ಸಂಗೀತಂದು ನಂಗಿ ಯೋಚ್ಚೆ ಇಲ್ಲ. ಮಾತು ಬಂದೇ ಅವಳ ಏಕ್ ಪಾಯಿಂಟ್....”

“ಅವಳು ಬಂದು ಡಿಗ್ರಿ ತೊಗೊಳ್ಳಿ ಸಾಕು. ನಾನು ಅಪ್ಪೇ ಕಾಯೋದು” ಸುನಂದಮ್ಮ ಹೇಳಿದರು.

“ಮದ್ದೆ ಆದ್ದೇಲೆ ಓದ್ದಿ ಬಿಡಮ್ಮ. ಅದೆಲ್ಲಾ ಯಾಕೇಗ ?” ಸುಭಾವ ಹೇಳಿದ.

ಚಂಪಕಳಿಗೆ ಈ ಮಾತುಕತೆ ಹಿತನೇಸಿತು. ಎಲ್ಲರಿಗಂತ ನಿಧಾನವಾಗಿ ಉಂಟ ಮಾಡುತ್ತದ್ದು ಸುಭಾವನಿಗೆ ಮೊಸರು ಬಡಿಸುತ್ತಾ ಹೇಳಿದಳು.

“ನಿವ್ರು ಉಡಿಗೆ ಹೊಗೋದ್ದುಲ್ಲಿ ಹೇಮಂತ, ಸುಮಂತರಿಗೆ ಟ್ಯೂನ್ಸ್‌ನ್ನೆ ಒಪ್ಪಿಸಿಟ್ಟು ಹೋದೆ ವಾಸಿ. ನಾನು ಸಂಗೀತನ್ನು ನೋಡಿನ್ನುಂತ್ತೇನಿ.”

ಸುಭಾವ ನಕ್ಕನು. “ನಿವ್ರು ತಿಳೆನ್ನೂಡಿರೋ ಅವ್ಯಾ ಸುಲಭ ಅಲ್ಲ ಸಂಗೀತನ್ನು ನೋಡಿನ್ನೋಣ್ಣುದು. ಈ ಈಸ್ ಮೋರ್ ಟ್ರಿಬಲಾ ಸವಾ.... ನನಗೆ ಈಗೀಂದ್ದೀ ಯೋಚ್ಚೆ ಆಗ್ನಿಟ್ಟಿದೆ, ಹೇಗವ್ವಾ ಇವಳ್ಳ ಮದ್ದೆಯಾಗಿ ಸಂಸಾರ ಮಾಡೋದು? ಸನ್ಯಾಸ ಶೈಕ್ಷಿಗೊಂಡಿಟ್ಟಿದ್ದೀಂತ !”

ಚಂಪಕ ನಕ್ಕಬಿಟ್ಟುಳು. ಅವಳಿಗೆ ‘ನಾನು ನೋಡಿಲ್ಲೇ ಅವಳ್ಳ ಸುಂಗುವಂತಿ ನೋಡುತ್ತಿದ್ದುದು?’ ಎಂದು ಕೇಳುವ ಮನಸ್ಸಾಯಿತು. ನಾಲಿಗೆ ಕಚ್ಚಿ ತಡೆಹಿಡಿದಳು.

ರಾತ್ರಿ ಕೈಯ್ಯಲ್ಲಿ ಪ್ರಾಕ್ರಿಕಲ್ ಪ್ರಸ್ತುತ ಹಿಡಿದು ಕುಳಿತಾಗ ಸಂಗೀತಳಿಗೆ ತಲೆಲೊಡಲಿಲ್ಲ. ಬರಿಯಚೇಕಾಗಿದ್ದ ಎಕ್ಸ್‌ಪರಿಮೆಂಟ್ ತಪ್ಪಾಗಿ ಬರೆದಿದ್ದ ಳು. ಫಿಗರ್‌ನಲ್ಲಿ ಪಾಟ್‌ನ್ಯಾಗಳನ್ನು ತಪ್ಪಾಗಿ ಬರೆದಿದ್ದ ಳು. ಪೆನ್ಸಿಲ್‌ನಿಂದ ಅದನ್ನು ಹೊಡಿದುಹಾಕಿ ‘ಪ್ರೀಸ್ ಒಮಿಟ್’ ಎಂದು ಬರಿಯುವಾಗ ಪೆನ್ಸಿಲ್‌ನ ಲೇಡ್ ಮುರಿಯಿತು. ‘ಧೂ ಜಾಳಾದ್ದು ಇದೊಂದು’ ಎಂದು ಗೊಣಗುತ್ತಿದ್ದಾಗ ಸುಭಾವ ಬಾಗಿಲು ತಳ್ಳುಕೊಂಡು ಒಳಗೆ ಬಂದನು.

“ನಿನೇ ಅದು ಹಾಳಾದ್ದು ಅಂತ ನನ್ನ ಬೈತಾ ಇದ್ದಿಯಾ?”

“ಹೌದೋ, ನಿನ್ನ ಯಾರು ಬಾ ಆಂದ್ರು ಇಲ್ಲಿ. ನಿನ್ನಿಂದಾನೇ ಇದೆಲ್ಲಾ ಹಾಳಾಗಿದ್ದು! ” ಸಂಗೀತ ಸಿದುಹಿಡಳು. ತಿಳಿ ಹಳದಿಯ ಮೇಲೆ ಪುಟ್ಟು ಪುಟ್ಟು ಹಸಿರೆಲೆಯಿದ್ದ ಹೋಸ್ ಕೋಟಿನಲ್ಲಿ, ಕಟ್ಟಿದ್ದ ಎರಡು ಜುಟ್ಟಿನಲ್ಲಿ ಸುಭಾವನ ಕಣ್ಣಿಗೆ ಅವಳು ಮತ್ತೆ ಹನ್ನೆರಡು, ಹದಿಮೂರು ವಯಸ್ಸಿನ ಹುಡುಗಿಯಂತೆ ಕಂಡಳು.

“ನಾನೇನೇ ಮಾಡೇ? ನಿನು ಕೋತಿ ಕೋತಿಯ ಹಾಗೆ ಡಾರಿಯಂಗ್ ಬರ್ಲು ನನ್ನ ಮೇಲೆ ಯಾಕೆ ವಾವ ಹೊರಸ್ತಿಯಾ? ಮೇಕೆ ಮೂತಿಗೆ ಮೋಸ ರನ್ನ ಬಳಿದ ಸಮಾಜಾರ ಇದೂ! ” ಅವಳ ಮೋಟು ಜಡಿ ಹಿಡಿದು ಎಳಿದನು. ಮಧ್ಯಾಹ್ನದ್ದು ಚಿತ್ರಮಂದಿರದಲ್ಲಿ ಮಾಡಿದಂತೆ ಮಾಡಲು ಮನಸ್ಸಿನ್ನುಪ್ಪಲಿಲ್ಲ. ಆಗ ಅವಳು ಬೆಳೆದ ನಿಂತ ಹಂಗಸಿನಂತೆ ಕಾಣುತ್ತಿದ್ದಳು. ಈಗ ಕ್ಯಾಡ್‌ಬರಿಸ್‌ ಶಾಕಲೆಟ್‌ ತಿನ್ನುವ ಹುಡುಗಿಯಂತೆ.

“ಇಲ್ಲೊಡೂ ಮಾಡಿನ್ನುಡಿನ್ನೇ....!” ಅವಳ ಕೈಯಿಂದ ಪೆನ್ಸಿಲ್‌ನ್ನು

ಕಿತ್ತು ಕೊಂಡು ಅವನ್ನು ಜೀವಿಕೊಂಡು ಸರಿ ಮಾಡಿಕೊಂಡನು. “ಕಾಲೇಜ್‌ಲ್ಲಿ ಪಾಠ ಹೇಳೋವಾಗ ಏನಾಗ್ತಾತ್ ಇರ್ತೀ? ಕನ್ನಸು ಕಾಣ್ತಾ ಇರ್ತೀಯಾ?”

“ಹೂಂ!” ಸಂಗೀತ ವೊಂಡುತ್ತನದಿಂದ ಉತ್ತರಿಸಿದಳು.

“ಯಾರದು?”

“ಸಿಂದು!” ಸಂಗೀತ ಹೇಳಿದಾಗ ಫಿಗರ್ ಬರೆದು ಕೊಡುತ್ತಿದ್ದ ಸುಭಾವ ತಲೆಯೆತ್ತಿ ನೋಡಿದನು.

“ಸಿಂಗೆ ಮಧ್ಯಾಹ್ನದ ಡೋಸ್ ಜಾಸ್ತಿ ಆಯ್ಲುಂತ ಕಾಣ್ತೆ. ನನ್ನುಂದೆ ಬರಾತ್ ಸಿರೆಗೀರೆ ಉಟ್ಟಿಂದು ತಿರುಡ್ವೀಡಾ ಸಧ್ಯಕ್ಕೆ. ಹಿಗೇ ಪುಟ್ಟ ಹುಡುಗಿಯಂತೆ ಎರಡು ಜಡೆ ಹಾಕ್ಕಿಂದು, ಹೌಸ್ ಕೋಟು ಹಾಕ್ಕಿಂದು ಇರು. ಆಗ ಸಿಂಗೂ ಸೇಪ್ಪಿ, ನಂಗೂ ಸೇಪ್ಪಿ.”

“ಥೂ...ಸೀನೇನು ಮಧ್ಯಾಹ್ನ ಓವರ್ ಡೋಸ್ ಕೊಟ್ಟಿದ್ದು! ಭಲೆ ಭಲೆ! ನನ್ನ ಫ್ರೆಂಡ್‌ನ ಕೇಳು ಬಾ....ಅವು ಬಾಯ್ ಫ್ರೆಂಡ್ ಏನಾಗ್ತಾತ್ ರೇಂತ್!!” ಸಂಗೀತ ಹೇಳಿದಾಗ ಸುಭಾವ ಗಂಭೀರ ಆದನು.

“ಲೇ ಹುಡುಗಿ, ನಾನು ಬಾಯ್ ಫ್ರೆಂಡ್ ಅಲ್ಲ, ನಿನ್ನ ಫಿಯಾಸ್ ತಳ್ಳು”

“ಅಟ್ ವೈಸೆಂಟ್ ಬರೀ ಬಾಯ್ ಫ್ರೆಂಡೇ ಸೀನೊ! ” ಅವನ ಕಡೆ ಕುಡಿಸೋಟ ಬೀರಿ ನಕ್ಕಾಗ ಸುಭಾವ ಅಧಿರೆ, ಅಸಹಾಯಕ.

“ಅಂದೇ ನಿನ್ನ ಫ್ರೆಂಡ್ ಬಾಯ್ ಫ್ರೆಂಡ್ ಮಾಡಿದ್ದಾಗೆ ಮಾಡೂ ಅಂತೀಯಾ?” ಅವಳನ್ನು ತನ್ನ ಬಳಗೆ ಎಳೆದುಕೊಂಡನು. “ಹಾಗೆಲ್ಲಾ ನಮ್ಮುಂತಹ ಗಂಡಸನ್ನ ಟೆಂಪ್ ಮಾಡ್ಯಾರ್ಡು ಮರಿ. ನಿಸಿನ್ನು ಚಿಕೆಕ್ಕೆಳು ಅದಕ್ಕೆಲ್ಲಾ. ಏನಿದೂ ಸಿಂಗೆ ಜಸ್ಟ್ ಕಡ್ಲಿಂಗ್ ಮಾತ್ರ! ” ಅವಳನ್ನು ಅಪ್ಪಿ ಮೈಕ್ ಸವರಿ ಎರಡು ಕೆನ್ನೆಗೂ ಮುತ್ತಿಟ್ಟು “ಗುಡ್ ಸೈಟ್, ಫಿಗರ್ ನಿನೇ ಬರ್ಣ್ಯೇ, ಇಲ್ಲದೆ ನಿನೇ ನನ್ನ ರೇಪ್ ಮಾಡಿದ್ದಿ! ” ಅಲ್ಲಿಂದ ಜಾರಿಕೊಂಡನು. ಸಂಗೀತ ಅವನತ್ತೆ ಹೋಗುತ್ತೇ ಗಲ್ಲಕ್ಕೆ ಕೈಕೊಟ್ಟು ಯೋಚಿಸಿತ್ತೊಡಗಿದಳು. ಇಂದೇಕೆ ತಾನು ಹಿಗೇ? ಸುಭಾವ ಎವೆಷ್ಟೇ ಬಾರಿ ತನ್ನನ್ನ ಕೀಟಲೆ ಮಾಡಿದ್ದ, ರಮಿಸಿದ್ದ, ಮುದಿಸಿದ್ದ. ಆದರೆ ಇಂದೇಕೆ ತನಗೆ ಅವನನ್ನು ಕಂಡರೆ ಹುಟ್ಟು ಬಯಕೆ. ಅವನ ಬಾಹುಗಳಲ್ಲಿ ಕರಿಹೋಗಿ, ಅವನಲ್ಲಿಯೇ ಬಕ್ಕಾವಾಗಿ ಹೋಗುವಾಸೆ. ಮಧ್ಯಾಹ್ನ ಚಿತ್ರಮಂದಿರದಲ್ಲಿ ಕತ್ತಲಲ್ಲಿ ಅವನ ಕೈಗಳು ತನ್ನ ಮೈಯನ್ನು ತಡಕಾಡಿದಾಗ

ತನಗೆ ಎಂತಕ್ಕೆ ಹೋಮಾಂಚಕ ಹಿತ ! ಅದಕ್ಕೇ ಇರಬೇಕು, ತನ್ನ ಗೆಳತಿಯರು ಬಾಯ್ ಫ್ರೆಂಡ್ಸ್ ಎಂದರೆ ಕುಟಿಯುತ್ತಿದ್ದಿದ್ದು. ವಿಂತೆ ರಮೇಶನ ಜೊತೆ ಒಬ್ಬ ಶೇ ಅವನ ಮೋಟಿರ್ ಸೈಕಲ್ಲಿನ ಮೇಲೆ ಎಲ್ಲೆಲ್ಲೊ ಹೋಗುತ್ತಿರಲಿಲ್ಲವೇ ? ರಾಣಿ ವಿಜಯ್ ನ ಮನೆಯಲ್ಲಿ ಹೆಚ್ಚು ಕಾಲವಿರುತ್ತಿರಲಿಲ್ಲವೇ ? ಭೂವಣ್ ರಾಧಿಕಾನ ತಂದೆ, ತಾಯಿ ಹೊರಗೆ ಹೋದ ಹೊತ್ತಿನಲ್ಲಿ ಒಬ್ಬ ಶರುವ ಹೊತ್ತು ಸಾಧಿಸಿ ಹೋಗುತ್ತಿರಲಿಲ್ಲವೇ ? ಅದರೆ ತಾನು ? ತನಗೆ ಬುದ್ಧಿ ತಿಳಿದಾಗಿನಿಂದ ಸುಭಾವ ತನಗೆ ಏಸಲಾದ ಗಂಡೆಂದು ಎಲ್ಲರಿಗೂ ಗೊತ್ತು. ಎಲ್ಲರ ಮನಸ್ಸಿನಲ್ಲಿ ತಾನೂ, ಅವನೂ, ಬಹಳ ಅತ್ಯೇಯರಿಂದುಕೊಂಡಿದ್ದಾರೆ. ‘ಬಿಡಮಾತ್ರ ನಿಂಗೇನು, ಬೇಕೆಂದಾಗ ಸುಭಾವ ಸಿಗ್ತಾನೆ’ ‘ನಿನೇ, ನಿನೂ ಸುಭಾವ ಇಬ್ಬೂ ಮನೇಲಿ ಯಾರೂ ಇಲ್ಲೇ ಇರ್ಕೆಂದೇ ತುಂಬಾ ಇಂಟಿನೇಟ್‌ಾ ?’ ‘ನನ್ನ ಸುಭಾವನ ರೋಮಾನ್ಸ್ ಎಲ್ಲವರೂ ನಡೆದಿದೆ ? ಕಾಂಪ್ಲಿ ಸೆಟ್‌ವಾವರ್ಗೂ ಇಲ್ಲಾಂತ ಕಾಣತ್ತೆ !’ ಸಂಗಿತ ಆಗ ಅದಕ್ಕೆಲ್ಲಾ ಗಮನ ಕೊಡುತ್ತಿರಲಿಲ್ಲ. ಅವಳಿಗೆ ಅದರಲ್ಲಿ ಆಸಕ್ತಿಯೂ ಇರಲಿಲ್ಲ. ಅದರೆ ತಂದೆ ಮನುವೆಯಾದ ಮೇಲೆ ಹೇಗೆ ಬದಲಾಯಿಸಿದ್ದರು ! ಹಣಿಯ ಮೇಲಿದ್ದ ಯೋಚನೆಯ ಗೆರಿಗಳು ಮಾಯ ವಾಗಿದೆ. ನಿಸ್ತೇಜವಾದ ಕಣ್ಣಗಳಲ್ಲಿ ಈಗ ಹೊಳಪ್ಪ ಮೂಡಿದೆ. ನಡೆ, ನುಡಿಯಲ್ಲಿ ಏನೋ ಹೊಸ ಹುರುಪ್ಪು, ಆಸಕ್ತಿ ! ಚಿಕ್ಕಮೃತ್ಯು ಹೊನ್ನೆ ಸ್ವಾನ ಮಾಡಿ ಬರಿಯ ಸೀರೆಯನ್ನು ಮೈಗೆ ಸುತ್ತಿಕೊಂಡು ಬದಲಿಸಲು ರೂಪಿಗೆ ಬಂದಾಗ ತನ್ನ ತಂದೆಯ ಕಣ್ಣಗಳು ಅವರ ಬಿಳಿಯ ಕಾಲುಗಳನ್ನೂ ಅಲ್ಲಲ್ಲಿ ಕಾಣುತ್ತಿದ್ದಿನ್ನು ತೆಯನ್ನೂ ಅನುಸರಿಸಿ ಏಂಂಜಿ ಅವರ ಹಿಂದೆ ತಾನೂ ರೂಪಿಗೆ ಹೋಗಿ ಬಾಗಿಲು ಹಾಕಿಕೊಂಡಿರಲಿಲ್ಲವೇ ? ತಾನೂ ಹಾಗೆಲ್ಲಾ ನೋಡಬಾರದಿತ್ತು, ಮಾಡಬಾರದಿತ್ತು.

ತಂದೆಯ ರೂಪಿಗೂ ತನ್ನ ರೂಪಿಗೂ ಮಧ್ಯೆಯಿದ್ದ ಬಾಗಲಲ್ಲಿ ಕೆವಿಯಿಟ್ಟು ಮಾತುಗಳನ್ನು ಕೆದ್ದು ಕೇಳಿರಲಿಲ್ಲವೇ ?

“ಥೂ, ಇದೇನು ಹೊತ್ತು ಗೊತ್ತು ಏನೂ ಬೇಡ್ವ್ಯಾ ಬಿಡಿ.”

“ನೋಡು, ತುಂಬಾ ವಷಣಗಳಿಂದ ಸನ್ಯಾಸ ಬಾಳು ನಡೆಸಿ ನಾನು ಸಾಕಾಗಿ ಹೋಗಿದ್ದೇನಿ....ನಿನು ಸಿಕ್ಕೇಲೂ ಸನ್ಯಾಸಿಯಾಗಿರೂಂತೇಯಾ ?”

“ಅಬ್ಬ, ಮೆಲ್ಲಾಗಪ್ಪಾ.... ಕಚ್ಚಿದ್ದೆ ನೋವಲಾಪ್ಪಾ ?”

“ನಿನ್ನ ಕಚ್ಚಿ ಕಚ್ಚಿ ತಿಂದಿಬ್ಬಾ ಅನ್ತತ್ತೆ....ಸ್ವಾನ ಮಾಡಿ ಫ್ರೆಶ್ ಆಗಿ ಹೂವಿನ ಹಾಗೆ ಬಂದಿದ್ದೀಯಾ, ನಾನು ಹೇಗೆ ತಡೆಕ್ಕುತ್ತು....”

“ನಿಧಾನ....ಸೀರೆ ಒಂದೇ ಸಲಕ್ಕೆ ಬಿಟ್ಟೆ ಎಸೀತೀರಲೂ ! ಮನ್ನೇಲ್ಲಿ
ಬೆಳೆದ ಮಕ್ಕಳದ್ದಾರೆ. ಹಗೆಲು ಹೊತ್ತು ಹೀಗೆ ಬಾಗಿಲು ಹಾಕೊಂಡೂ....”

ಮೌನ....ಪಿಸುಮಾತು....ಮೇಲ್ಲಿಗೆ ನರಳಿದ ಸದ್ದು....ಮಂಚ ಭಾರದಿಂದ
ಕರಿಂಜಾಡಿದ ಸದ್ದು....ದೀರ್ಘವಾದ ನಿಟ್ಟುಸಿರು....

“ಭಗವಂತ, ಹೊನ್ನೆ ಏನು ಸ್ವಷ್ಟಿ ಮಾಡಿಬ್ಬೋ !! ಸುಖಾಂದ್ರೇ
ಇದು ಸೋಡು ಸ್ವರ್ಗ ಸುಖ !”

ಮತ್ತೆ ಗಂಭೀರ ಮೌನ, ನರಳುವಿಕೆ, ನಿಟ್ಟುಸಿರು. ತನಗೆಪ್ಪು
ಕುತೂಹಲವಿತ್ತು. ಹಾಳು ಬಾಗಿಲಲ್ಲಿ ಒಂದು ಸಂದಿಯಿದ್ದದ್ದರೆ ! ಎಷ್ಟೋ
ಹೊತ್ತಿನ ವೇಲೆ ಪೂರ್ತಿ ಅಲಂಕಾರ ಮುಗಿಸಿ ಬೇರೆ ಸೀರೆಯುಟ್ಟು ಚಿಕ್ಕಮ್ಮ
ಹೊರಗೆ ಬಂದಿದ್ದರು. ಮುಖದಲ್ಲಿ ಏನೋ ಕನಸಿನಲ್ಲಿ ಕನಸು ಕಟ್ಟುತ್ತಿದ್ದ
ಸೋಟು. ಕಣ್ಣಗಳಲ್ಲಿ ಅದೇನೋ ತ್ರೈ....ತಾನು ಅವರನ್ನೇ
ದಿಟ್ಟುಸಿರಲಿಲ್ಲವೇ ?

“ಯಾಕೆ, ಸುಂದರೂ ಎಲ್ಲಿ ಆಫೀಸಿಗೆ ಹೊತ್ತಾಗಲಿಲ್ಲೋ ? ಸ್ವಾನಕ್ಕೆ
ಹೋಗೋಲ್ಲೋ ?” ಅತ್ತೆ ಕೇಳಿದಾಗ ಚಿಕ್ಕಮ್ಮ ಮುಖ ಬೇರೆ ಕಡೆ ತಿರುಗಿಸಿ
ಹೇಳಿದ್ದರು. “ಸ್ವಲ್ಪ ಬೆನ್ನು ಹಿಡೆಂದಿದೇ ಅಂದು. ನಾನೇ ಸ್ವಲ್ಪ
ಹೊತ್ತು ಮಲ್ಲೊಂದಿದ್ದು ಸ್ವಾನಕ್ಕೆ ಹೋಗಿ ಅಂದೆ. ಆಫೀಸಿಗೆ ಅಧ್ಯ ಗಂಟೆ
ಲೇಟಾಗಿ ಹೋಗ್ತಾರಂತೆ”

ಅಂದಿನಿಂದ ತನ್ನ ರಾತ್ರಿಯ ಓದು ಕಡಿಮೆಯಾಗಿತ್ತು. ಎಲ್ಲರೂ
ಮಲಗಿದ ವೇಲೆ ರೂಪಿನ ನಡುವಿನ ಬಾಗಿಲಿಗೆ ಕೆವಿಗೊಟ್ಟು ಅಲಿಸುವುದು.
ಕೆಲವು ಬಾರಿ ಅಧ್ಯಂಭಧ್ಯ ಅಸಮಂಜಸ ಮಾತುಗಳು—ಕೆಲವು ವೇಳೆ ಬರಿಯ
ನಿಟ್ಟುಸಿರು—ಮಂಚಗಳ ಚೀರುವಿಕೆ, ತನ್ನ ಮನಸ್ಸು ಹುಬ್ಬಾಗುತ್ತಿದೆ.
ಸ್ವಾನಕ್ಕೆ ಹೋಡಾಗ ಬೇಕಾಗಿ ತನ್ನ ಮೈಯನ್ನು ತಾನೇ ಸೋಡಿ ಆನಂದ
ಪಡುತ್ತಾ ನಿಧಾನವಾಗಿ ಸೋಪನ್ನು ಹೇರಳವಾಗಿ ಉಜ್ಜ್ವಲೆಯಿಂದ ಮೈ ಹಗುರ
ವಾಗುವವರಿಗೂ ನೀರು ಸುರಿದುಕೊಂಡು ಬರುವುದು. ಶಾಲೇಜಿಗೆ ಹೋಗುವ
ಮುನ್ನ ಬೇಕಾಗಿಯೇ ಮೈ ಏರು ತಗ್ಗುಗಳು ಎತ್ತಿ ಕಾಣುವಂತೆ ಉಡಿಗೆ
ತೊಡಿಗೆಗಳನ್ನು ಹಾಕಿಕೊಂಡು ಹೋಗುವುದು. ಪುರುವರ ನಾಲ್ಕಾರು ಕಣ್ಣ
ಗಳು ತನ್ನ ಮೈ ವೇಲೆ ಹರಿಡಾಡಿದರೆ ಸಾಕು, ಮೈಯಲ್ಲಿ ಏನೋ ಸುಖಾನು
ಭವ ! ಇಡೀಲ್ಲ ಮಂಚಿ ತನಗಿರಲಿಲ್ಲ. ಇದು ಕೆಟ್ಟಿದೋ ಒಳೆಯದೋ
ತನಗೆ ಶಿಳಯಂತು. ತಾನು ಯಾರನ್ನು ಕೇಳಬೇಕು ? ಅತ್ತೆ ಯೇನೋ ತಂದೆಯ

ಹತ್ತಿರ ಹೇಳಿದ್ದರು. “ಸಂಗೀತ ಬೇಗ ಬೇಳಿತಾ ಇದ್ದಾ ಹಿ, ಅವಳ ದೈಸಾಗಳೆಲ್ಲಾ ಬಿಗಿಯಾಗ್ತಾ ಬಂತು, ಬೇರೆ ಹೊಲಿಸ್ಟೀ ಕೆಪ್ಪಾ!”

ಅವರಂಚಿ ಯಂತೆ ತಂಡೆ ತನಗೆ ಬೇಕಾದಪ್ಪು ಬಟ್ಟಿಗಳನ್ನು ಹೊಲಿಸಿದ್ದರು. ಅತ್ಯೇ ಖಿದ್ದಾಗಿ ನಿಂತು ಸಡಿಲವಾಗಿ ಹೊಲಿಸಿದ್ದರೂ, ಒಂದು ಸಲ ಬಗೆದ ಮೇಲೆ ತಾನೇ ಅವುಗಳನ್ನು ಮದಚಿ ಹೊಲಿದು ತನ್ನ ಮೈ ಮಾಟಕ್ಕೆ ತಕ್ಕಂತೆ ಅಳವಡಿಸಿಕೊಂಡಿದ್ದಿಳು.

“ನೋಡಿದಾಯಿ, ಇದೂ ಬಿಗಿಯಾಗ್ತಾ ಬಂತಲ್ಲಾ!” ಅತ್ಯೇ ಹೇಳಿದಾಗ ಸುಂದರೀಶ ನಕ್ಕಿದ್ದ. “ಅದಕ್ಕೇ ಅಲ್ಲವೂ ಯೋವನ್ ಉಕ್ಕೆ ಹರಿಯೋದೂ ಅನ್ನೊದು.... ಇಲ್ಲಿ ಬಿಡು. ತಗಿನಾಂತಿಲದಲ್ಲಿನು ಎಲ್ಲಾ ಬೇಕೂಂತ ಮಾಡಿಕ್ಕೊತ್ತಾರೆ! ಇವಳಿಗೆ ನಾಯಜುರಲ್ ಫಿಗರ್ ಇದೆ, ಮಾಲತಿಯ ಹಾಗೆ!” ತಾನು ತನ್ನ ತಾಯಿಯ ಹಾಗೆ ಎಂದು ತಂಡೆಗೆ ಹೆಮೆನ್ನ ಈ ಸುಮಾರಾಗಿರುವ ಚಿಕ್ಕಮೃನ್ನನ್ನೇ ಹಿಗೆ ಮಾಡಿದ ಮೇಲೆ ಪಪ್ಪ ತನ್ನ ತಾಯಿ-ಅಮೃನನ್ನು ಎಪ್ಪು ಪ್ರೀತಿಸಿರಬಹುದು, ಮುಂದಿಸಿರಬಹುದು!

ಆಂದು ಸುಭಾಷ ಬಂದಾಗ ತನ್ನೇದೆ ಬಿಡುಕೊಂಡಿತ್ತು. ಅವನ್ ದೃಷ್ಟಿ ತನ್ನತ್ತ ಹರಿದಾಗ ತಾನು ಹೆಣ್ಣು ಎಂಬ ಅನುಭವ ಬಂದಿತ್ತು. ಮಧ್ಯಾಹ್ನ ಚಿತ್ರಮಂದಿರದಲ್ಲಿ ಸಲಿಗೆ ತೆಗೆದುಕೊಂಡಾಗ ತನಗೆ ಮೈ ಪುಲಕಿತವಾಗಿತ್ತು. ಹಾಗಾದರೆ ತಾನು ಸುಭಾಷ ಇಬ್ಬರೇ ಇದ್ದಿದ್ದರೆ ಅವನೇನು ಮಾಡುತ್ತಿದ್ದ ! ತಾನು ಸುಭಾಷನ ಹೆಂಡತಿಯಾದರೆ ಅವನೂ ಪಪ್ಪ, ಚಿಕ್ಕಮೃನ್ನ ಹಾಗೆ.... ‘ಥಾ, ಕೆಷ್ಟು ಮನಸ್ಸು !’ ತನ್ನನ್ನು ತಾನೇ ಗದರಿಕೊಂಡು ಮತ್ತೆ ಸಾಕ್ಷಿಕಲ್ ಬುಕ್ಕಿನತ್ತ ಗಮನ ಹರಿಸಿದಳು. ಮಧ್ಯಾಹ್ನ ಅಷ್ಟೋಂದು ಮುಂದಿಸಿದವನು ಈಗ ತನ್ನನ್ನು ಎಪ್ಪು ಚಿಕ್ಕವಳಂತೆ ನಡಿಸಿಕೊಂಡಿದ್ದೇನು. ತಾನು ಸೀರೆಯುಟ್ಟು ಕೊಂಡರೆ ಹೆಣ್ಣು ! ಇಲ್ಲಿದಿದ್ದರೆ ಇಲ್ಲವೇ ಆವನಿಗೆ! ಅವನ್ ಮೇಲೆ ಅವಳಿಗೆಕೊನೇ ಕೊಂಡ ಬಂತು, ತನ್ನಾನೆ ಪ್ರೇರ್ಯಸಲಿಲ್ಲವೆಂದೇ !

ಮಾರನೆಯ ದಿನ ಶಾಲೇಜಿಗೆ ಹೋಗುವಾಗ ಬೇಕೆಂತಲೇ ಮೈ ಕಚ್ಚುವ ಹಾಗಿದ್ದ ತಿಳಿನೀಲಿಯ ಸಲವ್ವರ್ ಕೆವಿಜೆ ಹಾಕಿಕೊಂಡು ನಾಮಾವಸ್ತಿಗೆ ಆದೇ ಬಣ್ಣದ ದುಪಟ್ಟು ಹಾಕಿಕೊಂಡು ಹೊರಟಾಗ ಆಗತಾನೇ ಎದ್ದಿದ್ದ ಸುಭಾಷ ಕಣ್ಣ ಹೊಡಿದು ನಕ್ಕಿನು.

“ಏನು ? ರಾಣೀ ಸಾಹೇಬ್, ಯಾರನ್ನ ಕೊಲೊ ಇಕೆ ಹೊರಟಿ ?”

“ನಿನ್ನೇ ಕೊಲ್ಲು ಇದ್ದೆ. ಈಗಾಗ್ತನೇ ಎದ್ದಿದ್ದೀಯೂ, ಅದಕ್ಕೇ ಬಟ್ಟು

ದೀರ್ಣ !” ಎಂದು ಆವಳು ರೇಗಿದಾಗ ಸುಭಾವ ಕಣ್ಣ ನಲ್ಲಿ ಆವಳಗೆ ಮುತ್ತಿಟ್ಟಿನು. “ಕಾಲೇಜ್‌ಇಂದ ಬಂದ್ಯೇಲೇ ಕೊಲ್ಲು. ಅಪ್ಪರ ಒಳಗೆ ಉಂಟಾಗುವುದನ್ನೇಡಿ ವಿಲ್ಲ ಮಾಡಿಟ್ಟಿರ್ತೀನಿ.”

ಸುನಂದಮ್ಮು, ಸುಂದರೀಶರಿಗೆ ತಮ್ಮ ಮಕ್ಕಳ ಅನೇಕ್‌ನ್ಯಾತ್ತಿ ಕಂಡು ಒಳಗೇ ಹಿಗು. ಚಂಪಕಳಿಗೆ ಒಳಗೇ ಆಳಕು. ರಾತ್ರಿ ಉಟವಾದ ಮೇಲೆ ಸಂಗಿತಳ ರೂಪಿನಲ್ಲಿ ಸುಭಾವ ಅಷ್ಟೋತ್ತಿನವರಿಗೆ ಏನು ಮಾಡುತ್ತಾ ಇದ್ದಿರಬಹುದು ?

ಅಪ್ಪರಲ್ಲಿ ಸುಮಂತ, ಹೇಮಂತರ ನಡುವೆ ಇದ್ದಕ್ಕಿಂದ ಹಾಗೆ ಪುಸ್ತಕದ ವಿಷಯವಾಗಿ ಜಗಳ, ಹೊಡಿದಾಟ, ಬಡಿದಾಟ ವ್ಯಾರಂಭವಾದಾಗ ಸುಭಾವ ಬಿಡಿಸಬೇಕಾಗಿ ಬಂತು ಸುಂದರೀಶನಿಗೆ ಕೊಂಚ ರೇಗಿ, ಇಬ್ಬರಿಗೂ ಬೇನ್ನಿನ ಮೇಲೆ ಗುದಿಡಾಗ ಸುನಂದಮ್ಮು ಅಡ್ಡಿ ಬಂದು ತಡೆದರು.

“ಬೇಳೆದ ಹುಡುಗರ ಮೇಲೆ ಕೈ ಮಾಡ್ಡಿಡಾ. ಎದುರು ಹಾಕ್ಕೊಂತೇ ಶೀಯಾ ಆಮೇಲೆ. ಲೋ ಸುಭಾವ, ನೀನು ಅದ್ವಾರೊ ಯಿಶವಂತ ಅಂದ್ಯಲ್ಲಾ ಆವನ್ನ ಕರೊಂಡಬ್ಬ, ಇನ್ನು ಈ ಪುಂಡ ಮುಂಡೆವು ದಿನಾ ಏಟು ತಿಂದು ಏನಾದ್ದೂ ಹೆಚ್ಚಿಕೆದಿನೆ ಮಾಡೊಂಡಾವು. ನಾಳೆ ಹೊರಡ್ಡಾ ಇರೊಂದಿರ್ದಿಂದ ಇವೊತ್ತೇ ಕರೊಂಡೆಂದಿಂದು.”

ಚಂಪಕ ಏನೂ ಮಾತನಾಡಲಾರದೇ ಸುಮ್ಮನೇ ನಿಂತಿದ್ದಳು.

“ನೀನು ಹೇಳಿಕೊಂಡ್ದು ಆವನ್ನ. ಮಕ್ಕಳ ಮೇಲೆ ಕೈ ಮಾಡ್ಡಿಡಾಂತ. ಚೆನ್ನಾಗಿರೆಣಲ್ಲ. ದೇವಮ್ಮು, ಚೆನ್ನ ಉರಿಗಿಲ್ಲಾ ನೀನು ಮಲತಾಯಿ ಬಂದು ಹೊಡಿಸಿ ರೀತ ಹಬಿಸಿ ಟ್ವಾರೂ !”

ಆ ಮಾತು ಕೇಳಿ ಚಂಪಕಳ ಕಣ್ಣಲ್ಲಿ ನೀರುಕ್ಕೆ ಬಂದಿತು. “ನಾನೇನು ಮಾಡಿಲ್ಲ, ಒಬ್ಬರೇ ಇದ್ದಾಗ ಹೇಳಿದ್ದೀನಿ, ಮಕ್ಕಳ ಜಗಳದಲ್ಲಿ ತಲೆ ಹಾಕ್ಕೀ ದೀಂತ. ಈಗ ಜಗಳ ಆಡ್ತಾರೆ, ಮುಂದೆ ಬಂದು ನಿಮಿಷಕ್ಕೆ ಒಂದಾಗ್ತಾ ರೀಂತ ಕೇಳಿಣಲ್ಲ.”

“ಸಾಕಪ್ಪಾ ಗಲಾಟಿ....ನನ್ನ ಮಕ್ಕಳನ್ನು ಶಿಕ್ಕೆ ಮಾಡೊಕೂ ಪರ್ಕಿಷನ್ ಬೇಕಾ ?” ಸುಂದರೀಶ ಗುಡುಗಾಡಿದ.

“ನೋಡಿ, ಇದೆಲಾ ಬೇಡ. ಸಾಯಂಕಾಲ ಯಿಶವಂತನ್ನು ವಿಚಾರಿ ಕೊಂಡು ಬರ್ತೀನಿ. ಆವನ್ನ ದಾರಿಗೆ ತರ್ತಾನೆ. ನೀವು ನೀವು ಯಾಕೆ ಜಗಳ ಆಡ್ತಿರಿ. ಬನ್ನೋ ಸೈಲವ್ವನ್ನಾ....ನಿನ್ನ ಸ್ವಲ್ಪ ಬುದ್ಧಿ ಹೇಳ್ಟೀಕು.”

ಸುಭಾವ ಅವರಿಬ್ಜರನ್ನೂ ಕರೆದೊಯ್ದಾಗ ಸುನಂದಮ್ಮೆ ತಮ್ಮನನ್ನು ಗಡಿದರು.

“ಮಾಲತಿ ಇರ್ಮಾವರೂ ಮಕ್ಕಳ್ಳು ಹಚ್ಚೋಣಿ ಇಲ್ಲ. ಎಲ್ಲಾ ಅವಳ ತಲೇಮೇಲೆ ಹಾಕ್ಕಿಟ್ಟೇ. ಹೊದ್ದಿಂದ ಹಚ್ಚೋಣಿದ್ದೇ ಈ ತಂಟಿನೇ ಇರ್ತ ಇಲ್ಲಿಲ್ಲ. ನೀನು ಹೇಳಿದ ಹಾಗೆ ಕೇಳು ಇದ್ದು. ಚಂಪನ್ನು ಹೊಂದೋಣಿ ಇನ್ನೇಕೆ ಇನ್ನೂ ತುಂಬಾ ದಿನಗಳು ಬೇಕು....”

ಸುಂದರೀಶ ಮಾತನಾಡದೇ ದಡದಡನೇ ಅಲ್ಲಿಂದ ಹೊರಟಿಹೊಡನು.

“ಆಮೆತ್ತು ಹೇಳಿದ್ದು ಲ್ಲಾ ಇದಕ್ಕೇನೇ ತಿಳಿಣಿ. ಅವರ ಮೇಲೆ ಶಾಡಿ ಹೇಳಿದ್ದೇ, ಅವನ್ನುಂದೆ ಅವರು ಗಲಾಟಿನೋ, ಜಗತ್ತಾನೋ ಆದಿದ್ದೇ ಮುಗಿದುಹೋಯ್ತು. ಆ ಮಕ್ಕಳ ಭಾರ ನಿನ್ನದು ಚಂಪಾ....” ಚಂಪಕನಿಗೆ ಹೇಳಿದರು. “ನೀನು ಉಪಾಯದಿಂದ ತಡಿಬೇಕು.”

ಸುಭಾವನಿಂದ ಏರಡಿರು ರೂಪಾಯಿ ಲಂಜ ಪಡೆದು ಸುಮಂತ, ಹೇಮುಂತ ನಗುನಗುತ್ತಾ ಕೆಳಗೆ ಬಂದಾಗ ವಾತಾವರಣ ತಿಳಿಯಾಯಿತು. “ಹೊಗ್ಗೋ ಸ್ವಾನಕ್ಕೆ, ಹೊತ್ತಾಯ್ತು ಸ್ವಾಲಿಗೆ” ಎಂದು ಸುನಂದಮ್ಮೆ ಹೇಳಿದಾಗ “ಚಿಕ್ಕಮಾತ್ತಾ, ಇಬ್ಬರಿಗೂ ತಟ್ಟಿಲೇ ಎಲ್ಲಾ ಕಲಿಸಿ ಕೊಟ್ಟಿದಿ. ಬಂದು ನಿಮಿಷಕ್ಕೆ ಸ್ವಾನ ಮಾಡೋಂದು ಬಂದ್ವಿದ್ದಿಲ್ಲಿ” ಎಂದು ಇಬ್ಬರೂ ಬಚ್ಚು ಲು ಮನೆಯತ್ತ ನಡೆದಾಗ ಸುನಂದಮ್ಮೆ ಚಂಪಕ ಇಬ್ಬರಿಗೂ ನಗು ಒಂತು.

ಸಂಜೆ ಕಾಲೇಜನಿಂದ ಬಂದು ಕೈಯ್ಯಲ್ಲಿ ಕತೆವುಸ್ತು ಕಿಡಿದು ಮತ್ತೊಂದು ಕೈಯ್ಯಲ್ಲಿ ತಿಂಡಿ ತಿನ್ನತ್ತಾ ಕುಳಿತಿದ್ದ ಸಂಗೀತಕೆಗೆ ಹೂಸ ದನಿ ಕೇಳಿ ಕತ್ತು ಹೊರಳಿಸಿ ನೋಡಿದಳು. ತಾನು ಬಂದಾಗ ಸುಭಾವನಂತಾ ಇರಲಿಲ್ಲ. ಈಗ ಬಂದಿರಬೇಕು. ಹೇಮುಂತ, ಸುಮಂತ ಬೀಳಿಗೆ ತಂಡೆ ಹೊಡಿದ ಕೊಡೆ ತೀರಿಸಿ ಕೊಳ್ಳಲು ತಂಡೆ ಅಭಿಸಿಂದ ಬಂದಮೇಲೆ ಕಾರಿನ ಮುಂದಿನ ಏರು ಚಕ್ಕಗಳ ಗಳ ಗಾಳಿಯನ್ನೂ ತೆಗೆದು ಬಿಟ್ಟಾಗಿತ್ತು. ಅದನ್ನು ಗುಟ್ಟಾಗಿ ಸಂಗೀತಕೆಗೆ ಹೇಳಿದಾಗ ನಕ್ಕಿದ್ದಳು. “ಸರ್ತನ್ ಹಿಮ್ ರೈಟ್” ತಂಡೆಯ ಕ್ಯೆಗೆ ಸಿಗುವ ಮುನ್ನ ತಪ್ಪಿ ಕೊಂಡು ಇಬ್ಬರೂ ಜೊಮಾಷಿಯಂ ನೇಡ ಹೇಳಿ ಓಡಿ ಹೊಗಿದ್ದರು. ಸುಭಾವ ತಾನು ಬಂದಾಗ ಇಲ್ಲದ್ದು ಅವಳಿಗೆ ಆಸನಾಧಾನವಿತ್ತು. ಅವನಿಧಿದ್ದರೆ ಆವನ ಜೊತೆ ಯಾವುದಾದರು ಚಿತ್ರಕ್ಕೆ ಹೋಗಬಹುದಿತ್ತು. ನಾಳೆ ಹೇಗಿದ್ದರೂ ಉರಿಗೆ ಹೊರಟುಹೋಗುತ್ತಾನೆ. ಮತ್ತೆ ತನಗೆ ಯಾವಾಗ ಸಿಗುವನೇಇ! ಆದರೆ ಈಗಲೂ ಬಿಟ್ಟನೇ ಬರದಿ ಹಿಂದೆ ಮತ್ತೊ

ಬ್ಯಾನನ್‌ನ್ನು ಕರೆದು ತಂದಿದ್ದಾನ್ವಾ ! ಕೊಂಜ ರೇಗಿತು.

“ಅಮಾತ್ತ....” ಸುಭಾಸ ಕುಳಿತ್ತಿಲ್ಲಿಂದಲೇ ಕೂಗಿದನು. ಸೋದರ ಸೋಸೆಗೆ ಕಾಫಿ ಕೊಡುವಂತೆ ಚಂಪಕಳಿಗೆ ಹೇಳಿ ಸುನಂದಮ್ಮೆ ಹೊರಿಗೆ ಬಂದರು.

“ಗೊತ್ತಾಯ್ತು.... ಇವನು ಯಾರೂಂತ್ಯಾಯವಂತೆ....ನನ್ನ ಜೊತೆ ವಾಲಿಬಾಲ್ ಆಡ್ತ ಇದ್ದಲ್ಲಿಮಾತ್ತ....” ಆತ ಕೈ ಮುಗಿದ.

“ಎಲ್ಲಿ ಜಾಣಿಸ್ತು ಇರುತ್ತೇ, ಬೇಕೆಂದುತ್ತಾರೆ !” ಸುನಂದಮ್ಮೆ ಕೈ ಮುಗಿದು ನಿಂತಿದ್ದ ಯುವಕನತ್ತ ಸೋದಿದರು. ತಮ್ಮ ಮಗನ ವಯಸ್ಸಿನವನೇ ಇರಬಹುದು. ಕೊಂಜ ಸೂಳಲವಾದ ಮೈ, ಸುಭಾಸನಿಗಿಂತ ಕೊಂಜ ಉದ್ದ, ಎನ್ನುಗೆಂತು ಮೈ ಬಣ್ಣ, ಕುಡಿಮಿನೇ, ಕೊಡುಹುಬ್ಬಿಗಳ ಕೆಳಗಿದ್ದ ಸಣ್ಣ ದಾದರೂ ಪ್ರಜ್ಞಲಿಸುವ ಕಣ್ಣಗಳು, ಮಾಡಕತೆ, ರಸಿಕತೆ ಎತ್ತಿ ತೋರುತ್ತಿದ್ದ ಮುಖಭಾವ !

“ಇವನೇ ಸುಮಂತೆ, ಹೇಮಂತರ ಹಿಸ್ಟ್ರೀ ಎಲಾ ಹೇಳಿದ್ದೀನಮಾತ್ತ. ದಿನಾ ಸಾಯಂಕಾಲ ಕೆಲ್ಲ ಮುಗಿಸೊಂದು ಇಪ್ಪೊತ್ತಿಗೆ ಬರ್ತುನಂತೆ. ಕಾಲೇ ಜಿನ ಕೆಲ್ಲ ಜಾಸ್ತಿ ಇರೋ ದಿನ ಸ್ವಲ್ಪ ಲೇಪುಗಾ ಬರ್ತಾನುತೆ. ಮುಂದಿನ ಭಾಸುವಾರ ಇಬ್ಬರನ್ನೂ ಪೂರಾ ಭಾಜ್ರ್ ತೋಗೋತಾನಂತೆ” ಸುನಂದಮ್ಮೆ ನಕ್ಕರು. ಅವರಿಗೆ ಸಮಾಧಾನವಾಯಿತು.

“ಅವನಿಗೆ ಸಂಬಳ ಗಂಬಳ ಏನೂ ಕೊಡಬ್ಬಿದ್ದಂತೆ. ಮಾವಂಗೆ ಹೇಳಿ ಕಾಲೇಜು ಲೆಕ್ಚರರ್ ಕೆಲ್ಲದಿಂದ ಬೇರೆ ಕಡೆ ಒಳ್ಳೆ ಕೆಲ್ಲ ಕೊಡಿಸಿದ್ದೆ ಸಾಕಂತೆ ಅವನಿಗೆ ಆ ಕೆಲ್ಲ ಕಂಡ್ರೆ ಬೇಜಾರು.”

ಸುನಂದಮ್ಮೆ ಕೂಗಿದರು. “ಚಂಪಕಾ, ಕಾಫಿ ತೋಗೊಂಡ್ಯಾನ್ಮು.... ಇನ್ನೇನು ಸುಂದರೀಶ ತಿಂಡಿ ಕಾಫಿ ಮುಗಿಸಿ ಬರ್ತಾನೆ.... ಈಗ್ತಾನೆ ಆಪಿಸ್ಸಿಂದ ಬಂದ. ಆ ಹುಡುಗು ಬಂದವರೇ ಜಿವ್ಯಾಗೆ ಓಡಿಕೊಂಡ್ರು.”

ಚಂಪಕ ಕೈಯಲ್ಲಿ ಕಾಫಿ ಲೋಟಿಗಳನ್ನು ಹಿಡಿದು ಬಂದಳು.

“ಇವರು ಚಂಪಕಾಂತ, ನನ್ನ ತಮ್ಮನ ಹೆಂಡ್ತಿ. ಇವ್ಲು ಹೊಸಬ್ಲುಂತ್ತೀ ಆಟ ಆಡಿಸತ್ತಾರೆ.” ಚಂಪಕ ಕೈ ಮುಗಿದಳು. ಸುಂದರೀಶ ಒಳಗಿನಿಂದ ಬಂದನು.

“ಇನ್ನೆ ಮಾವಾ ಯಶವಂತ. ಎಂ.ಎಸ್ಸಿ. ಮಾಡಿದ್ದಾನೆ. ಸಧ್ಯಕ್ಕೆ ಕಾಲೇಜಲ್ಲಿ ಲೆಕ್ಚರರ್, ಬೆಂಪರಂ ಜಾಬ್. ಅವರಿಗೆ ನೀವು ರಕ್ಮೆಂಡ್ ಮಾಡಿ ಎಲ್ಲಾ ದ್ವಾರ್ಗಾರ್ ಮೇಂಟ್ ಜಾಬ್ ಕೊಡಿಸಿದ್ದೆ ಸಾಕಂತೆ.”

ಸುಂದರೀಶ ನಕ್ಕು ಕೈ ಮುಗಿದನು.

“ಆಗ್ಗಿ, ಆದಕ್ಕೇನು ನೋಡೋಣ. ನನ್ನ ಮಕ್ಕಳು ಇಬ್ಬೂ ಪ್ರೀತಿನ್ನು. ತುಂಬಾ ತುಂಟರು, ಯಾರಿಗೂ ಬಗ್ಗೊಲ್ಲ. ನಮ್ಮ ಸುಭಾವ ಕರೊವರ್ಲೂ ಹರಾವಿರ್ಲ. ಆದ್ದರಿಂದ ಅವರೂ ಬಗಿ ನೋಕೆ ರೆಸ್ಟ್‌ರ್‌ಬೇಕು! ಆಗೇ ನನ್ನ ಕಾರಿನ ಮುಂದಿನ ಚಕ್ರಗಳ ಏರ್ ತೆಗೆದು ಎಲ್ಲೊಂದಿಗೆ ಒಂದಿಹೊಗಿದ್ದಾರೆ.”

“ಹೌದೇನೋ? ” ಸುನಂದಮ್ಮೆ ಕೇಳಿದರು.

“ಸಂಗಿತಂಗೂ ಗೊತ್ತಿರ್ಬೇಕಲ್ಲ! ” ಸುಭಾವ ಹೇಳಿದಾಗ ಯಶವಂತ ಪ್ರಶ್ನಾಧರಕವಾಗಿ ಅವನತ್ತು ನೋಡಿದನು.

“ನನ್ನ ಮಗಳು. ಸಂಗಿತಾ, ಬಾಮ್ಮೆ ಇಲ್ಲಿ” ತಂದೆಯ ದಸಿ ಕೇಳಿ, ಬಂದವರು ಯಾರೆಂಬ ಕುತೂಹಲದಿಂದ ಸಂಗಿತ ಒಳಗಿನಿಂದ ಬಂದಳು.

“ಇವೇ ಸಂಗಿತ! ” ಸಂಗಿತ ಕ್ಯಾ ಮುಗಿದಳು ಯಶವಂತನ ಕಣ್ಣು ಗಳು ಅವಕಳನ್ನು ಅಡಿಯಿಂದ ಮುಡಿಯವರಿಗೆ ಆಳಿದವು.

“ಕಾಲೇಜು ಓದ್ದಾ ಇದ್ದಾ ಲೆ ಅವುದ್ದೇನೂ ಪ್ರಾಬ್ಲ್ಯಂಕ್ ಇಲ್ಲ” ಸಂಗಿತ ಸುಭಾವನತ್ತು ದುರು ದುರು ನೋಡಿದಳು. “ವಿನಿದೂ ಎಲಾಲ್ ಅವಳ ತನ್ನುಂದಿರದು!”

“ಬೇಕಾದ್ದೇ ಇವರಿಗೂ ಟ್ರೋವನ್ ಹೇಳಿಕೊಡ್ಡಿನಿ.... ಕಾಂಬಿನೇಶನ್ ಏನು? ”

ಸಂಗಿತಕ್ಕೆ ಹೇಳಿದಳು. “ಪಿ ಸಿ ಎಂ ಬಿ.”

ಚಂಪರಳಿಗೆ ಯಶವಂತ ಸಂಗಿತಕಳನ್ನು ಹಾಗೆ ನುಂಗಿಹಾಕುವಂತೆ ನೋಡುತ್ತಿದ್ದುದು ಸರಬೀಳಲಿಲ್ಲ. ತನಗೆ ಮತ್ತೊಂದು ತಲೇನೋವು. ಸುಭಾವ ಹೋದರೆ ಇವನು ಬಂದನಲ್ಲ. ಮಡಿಲಲ್ಲಿ ಬೆಂಕಿ ಇಟ್ಟುಕೊಂಡಿರುವ ಸಮಾಜಾರ ಇದು.

“ನಾಳೆಯಿಂದಾನೇ ಬರಾಲ್ ಸಾರಾ? ” ಯಶವಂತ ಮೈ ಸೆಟಿದು ನೀಂತು ಸಂಗಿತಕ್ಕೆ ದಿಷ್ಟಿರಾಗಿ ನೋಡಿದನು.

“ನಾಳೆ ಬೇಡ್‌ನ್ನೇ, ನಾಳೆ ಸಾಯಂಕಾಲ ಉರಿಗೆ ಹೊರಡ್ದಾ ಇದ್ದೀವಿ. ನಾಡಿದ್ದು ಬಾ, ಕ್ಯಾಗೆ ಸಿಗ್‌ರೆ ಇಬ್ಬೂ! ”

“ಬ್ರಿಂಗಿ” ಕ್ಯಾ ಮುಗಿದು ಹೊರಟ ಯಶವಂತ ಮತ್ತೆ ತಿರುಗಿ ಸಂಗಿತ ಇತ್ತು ನೋಡಿದ. ಸಂಗಿತ ಅವನನ್ನೇ ನೋಡುತ್ತಿದ್ದಳು. ‘ನಾಳಿಕೆಯಿಲ್ಲದೆ ಎಲ್ಲರ ಮುಂದೆ ಹೇಗೆ ನೋಡ್ತಾನೇ! ’ ಎಂದು ಮನಸ್ಸಿನಲ್ಲಿ ಹಲ್ಲು ಕಡಿದಳು. ಅದೇ ಶ್ವಾಸದಲ್ಲಿ ಅವಳಿಗೆ ತನ್ನನ್ನು ಮತ್ತೆ ಮತ್ತೆ ಅವನು ನೋಡಿದನಲ್ಲ ಎಂಬ ಜಂಬ ಬೇರೆ!

ಸುಭಾವ ಅವನನ್ನು ಗೇಟಿನವರಿಗೆ ಬಿಟ್ಟು, ಬಂದನು. ಜಂಪಕೆ, ಸುಂದರೀಶ ತಮ್ಮ ರೂಪಿಗೆ ತೆರಳಿದ್ದರು. ಸುನಂದಮ್ಮೆ ಉರಿಗೆ ತೆಗೆದು ಕೊಂಡು ಹೋಗಬೇಕಾದ ಸಾಮಾನುಗಳನ್ನು ಆಣಿ ಮಾಡಿಕೊಳ್ಳಲು ತಯಾರಿ ನಡೆಸುತ್ತಿದ್ದರು. ಸಂಗಿತ ನಿಂತಲ್ಲೇ ಸಿಂತಿದ್ದಳು.

“ಪ್ರೀ ಮೇಚಂ, ಬೊಂಬೆ ನಿಂತಹಂಗೆ ನಿಂತಿದ್ದಿ ! ಯಾಕೆ ಅವನ್ನು ಸ್ವೇಚ್ಛಿ ಬೆದರಿಬ್ಬಾ ? ಸಿಮ್ಮೆಲ್ಲ ಟ್ರೌವನ್‌ಸುಮಂತ, ಹೇಮಂತರಿಗೆ ಗೂತ್ತಾ ?”

“ಅವನ್ನಾಕೆ ಕರ್ಮಾಂಧಂದಿ ? ಯಾಕೆ ನಾವು ಚೆನ್ನಾಗಿದೊಡು ನಿಂಗೆ ಇಷ್ಟು ಇಲ್ಲಾ ?” ಸಂಗಿತ ರೇಗಿದಳು

“ಅದಕ್ಕೂ ಇದಕ್ಕೂ ಏನು ಸಂಬಂಧಿ ?”

“ಪವ್ವಾ ಚಿಕ್ಕಮ್ಮು, ಹೇಮಂತ, ಸುಮಂತರನ್ನು ಇವನ್ ಕೈಗೆ ಡಾಗ್ ಬ್ರಿಫ್ಸಿಂಗ್‌ಗೆ ಬಿಟ್ಟಿಟ್ಟು ಇಸ್ತೇಲೆ ಕ್ಲಬ್‌, ಪಾಟೀಂತ ಹೊರಟಿಂಗ್‌ಗೆ. ನಾನು ಮನೆಲ್ಲ ಕೂತ್ತಾಂಡು ನೊಣ ಹೇಡಿಲಾ ?” ಸಂಗಿತ ರೇಗಿದಳು. “ನಂಗೆ ಇರ್ಲೋ ಕಂಪಾಸಿಯನ್‌ ಹೇಮಂತ, ಸುಮಂತ ಇಬ್ಬು. ಅವರ್ನೂ ಕೈ ಬಿಡಿಸಿಬ್ಬಾ ?”

“ಅರೆರೇ....ನಂಗೆ ಮರ್ತೇಹೋಯ್ಯು ನೊಡು ನೀನು ಯಾವಾಗೂ ಇಲ್ಲಿ ಸೇರೊಂಬಿಡಿ” ಎದೆ ತಟ್ಟಿ ತೊರಿಸಿದ. “ನೀನು ಇರ್ಲೋದೇ ಮರ್ತು ಹೊಗುತ್ತಿ. ಎದುರಿಗೆ ಹೀಗೆ ಚಾಮುಂಡೇಶ್ವರಿಯ ಹಾಗೆ ನಿಂತ್ರೇನೇ ನಂಗೆ ಗೊತ್ತಾಗೋದು. ನೀನು ಹಾಬ್‌ಎನ್ಲೂ ಇದ್ದೀಯ, ಎದುರಿಗೂ ಇದ್ದೀ ಯಾಂತ ! ನೀನೂ ಏನಾದೂ ಹಾಬಿ ಮಾಡೊನ್ನೀ.”

“ಏನಾಡಿಲ್ಲ ?”

“ಸಂಗಿತಾಂತ ಹೆಸರಿಟ್‌ಎಂಬಿಡಿದೀಯ ಸಂಗಿತ ಕಲಿ.”

“ಯಾರ ಹತ್ತಿ ರ ಕಲೀಲಿ ?” ಸಂಗಿತ ಗೊಣಿಗಿದಳು.

“ಅದೂ ನನ್ನ ಲೇ ಬಂತಾ ?” ಸುಭಾವ ಅವಲ ಕೈ ಹಿಡಿದು ಎದುರಿಗೆ ಕೂಡಿಸಿಕೊಂಡನು.

“ಡ್ಯಾನ್ ಕಲಿ.”

“ಉಂ ಹೊಂ....ಸಂಗಿವ್ಯ ಇಲ್ಲ !”

“ಹೌಡೂ ತಾನೇ ! ನಿನ್ನ ಟ್ರೌವನ್‌ಗೆ ನಾನು ಡ್ಯಾನ್‌ ಮಾಡೇಕಾ ದೊನ್ನೂ ! ನೀನ್ನಾಕೆ ಕಲೀಬೇಕು ? ಕತೆ ಪುಸ್ತಕ ಬಿಡು.”

“ಮಾಡತ್ತು ಇರೋದೇ ಅದು. ಎಲ್ಲಾ ದ್ವಾ ದಿನಾ ಒಂದೊಂದು ನಾವೆಲ್ಲ ಬರ್ಮ್ಯಾರಿದ್ದೆ ಹೇಳು ಓದಿತ್ತೀನಿ” ಸಂಗೀತೆ ಗೊಣಿದಳು.

“ನಾನೇನು ಮಾಡಿ ಹಾಗಾದ್ದೇ ?” ಸುಭಾವ ಕೇಳಿದಾಗ,

“ನೀನು ಉಲಿಗೆ ಹೋಗೇ ಇಂಡಾ” ಸಂಗೀತೆ ವೊಟಿಕಾಗಿ ಉತ್ತರಿಸಿದಳು.

“ನನ್ನ ಕೆಲ್ಲಾನೂ ಬಿಟ್ಟಿಟ್ಲಾ ? ಹೊಟ್ಟಿ ಪಾಡಿಗೆ ಏನಾಡಿಲ್ಲ ? ನಿನ್ನಂದೆ ಕೂತ್ತೊಂದಿದ್ದೆ ಹೊಟ್ಟಿ ತುಂಬಿಹೋಗುತ್ತಾತ್ತು ?”

ಸಂಗೀತಳಿಗೆ ಕೊಪವುರ್ಕೆ ಬಂತು ಎದ್ದು ಶನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಳು.

“ಧೂ, ನಿವೆಲ್ಲಾ ನನ್ನ ಶತ್ತುಗಳು !”

ಸುಭಾವ ಅವಾಕ್ಷಾದ. ಸಂಗೀತಳಿಗೇನು ಬಂದಿದೆ ! ಮೇಲ್ಲನೇ ಅವಳ ರೂಮಿನ ಬಾಗಿಲು ತಪ್ಪಿದ.

“ಸಂಗೀತೆ, ಸಂಗೀ....ಬಂದು ನಿಮಿಷ.”

“ಉಂ ಹೂಂ ...”

“ಪ್ಲೀಸ್...ನಾಳಿ ಹೊರಟುಹೋಗಿ ನೆಲ್ಲೀ. ಈಗೇ ನನ್ನ ಓಡಿಸ್ಸಿ ಡ್ರೀಯಾ ?” ಮೇಲ್ಲಿಗೆ ಸುಭಾವ ಹೇಳಲು ಬಾಗಿಲ ಚಿಲಕ ಶಬ್ದವಾಯಿತು ಮೇಲ್ಲಿಗೆ ಬಾಗಿಲು ತೆರದಳು.

“ಒಳಗೆ ಬಾ....ಇನ್ನಾರ್ನೂ ಒಳಗೆ ಸೇರಿಸೋಲ್ಲ.”

ಸುಭಾವ ಒಳಗೆ ಹೋದಾಗ ಸಂಗೀತ ಅವನಿಗೆ ಒಳಗೆ ಬರಲು ತೆರವು ಮಾಡಿಕೊಟ್ಟು ಬಾಗಿಲು ಹಾಕಿದಳು.

ಸುಭಾವ ಅವಳ ಕೈಗಳಿರಡನ್ನೂ ಶನ್ನ ಕೈಯಲ್ಲಿ ಹಿಡಿದು ಕೇಳಿದನು. “ಯಾಕಮ್ಮಾ, ನಾವೆಲ್ಲಾ ನಿನ್ನ ಶತ್ತುಗಳಾ ? ಅಂಥದ್ದೀನು ಮಾಡಿದ್ದು ?”

ಸುಭಾವ ಅವಳು ಸಿಡಿದೆದ್ದು ಶನ್ನ ಮೇಲೆ ರೇಗುವಳಿಂದುಕೊಂಡನು. ಅವಳ ಮುಖ ಗಮನಿಸಿದಾಗ ಅದು ಕೆಂಪಾಗಿದ್ದು ಗಮನಿಸಿದ. ಅವನು ನೋಡುತ್ತಿದ್ದು ಅತೀಯೇ ಅರೆಬಾಗಿ ನೆಲ ನೋಡುತ್ತಿದ್ದು ಕಣ್ಣ ವೆಗಳಿಡಿಯಿಂದ ಮುತ್ತಿನಂತಹ ಕಂಬನಿ ಕೆನ್ನೆಯ ಮೇಲಿಳಿಯಿತು. ಸುಭಾವನಿಗೆ ಅಜ್ಞರ ಯಾಯಿತು. ಸಂಗೀತ ಅಳುವುದೆಂದರೇನು ? ಕಣ್ಣಲ್ಲಿ ನೀರು ಹಾಕುವುದೆಂದ ರೇನು, ಅವಳು ಭಾವುಕಳಾಗುವುದೆಂದರೇನು ?

“ಯಾಕೆ ಸಂಗೀ ಏನಾಯ್ತು ?” ಅವಳ ಗಲ್ಲ ಹಿಡಿದೆತ್ತಿದನು.

“ನಾನೂ ನಿನ್ನ ಜೊತೆ, ಅತ್ತೆ ಜೊತೆ ಬಂದಿದ್ದೀನಿ ; ನಾನಿಲ್ಲಿರೋಲ್ಲ” ಸಂಗೀತ ಅವನ ಕತ್ತಿನ ಸುತ್ತ ಕ್ಯು ಬಳಸಿ ಅವನೆದೆಯಲ್ಲಿ ಮುಖ ಹುದುಗಿಸಿ ಅತ್ತಳು.

“ಯಾಕೆ ಇದ್ದ ಕ್ಕೆದ್ದ ಹಾಗೆ ಹೀಗಾಗ್ಟಿ? ” ಸುಭಾವ ಅವಳ ತೆಗೆದೆವಿದೆ. ಅವಳು ಮಾತಾಡದೆ ಬಿಕ್ಕೆದಳು. ಮಾಲತಿ ಆತ್ಮೀಯಾಗಲೂ ಒಮ್ಮೆ ಹೀಗೆ ತಾಯಿಯನ್ನು ನೇನೆಡು ಅತ್ಯಾಗ ತಾನು ಅವಳನ್ನು ಸಮಾಧಾನ ಮಾಡಿದುದು ಜ್ಞಾನಕ್ಕೆ ಬಂದಿತು. ನಿಜ. ತನ್ನ ತಾಯಿಗೆ ಇವ್ವು ವರ್ಷಗಳು ಹೊಂದಿಕೊಂಡು ಬೆಳಿದವಳು. ಒಮ್ಮೆಗೇ ತಾಯಿ, ತಾನು ಇಬ್ಬರೂ ಹೊರಟಿನ ಹೋಗುವರೆಂದರೆ ಅವಳಿಗೆ ಕಷ್ಟವೇ ಆಗಿರಬೇಕು. ಸಾಲದ್ದು ಕ್ಕೆ ಮನ್ಯಮಲ್ಲಿ ಹೊಸದಾಗಿ ಬಂದ ಮಲತಾಯಿ.

“ಆಗಲಿ....ಬಂದಿದ್ದಿಲ್ಲಿಯಾ? ಹೇಮಂತ, ಸುಮಂತರನ್ನು ಏನು ಮಾಡೋಣ? ನಿನಿಲ್ಲೇ ಇದ್ದೆ ಅವು ಇರ್ಲಾರಾ? ”

ಸಂಗೀತ ಅರೆಗಳಿಗೆ ಅವನೆದೆಯಿಲ್ಲೇ ತೆಗೆದುಗಿಸಿಕೊಂಡು ಯೋಚಿಸಿದೆ. ಅವಳ ಕಣ್ಣಿಂದೆ ಹೇಮಂತ, ಸುಮಂತರ ಮುಖ ತೇಲಿ ಬಂತು. ಹೊದಲೇ ತುಂಟರು ತಾನೂ ಹೊರಟಿಬಿಟ್ಟರೆ ಚಿಕ್ಕಮ್ಮೆ ಇವರ ತುಂಟಕನ ತಡೆಯಲಾರದೆ ಅವರನ್ನು ಹಿಂಸಿಸಿದರೆ! ಬಂದು ವೇಳೆ ಪಷ್ಟನಿಗೆ ಕೊಡು ಬಂದು ಅವರನ್ನು ಹೊಡೆದು ಮನೆಯಿಂದ ಅಟ್ಟಿಬಿಟ್ಟರೆ? ಒಮ್ಮೆ ಕಾಲೇಜಿನಲ್ಲಿ ತನ್ನ ಆಪ್ತಗೆಳತ ರಾಣೆ ಹೇಳಿದ್ದ್ದುಳು.

‘ಹೇಗಿದ್ದಾರೆ ನಿನ್ನ ಚಿಕ್ಕಮ್ಮೆ? ’

‘ನೋಡೋಕೇನೋ ಸುಮಾರು ಆದ್ದೆ ಒಳ್ಳೆಯವರು ಆನಿಸದಿದ್ದೂ ಕೆಟ್ಟವರಲ್ಲ ಆನಿಸುತ್ತದೆ.’

‘ಹೂಂ.. ಹೌದಮಾತ್ರ ಬಿಗಿನಿಂಗ್ ನಲ್ಲಿ ಎಲ್ಲರೂ ಬಂದೇ. ಅವರಿಗೂ ಬಂದು ಮಗು ಆಗ್ನಿ-ಗೋತ್ತಾಗುತ್ತೇ ಅವರ ಬಂಡವಾಳ! ರಾಣೆ ಹೇಳಿದಾಗ ಶನಗೆ ಸಿಡಿಲೆರಿಗಿದಂತಾಗಿತ್ತು. ತಾವು ತಂಡೆಯ ಮಕ್ಕಳು-ತನ್ನ ತಂಡೆಗೆ ಮತ್ತೊಂದು ಸಣ್ಣ ಮಗು-ಶನಗೊಬ್ಬಿ ಸಣ್ಣ ಮಲತಮ್ಮನೋ ತಂಗಿಯೋ! ಅದನ್ನು ಉಹಿಸಿಕೊಂಡು ಸಂಗೀತ ತಲೆಯಲ್ಲಾಡಿಸಿ ನಕ್ಕಿಬಿಟ್ಟುಳು.

‘ನಮ್ಮುಂದೇಗೆ ವಯಸ್ಸಾಯ್ಯಾ ಮಾತ್ರ. ನಮ್ಮೆ ಚಿಕ್ಕಮ್ಮೆನೇನೂ ಚಿಕ್ಕೊಡಲ್ಲ, ಇನ್ನೊಂತಹ ಮಗು. ಅದೆಲ್ಲಾ ಆಗೋಲ್ಲಿ ಸುಮ್ಮನಿರು? ’

ಅದರೆ ತಾನು ಕಂಡಂತೆ ಈಚೀಚಿಗೆ ಪಪ್ಪ, ಚಿಕ್ಕಮ್ಮೆ ಯಾವಾಗಲೂ ಹೆಚ್ಚಿನ ಹೊತ್ತು ಬಾಗಿಲು ಮುಚ್ಚಿದ ರೂಪಿನೊಳಗೆ! ಬಂದು ವೇಳೆ ಅದರೆ!

‘ಅದೆಲ್ಲಾ ಕಟ್ಟಿಟಿದು. ನಿಂಗೆ ಮಲತಮ್ಮ ತಂಗಿಯರು ಆಗ್ನಿ, ಆಗ ನಿಮ್ಮ ಚಿಕ್ಕಮ್ಮೆ ನಿಮ್ಮನ್ನು ಕತ್ತು ಹಿಡಿದು ಆಚೆ ತಾತ್ತವರೆ. ನಿಮ್ಮುಂದೆ ಆಸಿ

ಗೆಲ್ಲಾ ನೀವು ಮೂರು ಜನರೆನಾ ? ಅವರ ಮಕ್ಕಳೂ ಹಕ್ಕು ದಾರರೇ !’ ರಾಣಿಯ ಮಾತು ಕೆವಿಗ್ಪುಳಿಸಿತು ಹಾಗಾದರೆ ತಾನಿಲ್ಲದಿರುವಾಗ ಸುಮಂತ, ಹೇಮಂತರಿಗೆನಾದರೂ ಆದರೆ ! ಆಗೋವ್ಯೈ ಹೇಮಂತನಿಗೆ ಜ್ಞರ ಬಂಡಾಗ ‘ಅಮ್ಮಾ ಅಮ್ಮಾ’ ಎಂದು ನರಳುವಾಗ ಶ್ಲೇಷಿಸುತ್ತಿರುವುದು ಗಮನಿಸಿರಲಿಲ್ಲ. ತನ್ನ ನೇನ್ ಹಿಡಿದಿರಲಿಲ್ಲವೇ ‘ಸಂಗೀ....ನೀನು ಇಲ್ಲೇ ಇರೇ, ನಂಗಿ ಜ್ಞರ ಬಂಡೂ ತನ್ನ ನೀನೆಲ್ಲಾ ಹೊಗ್ಗೇಡಾ....’ ಅವನ ನರಳುವಿಕೆ ಕಂಡು ನಾನು ಸ್ಮಾಲಿಗೆ ರಚಕಾಕಿ ಅವನ ಜ್ಞರ ಕಡಿಮೆಯಾಗುವವರಿಗೆ ಅವನ ಬಳಯೇ ಇರಲಿಲ್ಲವೇ ?

ಶ್ಲೇಷಿ ಸುಭಾಸನತ್ತ ನೇಡಿದಳು ಕಾಬಿನಿಯಿಂದ ನೇನೆದ ಕೆನ್ನೆ, ಕಟ್ಟಿ ವೆಗಳನ್ನು ತನ್ನ ದುಪುಟ್ಟುದಿಂದ ಒರಿತ್ತೆಂದಳು.

“ಓಹ್ ಸುಭಾಸ....ವಾಟ್ಟೊ ಎ ಪೂಲ್ ಏ ಹ್ಯಾವ್ ಬಿನ್ನೆ” ಮುಗು ಛ್ಳಕ್ಕಳು. “ಧೂ...ಸೆಂಟಿವೆಂಟ್ಲ್ ಫೂಲ್ ಆಗ್ನೋ ಇದೆ ನಾನು !”

ಆಗ ಹೃದಯ ಕರಿಗಿ ನೀರಾದುದು ಸುಭಾಸಿಗೆ. ಅವಳ ಎರಡು ಕೆನ್ನೆಗೂ ಮುತ್ತಿಟ್ಟು. “ನೀನು ಸೆಂಟಿವೆಂಟ್ಲ್ ಫೂಲ್ ಅಂತ ಯಾರು ಹೇಳಿದ್ದು ? ನಂಗಿ ಅಥ ಅಗುತ್ತೇ ಸಂಗೀ....ನೊದಲು ನೊದಲು ಕವ್ವಾಗುತ್ತೇ. ಆಮೇಲೆ ಶ್ವಿಸ್ ಆಗೋಗಿ....” ಅವಳ ಮುಗು ಹಿಂಡಿದ. “ನಾನೇನೋ ಹೀಗೇ ನಿನ್ನ ಎತ್ತೊಂದು ಹೊದೇನು. ಅದ್ದೇ ನೀನಿನ್ನು ಚಿಕ್ಕೊಳ್ಳು. ಜೆಬ್ಲುಲ್ಲಿಟ್ಟೊಂದು ಅಲ್ಲಿ ಇಲ್ಲಿ ಒಡಾಡ್ದೀಕು. ಹೆಂಡಿ ಅಂತ ಕರಿಸೆನ್ನುಳ್ಳೋಕೆ ಇನ್ನೂ ತುಂಬಾ ಬೆಳ್ಳಬೆಳ್ಳವಾಯ್ ನೀನು. ನಿನ್ನ ಮದ್ದು ಮಾಡೆನ್ನುಳ್ಳೋಕೆ ಮುಂಚೆ ನಂಗೆಂದು ಪುಟ್ಟು ಮನೆ, ಸ್ಮಾಟರ್ಲೋ, ಕಾರ್ಲೋ ಎಲ್ಲಾ ಇರ್ಲೇಡ್ವ್ ? ನಾನಿಗ್ತಾನೆ ಸಂಪಾದಿಸಿ ಕೂಡಿಕ್ಕಾ ಇದ್ದಿನಿ ತಾಳು, ತಾಳು ನನ್ನ ಸಾಮಾಜ್ಯ ಎಲ್ಲಾ ನಿಂದೇ !!” ಅವಳನ್ನು ಅಸ್ತಿ ಮುತ್ತಿಟ್ಟು.

“ನೋಡು, ನೀನು ಹೀಗೆ ಆತ್ಮ ಕರಿದು ರಂಪ ಮಾಡಿದ್ದೆ ನಾನು ಉಂಗಿ ಹೊಗೋಳಿ. ನಿಮ್ಮ ಪವ್ವನ ಮನೆಲೇ ಒಂದು ದಟ್ಟ ಸುತ್ತೊಂದು ಕೈಲಿ ಸೂಟು ಹಿಡ್ವೊಂದು ವರ್ಕ್ಸೆಂಟ್ ಅಡಿಗೆಯೊಣೋ ಇಲ್ಲ, ಕಾರಿನ ಡ್ರೈವ್ ಇಲ್ಲಿ ಆಗಿಬಿಡ್ತಿನಿ”

ಅವನ ಮಾತು ಕೇಳಿ ಸಂಗೀತ ಅವನನ್ನು ದೂರ ತಲ್ಲಿದಳು.

“ಧೂ, ನಾಚಿಕೆ ಇಲ್ಲೆ ಇರ್ಲೋಕೂ ಬಂದು ಲಿವಿಟ್ ಇಡೆ. ಅಡಿಗೆ ಯೋನೋ, ಡ್ರೈವರ್ಲೋ....ಧೂ....ನಿನ್ನ ಇಮ್ಮಾಜಿನೇಷನ್‌ಗೆ ಒಂದಿನ್ನು ಹಂಚೊಳ್ಳಿ ಸುರಿದು ಬೆಂಕಿಕಡ್ಡಿ ಗೀರಿ ಹತ್ತಿಸ್ಟೇಕು”

ಸುಭಾಪನಿಗೆ ಸಂಗೀತ ತನ್ನ ವೇದಲಿನ ಸ್ಥಿತಿಗೆ ಬಂದುದು ಅರಿವಾಗಿ, ಮನಸ್ಸು ಹಗುರವಾಯಿತು.

“ಬಾ....ಅಮ್ಮೆ ಏನು ಮಾಡ್ತಾ ಇದ್ದಾ ಶೇಂತ ನೋಡೊಂಡಿ. ಸಿನೆ ಇನ್ನೇಲೆ ಈ ಮನೆಗೆ ಒಕ್ಕೆ ಯಜಮಾನಿ. ಅಮ್ಮನ ಕ್ಯಾಲಿ ಯಜಮಾನಿಕೆ ಕಲಿತುಕೊ !” ಅವಳ ಕ್ಯಾಲಿಡಿದು ರೂಪಿನಿಂದ ಹೊರಗೆ ಕರೆದುಕೊಂಡು ಬಂದನು. ತಮ್ಮ ಸಾಮಾನುಗಳನ್ನು ಜೋಡಿಸಿಕೊಳ್ಳುತ್ತಿದ್ದ ಸುನಂದಮ್ಮೆ ಮಂಗ ಸೋದರ ಸೋನೆಯನ್ನು ಕಂಡು ನಕ್ಕರು.

“ಎನು ಈಗ್ಗಿಂದ ಕ್ಯಾಲಿ ಹಿಡ್ಡುಂಡು !”

“ನಾನೂ ಬರ್ತೀನಿಂತ ಆತ್ಮೀಯಂಡು ಕೂತಿದ್ದ ಈ ಆಳುವುಂಜಿ !” ಸುಭಾವ ಹೇಳಿದಾಗ ಸಂಗೀತಿಗೆ ತನ್ನ ಗುಟ್ಟು ರಟ್ಟು ಮಾಡಿದನಲ್ಲಾ ಎಂಬ ಕೋಪವುಕ್ಕೆ ಬಂತು

“ಎನಿಲ್ಲಾ ಅತ್ಯೇ, ಇವನೇ ನನ್ನ ಸೇಡ್ಯಾಸ್ ಮಾಡ್ತಾ ಇದ್ದಾನೆ! ಬಾರೀ ಸಂಗೀ, ನಿನ್ನ ಬಿಟ್ಟು ನಾನು ಒಂದು ನಿವಿವ ಕೂಡ ಇರಲಾರೇಂತ !”

ಸುನಂದಮ್ಮೆ ನಕ್ಕರು “ಆಗ್ಗೀ ಆಗ್ಗೀ, ಅಮ್ಮೆ ನಿನ್ನ ಬಿಟ್ಟಿರೊಂದು ಬೇಡ....ಸಿನೊ ಬಿಟ್ಟಿರೊಡ....ಅವನೇ ಹೇಳಿದ್ದೀನಿ, ಇಲ್ಲಿಗೇ ಟೂನ್ಸ್‌ಫೂನ್ಸ್ ಮಾಡಿಸಿಕೊಳ್ಳಲಿಕ್ಕೆ ಟ್ರೀಪ್ ಮಾಡಾಂತ. ಸ್ವಲ್ಪ ಕಾಲ ಬೇಕಷ್ಟೆ ಆದಕ್ಕೆ !”

“ಹೊಗೆತ್ತಿ, ಇವನು ದೂರ ಇದ್ದೆ ವಾಸಿ. ನಾನು ಒಂದು ಡಿಗ್ಗಿ ಕೂಡ ತೆಗೆದುಕೊಳ್ಳಿ ಇವ್ವೆ ಕ್ಯಾಲಿ ತಾಳ ಕಟ್ಟಿಸಿಕೊಳ್ಳೋಂಕೆ ತಯಾರಿಲ್ಲ. ಅಲ್ಲಿವರೂ ಅವನು ಎಲ್ಲಾ ದ್ವಾರಾ ಹಾಳಾಗಿಹೋಗ್ಗಿ !” ಸಂಗೀತ ಹೇಳಿದಾಗ ಸುಭಾವ ಅವಳಿರದು ಜಡೆಗಳನ್ನು ಹಿಡಿದೆಳಿದ.

“ಸುಮ್ಮುನಿರ್ಯೋ, ಮಾನ ಕಳೀಲೋ ?”

“ಬಂದಿಟ್ಟು ದುಶ್ಯಾಸನ. ನನ್ನ ಮಾನ ಕಳಿಯೋಕೆ !”

ಸಂಗೀತ ಹೊದೆದ ದುಪ್ಪಟವನ್ನು ಅವನ ಮುಖದ ಮೇಲೆಸೆದು ಅವನ ಕ್ಯಾಗೆ ಸಿಗದೆ ಓಡಿದಳು. ಸುನಂದಮ್ಮೆ ನಿಟ್ಟುಸಿರಿಟ್ಟರು. “ಈಗೇನೋ ಹೀಗೆ ಹುಡ್ಗಿ ಹುಡ್ಗಿ ಗಿಡೆ. ನಾಳಿ ನಾನು ಹೊರಟುಹೋಡೇ ಮಂಕಾಗಬಿಡುತ್ತೆ. ಏನಾಡೊಡ್ಡೀಳು ? ನಂಗೆ ಮಂಗ, ತಮ್ಮ ಇಬ್ಲೂ ಬೇಕಲ್ಲಾ !”

ಸಂಗೀತ ಕಾಂಪೊಂಡಿನೊಳಗೆ ಓಡಿ ಬಂದಾಗ ಹೇಮಂತ, ಸುಮಂತ ಗೆಟಿನ ಬಳಿ ಅಡಗಿ ನಿಂತಿದ್ದರು.

“ಲೇ ಸಂಗೀ, ಪಪ್ಪಂಗೆ ಗೊತ್ತಾಯ್ತಾ ಫ್ರಂಟ್ ವೀಲ್ ಬೊಲ್ಲೀ ನಾವೇ ಗೆಡಿಕೊಂತ ?”

ಸಂಗೀತ ಕಣ್ಣನ್ನೇ ಮಾಡಿ ಒಳಗೆ ಕರೆದಕ್ಕು.

“ಯಾಕೋ ಕಳ್ಳರ ಹಾಗೆ ಬಚ್ಚೆ ಬೊಕ್ಕೆತೀರೂ ? ಒಳಗೆ ಬನ್ನೋ !”

ಬೆಳಗ್ಗೆ ಪಪ್ಪಾ ಗುದಿದ್ದಕ್ಕೆ ನಾವು ಬೊಲ್ಲೇ ತೆಗೆದದ್ದು. ಇನ್ನು ಬೆನ್ನು ಮೂಡಿ ಮುರೀಲಿ !” ಹೇಮುಂತ ಗೊಣಿದ.

“ಪಪ್ಪಾ ನಿಮ್ಮಂಟೀಗೆ ಬರ್ದೀ ಇರೋ ಹಾಗೆ ನಾನು ನೊಡೊತೀನಿ ಬನ್ನೋ....ಪ್ರಕ್ಕಲು ಮುಂಡಿವಾ !” ಸಂಗೀತ ಕರೆದಕ್ಕು.

ಅವಳ ನೆರಪು ಸಿಗುವುದು ಖಂಡಿತನೈಸುತ್ತೇ ಹೇಮುಂತ, ಸುಮುಂತ ಒಳಗೆ ಬಂದರು.

“ಎಲ್ಲಿಗ್ಗೂ ಇತ್ತು ಸವಾರಿ ?” ಎದುರಿಗೆ ಬಂದ ಸುಭಾವ ಕೇಳಿದ.

“ನಿನ್ನ ಕೊಟ್ಟೆ ಏರಡು ರೂಪಾಯಿ ಖಚು ಮಾಡೋಕೆ !” ಸುಮುಂತ ಹೇಳಿದ.

ಆಗತಾನೇ ರೂಪಿನಿಂದ ಪರಿಕ್ಷೆ ತೋಳನ್ನು ಮಾಡಿಕೊಳ್ಳುತ್ತಾ ಹೊರಗೆ ಬಂದ ಸುಂದರೀಶ ಹೇಮುಂತ, ಸುಮುಂತರನ್ನು ನೋಡಿದನು. ಅವನ ಕಣ್ಣ ಶೀರಿದಾಯ್ತು.

“ಇನ್ನೊತ್ತಿನವರ್ಗ ಎಲ್ಲಿ ಪ್ರೋಲಿ ಅಲಿಯೋಕೆ ಹೋಗಿದ್ದಿ ?”

“ಎಲ್ಲಾ ಇಲಾಲ್ಲ, ಜಿಮಾಗೆ ಹೋಗಿದ್ದಿ” ಸುಮುಂತ ಉತ್ತರಿಸಿದ.

“ಕಾರಿಂದು ಪ್ರೇಂಟ್ ವೀಲ್ ಬೊಲ್ಲೇ ಯಾರು ತೆಗೆದದ್ದು ?”

ಸುಮುಂತ, ಹೇಮುಂತ ಇಬ್ಬರೂ ಒಬ್ಬರ ಮುಖ ಒಬ್ಬರು ನೋಡಿ ಕೊಂಡರು.

“ಬಾಯಿ ಬಿಡ್ಡಿರೋ ಬಿಡಿಸೊಲ್ಲೇ ?” ಸುಂದರೀಶ ಗದರಿದಾಗ ಸಂಗೀತ ಇಗೆ ರೇಗಿತು.

“ಪನ್ನ ಪಪ್ಪಾ, ಅವರಿಬ್ರೀನೂ ಎಕೇ ಮಕ್ಕಾ ? ಎಲಾಲ್ಲ ರೆದುರೂ ಬ್ರೀಯಿ ಯಲ್ಲಾ -ಹೋಕ್ಕೋ....ತಪ್ಪೇನೂ ?”

“ನಾವಿಬ್ರೀ ತೆಗೆದದ್ದು” ಹೇಮುಂತ ಹೇಳಿದ.

“ಯಾಕೆ ತಿಂದ. ಕೊಬ್ಬು ಜಾಸ್ತಿ ಆಯಾತ್ ?” ಸುಂದರೀಶ ಇಬ್ಬರ ಒಳಗೆ ಬಂದಾಗ ಸಂಗೀತ ಅವರಿಬ್ಬರ ನಡುವೆ ನಿಂತಕು.

“ಅವರಿಬ್ಬನ್ನೂ ಹೊಡಿದ್ದೇ ನಾನು ಸುಮ್ಮಿನಿರೋಣಿ. ಬೆಳಗ್ಗೇನೂ ಹಾಗೇ ಮಾಡ್ಡೇ ಪಪ್ಪಾ ! ನಾವು ಮೂರು ಜನಾನ್ಮಾ ತಾಯಿಯಿಲ್ಲೇ ಇರೋ ಮಕ್ಕಿರುದು, ಅದರ ಅನಾಥ ಮಕ್ಕಳಿ....ಇಷ್ಟ ದಿನ ನಾವೆಲಾಲ್ಲ ನೀಪ್ಪುನ್ನ ಪ್ರೀತಿಸೋ ಪಪ್ಪಾ ಇಡ್ಡಾರೆ ತಂದೆಷ್ಟಿದಿದ್ದು. ಚೆಕ್ಕುಮ್ಮೆ ಬಂದಾಗಂದ ಸಂಗೆ ನಮ್ಮುನ್ನ ಕಂಡ್ರೆ ಆಗೋಣಿ !”

ಸಂಗೀತಳ ಎಡೆ ಕೋಪದಿಂದ ಏರಿಳಿಯುತ್ತಿತ್ತು. “ಹುಮಾರ್, ಅವರ ಮೇಲೆ ಕೈ ಮಾಡಿದರೇ....” ಅವಳ ಉರಿಗೋಪಕ್ಕೆ ಸುಭಾವಗೆ ಸುನಂದಮ್ಮೆ, ಚಂಪಕ, ಸುಂದರೀಶ ತಬ್ಬಿಬಾಬು ದರು.

“ಹೋಗೋ ಓದೊಂದ್ಲ್ಯಾ ಹೋಗೋ.” ತಮ್ಮಂದಿರನ್ನು ಮಹಡಿ, ಕೆಳುಹಿಸಿದಳು. ತಂಡೆಯನ್ನೂ ಅವರ ಪಕ್ಕದಲ್ಲಿ ನಿಂತಿದ್ದ ಚಂಪಕಳನ್ನು ದುರದುರನೇ ಸೋಡಿದಳು. ಕೈಕಾಲ ಸುಭಾವನತ್ತು ಅಧಿಗಭಿತವಾಗಿ ಸೋಡಿ ಇನ್ನು ರೂಮಿಗೆ ಹೋಗಿ ದಢಾರನೇ ಬಾಗಿಲು ಹಾಕಿಕೊಂಡಳು.

ಸುನಂದಮ್ಮೆ ಸುಂದರೀಶನತ್ತು ಸೋಡಿ ಗಂಟಲು ಸರಿಮಾಡಿಕೊಂಡರು. “ನಾನು ಹೇಳಲಿಲಾವ್ಯಾ? ಗಂಡು ಮಕ್ಕಳ ದೊಡ್ಡೊಂದು ಮಿಸೆ ಬರೋ ವಯಸ್ಸಾಯ್ಯಾ. ನಿನ್ನತ್ತರಕ್ಕೇ ಬೆಳೆತಾ ಇವೆ. ನಿಂಗೇ ತಿರುಗಿಸಿ ಹೊಡಿ ದಾರು. ಏನಿದೂ ಕೂಡಿಸೊಂದು ಬುದ್ಧಿ ಹೇಳ್ಣಿಕು. ವಯಸ್ಸಾಗ್ಗು ಮಕ್ಕಳ ಗೆಳಿಯರ ಹಾಗೆ ಗೊತ್ತಾ? ನಾನು ಅತಾಗೆ ಹೋಗೋತ್ತೂ ಶುರು ಮಾಡೊಂದ್ಲ್ಯಾ. ನೋಡೋರೆ, ಆಡೊಂದ್ಲ್ಯಾರೆ ಜೆನ್ನಾಗಿರೋಲ್ಲ! ಕೇಳಿದೊಂದ್ಲ್ಯಾ ಇಲ್ಲಿ ಮಗಳು ಹೇಳಿದ್ದನ್ನು. ಅವುಗಳು, ಚಂಪಾ ಬಂದ್ರೇಲೆ ನೀನು ಹಾಗೆ ಅಂದೊಳುತ್ತೇ, ನೀನು ಈಗ ಒಕ್ಕೆಯ ಮಾತಿನಲ್ಲೇ ಅವರ್ತ ಗೆದೊಂದ್ಲ್ಯಾ ಬೇಕು.”

ಸುಂದರೀಶ ತಲೆ ತಗ್ಗಿಸಿದ. ತಾನು ರೇಗಿ, ಕೈ ಮಾಡಿ ಪಾನ ಯಾವ ತಪ್ಪನ್ನೂ ಮಾಡದ ಚಂಪಕ ಎಲ್ಲರ ಮುಂದೆ ಮಾನ ಕಳೆದುಕೊಂಡಂಡತಾಯ್ಯಾ.

“ಹೋಗು ಚಂಪ...ನೀನೇ ಸೋಡೊಂದ್ಲ್ಯಾ, ಅವರಿಗೆ ಶಮಾಧಾನ ಮಾಡೊಂದ್ಲ್ಯಾಗು....ನಂಗೆ ಮನೆ, ಮಕ್ಕಳ ವಿಷಯಾನೇ ಬೇಡಾ.” ಸುಂದರೀಶ ತಲೆ ತಗ್ಗಿಸಿ ರೂಮಿನೋಳಗೆ ಹೋರಟುಹೋದನು.

‘ಮಾಲತಿ ನಾನೆಂತಹ ಕೆಲ್ಲ ಮಾಡಿಟ್ಟಿ. ಈ ವಯಸ್ಸುಲ್ಲಿ ನಾನೇಕೆ ಅಕ್ಕನ ಮಾತು ಕೇಳಿ ಮದ್ದ ಮಾಡೊಂಡಿ? ಪಾಪ, ಆ ಹುಡುಗಿ ಬಾಳೂ ಹಾಳಾಡ್ತಾ ಇದಿನಿ....ನಿನ್ನ ಸ್ಥಾನಾನ ಮಕ್ಕೇ ಅವಳಿಗೆ ಕೊಡೋಕೆ ತಯಾರಿಲ್ಲ. ನಾನು ಇವ್ವು ವಯಸ್ಸಾದವನು, ನಿನ್ನ ಸ್ಥಾನ ನಾನು ಮತ್ತೊಬ್ಬಳಿಗೆ ಕೊಡೋಕೆ ಪ್ರಯತ್ನಪಟ್ಟಿಟ್ಟಿಲ್ಲ! ’ ಎರಡೂ ಕೈಯ್ಯಲ್ಲೂ ತಲೆ ಹಿಡಿದು ಕುಳಿತನು.

ಚಂಪಕ ಒಳಗೆ ಬಂಡಳು. ಗಂಡನ ಸ್ಥಿತಿ ಕಂಡು ಅವಳ ಮನಸ್ಸು ಮರುಗಿತು. ಗಂಡನ ಭುಜದ ಮೇಲೆ ಕೈಯಿಟ್ಟಳು. “ನೀವು ಯಾಕೆ ಬೇಜಾರು ಮಾಡೊಂಡೀರಿ? ನಾನೆಲ್ಲ ಸರಿಮಾಡ್ತೀನಿ. ನೀವು ಸುಮ್ಮನಿರಿ.”

ಮಹಡಿಯೇರಿ ಸುಮಂತ, ಹೇಮಂತರ ರೂಪಿಗೆ ಹೋದೆಳು. ಇಬ್ಬರ ಕೈಯಲ್ಲಿ ಪ್ರಸ್ತುತಿಗಳನ್ನು ರೂಪಿತಿರಲಿಲ್ಲವೆಂದು ಅವರ ಮುಖಭಾವವೇ ಹೇಳುತ್ತಿತ್ತು. ಮೇಲ್ಲನೇ ಹೇಮಂತನ ಕೈಯಿಂದ ಪ್ರಸ್ತುತಿ ತೀಗೆದುಕೊಂಡಳು.

“ಹೇಮಂತ, ನಾನೇಂದು ಮಾತು ಹೇಳುತ್ತಿನಿ, ಕೇಳುತ್ತಿರೂ ಇಬ್ಬರೂ?” ಸುಮಂತನೂ ಪ್ರಸ್ತುತಿ ಕೆಳಗಿಟ್ಟಿನು.

“ಮೇಲ್ಲಿಗೆ ಪಪ್ಪಾಗೆ ಗೋತ್ತಿಲ್ಲದ ಹಾಗೆ ಮೆಕ್ಕಾನಿಕ್ ಗೆ ಫೋನು ಮಾಡಿ ಆ ಪ್ರಂಟ್ ವಿಶೇಷ ಸರಿಮಾಡಿಸಿ ಬಿಡಿ. ಅವಕ್ಕೆಯ್ದು ದುಡ್ಡೆ ಆಯ್ದು ನಾನು ಕೊಡ್ಡಿನಿ.” ಪಪ್ಪಂಗಿ ಗೋತ್ತಾಗೋಲಾತ್ತಾ? ” ಸುಮಂತನಿಗೆ ಅನುಮಾನ. “ಗೋತ್ತಾಗದ ಹಾಗೆ ನಾನು ನೋಡ್ಡೆಂತಿನಿ. ನನ್ನ ಕಂಡ್ರೆ ನಂಬಿಕೆ ಇಲ್ಲಾ? ”

ಹೇಮಂತ ಯೋಚಿಸಿದ. ಸುಮಂತಾ, ಬಾರೋ. ಆ ಮೂಲೆ ಸೈಕಲ್ ಶಾಸ್ ಪರಿಫ್ರಾನ್ ಕರ್ನಾಟಕ್ಯಂದ್ರೆಂದು ಬೋಲ್ಲೀ ಹೊಡಿಸಿ ಹೋಣ....”

ಚಂಪಕ ಕೈಯಲ್ಲಿ ಹಿಡಿದು ಬಂದಿದ್ದ ಹತ್ತು ರೂಪಾಯಿ ಅವರ ಕೈಗಿತ್ತಳು. ಇಬ್ಬರೂ ಕಳ್ಳಿ ಹೆಚ್ಚೆಯಿಂದ ಮಹಡಿಯಾದು ಹೊರಟರು.

ಚಂಪಕ ಗಂಡನ ರೂಪಿಗೆ ಬಂದಳು. “ನೋಡಿ, ನಾನೆಲ್ಲಾ ಸರಿಮಾಡಿದ್ದಿನಿ. ಮಕ್ಕಳು ತುಂಬಾ ತುಂಟರು. ಏನಾಗ್ಡೋಕಾಗುತ್ತೇ? ದೋಡ್ಡೋರಾದ್ದೀ ಗಂಭೀರ ಅಗೋಗಾತ್ತರಿ....ನೋಡಿ, ನೀವು ಆ ಕಾರಿನ ವಿವಯ ಏನು ಮಾತಾಡಕೂದ್ದು. ಎಲ್ಲರೆದುರಿಗೆ ನಾನೇ ಹೇಳುತ್ತಿನಿ, ಅವರಿಬೂ ಸರಿಮಾಡಿದ್ದುಂತ. ನೀವು ಆಗ ಅವರನ್ನು ಹೊಗಳಿಸಾಕು. ಅಥ್ರ ವಾರ್ಗಿದ್ದ ಹಾಗೆ! ತಿಳಿತಾ? ”

ಸುಂದರೀತ ಶ್ರಾಪಿನಲ್ಲಿ ಬೆರಳಾಡಿಸಿಕೊಂಡನು. “ಆಲಾರ್ಯೆಟ್.”

ಉಳಿಟದ ಹೊತ್ತಿಗೆ ಚಂಪಕಕ್ಕೆ ಬಲವಂತ ಮಾಡಿ ಹೇಮಂತ, ಸುಮಂತ ರನ್ನು ಕರಿದುಕೊಂಡು ಬಂದಳು. ಅಯ್ದು ಹೊತ್ತಿಗೆ ಪರಿಫ್ರಾ ಬಂದು ಕಾರಿನ ಟ್ರೀಗಳಿಗೆ ಗಾಳಿ ತುಂಬಿ ಏರಡು ರೂಪಾಯಿ ಜೀಬಿಗಳಿಸಿ ಬೀಡಿ ಹತ್ತಿಸಿಕೊಂಡು ಹೋಗಾಗಿತ್ತು.

ಸಂಗೀತಳನ್ನು ಗೆಲ್ಲಲು ಸಧ್ಯಕ್ಕೆ ಸುಭಾವನೇ ಗತಿ. ಅವನ ಮೋಹಕೈಳು.

“ದಯವಿಟ್ಟು ಅವಳನ್ನು ಸಮಾಧಾನ ಮಾಡಿ ಉಳಿಟಕ್ಕೆ ಕರ್ನಾಟಕ್ಯಂದ್ರೆಸ್ಸಿ. ಬಂದು ಮನೇಲಿಡ್ಡುಂದು ಎಲ್ಲಾ ಒಟ್ಟಿಗೆ ಉಳಿಟ ತಿಂಡಿ, ಮಾಡಿದ್ದ ಚೆನ್ನು....ಅಗಾಳಿದ್ದು ತಂದೆ ಮಕ್ಕಳಿಗೆ ಸಲಿಗೆ ಚೆಳೆಲಿ....ಇನ್ನೊತ್ತಂದು ದಿನ ನೀವು

ಕರ್ಮಾಂಡಲ್ನಿಂದಿನಿ. ನಾಳೆ ನೀವು ಉರಿಗೆ ಹೊಡ್ಡಿಲೇ ನಾನು ಒಬ್ಬಳೇ ಮಾರ್ಪಣೆಜ್ಞ ಮಾಡ್ಡಾತ್ಮೀನಿ.”

ಸುಭಾವನಿಗೆ ಚಂಪಕ್ಕಳನ್ನು ಕಂಡಾಗ ಮನಸ್ಸು ಮುದುಡಿತು. ಯಾವ ಯಾವ ಕನಕ ಕ್ಷೇತ್ರದಲ್ಲಿ ಹಿಡಿದು ಹಾಯಾಗಿರಬಹುದಿತ್ತು. ಎರಡನೆಯ ಮುದುವೆಯಾಗಿ ಮಲಮಕ್ಕಳನ್ನು ಹಿಂಸಿಸುವುದ ಹೊಗಲಿ ಅವರ ಕೈಯಲ್ಲೇ ಅನ್ನಿಸಿ ಕೊಳ್ಳಬೇಕಾಗಿ ಬಂದಿದೆಯಲ್ಲ.

“ಆಗ್ಗಿ, ಇವಲ್ಲ ಟ್ರೈಪ್.”

ಸುಭಾವ ಬಾಗಿಲು ಬಿಡಿದ. “ಲೇ ಸಂಗಿತ, ಹೇಮಂತ, ಸುಮಂತ ಕರೀತಾ ಇಡ್ಡಾರೆ ಬಾರೀ.”

“ಯಾಕಂತಿ ?” ಒಳಗಿನಿಂದಲೇ ಸಂಗಿತ ಕೂಗಿದಳು.

“ನಂಗೊತ್ತಿಲ್ಲ, ನೀನೇ ಬರಬೇಕಂತಿ.”

ಸಂಗಿತ ವೆಲ್ಲನೇ ಬಾಗಿಲು ತೀರಿದು ಹೊರಗೆ ಬಂದಳು. “ಎಲ್ಲಿ ಆವ ರಿಬ್ಬರು ?” ಸುಭಾವ ಹೊರಗೆ ಕಾರಿನತ್ತೆ ಬೆರಳು ಮಾಡಿ ತೋರಿಸಿದ.

ಸುಮಂತ, ಹೇಮಂತ ಪ್ರೋಟೆಕ್ಟೋಡಲ್ಲಿ ಕಾರಿನ ಚಕ್ಕಗಳನ್ನು ಗುದ್ದಿ ಗುದ್ದಿ ನೋಡುತ್ತಿದ್ದರು.

“ನೀನ್ನೇ, ನೀವೇ ಸರಿ ಮಾಡಿಟ್ಟಾರು ?” ಸುಭಾವ ಬೇಕಾಗಿ ದ್ವಿಯೇ ರಿಸಿ ಕೂಗಿ ಕೇಳಿದ.

ಸುಮಂತ, ಹೇಮಂತ ಒಬ್ಬರ ಮುಖ ಒಬ್ಬರು ನೋಡಿಕೊಂಡರು.

“ಮಾನ, ಇಲ್ಲಿ ಬಸ್ಸಿ ಸ್ಟ್ರೆಟ್...” ಬೇಕಾಗಿ ಕೂಗಿದಾಗ ಸುಂದರೀತ ಎದ್ದು ಬಂದನು. ಹಿಂದೆಯೇ ಚಂಪಕ ಅವಳ ಕಣ್ಣಗಳು ಸುಭಾವನನ್ನು ಸಂತಸದಿಂದ ವಂದಿಸಿತು.

“ನೋಡಿದ್ದಾರು ಈ ಪೋಕಿಗಳ್ಳು. ವೀಲ್ರಾ ಬಿಟ್ಟಿ ಬೋ ! ಹೊಡಿದು ಸರಿ ಮಾಡಿಟ್ಟಿದ್ದಾರೆ. ಅಂದ್ರೆ ಇವರಿಗೆ ವೆಕಾನಿಕಲ್ ವರ್ಕ ಗೊತ್ತುಂತ ತಿಳಿತು. ಇನ್ನೇಲೇ ಕಾರಿನ ವೇಲುಸ್ತುವಾರಿ ಇವರಬ್ಬರಿಗೇ ಒಪ್ಪಿಸಿದಿ.” ಸುಂದರೀತ ಹೇಮಂತ, ಸುಮಂತರತ್ತ ನೋಡಿದ. ಆ ತುಂಬು ಕ್ರಾಂತಿನ ತಲೆ ಎಳಸಾಗಿದ್ದ ಮುಖ, ತುಂಟುಕನ ಒತ್ತಿ ಚಿಮುತ್ತಿದ್ದ ಕಣ್ಣ, ನಗಿ....ಅವ ನಿಗೆ ತನ್ನ ಮಕ್ಕಳ ವೇಲೆ ಮವುತೆಯುಕ್ಕೆ ಬಂದಿತು. ಎಲ್ಲರೂ ಹೇಳಿದ್ದು ನಿಜ. ತನಗೆ ಮಕ್ಕಳನ್ನು ನೋಡಿಕೊಳ್ಳಲು ಪ್ರೀತಿಸಲು ಬರುವುದಿಲ್ಲ.

“ಹೌದೇನ್ನೋರ್ ? ನೀವೇ ಸರಿ ಮಾಡಿದ್ದಾರು ?”

ಸುಮಂತ ಕೇಳಿಸಿಯಾ ಕೇಳಿಸದಂತೆ “ಹೂಂ” ಎಂದನು.

“ಹೆಂಗುಡಾ.... ಇಬ್ಬರಿಗೂ ಕಾರಿನ ವಿಷಯ ಗೊತ್ತೂ ಹಾಗಾವೇ ನಾಡಿ ಗೇರ್ ಅಖಿಲ್ ಸ್ವಲ್ಪ ಚೆಕ್ಕ ಮಾಡಿ, ಅಕ್ಕಿಲೇಟರ್ ಕವರಿಂಗ್ ಸ್ವಲ್ಪ ಸರಿ ಮಾಡಿ” ಎಂದಾಗ ಸುಭಾವ ಮಾತ್ರ ಸೇರಿಸಿದ.

“ಯಾಕೆ ಮಾನ, ಇಬ್ಬರನ್ನೂ ದ್ರೇಪಿಂಗ್ ಸ್ವಾಲ್ಪೆ ಕಳ್ಳ, ಅವರಿಗೆ ದ್ರೇಪಿಂಗ್ ಬಂದ್ರೇ ನಿಮ್ಮೇ ಉಪಯೋಗವಾಗುತ್ತೆ.”

“ಉಟಕ್ಕೆ ಬನ್ನೀ ಎಲ್ಲಾ, ನಾಡಿಗೆ ಇನ್ನೂ ಬೇಕಾದವ್ಯವಾಯಕ್ಕಾ ಮಾಡೋದಿದೆ.” ಸುನಂದವ್ಯೂ ಹೇಳಿದಾಗ ಮುಂಚೆ ಒಳಗೂಡಿ ಬಂದವರು ಸುಮಂತ, ಹೇಮಂತ. ಅವರ ಹಿಂದೆ ಸುಭಾವ, ಸುಂದರೀಶ. ಚಂಪಕ ಗೊಂಬೆಯಂತೆ ಮೌನವಾಗಿ ನಿಂತಿದ್ದ ಸಂಗಿತಳನ್ನು ಮೆಲ್ಲನೇ ಕೇಳಿದಳು.

“ನಿನಗೆ ಕೋವ ಇನ್ನೂ ಆರಿಲ್ಪಾ ? ನನ್ನ ತಪ್ಪಿದ್ದೆ ಹೇಳು, ಒಮ್ಮೊ ತೀನಿ.”

ಸಂಗಿತ ಚಂಪಕಳ ಮುಖ ನೋಡಿದಳು. ನಿಜ, ಅವರದೇನೂ ತಪ್ಪಿರ ಲಿಲ್ಲ. ಕೋವ ತನಗೇ ! ತಂದೆಯ ಗಮನವೆಲ್ಲಾ ಅವರತ್ತ ಎಂದು ತನಗೆ ಹೊಟ್ಟಿಕೆಚ್ಚಿರಬಹುದೇ ?

ಮರುಮಾತಾಡಿದೇ ತಾನೂ ಉಟಿದ ಮನೆಯತ್ತ ನಡೆದಳು.

ಉಟ ಮಾಡುವಾಗ ಮನೆಗಿ ಪಾಠಕ್ಕೆ ಯಶವಂತ ಬರುವುದನ್ನು ಹೇಳಿದಾಗ ಸುಮಂತ, ಹೇಮಂತರಂಗಿ ಕೊಂಚ ಹುಮ್ಮೆಸ್ತು ಇಳಿಯಿತು.

“ಅಯ್ಯೋ ಹರಳಿಕ್ಕೆ ಮುಖ ಯಾಕೆ ಮಾಡ್ಯೋತೇರಿ, ನಾಡಿ ಇಬ್ಬ ದೊಡ್ಡ ವೆಕ್ಕಾನಿಕಲ್ ಇಂಜನಿಯರ್ ಅಗ್ರೀರೋ, ಡಾಕ್ಟರ್ ಅಗ್ರೀರೋ ಯಾರಿಗೆ ಗೊತ್ತು. ಎಸ್ಟೇಟೀ ಡುಮ್ಮಿ ಹೊಡ್ಯೋಂಡು ಲಾಗಾ ಹೊಡೀ ತೀರೇನೋ ?”

“ನಾನು ಇಂಜನಿಯರ್ ಅಗ್ರೋಲ್ಲ ; ನಾನು ಡಿಫೆನ್ಸ್‌ಗೆ ಹೋಗ್ರೇನಿ. ವೇಜರ್ ಅಗ್ರೋಕು, ವಾರ್ಗೆ ಹೋಗ್ರೇಕೊಂತ ನನ್ನಾಸೆ” ಸುಮಂತ ಎದೆಯುಬ್ಬಿಸಿದ.

“ನಾನು ರಿಸಚ್‌ ಮಾಡ್ಯೋನಿ.... ಅಸ್ಟ್ರೋ ಫಿಸಿಕ್ಸ್ ಶೆಲೆಗೊಂಡು ಸ್ಟೇಸ್ ರಿಸಚ್‌ ಮಾಡ್ಯೋನಿ.... ಇಲ್ಲಿಂದ ಮಾರ್ಪ್, ಜೂಪಿಟರ್ ಸ್ಯಾಟರ್” ಹೇಮಂತ ಪ್ರಾರಂಭಿಸಿದಾಗ ಸುಭಾವ ನಕ್ಕುಬಿಟ್ಟನು.

“ಸ್ಟೇಸ್‌ಗೆ ಅಮೇಲೆ. ಮುಂಚೆ ಇಬ್ಬು ಎಸ್ಟೇಟ್‌ಲಿ ಒಳ್ಳೇ ನಾಕ್ಸ್‌ ತೆಗೆದ್ದೇ ಅಲ್ಪ ಕಾಲೀಜ್‌ನಲ್ಲಿ ಸೀಟು ಸಿಕ್ಕೋದು....! ಅದಕ್ಕೇಪ್ಪಾ ಬಾಯಿ ಮುಚ್ಚೋಂಡು ಎಕ್ಕಾನೂ ಮುಗಿಯೋವರ್ಲೂ ಟ್ರೋಪನ್ ಹೇಳಿಸ್ಯೋಲ್ಲ.

ಅವೇಲೆ ಮಾರ್ಪಾಗಾಡ್ತೂ ಹೋಗಿ, ವಾರ್ಪಾಗಾಡ್ತೂ ಹೋಗಿ. ಅಲ್ಲವು ಮಾವಾ ?”

“ಹೊದು, ಇಬ್ಬು ಓದೊದು ಏನೇನು ಸಾಲ್ಮಣ್ಯ” ಸುಂದರೀತ ಹೇಳಿದ.

“ಇಬ್ಬು ತುಂಬಾ ಜಾಣರೇ...ಓದಿದ್ದೇ ಎಲ್ಲನ್ನೂ ಮಿರಿಸ್ಕೋಡು” ಚಂಪಕೆ ದನಿಗೂಡಿಸಿದಳು.

ಹೋಗಳಕೆಯಿಂದ ಸುಮಂತ, ಹೇಮಂತ ಉಬ್ಬಿದರು.

“ಆ ಟ್ರೌವ್ ಪ್ರಾಣ ಯಾರು ? ನಾವು ನೋಡಿಲ್ಲಾಲ್ಲ ! ಕಚ್ಚೇ ಪಂಚಿ, ಲಾಂಗ್ ಕೊನ್ಸ್ ಕಾಲರ್ ಕೋಟು, ಮೂಗಿನ ವೇಲೆ ಕನ್ನಡಕ, ಸುಕ್ಕು ಮುಖಿ, ಕೈಲಿ ದೊಕ್ಕೆ ಆದ್ದೆ ಆಗೋಲ್ಲ. ಸ್ಟ್ರೀನ್ ಆಗಿ, ಯಂಗ್ ಆಗಿ, ನಮೋಶ್ಚೇಗೂ ಸರಿಯಾಗಿದ್ದ ಹೇಳಿಸ್ಕೋತ್ತಿವಿ” ಹೇಮಂತ ಹೇಳಿದಾಗ ಸುಂದರೀತನಿಗೂ ನಗು ಬಂತು.

ನಾನು ಅಂತಹವರನ್ನು ತಂದಿದ್ದೀನೇನೋ...ನನ್ನ ಪ್ರೇಂಡ್ ಯಶವಂತ ಕಣೋ. ಹೇಗಿದ್ದಾನೇ ಗೊತ್ತು, ಆಕೆಲೇಸ್, ಹರ್ಕುಲಸ್ ಇದ್ದಾಗಿದ್ದಾನೇ. ಪಾಠದ ಜೋತಿ ರೈಲ್‌ಂಗ್, ಬಾಕ್ಸ್‌ಂಗೂ ಹೇಳಿ ಕೊಡುತ್ತಾನೇ. ಫ್ರೆಸ್ಟ್‌ಕಾಸ್ ಬೆನ್‌ನ್‌ಸ್ ಪ್ರೇಯರ್ ಅನ್ನು !” ಸುಭಾವ ವರ್ಣಿಸಿದಾಗ ಹೇಮಂತ, ಸುಮಂತ ರಿಗೆ ಬಹಳ ಸಂತಸವಾಯಿತು.

ಸಂಗಿತಳಿದೇ ಮಾನ, ಅವಳಿಗೆ ಅತ್ಯೇ ಸುಭಾವ ಹೊರಟು ಹೋಗು ಶ್ರದ್ಧುದು ಒಂದು ಅಪಾರ ನಷ್ಟವಾದರೆ ತನ್ನ ಜೋತಿಗೆ ಮನೆಯಲ್ಲಿ ಆಗಾಗ ಮಾಡುತ್ತಿದ್ದ ಗಲಾಟಿಗೆ ಬೆನ್ನೆಲುಬಾಗಿದ್ದ ಹೇಮಂತ, ಸುಮಂತರೂ ದೂರ ಸರಿಯುವರಲ್ಲಾ ಎಂಬ ಚಿಂತಿ.

ಸುಭಾವ ಮಲಗುವ ಮುನ್ನ ಸಂಗಿತಳ ಕೊರಡಿಗೆ ಹೋದನು. ಅವಳು ಹಾಸಿಗೆಯ ಮೇಲೆ ಮೃಚಾಚಿ ತಲೆಯ ಕೆಳಗೆ ಕೈ ಕೊಟ್ಟು ಸೂರು ನೋಡುತ್ತಾ ಮಲಗಿದ್ದಳು.

“ಏನು ಪ್ರಪಂಚ ತಲೇ ಮೇಲೆ ಬಿಡ್ಡಿದುತ್ತೀರು ಯೋಚಿಸುತ್ತಾ ಇದ್ದೀಯಾ ?” ಸುಭಾವ ಅವಳ ಪಕ್ಕದಲ್ಲಿ ಬಂದು ಕುಳಿತರು.

“ಪ್ರಪಂಚ ಬಿಳ್ಳಾ ಇಲ್ಲ. ಭೂಮಿ ಕುಸಿತಾ ಇದೆ” ಸಂಗಿತ ನೊಟ ಕಾಗಿ ಉತ್ತರಿಸಿದಳು.

“ಯಾಕೆ ?” ಸುಭಾವ ಅವಳ ಮುಂಗುರುಳು ನೇವರಿಸಿದ.

“ಯಾಕೇಂದ್ರೀ.... ಏನ್ನೇ ಇಲ್ಲಿ, ನಿನು ಬರ್ತ್ರೀ, ಗೋಡೆ ಮುಟ್ಟೆ ಓಡಿ
ರೇಂತ ಹೇಳಿತ್ತರಲ್ಲಾ ಹಾಗೇ ನಾಲ್ಕು ದಿನ ಇದ್ದು ಓಡಿಹೊಗಿ. ನಂಗೇ
ಬೇಜಾರಾಗೋಲಾವ್ಯ? ನನಗೆ ಫ್ರೆಂಡ್ಸೇ ಇಲ್ಲ, ಜೊತೇ ಇಲ್ಲ, ಅತ್ಯೇನೂ
ಹೊರಟುಹೊಗುತ್ತಾರೆ.”

“ಚಿಕ್ಕಮ್ಮನ್ನ ಫ್ರೆಂಡ್ಸ್ ಮಾಡೊಂಬ್ರೀ, ನಂಗೇನೋ ಅವು ತುಂಬಾ
ಒಳ್ಳೆಯವರು ಅನ್ನತ್ತೆ.”

“ನನ್ನ ವಯಸ್ಸಿನಲ್ಲಿ ಅಂತಹವರ್ತು ಫ್ರೆಂಡ್ ಮಾಡೊಂಬ್ರೀದೂ.
‘ಅಡಿಗೆ ಏನು?’ ಯಾವ ಸೀರೆ ಕೊಂಡೊಂಡ್ರಿ? ‘ಆ ಹಂಗಸು
ಹಡೆದಾಲ್ಲ?’ ‘ಮಗೂಗಿ ನಾವುಕರಣ ಯಾವಾಗ?’ ಅಂತ ಕೇಳೊಂಡು
ಇಲ್ಲ, ಬಹಳ ಚೆನ್ನಾಗಿ ಹೇಳ್ತೀ!”

“ನಿನ್ನ ಫ್ರೆಂಡ್ಸ್‌ಲಾ ಏನಾದ್ದೂ? ಇದ್ದಾರಲ್ಲಾ!”

“ಹೂಂ, ಇದ್ದಾರೆ ಮಜವಾಗಿ ಅವರ ಫ್ರೆಂಡ್ಸ್ ಜೊತೆ ಓಡಾ
ಡೊಂಡು!”

“ಈನೂ ಹಾಗೇ ಇರು ಯಾರು, ಬೇಡಾಂತಾರೆ!”

“ನೋಡ್ತಾ ಇರು, ಚಿಕ್ಕಮ್ಮ ಒಳ್ಳೆಯವರು ಅಂದ್ಯಲ್ಲಾ ಅವು
ಹೇಗಾಡ್ತಾರೇಂತ ತೋರಿಸ್ತೀಸಿ” ಸಂಗೀತ ಮೇಲುಸಿರು ಬಿಟ್ಟಳು. “ಪ
ನೀಡಾ ಫ್ರೆಂಡ್ಸ್, ನಂಗೆ ಫ್ರೆಂಡ್ಸ್ ಬೇಕು. ಗಳಿತನ, ಲವ್, ಪ್ರೀತಿ,
ಅಫ್ಶನ್ಸ್ ಬೇಕು. ಅಂಡರ್ಸ್‌ಸ್ವಾಂಡಿಂಗ್ ಬೇಕು ಏ ಹ್ಯಾವ್ ನತಿಂಗ್....
ನತಿಂಗ್.”

ಸುಭಾಷ್ ಅವಳು ಮಾತನ್ನು ಮುಗಿಸಲು ಬಿಡಲಿಲ್ಲ. ಅವಳ ತುಟಿ
ಗಳನ್ನು ತನ್ನ ತುಟಿಗಳಿಂದ ಬಂಧಿಸಿದ.

“ಏ ಅಂಡರ್ಸ್‌ಸ್ವಾಂಡ್ ಇಬ್ಬೋ. ನಿಂಗೆ ಮನಸ್ಸಿಗೆ ತುಂಬಾ ಬೇಜಾರಾಗಿದೆ
ಅಪ್ಪೇ. ನೋ ಬಿ ಕ್ರೈಟ್, ಕ್ರೈಟ್” ಮತ್ತೆ ಮತ್ತೆ ಮನಸ್ಸಿದಿಸಿದಾಗ
ಸಂಗೀತ ಅಳು ನುಂಗಿ ಸುಮ್ಮನಾದಳು. ಸುಭಾಷನ ಬಾಹುಗಳಲ್ಲಿ ಅವಳಿದೆಯ,
ಅವಳ ಮನಸ್ಸಿನ ತುಮುಲ ಕೊಂಜ ಕಡಿಮೆಯಾಯಿತು. ಅವನ
ಆಲಿಂಗನದಲ್ಲಿ ಜಗವನ್ನು ಕೊಂಜ ಕಾಲ ಮರೆತಳು. ಅವನ ಅಪ್ಪುಗೆಯಲ್ಲಿ.
ಹಾಗೇ ಕರಿಹೊಗಿ ಶಾಲಚಕ್ರವನ್ನೇ ಮರೆಯುವ ಮನಸ್ಸಾಯಿತು.
ಜಗನೆಲ್ಲಾ ಒಮ್ಮೆಗೇ ಹೀಗೆಯೇ ಕೊನೆಗೊಂಡು ಆ ರಸನಿಮಿಷವೇ ಅಮರವಾಗ
ಬಾರದೇ ಪನಿಸಿತು.

ಸುಭಾವನೇ ಅವಳನ್ನು ಮೆಲ್ಲನೇ ದೂರ ಸರಿಸಿ ಕೆನ್ನೆ ಸವರಿ ನೆತ್ತಿಯ ಮೇಲೆ ಮುತ್ತಿಟ್ಟು ಹೇಳಿದನು.

“ನಾನು ನಿನ್ನ ತುಂಬಾ ದಿನ ಒಬ್ಬಳನ್ನೇ ಬಿಡುವುದಿಲ್ಲ ಸಂಗೀತ. ನೀನು ನನ್ನವಳಳುವೇ ? ನೀನಿಲ್ಲದೇ ನಾನೂ ಇರಲಾರೆ ನನ್ನ ಭಾವನೆಗಳಿಗೆ, ಕಾಮನೆಗಳಿಗೆ ನೀನಿನ್ನೂ ಬಹಳ ಚಿಕ್ಕವಳು” ಅವಳ ಮೈ ಸವರಿ ಮುಖ ಸವರಿ ಮುತ್ತಿಟ್ಟು ಹೇಳಿದ: “ನಾನು ಬೇಳಿಗೆ ಹೊರಡ್ತಾ ಇರೋದು, ಇ ಮೇ ನಾಟ್ ಗೆಟ್ ದಿಸ್ ಅಪರಾಟ್‌ಫ್ರೆನ್ ಮೊಮೆಂಟ್. ಸೋ ಗುಡ್ ಸ್ನೇಟ್, ಗುಡ್ ಬ್ಯೆ....” ಅವಳನ್ನು ಮತ್ತಿ ಗಾಥವಾಗಿ ಆಲಂಗಿಸಿ ಕೆವಿಯಲ್ಲಿ ಉಸುರಿದನು. “ಬಿ ಪೇಶೆಂಟ್, ಅಂಡ್ ವೈಯಿಟ್ ಫಾರ್ ಏಂ-ಧ್ಯೆಯ್‌ವಾಗಿರು, ಚಿಕ್ಕಮ್ಮನ್ನ ಆದವ್ಯು ಅನುಸರಿಸಿಕೊ, ಫ್ರ್ಯಾಮಿಲಿ ಹ್ಯಾಪಿನೆಸ್ ಕಾಳು ಮಾಡಬೇಡ....

ಅವನಿಗುತ್ತರ ಕೊಡುವುದರಲ್ಲಿ ಸುಭಾವ ಅಲ್ಲಿಂದ ಜಾರಿದ್ದ.

ಮಾರನೆಯ ದಿನ ಸುನಂದಮ್ಮು, ಸುಭಾವ ಉರಿಗೆ ಹೋಗುವ ಸಂಭರಮು. ಸುಮಂತ, ಹೇಮಂತ ಇಬ್ಬರದೂ ಕುಣೆದಾಟ, ನೇಗೆದಾಟ. ಅವರಿಗಂತ ಮುಂಂಜಿ ತಾವೇ ಸುನಂದಮ್ಮು, ಸುಭಾವರ ಸಾಮಾನನ್ನು ಕಟ್ಟಿ ಮುಗಿಸಿಟ್ಟಿದ್ದರು. ಅವರಿಗೆ ಅವರಿಬ್ಬರನ್ನೂ ಉರಿಗೆ ಕಳಸುವುದೇ ಸಂಭರಮು. ಅವರಿಬ್ಬರೂ ಹೊರಟುಹೋಗುವುದೇ ಅವರಿಗೆ ದೊಡ್ಡ ವಿಷಯ. ಅವರು ಹೊರಟು ಹೋದರೆ ತಮಗೆ ಆಗುವ ನಷ್ಟ್ಯದ ಬಗ್ಗೆ ಯೋಚನೆಯಿರಲಿಲ್ಲ.

“ನಿಮ್ಮ ಎಲ್ಲಾ ಸಾಮಾನನ್ನು ಪರ್ಪಾನ ಕಾರಿನ ಡಿಕ್ಸೆಯಲ್ಲಿ ಇಟ್ಟಿಟ್ಟಿದ್ದೀವಿ....” ಸುಮಂತ ಬಂದು ಹೇಳಿದಾಗ ಸುಭಾವ ತಲೆ ಚಚಿ ಕೊಂಡನು.

“ನಾನು ಪ್ರ್ಯಾಕ್ ಮಾಡಿಲ್ಪುಲ್ಲೊಲ್ಲೋ ಇನ್ನೂ ! ನನ್ನ ಟೂತ್‌ಬ್ರೂಷ್ ಸೋಪು, ಟಿವಲು, ಅಂಡರ್‌ವೇರ್ ಎಲ್ಲಾ ಬಜ್ಜಲ ಮನೇಲೇ ಇಡ್ಯುಲ್ಲೊಲ್ಲೋ !”

“ಆ ಯೋಚ್ಚೆ ಯಾಕಯ್ಯ ! ನಾವೇ ಪ್ರ್ಯಾಕ್ ಮಾಡಿ ಮುಗಿಸುಟ್ಟಿದ್ದೀವಿ. ನಿನ್ನ ಸೋಪು, ಬ್ರೂಷ್, ಪೇಸ್ಪೆಲ್ಲ ಸೊಟ್‌ಕೇಸ್ ಕೆಳಗೆ ಹಾಕಿ ಮೇಲೆ ಬಟ್ಟ ಯೆಲ್ಲಾ ಹಾಕಿ ಅದುಮಿ ಅದುಮಿ ಪ್ರ್ಯಾಕ್ ಮಾಡಿದ್ದೀವಿ” ಹೇಮಂತ ಹೇಳಿದ.

ಸುಮಂತ ಹೇಳಿದ “ಅತ್ತಿ, ನಿಮ್ಮೊಂದು ಶರಕಲು ಸೀರೆ ಇಟ್ಟಿದ್ದುಲ್ಲಾ ಉಗ್ರಾಣದಲ್ಲಿ, ಅದನ್ನೂ ಪ್ರ್ಯಾಕ್ ಮಾಡಿಟ್ಟಿದ್ದೀನಿ.”

“ಹುಚ್ಚು ಮುಂಡೇಗಂಡ, ಅದ್ದು ಮನೇ ಒರಿಸೋಕೆ ಇರ್ಲಿಂತ ಇಟ್ಟಿದೆ. ಅದನ್ನು ತೊಗೊಂಡು ಹೋಗಿ ಅಲ್ಲಿ ನಾನೇನು ಮಾಡ್ಲಿ ? ತೆಗೆದುಹಾಕೋ ಹೋಗ್ಗೆ !”

“ಅತ್ಯೇ, ಅದರಲ್ಲಿ ನಿಮ್ಮ ಹಳೆ ಚಪ್ಪಲಿಗಳನ್ನೂ ಗಂಟುಕಟ್ಟಿ ಹೋಲಾ ಲ್ಲಾಲ್ ಹಾಕಿದ್ದೀನಿ. ನಿಮ್ಮೇ ಸಮಯಾಂದ್ರೆ ಬೇಕಾಗುತ್ತೇ.”

ಸುನಂದಮ್ಮೆ ನಕ್ಕು ಸುಮ್ಮನಾದರು. “ಅಂತೂ ನಮ್ಮಿಬ್ಬರನ್ನ ಹೊರಗೆ ಹಾಕೋಳೆ ಮಿಷಿಯಾಗಿ ಇದ್ದೀರೀನ್ನೂ !” ಸುಭಾವ ಹೇಳಿದಾಗ ಹೇಮಂತ ಅವನಿಗೆ ತತ್ತರಪಟ್ಟು ಹಾಕಿ ಬಿಳಿಸುವುದರಲ್ಲಿದ್ದ.

“ಹೂಂ....ಮತ್ತೇ....ನಿನ್ನ ಪಪ್ಪಂಗಿ ಚಿಕ್ಕಮ್ಮನ್ನ ತಂದು ಗಂಟ್ಲ್ಲ ಕಿ ನಮ್ಮಿನ್ನ ಬಿಟ್ಟು ಹೋಗೋದಕ್ಕೆ ಪಾಲ್ನಾ” ಹಾಕಿದ್ದೀರಿ. ಕಳಸ್ತೇ ಇನ್ನೇ ನಾತ್ತಡಿಬ್ಬೋ !”

ಸುಭಾವ, ಸುನಂದಮ್ಮೆ ನಿರುತ್ತರಾದರು. ಅವರು ಹೇಳಿದುದು ನಿಜ. ತಾವಿಬ್ಬೇ ಅವರೆಲ್ಲರನ್ನೂ ಬಿಟ್ಟು ಹೋಗಲು ಹವಣಿಸಿದ್ದು. ಮಕ್ಕಳು ರೇಗಿ ದುರರಲ್ಲಿ ತಪ್ಪೇನು ? ಆ ಕೊಪದಲ್ಲಿ ಎಪ್ಪು ಸತ್ಯವಿತ್ತು ! ಎಪ್ಪು ನೋವಿತ್ತು ?

ಚಂಪಕ, ಸುಂದರೀಶ ಇಬ್ಬರೂ ಮಾತನಾಡದೇ ಮಕ್ಕಳ ಪ್ರತಿಕಿಯಿ ಗಮನಿಸುತ್ತಿದ್ದರು. ಸಂಗೀತ ಯಾರ ಬಳಿಯೂ ಮಾತನಾಡದೇ ತನ್ನ ಪಾಡಿಗೆ ತಾನು ಕೈಯಲ್ಲಿ ವುಸ್ತಕ ಹಿಡಿದು ಕುಳಿತಿದ್ದ್ಲಾ. ಅವಳ ನಿರಾಸಕ್ಕಿ, ನಿಷ್ಕೃತಯಾತಿ ಕಂಡು ಸುನಂದಮ್ಮೆ ಅವಳ ಬಳಿ ಬಂದು ತಲೆ ಸವರಿದರು.

“ಯಾಕೆ ಸಂಗೀ, ನಾನು ಹೊರಟಿಹೋಗ್ತು ಇದ್ದೀನೀರೀತ ಕೋಪಾನಾ ? ಬೇಜಾರಾ ?”

“ಒಕ್ಕೆ ಜೆನ್ನಾಯ್ತು ಅತ್ತೇ....ಪಾಪ ನೀವು ಇಷ್ಟ್ವಿಂದು ವರ್ಣಗಳು ನಮ್ಮೆಯಲ್ಲಿ ಹೊಗಿ ಸಾಕಾಗಿದ್ದೀರಿ. ನಿಮ್ಮ ಪುಣ ಹೇಗೆ ತೀರಿಸಲಿರೀತ ಯೋಚಿಸಾತ್ತ ಇದ್ದೀನಿ.”

“ಬಹಳ ದೊಡ್ಡ ಹೆಂಗಸಿನಂತೆ ಮಾತಾಡ್ತು ಇದ್ದೀಯಲ್ಲ ! ! ಇದೇನು ?” ಸುನಂದಮ್ಮೆ ಸಂಗೀತಳ ಕೈಯನ್ನು ಕೈಗೆ ತೆಗೆದುಕೊಂಡಳು. “ಚಿಕ್ಕ ಮಕ್ಕಳು ಹಾಗೆಲ್ಲ ಮಾತಾಡ್ಬಾರ್ದಿ ! ನಾನೇನು ನಿಮ್ಮನ್ನೆಲ್ಲಾ ಬಿಟ್ಟು ಓಡ ಹೊರಟುಹೋಗ್ತು ಇದ್ದೀನಾ ? ನೀವು ‘ಬಾ’ ಅಂತ ಬರೆದರೆ ಎಷ್ಟೀಳು ಬರೋದು ? ಬೇಕಾದ್ದೆ ನೀನೇ ಬಾ. ನನ್ನ ಮನೆ ಬೇರೆ ನಿನ್ನ ಮನೆ ಬೇರೀನಾ ?”

ಸಂಗೀತ ಸೋಟ್ಟಿಗೆ ನಕ್ಕಳು. “ಆಗಿ ಅತ್ತೇ” ಸುಭಾವ ಅವಳ ಮೊಂದು ಜಡೆ ಹಿಡಿದು ಮಂಗಳ ಹಿಂಡಿ ಹೇಳಿದ, “ಸ್ವಲ್ಪ ಬೇಗ ಬೇಲ....ನೈಯಿಂಬ್ರ ಎ

ಲಿಟಲ್ ಲಾಂಗರ್, ಪೀಲ್ ಏ ಯಾವು ಎ ಲಿಟಲ್ ಬಿಟ್ ಓಲ್ಡ್ ರ್ ಅಂತೆ ಕೂಕ್ಲೋಬೇಡೊ ಗೊತ್ತಾಯಾ ?” “ಹೂಂ” ಸಂಗೀತ ತಲೆಯತ್ತದೆ ಖತ್ತಂ ಸಿದಳು.

ಕಾರಿನಲ್ಲಿ ಸುಂದರೀತ, ಚಂಪಕ, ಸುಮಂತ, ಹೇಮಂತ ಹತ್ತಿ ಹೊರಟಾಗ ಸಂಗೀತ ಹೊರಡಲಿಲ್ಲ. “ನಾನು ರೈಲ್ವೆ ಸ್ಟೇಷನ್‌ಗೆ ಬರೋಣ. ಮನೆ ಯಾಕೆ ಬೀಗ ಹಾಕ್ಕಿಕೂ ? ದೇವಮೃಜಿನ್ನು ಇರ್ತಾರೆ. ನಂಗಿ ಕಾಲೇಜಿನ ರೆಫರೆನ್ಸ್ ವರ್ಕ್ ಇದೆ” ಅವಳನ್ನು ಬಲವಂತ ಮಾಡುವ ಸ್ಥಿತಿಯಲ್ಲಿಯಾರೂ ಇರಲಿಲ್ಲ.

ಅವರತ್ತ ಹೋಗುತ್ತಲೇ ಸಂಗೀತ ಮನೆಯು ಸುತ್ತ ಕಣ್ಣಾಡಿಸಿದಳು. ಮನೆ ಬಿಕೊ ಎನ್ನುತ್ತತ್ತು. ಸುಭಾಷ ಅವಳ ಕಣ್ಣರೆಹಿಡಿದು, ಅವಳ ಕ್ಕೆ ಅದುಮಿ ಕಾರಿನಲ್ಲಿ ಕುಳಿತಿದ್ದು. “ಆಲ್ ದಿ ಬೇಸ್ಟ್.”

ಕಳ್ಳು ಹೆಚ್ಚಿಯಾಟ್ಟು ತನ್ನ ತಂದೆಯು ರೂಮಿಗೆ ಹೋದಳು. ಅಲ್ಲಿ ತನ್ನ ತಾಯಿಯ ನಗುವುಖದ ಫ್ರೋಟೊ ಗೋಡೆಯು ಮೇಲಿತ್ತು. ಅದರ ಮೇಲೆ ಸಣ್ಣಗೆ ಧೂಳು ಕುಳಿತಿತ್ತು. ತನಗೆ ತಿಳಿದಂತೆ ತಂದೆ ಫ್ರೋಟೊ ಒರಿಸಿ ಅದಕ್ಕೆ ತೋಟದಿಂದ ಮರುಗಾನೋ, ದವಸವನ್ನೋ ತಂದು ಇಡುತ್ತಿದ್ದರು. ಈಗಿಕೆ ಈ ಧೂಳು ! ಫ್ರೋಟೊ ಮೇಲಿದ್ದ ದವಸ, ಮರುಗ ಒಣಿಗಿ ನಿಂತಿದ್ದವು.

ಸಂಗೀತ ಕುಟುಂಬನ್ನು ಎಳೆದುಕೊಂಡು ಹತ್ತಿ ಆ ಫ್ರೋಟೊ ವನ್ನು ಮೇಲ್ಗೆ ಇಳಿಸಿಕೊಂಡಳು. ತಾನು ಹಾಕಿಕೊಟ್ಟಿದ್ದ ಹೌಸ್ ಕೋಟಿನ ತುದಿಯಿಂದ ಅದರ ಧೂಳನ್ನು ಒರಿಸಿದಳು. ಹ್ಯಾದಯದಲ್ಲಿ ಮುಸುಕು ಮುಸುಕಾಗಿ ಮೂಡಿದ್ದ ಮರುತೆಯು ತಾಯಿಯ ನೆನಪು ಮರುಕಳಿಸಿತು. ಆ ಫ್ರೋಟೊವನ್ನು ಮೇಲ್ಗೆ ಎದೆಗೊತ್ತಿಕೊಂಡು ಬಂದಳು.

“ಚೆನ್ನಾ, ಚೆನ್ನಾ....ಬಾರೋ ಇಲ್ಲಿ !”

“ಬಂದೇಮಾತ್ರ” ಚೆನ್ನು ಏದುತ್ತಾ ಬಂದನು.

“ನೋಡು, ಈ ಡಾರ್ಯಿಂಗ್ ರೂಮಿನಲ್ಲಿ ಆ ಗೋಡೆ ಮೇಲೆ, ನಾನು ಕೊರಿಸ್ತೇನಿ, ಅಲ್ಲಿ ಮೋಕೆ ಹೊಡಿ.” ಚೆನ್ನು ಅವಳ ಮುಖ ಮಿಕಮಿಕನೆ ನೋಡಿದೆ.

“ಹೇಳಿದನ್ನು ಮಾಡೋ !” ಸಂಗೀತ ರೇಗಿದಳು.

“ಸರೇಮೃಜಿ” ಅವಳು ತೋರಿದ ಕಡೆ ಮೋಕೆ ಹೊಡಿದ ಮೇಲೆ ಅಲ್ಲಿ ತಾಯಿಯ ಫ್ರೋಟೊ ಹಾಕಿದಳು. ಅವಳ ಮನಸ್ಸಿಗೆ ನೆಮ್ಮೆದಿಯಾಯಿತು.

ಶೋಟಕ್ಕೆ ಹೋಗಿ ಅಗತ್ಯಾನೇ ಅರಳಿದ್ದ ನಿತ್ಯಮಲ್ಲಿಗೆ ಹೂವಿನ ಗೊಂಜ
ಲೊಂದನ್ನು ತಂದು ಆ ಪ್ರೋಟೋಗೇ ಇಟ್ಟಿಳು.

ಆ ಚಿಕ್ಕಮ್ಮು, ಪಪ್ಪ ಇಬ್ಬರೂ ಕೊರಡಿಯಲ್ಲಿ ಒಟ್ಟಿಗೆ ಇರುವಾಗ ತನ್ನ¹
ತಾಯಿ ಅವರ ಆಟದ ಪ್ರೇಕ್ಷಿತಿಯಾಗಬೇಕೇ ?

ಸ್ವಾನ ಮಾಡಿ ಕಾಲೇಜಿಗೆ ಹೋರಡಲು ಸಿದ್ಧಿಭಾದಳು. ಎಂದಿನಂತೆ
ಅವಳಿಗೆ ಬೆಲ್ಲ್, ಮ್ಯಾಕ್ಸ್ ಹಾರ್ಕೆಲ್ಲಾರ್ಲು ಅದೇಕೋರೇ ಮನಸ್ಸು ಬರಲಿಲ್ಲ.
ತನ್ನ ತಾಯಿಯ ಸೀರೆಗಳನ್ನೆಲ್ಲ ಒಂದೊಂದಾಗಿ ತೆಗೆದು ನೋಡಿದಳು.
ಖಾದು ಬಣ್ಣದ ಸೀರೆಗೆ ಕಡುನೀರೀ ಅಂಚಿದ್ದ ಷಿಫಾನಾ ಸೀರೆ ಅವಳಿಗೆ ಬಹಳ
ಆಸ್ಯಾಯಿತು. ತಾನು ತಾಯಿಯಪ್ಪೇ ಇದ್ದದ್ದು ನಿಜ. ರವಿಕೆ ಮಾತ್ರ
ಕೊಂಜ ಸಡಿಲವಾಗಿತ್ತು. ಸೂಜಿ, ದಾರ ತೆಗೆದುಕೊಂಡು ಅಲ್ಲಲ್ಲಿ ತನಗೆ ಸಂ
ಹೋಗುವ ಹಾಗೆ ಮಂಡಿ ಹೋಲೆದುಕೊಂಡಳು. ತಾಯಿ ಎನ್ನು ರಸಿಕಳು !
ಸೀರೆ, ಸೀರೆಗೆ ತಕ್ಕ ಒಳಲಂಗ, ರವಿಕೆ, ಎಲ್ಲವನ್ನೂ ಜೋಡಿಸಿಕೊಳ್ಳುತ್ತಿದ್ದಳು.
ಅವಳ ಸೀರೆಯಲ್ಲಿ ‘ಫಂ’ ಎನ್ನುವ ಯಾವುದೋ ಸುಮಧುರ ವಾಸನೆ. ಆ
ಫರ್ ಫ್ರ್ಯಾನ್ ತಾನು ಎಲ್ಲಾ ಕಂಡಿರಲಿಲ್ಲ. ಸೀರೆಯಂತು ಅಲಂಕಾರಿಸಿಕೊಂಡು
ಚಿಕ್ಕಮ್ಮು ಅವಸರ ಅವಸರವಾಗಿ ಬೇಯಿಸಿಟ್ಟಿದ್ದ ಹುಳಿಯನ್ನು ಮೋಸರನ್ನು ತಿಂದು
ಪುಸ್ತಕಗಳನ್ನು ಹಿಡಿದು ಹೋರಟಾಗ ಮನೆಯ ಮುಂದೆ ಸ್ವಾಟಿರ್ ಬಂದು
ನಿಂತಿತು. ಯಾರಿರಬಹುದು ? ಇಷ್ಟು ಹೋತ್ತಿಗೆ ಹೋರಟಿರಬಹುದು ಪಪ್ಪ,
ಹೇಮುಂತ, ಸುಮುಂತ ಎಲ್ಲರೂ ಹಿಂತಿರುಗಬೇಕಾಗಿತ್ತು. ಯಾವಾಗಲೂ
ನಿಧಾನ. ಈ ಸ್ವಾಟಿರನ ಮನುಷ್ಯನಾರು ? ರೂಮಿನ ಬಾಗಿಲು ತೆಗೆದು
ಪುಸ್ತಕ ಕ್ಯಾಯ್ಲಿ ಹಿಡಿದು ಗೇಟು ದಾಟಿ ಬಂದಾಗ ತಕ್ಕಣ ಅವಳಿಗೆ ನೆನ
ಪಾಯಿತು. ಸುಭಾವನ ಗೆಳೆಯ ಯಾವಂತ ! ತನ್ನ ತಮ್ಮಂದಿರಟ್ಯಾಟಿರ್ !
ಇವನೇಕೆ ಈಗ ಬಂದ ?

ಅವಳು ಅವನನ್ನೇ ದೀರ್ಘವಾಗಿ ನೋಡಿದಳು. ಹಾಕಿದ್ದ ಕಂದು
ಸ್ವಾಂಟು, ಬಿಳಿಯ ಮೇಲೆ ಕಂದು ಬಣ್ಣದ ಚಂಕ್ಕೆಗಳಿದ್ದ ಟೀರಲೀನ್ ಪರಟು,
ಅರ್ಥ ಎದೆಯವರಿಗೆ ತೆರೆದು ಎದೆಯು ಭಾಗದಲ್ಲಿ ದಟ್ಟಿವಾಗಿ ಹರಡಿದ್ದ
ಕೂಡಲು, ಕತ್ತಿನಲ್ಲಿದ್ದ ಒಂದೆಳಿಯ ಚಿನ್ನದ ಸರ, ಅದಕ್ಕೆ ಹಾಕಿದ್ದ ಹುಲಿ
ಯುಗುರು, ಸೊಂಟಕ್ಕೆ ಬಿಗಿದ್ದ ಅಗಲವಾದ ಕರಿಯ ಲೆದರ್ ಬೆಲ್ಲ್, ಶಾಲ
ನಲ್ಲಿ ಮಿನುಗುತ್ತಿದ್ದ ಕರಿಯ ಹೈಲ್ ಲೆದರ್ ಶೂಸುಗಳು. ಕೂಡು
ಹುಬ್ಬಿನ ಕೆಳಗಿನ ಕೆಡಿಗಣ್ಣಗಳು—ಎದುರಿಗೆ ನಿಂತಿದ್ದ ಸಂಗೀತಳನ್ನು ಆಡಿ

ಯಿಂದ ಮುಡಿಯವರೆಗೆ ಸೋಡಿ ಕೆರುಮಿಸೀಯಿಡಿಯಲ್ಲಿ ನಕ್ಕನು.

“ಇದ್ದಾನಾ ಸುಭಾಷ್” ?”

“ಇಲ್ಲ....ಕಾತ್ಮನೇ ಹೊರಟುಹೊದ್ದೆಲ್ಲ....”

“ಇ ಸೇ....ನಾನು ನಾಕೆ ಹೋಗ್ತಾನೇ ಅಂದೊಂದಿದ್ದೆ. ಪಾಠಕ್ಕೆ ಬರೋಕೆ ಹೇಳಿದ್ದೆ. ಸೋ....ಸಾಯಂಕಾಲ ಬರ್ತೀನಿ.”

“ಬನ್ನಿ. ಹೇಮಂತ, ಸುಮಂತ ಇರ್ತಾರೆ....”

“ಆಲ್ ರೈಟ್...ಕಾಲೇಜಿಗೆ ಹೊರಟಿದ್ದೀರಾ ?”

“ಹೊಂ....ಹೌದು, ಸ್ವಲ್ಪ ರೆಫರೆನ್ಸ್ ವರ್ನ್ ಇತ್ತು.”

“ಇ ಕೇ....ಬರ್ತೀರಾ ಡ್ರಾಫ್ ಮಾಡಿದ್ದೀನಿ.”

ಸಂಗೀತ ಕೊಂಚ ಅನುಮಾನಿಸಿದಳು. ಮೊನ್ನೆ ಮೊನ್ನೆ ತಾನೇ ಬಂದ ವನು. ತಾನು ಅವನ ಹಿಂದೆ ಹೋಗಬಹುದೇ ? ತಾನು ಸುಭಾವನ ಜೊತೆ ಬಿಟ್ಟು ಯಾರ ಜೊತೆಗೂ ಹೋದವಳಳ್ಳ.

“ಯಾಕೆ, ನಂಜೊತೆ ಬರೋಕೆ ನಿಮ್ಮುಂದೆ ಏನಾದೂ ಅಂದೊಂದಾರಾ ?” ಯಶವಂತ ಮಾಡಕವಾಗಿ ನಕ್ಕ ಹುಟ್ಟಿರಿಸಿದ.

“ಹಾಗೇನಿಲ್ಲ....ಬರ್ತೀನಿ” ಸಂಗೀತಳಿಗೆ ಹುಟ್ಟು ಘ್ರೀಯು ಬಂತು. ತನ್ನ ಗಳತಿಯರೆಲ್ಲಾ ಬೇರೆ ಬೇರೆ ಗಂಡು ಹುಡುಗರ ಜೊತೆ ಬರ್ತಾರೆ, ತನಗೇನು ?

“ಜೆನ್ನಾ, ದೇವಮ್ಮೆ, ಮನೆ ಕಡೆ ಗಮನ ಇರಲಿ. ಪಪ್ಪಾ ಹೇಮಂತ, ಸುಮಂತ ಬರ್ತಾರೆ....ನಂಗ ಕಾಲೇಜಿಗೆ ಹೊತ್ತಾಯ್ಯು” ಕೂಗಿ ಹೇಳಿದಳು. ಜೆನ್ನಾ ಮನೆಯ ಮುಂದೆ ಬಂದು ಕುಳತ್ತ.

ಸಂಗೀತ ಸ್ಕೂಟರ್ ಬಳಿ ಬಂದಾಗ ಯಶವಂತ ಹೆಲ್ಪ್ಟ್ ಹಾಕಿ ಕೊಂಡನು. ಸ್ಕೂಟರ್ ಸ್ಕೂರ್ ಮಾಡುವ ನೇಳಿಗೆ ಸರಿಯಾಗಿ ಸುರೇಶನ ಕಾರು ಬಂದಿತು.

ಮಗಳು ಬೇರೆ ಹುಡುಗನ ಜೊತೆ ಹೊರಟಿರುವುದು ಅವರಿಗೆ ಅಜ್ಞ್ಯ ಯಾಯಿತು. ಹೆಲ್ಪ್ಟ್ ನಲ್ಲಿದ್ದ ಹುಡುಗನ ಗುರುತು ತನಗೆ ಸರಿಯಾಗಿ ಹತ್ತೆಲ್ಲ. ಕಾರನ್ನ ಸ್ಕೂಟರಿನ ಮುಂದೆ ನಿಲ್ಲಿಸಿದಾಗ ಯಶವಂತ ಕ್ಯೆ ಮುಗಿದ.

“ನಾನು ಯಶವಂತ....ಸುಭಾಷ್ ಇದ್ದಾನೇಂತ ಬಂದೆ. ನಂಗಿ ಇವೆತ್ತು ಹೊರಡ್ತಾನೇಂತ ತಿಳ್ಳಿರ್ಲಿಲ್....ಕಾಲೇಜಿಗೆ ಹೊರಟಿದ್ದು, ಹಾಗೇ ಡ್ರಾಫ್ ಮಾಡೋಣಂತ....ಸಾಯಂಕಾಲ ಹುಡುಗಿಗೆ ಷ್ಟೋಪನಾಗೆ ಬರ್ತೀನಿ....”

ಚಂಪಕೆ ಕಾರಿನಿಂದ ಇಳಿದಳು. ಅವಳಿಗೆ ಸಂಗೀತ ಹೇಗೆ ಸೀರೆಯುಟ್ಟು ಅಲಂಕರಿಸಿಕೊಂಡು ಬೇರೊಬ್ಬ ಪರಿಚಿತ ಯುವಕನ್ನೊಡನೆ ಹೋಗುವುದು ಸರಬಿಭಾಗಿಲ್ಲ.

“ನೀವೇ ಕಾರ್ಡಲ್ಲಿ ಡ್ರಾವ್ ಮಾಡಿ ಬನ್ನಿ. ಅವರಿಗ್ಯಾಕೆ ತೋಂದರೆ” ಸುಂದರೀಶಿಗೆ ಹೇಳಿದಾಗ ಸಂಗೀತ ಸ್ಕ್ರಿಪ್ಟರನ್ನು ಒರಿಗಿ ನಿಂತಳು.

“ಪಪ್ಪಂಗೆ ಅಫೀಸಿಗೆ ಲೇಟಾಗುತ್ತೆ. ಸುಮಂತ, ಹೇಮಂತರಿಗೆ ಸ್ಕ್ರಿಪ್ಟಲಿಗೆ ಲೇಟಾಗುತ್ತೆ.”

“ಆಲ್ ರೈಟ್....ಪ್ಲೀಸ್....ಡ್ರಾವ್ ಹರ್ ಇಫ್ ಯೂ ಡೋಂಟ್ ವ್ಯೂಂಡ್” ಯಶವಂತನಿಗೆ ಸುಂದರೀಶ ಹೇಳಿದಾಗ ಚಂಪಕಳಿಗೆ ಮುಖಭಂಗ ವಾದಂತಾಯಿತು. ತಲೆತಗ್ಗಿಸಿ ಒಳಗೆ ನಡೆದಳು. ಸುಮಂತ, ಹೇಮಂತ ಕಾರಿನಿಂದ ಜಿಗಿದು ಇಳಿದರು.

“ಹಾಯ್....ಯೂ ಆರ್ ಅವರ್ ಮಾಸ್ಟರ್ ಟಿಕ್ ?” ಹೇಮಂತ ಅವನೆಡುರಿಗೇ ನಿಂತನು. ಸುಮಂತ ಯಶವಂತನ ಸುತ್ತ ತಿರುಗಾಡಿ ಪರೀಕ್ಷೆಸಿ ಮೋಡಿದನು.

“ನಾಟ್ ಬ್ಯಾಡ್....ಲುಕ್ಸ್ ಆಲ್ ರೈಟ್....ಜಟ್ಟೆ ಹಾಗಿಲ್ಲೇ ಇದೂ ಪರಾಗಿಲ್ಲ !”

ಯಶವಂತ ನಕ್ಕು ಇಬ್ಬರ ಭುಜ ತಟ್ಟಿದನು. “ಸಾಯಂಕಾಲ ನಿಮ್ಮನ್ನು ವಿಚಾರಿಸುತ್ತೇನಿ....” ಸ್ಕ್ರಿಪ್ಟರ್ ಹತ್ತಿದಾಗ ಸಂಗೀತ ಪಿಲಿಯನ್ ಏರಿ ಶುಳ್ಳತಳು.

ಸ್ಕ್ರಿಪ್ಟರ್ ಹೊರಟಾಗ ರಸ್ತೆಯಲ್ಲಿ ಎಲ್ಲರೂ ತನ್ನನ್ನೇ ನೋಡುತ್ತಿರು ವಂತೆ ಸಂಗೀತ ಭಾವಿಸಿದಳು.

“ನೀವು ತುಂಬಾ ರಿಸರ್ವ್ಡ್ ಅಲ್ವ್ಯಾ ?” ಯಶವಂತ ಕೇಳಿದಾಗ ಸಂಗೀತ ಶ್ವರಣ ಉತ್ತರಿಸಲಿಲ್ಲ.

“ಹಾಗೇನಿಲ್ಲ, ನಾನು ಫ್ರಂಡ್ಸ್ ಅಂಡ್ರೆ ಬಹಕ ಸೆಲೆಕ್ಟ್ವೆ....ಅಷ್ಟೇ.”

ಯಶವಂತ ಹೆಚ್ಚಿಗೆ ಮಾತನಾಡಲಿಲ್ಲ. ಕೊಂಜ ಹೊತ್ತಾದ ನೇಲೆ ಕೇಳಿದ. “ನಾನು ನಿಮ್ಮ ಸೆಲೆಕ್ಟ್ವೆಡ್ ಫ್ರ್ಯಾನಲ್ಲಿ ಒಬ್ಬನಾ ಹೇಗೇ ?”

ಸಂಗೀತ ಹೇಳಿದಳು “ಶಗ್ಗೀ ಹೇಗೆ ಹೇಳಾಡು ? ಏ ಹಾರ್ ಲೀ ನೇರೇ ಯೂ !”

“ಟೀಕ್ ಯುವರ್ ವೈನ್ ಟ್ರೀಂ” ಯಶವಂತ ಸದ್ವಿಷ್ಟಿದೇ ನಕ್ಕನು.

సంగీత వ్యాస. కాలేజు బరుత్తులే నిల్లిసిద. అవళు కేళగిళదళు
“ఫ్లోంక్... హొందరె కోట్టి..”

“తొందరెకోట్టురూ పరవాగిల్ల. నిమ్మ ట్టైనా లయనా కబ్బా
ఇద్దార్లు అవర్చు కొంచ టీమ్స మాడి కోట్టి ననగి సంతోష.
బెళగీ అవర్చు నోడ్డుగింద నంగించు తరకూ కాంఫ్లెక్స్ బంధి
ప్రెడే....” యఁతవంత నక్కను.

సంగీతలగూ నగు బంతు. “అప్పోందు హెదరోస్టేకాగిల్ల...
దే ఆరా వెం స్టోట్టా....”

“ప హోసో నో....నిమ్మ దొగే....” యఁతవంత ఒందు బగీ
యాగి నక్క. స్కూటర్సు కత్తి నోరటిహోదను.

సంగీత అవను హోద దిక్కన్నే నోడిదళు. ‘ఫ్రెండ్లీ గ్రీ
పరాప్రగిల్ల’ ఎందుకొండళు.

అవళ గేళతియరు అవళన్న ముత్తుకొండరు. “యారే ఆదు
కొసదు ?”

“నోడోకేనో స్కూటర్స్ ఆగిద్దానే. నిన్న సుభాష్ జోతి
చంపిట్ మాడాను, కుపారు !”

“అద్దె హెదరోస్టే బేడ్సె, క్యావ్ ఎగో వితా రుం....యఁ
ఆరా సేఫ్....అవనిగే గొత్తే ఇదె, సుభాష నిన్న ఫియాన్స్ అంత !”

“అవనిగోస్వర ఈ అలంకారానో అభ్యాసినిన్న
స్వరానో ?”

సంగీతల ఉత్తర ఎల్లరిగూ అఫ్సిల్లద నగువేందే.

○ ○ ○ ○

మనెయోళగి కాలిట్టోడనెయే చంపకళగి ఎదురిగి కండద్దు
మాలతియ ఫ్లోటోలో, ఆదర వేలిద్ద నిత్య మల్లిగెయ కూవు ఇదు
సంగీతల క్యావాడనెందు తప్పుడ అరివాయితు. అవళ హిందెయే బంద
సుందరీత బాగిలల్లి సింత. ఎదురిగి మాలతియ ఫ్లోటోలో. యారో ఈ
కుద్ద వాగి మాడి కూవిట్టద్దారే. తాను ఈ కేలన మాడి బకళ
దినగళాగిత్తు. ఏకే ? తాను మరితుకోఁదు నిజ. సంగీతల
కేలసవే ఇరబేకు. తాను హేగే మరితి !! మాలతి నగుముఖ కండు
అవనిగే ఎదె భారవాయితు. సంగీతలగి తాను చంపక బంద వేలే

ಮಾಲತಿಯನ್ನು ಮರೆತದ್ದು ಬಹಳ ಕೋಪವೇ ಬಂದಿರಬೇಕು. ಆದರೆ ತನ್ನ ರೂಪಿನಲ್ಲಿಂದ ಆ ಫೋಟೋನನ್ನು ಇಲ್ಲಿಗೇಕೆ ತಂದು ಹಾಕಿದಳು!

ಸುಮಂತ, ಹೇಮಂತ ಚಿಮ್ಮತ್ತಾತ್ಮ ಒಳಗೆ ಬಂದರು; ತಾಯಿಯ ಫೋಟೋ ಸೋಡಿ ಗಕ್ಕನೇ ನಿಂತರು.

“ಪಬ್ರಾ, ಈ ಫೋಟೋನ ನಿನ್ನ ರೂಪಿನಲ್ಲಿ ಹಾಕೊಂಡು ಲಾಕ್ ಮಾಡೊಂದಿದ್ದೀ! ಇದೇ ಕರಿಷ್ಮಾ ಪ್ಲೇಸ್, ನಾವು ಯಾವಾಗೂ ಸೋಡಾ ಇರ್ಣಿದ್ದೂ!” ಹೇಮಂತ ಹೇಳಿದಾಗ ಸುಂದರೀಶನಿಗೆ ಅರಿವು ಮೂಡಿತು.

“ಹಾಗೇ ಆಗ್ಗಿ, ಇಲ್ಲೇ ಇಲ್ಲ. ದಿನಾ ಯಾರಾದೂ ಹೂ ಇಡೋದು ಮರೀಬಾರ್ದು!” ಸುಂದರೀಶ ಹೇಳಿದಾಗ ಸುಮಂತ ಹೇಳಿದ. “ದಿನಾ ನೀನೇ ಹಪ್ಪಾ ಇಡ್ಡಾತ್ ಇದ್ದಿದ್ದು!”

ಸುಂದರೀಶ ಕೊಂಜ ಹೊತ್ತು ಹಾಗೇ ನಿಂತಿದ್ದು ಒಳಗೆ ನಡೆದನು.

“ಚಿಕ್ಕಮಾತ್ತು, ನಾವಿಬಾ ಇನ್ನೊತ್ತು ಸ್ವಾನ ಮಾಡೋಲ್ಲ. ಸ್ವಾಲಿಗೆ ಹೊತ್ತು ಗಿಹೋಯ್ಯುಂ!” ಸುಮಂತ ಕಾಗಿದಾಗ ಚಂಪಕ ಮೊದಲನೆಯ ಬಾರಿಗೆ ಮಕ್ಕಳ ಮೇಲೆ ಕೊಂಜ ಗಡಸುತ್ತನ ತೋರಿದಳು.

“ಅದೆಲ್ಲ ಆಗೋಲ್ಲ, ಇಬ್ಬ ಬೇಗ ಸ್ವಾನ ಮಾಡಿ, ಕ್ಲೀನಾಗಿ ಬಂದ್ರೆ ಉಟಿ, ಇಲ್ಲಿದಿದ್ದ ಇಲ್ಲ.”

“ಹಾಗಾದ್ದೆ ಸ್ವಾಲ್ಪಾ ಚಕ್ಕರ್ಪು!” ಹೇಮಂತ ಹೇಳಿದಾಗ ಚಂಪಕಲಿಗೆ ಕೊಂಜ ಕೋಪವೇ ಬಂದಿತು. ತಾನು ಬಹಳ ಮೇತುವೆಂದೂ, ಹೊಸಬ ಇಂದೂ, ಆಡಿಸುತ್ತಿರುವರೆಂದೂ ತಿಳಿಯತು.

“ಹಾಗಾದ್ದೇ ನಿಮ್ಮುಂದಿಗೆ ಹೇಳಿ ಎರಡು ಹಸಗಳ್ಲು ಕೊಂಡೊಂಡೂಂತ ಕೇಳಿ, ಹಾಯಾಗಿ ದನಗಳ್ಲು ಕಾಯ್ಯೋಂದು ಇರ್ಣಿದು!”

“ನನು! ಚಿಕ್ಕಮಾತ್ತು ನಮ್ಮನ್ನು ದನ ಕಾಯೋರೂ ಅಂತೀರೂ?” ಹೇಮಂತನ ಮುಖ ಕೆಂಪಗಾಯಿತು. “ಅತ್ತಿ ಬಂದು ದಿನ ಹಾಗೆನ್ನುತ್ತಿರುವ್ವು.”

“ನೀವೂ ಅವರ ಮುಂದೆ ಹೀಗೆ ಹಟ ಮಾಡುತ್ತಿರಲಿಲ್ಲ. ಸೋಡಿ, ನಾನು ಒಳ್ಳೆಯ ಮಾತಿನಲ್ಲಿ ಹೇಳುತ್ತಿ, ಬೇಗ ಹೊಗಿ ಸ್ವಾನ ಮಾಡಿ ಬಂದಿದ್ದಿ. ನಿಮ್ಮ ಯೂನಿಫಾರಂ ರೆಡಿ ಮಾಡಿಟ್ರೈನಿ, ಅನ್ನ ಕಲ್ಪಿಟ್ರೈನಿ, ತಿಂಡಿಟ್ಪು ಸ್ವಾಲಿಗೆ ಗಲಾಟಿ ಇಲ್ಲೇ ಹೊಗಿ. ಅನ್ಯಾಯವಾಗಿ ಇಸಾ ಗಡೆ ಕೆಯಲಿ ಯಾಕ ಬ್ರೈಸ್‌ತೈರೋ?” ಚಂಪಕ ಕೊಂಜ ಮೊಟಕಾಗಿ

ಗಂಭೀರವಾಗಿ ಹೇಳಿದಾಗ ಹೇಮುಂತ ಸುಮಂತನನ್ನು ಮೊಣಗೈಯಿಂದ ತಿವಿದನು.

“ಸೀವಿಬೂ ಫಸ್ಟ್ ಕಾಲಿಸಿನಲ್ಲಿ ಪಾಸು ಮಾಡಿದ್ದೇ ಇಬ್ಬರಿಗೂ ನಾನು ವಾಚ್ ತೆಗೆದುಕೊಂಡ್ಡೀನಿ” ಚಂಪಕ ಆಸೆ ಹೆಚ್ಚಿಸಿದ್ದಿಲ್ಲ.

“ಇಬ್ಬರಿಗೂ ಆಟೋಮಾಯ್ಟಿಕ್ ವಾಚೇ ತೆಕ್ಕೊಂಡ್ಡೀಕೂ ಇಲ್ಲ” ಸುಮಂತ ಹೇಳಿದ.

“ಆಗ್....” ಚಂಪಕ ಒಪ್ಪಿಕೊಳ್ಳುತ್ತಲೂ ಇಬ್ಬರೂ ಒಪ್ಪಿಗೆ ಬಜ್ಜಲು ಮನೆಗೆ ಹೋಗಿ ಸ್ಥಾನ ಮಾಡಿದ ಶಾಸ್ತ್ರ ಮಾಡಿ ಹೊರಗೆ ಬಂದರು. ಸ್ಥಾನ ಮಾಡಿ ಸೊಂಟಕ್ಕೆ ಟಿವಲು ಸುತ್ತಿಕೊಂಡು ಬರುವಷ್ಟರಲ್ಲಿ ಚಂಪಕ ಇಬ್ಬರಿಗೂ ತಪ್ಪಿಯಲ್ಲಿ ಉಂಟ ಕಲಿಸಿಟ್ಟಿದ್ದಿಲ್ಲ. ಅವರಿಬ್ಬರಿಗೂ ನಿಜವಾಗಿಯೂ ಸ್ಥಾನ ಮಾಡಿದರೆ, ಬರಿ ಬಟ್ಟಿ ಬಿಂಬಿ ಹಾಕಿ ಟಿವಲು ಸುತ್ತಿಕೊಂಡು ಬಂದರೇ ಎಂದು ತನಿಖೆ ಮಾಡಲು ಅವಳಿಗೆ ಸಮಯವಿರಲಿಲ್ಲ. ಸುಂದರೀಶನಿಗೆ ಆಫೀಸಿಗೆ ಹೊತ್ತಾಗುತ್ತಿತ್ತು. ಅವನ ಶಾಟು, ಅದಕ್ಕೊಂಡುವುವ ಟ್ಯಾಪ್, ಕಾಲಿನ ಬಳ ಅವನ ಶಾಸು ಸಾಕ್ಸ್, ಕೊಟಿನ ಜೆಬಿನಲ್ಲಿ ಕರವಸ್ತು, ರೂಮಿನಲ್ಲೇ ತಪ್ಪಿಯಲ್ಲಿ ಕಲಿಸಿಕೊಂಡು ಹೋಗಿ ಕೊಡಬೇಕಾಗಿದ್ದ ಉಂಟ, ಉಂಟ ಮುಗದ ಕೊಡಲೇ ಬಾಯಿಗೆ ಆಡಿಕೆ, ಎಲ್ಲವೂ ಚಾಚೂ ತಪ್ಪದೇ ನಡೆಯಬೇಕಿತ್ತು.

ಮಾಲತಿಯ ಶ್ರೋಟೋ ವಿನಯದಲ್ಲಿ ತನ್ನ ವರೆವನ್ನು ಎತ್ತಿತೋರಿದ ವುಕ್ಕಳ ಅಸಮಾಧಾನ ಅವನನ್ನು ವಿನುನಸ್ತನನ್ನಾಗಿ ಮಾಡಿತ್ತು.

ಯಾವುದರ ಬಗೆ ಯೂ ಮಾತನಾಡದೇ ಆಫೀಸಿಗೆ ಆವನು ತಯಾರಾಗುತ್ತಿದ್ದಾಗ ಸುಮಂತ, ಹೇಮುಂತರ ಉಂಟ ನಡೆದಿತ್ತು. ಅನಂತರ “ಚಿಕ್ಕಮ್ಮನನ್ನು ಶಾಸು ಒಂದೇ ಇರ್ಲೋದು. ಇನ್ನೊಂದು ನನ್ನ ಸಾಕ್ಸ್ ಹೇಮುಂತ ಹಾಕೊಂಡಿಟ್ಟಿದ್ದಾನೆ. ಕೊಡತ್ತಾ ಇಲ್ಲ” ಇಬ್ಬರ ಜಗತ್ತ ಪ್ರಾರಂಭ. “ನನ್ನ ಪೆನ್ನು ಬೆಳಗೆ ಇಲ್ಲೇ ಇಟ್ಟದೆ. ಯಾರೋ ಕದೊಂಡಿದ್ದಾರೆ” ಹೇಮುಂತನ ಗೊಣಗಾಟ. “ಚಿಕ್ಕಮ್ಮಾ, ಎಲ್ಲಿ ನನ್ನ ಯೂನಿಫಾರಂ. ಐರನ್ನೇ ಇಲ್ಲ. ಹೀಗೆ ಸುಕ್ಕು ಸುಕ್ಕು ಇರ್ಲೋದು ಹಾಕೊಂಡು ಹೋದ್ದೇ ನಾವು ಪ್ರೇಯರಾಗಿ ಬೇರಿ ಲೈನಾನಲ್ಲಿ ನಿಲ್ಲೇಕೂ. ನಾಳೆ ಪಪ್ಪಾ ಅಪಾಲಜಿ ಲೆಟರ್ ಬರೆತ್ತಿದ್ದೀಕೂ.”

ಚಂಪಕಿಗೆ ತಲೆ ಚಿಟ್ಟು ಹುಡಿಯಿತು. ಹೀಂದಿನ ದಿನ ಬಿಂಬಿ ಹಾಕಿದ್ದ ಸುಮಂತನ ಹಾಥ ಸ್ಯಾಂಟ್ ಮಂಚದ ಕೆಳಗೆ ಮುದುರಿ ಬಿಡ್ಡಿತ್ತು.

ಹೇಮುಂತನ ಪರಟ್ಟಿ ನೆಲದ ಹೇಳಿ ಧೂಳನಲ್ಲಿ ಬಿದ್ದು ದ್ವಿಲ್ಲದೇ ಅದರ ಹೇಳಿ ಅಲ್ಲಲ್ಲಿ ಇಂಕೆನ ಹೈಕ್ಕೆಣಿಯಾಗಿತ್ತು.

“ಇದೆನು ಒಂದೇ ಯಾನಿಫಾರಂನಾ ಇರೊಡೊ ?” ಚಂಪಕ ಕೇಳಿದಾಗ, ಹೇಮುಂತ ತಲೆ ಕೆಂದುಕೊಂಡನು. “ಖದಾರು ಸೆಟ್ಟು ಇವೆ. ಅದ್ದೇ ಯಾವ್ಯಾ ಹಿಡಿಸೋಲ್ಲ.”

“ಇನ್ನೊಂದ್ದೆಟ್ಟು ಯಾಕೆ ಹೊಲಿಸಿಕೊಳ್ಳಲಿಲ್ಲ ? ನಿಮ್ಮ ಪಪ್ಪ ಹೊಲಿಸಿಕೊಡ್ಡು ಇಲ್ಲಿಲ್ಲ ?”

“ಇಹ ಜಿಕ್ಕುಮ್ಮೆ, ನಿಮ್ಮೆ ಅಥವಾಗೋಲ್ಲ. ಪರೀಕ್ಕೆಗೆ ಇರೊದು ಇನ್ನು ಮುಂರು ತಿಂಗಳು. ಆಹೇಲೆ ಕಾಲೇಜು. ಸುಮ್ಮೇ ಇನ್ನೊಂದು ಸೆರ್ಪಾ ಯಾನಿಫಾರಂಗೆ ದುಡ್ಡಾಕೆ ಸುರಿಬೇಕಾಂತ ಹೇಳಲಿಲ್ಲ.”

“ಹಾಗಾದ್ದೆ ಈ ಕೊಳ್ಳಕು ಬಟ್ಟೀನೇ ಹಾಕೊಂಡು ಹೋಗ್ಗಿರಾ ?”

“ನಮ್ಮ ಕರ್ಮ ಅದೇ, ಏನಾಡೊಡು ?” ಸುಮಂತ ಹೇಳಿದಾಗ ಚಂಪಕ ನಿಟ್ಟುಸಿರಿಟ್ಟಳು. ಎಲ್ಲವನ್ನೂ ಸರಿಯಾಗಿ ತಿದ್ದಲು ತನಗೆ ಒಂದೆರಡು ತಿಂಗಳು ಸಾಲದು. ವರ್ಷಗಳು ಬೇಕಾದಿತ್ತು !

ಸುಮಂತನ ಹಾಥ್ ಪ್ರಾಂಟನ್ನು ಜೆನ್ನಾಗಿ ಒದರಿದಳು. ಒದ್ದೆಯ ಟವಲೊಂದನ್ನು ತೆಗೆದುಕೊಂಡು ಆದಷ್ಟು ಅದರ ಹೇಳಿದ್ದ ಇಂಕೆನ ತಲೆಗಳನ್ನು ಒದ್ದೆ ಮಾಡಿ ತೆಗೆದಳು. “ತಲೆ ಬಾಚೊಳ್ಳಿ, ಅಷ್ಟರಲ್ಲಿ ವರನ್ ಮಾಡಿ ಕೊಡ್ಡಿಸಿ.”

ಪರಟ್ಟ ವರನ್ ಮಾಡುತ್ತಿದ್ದೆಂತೆಯೇ ಸುಮಂತ ಕಾಗಿದ. “ಜಿಕ್ಕುಮ್ಮೆ ತಲೆಗೆ ಹಜ್ಜಲು ಎಣ್ಣೆ ಇಲ್ಲ, ನಿನ್ನೇನೇ ಮುಗಿದುಹೋಯಿತು. ಹೇಗೆ ಬಾಚೊಳ್ಳಿಸ್ತೋದು ?”

“ಎಲ್ಲೋ ಬ್ರೋನ್ ಬಾಜಣಿಗೇನೇ ಕಾಣ್ತು ಇಲ್ಲ” ಹೇಮುಂತನ ಕೂಗಾಟ. ಅವರ ಬಟ್ಟೆ ಇಸ್ತಿ ಮಾಡಿಕೊಟ್ಟು, ಸುಂದರೀಶನ ಕೊಣಕೆಯಿಂದ ತಾನು ಡಚ್ಚಿಕೊಳ್ಳುತ್ತದೆ ಕೊಬ್ಬಿರ ಎಣ್ಣೆ ತಂಡುಕೊಟ್ಟು ಅವರಿಗೆ ಸರಿಯಾಗಿ ತಲೆ ಬಾಚಿಕೊಳ್ಳುವಂತೆ ಮಾಡಿ ಬರುವಷ್ಟರಲ್ಲಿ ಚಂಪಕಳ ವೈಗಿ ಬೆಂತಿತು. ಇದೆಲ್ಲವನ್ನೂ ಸುನಂದಮ್ಮೆ ಒಬ್ಬರೇ ಹೇಗೆ ಮಾಡುತ್ತಿದ್ದರು ? ಈ ಹುಡುಗರು ನಾನು ಒಬ್ಬಳೇ ಸಿಕ್ಕಿರುವೆನೆಂದು ಹೀಗೆ ಆಡಿಸುತ್ತಿರುವರೋ ?

ಹುಡುಗರಿಬ್ಬರೂ ಸೈಕಲ್ಲು ಹತ್ತಿ ಹೊರಟಾಗ ಸುಂದರೀಶನೂ ಕಾರು ಹತ್ತಿದ್ದ.

“ಎಲ್ಲ ಹೋಗಿದ್ದೀ ಇವು ಹೊತ್ತು ? ನನ್ನ ಪೆನ್ನ ಸಿಕ್ಕೆ ಇಲ್ಲ. ನಿನ್ನ ಕೂಗಿ ಕೂಗಿ ಸಾಕಾಗಿಹೋಯ್ಯು” ಕೊಂಜ ಸಿಡುಕಿದ.

“ನಿಮ್ಮ ಸುಪುತ್ರರನ್ನು ಸ್ವಾಲಿಗೆ ರವಾನಿಸಬೇಕಾತ್ತಲ್ಲ !” ಚಂಪಕ ಹೇಳಿದಾಗ ಸುಂದರೀಶ ಹುಬ್ಬಿ ಗಂಟೆಕ್ಕಿದ.

“ಎಳೀ ಮಕ್ಕಳ ಅವು. ಇವು ದಿನ ಹೋಗ್ಯಾ ಇಲ್ಲಿಲಾಗ್ಯಾ ?”

“ನೀವು ಹಾಗೇ ಹೋಗ್ಯಾ ಇಲ್ಲಿಲಾಗ್ಯಾ ? ನಿಮ್ಮ ಅಕ್ಕೆ ಎಲಾಗ್ಯಾ ಮಾಡಿ ಕೊಡೊರೇನು ? ಕುದುರೆ ಕಂಡ್ಯೆ ಕಾಲು ನೋವೂಂತಾರಲ್ಲ ಹಾಗಾಯ್ಯು” ಚಂಪಕಳ ಸಹನೆಯೂ ಮೀರಿತ್ತು.

“ವಾಟ್ ಎವರ್ ಮೇ ಬಿ. ನೀನಿನ್ನೂ ಬಹಳ ಅಡ್ಡೆಸ್ಟ್ ಅಗ್ರೇಕು ಈ ಮನೆಗೆ.”

“ಹೌದು....ಪೆನ್ನ ಸಿಕ್ಕು ?”

“ಹೂಂ, ನನ್ನ ಕರೀ ಕೊಟೆನ ಜೀಬಿನಲ್ಲಿತ್ತು !” ಸುಂದರೀಶ ಹೇಳಿದಾಗ ಚಂಪಕ ನಿನ್ನನಕ್ಕಳು. “ನಂಗೆ ಮದ್ದಿಯಾದಾಗ ಎಲ್ಲ ಮಕ್ಕಳ ಬೆಳೆದಿದಾರೆ-ಗಂಡ ದೊಡ್ಡ ಆಫೀಸರ್ ಅಂತ ಹೇಳಿದ್ದ ಸುಳ್ಳ ಹಾಗಾದ್ದೆ, ನಂಗೆ ಈಗ ನಾಲ್ಕು ಜನ ಮಲಮಕ್ಕು-ಮೂವರು ಅವರು, ನಿವ್ಯಾಬ್ಯಾರು !”

ಸುಂದರೀಶ ಅವಳ ಮುಖನ್ನೇ ದಿಟ್ಟಿಸಿದ. ಅಲ್ಲಲ್ಲಿ ಬೆವರೊಡೆದಿದ್ದ ಮುಖ, ಕೆದರಿದ್ದ ತೆಗೊಡಲು, ಬಳಲಿದ್ದ ಸೋಟ ಕಂಡು ಮನಸ್ಸು ಕರಗಿತು.

“ಏನಾಡೊಡ್ಡೇಇಂ, ನಿನ್ನ ನೋಡಿದೆ ಎಲ್ಲಿರಗೂ ನಿಷ್ಟ ಕೈಲಿ ಇಕ್ಕೂಷೆ ಮಾಡಿಸ್ತೊಳ್ಳೆಣಿಂತ ಆಸೆ ಆಗುತ್ತೆ” ಬೆರಳಿನಿಂದ ಅವಳ ಕೆನ್ನೆ ತಟ್ಟಿ ಕಾರು ಸ್ವಾರ್ಪ್ಯ ಮಾಡಿ ಹೊರಟಿನು.

ಎಲ್ಲರೂ ಮನೆ ಬಿಟ್ಟು ಹೋದಮೇಲೆ ಒಂದೆಡಿ ಕುಳಿತು ಯೋಚಿಸಿದಳು. ಮನೆಯಲ್ಲಿ ಇಬ್ಬರು ಅಳುಗಳು. ಎಲ್ಲರೂ ವಯಸ್ಸಿಗೆ ಬಂದ ಮಕ್ಕಳು.

ಹೀಗೆ ಇನ್ನೊಂದು ಎದವಟ್ಟಾಗಬಾರದಲ್ಲ ! ಕೆಲಸದವರತ್ತ ಕಣ್ಣ ಹಾಯಿಸಿದಳು. ದೇವಮ್ಮ ಎಲೆ ಅಡಿಕೆ ಕುಟ್ಟತ್ತು ಕುಳಿತ್ತಿದ್ದಳು. ಜೆನ್ನ ಬಿಸಿಲಿಗೆ ಮೈಯೊಡಿ ಮಲಗಿದ್ದ. ಈ ಮನೆಯಲ್ಲಿ ಕೆಲಸದವರಿಗೆ ಕೆಲಸವಿಲ್ಲ. ಕೆಲಸ ಮಾಡುವವರಿಗೆ ಕೆಲಸ !

“ದೇವಮ್ಮಾ” ಕಾಗಿದಳು. ದೇವಮ್ಮಾ ನಿಧಾನವಾಗಿ ಎಲೆ ಅಡಿಕೆ ಬಾಯಿಗೆ ಹಾಕುತ್ತಾ ಬಳಗೆ ಬಂದಳು.

“ಏನ್ನವ್ಯಾ ಶರೀರಾ ?”

“ಹೋದು....ಕೊತ್ತೊ, ಅಲ್ಲಿ ನಿಂಗೆ ಎವ್ವು ಸಂಬಳ ಕೊಡ್ಡುರೇ ?”

“ಮೂವತ್ತು ರೂಪಾಯಿ.”

“ಇಂಟ, ತಿಂಡಿ, ವರ್ಷಕ್ಕೆರದು ಸೀರೆ, ಇರೋಕ್ಕೆ ಮನೆ ಎಲ್ಲಾ ಕೊಟ್ಟು ಮೂವತ್ತು ರೂಪಾಯಿ. ನೀನೇನು ಕೆಲ್ಲ ಮಾಡ್ತೇ ?”

“ಯಾಷಾಟಿ ಕೆಲ್ಲ ಮಾಡ್ತೇನಿ ! ಮನೆ ಈಸ ಗುಡ್ಪಾಕೆಲ್ಪಾ, ಬಟ್ಟೆ ಒಗಿಯಾಕೆಲ್ಪಾ, ಹಾಕು ಗುಡ್ಪಿ ನೀರಾಕಿ ರಂಗೋಲಿ ಹಾಕೋಡಿಲ್ಪಾ ? ಯೆನ್ನೇ ಇಳಂಗ್ಲಿ ಮಾಡೋಕೆಲ್ಪಾ ?”

“ನಿನ್ನ ಗಂಡ ಚೆನ್ನಂಗಿ ಎವು, ?”

“ಅವನ್ನು ಅಪ್ಪೇಯಿ-ಗಿಡೊ ಲ್ಲಿ ಸೀರಾಕಾದು, ತ್ವಾಟಿ ನೋಡ್ತು ಇಂದು, ಸುಮಂತ, ಯೇಮಂತ್ರನ್ನ ನೊಡ್ಯಾಜ್ಞಾದೂ.”

“ಹಾಗಾದ್ದೆ ನೋಡು, ನಾಕೆಯಿಂದ ನಿಮ್ಮಿಬ್ಬಿರಗೂ ಕೆಲ್ಲ ಸ್ವಲ್ಪ ಜಾಸ್ತಿ ಮಾಡ್ತೇನಿ. ಬಂದು ತಿಂಗಳು ನೋಡಿ ಐದು ರೂಪಾಯಿ ಸಂಬಳಾನ್ನ ಜಾಸ್ತಿ ಮಾಡ್ತೇನಿ. ಎರಡು ಹೊಸ ಸೀರೆ ಶಲ್ಲೇ ನನ್ನ ಹಳೇ ಸೀರಿಗಳ್ಳೂ ನಿಂಗೇ ಕೊಡ್ತೇನಿ. ನಾನು ಹೇಳಿದ್ದಾಗಿ ಮಾಡ್ತೇಕು.”

ದೇವಮೃನ ಕಣ್ಣ ರಳಿತು. ಸುನಂದಮೃ ಉಡುತ್ತಿದ್ದುದು ಬರಿಯ ರೇಣಿಮೆ ಸೀರಿ....ಹೇಳಿಯದಾಗುತ್ತಲೇ ಅವುಗಳನ್ನು ಸ್ಪೇಯಿನ್‌ಲೆಸ್ ಸ್ಟ್ರೀಲ್ ಪಾತ್ರೆಯವನಿಗಿ ಕೊಟ್ಟು ಸಾಮಾನು ಕೊಳ್ಳುತ್ತಿದ್ದರು. ಆ ಸೀರಿಗಳನ್ನು ತಾನು ಒಗೆದು ಹಾಕಿದ ಮೇಲೆ ತಾವೇ ಮತ್ತೆ ನೀರಿನಲ್ಲಿ ನೆನೆಸಿ ಹಿಂಡಿ ಒಣಿಗ ಹಾಕುತ್ತಿದ್ದರು. ತೆಯಮೃನ ಸೀರಿಗಳು ಬಣ್ಣಬಣ್ಣದ ಚೀಟಿ ಸೀರಿಗಳ ಹಾಗಿನೆ. ಆಯಮೃನಂಗಿ ಮೈಲಿಗೆಯಿಲ್ಲ.

“ಅಂಗೇ ಆಗಿ ಬುಡಿ....ನಮ್ಮ ಸಂಭು ತೊಗೊಂಡು ಕೆಲ್ಪಾ ಮಾಡೋಲ್ಲಾಂತ ಆನ್ನಿಕ್ಕಾಯ್ದಾ ?”

“ಚೆನ್ನಂಗೂ ಹೇಳೊ....ಸಾಯಂಕಾಲ ಸುಮಂತ, ಹೇಮಂತ ಬಂದು ಯಾನಿಫಾರಂ ಬಿಚ್ಚಿ ಹಾಕುತ್ತಲೇ ಒಗೆದು ಬಣಿಸಿ ಇಸ್ತಿ ಮಾಡಿಸಿ ತಂದಿದ್ದೇಕು, ಅವರ ಶೊಸು ಸಾಕ್ಕು ಸರಿಯಾಗಿದೆಕು. ಅವನೇನೂ ಅವರಿಬ್ಬರನ್ನೂ ಸರಿಯಾಗಿ ನೊಡ್ಯೋಕ್ಕೊಲ್ಪಲ್ಲಾ !”

“ಯಾಷಾಟಿ ಉಡುಗ್ಗ ಅವು-ಸಿಸಾಸ ಅಂಗೆ ಆಡ್ತಾನೆ, ಅವನ ಬೆನ್ನು ಕ್ಕೆ ಕಾಲು ಮುರಿದು ಟೊವು !”

“ಹಾಗೆಲ್ಲ ಆಗ್ಗೇ ಇರೋ ಹಾಗೆ ನಾನು ನೋಡೋತ್ತಿಂಸಿ, ನಾಕ್ಕೇ ಇದ್ವು ಮಾಡೊಂತ ನಿನ್ನ ಗಂಡಂಗಿ ಹೇಳು.”

ದೇವಮೃ ಎದ್ದು ಹೋದಳು. ಮುಲಗಿದ್ದ ಗಂಡನನ್ನು ತಿವಿದು ಎಬ್ಬಿಸಿದಳು.

“ಏ ಮೂಡೇವಿ, ಯೇಳು ಆತ್ಮಾಗೆ. ಹೋಸ ಅಮಾತ್ಯರು ಯೇಸೋ ಅಂದ್ರಂಡಿದ್ದೆ, ಬಾಳ ಉಸಾರು. ನೀನು ಸುಮಂತಪ್ಪನೋರ್ವೈ ಯೇಮಂತ ಪ್ರೈರ್ವ ಸರ್ವಾಗಿ ನೋಡ್ಯಳಾಕ್ಷೇಲಾಲ್ಲಂತ ತಿಕ್ಕಂಡ್ಯಂಟ್ಪ್ಪಿಪ್ಪೆ. ಉಸಾರು, ಸ್ವಾಮೇರೆ ಒಸಾ ಎಂತಿಂದ್ರೆ ಪಿರಿತಿ, ಆ ಯಮೃನ ಮಾತ್ರೇಳಿದ್ರೆ ಕೆಲಸಿಕ್ಕಂಡಿಯಾ !”

“ನೀನೇ ವಸಿ ಅವರ್ವ ನೋಡ್ಯಬಾರಾ ?”

“ದೆಯ್ಯದಂತ ಮಕ್ಕು, ಯೆಂಗ ನೋಡ್ಯಳ್ವಾದೂ ?” ಅವರಿಬ್ಬರ ಮಾತುಕತೆ ನಡೆದಿತ್ತು.

ಜಂಪಕ ಕುಳತು ಯೋಚಿಸಿದಳು. ಇಬ್ಬರು ಪುಂಡ ಗಂಡು ಮಕ್ಕಳನ್ನು ಸುಧಾರಿಸಬಹುದು. ಆದರೆ ಯಾವ, ಯಾರ ತಂಟಿಗೂ ಹೋಗದ ಯಾರ ಕೈಗೂ ಸಿಗದ ಸಂಗೀತಳನ್ನು ತಿದ್ದುವುದು ಹೇಗೆ? ತನ್ನನ್ನು ಕಂಡ ದಿನದಿಂದ ಅವಳಿಗೆ ತನ್ನನ್ನು ಕಂಡರಾಗುವುದಿಲ್ಲ. ಯಾವುದಕ್ಕೂ ಎದುರುತ್ತರ ಕೊಟ್ಟು ಸಿಡುಕದೇ ಇದ್ದರೂ ಮಾಡುವ ಪ್ರತಿಯೊಂದು ಕಾರ್ಯದಲ್ಲಿ ತನ್ನನ್ನು ಹೊನವಾಗಿ ಪ್ರತಿಭಾಪಿಸುವಳು. ಇನ್ನೂ ಹದಿನೇಳು ವರುಸ್ತು—ತಾಯಿ ತಿದ್ದಿ ಹೇಳುವ ಮೂತು ನೂರಾರು. ಆದರೆ ಸುನಂದಮೃ ಅವಳನ್ನು ಸ್ವತಂತ್ರ ವಾಗಿ ಬೆಳೆಸಿದ್ದರು. ಸಾಲದ್ದುಕ್ಕೆ ಅವಳು ತನ್ನ ಸೂಸೆಯಾಗುವಳಿಂಬ ಹಂಬಲ ದಿಂದ ಅವಳನ್ನು ಆತಿ ಮುದ್ದಿಸಿದ್ದರು. ಇನ್ನು ತಂದೆಯೋ, ತನ್ನ ಮೊದಲ ಹಂಡತಿಯ ಪ್ರತಿಬಿಂಬವೆಂದು ಅವಳನ್ನು ಆರಾಧಿಸುವುದೊಂದೇ ಕಡಿಮೆ. ತನಗೇಹೋ ಅವಳು ಸುಭಾಷನ ಜೊತೆ ಅಷ್ಟೋಂದು ಸಲಿಗೆಯಿಂದಿರುವುದು ಇಷ್ಟವಾಗಲಿಲ್ಲ. ಅವನದಂತೂ ಆಯಿತು; ಇಂದು ಅವಳು ಯೆಶವಂತನ ಜೊತೆ ಹೋದುದೂ ಸರಬೀಳಲಿಲ್ಲ. ಒಂದೇ ದಿನದ ಪರಿಜಯದಲ್ಲಿ ಅವನೋ ದನೆ ಸ್ವಾಟಿರಿನಲ್ಲಿ ಕಾಲೇಜಿಗೆ ಹೋರಟಿಲ್ಲ! ಅವಳ ತಂದೆ ಇವರಿಗೆ ಕೊಂಡವೂ ಬೆಳೆದ ಹೇಳ್ಣಿ ಮಗಳ ಜನಾಭಾರಿ ಬೇಡನೇ? ಸಂಜೇ ಸಮಯ ಸಾಫಿ ತಂದೆ ಮಗಳಿಗೆ ಹೇಳಬೇಕು.

ಸಂಜೇ ಎಲ್ಲರೂ ಮನೆಗೆ ಹಿಂತಿರುಗುವ ವೇಳಿಗೆ ಒಂದಿಷ್ಟು ಕೋಡುಬಳ್ಳ ಕರೆದಿಟ್ಟಳು. ಬಾಕೆ ಹಣ್ಣಿನ ರಸಾಯನ ಮಾಡಿಟ್ಟಳು.

ಮನೆಗೆ ಮೊದಲು ಬಂದವರು ಸುಮಂತ, ಹೇಮಂತ.

“ಯಾಕೆ ಸ್ವಲ್ಪ ಬೇಗ ಬಿಟ್ಟಿದ್ದಾತ್ ?” ಚಂಪಕ ಕೇಳಿದಾಗ ಹೇಮಂತ ಅವಳ ಪ್ರಶ್ನೆಗೆ ಉತ್ತರಿಸದೇ ಕೇಳಿದ.

“ತಿಂಡಿ ಏನು ? ಹೊಟ್ಟಿ ತಾಳಾ ಹಾಕ್ಕಾತ್ ಇದೆ.”

“ಸ್ವಲ್ಪಿನಲ್ಲಿ ಏನಾದೂ ಫಂಕ್ಷನ್ ಇತ್ತಾತ್ ?” ಚಂಪಕ ತಾಳೈ ತಳೆದು ಮತ್ತೆ ಕೇಳಿದಳು.

“ಇವೊತ್ತು ನಮ್ಮ ಮಾರ್ಪಾತ್ರ ಟೀಚರ್ ತಿಧಿ ಎತ್ತಿದ್ದಿ. ಶಾಸ್ತ್ರಿಂದ ಒಡಿಸ್ತು. ಮನೆಗೆ ಒಡಿಬಂದಿ” ಹೇಮಂತ ಹೇಳಿದ.

“ಹಾಗೆಲ್ಲಾ ಮೇಸ್ಟ್ರಿಗೆ ರೆಸ್ಪೆಕ್ಟ್ ಕೊಡದೆ ಮಾತಾಡಾರ್ತಿ !” ಚಂಪಕ ಹೇಳಿದಾಗ ಹೇಮಂತ ಮುಖ ಸೊಟ್ಟಿಗೆ ಮಾಡಿ ನಕ್ಕನು.

“ಓಹೋಹೋ…… ಮರ್ಟೀಹೋಗಿತ್ತು ನೀವು ಟೀಚರ್ ಅಗಿದ್ದಿಂತ ! ಸಾರಿ ! ಮುಂಚೆ ಹೊಟ್ಟಿಗೆ ಬೀಳದಿದ್ದೆ ಮಾತು ಹಾಗೇ !”

ಚಂಪಕಳಿಗೆ ಒಕ್ಕೆಯ ಮಾತುಕತೆ ಇವರುಗಳಿಗೆ ನಡೆಯುವುದಿಲ್ಲವೆಂದು ತಿಳಿಯಿತು.

“ಮುಂಚೆ ಯೂನಿಫಾರಂ ಬಿಜ್ಞಿ, ಕೈಕಾಲೂ ಮುಖ ತೊಳ್ಳೊಂಡು ಬಂದ್ರೇ ತಿಂಡಿ ಕೊಡೋದೂ !” ಗಂಭೀರವಾಗಿ ಹೇಳಿದಳು.

“ಏನು ಬಹಳ ರೋನ್ ಹಾಕ್ತೇರಿ ಚಿಕ್ಕಮ್ಮಾ ! ಮೊದಲು ತಿಂಡಿ ಕೊಡಿ, ಅವೇಲೆ ಯೂನಿಫಾರಂ, ಕೈಕಾಲೂ ಮುಖ ಎಲ್ಲಾ !”

“ಕೊಡದಿದ್ದೇ ನಿಮ್ಮಪ್ಪನ್ನನೇ ಗಂಟು ! ಬಾರೋ ಹೋಟಿಲಿಗೆ ಜೋಗಿ ತಿನ್ನೊಣ” ಹೇಮಂತ ಹೇಳಿದ “ಸುಭಾಷ ಕೊಟ್ಟಿ ದುಡ್ಡಿದೆ.”

“ಹಾಗಲ್ಲಾ ನೋಡಿ, ತಿಂಡಿ ನಾಡಿರೋದು ನಿಮ್ಮೆ. ” ನೀವು ಕ್ಲೀನ್ ಹಾಂಟಿಟ್ ಕಲೀಲಿಂತ ಹೇಳಿದ್ದು. ನೀವು ಕೊಳಕು ಕೊಳಾಕಾಗೇ ಇರ್ತೇ ನೀಂದ್ರೆ ಹಾಗೇ ಇರಿ....ಅಪ್ಪೆ.”

“ನಿಮ್ಮ ತಿಂಡಿ ನಮಗೇನೂ ಬೇಕಾಗಿಲ್ಲ....ನಿಮ್ಮಾಯಿ ಮನೆಗೆ ಕಡೆಸಿ. ನೀವೂ, ಪಪ್ಪಾನೇ ತಿನ್ನಿ....” ಹೇಮಂತ ಹಾಗೇ ಹೊರಗೆ ಹೋದ. ಅವನ ಹಿಂದೆ ಸುಮಂತ ಅನುಮಾನಿಸುತ್ತಾ ಹೊರಟಿ. ಅಪ್ಪು ಹೊತ್ತಿಗೇ ಸಂಗೀತ ಕಾಲೇಜಿನಿಂದ ಬಂದಳು.

“ಏನೊರು ಎಲ್ಲಿಗೊಳಿರಿ? ಮೇಮ್ಮೆ ಪಾಠಕ್ಕೆ ಬರ್ತಾರಂತಿ, ಮನೇಲೆ ಇರ್ಬೀಕು.”

“ಹೋಗೇ ಸಂಗೀ, ಚಿಕ್ಕಮ್ಮಾ ತಿಂಡಿ ಕಾಫಿ ಕೊಡೋಕೆ ಎಷ್ಟು ರೋನ್ ಕಾಳಾ ರೀ ಗೊತ್ತಾ ?” ಹೇಮಂತ ಹೇಳಿದಾಗ ಸಂಗೀತಳಿಗೆ ಅಳ್ಳು ರಿಯಾಯ್ತು.

“ಅದ್ವಾಕೆ ಕೊಡಲ್ಪಂತೆ ?”

“ನೀನೇ ಕೇಳೋ ಇಗು....ನಾವಿಬೂ ಹೊಟೆಲಿಗೆ ಹೋಗಿ ತಿಂಡಿ ತಿಂಡೆನ್ನಿಂದು ಬರ್ತಿವಿ.”

“ಬನ್ನೋ ಕೇಳ್ತಿನಿ, ವಿಚಾರಿಸಿ ನಿ.”

ಸಂಗೀತ ಒಳಗೆ ಬಿಂದಾಗ ಚಂಪಕ ಎಲ್ಲವನ್ನೂ ಕೇಳಿದ್ದರಿಂದ ಅಡಿಗೆ ಮನೆಯಲ್ಲಿ ತಲೆ ತಗಿ ಸಿ ನಿಂತಿದ್ದಳು.

“ಏನು ಚಿಕ್ಕಮಾಡು ಅದೂ, ಮಕ್ಕಳಿಗೆ ತಿಂಡಿ ಕೊಡೊಲ್ಲಾಂದ್ರಗತಿ.”

ಚಂಪಕ ತಕ್ಷಣ ಉತ್ತರಿಸಲಿಲ್ಲ. “ನೋಡು ಸಂಗೀತ, ಸೀವೆಲ್ಲಾ ಬೆಳೆದು ದೊಡೆಹ್ಯೇರಾದೋರು. ತಿಂಡಿ ಮಾಡಿ ಮೇಲಿಟ್ಟಿದ್ದಿನಿ, ಕಾಫಿ ಒಳೆ ಮೇಲಿಟ್ಟಿದ್ದಿನಿ. ನಿಮಗೆ ಹೇಗೆಕೋ ಹಾಗಿರಿ....ನಿಮಗೆ ಬುದ್ದಿ ಹೇಳಿ ತಿದ್ದೇಕೆ ನಾನ್ಯಾರು ?”

ಸಂಗೀತ ಚಂಪಕಳನ್ನೇ ನೋಡಿದಳು.” ಹೂಂ, ನಮ್ಮ ಪಾಡು ನಾವು ನೋಡೆತ್ತಾತ್ಮಿವಿ, ನಮ್ಮಂಟಿಗೆ ನೀವು ಬರ್ಧಿಸಿ ನೀವು ಪಪ್ಪಾನ ನೋಡೊಳ್ಳಿ. ನಿಮ್ಮ ಅವಶ್ಯಕತೆ ನಮಗಲ್ಲ ! ನಿಮ್ಮ ಉಪದೇಶಾಸೂ ನಮ್ಮ ಬೇಕಾಗಿಲ್ಲ” ಸಂಗೀತ ಸಿಡಾರನೆ ಉತ್ತರಿಸಿದಳು. “ಏನೇಕೋ ತಿನ್ನೋರೀ....ಅವರನ್ನೇನು ಕೇಳೋದು. ಇದು ನಮ್ಮಸ್ವನ ಮನೆ, ಅವರಮ್ಮನ ಮನೆ ಅಲ್ಲ.”

ಸುಮಂತ, ಹೇಮಂತ ಜೀಬಿಗೆ ಕೋಡುಬಳೆ ತುರುಕಿಕೊಂಡರು. ಸಾಟಿ ನಿಂದ ರಸಾಯನ ತಟ್ಟಿಗಳ ತುಂಬಾ ಸುರಿದುಕೊಂಡರು. ಚಂಪಕಳ ಕಣ್ಣಿಗಳಲ್ಲಿ ನೀರುಕ್ಕೆ ಬಂತು. ತನ್ನವರೆಂದು ಅವರನ್ನು ತಿದ್ದಿ ದಾರಿಗೆ ತರುವೇ ನೆಂದುಕೊಂಡರೆ ಹೀಗೆ ಹೀಯಾಳಿಸಿ ಮಾತಾಡುವುದೇ ? ನಾಲಿಗೆಗೂ ಬಂದು ಹತೋಟಿ ಬೇಡವೇ ? ಅಲ್ಲಿಂದ ಸರಕ್ಕನೇ ರೂಮಿಗೆ ಹೋಗಿ ಬಾಗಿಲು ಹಾಕಿ ಕೊಂಡಳು.

“ಸಂಗೀ, ನೀನು ಹಾಗೆ ರೇಗಾರಿದ್ದಿತ್ತು. ಇನ್ನು ಪಪ್ಪಾ ಬಂದ್ದೀಲೇ ನಮ್ಮ ಪಾಡಿದೆ ನೋಡು !” ಸುಮಂತ ಹೇಳಿದ.

“ಏನು ಮಾಡೋ ಹಾಗಿದಾಕೆ, ನಾನೂ ನೋಡ್ತಿನಿ....ಪಪ್ಪ ಏನಾದೂ ನಿಮ್ಮ ತಂಟಿಗೆ ಬರ್ಲ ನೋಡ್ತಾ ಇರು !”

ಸಂಗೀತ ತನ್ನ ರೂಮಿಗೆ ಹೋಗಿ ಪುಸ್ತಕವಿಟ್ಟು ಬಜ್ಜುಲು ಮನೆಗೆ ಹೋಗಿ ಕ್ಯೇಕಾಲು ಮುಖ ತೊಳೆದು, ಮತ್ತೆ ತಲೆ ಬಾಚಿಕೊಂಡು ನವಿರಾಗಿ ಸಂಟು ಹಾಕಿಂಡು, ಅಲಂಕರಿಸಿಕೊಂಡು ಬಂದು ತನಗೆ ಬೇಕಾದನ್ನು ತಿಂಡಿ

ತಿಂದು ಕಾಫಿ ಕುಡಿದಳು. ಪಪ್ಪ ಚಿಕ್ಕಮ್ಮನ ಕಟ್ಟೆ ೧೦ಗೆ ಮರುಳಾಗಿ ತಮ್ಮನ್ನು ಹಿಂಸೆ ಮಾಡುವುದಕ್ಕೆ ಬಿಡಬಾರದು.

ಅವರು ತಿಂಡಿ ತಿಂದು ಕಾಫಿ ಕುಡಿದು ಯಂತ್ರಾನಿಫಾರಂನ ಕಿತ್ತಿನೆಡು ಬೇರೆಯ ಬಣ್ಣದ ಬಟ್ಟಿಗಳನ್ನು ಹಾಕಿಕೊಂಡು ಕೆಳಗಿಳಿದು ಬರುವ ವೇಳಿಗೆ ಯಶವಂತ ಸ್ವಾಟರಿನ ಮೇಲೆ ಬಂದನು. “ಬೀಗ ಕ್ಲೀನಾಗಿ ಕ್ಕೆಕಾಲು ಮುಖ ಶೋಳ್ಯಾಂಪ್ಲನ್ನಿ” ಸಂಗೀತ ಹೇಳಿದಳು, “ಒಹೊ....ಬಂದಿಟ್ರಪ್ಪಾ ಕಲ್ಪಿ ಅವತಾರ” ಹೇಮಂತ ಒಳಗೊಡಿದ. ಅವನ ಹಿಂದೆ ಸುಮಂತ.

ಇಬ್ಬರೂ ಕ್ಕೆಕಾಲು ಮುಖ ಶೋಳೆದುಕೊಂಡು ಕಾಪು ಬಾಚಿಕೊಂಡು ಬರುವುದರೂ ಸಂಗೀತ ಅವನನ್ನು ಸ್ವಾಗತಿಸಿದಳು.

“ಇನ್ನು... ಕಾಗ್ತಾನೆ ಸ್ವಾಲಿನಿಂದ ಬಂದರು, ಬರ್ತ್ರಾರೆ....”

“ಹಾಗಾದೆ ದೇ ವಿಲ್ ಕರ್ನ್ ಮಿಂ” ಯಶವಂತ ನಗುತ್ತಾ ಹೆಲ್ಪೆಟ್ರಾ ತೆಗೆದನು. ಅವನ ಕಟ್ಟುಗಳು ಅವಳತ್ತ ಮೆಚ್ಚಿಗೆಯಿಂದ ನೋಡಿದವು.

“ನಿವು ಅಫೀಸಿನಿಂದ ಹೀಗೇ ಬರ್ತ್ರಾ ಇದ್ದೀರಾ? ಮನೆಗೆ ಹೊಗೊಲಾವ್?” ಸಂಗೀತ ಕೇಳಿದಾಗ ಅವನು ನಕ್ಕನು.

“ನನೆ ಮನೆಯೆಲ್ಲಿದೆ? ನಾನು ಒಂದು ರೂಮು ಮಾಡ್ಯಾಂಡಿದ್ದೀನಿ ಅಷ್ಟೇ. ಹೊಟ್ಲೀ ನಮ್ಮಾನನ್ನುನೇ. ಅಫೀಸಿನಿಂದ ಹೊಟ್ಲೀಗೆ ಹೊಗಿ ಕಾಫಿ ತಿಂಡಿ ಮುಗಿಸಿ ಟ್ರೈ ಬಂದೆ.”

“ನಂಗೊತ್ತಿರ್ಲಿಲ್ಲ....ನಿಮ್ಮೆ ತೊಂದರೆ ಆಗೊಲಾವ್?” ಸಂಗೀತ ಉಗುರು ಕಚ್ಚುತ್ತಾ ಕೇಳಿದಳು

“ತೊಂದರೆಯೇನು? ಅಲ್ಲಿ ಇಲ್ಲಿ ತಿರ್ಗ್ಯಾಡ್ಯಾಂಡು ಕಾಲ ಕಳೆಯೋ ಬದಲು ನಿಮ್ಮ ತಮ್ಮಂದಿರಿಗೆ ಪಾಠ ಹೇಳ್ಯಾಟ್ರ್ಯಾ ಉಪಕಾರ ಮಾಡಿ ಇನಿ.”

ಅಪ್ಪರಲ್ಲಿ ಚಂಪಕ ಕ್ಕೆಯಲ್ಲಿ ತಿಂಡಿ ತಪ್ಪಿ ಹಿಡಿದು ಬಂದಳು. ಕಟ್ಟುಗಳು ಕೆಂಪಿದ್ದಿರಿಂದ ಅವಳು ಅತ್ಯಾದ್ದಿಂದು ತಿಳಿಯಿತು.

“ತೊಗೆಲ್ಲೀ, ಮಕ್ಕಿ ತಿಂಡಿ ಕಾಫಿ ಮುಗಿಸಿ ಬರ್ತ್ರಾರೆ. ನಂಗೆ ಕೇಳಿಸ್ತು, ನಿಮ್ಮೇಚ್ಚೇ ಇದ್ದೀರಂತೆ. ಪ್ರತಿದಿನ ಸಂಜೆ ಅಫೀಸಿನಿಂದ ಇಲ್ಲಿಗೇ ಬಂದಿಟಿ, ತಿಂಡಿ ಕಾಫಿ ಇಲ್ಲೇ ತೊಗೊಂಡ್ರಾಯ್ಯು.”

“ಅಯ್ಯೋ ಅದಲ್ಲಾ ತೊಂದ್ರೆ ತೊಗೊಬೇಡಿ. ಏನೋ ಸುಭಾಷ ಹೇಳಿದ, ‘ವಾನರ ವಿರ’ರನ್ನು ತಯಾರು ಮಾಡೂಂತ, ಅದಕ್ಕೆ ಒಫ್ಫ್ಯಾಂಡೆ.”

“ಪರವಾಗಿಲ್ಲ, ನಿಮಗೇನ್ನರ ನಾನೆನೂ ತಿಂಡಿ ಮಾಡೇಲ್ಲ; ಎಲ್ಲ

ರಿಗೂ ಮಾಡಿತ್ತೇನಿ. ಹಾಗೇ ಸೀವೂ ಒಬ್ಬರು ಅಪ್ಪೆ.”

ಸಂಗಿತ ಎಣಿಸಿದಂತೆ ಚಂಪಕ ರೇಗಲ್ಲಿಲ್. “ಹೇಮಂತ, ಸುಮಂತ ಬೇಗ ಬಸ್ತೋ, ಮೇಷ್ಟ್ ಕಾಯಾತ್ ಇದ್ದಾರೆ” ಕೂಗಿದಳು.

ಸುಮಂತ, ಹೇಮಂತ ಬಂದು ಯಶವಂತನ ಮುಂದೆ ಕುಳಿತರು.

“ಸಿಮ್ಮನ್ನ ಮೇಷ್ಟ್ಯಂತ ಕರ್ಮೋಲ್ಲಿ ನಾವು.... ‘ಬಾಸ್’ ಅಂತ ಕರೀ ಬೋಡಾ ?” ಹೇಮಂತ ಹೇಳಿದಾಗ ಯಶವಂತನಿಗೆ ವಿವರಿತ ನಗು ಬಂದಿತು.

“ಓಹೋ, ಏನ್ನೇಕೋ ಕರ್ಮೋಲ್ಲಿ, ಆದ್ದೆ ಹೇಳಿದಾತು ಕೇಳಿ ಈ ಅಪ್ಪೇ ! ಎಲ್ಲಿ ಸಮ್ಮ ಬುಕ್ಕು ಎಲ್ಲಾ ತಗ್ಗಾಂಡ್ವನ್ನಿ....”

“ಸೀವು ಅವರನ್ನ ಹಾಗೆ ಕಳಿಸಿದ್ದೆ ಏನೂ ಸಿಗೊಲ್ಲ, ಮಹಡಿಯ ಮೇಲೆ ಅವರ ರೂಪು. ಅಲ್ಲೇ ಹೇಳೊಳ್ಳಬಿ, ಮನೆಗೆ ಬರೋರು ಹೋಗೋರು ಡಿಸ್ಟ್ರಿ ಆಗುತ್ತೇ” ಚಂಪಕ ಹೇಳಿದಾಗ ಯಶವಂತ ಕೂಂಚ ಅಸಮಾಧಾನ ಗೊಂಡನು. ಹಿಗೆ ಸಂಗಿತ ತನ್ನದುರಿಗೆ ಕುಳಿತುಕೊಳ್ಳುವುದಿಲ್ಲವಲ್ಲ ! ಕಣ್ಣಗೆ ಹಬ್ಬಿವಿಲ್ಲದಂತಾಯಿತು !

ಹೇಮಂತ, ಸುಮಂತ ಮಹಡಿಯೇರಿದರು.

ಸಂಗಿತ ಎದ್ದು ತನ್ನ ರಜವಿಗೆ ಹೋಗಿ ಕುಳಿತಳು. ಈ ಯಶವಂತ ನೇಕೆ ತನ್ನನ್ನ ಹಾಗೆ ನೋಡುತ್ತಾನೆ? ತಾನೇನು ಅಷ್ಟು ಜೆಲುವೆಯೇ? ಅವನ ಕಣ್ಣಿಗಳು ಯಾವಾಗಲೂ ತನ್ನನ್ನೇ ಹಿಂಬಾಲಿಸುತ್ತವೆ! ತನ್ನಡಿಯ ಮುಂದೆ ನಿಂತು ಓರ್ನೋಟಿ ಬೀರಿ ತನ್ನ ಪ್ರತಿಬಿಂಬವನ್ನು ತಾನೇ ನೋಡಿಕೊಂಡಳು. ಮೆಚ್ಚಿಕೆಯಿಂದ ಪ್ರತಿಯೊಂದು ಭಂಗಿಯಲ್ಲೂ ನೋಡಿಕೊಂಡಳು. ಸುಭಾವ ತನ್ನನ್ನ ಬಯಸುತ್ತಿದ್ದುದು ನಿಜ. ತನ್ನನ್ನೇ ನಂಬಿ ತಃಗಾಗಿಯೇ ಬೇಕೆಂದರೂ ನವನು. ಆದರೆ ಯಶವಂತ ತನ್ನನ್ನೇ ಕೆಂಪಿತ್ತಿದ್ದಾನೆ!

ಹೊರಗಡೆ ತಂದೆಯ ಕಾರಿನ ಶಬ್ದ ಕೇಳಿಸಿತು. ಬಾಗಿಲ ಮರೆಯಲೇ ನಿಂತು ನೋಡಿದಳು. ಚಿಕ್ಕಮ್ಮ ಸುಮಂತ, ಹೇಮಂತರ ಬಗ್ಗೆ ಏನಾದರೂ ಹೇಳುವರೇನೋ ನೋಡಿದಳು.

“ಸ್ಮಾಟರ್ ನೋಡಿದೆ... ಟ್ಲೋಟರ್ ಬಂದಂತೆ ಕಾಣುತ್ತೇ” ಪವ್ವ ಹೇಳಿದಾಗ ಚಿಕ್ಕಮ್ಮ ನಿಧಾನವಾಗಿಯೇ ಉತ್ತರಿಸಿದರು.

“ಹೌದು, ಈಗ ಸ್ವಲ್ಪ ಹೊತ್ತಾಯ್ತು ಬಂದು. ಇಲ್ಲಿ ಡಿಸ್ಟ್ರಿನ್ ಜಾಸ್ತಿಂತ ನಾನೇ ಮಹಡಿಯ ಮೇಲೆ ಕಳುಹಿಸಿದೆ.”

“ಗುಡಾ, ಅಂತೂ ಅವರಬ್ಬರೂ ಡಾರಿಗೆ ಬಂದರೆ ಸಾಕು” ಸುಂದರೀತ

ಒಳಗೆ ಬಂದು ಕುಳತು ಎಂದಿನಂತೆ ಬೈಸ್ ಸಡಿಲ ಮಾಡಿಕೊಂಡರು.

“ಸಂಗಿತ ಎಲ್ಲಿ ಕಾಣೋಲ್ಲಿ ?”

“ಇಲ್ಲೇ ಇದ್ದು, ರಾಮಿನಲ್ಲಿ ಏನೋ ಮಾಡ್ತು ಇರ್ಬೇಕೂ! ” ಚಿಕ್ಕಮೃಳತ್ತಿರಿಸಿದರು.

“ಜಂಪಾ....ಸಂಗಿತಂಗೆ ಸಂಜೀ ಹೊತ್ತು ಹೋಗೋದು ಕಷ್ಟ. ಸಾಯಂ ಕಾಲದ ಅಡಿಗೆ ಕೆಲ್ಲಿ, ಮನೆ ಜವಾಬ್ದಾರಿ ಸ್ವಲ್ಪ ಸ್ವಲ್ಪ ಅವಳಿಗೆ ಬಿಡ್ಡಾ ಬಾ-ಅವಳೂ ಕಲಿತುಕೊಳ್ಳಲಿ. ನಾಳೆ ಸಂಸಾರ ಮಾಡೋ ಹುಡ್ಡಿ !”

“ಸಾಹ, ಬಿಡಿ ಹಾಯಾಗಿಲ್ಲ. ಇದ್ದೇ ಇರುತ್ತೇ ಅನೇಕೆ ಮಾಡೋದು”

“ಹಾಗಲ್ಲ, ನಾನು ಸಾಯಂಕಾಲ ಕೇವೋ ಫಿಟ್ಟು ಕಬಾಗೆ ಹೋಗೆಗೇಕು ಅಂತ ಇದ್ದಿನಿ. ನಿನ್ನ ಹೆಸರೂ ಕೊಟ್ಟಿಟ್ಟಿದ್ದಿನಿ. ಅಫೀಸಿನಿಂದ ಬಂದ್ದೇಲೆ ನಾವಿಭೂ ಹೊರಟುಹೋದೇ ಸ್ವಲ್ಪ ಮನೇ ಕಡೆ ನಿಗಾ ಇಡೋದು ಕಲೀ ಲೀಂತ್” ಸುಂದರೀಶ ಹೇಳಿದಾಗ ಜಂಪಕ ತಪ್ಪಣ ಉತ್ತರಿಸಿದಳು.

“ಬೆಳೆದ ಹುಡುಗೀನ್ನ ಮನೇಲಿ ಹಾಗೆಲ್ಲಾ ಬಿಟ್ಟು ಹೋಗಾರೂ ? ನಾಳೆ ಏನಾದೂ ಹೆಚ್ಚು ಕಡಿಮೆಯಾದ್ದೆ....”

“ಅಯ್ಯೋ ದೇವಮೃಳ, ಜೆನ್ನ ಇರೋಲ್ಪು ಇಲ್ಲೇ...ಏನಾಗುತ್ತೇ ?”

“ಆ ಮಾತೆಲ್ಲಾ ಅನೇಕೆ, ಬನ್ನಿ ಕಾಫಿ ತಿಂಡಿ ಕೊಡ್ಡಿನಿ.”

ಚಿಕ್ಕಮೃಳನ ಹಿಂದೆ ಪಪ್ಪ ಹೋಗುತ್ತಲೇ ಸಂಗಿತ ಹೋರಗೆ ಬಂದಳು. ಚಿಕ್ಕಮೃಳನಿಗೆ ತನ್ನ ಮೇಲೇಕೆ ಶಂಕೆ ? ತಾನೇನೋ ಯುವತೀಯಿರಬಹುದು. ಹೆಚ್ಚು ಕಡಿಮೆಯಾಗುವುದೆಂದರೆನು ? ತಾನೇನು ಎಳೆಯ ಮಗುವೇ ? ಯಾರ ಜೊತೆಗಾದರೂ ಓಡಿ ಹೋಗುವವಳೇ ? ಅವಳಿಗೆ ಮೊದಲಿನಿಂದಲೂ ತನ್ನ ಯೋವನ, ಜೆಲುವು ಕಂಡರೆ ಹೊಟ್ಟಿಕೆಚ್ಚು. ಆ ಕಾಲದಲ್ಲಿ ತಾನು ಹಾಗಿರಲಾಗಲಿಲಾ ಅತ ! ಹಾಲಿನಲ್ಲಿ ಬೇಕಾಗಿ ಶಂದೆ ಚಿಕ್ಕಮೃಳ ಇಬ್ಬರ ಮಾತು ಕೇಳಿಸುವಂತೆ ಕುಳತಳು.

“ನೋಡಿ, ಆ ಯಶವಂತ ಬೇರೆ ಬರಾತ್ರನೆ. ಬೇಳಗ್ಗೆ ಶಾಲೇಜಿಗೆ ಲಿಫ್ಟ್ ಬೇರೆ ಕೊಟ್ಟು. ಹಾಗೆಲ್ಲಾ ವಯಸ್ಸಿಗೆ ಬಂದ ಹುಡುಗಿಯರು ತಿರುಗಾಡಬಾರ್ದು !” ಚಿಕ್ಕಮೃಳನ ದ್ವಿ.

“ಅಯ್ಯೋ ಹೆಡ್ಡೇ, ಅವನಿಗೆ ಅವಳು ಸುಭಾವನ ಹೆಂಡತಿ ಆಗೋಳು ಅಂತ ಗೊತ್ತಿಲ್ಪು ? ಅದೂ ಅವನು ಅವನ ಗೆಳಿಯನೇ ! ನಿಂಗೇನೋ ಹುಚ್ಚು ಆಲೋಚನೆ. ಯಾಕೆ ನಿಂಗೆ ನನೆಷ್ಟಿ ಬರೋಕೆ ಇಪ್ಪ ಇಲ್ಪು ?”

ಪಷ್ಟನ ದನಿ. “ಮುದುಕ ಗಂಡನ ಜೊತೆ ಬರೋಕೆ ಇಷ್ಟು ಇಲ್ಲಾ? ವಾರಕ್ಕೆ ಮೂರು ದಿನಗಳು ಮಾತ್ರ. ನಿಂಗೆ ಅಲ್ಲಿ ಬ್ಯಾಡ್‌ಮಿಂಚ್‌ನ್, ಪಟ್ಲ್ ಎಲ್ಲಾ ಗೇವ್‌ನ್ ಇರುತ್ತೇ.”

ಜೆಕ್ಕೆಮ್ಮೆ ಏನು ಉತ್ತರಿಸಿದರೋ ಅವಳಿಗೆ ಕೇಳಿಸಲಿಲ್ಲ. ಎಲ್ಲಿರಿಗೂ ಹೊರಗೆ ಹೊಗಲಿವ್ವು. ನಾನೇನು ಮನೆಯಲ್ಲಿ ಬಂದಿಯೇ? ಮನೆಯಾಯಿತು ಕಾಲೇಜಾಯಿತು. ತಾನೂ ತನ್ನ ಗೆಳತಿಯರ ಮನೆಗೆ ಹೊಗಲು ಪ್ರಾರಂಭಿಸಿದರೆ ಆಗೇನು ಮಾಡುತ್ತಾರೆ?

ಬೇಕಾಗಿಯೇ ಕುಳಿತಲ್ಲಿಂದಲೇ ಕೂಗಿದಳು. “ಪಪ್ಪಾ, ನಾನು ಶಾಂತ ಮನೆಗೆ ಹೊಗಿಟ್ಟು ಬಿತ್ತಿಸಿ. ಅವಳ ಕೈಲಿ ಕೆಲವು ಪುಸ್ತಕ ಇಸ್ತೇವ್ಯಾಕು.”

“ಬೇಗ ಬಂದಿದು. ತುಂಬಾ ಕತ್ತಲೆ ಮಾಡಿಕೊಂಡು ಬರ್ಬೀಡಾ. ಬೇಕಾದ್ದೆ ಜೊತೆಗೆ ಚೆನ್ನುನ್ನ ಕರ್ಮಾಂಡೊಂಗ್ಗು ಇಲ್ಲ.” ಕೂಗಿ ಹೇಳಿದರು ಚೆಕ್ಕೆಮ್ಮೆ.

“ಅಲ್ಲ ರೀಟ್ರ್ ಸಂಗೀ, ನಿನ್ನ ಮುಖಾನೇ ಸೋಡಲ್ಪುಲಾಲ್ ನಾನೂ!” ಪಪ್ಪನ ಧ್ವನಿ.

“ಬಂದ್ದೀಲೇ ಸೋಡ್ವೆಂತ....” ಸಂಗೀತ ಉತ್ತರಿಸಿ ಕಾರಿಗೆ ಚಪ್ಪಲಿ ಮೆಟ್ಟೆ ಏನೂ ಕೆಲಸವಿಲ್ಲದಿದ್ದರೂ ಶಾಂತಿಯ ಮನೆಯತ್ತ ಹೆಚ್ಚಿ ಹಾಕಿದಳು.

ಪಪ್ಪ, ಚೆಕ್ಕೆಮ್ಮೆ ಇಬ್ಬರದೇ ಈಗ ಬೇರೆ ಪ್ರಥಂಚ. ಸುಮಂತ, ಹೇಮಂತ ಯಶವಂತರದೇ ಒಂದು ಗುಂಪು. ದೇವಮ್ಮೆ, ಚೆನ್ನುತಮ್ಮು ಪುಟ್ಟ ಮನೆಯಲ್ಲಿ ಒಂದು, ತಾನೊಬ್ಬಳೇ ಏನು ಮಾಡುವುದು?

ಶಾಂತಿಯ ಮನೆಗೆ ಬಂದಾಗ ಶಾಂತಿಯ ತಾಯಿ ಅವಳು ಮನೆಯಲ್ಲಿಭ್ರಮ ವೆಂದರು. ಬಂದ ದಾರಿಗೆ ಸುಂಕವಿಲ್ಲವೆಂದು ದಾರಿ ಬದಲಿಸಿ ರಾಣಿಯ ಮನೆಗೆ ಬಂದಳು. ರಾಣಿ, ಅವಳ ಅನೇಕ ಗೆಳತಿಯೊರಣಿನೆ ಹರಟುತ್ತಾ ಕುಳಿತಿದ್ದಳು. ರಾಣಿಯದು ಹೊಡ್ಡಿ ಬಂಗಲೆ. ತಂದೆ ಮಾಲಿಟ್ರಿಯ ಹೊಡ್ಡಿ ಆಫೀಸರ್. ತಾಯಿ, ತಂದೆ ಇಬ್ಬರೂ ಬಹಳ ಆಧುನಿಕರು. ಮಗಳೂ ಒಬ್ಬಳೇ. ಅವಳಾಡಿದಂತೆ ಆದಲು ಬಿಟ್ಟಿದ್ದರು. ಅವಳು ಕೇಳಿದುದನ್ನು ಇಲ್ಲವೆನ್ನುತ್ತಿರಲಿಲ್ಲ. ಸಂಗೀತನ್ನು ಕಾಣುತ್ತೇಕ್ಕೆ ಬೀಸಿ ಕರೆದಳು.

“ಹೂಯ್ ಸಂಗೀ, ಜಾಯಿನ್ ಅವರ್ ಗ್ಯಾಂಗ್....” ಸಂಗೀತ ಅನುಮಾನಿಸುತ್ತಾ ಒಳಗೆ ನಡೆದು ಬಂದಳು.

“ಇವ್ವನನ್ನ ಕಾಲ್ಸ್ ಮೆಂಟ್, ಸಂಗೀತಾಂತ....ಇವ್ವ ಮಿಲಿ, ಇವ್ವ ಶತ್ತಿ, ಇವ್ವ ಕೆಕ್ಕೆರ್, ಇವ್ವ ಪ್ರಸಾದ್, ಇವ್ವ ಚೈರಾಜ್” ಸಂಗೀತ

ಎಕ್ಕರತ್ತ ನೋಡಿ “ಹಲೇಂ” ಎಂದೇನು. ಎಪ್ಪಾದರೂ ಆ ತರಹದ ಗುಂಪಿಗೆ, ಮಾತಿಗೆ ಅವಕು ಹೊಸಬಳು. ಅವರಂತೆ ತಾನು ವಾರಕ್ಕೆ ಮೂರು ಪಿಕ್ಕರ್ ಸೇಂಡುತ್ತಿರಲಿಲ್ಲ. ಇಂಗ್ಲೀಷ್, ಹೀಂದೀ ಚಿಕ್ಕಗಳನ್ನು ಹಾಕಿಕೊಂಡು ಸತ್ತಿಸುತ್ತಿರಲಿಲ್ಲ. ಹೋಟಿಲ್, ದ್ರೈವ್ ಇನ್ ಹೋಟಿಲ್ ಗಡಿಗೆ ಬಾಯ್ ಫ್ರೆಂಡ್ಸ್ ಕಾರಿನ್ಲ್ ಶಿಪಾಂಡುತ್ತಿರಲಿಲ್ಲ.

ಸುಮ್ಮನೆ ಕುಳಿತ್ತಿದ್ದ ಅವಕನ್ನು ರಾಣಿ ನೋಡಿ ನಕ್ಕಳು. “ಸಂಗೀ ತುಂಬಾ ತ್ರೈ ನೇಚರ್”. ಬಿಟ್ ಬನ್ಸ್ ಏ ಈಸ್ ಇನ್ ದಿಗ್ಲೇ, ಈ ಈಸ್ ಫ್ರೈನ್ ಆಲ್ಟ್ ಸಂಗೀ ?” ಸಂಗೀತ ನಿಸ್ನನಕ್ಕಾಗು.

“ಟೀಕ್ ಇಟ್ ಈಸ್ ಟೊರಿನ್ನೋ ತೊಗೋತಿಯೋ ಅಫ್ಪ್ ಗ್ರೇನ್ ಜ್ಯಾಸ್ ತೊಗೋತಿಯೋ ?” ರಾಣಿ ಕೇಳಿದಳು.

“ಎನಿತಿಂಗ್ ವಿಲ್ ಡೊ” ಸಂಗೀತ ಹೇಳಿದಾಗ “ಪ್ರಸಾದ್ ಡಿಯರ್”, ಗೆಟ್ ಹರ್ ಟೊರಿನ್ನೋ, ಫ್ರಿಜ್ ನಲ್ಲಿದೆ.”

ಪ್ರಸಾದ್ ದೊಗಳಿ ಬೆಲ್ಲ್, ಸೈಡ್ ಲಾಕ್ಸ್, ಎತ್ತರ ಕಟ್ಟುಮಾತ್ರದ ವ್ಯಕ್ತಿ. ಹೋಗಿ ಟೊರಿನ್ನೋ ತಂದು ಸಂಗೀತಳ ಕೈಗಿತ್ತನು. ಅವನು ಬಗ್ಗಿದಾಗ ಸಿಗರೆಟ್‌ನ ವಾಸನೆ ಮೂಗಿಗೆ ಬಡಿಯಿತು. “ಘ್ಯಾಂಕ್ಲ್ಯೂ” ಸಂಗೀತ ಟೊರಿನ್ನೋ ಬಾಯಿಗಟ್ಟುಕೊಂಡಳು. ಅವಳ ಮಾತುಕತೆ ಅವಳಿಗೆ ವಿಚಿತ್ರ ವಾಗಿತ್ತು.

“ನೊನ್ನೆ ಸೈಡ್ ಹೇಗಿತ್ತು ಪಾಟ್ ?” “ಬ್ಲಾಫ್ ಫಿಲ್ ಕ್ಲಾಪ್ ನಾನು ಒಂದೂ ನೋಡೇ ಇಲ್ಲಿ. ಅಭಾಸಿನ್, ಬ್ಲೇಲ್ ಆಗಂತ್ರ ವೆರಿ ಎಕ್ಸೈಪ್ಟಿಂಗ್ ಆಲ್ಟ್” “ಆ ಪುಸ್ತಕಗಳನ್ನು ಕೊಡ್ಡಿನ್ನಿ ಓದು. ಸಧ್ಯ ಮನೆಲಿ ಎಲ್ಲರಿಗೂ ಕಾಣೋ ಹಾಗೆ ಓದ್ದೀಡ್.” “ವಿ ಮನ್ ಹ್ಯಾವ್ ಫನ್ ಆಲ್ಟ್, ದಿಸ್ ಈಸ್ ದಿ ಏಜ್....”

ಕೊಂಜ ಹೆಡ್ಲಿಗೇ ಸಂಗೀತಳಿಗೆ ಬೇಸರವಾಯಿತು. “ರಾಣಿ, ಹೊತ್ತಾಯಿತು ಹೋಗ್ರೀನಿ....ನಾನೊಬ್ರೀ ಹೋಗಬೇಕು.”

“ನೋ. ಪ್ರಸಾದ್, ಅವಕ್ಕೂ ಡ್ರಾವ್ ಮಾಡಿ ಬಾ....ಅವಕ್ಕೂ ಒಬ್ಬಿನ್ನೀ ಕಳಿಸ್ತೀಡ್. ಯಾರಾಡೂ ಕಿಡ್ಲಾವ್ ಮಾಡಿಬಿಂಬಾರು !”

ಪ್ರಸಾದ್ ಕಣ್ಣ ಹೊಡಿದನು. “ಷಿ ಈಸ್ ಎ ವಾಲ್ ಫ್ಲಾವರ್. ಇಫ್ ಇಡೊ ವಾಟ್ ವಿಲ್ ಯೂ ಡೊ ?”

“ನಿಂಗೆ ಅವೈಟ್ಯಂದು ಗಟ್ಟಿ ಇಲ್ಲ” ರಾಣಿ ನಕ್ಕಳಿ. “ಟ್ರೈಪು ಬಿ ಫ್ರೈತ್‌ಸ್ವಲ್” ಟು ಬನ್ ಪ್ರಮಾನ್.”

“ಚೇಡ ರಾಣಿ, ನಾನು ಹೊಗ್ಗಿ ನಿ. ಸಂಗಿತ ಹೊರಟಾಗ ಜೈರಾಜ್ ಎದ್ದನು. “ಬನ್ನಿ, ನಾನು ಕಾರ್ಷಲ್ ಡಾರ್ವಾ ಕೊಡ್ಡಿ ನಿ. ಒಬ್ಬರೇ ನಡಿದು ಹೊಗಿಬಾರದು.”

“ಬಿ ದಿ ಲಕ್ಕ್ಯೆ ಬನ್” ಪ್ರಸಾದ್ ಕುಳಿತನು. ಜೈರಾಜನ ಬಲವಂತಕ್ಕೆ ಮಣಿದು ಸಂಗಿತ ಅವನೊಡನೆ ಕಾರಿನಲ್ಲಿ ಕುಳಿತಳು. ಜೈರಾಜ್ ಹೆಚ್ಚು ಮಾತಿಲ್ಲದವನೆಂದು ಅವಳಿಗೆ ಅರಿವಾಯಿತು. ಅವನು ಯಾರೋಂದಿಗೂ ಹೆಚ್ಚು ಚೆರಿಯದೆ ಸುಮ್ಮಿನಿದ್ದುದೇ ಅವಳಿಗೆ ತಿಳಿದಿತ್ತು.

“ನಿವ್ವ ರಾಣಿ ಗ್ಯಾಂಗ್ ನವರ ಹಾಗೆ ಕಾಣಿಸೋಲ್ಲ. ನಾನು ನಿಮ್ಮನ್ನು ಸೋಡಿಯೇ ಇರಲಿಲ್ಲ.”

“ಹೌದು.... ಇನ್ನೊತ್ತು ಹಿಗೆ ಬಂದೆ, ರಾಣಿ ಕಂಡಳು ಒಳಗೆ ಬಂದೆ. ನಾವು ಬರೀ ಕಾಲ್ ಸ್ವೇಚ್ಚಾ... ಪ್ರೇಂಡ್ಸ್...”

“ನಿವ್ವ ಈ ಗುಂಪಿಗೆ ಸೇರಿದವರಲ್ಲ. ನಿವ್ವ ಸ್ವಾರ್ಪ್ ಆಗೋಡೂ ಇಲ್ಲ....” ಜೈರಾಜ್ ಹೇಳಿದಾಗ ಸಂಗಿತ ತಲೆ ತಗಿ ಸಿದಳು.

“ನಂಗೆ ಗೊತ್ತು” ಕಾರು ಮನೆಯ ಮುಂದೆ ನಿಂತ ಕೂಡಲೆ ಬಾಗಿಲು ತೆರೆದು ಇಳಿದಳು. “ತುಂಬಾ ಧಾರ್ಯಾಂಕ್ಸ್ !”

“ಇಟ್ಸ್ ಆಲ್ ರೈಟ್ಸ್” ಜೈರಾಜ್ ಹೊರಟಿನು. ಗೇಟು ತೆರೆದು ಒಳಗೆ ಬರುವುದಕ್ಕೂ, ಯಶವಂತ ಸ್ವಾಟ್ಪರಿನ ಬಳಿ ನಿಂತು ತಲೆಗೆ ಹೆಲ್ಪೆಟ್ ಕಾಕ ಕೊಳ್ಳುವುಕ್ಕೂ ಸರಿಯಾಯಿತು.

“ವನು? ಬೆಳಗೆ ನನ್ನ ಜೊತೆ ಸ್ವಾಟ್ರಾನಲ್ಲಿ ಬರೋಕೆ ಘಸ್ ಮಾಡಿದ್ದಿ, ಈಗ ಕಾರ್ಷಲ್ ಬಂದ್ರಿ! ನಿಮ್ಮ ಕಾರ್ ಪ್ರಿಫರೆನ್ಸ್ ಜಾಸ್ತಿಂತ ಕಾಣ್ಣತ್ತೆ” ಯಶವಂತನ ಕೃಷ್ಣಾ ಹೆಲ್ಪೆಟ್ ಹಿಡಿದು ನಿಂತು ಕೇಳಿದ.

ರಸ್ತೆಯ ದೀಪದ ನುಂಕು ಬೆಳಕಿನಲ್ಲಿ ಅವನಿಗೆ ಸಂಗಿತ ಬಲು ಮೋಹಕ ವಾಗಿ ಕಂಡುಬಂದಳು. ಇವಳು ಬೆಳಗೆ ಬಹಳ ಮಯಾದವಸ್ಥೆ ಹುಡುಗಿಯಂತೆ ತನೆನ್ನುಡನೆ ಬರಲಿಲ್ಲ. ಈಗ ಈ ಕತ್ತಲಲ್ಲಿ ಆ ಯುವರನೊಡನೆ....ಅವನಿಗೆ ಕೊಂಡ ಕೊಂಬವೂ ಬಂದಿತು.

“ಹಾಗೇನಿಲ್ಲ, ರಾಣಿ ಮನೆಗೆ ಹೊಗಿದ್ದೆ. ಬರ್ತ್ ಒಬ್ಬರೇ ಬರೋದು ಹೇಗೆಂತ ಅವನು ಡಾರ್ವಾ ಮಾಡಿದ” ಸಂಗಿತ ಹೇಳಿದಾಗ ಯಶವಂತ

ಸದ್ವಿಲ್ಲದೇ ನಕ್ಕನು. ಮುಂಚುಕು ಬೆಳಕಿನಲ್ಲಿ ಅವನ ನಗು ಕಂಡು ಸಂಗೀತ ಕೊಂಬೆ ಬೆಳ್ಳಿದಳು.

“ಸೋರೆ, ನೀವು ಒಬ್ಬರೇ ಇದೆ ಯಾರ್ಥೀಕಾದ್ವಿಲಿಫಾಪ್ ಕೊಡೊಬ್ಬೇದು, ಡಾರ್ಬಾ ಮಾಡೊಬ್ಬೇದು, ಗುಡ್...” ಯಶವಂತ ನಕ್ಕ ಹೆಲ್ತೀಟ್ ಹಾಕಿ ಕೊಂಡು ಸೂಟಿರ್ ಒದೆದು ಸ್ವಾರ್ಪ್ ಮಾಡಿದನು. ಅದು ತಕ್ಷಣ ಆಗಲಿಲ್ಲ. ಅದನ್ನು ಕಂಡು ಸಂಗೀತಳಿಗೆ ನಗು ತಡೆಯಲಾಗಲಿಲ್ಲ.

“ನನ್ನ ಏನೇನೋ ಅಂದಿ, ಅದ್ದೇ ಸೂಟಿಗೆ ಕೋಪ ! ಅದು ಸ್ವಾರ್ಪ್ ಆಗೋಳಿಲ್ಲ...”

“ಹೊಂ... ಎಲ್ಲಕ್ಕೂ ಸ್ವಾರ್ಪಿಂಗ್ ಟ್ರಿಬಲ್ ಪ್ರಾಬ್ಲಂ. ಅಮೇಲೆ ಎಲ್ಲಾ ಸ್ವಾತ್ರ...” ಯಶವಂತ ನಕ್ಕ ಸ್ವಾರ್ಪ್ ಮಾಡಿದ. “ನಾಳಿ ಇವ್ವಾತ್ಮಿನ ಹಾಗೆ ಸಂಜೆ ಬ್ರಿನ್ ಸಿ. ಬೆಳಿಗೆ ಕಾಲೇಜಿಗೆ ನಡೆಣ್ಣಂಡೇ ಹೋಗಿ.”

ಸಂಗೀತ ಕಾರಿನಿಂದ ಬಂದಿಳಿದುದನ್ನೂ, ಯಶವಂತನೊಡನೆ ಮಾತ ನಾಡುತ್ತಿದ್ದುದನ್ನೂ ಚಂಪಕ ಗಮನಿಸಿದ್ದಳು. ಅವಳು ಒಳಗೆ ಬರುತ್ತಲೇ ಅದನ್ನು ನಯವಾಗಿ ಕೇಳಿದಳು.

“ಎಲ್ಲಿಗೆ ಹೋಗಿದ್ದೀ ಇವೊತ್ತಿನವರಿಗೆ ?”

ಸಂಗೀತ ಚಿಕ್ಕಮೃನನ್ನು ದುರುದುರನೆ ನೋಡಿದಳು. ಇವರು ಪಪ್ಪನ ಜೊತೆಗೆ ಕ್ಲಬಿಗೆ ಹೋಗಬಹುದು, ಏನೇಲ್ಲಾ ಮಾಡಬಹುದು. ತಾನೇಕೆ ಇವರಿಗೆ ಎಲ್ಲಕ್ಕೂ ಉತ್ತರಿಸಬೇಕು ? ಕೊಂಬೆ ಓರಿಯಾದ ಕುಂಕುಮ, ಕೆದರಿದ ತಲೆ, ತಲೆಯಲ್ಲಿದ್ದ ಹೂವಿನ ದಂಡೆ ಮುದುರಿದ್ದು, ಸೆರಗು ಓರಿಯಾ ದುದು ಇವೆಲ್ಲಾ...! ಪಪ್ಪ ರೂಪಿನಲ್ಲೇ ಇರಬೇಕು, ಪೈಪಿನಿಂದ ಬರುತ್ತಿದ್ದ ಹೊಗೆಸೊಪ್ಪಿನ ವಾಸನೆ ಬರುತ್ತಿದೆ. ಚಿಕ್ಕಮೃನು ಬಳಿಯು ಬುರುತ್ತಿದೆ. ಸಂಗೀತ ಕೊಂಬೆ ಕನಲಿ ನುಡಿದಳು.

“ಹೇಳಿಟ್ಟು ಹೋಗಿರಲಿಲ್ಲಾ, ಏನು ಎಲ್ಲಕ್ಕೂ ವರದಿ ಒಪ್ಪಿಸಬೇಕಾ?”

ಚಂಪಕನಿಗೆ ಮಾತನಾಡಲು ಆಸ್ತಿದ ಕೊಡದೆ ತನ್ನಂದಿರನ್ನು ಹುಡುಕಿ ಕೊಂಡು ಹೊರಟಿಳು. ಇಬ್ಬರೂ ಪುಸ್ತಕಗಳನ್ನು ಸೂಕ್ತಿನ ಬಾಗಿಗೆ ಕಸ ತುಂಬಿನಂತೆ ತುಂಬಿತಿದ್ದರು.

“ಇಡೆಲ್ಲಾ ಓದಿ ಇಂಜಿನಿಯರ್ ಆಗ್ನೀಕಾ ?”

“ಇಡೆಲ್ಲಾ ಹರಿದು, ಅರಿದು ಬೇಯಿಸಿ ಕುಡಿದುಬಿಟ್ಟಿ ನಾಳಿ ಜಂಯಾ ಇಂಡಿಯನ್ ಹೊರಟಿಪ್ಪುಹೋಗ್ನಿಂದಾ ?” ಇಬ್ಬರೂ ಕೆಲಕೆಲನೆ ನಕ್ಕರು.

“ನಮ್ಮ ಗುರು-ಭಾಸ್, ಹೈಕಾಸ್ ಸಾಗಿದ್ದಾರಲ್ಪ್ತಾ? ಆ ಮನುಷ್ಯ, ಅ ಫಿಗರ್ಲೂ, ಎ ಒನ್ನ! ಎಪ್ಪು ಜೆನ್ನಾಗಿ ಸ್ಟೋರ್ ಮಾಡ್ರಾರ್ ಸೇಡಿದ್ದಾ? ಎರಡು ಬೆಂಟ್‌ಗಳ ನಡುವೆ ಖಗರೀಟನ್ನ ಹೀಗೆ ಹುಡೊಂಡು ಕಾಲಿನ ಶಾಸಿನ ಹೀಲ್ಪ್ ಹೇಳಿ ಲೈಟರನ್ನ ಸ್ವಲ್ಪ ಕುಟ್ಟಿ, ಜರ್ ಅಂತ ಲೈಟರ್ ಹಚ್ಚಿಕೊಂಡು ಸಿಗರೀಟ್ ಹಚ್ಚಿನ್ನಾರೆ. ಆ ಲೈಟರ್ ಎಲ್‌ಕ್ರಾಂಟಿಕ್ ಅಂತೆ ನಾಳೆ ಜೊರ್ತೆ ಬಿಡೊಣ್” ಹೇವುಂತ ಹೇಳುತ್ತದ್ದು. ಸಂಗೀತ ನಿಂತಲ್ಲಿಯೇ ನಿಂತು ಆಲಿಸಿದಳು. ಅವಳ ಕಣ್ಣಂದೆ ಯಶವಂತನ ಮಾದಕ ಸಂಗು ಸುಳಿದು ಮಾಯವಾಯಿತು.

“ಎನು ಕಲಿತುಕೊಂಡ್ದೇ ಇವೇತ್ತು? ಸಿಗರೀಟು ಸೇಡೋಡಾ?”

“ಶಾಂತಂ ನಾಹಂ” ಸುಮಂತ ಕೆನ್ನೆ ಬಡಿದುಕೊಂಡನು. “ನಮ್ಮ ‘ಗುರು’ ಏನು ಕೆಲ್ಲ ಮಾಡಿದ್ದೂ ಅದ್ದುಲ್ಲಿ ಒಂದು ತರಹ ಫೈನ್ ಸೆಸ್ ಇದೆ, ಅಂತ ಹೇಳಾತ್ತ ಇಡ್ವಿ....”

“ಸಿಗರೀಟ್ ಲೈಟರ್ ಕದಿಯೇದು!” ಸಂಗೀತ ಹೇಳಿದಾಗ ಹೇವುಂತ ಶಲ್ಲಿ ಕೆರಿದುಕೊಂಡನು. “ತಮಾವೆಗಿ ಅಂದೆ ಅಪ್ಪೆ, ಅ ಲೈಟರ್ ಕಬ್ಬಿನ್ನಂದು ಏನಾತ್ತಿದ್ದೀಕು? ಈ ಪುಸ್ತಕಗಳಿಗೆ ಬೆಂಕಿ ಹಚ್ಚಿದ್ದೀಕು.”

ಚೆನ್ನ ಅಪ್ಪರಲ್ಲಿ ಮಹಡಿಯ ಮೇಲೆ ಅವರಬ್ಬಿರ ಸಮವಸ್ತುವನ್ನು ತಂದು ಮಂಚದ ಮೇಲೆ ಆರಿಹಾಕೆದನು.

“ನಾಳೀಕೆ ಒಣಿತ್ತೆ. ಇಸ್ತು ಮಾಡಿ ಮಂಡಿಗ್ಗಿನಿ ಇನ್ನೂಲಿನಂತೆ.”

“ಕಾಗ್ಗಾಕೋ ಒಗಿ? ಯಾರು ಹೇಳಿದ್ದು?” ಸಂಗೀತ ಕೇಳಿದಾಗ ಚೆನ್ನ ಚೆನ್ನ ತುರಿಸಿಕೊಂಡನು. “ಚಿಕ್ಕಮಾತ್ವಾ.”

ಸಂಗೀತ ನಿಂತಲ್ಲಿ ಶಲ್ಲಾದಳು ಆಗಲೀ ಕೆಲಸದವರಿಗೆಲ್ಲಾ ಅವರು ‘ಚಿಕ್ಕಮಾತ್ವಾ’ ತಾನೇನು?

ಕೆಳಗಿಳು ಬರುತ್ತಾ ತಮ್ಮಂದಿರಿಗೆ ಶಾಗಿ ಹೇಳಿದಳು. “ಹಪ್ಪನ್ನು ಕೇಳಿ ಎರಡು ಹೊಸಾ ಯುನಿಫಾರಂ ತೆಗೆಸ್ತೊಳ್ಳೋ. ಭಿಕ್ಕುಕರ ಮಾತ್ಕಾಂತೆ ದಿನಾ ಒಂದೇ ಹಾಕೊಂಡು ಎಲ್ಲಿ ಗ್ರಹಣಾರ....!”

ಹೀರೆ ಬಿಳ್ಳಿ, ರಾತ್ರಿಯಂದಿಗೆ ತೊಟ್ಟು ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ಸೋಡಿಕೊಂಡಳು. “ಥೂ, ಸುಭಾಸ್ ನಿಂಗೆ ನನ್ನ ಬ್ರಾಹ್ಮಿನ ಅಪಿಷಿಂಹೀಟ್ ಮಾಡೋಕೆ ಬರೋಲ್ಲ. ಎಲ್ಲಾ ಇಲ್ಲಿ ಕೋಳಿತಾ ಇದೆ” ತನಗೆ ತಾನೇ ನಕ್ಕಳು.

ಉಟಕ್ಕೆ ಕುಳಿತಾಗ ಹೇಮಂತ ಮೆಲ್ಲನೇ ಮಾತು ಪ್ರಾರಂಭಿಸಿದ.
“ಪವ್ವಾ, ನಮ್ಮಿಬ್ಬರ ಯುಂನಿಫಾರಂ ಹಾಳಾಗಿಹೋಗಿದೆ.”

ಸುಂದರೀರ ಅಕ್ಷಯರಿಗೊಂಡನು. “ಮೊನ್ನೆ ಅಕ್ಷಯ ಇದ್ದಾಗ ಹೊಸ ದೊಂದು ‘ಸೆಟ್ಟು’ ಕೊಂಡೊಂಡೆಲ್ಲೋ ಒಂದೇ ಸಾಕಳಂತ.”

“ನಮಗೇನೋ ಸಾಕು, ಆದ್ದೇ ಸಂಗೀ ಹೇಳಿದ್ದು ಇನ್ನೊಂದು ಸೆಟ್ಟು ಕೇಳಳಂತ” ಸುಮಂತ ಹೇಳಿದಾಗ ಸಂಗಿತ ಅವನತ್ತು ಕೆಡಿನೋಟ ಬೀರಿದಳು.

“ಹೌದು, ಬೇಳಿಗೆ ಅವರ ಯುಂನಿಫಾರಂ ಗತಿ ನೋಡೈ ಕಿತ್ತು, ಹೇಗೋ ಕ್ಕೀನೋ ಮಾಡಿಯಾಯ್ತು. ಇನ್ನೊಂದು ತೆಗೆದುಕೊಡಿ” ಚಂಪಕ ಹೇಳಿದಳು.

“ಆ ಮಾತು ಪಪ್ಪಂಗ ಸಾಯಂಕಾಲ ಬಂದಾಗ್ಗೇ ಹೇಳಿದ್ದೆ ತಂದೊಡ್ಡಾ ಇಲ್ಲಿಲ್ಲಾ? ಚೆನ್ನೆ ಈಗ ಒಗೆದು ಹಾರಿದಾಗೆನೆ. ನಾಳೆಗೆ ಒಣಗ್ಗೇ ಇದ್ದೇ ಆದ್ದೇ ಕಾಕೊಂಡು ಹೋಗ್ತಾರೆ. ನಾಳೆ ನೆಗಡಿ, ಕೆಮ್ಮು ಜ್ವರ ಬರಲಿ” ಸಂಗಿತ ತಲೆಯಂತ ದೇ ಉತ್ತರಿಸಿದಳು.

“ಸಂಗೀ, ನೀನೂ ಸ್ವಲ್ಪ ತಮ್ಮಂದಿರನ್ನ ನೋಡೊಬಾರಾ ?”

ಸಂಗಿತ ಲೋಟುದಲ್ಲಿದ್ದ ನೀರನ್ನು ಶುಡಿದು ಕೆಳಗಿಟ್ಟಳು.

“ನಾನು ಕಾಲೇಜು, ಫೆರೆಂಡ್, ತಿರುಗಾಟ, ಒಡನಾಟ ಎಲಾಲ್ ಬಿಟ್ಟಿಟ್ಟು ಅಡಿಗೆ ಕೆಲ್ಲಿ, ತಮ್ಮಂದಿರ್ ನೋಡೊಂದು ಮನೇಲಿ ಇರಾಲ್ ?”

ಸುಂದರೀಶ ಚಂಪಕಳ ಮುಖ ನೋಡಿದೆ.

“ಹಾಗಲ್ಲಾ ಸಂಗಿತ ನಾನು ಹೇಳಿದ್ದು. ನಿನ್ನ ಮಾತು ಅವರು ಕೇಳುತ್ತಾರೆ. ನಿಂಗೆ ಅವರ ಬುದ್ದಿ ಗೊತ್ತು; ಅದಕ್ಕೇ ಹೇಳಿದ್ದು.”

“ಓದ್ದೋಕೆ ಮೇಸ್ವಾಯ್ತು, ಒಬ್ಬ ಆಯಾನ್ನ, ಅಡಿಗೆಯವಳ್ಳೂ ಗೊತ್ತು ಮಾಡು ಪವ್ವಾ, ಆಗ ನಾವೆಲೂ ಫ್ರೀಯಾಗಿರೋದು” ಸಂಗಿತ ದದಕ್ಕೆನೆದ್ದು ತಟ್ಟಿಯಲ್ಲಿ ಕೈತೊಳೆದು ಒಳಗೆ ನಡೆದಳು.

ಅವಳ ಕೋಪ ನೋಡಿ ಸುಮಂತ, ಹೇಮಂತರೂ ಎದ್ದು ತಟ್ಟಿಯಲ್ಲೇ ಕೃತ್ಯಾಕೆದುಕೊಂಡು ಎದ್ದು ನಿಂತರು.

“ತಟ್ಟಿ ಕೆಳಗಿಡಿ” ಚಂಪಕ ಹೇಳಿದಾಗ, “ದೇವಮ್ಮನ್ನ ಕರೆದು ಹೇಳಿಕ್ಕಿಮ್ಮು, ನಮಗೆಲ್ಲಾ ಕೆಲ್ಲಿ ಮಾಡಿ ಅಭ್ಯಾಸ ಇಲ್ಲ” ಹೇಮಂತ ಸಿದುಕೆ ಹೊರಟಾಗ ಸುಮಂತ ಮೆಲ್ಲಗೆ ಅವನ ಹಿರದೆ ನುಸುಳಿದ. ತಂದೆಯು ಕೋಪಕ್ಕೆ ಪಾತ್ರಾಗಿ ಏಟು ತಿಂದರೆ!

ಸಂಗಿತ ತನ, ರಾಮಿನಲ್ಲಿ ಟ್ರಾನ್ಸ್‌ಸ್ಟ್ರಾನ್ಸ್ ತಿರುಗಿಸಿ ಮೆಲ್ಲಗೆ ಬರುತ್ತಿದ್ದ

ಸಂಗೀತವನ್ನು ಅಲಿಸುತ್ತಿದ್ದಳು. ಕರ್ನಿಗೆ ನಿದೆ ಹತ್ತುಲಿಭಿ. ರಾಣಿ ತನ್ನ ಹಾಗೇ ಒಬ್ಬಳೇ ಮಗಳು. ಎಷ್ಟು ಸೇರಿಸುತ್ತಾರೆ ! ಅವಳಿಗೆವ್ಯಾಪ್ತಿತ್ವದಲ್ಲಿ ತಾನಿಲ್ಲಿ ಇಷ್ಟು ದಿನ ಸೋದರತ್ತಿಯ ಬಂದಿ, ಈಗ ಈ ಚಿಕ್ಕವ್ಯಾಪ್ತಿಯೇ ಬೇರೆ. ತಾನೂ ರಾಣಿಯ ಹಾಗೆ ತಮ್ಮಿಗರುವ ದೊಡ್ಡ ಕಾಂಪಾಂಡಿನಲ್ಲಿ ಗೆಳಿತಿಯರನ್ನು, ಗೆಳಿಯರನ್ನೂ ಯಾವುದಾದರೂಂದು ನೆವಕ್ಕೆ ಕರಿದರೆ ! ಯಾವ ಕಾರಣಕ್ಕೆ ಕರಿಯುವುದು ? ಪ್ರಸಾದ ತನ್ನನ್ನು ‘ವಾಲ್ ಫ್ಲವರ್’ ಎಂದಿದ್ದು. ಕೂಡಲೇ ಡಿಕ್ಕನರಿ ತೀಗೆದು ಅದರಭಾವವನ್ನು ನೋಡಿದಳು. ‘ಸಂಗಾತಿಯಿಲ್ಲದವರು’ ಆಗಲಿ ನೋಡುವೇ. ತನ್ನ ಹುಟ್ಟಿದ ಹಬ್ಬಿ ಇನ್ನೂ ಮುಂದಿನ ತಿಂಗಳು. ಅಲ್ಲಿಯವರಿಗೆ ಏಕೆ ಕಾಯಬೇಕು ? ಪ್ರಪನ್ನನ್ನು ಕೇಳಿದರೆ ಬೇಡವೆನ್ನುವುದೇ ಇಲ್ಲ. ಮುಂದಿನ ವಾರ, ಭಾನುವಾರ. ಬೇಡವೆನ್ನು ಇರ್ತಾರೆ. ಬೇರಿಯ ದಿನಗಳಲ್ಲಿ ಚಿಕ್ಕವ್ಯಾಪ್ತಿ, ಪ್ರಪನ್ನ ಇಬ್ಬರನ್ನೂ ಕೆಬಿಗೆ ಕಳುಹಿಸಿ, ತಾನು, ತನ್ನ ಫ್ರೆಂಡ್...! ಸುಭಾಷನ ನೆನಪು ಬಂದಾಗ ಸಂಗೀತ ಟ್ರಾನ್ಸಿಸ್ಟರ್ ಆರಿಸಿದಳು. ತಾನಿಲ್ಲವೆಂದು ಅವನೇನೂ ಸನ್ಯಾಸಿ ಬದುಕು ಬಾಳುತ್ತಿದ್ದಾನ್ನೇಯೇ ? ಹೊದ ಸಲ ಬಂದಾಗಲೇ ಹೇಳಿರಲಿಲ್ಲವೇ ? “ನವ್ಯಾಪ್ತಿ ಆಫೀಸಿನ ಸ್ಟೇನೋ ಹೇಗಿದ್ದಾಳೆ ಗೊತ್ತಾ, ಸ್ಟೇನೀಂಗ್ !”

ದಿವೆವಾರಿಸಿ ದಿಂಬಿಗೆ ತಲೆ ಕೊಟ್ಟಾಗ ಪಕ್ಕದ ರೂಪಿನಲ್ಲಿ ಬೇಳಕಿರುವುದು ಬಾಗಿಲಿನಡಿಯಿಂದ ಗೊತ್ತಾಯಿತು. ಮಾತುಕತೆ ನಡೆಯುತ್ತಿತ್ತು. ಮೊದಲು ಹಿಸಿಪಿಸಿ ಮಾತು....ಅನಂತರ ಕೊಂಚ ದನಿಯೇರಿತ್ತು. ಚಿಕ್ಕವ್ಯಾಪ್ತಿ ತನ್ನ ಮೇಲೆ ಚಾಡಿ ಹೇಳುತ್ತಿರಬಹುದೇ, ಸರಿಯಾಗಿ ಅಲಿಸಿದಳು.

“ಫೂ ಹೊಗ್ಗಿ, ಹುಚ್ಚಿ ಹುಚ್ಚಾಗಿ ಆಡ್ತಿರಿ, ನಂಗದೆಲಾಲ್ ಸರಬೀಳೋಲ್ಲು.”

“ಕೇಳು ಚಿನ್ನು, ಇಟ್ಟು ಆಲ್ ಇನ್ ಗೇಮ್ ನೀನು ತುಂಬಾ ಇನ್ನೊಂದು ಸೆಂಟು. ನಾಳೆ ನನ್ನ ಬಿರುವಿನಲ್ಲಿ ಕಾನ್ಸಾಬಾಕ್ಸ್ ಪಕ್ಕದಲ್ಲಿ ಬಂದು ಪಾಲ್ಸಿಕ್ ಕೇಸ್ವಲ್ಲಿ ಕೆಲವು ಪುಸ್ತಕಗಳವೇ ನೋಡು. ಲ್ವಾ ಮಾಡೊಡೂ ಬಂದು ಆರ್ಪ್ ಕಣ....ನೆಕ್ಸ್ ಬುಕ್ಸ್ ಓದು, ಬಿಡುವಾದಾಗ. ಮಧ್ಯಾಹ್ನ್ಯಾ ಮಕ್ಕಳು ಯಾರೂ ಇರೊಲ್ಲಿ, ಓದ್ದಾರಾದ್ದಿ ? ಮಾಲತಿ ಜೆನಾಗಿ ಪಳಗಿದ್ದ್ಲು !”

ಸಂಗೀತಳಿಗೆ ಸರಿಯಾಗಿ ಕೇಳಿಸಿದ್ದ ‘ಲವ್’ ಈಸ್ ಅನ್ ಆರ್ಪ್, ಪುಸ್ತಕ ಪಾಲ್ಸಿಕ್ ಕೇಸಿನಲ್ಲಿದೆ.’

ಎಂದರೆ ತನ್ನ ತಾಯಿ, ತಂಡ ಇಬ್ಬರಿಗೂ ಇದೆಲಾಲ್ ಜೆನಾಗಿ ತಿಳಿದಿತ್ತು. ಅದಕ್ಕೆ ಮುಂಚೆ ಪ್ರಪನ್ನ ಮರುಮದವಯಾಗಿಂದರೆ ‘ಸಾಕು ಸುನಂದ,

ಮಾಲತಿ ನಂಗೆ ಹತ್ತು ಜನ್ಮಕ್ಕಾಗೇನ್ನು ಕೊಟ್ಟು ಹೋಗಿದ್ದಾಗೇ ಅಂತ ಅನ್ನು ತ್ವರಿಸುತ್ತದ್ದು.

ಮತ್ತೆ ಪಿಸುದನಿ, ಕೆಲಕೆಲ ನಗು, ಸಣ್ಣ ನರಕುವಿಕೆ—ಸಂಗೀತಳ ಮೈ ಬಿಸಿಯಾಯಿತು. ಮೈಯೆಲೂ ಹೂವಿನಂತೆ ಅರಳಿದಂತಾಯಿತು. ಸುಭಾವ, ತಾನು...ಇಬ್ಬರೇ ಹೀಗೇ...! ಬೇಡ ಯಶವಂತ್, ತಾನು ! ಥೂ, ಹೂಕು ಕೆಟ್ಟ ಯೋಚನೆ ಮಾಡಬಾರದು. ಎರಡು ಕೆವಿಗಳನ್ನು ಮುಚ್ಚಿಕೊಂಡು ಗಟ್ಟಿ ಯಾಗಿ ಕಣ್ಣ ಮುಚ್ಚಿಕೊಂಡು ದಿಂಬಿನಲ್ಲಿ ಮುಖವಡಗಿ ಮಲಗಿಕೊಂಡಳು. ತಾನೇಕೆ ಬರುಬರುತ್ತಾ ಹೀಗಾದೇ ? ವಯಸ್ಸೇ ? ಚಿಕ್ಕಮ್ಮು ಬಂದುದೇ ? ಪಪ್ಪ ಮತ್ತೆ ಮದುವೆಯಾದುದೇ ? ಸುಭಾವ ದೂರ ಹೋದುದೇ ? ಯಶವಂತ ಬಂದುದೇ ? ಪ್ರಸಾದ್ ಶನ್ನನ್ನು 'ವಾಲ್ ಫ್ಲವರ್' ಎಂದುದಕ್ಕೇ ? ಅವಳಿಗೆ ತಲೆಯಲ್ಲಿ ಅಗ್ನಿಸ್ಕ್ರಿಯಾದಂತಾಯಿತು. ಹೋದಿಕೆಯನ್ನು ಮುಸುಕು ಹಾಕಿಕೊಂಡು ಮಲಗಿದಳು

ಬೀಳಿಗೆ ಅವಳು ಎದ್ದಾಗ ಚಿಕ್ಕಮ್ಮು ಆಗತಾನೇ ಎದ್ದಂತಿತ್ತು. ಕಾಫಿ ತಂಡಿ ಇನ್ನೂ ಆಗರಲಿಲ್ಲ. ಒಜ್ಞಲು ಮನೆಯಲ್ಲಿ ಮುಖ ತೊಕೆಯಲು ನೀರು ಬೆಳ್ಳಿಗೂ ಆಗರಲಿಲ್ಲ. ಪಪ್ಪ ಇನ್ನೂ ಹಾಸಿಗೆಯ ಮೇಲೆ ಬೆಳ್ಳಿಗೆ ಹೊದಿದು ಮಲಗಿದ್ದರು. ರಾತ್ರಿ ಇಬ್ಬರೂ ಮಲಗಿದುದು ತಡವಾಗಿರಬೇಕು. ಚಿಕ್ಕಮ್ಮು ನಿಗೆ ಎಚ್ಚರಿಕೆಯಾಗಿರಲಿಲ್ಲ.

ಅವಳು ತಣ್ಣೀರಿನಲ್ಲಿ ಮುಖ ತೊಕೆದು ಬಂದಾಗ ಚೆಂಪಕ ಲೋಟಕ್ಕೆ ಹಾಲು ಬಗ್ಗಿ ಸುತ್ತಾ ಹೇಳಿದಳು. "ಈಗ ಒಂದು ಲೋಟ ಕಾಫಿ ಕುಡಿ. ಬೇಗ ಬ್ರೆಡ್ ಟೋಸ್ಸ್ ಮಾಡಿಕೊಡ್ದಿನ್ನಿ. ಬೇಕಾದ್ದೆ ಇನ್ನೊಂದು ಲೋಟ ಕಾಫಿ ಕುಡಿವಂತಿ."

"ಬೇಡಿ, ನಿಧಾನವಾಗಿ ಎಲ್ಲಾ ಮಾಡಿಕೊಡಿ" ಸಂಗೀತಳಿಗೆ ಚಿಕ್ಕಮ್ಮನ ಮುಖ ನೋಡಲೂ ಬೇಸರ. ಹೇಳರೆಗೆ ಬಂದು ಅಂದಿನ ವೇಸರು ಹಿಡಿದು ಕುಳಿತಳು.

ಮಹಡಿಯಿಂದ ಇಬ್ಬರು ವಾನರರು ಓಡಿ ಬಂದರು. "ಯಾಕ್ಕೂ ಓಡಿ ಬರ್ತೀರಾ ಹಾಗೆ ?" ಸಂಗೀತ ಸಿದುಕಿದಾಗ,

"ಅವ್ಯಾನನ್ನ ಕಾಲ್ಯಾಂದ ಒದ್ದು ಎಬ್ಬಿಸಿದ, ಅದಕ್ಕೆ ನಾನೂ ಒಡಿ ಬೇಕು" ಸುನುಂತ ಹೇಳಿದ.

"ಹೊದು, ಲೋಟಾಗಿ ಎದ್ದು ಕಾಲಿಸಿಂದ ಒದ್ದೇ ಎಬ್ಬಿಸಬೇಕು !" ಸಂಗೀತ

ಹೇಳಿದುದು ಚಂಪಕೆಗೆ ಕೇಳಿಸಿತು. ಹೃದಯದಲ್ಲಿ ಅಳಲು ತುಂಬಿ ಬಂತು. ತಾನೆನ್ನ ಆವಳನ್ನು ವಹಿಸಿಕೊಂಡು ಆವಳ ಸೈರ್ಹಿಕ ಗಳಿಸಲು ಯತ್ತಿಸಿದರೂ ಆವಳು ದಿನದಿನಕ್ಕೆ ತನ್ನ ಪ್ರತಿಸ್ಪರ್ಧಿಯಾಗುತ್ತದ್ದಾಳಲ್ಲ !

ಮಕ್ಕಳ ಗಲಾಟೆಗೆ ಸುಂದರೀರನಿಗೆ ಎಚ್ಚರವಾಯಿತು. ಎದ್ದು ಕೈಗಡಿ ಯಾಕ ನೋಡಿ ಹೊರಬಂದನು.

“ತುಂಬಾ ಸೋಮಾರಿ ಆಗ್ನೋಡಿ ಅಲ್ಪಾ ನಾನು ಸಂಗಿ ?” ಎದುರಿಗೆ ಕಂಡ ಮಗಳನ್ನು ಕೇಳಿದರು.

“ನ್ಯಾಚುರಲಿ....” ಸಂಗಿತ ಹೇಳಿ ಬಂದು ಬಗೆಯಾಗಿ ನಕ್ಕಾಗ ಸುಂದರೀಶ ಅಚ್ಚುರಿಗೊಂಡನು.

ಹಲ್ಲು ಜುತ್ತಲೇ ಸುಮಂತ, ಹೇಮಂತ ಬಂದರು. “ಹಪ್ಪಾ, ಹೊಸ ಯಾನಿಫಾರಂ....!”

“ಆಗ್ನಿ, ಹಲ್ಲುಜ್ಜಿ ಮುಖ ತೊಳೆತ್ತಂಡು ಕಾಫಿ ತಿಂಡಿ ಮುಗಿ, ಆಮೇಲೆ” ಸುಂದರೀಶ ಹೇಳಿ ಕಾಗಿದ, “ಚಂಪಾ, ಕಾಫಿ ಎಲ್ಲಿ ?”

“ಅಭ್ಯು ಬಂದ್ದೆದು ನಿಮಿವ ತಡೀರಿ, ನಂಗೆ ಇವೇತ್ತು ಬೇಗ ಎಚ್ಚರಕೆ ಯಾಗಲಿಲ್ಲ !” ಸುಂದರೀಶ ಕಾಫಿಯನ್ನು ಬೆರೆಸುತ್ತಿದ್ದ ಹೆಂಡತಿಯ ಮುಖ ನೋಡಿ ನಕ್ಕನು. “ನಾಲ್ಕು ಗಂಟೆಗೆ ಎದ್ದ ಹಾಗಿತ್ತು.”

“ಸಿನ್ನೆ ಬಿಟ್ಟಾ ಏಕೋಕೆ ?” ಚಂತಕ ಪಿಸುಗುಟ್ಟಿದ್ದು.

ಸುಂದರೀಶ ನಕ್ಕು ಮುಖ ತೊಳೆದು ಬಂದನು. “ನಿಮ್ಮನ್ನಂಗ ಹೇಳಿ ಯಾರಾದ್ದು ಒಕ್ಕು ಅಡಿಗೆಯವಳನ್ನು ನೋಡು, ಇದೆಲ್ಲಾ ಯಾಕ ಹಚ್ಚೊಂಡು ಬಧಾದ್ದಿತ್ತಿ ?”

“ನಾನು ಮಾಡಿದ ಹಾಗೆ ಅಡಿಗೆಯವರು ಮಾಡ್ತಾರಾ ?”

“ನಾಲ್ಕು ದಿನ ಟ್ರೈನಿಂಗ್ ಕೊಡು, ಆಗೇನು ಮಕ್ಕಳು ದೊಡ್ಡೊ ರಾದು....ನಾನು ಹೇಳಿದನ್ನು ಮಾಡು” ಸುಂದರೀಶ ಸಿಡುಕಿದ.

“ಆಗಲಿ” ಚಂಪಕ ಉತ್ತರಿಸಿದ್ದು.

ಪೇಸರನ್ನು ಕೆಳಗಿಟ್ಟು ಸಂಗಿತ ತಾಯಿಯ ಫೌಟೋವನತ್ತು ನೋಡಿದ್ದು. ಅಂದು ತಾನಿಟ್ಟ ಸಿತ್ತು ಮಲ್ಲಿಗೆ ಬಣಿಗತ್ತು. ಎದ್ದು ಹೊಗಿ ಅರಳದ್ದಿಗೆ ಗುಲಾಬಿಯ ಹಳವೇಂದನ್ನು ತಾಯಿಯ ಫೌಟೋಗೆ ಇಡುತ್ತಿದ್ದಾಗ ಸುಂದರೀಶ ಗಮನಿಸಿದ.

“ಜ್ಞಾಪನಾರಾ ಸಂಗಿ ? ನಂಗೆ ವಯಸ್ಸಾಯ್ಯು, ಮರೆತುಹೋಗಿ !”

ಸಂಗೀತ ತಂಡೆಯನ್ನು ದಿಷ್ಟೇವಾಗಿ ಸೋಡಿದಳು. ‘ನಿನಗೆಲ್ಲಿ ವಯ ಸ್ವಾಯ್ಯು, ವರಪೂಜೆ ಗಂಡಿದ್ದ ಹಾಗೆಯೇ ಇದ್ದೀ ಇನ್ನೂ !’

ಅಪ್ಪರಲ್ಲಿ ಚಂಪಕ ಕಾಫಿ ತಿಂಡಿಗೆ ಕರೆದಾಗ ಸಂಗೀತ ಅತ್ಯ ನಡೆದಳು. ಸುಂದರೀಶಿಗೆ ತಪ್ಪಿನ ಶರಿವಾಗಿತ್ತು. ಹೌದು ಪಾಲತಿಯನ್ನು ತಾನು ಕೊಂಡ ಕೆಂಜವಾಗಿ ಮರಯುತ್ತಿದ್ದೇನೆ, ಅದು ಮಗಳಿಗೆ ತಿಳಿಯಬೇಕು.

“ಸಂಗೀತಾ, ಸೀನು ಬರ್ತ ಬರ್ತ ನಿಮ್ಮಮ್ಮೆನ ಕಾಗೇ ಆಗಾ ಇದ್ದೀಯು, ಸೀಸಿದ್ದರೆ ನಂಗೆ ಅವಳಿಲ್ಲದಿಲ್ಲಾದೇ ಮರ್ತಹೋಗುತ್ತೇ !”

“ನಾನಿಲ್ಲದಿದ್ದಾಗ ?”ಸಂಗೀತ ಕೇಳಿದಾಗ ಸುಂದರೀಶ ಸೀರುತ್ತಿರುತ್ತಾನು.

ಕಾಫಿ, ತಿಂಡಿ, ಎಲ್ಲವನ್ನೂ ಬಂದೇ ಗುಟುಕಿಗೆ ಮುಗಿಸಿ ಹೇಮಂತ ಸುಮಂತ ಸೀಂತರು.

“ಪಪ್ಪಾ, ಯಾನಿಫಾರಂ !”

“ನಾನು ಹೀಗೇ ಬರ್ತ ? ತಾಳು ಹೇವ ಮಾಡೊಣಂದು, ಸ್ವಾನ ಮಾಡೊಣಂದು, ಡೈಸ್ ಮಾಡೊಣಂದು ಬರ್ಬೇಕೂ....” ಸುಂದರೀಶ ಹೇಳಿದಾಗ ಸುಮಂತ ಗೊಣಿದ.

“ನಮ್ಮ ಸ್ವಾಲಿಗೆ ಹೊತ್ತಾಗುತ್ತೇ !”

“ಸೋಡಿದಾಯಿ ಚಂಪಾ, ನಾನ್ನೇ ಇದ್ದ ಬೆಸ್ಟ್. ಅಡಿಗಯನಳ್ಳಿಗೊತ್ತು ಮಾಡು, ಬೇಕಾದಷ್ಟು ಟ್ರೈ ಸಿಗುತ್ತೇ. ಸಿಂಗೆ ಡ್ರೈವಿಂಗ್ ಹೇಳಿಕೊಡ್ದೀನಿ. ಈ ಕೆಲ್ಲ ಎಲ್ಲಾ ಸೀನೇ ಮಾಡೊಣಿದೂ !”

ಪಪ್ಪ ಚಿಕ್ಕಮ್ಮನಿಗೆ ಡ್ರೈವಿಂಗ್ ಹೇಳಿಕೊಡಲು ತಯಾರಾಗಿದ್ದಾರೆ. ಅದರೆ ತಾನೊಂದು ದಿನ ಕೇಳಿದಾಗ ಹೇಳಿದರು. ‘ಆಗಲಿಸಂಗೇ, ಹದಿನಾರು-ಹದಿನೇಳು ವರ್ಷ ಆಗಿ ಆಮೇಲೆ ಹೇಳಿಕೊಡ್ದೀನಿ. ಲೈಸೆನ್ಸ್ ಸಿಗೆ ಇಲಾ !’ ಅದಾದ ಮೇಲೆ ಆ ವಿಷಯವನ್ನೇ ಎತ್ತಿರಲಿಲ್ಲ. ಈಗ ಚಿಕ್ಕಮ್ಮನ ಬದಲು ತನಗೆ ಹೇಳಿ ಕೊಡಬಾರದೇ ? ಮನಷಿನಲ್ಲಿ ನಕ್ಕಳು.

“ಉಂಟ ಬೇಡ ನಂಗೆ ಚಿಕ್ಕಮ್ಮ-ಬ್ರೇಕ್ ಫಾಸ್ಟ್, ಲಂಚ್ ಎಲ್ಲಾ ಬಂದೇ ಟ್ರೈಂಗೆ ಆಗೋಯ್ಯು. ನಂಗೆ ಕಾಲೇಜಿಗೆ ಹೋಗೋ ಹೋತ್ತಿ ಹಸಿವಾಗೋಲ್ಲು” ಸಂಗೀತ ಎದ್ದು ಹೋದಳು.

“ಮಕ್ಕೆ ನೊ ಎಳೇ ಮಕ್ಕೇ ? ದುಡ್ಡ ಕೊಟ್ಟು ಜೆನ್ನನ ಜೊತೆ ಕಳಿಸಿ; ಅವರೇ ಅಂಗಡಿಯಿಂದ ತರಲಿ” ಚಂಪಕ ಹೇಳಿದಾಗ ಸುಂದರೀಶ ಪ್ರೇರಿಕಾಲ ಯೋಚಿಸಿದ. ಹೌದು, ಇದು ತನಗೇಕೆ ಹೊಳೆಯಲ್ಲಿ ?

“ಬಸ್ತೋ ಚೆನ್ನು ನ ಜೊತೆ ಹೋಗಿ ಒಂದೊಂದು ಸೆಟ್‌ ತೊಗೊಂಡ್ಣನ್ನಿ”
ಸುಂದರೀಶ ಆವರ ಕೈಗೆ ದುಡ್ಡಿ ತ್ವಾಗ ಸುಮಂತ ಹೇಳಿದ,

“ನನ್ನ ಸಾಕ್ ಕಳೆದುಹೋಗಿದೆ.”

“ನನ್ನ ಶಾಸು ಹರಿದುಹೋಗಿದೆ”

“ಆಗ್ ಅದೇನು ಬೆಕೊಂ ತೊಗೊಳ್ಳಿ....ಚಿಲ್ಲರೆ ಸರಿಯಾಗಿ ತನ್ನಿ”
ಸುಂದರೀಶ ಮಕ್ಕಳಿಬ್ಬರನ್ನು ಚೆನ್ನು ನ ಜೊತೆ ಕಳುಹಿಸಿದ. ಚಂಪಕ
ದೇವಮೃನ ಕೈಯಲ್ಲಿ ತರಕಾರಿ ಹಚ್ಚಿ ಸುವ ಕೆಲಸದಲ್ಲಿ ತೊಡಿದಳು.

ದೇವಮೃ ಮನೆ ಕಸ ಗುಡಿಸಿರಲ್ಲಿ. ಧೂಳು ಹೊಡಿದಿರಲಿಲ್ಲ.
ಒರಿಸಿರಲ್ಲಿ. ಮನೆಗೆ ಯಾರಾದರೂ ಹೊರಿನವರು ಬಂದರೆ ! ಸಂಗೀತ
ಧೂಳು ಹೊಡಿಯತ್ತಾಡಿದಳು.

“ನಿನು ಯಾಕೆ ಮಾಡ್ತೇ ಸಂಗೀ, ದೇವಮೃ ಮಾಡ್ತಾ ಹಿ !” ಸುಂದರೀಶ
ಪೈಪರ್ ಓದುತ್ತಾ ಹೇಳಿದ.

“ಅವಳಿಗೆ ಒಳಗೆ ಕೆಲ್ಲ ಇದ್ದುಲ್ಲ. ಇದನ್ನೆಲ್ಲ ಮಾಡೋಕೇ ಟ್ಯಿಂ ಇದ್ದೇ ?”

“ಆಗ್ ಒಂದೊಂದು ದಿನ ಹಾಗೇ....ನಿನು ಹೋಗು ಓದ್ದೋ. ದೇವಮೃನ ಕೈಲಿ
ನಾನು ನಕ್ಕೆ ಸೀರು ಕಾದಿಲ್ಲ ಪಪ್ಪಾ. ಕಾಯೋವರೂ ಇದನ್ನಾದ್ದೂ
ಮಾಡ್ತೇನಿ.”

ಚಂಪಕಳಿಗೆ ತಂದೆ ಮಗಳ ಮಾತುಗಳು ಕೆವಿಗೆ ಬಿತ್ತು. “ದೇವಮೃ,
ಒಲೆ ಉರಿ ಜೊರುಮಾಡಿ ಮನೆ ಕ್ಕೀನ್ ಮಾಡು ಹೋಗು, ನಾನಿದನ್ನ
ಮಾಡ್ಯೋತ್ತಿನಿ.”

ದೇವಮೃ ಕಸ ಗುಡಿಸಲು ಬಂದಾಗ ಸುಂದರೀಶ ಕೇಳಿದ. “ಆಡ್ಗ
ಮನೆ ಕೆಲ್ಲ ಆಯಾತ್ ?”

“ಇಲ್ಲ, ಆಮ್ಮಾನ್ ಮಾಡ್ಯೋತ್ತಾರಂತೆ.”

“ಸಂಗೀ, ಸೀನಾದಾದ್ದು ಹೋಗಿ ಅವಳಿಗೆ ಸಹಾಯ ಮಾಡು.”

“ತಾತ್ತಾನೆ ಹೇಳಿದಿ ಓದ್ದೋ ಹೋಗೊಂತ !” ಸಂಗೀತ ಹೇಳಿದಾಗ
ಸುಂದರೀಶ ನಿರುತ್ತರನಾದನು.

ಕಾಲೇಜಿಗೆ ಬೇಕಾಗಿಯೇ ಆತ ಶಿಸ್ತಿಸಿದೆ, ಆಸಕ್ತಿಯಿಂದ ಅಲಂಕರಿಸಿ
ಕೊಂಡಳು. ತನ್ನ ಎತ್ತರ ನೀಲಿನ್ನು, ಮೈನಾಟ ಎತ್ತ ಕಾಣುವಂತೆ ಕಂಪ
ಬಣ್ಣಿದ ಸಲ್ವೂರ್ ಕವಿಜ್ ಹಾಕಿಕೊಂಡು, ದುಪ್ಪಟ್ಟು ಹಾಕಿಕೊಂಡು,

ತಾಯಿಯು ಹೈ ಹೀಲ್ ಚಪ್ಪಲಿ ಹಾಕಿಕೊಂಡು ಅವಳು ಹೊರಟಾಗ ಚಂಪಕ ನಿಗೆ ಅಚ್ಚುರಿಯಾಯಿತು. ಇವಳು ಕಾಲೇಜಿಗೆ ಹೋಗುವಕ್ಕೂ ಅಥವಾ ಬ್ರಾಹ್ಮಿಕಾಂಟಿಸ್ಟಿಗ್ಗೂ? ಇವಳಿಗೆ ಹೇಗೆ ಹೇಳುವುದು?

“ಯಾವಾದ್ದೂ ವಾಟಿಂ ಇದ್ದ್ಯಾ? ಫಂಕ್ರೋ ಇದ್ದ್ಯಾ ಕಾಲೇಜ್‌ಲ್ಲಿ? ”

ಚಂಪಕ ಕೇಳಿದಾಗ ಸಂಗೀತ ಮೊಟಕಾಗಿ ಉತ್ತರಿಸಿದಳು. “ಇಲ್ಲ ಎಲ್ಲರೂಹಿಗೇ ಬರೋದು ಕಾಲೇಜಿಗೆ ಈಗ !”

ಸಂಗೀತ ಹೊರಟಾಗ ಚಂಪಕ ಅವಳ ಮುಖ ಗಮನಿಸಿದಳು. ತುಟ್ಟಿಯು ಮೇಲಿನ ತೆಳುರಂಗು, ಕಣ್ಣಿನ ಸೋಗೆ, ಮುಖಕ್ಕೆ ಫೌಂಡೇಷನ್ ಕ್ರೀಂ, ಮೃಯಿಂದ ಹೊರಸೂಸುತ್ತಿದ್ದ ಪರಿಮಳ, ಅವಳ ಅಂಗಷ್ಟೆಷ್ಟವ!

ಆಗತಾನೇ ಸ್ವಾನ್ ಮಾಡಿ ಒಂದು ಸುಂದರೀಶನಿಗೆ ತೋರಿದಳು, “ನೋಡಿದ್ದು ನಿಮ್ಮ ಮಗಳ್ನು ? ” ಸುಂದರೀಶ ನೋಡಿದ, ಗೀಟು ದಾಟುವ ವರೆಗೂ ಸೋಡಿದ. “ನನ್ನ ಮಗಳಾಂದೆ ಏನನ್ನೊಂದಿದ್ದೀರ್ಯಾ? ಅವರ ಅನ್ನನ ರೂಪು, ನನ್ನ ಹೈಟು! ಬ್ರಾಹ್ಮಿಕ್ ಕ್ರೀನ್ ಅವಳು ! ” ಚಂಪಕ ನಿರುತ್ತರಳಾದಳು. ಈಗ ತಾನು ಯಾವ ಮಾತ್ರಾ ಆಡಬಾರದು.

ಅಂದು ಕಾಲೇಜಿನಲ್ಲಿ ಸಂಗೀತಕ್ಕೆ ಎಲ್ಲರ ಕಣ್ಣಿಗೂ ಹಬ್ಬ.

ಹೇಮಂತ, ಸುಮಂತ ಯೂನಿಫಾರಂ ಜೊತೆಗೆ ಶೂನ್ಯ, ಸಾಕ್ಷಾ ಅಲ್ಲದೆ ಒಂದು ಪ್ರಾಕೆಟ್ ಸಿಗರೆಟನ್ನು ತೆಗೆದುಕೊಂಡಾಗ ಜೆನ್ನು ಕೇಳಿದ,

“ಅದ್ದುಕ್ಕೆ ಸ್ವಾ ಸಿಕ್ರೇಟು ನಿಮ್ಮೆನ್ನ ? ”

“ನಮ್ಮಲ್ಲ, ನಮ್ಮ ಗುರುಗಳ್ಳಿ. ಸಾಯಂಕಾಲ ಬರ್ತಾರಲ್ಲ ! ನಾವೇಲ್ಲ ಅವರಿಗೆ ಪ್ರಸೆಂಟ್ ಕೊಡ್ದಿಲ್ಲ. ” ಜೆನ್ನು ಮನ್ನನಾದನು.

ಮನೆಗೆ ಒಂದು ಸ್ವಾನಮಾಡಿ ಹೊಸ ಯೂನಿಫಾರಂ ಹಾಕಿಕೊಂಡು ಕೊಂಡವ್ವು ತೊಂದರೆ ಕೊಡದೆ ಸ್ಕೂಲಿಗೆ ಹೊರಟಾಗ ಚಂಪಕಳಿಗೆ ಅಚ್ಚುರಿ. ಈ ಗಂಡು ಮಕ್ಕಳೇ ವಾಸಿ, ಹೇಳಿದ ಮಾತ್ರ ಕೇಳುವರು. ಸಂಗೀತಳನ್ನು ತಾನು ಬಗ್ಗೆ ಸಲಾಗುತ್ತಿಲ್ಲ.

ಸಂಜೀ ಸಂಗೀತ ಒಂದಾಗ ಚಂಪಕ ಮನೆಯಲ್ಲಿರಲ್ಲ. ತಾಯಿಯ ಮನೆಗೆ ಗಂಡನ ಅಣತಿಯಂತೆ ಅಡಿಗೆಯವರನ್ನು ವಿಚಾರಿಸಲು ಹೋಗಿದ್ದಳು. ತಿಂಡಿ ಟೀಬಲ್ಲಿನ ಮೇಲಿತ್ತು. ಕಾಫಿ ಎರಡು ಫಾಲ್ ಸ್ವಾಗಳಲ್ಲಿತ್ತು.

ಸಂಗೀತ ತಿಂಡಿ ತಿಂದು, ಕಾಫಿ ಕುಡಿದು, ಮುಖ ತೊಳೆದು ಮತ್ತೆ ನವರಾಗಿ ಅಲಂಕರಿಸಿಕೊಂಡು ಕುಳಿತ್ತಿ. ಹೇಗಿದ್ದರೂ ಪಪ್ಪ, ಚಿಕ್ಕನ್ನ

ಇಲ್ಲ. ದೇವಮೃತ ಹೊರಗಿದ್ದಾಳೆ. ತಾನೇಕೆ ತಂಡೆಯ ಬೀರು ತೆಗೆದು
ಪಾಲ್ಸಿಕ್ ಪ್ರಕೆಟ್ ನಲ್ಲಿರುವ ಪುಸ್ತಕ ಸೋಡಬಾರದು ?

ಮೆಲ್ಲಿನೆ ಕಲ್ಲು ಹಜ್ಜೆಯಿಟ್ಟು ತಂಡೆಯ ರಾವಿಗೆ ಕಾಲಿಟ್ಟಳು ಮಂಚದ
ಕಾಲಿಡಿಯಲ್ಲಿ ಚಿಕ್ಕಮೃತ ಬದಲಿಸಿದ್ದ ಸೀರೆ ಬಿಡ್ಡಿತ್ತು. ದಿಂಬಿಗಳು ಅಸ್ಯವ್ಯಾಸ್ತ
ವಾಗಿದ್ದವು. ಮೆಲ್ಲಿನೆ ಬೀರು ತೆಗೆದು ಪಾಲ್ಸಿಕ್ ಪ್ರಕೆಟ್ ನ್ನು ತೆರಿದಳು.
ಅದರೊಳಗೆ ದಪ್ಪ ದಪ್ಪ ಬಣ್ಣ ಬಣ್ಣ ದ ಚಿತ್ರಗಳಿದ್ದ ಪುಸ್ತಕಗಳು. ಒಂದನ್ನು
ಮೆಲ್ಲಿಗೆ ತೆಗೆದುಕೊಂಡು ವಿಕ್ಕೆಲ್ಲವನ್ನೂ ಒಳಗಿಟ್ಟು ಬೀರುವಿನ ಬಾಗಿಲು
ಹಾಕಿ ಹೊರಗೆ ಬಂದು ತದನ್ನು ತನ್ನ ಹಾಸಿಗೆಯ ಕೆಳಗೆ ಬಳಸ್ಟಿಟ್ಟಳು. ಅವಳು
ಪುಸ್ತಕ ಬಳಸ್ಟಿಟ್ಟು ಹೊರಗೆ ಬರುವುದಕ್ಕೂ ಚಿಕ್ಕಮೃತ ಹೊರಗಿಸಿಂದ ಬರುವು
ದಕ್ಕೂ ಸರಿಹೋಯಿತು.

“ಈಗ ಬಂದಾಗ್ಯಾ ?”

“ಹೂಂ, ಕಾಫಿ ತಿಂಡಿ ಆಯಿತು.”

“ಇತ್ತೊತ್ತು ಅವರ ಜೊತೆ ಕಳಬಿಗೆ ಹೊಗೇಗೇ ಇಕು. ಮನೇಲಿ ಒಬ್ಬಿಳ್ಳೀ
ಹೇಗೆರ್ತೀ ?” ಚಂಪಕ ಕೇಳಿದಾಗ ಸಂಗೀತ ಕಾಲಿನ ಮೇಲೆ ಕಾಲು ಹಾಕಿ
ಕೇಳಿತ್ತು.

“ಆಮಂತ, ಸುಮಂತ, ದೇವಮೃತ, ಚನ್ನೆಲ್ಲಾ ಇರ್ಲಾ ರಲ್ಲಾ !!”

ಅಪ್ಪು ಹೊತ್ತಿಗೆ ಸುಂದರೀಶ ಎಂದಿಗಂತ ಬೇಗನೇ ಬಂದನು.

“ಷನು ಚಂಪಾ, ರೆಡಿಯಾಗಿಲ್ಲಾ ಇನ್ನೂ ?”

“ಅಯ್ಯು, ಬಂದು ನಿಮಿಷ ಬಂದೆ, ಕಾಫಿ ತಿಂಡಿ ತೊಗೊಳ್ಳಿ. ಅಡಿಗೆ
ಯವರ್ನು ಯಾರನ್ನಾದೂ ಕಳಿಸೂಂತ ಹೇಳಿದ್ದೀನಿ.”

ಸುಂದರೀಶ ಬೇಗಬೇಗನೇ ತಿಂಡಿ ಕಾಫಿ ತೆಗೆದುಕೊಂಡನು. ತಲೆ ಬಾಚಿ
ಕೊಂಡು ತಣ್ಣೀನ ಷವಲಿನಲ್ಲಿ ಮುಖ ಉರಸಿಕೊಳ್ಳುವವ್ಯಾಪ್ತಿ ಚಂಪ ಬೇರೆ
ಸೀರೆ ಬದಲಿಸಿ ಬಂದಳು. ನವಿರಾದ ಜಾಣೆಟ್ ಸೀರೆ, ತುರುಬು, ತುಟಿಗೆ
ಬಣ್ಣ, ಕಣ್ಣಿಗೆ ಕಾಡಿಗೆ ಒಟ್ಟುಗಿ ಚಂಪಕ ಆಕಷಫಾಗಿಯೇ ಕಂಡೆನು
ಸಂಗೀತನಿಗೆ

“ಮನೆ ಕಡೆ ಹುಣಾರು ಸಂಗೀತ, ಆ ಮೇಷ್ಟು ಬಂದೆ ಅವರಿಗೂ
ಕಾಫಿ, ತಿಂಡಿ ಕೊಡು” ಚಂಪಕ ಹೇಳಿದಳು. “ಎಲ್ಲಾ ಹೊರಗೆ ಕತ್ತಲೇಲಿ
ಹೊಗೇಗೇಡೆ.”

ಸಂಗೀತ ‘ಹೂಂ’ಗುಟ್ಟಿದಳು. ಅವಳ ಮನಸ್ಸೆಲ್ಲಾ ಹಾಸಿಗೆಯಡಿ

ಯಲ್ಲಿದ್ದ ಪುಸ್ತಕದ ಮೇಲಿತ್ತು.

ತಂದೆ, ಚಿಕ್ಕಮ್ಮೆ ಜಬ್ಬರೂ ಅತ್ಯ ಹೋಗುತ್ತೆಲೇ ಸಂಗಿತೆ ಮೇಲ್ಲನೆಂಬು ಆ ಪುಸ್ತಕವನ್ನು ತನ್ನ ಕಾಲೇಜಿನ ಪುಸ್ತಕದಲ್ಲಿ ಮುಚ್ಚಿಟ್ಟುಕೊಂಡು ಹೊರಗೆ ತಂದು ಕುಳಿತು ಒದ್ದೊಡಿದಳು. ಅದನ್ನು ಓದುತ್ತಾ ಓದುತ್ತಾ ಅದರಲ್ಲಿದ್ದ ನಗ್ನ ಚಿತ್ರಗಳನ್ನು ನೋಡುತ್ತಾ ಅವಳ ಮೈ ಕಾವೇರಿತು. ಹೊರ ಪ್ರವಂಚ ಎಲ್ಲೋ ಕರಗಿ ಮಾಯವಾಗಿತ್ತು. ಪ್ರಕೃತಿ ಪುರುಷ, ದೃಷ್ಟಿಕ ಸಂಪತ್ತು. ಸ್ಯಾಫ್ಟಿಯ ಮೂಲ, ಓದುತ್ತಾ ಓದುತ್ತಾ ಪರಿಸರ ಮರಿತಕು. ಎದುರಿಗೆ ಯಾಕವಂತ ಬಂದು ನಿಂತಾಗಲೂ ಗಮನವಿರಲಿಲ್ಲ. ನೆವಿರಾಗಿ ಕೆಮ್ಮಿದ.

“ಕಳ್ಳಿ ಬಂದು ಎಲ್ಲ ಲಾಟಿ ಹೊಡೆಣಿಂಡು ಹೋದೂ ಕೇಳಿಂರಿಲ್ಲ, ಕೇಳಿಂರಿಲ್ಲ!” ಅವನ ದಸಿಗೆ ಬಿಚ್ಚಿ ಸಂಗಿತ ಎದ್ದು ನಿಂತಳು. ಕೈಲಿದ್ದ ಪುಸ್ತಕ ಕೆಳಗೆ ಬಿತ್ತು. ಯಶವಂತ ಅದನ್ನು ನೋಡಿ ನಸುನಕ್ಕು ಕೈಗೆತ್ತಿ ಕೊಂಡನು. ಮುಖ ಕೆಂಪಗೆ ಮಾಡಿಕೊಂಡು ಕಣ್ಣ ತಗಿ ಸಿ ನಿಂತಿದ್ದ ಸಂಗಿತ ಇನ್ನು ನೋಡಿ ಸದ್ಗುಳಿದೇ ನಕ್ಕನು.

“ಸೋ ಯಾವರ್ ಲಾಸ್ಟ್ ಇನ್ ಇಟ್? ಸುಭಾವ ಕಳಸ್ಟ್ರೋಟ್?”

ಸಂಗಿತ ಅವನ ಕೈಯಿಂದ ಆ ಪುಸ್ತಕವನ್ನು ಕಿತ್ತುಕೊಂಡು ರೂಪಿ ಸೂಳಕ್ಕೆ ಹೋಗಿ ಬಾಗಿಲು ಹಾರಿಕೊಂಡುಬಿಟ್ಟಳು. ಅವಳಿಗೆ ಯಶವಂತನ ಧ್ವನಿಯನ್ನು ಎದುರಿಸುವ ಧ್ವನಿಯವಿರಲಿಲ್ಲ.

ಪುಸ್ತಕವನ್ನು ಎದೆಗೊತ್ತಿ ಕೊಂಡು ಹಾಗೇ ಸಿಂತುಕೊಂಡಳು. ಹೊರಗೆ ಹೇಮಂತ, ಸುಮಂತರ ದಸಿ ಕೇಳುತ್ತೆಲೇ ಅವಳು ಮತ್ತೆ ಪುಸ್ತಕವನ್ನು ಮುಚ್ಚಿಟ್ಟಳು.

“ಪನ್ನರೂ, ಒಬ್ಬೇ ಕೂತಿದ್ದೀರಿ? ಈಗ ಬಂದಾರ್? ನಮ್ಮೆ ಡಿಟ್ಟೆನ್ ವನ್ ಕಾನ್...ನಾನು ನಾಲ್ಕು ಲೆಕ್ಕ ತಪ್ಪಿ ಮಾಡಿಟ್ಟೇ” ಹೇಮಂತಹೇಳಿದ.

“ಸಂಗಿತ, ಸಂಗಿತಾ....” ಸುಮಂತ ಕೂಗಿದ. “ಮನೇಲಿ ಯಾರಾ ಇಲ್ಲಾ?”

“ನಿಮ್ಮಕ್ಕೆ ರೂಪಿನಲ್ಲಿದ್ದಾಳೆ” ಯಶವಂತ ಹೇಳಿದ.

ಸುಮಂತ ಬಾಗಿಲು ತಟ್ಟಿದ. “ಸಂಗಿತ, ಆಕ್ಷಾ...ಮೇಮ್ಮೆ ಬಂದಿ ದಾಢಿರೆ ಒಬ್ಬೇ ಕೂತಿದ್ದಾರೆ, ಬಾಗಿಲು ತಗಿ.”

ಸಂಗಿತ ಧ್ವನಿಯ ಮಾಡಿ ಬಾಗಿಲು ತೆರೆದಳು. “ಪನಕ್ಕಾ, ಒಳಗೆ ಕುಳಿತುಕೊಂಡೆ ಹೇಗೆ? ಸಾಪ ಒಬ್ಬೇ ಕೂತಿದ್ದಾರೆ!” ಹೇಮಂತ ಹೇಳಿದ.

ಸಂಗೀತೆ ಯಶವಂತನತ್ತ ಸೋಡದೆ ಒಳಗೆ ನಡೆದಾರು “ಬೇಗ ಹೀ ಸುಜೀಂಜ್ ಮಾಡಿ ಸಾರಕೊಂಡಿ. ಸುಮ್ಮೆ ಕಾಯಿಸ್ತೇಡಿ.” ಅಭಿರೂಪುವಿ ತೊಳಿದು ಡೈಸ್ ಬಡಲಿಸಲು ಓಡಿದರು. ಸಂಗೀತೆ ಯಶವಂತನಗೆ ತಪ್ಪಿಯಲ್ಲಿ ತಿಂಡಿ, ಕುಡಿಯಲು ಸೀರು, ಕಾಫಿ ತಂಡಿತ್ತಾಗ ಯಶವಂತ ಅವಳ ಕೈಯಿಂದ ತೆಗೆದುಕೊಳ್ಳಲಿಲ್ಲ. ಅವನ್ನು ಶಡಿಯಂದ ಮಾಡಿಯಾವರಿಗೆ ಸೋಡಿದೆ

“ಸುಭಾಂ ಈಸ್ ಎ ಪ್ರ್ಯಾಥ....ಸಿಮ್ಮೆ ಪ್ರಸ್ತುತ ಓದೋರೆ ಹೇಳಿನಾ? ಪ್ರಾಕ್ಟಿಕಲ್” ಅಗಿ ಏನೂ ಹೇಳಿಕೊಟ್ಟಿಲ್ಲಾನ್ನಿ... ಯೂನೋಲೆಸ್ ಫೆಲೋ! ” ಸಂಗೀತೆ ತುಟಿಗಳು ಅದರಿದವು, ಕ್ಯಾನ್ಡುಗಿತು. ಅಲ್ಲಯೇ ಇದ್ದ ಟೋಬಲ್ಲಿನ ಮೇಲೆ ತಿಂಡಿ ಕಾಫಿಯಿಟ್ಟು ದೂರ ನಿಂತಳು.

“ಎಲ್ಲಾ ಆರಿತೋಗುತ್ತೇ. ತೊಗೊಳಿಷ್ಟು!”

ಯಶವಂತ ಅವನ್ನನ್ನೇ ದಿಘಫಾವಾಗಿ ಸೋಡಿದ. “ಕರೆಕ್ಕಾಗಿ ಹೇಳಿ ವರಿ. ಹೇ ಈಸ್ ಮೇಸ್ಟಿಂಗ್ ಟ್ರೈಂ”

ಅಪ್ಪರಲ್ಲಿ ಹೇಮುಂತ, ಸುಮಂತ ತಮ್ಮ ತಿಂಡಿ ತಪ್ಪಿಯನ್ನು ಎತ್ತಿಕೊಂಡು ಬಂದರು. “ಬನ್ನಿ ಸಾರ್, ಮಹಡಿ ಮೇಲೆ ತಿಂತಾ ಪಾರ ಹೇಳಿಕೊಡಿ” ಹೇಮುಂತ ಉವಾಚ.

“ಕೆಳಗೆ ಸಂಗೀತೆ ಒಬ್ಬ ಹೇ ಇರ್ಲಾ ಲ್ಲಾ !” ಸುಮಂತನ ಆರಂಖ.

“ಅವರೊಬ್ಬರೆ ಏನಾದೂ ಓದೂತಾರೆ. ಡಿಸ್ಟ್ರಿಬ್ಯೂಟರ್ ಮಾಡೇಇಡಿ” ಯಶವಂತ ನಕ್ಕು ಜೀಬನಿನಿಂದ ಕರವಸ್ತಿ ತೆಗೆದು ಬಾಯಿ ಒರಸಿಕೊಂಡನು “ಸಿಮ್ಮೆ ಅಧಿವಾಗದಿದ್ದನ್ನು ನನ್ನ ಕೇಳಬಹುದು. ಏ ಸೋ ಇಂಗ್.”

ಅವರು ಮೂವರೂ ಮಹಡಿಯೇರಿದ ಮೇಲೆ ಸಂಗೀತೆಗೆ ಎರಡು ಮನಸ್ಸು. ಅಲ್ಲಿಯೇ ಕುಳಿತಳು. ತಾನು ಮಾಡುತ್ತಿರುವುದು ತಪ್ಪೇ, ಸರಿಯೇ? ಆ ಪ್ರಸ್ತುತ ಎಲ್ಲರೂ ಇರಬೇಕಾದರೆ ಓದಲಾಗುವುದಿಳ್ಳ. ರಾತ್ರಿ ಎಲ್ಲರೂ ಮಲಗಿದ ಮೇಲೆ ತನ್ನ ರೂಪಿನಲ್ಲಿ ಬಾಗಿಲು ಹಾಕಿಕೊಂಡು ಓದಬೇಕು. ಮಾರನೆಯ ದಿನ ಮತ್ತೊಂದು ಪ್ರಸ್ತುತ-ತನಗೆ ತಿಳಿಯದ ಸ್ವರಂಚ ಎಷ್ಟೋ ಬಾರಿ ಮನಸ್ಸಿಗೆ, ದೇಹಕ್ಕೆ ಆರಿವಾಗಿತ್ತು.

ಮನೆಯೊಳಗೆ ಕುಳಿತು ಸೆಬೆಯೆನಿಸಿತು. ಹೊರಗೆ ಎದು ಬಂದು ತೋಟದಲ್ಲಿ ಆಡ್ಡಾಡಿದಳು. ಮನಸ್ಸು ದೇಹ ಎರಡೂ ಕ್ರೋಫ್ಬಿಗೊಂಡಿತ್ತು. ದೇವಮೃನಿಗೆ ಹೇಳಿ ತೋಟದಲ್ಲಿ ಕುಚ್ಚಿಯೊಂದನ್ನು ತರಿಸಿ ಹಾಕಿಕೊಂಡು ಕುಳಿತಳು. ಬೀಸಿದ ತಂಗಾಳ, ನಿಧಾನವಾಗಿ ಇಲಿಯುತ್ತಿದ್ದ ಕತ್ತಲು ಅವಳಿಗೆ

ಹಾಯೆಸಿತು. ಹಾಗೇ ಕುಟುಂಬೀಗೂ ಕಣ್ಣಾಚ್ಚಿದಳು.

ಎಪ್ಪು ಹೊತ್ತು ಹಾಗೇ ಕುಳತಿದ್ದು ಹೋ ! ತಿಳಿಯದು. ಕಣ್ಣಾಚ್ಚಿ ಕೊಂಡು ಕನಸು ಕಂಡರೆ ಏನು ಪ್ರಯೋಜನ ? ನಿಜವಾಗಿ ಅನುಭವಿಸೇ ಇಕು..” ಯಂತರವಂತ ನಿಂತಿದ್ದು. “ನಾನು ಬೇಗ ಹೋಗೇ ಇಕು, ನನ್ನ ಫ್ರೆಂಡ್ಸ್ ಯಾರೂ ಬಿರ್ತಾರೆ. ನಿಮ್ಮ ತಮ್ಮುಂದಿಂಗೆ ವರ್ಕ ಕೊಟ್ಟಿದ್ದೀನಿ....ಗುಡ್ ಸ್ನೇಹ್...” ಅವನು ಸ್ಕೂಟರಿನ ಒಳ ಹೋಡಿನು “ನೀವೂ ಓದ್ದೋಳಿ ಹೋಗಿ.... ಇನ್ನೊತ್ತು ಒಂದೇ ಕೆಕ್ಕಿಗೆ ಸ್ವಾರ್ಪ ಆಗುತ್ತೆ. ನಿಮಗೆ ನನ್ನ ಮೇಲೆ ಕೋಡ. ಅದಕ್ಕೇ ಸ್ವಾರ್ಪಿಂಗ್ ಪಾರ್ಲಿಂ ಇಲ್ಲ” ಒಂದೇ ಹೋಡಿತಕ್ಕೆ ಸ್ಕೂಟರ್ ಸ್ವಾರ್ಪ ಅಗುತ್ತಲೂ ಅವನು ಹೊರಟುಹೋಡನು.

ಮುಹಡಿಯತ್ತ ನೋಡಿದಳು. ಹೇಮಂತ, ಸುಮಂತ ಗಲಾಟಿ ಮಾಡಿ ಕುಳತಿದ್ದೀರಿಂದ ಅವರು ಓದುತ್ತಿರಬಹುದೆಂದುಕೊಂಡಳು.

ಸುಂದರೀತ, ಚಂಪಕ ಬರುವ ವೇಳಿಗೆ ಸಂಗೀತ ಮತ್ತೆ ತನ್ನ ರಥಮು ಸೇರಿದ್ದಳು. ಅವರು ಒಂದ ಸದ್ಗು ಕೇಳಿ ಪುಸ್ತಕ ಒಳಗಿಟ್ಟು ಬೇರೆ ಪಾಠದ ಪುಸ್ತಕ ಹಿಡಿದು ಕುಳತಿದ್ದಳು.

“ಅವರಿಬ್ಧಿಲ್ಲ ?” ಸುಂದರೀತ ಕೇಳಿದಾಗ ಸಂಗೀತ ಹೇಳಿದಳು.

“ಷಿದಾತ್ ಇಡಾರೆ. ಅವರ ಮೇಪ್ಪು ತುಂಬಾ ವರ್ಕ ಕೊಟ್ಟು ಹೋದ್ದು.”

“ನೋಡಿದ್ದ್ಯಾ, ಎಲ್ಲ ಹೇಗೆ ಅಡ್ ಸ್ವಾ ಅಗೋಗುತ್ತೆ ! ಅಡಿಗಿಯವರು ಒಂದರೆ ಎಲ್ಲಾ ಸಾಲ್ಪ್ ಅಗೋಗುತ್ತೆ !” ಸುಂದರೀತ ಹೇಳಿದಾಗ ಚಂಪಕಳಿಗೆ ಏನೋ ಅಳುಕು. ಏನೂ ಗಲಾಟಿಯಲ್ಲದೆ ಎಲ್ಲವೂ ಸರಿಯಾಗಿರಬೇಕಾದರೆ ಏನಾದರೂ ಕೊಂಡಿರಲೇಬೇಕು. ಮೂವರೂ ಜಗತ್ವಾಡಿದರೆ, ಇಬ್ಬರು ಗಂಡು ಹುಡುಗರು ಆ ಮೇಷ್ಟನ್ನು ಓಡಿಸಿಬಿಟ್ಟರೇ ? ಎಲೊಲ್ಲೋ ಏನೋ ಅಸ್ವಾಭಾವಿಕ, ಅಪಸ್ತರವಿರುವಂತೆ ಭಾಸವಾಯಿತು.

ರಾತ್ರಿಯ ಆದುಗೆಗೆ ಸೀರೆ ಬದಲಾಯಿಸಿ ಅಡಿಗ ಮನೆಗೆ ಹೊರಟಳು ಚಂಪಕ. ತಂದೆಯೊಬ್ಬರೇ ಇರುವುದನ್ನು ಕಂಡು ಸಂಗೀತ ತಂದೆಯ ಮುಂದೆ ತನ್ನ ಆಸೆ ಮಂಡಿಸಿದಳು.

“ನನ್ನ ಫ್ರೆಂಡ್ಸ್‌ಲ್ಲಾ ಪಾಟ್ ಕೊಡ್ತಾರೆ. ನಾನೇ ಯಾರಿಗೂ ಏನೂ ಕೊಡ್ಲಿಲ್ಲ. ಏನಾದ್ದೂ ರೀಸನ್ ಇಟ್ಟೊಂದು ಮುಂದಿನ್ನಾರ ಒಂದು ಪಾಟ್ ಕೊಡ್ಲಾ ದಸ್ತಾ ?”

“ಅಗತ್ಯವಾಗಿ ಕೊಡು. ಚಂಪಕಂಗೂ ಅದೆಲೂ ಇಲ್ಲ. ಏನು ಪಾಟ್‌
ಕೊಡ್ಡಿ ?” ಸಂಗೀತ ಯೋಚಿಸಿದಳು. ಎಲ್ಲರಿಗೂ ತನ್ನ ಬರ್ತ್‌ರ್‌ಡೇ ಗೊತ್ತು.
ಯಬ್ಬಿ, ಹರಿದಿನವೆಂದರೆ ಯಾರೂ ಬರುವುದಿಲ್ಲ.

“ಚಿಕ್ಕಮೃನ್ನ ಇಂಟರ್‌ಡ್ಯೂಸ್ ಮಾಡೊರ್‌ಕೇಂತಾನೇ ಇಟ್ಲೋ
ಮೊದಲ್ಲ !” ಸಂಗೀತ ತಂದೆಯ ಮನಸ್ಸು ತಿಳಿದು ಕೇಳಿದಾಗ ಸುಂದರೀಚ
“ಗುಡ್”, ವೆರಿ ಗುಡ್ ಪಡಿಯಾ” ಎಂದನು.

“ಕೇಳಿದ್ದ್ಯಾ ಚಂಪಾ, ಅವಳ ಫ್ರೆಂಡ್‌ಸೆಲ್ಲ್ ನಿನ್ನ ಇಂಟರ್‌ಡ್ಯೂಸ್
ಮಾಡ್ಲುಳಂತೆ ಸಂಗೀತೆ.”

ಚಂಪಕ ಮೇಲೆ ನಕ್ಕರೂ ಅವಳಿಗೆ ಆನುಮಾನ. ತನ್ನ ಪ್ರತಿಸ್ಪಷ್ಟಿ
ಯಾಗಿ ಎಲ್ಲದರಲ್ಲೂ ಇಡ್ಲುಳೆ. ತನ್ನನ್ನ ತನ್ನ ಗೆಳತಿಯಾಗಿ ಪ್ರದರ್ಶಿಸು
ವುದೂ ಒಂದು ಹಾಸ್ಯಾಸ್ಪದವಾದ ಸಂಗತಿಯಾಗಬಹುದು, ನೋಡೊಣ
ಎಂದುಕೊಂಡಳು.

ಮುಂದೆ ಒಂದು ಪಾರ ಸಂಗೀತ ಬೇಕಾಗಿಯೇ ಯಶವಂತನನ್ನು ಭೇಟಿ
ಯಾಗಲಿಲ್ಲ. ಅವನು ಬರುವ ಮುನ್ನ ರೂಪಿನ ಬಾಗಿಲು ಹಾಕಿಕೊಂಡು
ಕುಳಿತುಬಿಡುತ್ತಿದ್ದಳು. ಗುರುಗಳಿಗೆ ಉಟ ತಿಂಡಿ ಕೊಡುವ ವ್ಯವಸ್ಥೆ
ದೇವಂತ ಸುಮಂತರದೇ ಆಗಿತ್ತು. ಚಂಪಕ ಸುಂದರೀಶನ ಜೊತೆ ಕಳಬ್ಬಿಗೆ
ಹೊಗೆನ್ನಾದು ಪ್ರತಿದಿನದ ವಾಡಿಕೆಯಾಗಿತ್ತು. ಚಂಪಕನ ತಾಯಿ ಗಂಗಮೃ
ಎಂಬಾಕೆಯನ್ನು ಅಡಿಗೆ, ತಿಂಡಿ ಮಾಡಲು ಕಳಿಸಿಯೂ ಆಗಿತ್ತು. ಈಗ
ಎಲ್ಲವೂ ಸುಗಮ. ಆದರೆ ನಡೆಯುತ್ತಿದ್ದ ಕ್ಷೇತ್ರಭೇ ಸಂಗೀತಳ ಮನಸ್ಸಿನಲ್ಲಿ.
ಪ್ರತಿದಿನ ತಂದೆ ಚಿಕ್ಕಮೃತ್ತು ಆತ್ಮ ಹೊಗುತ್ತೇಲೇ ಪ್ರವೃತ್ತಿಗಳನ್ನು ಕದ್ದು ಓದು
ವುದು, ಪ್ರತಿದಿನ ಕನ್ನಡಿಯಲ್ಲಿ ತನ್ನ ದೇಹಶ್ರೀಯನ್ನು ಸೋಡಿ ಹಿಗುವುದು,
ಮನಸ್ಸಿನ ಕಾಮನೆಗಳನ್ನು ಮುಚ್ಚಿಡಲಾರದೇ, ಹೇಳಿಕೊಳ್ಳಲಾರದೆ ಒಳ
ಗೊಳಗೇ ಹಿಂಸೆವಡುತ್ತಿದ್ದಳು. ಕಾಲೇಜಿಗೆ ಬೇಕಾಗಿಯೇ ಮೈಸಿರಿ ಶೋರು
ವಂತಹ ಬಟ್ಟಿಗಳನ್ನು ಹಾಕಿಕೊಂಡು ಹೊಡಿದಾಗ ರಸ್ತೆಯಲ್ಲಿ ಗಂಡು ಪುಂಡ
ಹುಡುಗರು ರೇಗಿಸಿದರೆ ನೊಡಲಿನಂತೆ ಕೊವೆ ಬರದ ಮನಸ್ಸಿಗೇನೋ ಹಿತ
ವಾಗುತ್ತಿತ್ತು. ಸುಭಾವ ಅವಳಿಗೆ ನಾಲ್ಕುರು ಪುಟ್ಟಿಗಳ ಕಾಗದ ಬರೆದಿದ್ದು.
‘ನಿನ್ನ ಸೋಡದ ನಾನೇ ವ್ಯಧಿ’ ಎಂದು ಆವನು ಬರಿದ ಮಾತ್ರ ಬರಿಯು
ಮಾತನಿಸುತ್ತಿತ್ತು. ಸುನಂದಮೃತ ಮಕ್ಕಳ ಆರ್ಮಿಂಗ್‌ಗ್ರೆ, ಮನಯ ವಾತಾವರಣ
ಎಲ್ಲದರ ಬಗ್ಗೆ ಆತಂಕ ವ್ಯಕ್ತ ಪಡಿಸಿ ಬರೆದಿದ್ದರು. ಸಂಗೀತ, ಸುಂದರೀಶ,

ಎಲ್ಲವೂ ಸರಿಯಾಗಿ ತೈಪ್ಪಿಕರವಾಗಿದೆಯೇಂದು ಬರೆದಾಗ ಅವರಿಗೆ ನೆಮ್ಮೆಡಿದೊರಕಿತ್ತು.

ಚಂಪನಿಗೆ ಗುಂಡ ನಿದ್ರೆ ಹೋದವೇಲೆ ಒಮ್ಮೊಮ್ಮೆ ಎಚ್ಚರಕೆಯಾಗುತ್ತಿತ್ತು. ಅವಳ ಯೋಚನೆಯೆಲ್ಲ ಮಕ್ಕಳ ಮೇಲೆ. ಹುಡುಗರು ಈಚೆಚೆಗೆ ತನಗೆ ಯಾವ ಶೈಂದರೆಯನ್ನೂ ಕೊಡುದೆ ನಿರಾತಂಕವಾಗಿರುವುದೇ ಆವಳಿಗೆ ಯೋಚನೆ. ಹೇಮುಂತ, ಸುಮಂತರ ಅವಾಂತರ, ಜಗತ್ತಾಗಳಿದ್ದರೂ ಸಂಗಿತಳ ನಿರ್ವಹಣೆ, ಅತೀವ ಹೂನ ಆವಳಿಗೆ ಅರಿಯದ ಸಮಸ್ಯೆಯಾಗಿತ್ತು. ಮಲತಾಯಾಗಿ ಬಂದು ಆ ಮಕ್ಕಳ ಬಲವನ್ನು ಆದರವನ್ನು, ಬಯಸಿದ ಆವಳಿಗೆ ಅದೇಕೋಟು ಏಟುಕದ ವಸ್ತುವೆನಿಸಿತ್ತು. ನೋಡಿದವರಿಗೆ, ಆಕ್ಕಪಕ್ಕದವರಿಗೆ ಮಲತಾಯಿ, ಮಲಮಕ್ಕಳು ಕುಂಬಾ ಹೊಂದಿಕೊಂಡು ಹೋಗುವ ದೇಂಂದೂ ಮಲತಾಯಿ ಮಕ್ಕಳನ್ನು ಅಕ್ಕರೆಯಿಂದ ಸೋಡಿಕೊಳ್ಳುವಳೆಂದು ಹೇಳಿದರೂ ಅವಳ ಮನಸ್ಸಿಗೆ ತೈಪ್ಪಿಯಿರಲಿಲ್ಲ.

ಸಂಗಿತ ಪಾಟೆ ಕೊಡುವ ದಿನ ಹತ್ತಿರ ಬಂದಿತು. ಅದಕ್ಕಾಗಿ ತೆಯಾರಿ ನಡೆದಿತ್ತು. “ಕಾಂಪೌಂಡು ತುಂಬಾ ಹುಡುಗಿಯಿರಾದೇ ನಾವು ಮನಸ್ಸಿಗೆ ಬರೊಲ್ಲಿ” ಹೇಮುಂತ, ಸುಮಂತರ ಹಟೆ. “ಇಲ್ಲೊ ಗಂಡಸರ್ವ ಕರೀತಿನೇ. ನಿಮ್ಮ ಗುರುಗಳೂ ಕರೀತಿನೇ” ಎಂದು ಸಂಗಿತ ಹೇಳಿದ ಮೇಲೆ ಅವರಿಗೆ ಕೊಂಚ ಸಂತೋಷ.

ತಾಯಿಯ ಕಡು ಹಸುರನ ಷಿಫಾರ್ಸ ಸೀರೆ-ಮೇಲೆ ಜರಿಯ ಕುಸುರಿ ಕೆಲಸ ಮಾಡಿದ ಸೀರೆ, ಅದೇ ಬಣ್ಣದ ತೋಳಿಲ್ಲದ ರವಿಕೆ, ತಾಯಿಯ ಮುತ್ತನ ಸರ, ಕೆವಿಗೊಂಚಲು, ಹೊಂಬಳೆ, ಆಸಕ್ತಿಯಿಂದ ಅಲಂಕರಿಸಿಕೊಂಡ ರೀತಿ ಎಲ್ಲವೂ ಕಳೆ ಕಟ್ಟಿತ್ತು. ಹೀಂದಿನ ದಿನ ತಾನು ಹೇಳಿದೇ ಹೇಮುಂತನ ಕ್ರಿಯಲ್ಲಿ ಯಶವಂತನಿಗೆ ಹೇಳಿಸಿದ್ದಳು. “ನಾಳಿ ನಮ್ಮಕ್ಕ ಪಾಟೆ ಕೊಡುತ್ತಾ ಇಂತೆ. ನೀವು ಖಂಡಿತ ಬರೆ ಬೆಂಕಂತೆ” ಯಶವಂತ ನಕ್ಕು ‘ಆಗಲಿ’ ಎಂದಿದ್ದೆ.

ಕೇಸರಿಬಾತು, ಬೊಂಬಾಯಿ ಬೊಂಡೆ, ಬಾಳೇಹಣ್ಣು, ಕಿತ್ತಲೇಹಣ್ಣುನ ರಸ, ಬೀಡೆ, ಇವುಗಳನ್ನೆಲ್ಲಾ, ಅಲಂಕಾರವಾಗಿಟ್ಟು ಕಾಂಪೌಂಡಿನ ಮಧ್ಯದಲ್ಲಿದ್ದ ಹುಲ್ಲಿನ ಚದರದಲ್ಲಿ ಕುಚಿಕೆ, ಬೀಬಲ್ಲಿಗಳನ್ನು ಹಾರಿ ಆಣಿಮಾಡಿದ್ದಳು. ಚಂಪಕಚು ಅವಳ ಸಮಕ್ಕೂ ಮಾಡಿದ್ದಳು. ತನಗಿಂತ ಅಲಂಕರಿಸುವೆದರಲ್ಲಿ ಚಿಕ್ಕಮ್ಮು ಜಾಣಿಯೆಂದು ತಿಳಿದ ಸಂಗಿತ ಎಲ್ಲವನ್ನೂ ಚಂಪಕಳಿಗೇ ಬಿಟ್ಟು ದ್ದಳು. ಬಂದಿಡೆ ಸಣ್ಣಗೆ ಒಳ್ಳೆಯ ಸಂಗಿತದ ರಿಕಾರ್ಡ್ ಎಲ್ಲವನ್ನೂ

ಮಾಡಿ ಮುಗಿಸಿದ ಹೇಳಿ “ಚಿಕ್ಕಮ್ಮು, ತುಂಬಾ ಧ್ಯಾಂಕ್” ಎಂದಾಗ ಚಂಪಕ ಉಗೆ ಕಟ್ಟಿನಲ್ಲಿ ಸೀರು ಬರುವ ಹಾಗಿತ್ತು. ಅಂತೊ ಹುಡುಗಿ ಈ ಬಂದು ವಿಷಯಕ್ಕಾದರೂ ತನ್ನನ್ನು ಒಪ್ಪಿಕೊಂಡಳಲ್ಲ ಎಂದು!

ಸುಂದರೀಶ ಅಲ್ಲಲ್ಲಿ ಸಣ್ಣ ಬಲ್ಯಗಳನ್ನು ಹಾಕಿಸಿದ್ದರಿಂದ ಕತ್ತಲಾಗಿರಲಿಲ್ಲ. ರಾಣಿ ಮತ್ತು ಅವಳ ಗೆಕೆತಿ, ಗೆಕೆಯರು ಅದರಲ್ಲೂ ಪ್ರಸಾದ್, ಜೈರಾಜ್, ತನ್ನ ಕಾಲೇಜಿನ ಗೆಳತಿಯರು, ಯಾರವಂತ ಎಲ್ಲರೂ ಬಂದಾಗ ತಾನೇ ಸಿಂತು ಸ್ವಾಗತಿಸಿದಳು. ಎಲ್ಲರ ಮೆಚ್ಚುಗೆಯ ಸೋಟವೂ ಅವಳ ಹೇಳಿ. ತಾನೇ ಎಲ್ಲರಿಗೂ ಚಿಕ್ಕಮ್ಮುನ ಪರಿಚಯ ಮಾಡಿಕೊಟ್ಟಳು. ಚಂಪಕ ನಕ್ಕು ಎಲ್ಲರೊಡನೆ ಬರೆತಾಗ ಅವಳ ಗೆಕೆಯರು ಅವಳಿಗ ಮೆಲುದನಿಯಲ್ಲಿ ಹೇಳಿದ್ದರು. “ನಿಂಗಿ ಚಿಕ್ಕಮ್ಮು ಸಿಕ್ಕಿಲ್ಲ, ಎ ರಿಯರ್ ಗುಡ್ ಫ್ರೆಂಡ್.... ಕಂಪಾನಿಯನ್ ಕಣ್ಣೇ” ಆ ಮಾತು ಕೆವಿಗೆ ಬಿಡ್ಡಾಗ ಚಂಪಕಳಿಗೆ ಸ್ವರ್ಗ ಗೇಣಳಿಯಿತು.

ಹುಡುಗರ ಹುಡುಗಿಯಿರ ಗುಂಪ್ತು-ತಮಗೇನು ಕೆಲಸವೆಂದು ಬೇಕಾಗಿಯೇ ಸುಂದರೀಶ, ಚಂಪಕ ಹೊರಗೆ ಹೊರಟಿರು.

ಹೇಮಂತ, ಸುಮಂತರಿಗೆ ಬಂದು ದಿನದ ಪಾಠ ತಪ್ಪಿತೆಂದು ಸಂತಸ ಫ್ರೆಂಡ್ ಮನೆ ನೆವ, ಸ್ವೇಕಲ್ಲು ರಿಪೇರಿಯ ನೆವ ಹಾಕಿಕೊಂಡು “ಅಮ್ಮುಣ್ಣೆ” ಪಾಟೆಯಿಂದ ತನ್ನವವ್ಯು ತಿಂದು ಕುಡಿದು ಹೂರಬಿದ್ದರು. ಮಾತುಕಡಿ, ಜೊರ್ಕಿಗಳು ನಡೆದಿತ್ತು.

“ಬತ್ತಾರ್ ಹೇಳಿ ಪಾಟೆ ಹೀಗೆ ಮನೆಲಿ ಕೊಡಿಸ್ಟೇಡಾ-ವೀ ವಿಲ್ ಗೋ ಹೆಟ್” ರಾಣಿ ಹೇಳಿದ್ದಳು.

“ಎಂಗೇಜ್ ಮೆಂಟ್ ಪಾಟೆಗಂತೂ ಕರಿತೀಯೋ ಇಲೊವ್” ಇನ್ನೊಬ್ಬ ಗುನುಗು

ಪ್ರಸಾದ್ ಅವಳ ಕೈಯನ್ನು ಮೆಲ್ಲಿಗೆ ಅದುವು “ಈ ಎಂಜಾಯ್ ಯುವರ್ ಪಾಟೆ ನೆಲ್ ಇನ್ನೊಂದಕ್ಕೆ ನನ್ನ ಕರಿಯೋಕೆ ಮರೀಚೇಡಿ” ಎಂದು ಹೇಳಿ ಹೊಗಿದ್ದ. ಜೈರಾಜ್ ಅವಳ ಕೈಗೆ ಹೂಗೊಂಜಲಿತ್ತು ಹೇಳಿದ್ದ. “ಕಂಗಾರ್ಬ್ಲ್, ಯೂಂ ಆರ್ ನಾಟ್ ಬ್ಯಾಡ್ ಅಟ್ ಆಲ್.”

ಯಾರವಂತ ಎಲ್ಲರೊಡನೆ ಬರೆತಿದ್ದ. ಯಾರೇ ಅದೂ ಬಹು ಹ್ಯಾಂಡ್ ಮ್ರ್ ಆಗಿದ್ದಾನೆ! ಸುಭಾವನಿಗೆ ರ್ಯೆವಲ್ ಆದಾನು!” ರಾಣಿ ಹೇಳಿದ್ದಳು, ”ಸಮಯ ಸಿಕ್ಕರೆ ಈ ವಿಲ್ ನಾಕ್ ಹಿಮ್ ಆಫ್.”

ఒబోబ్బిరాగి ఎల్లరూ కోరచొఱడ మేల్కి ఉళదుకొండ వరు యశవంత సంగీత ఇబ్బరే.

“నిపేసోఇ ఇష్టు జెన్నాగి పాటిఁ కోట్టి. నానావాగ సిచ్చే పాటిఁ కోడిసలి ?” యశవంత ఆవళ ముందే శగాధవాగి సింతు కేళి దాగ సంగీతిల కాలుగళు నడుగిచ్చువు.

“ఎల్ల పుస్తక లీటరీచర్ ఓదాయ్యా ? పాక్షికల్ల యావాగ ?” ఆవను కేళిదాగ ఆవన మేల్కి ఎదురిగ్గె పేట్ట ఎసెయు వష్టు కోఎప బందిక్కు. “సుభావసిగోస్సర కాయచేసేసోఇ ?”

సంగీత తక్కుణ ఉత్తరిసలిల్ల. “సేపు హేళువుదు సోడిదసె నాను సిసోఇ కైప్పేమో మాడ్చు ఇద్దిసి ఆసోఇ కాగె దేళ్తో రల్లా !”

“నాట్ట ఆట్ట ఆల్చ....ఆల్చ ఆస్ ఇన్ లైఫ్”, ఆదక్కున్న హేళద్దు. నిప్పాకే నన్న అవాయ్య మాడ్చు ఇద్దిరా ? కేజుచ్చ కడిమే 8-10 దినగళింద నిష్ట ముఖు దర్జనవిల్ల. నన్న మేల్కి కోపానా ? తిరస్కారనా ?” యశవంత కేళిదాగ సంగీత ఉత్తరిసలిల్ల. “నానేనాదూ తప్ప మాడిద్దు ?”

సంగీత తలే తగి సిదళు. ముంజు బెళికినల్లి ముఖు రంగేరిద్దు కాణిసితు. “యేస్, నిపు నన్న కళ్ళతన కండుపుడిదుబిట్టిరి.”

“అదక్కేను వారెంట్ట కోడిల్పుల్ల !” యశవంత నక్కను, “అరెస్ట్ మాడ్లల్ల....” సంగీత తలే తగి సిదళు.

“సట్టిఫిచేట్ట బేకా ? యశవంత ఆవళుత్తరిసువ ముష్టు ఆవళ కై హిడిదు అంగేగే ముత్తిట్టి. “యూ ఆర్ సర్పిష్టైడ్”. యావ యువకన పురుషన మేలాదూ ససోఇహనాస్తు బీరటముదు. యూ మస్ట్ బి సోయింగ్ ప్లాంట్ బ్యూ నో.”

సంగీతిలగే అందు ఆద ఆనందవేల్లు ఒమ్మెగే ఇలదు హోయితు. ఎలా బిట్టు ఇవన ముందే తాను కళ్ళతనదల్లి సిక్కే కూకిచోండినల్ల. తన్న బలహినతియన్ను ఎష్టు జెన్నాగి బల్ల !! .

మారనేయ దిన బెళిగి సంగీతిలన్నూ స్వాన మాడిరలిల్ల. ఆవళు రాత్రియుండుగేయల్లో ఇద్దిళు. తగ చంపక్కిగి బిడువు బేకాడ

ష్టుత్తు. దేవవ్యాన కృయల్లి మనేయల్లి మనేయ ధూకుంచలిసిశ్శత్తిద్దలు. చెళగే ఎద్ద మేలే మాదుత్తిద్ద తన్న ఎందిన కత్తమ్యవాద తాయియ ఘోటింగే హంవిడువుడశ్శూగి శోటక్కే బందాగ గోటిన రబ్బ నాయితు. బందవను యశవంత. తానిమ్మూ రాత్రియుడుగే, యావ అలంకార నాథవగళూ ఇల్లద స్వేచ్ఛ వుఖ, కేదరిద కూడలు! కృ కట్టి ఉడిగెయున్న ప్పుతుంబూ ముచ్చుకొఱ్ఱువ కూగాయితు. తూగిత్తు ఆవన సేర చ్చష్ట. తాను ఆవన ముందే నగ్గాళాగియే సింతంతే ఆవను సోఇచ్చను. తక్కు ఒళగే బందుబిట్టులు.

* చిక్కమాత్రా సోడి హేమంత, సుమంతర మేమ్మ బుందిద్దారే.”

“ఏనంతి?” జంపక ఎత్తి సిక్కిసిద్ద సేరిగెయున్న కేళగే చిట్టులు. యశవంత ఒళగే నపేదు బందను.

“ఏను, చెళగేనే పాత హేళి కొడ్దిరా? ఆవరిబ్బ రూ ఇన్నూ ఎచ్చే ఇల్ల” జంపక హేళిదలు.

“ఇల్లా....నంగ సాయంకాల బరోకే స్ఫ్లు లైందరేయాగుత్తి. సీవు ఆవరిబ్బరన్నూ రూమిగే పాతక్క కళుహిసిచిడి. హేగిదల్లు నానేబ్బనే ఇరోదు—హేళి హోగోణాంత బందే.”

“తాళి, బందు నిమిష. ఇవరన్న కేళి హేడ్దీసి కూత్తోళ్లు. సంగిత, మేష్టిగే కాఫి తంచోళడమ్మ....” జంపక కూగి హేళిదలు. “సిమ్మ ముందే నాను సోతు హోగ్గినీ....” సంగితాలగే కేళువంతే పిసుగుట్టిదను.

సుందరేళనిగూ ఇన్నూ నిద్దయ మంపరు. కుందిన దిన మలగుచ్చ లేటు. జంపక ఎబ్బిసిదళు. “సోడి హేమంత, సుమంతర సీమ్మ సాయంకాల పాతక్క మక్కలన్న ఆవర మనేగ కళుహిసింత హేళా ఇద్దారే.”

“యాకంతి?”

“ఆదెల్లా చేడా—శాస్తీరీ తానే? ఆల్లీ హోగి చిడి—సంగిత బట్టళే మనేలిరోళు. ఆవనూ వయస్గిగే బంద హుడుగ, ననగేనేలే ఆదే సరి ఆనిసుత్తే.”

“ರೈಟ್, ಹಾಗೇ ಮಾಡು” ಸುಂದರೀತ ಮತ್ತೆ ತಿರುಗಿ ಮಲಗಿದನು.

ಯಶವಂತ ಕುಳಿತೇ ಇದ್ದನು ಅವನ ಬಳ ಕಾಫಿ ಲೋಟಿವಿರಲಿಂ. ಸಂಗೀತ ತಾನು ಹೇಳಿದಂತೆ ಮಾಡಿಲ್ಲವೆಂದು ತಿಳಿಯಿತು. ತನ್ನ ಕೈಯೆಲ್ಲಾ ಧೂಕು ! ವಾಸನೆ....ಗಂಗಮ್ಮ ಮಂಡಿ ಹೆಂಗಮು !

“ಸಂಗೀತ, ನನ್ನ ಕೈ ಜೆನ್ನಾಗಿಲ್ಲ. ಮೇಷ್ಪಿಗೆ ಕಾಫಿ ತಂದೊಂದು ಬಾ.”

“ಪರವಾಗಿಲ್ಲ ಹೊರಡಿತ್ತಿಷ್ಟಿ, ಅಗ್ನಾನೇ ಹೊಟ್ಟಿಲ್ಲ ಕಾಫಿ ಕುಡಿದು ಬಂದೆ” ಯಶವಂತ ಎದ್ದು ಸಿಂತನೆ. ಮಕ್ಕಳನ್ನ ಕಳುಸ್ತೀರಿ ತಾನೇ ?

“ಆಗಲಿ ಕಳಿಸ್ತೀರಿ ಸ್ವಲ್ಪ, ಬಿಗಿಹಿಡಿದು ಹೇಳಿಕೊಡಿ....ಹೊರ್ಚಿಲ ಕಾಫಿ ಇರಲಿ, ಮನೆ ಕಾಫಿ ರುಚಿ ನೋಡಿ....” ಚಂಪಕಬಳಗೆ ಹೊದಳು. ಗಂಗಮ್ಮ ನಿಗೆ ಕಾಫಿ ಬೆರಸುವಂತೆ ಹೇಳಿ ಅಡುಗೆ ಮನೆಯಿಂದಲೇ ಕೂಗಿದಳು. “ಸಂಗೀತ ಸಂಗೀತಾ....”

ಸಂಗೀತಳಿಗೆ ಕೊವೆವುಕ್ಕೆ ಬಂತು ಒಮ್ಮೆ ತಾನು ಬಾರದಿದ್ದಾಗ ತನಗದು ಇಷ್ಟವಿಲ್ಲವೆನ್ನವುದು ತಿಳಿಯುವುದು ಬೇಡವೇ ? ಎಮ್ಮೆ ಬಾರ ಕರಿಯುವುದು ? ಅದೂ ಅವನ ಮುಂದೆ !

ಕೊಂಚ ಕನಲಿಯೇ ಹೊರಗೆ ಸರಸರನೆ ಬಂದು ಯಶವಂತನನ್ನು ಹಾದು ಅತ್ತ ತಿರುಗಿಯೂ ಸೂರ್ಯದೇ ಅಡಿಗೆ ಮನೆಯೊಳಗೆ ಹೊದಳು. “ಎನು ಚಿಕ್ಕಮ್ಮ, ಅವರಿಗೆ ಕಾಫಿ ಕೊಡೇರಿಕೆ ಮನೇಲಿ ನಾನೆಬುಳ್ಳೇನ ಇರೊದು” ಸಿದುರೆಡಾಗ ಚಂಪಕ ತನ್ನ ಕೈ ತೊರಿಸಿದಳು. “ನನ್ನ ಕೈ ಸೂರ್ಯ ಹೇಗಿದೆ, ಈ ಕೈ ಹೇಗೆ ಕೊಡಲಿ—ಹೊರಜ್ಞೀಕಾಂತ ಅವಸರದಲ್ಲಿದ್ದಾರೆ.”

ಸಂಗೀತ ಕಾಫಿಯನ್ನು ಕಪ್ಪು ಸಾಸರಿನಲ್ಲಿಟ್ಟು ತಂದು ಅವನ ಮುಂದಿದ್ದ ಸಣ್ಣ ಟೀಪಾಯಿಯ ಹೇಳಿ ಕೊಂಚ ಒರಟಾಗೇ ಇಟ್ಟಳು. ಅದು ತುಳುಕಿ ಚೆಲ್ಲಿತು.

“ನಿನ್ನ ಏನೂ ಅಲಂಕಾರ ಇಲ್ಲೇ ಇದೇ ತುಂಬಾ ಜೆನ್ನಾಗಿ ಕಾಣ್ಣೀರಿ. ಪ್ರೀ ಅಂಡ್ ರಾ....! ಏನು ನನ್ನ ಮೇಲೆ ಬಹಳ ಕೊಂಡ ?” ಅವಳಿಗೆ ಮಾತ್ರ ಕೇಳುವಂತೆ ಹೇಳಿದ. ಅವಳು ಅವನಿಗುತ್ತಿರಿಸದೇ ಮತ್ತೆ ರೂಪೀ ನೊಳಗೆ ಹೊದಳು. ಯಶವಂತ ತನ್ನಲ್ಲಿ ತಾನೇ ನಕ್ಕು ಕಾಫಿ ಕುಡಿದು ಬರಿದಾದ ಲೋಟವನಲ್ಲಿಟ್ಟು ಎದ್ದು ಸಿಂತನೆ. ಅಲ್ಲಿಗೆ ಬಂದ ಚಂಪಕಸಿಗೆ

క్షేముగాడ. “బర్తీని. ఇబ్బర్నూ శథి, ఆప్టేనో దూర ఇల్ల. అవంబురిగూ నన్న రహము గొత్తు.”

ఆవను హోరటుహోద మేలి సంగీత హోరగి బండళు. ఆవను కుళతీద్ద కుచిఫయ మేలి ఆవన చిల్ల-కందు బిల్లు ద కరవస్తు ఆల్లియే ఇత్తు. అవన్ను క్షేగీతి కోండళు. ఆవను ఏకి బిట్టు హోద ? మరితిరబేకు హేమంత, సుమంతర క్షేరుల్లి సంజీ కళుహిసి తోట్టరాయితు. తెగెదు అల్లియే టీఎలన మేలిట్టుటు.

హేమంత, సుమంత ఇబ్బరిగూ తావే ‘గురు’విన మనసీ హోగువుచెందు కేళ ఇమ్మడి సంతోష.

“ఇప్పేత్తు నమ్మ ఇండివెండెన్స్ డే సేల్చెట్టీట్టో మాడ్సోబీచు. ఆల్లి ఏస్టేకాదూ మాడోయోదూ. ఇల్లి నీనూ, చిక్కమ్మ ఎలూ నమ్మన్న పోలీస్ నాయిగళంతే శాయి_ర” హేమంత హేళదాగ సంగీతలిగి రేగితు.

“నాయి అంతియా తాళూ !” ఆవనన్న అట్టిసికోండు హోగి బెస్సిన మేలి గుద్ది దళు. ఆవన గురువిన మేలిన కోట ఆవన మేలి తీరిసికోండళు.

“తమ్మ దిన పాత కలీతా ఇద్దిరల్లా, ఏను కల్తిది_రా ?”

“నింగ్యాకే అదెల్లా ? నమ్మ తంటిగే బర్బీడా నీను !” హేమంత హోదేతద సోవిగి, ఆవనానక్క ఉక్కె బంద ఆళు తదెదు హేళిద.

“నింగ్యాకే అదెల్లా ఉదై నిన్న ఆక్క అదకే !”

“నావేను ఏళే మగూ ఆల్ల. నమ్మ పాడు నావు సోడోక్కు_తీవి” హేమంత రేగిద. “నీనేనాద్దూ నమ్మ తంటిగే బందే సుమ్మనిరోల్ల.”

“తదెల్లా నిమ్మేమ్మ హేళికోట్ట ? హేగెల్లా ఎదురు మాతాడ్తూ ఇర్లల్ల ముంజె !”

“ఇన్నూ బేచాదన్మ కలీతీవి, నీన్యారే కేళోకే !” హేమంత రేగి అవళ క్షేతళ్లిద. సంగీతనిగూ రేగి ఆవన జుట్టు హిడిదు జంగిసి కెన్నె జిగుపిదళు. బణ్ణ హజ్జలు ఉద్దవాగి బిట్టెద్ద ఉగురు కెన్నెయ మేలి ఆళవాగి ఉరం రశ సోరితు హేమంతన

ಸಹಾಯಕೆ ಸುಮಂತ ಬಂದನು. ಸಂಗಿತೆ ಕೂಡಲೇದು ಗುಡಿ ಹೇಮುಂತನನ್ನು ಕರೆದು ಒಳಗೆ ಕರೆದುಕೊಂಡು ಹೋದನು. ಬಲಕೆನ್ನೆಯ ಮೇಲಿನ ಗಾಯದಿಂದ ರಕ್ತ ಸೋರುತ್ತತ್ತು.

ಚಂಪಕ ಸೋಡುತ್ತಲೇ ಗಾಬರಿಯಾಯಿತು. “ವನಾಯ್ಯು ರಿಂದಿ ಜ್ಞಾನಾಲ್ಲಿ ಕಟ್ಟ ಮಾಡಿಷ್ಯಾಂಡಾಣಿ....? ಬಾ ಇಲ್ಲಿ.”

“ಸಂಗಿ, ಗೊಂಗಿ ಆ ದಾಳಾದವನ್ನು ಜಿಗಿಂಬಿಟ್ಟು” ಸುಮಂತ ಚಾಡಿ ಹೇಳಿದು.

ಅಗತಾನೇ ಮುಖ ತೊಳೆದು ಬಂದ ಸುಂದರೀ ಮಗನ ಕೆನ್ನೆಲ್ಲಾ ಮೇಲಿನ ಗಾಯ ಸೋಡಿದು.

“ಕರಿ ಅವಕನ್ನು ಇಲ್ಲಿ!” ಗದರಿದನು. ಸುಮಂತ ಕೂಗಿದ “ವಯ್ಯ ಸಂಗಿ, ಬಾರೇ ಇಲ್ಲಿ ಆಗುತ್ತಿ ಸ್ಥಿರ ಮಂಗಳಾರ್ಥಿ.”

“ಅವಕನ್ಯಾರು ಇವಕನ್ನು ಜಿಗಟ್ಟಿ ಅಂದಿದ್ದು? ಅವಕೇನು ಏಳೇ ಮಗೂನಾ?” ಸುಂದರೀ ರೇಗಿದಾಗ ಒದ್ದೆ ಹತ್ತಿಯಿಂದ ಗಾಯ ಒರಿಸುತ್ತಿದ್ದ ಚಂಪಕ ಹೇಳಿದಳು. “ಮಕ್ಕಳ ಜಗತ್, ನಿವಾರಾಣಿ ಬೈಯ್ಯೆಡಿ. ಅವರವೇ ಸರಿಹೊಗಾರ್ತಿ. ಆದ್ದರಿಂದ ಉಗುರು ವಿವ, ಬಂದು ಸಲ ಡಾಕ್ಟರಿಗೆ ತೋರಿಸಿ ಬರಿ!”

ಸಂಗಿತ ಒಳಗೆ ಬರುವುದಕ್ಕೂ, ‘ಉಗುರು ವಿವ ಡಾಕ್ಟರಿಗೆ ತೋರಿಸಿ ಬರಲಿ’ ಎಂದುದಕ್ಕೂ ಸರಿಹೊಯಿತು. ಮೊದಲೇ ಕರಳಿದ್ದ ಸಂಗಿತಳಿಗೆ ಮತ್ತೂ ರೇಗಿತು.

“ಹೋದು, ನನ್ನ ಉಗುರು ವಿವ. ನಾನು ಕಂಟಿಷ್ಟೀಳು! ನಿವೇ ಚಿಕ್ಕಮ್ಮು, ಮನೆಗೆ ಬಂದ್ದೇ ಲೇ ಅವರಿಬಿರನ್ನೂ ಮೇಲೆ ಎತ್ತಿ ಕಟ್ಟಾ ಇರೊದು! ಮೊದಲ್ಲಿ ಹೀಗೆಲ್ಲಾ ಮಾಡಾತ್ತಾ ಇಲ್ಲಿಲ್ಲ!”

“ವಯ್ಯ ಸಂಗಿ, ಹುಣಾರು-ನಾಲಿಗೆ ಬಿಗಿ ಹಿಡಿ! ಅವರಿಗೇನೊ ಅವಕು ಹೇಳಿ ನಿನ್ನ ಮೇಲೆ ಎತ್ತಿ ಕಟ್ಟಾ ಇದ್ದಾಳಿ. ನಿನಗ್ಯಾರು ಹೇಳಿ ಕೂಡಾತ್ತಾ ಇದ್ದಾರೆ? ಚಿಕ್ಕಮ್ಮು, ತಮ್ಮಂದಿರ ಮೇಲೆ ಸುಭಾವನಾ?” ಸುಂದರೀ ರೇಗಿದು.

ಸುಭಾವನ ಹೆಸರು ಬರುತ್ತಲೇ ಸಂಗಿತಳಿಗೆ ಸಿಡಿಲೆಗಿದಾತಾಯ್ಯು. ಅವನೊಬ್ಬಿಂದ ತಾವು ಮೂವರು, ಅಕ್ಕ-ತಮ್ಮಂದಿರು ಎವ್ವ ಹೊಂದಿ ಕೊಂಡಿಗು! ವಾವ. ಅವನು ಇಲ್ಲಿದ ರೆತನೆ ಹೇಳಿಕೊಡಲು? ವಾರ

ಕೊನ್ನೀವೆ ಕಾಗದ ಬರೆಯುತ್ತಿದ್ದು. ಅದರಲ್ಲಿ ಹೇಳುವಂತೆದ್ದೇ ನೂ ಇರುತ್ತಿರುತ್ತಿಲ್ಲ. ಅವನನ್ನು ವಿನಾಕಾರಣೆ ತನ್ನ ತಂಡೆ-ಪಟ್ಟ ದೂಷಿಸುವರಲ್ಲಾ! ಕೋವ, ದುಃಖ ಎರಡೂ ಉಕ್ಕೇರಿತು.

“ಇದೆಲ್ಲಾ ಮುಂಚೆ ಎಲ್ಲಿತ್ತು? ಎಲ್ಲಾ ನಡಿತಾ ಇರ್ಯಾದು ಈ ಹಾಳು ಚಿಕ್ಕಮ್ಮನಿಸಿಂದ. ಸುಭಾವ ನಮ್ಮ ಮೂರು ಜನರನ್ನು ಎಷ್ಟು ಚೆನ್ನಾಗಿ ನೊಡ್ಡೆಕ್ಕೊಳ್ಳಿನು! ನಾವು ಯಾವೆತ್ತು ಹೀಗೆ ಜಗ್ಗು ಅಡ್ಡಾ ಇಲ್ಲಿಲ್ಲ. ಎಲ್ಲ ಈ ಚಿಕ್ಕಮ್ಮನಿಸಿಂದ. ಅಮ್ಮನ ಘೋಟೋಗೆ ಬಂದು ಹೂ ಗತಿ ಇಲ್ಲೇ ಇರ್ಯಾ ಹಾಗೆ ಮಾಡಿದ್ದು. ಅಡ್ಡಾ ಇದ್ದ ಹುಡುಗರಿಗೆ ಪಾಲದ ಮೇಷ್ಟು ಸೆವ ಹೇಳಿ ಅವರನ್ನು ಮನೆಯಿಂದ ಪೂರ ಮಾಡಿದ್ದು, ಬೇಕಾದಾಗ ಬೇಕಾದ್ದು ಮಾಡ್ಣಾಂದು ತಿಂತಾ ಇದ್ದಿ-ಆ ಹಾಳು ಅಡಿಗೆಯವಲ್ಲ. -ನಮ್ಮೊಳ್ಳೆ ಒಂದಿನ್ನು ಸೀನು ಮಾತುಕತೆ ಅಡ್ಡಾ ಇದ್ದೀ, ಅದೂ ಬೇಡಾಂತ ಮೂರು ದೂರ್ತ ನಿಂಜೊತೆನೇ ಇರ್ತಾರೆ. ಇಲ್ಲಿದ್ದೇ ಕ್ಕಳಿಗೆ ಎಕ್ಕೊಂದು ಹೂಗ್ಗಾರೆ. ಸಿನ್ನಿಂದ ನಮ್ಮ ಮೂರನ್ನಾಂ ದೂರ ಮಾಡೊಂತಾನೇ ಒಕ್ಕೇ ಮಾತ್ತುಲ್ಲೇ ಮಾಡ್ಬಾರೆ. ಮಗೂನ್ನೂ ಜಿಗೆಹೋದೂ, ತೊಟ್ಟಿಲನ್ನೂ ತೂಗೊರುದು! ” ಕೋವದಿಂದ ಮಾತನಾಡಿದಾಗ ನಾಲಿಗೆ ತೊದಲದಿದ್ದರೂ, ಕಣ್ಣಾಗಳಲ್ಲಿ ಸೀರು ತುಂಬಿ ಕಂಸ್ತೆಯ ಮೇಲೆ ಪರಿಯಿತು. “ಅಮ್ಮ ಸತ್ಯೇ ನಮ್ಮ ಮೂರು ಜನರನ್ನೂ ಯಾವಾದೂ ಅನಾಧಾರ್ಮ ಮಕ್ಕಳೇ ಸೇರಿಸಿಟ್ಟು ಹಾಯಾಗಿರಬ್ಬಿಡಿತ್ತಾ ನೀನು ಪವ್ವಾ! ” ಈ ಹೆಂಡಿ ಜೊತೆ ಹಾಯಾಗಿರಬ್ಬೇ ದಿತ್ತು.”

ಅವಳ ಆ ಕೋವ ಸುಂದರೀಶಿಗೆ ಹೊಸದು. ತನ್ನನ್ನು ವಿನಾಕಾರಣೆ ದೂಷಿಸಿದ ಸಂಗೀತಳನ್ನು ಕಂಡು ಚಂಪಕಳಿಗೆ ಅಷ್ಟು ರಿಯೊಂದು ಕಡೆ-ಉಮ್ಮೆಳಿ ಬಂದ ದುಃಖವೆಂದು ಕಡೆ.

“ಹೌದಮ್ಮಾ-ಎಲ್ಲಾ ನಂದೇ ತವ್ವಾ! ” ಚಂಪಕ ಬಿಕ್ಕುತ್ತಾ ಒಳಗೇ ಹೊದಳು. ಸಂಗೀತ ಹಿಂಗ್ನೆಸಿಂದ ಕಣ್ಣೀ ರೋರಿಸಿಕೊಂಡಳು.

“ಹೊಗು ಪವ್ವಾ, ಪಾಪ ಚಿಕ್ಕಮ್ಮ ಅಳ್ಳಾ ಇದ್ದಾಳೆ! ನಾವು ಸತ್ತರೆ, ಕಷ್ಟಪಟ್ಟರೆ ನಿನಗ್ಗಾಕೆ? ಸೀನೂ ಚಿಕ್ಕಮ್ಮ ಚೆನ್ನಾಗಿದ್ದೆ ಸಾಕು! ” ಸಂಗೀತ ರೆಗಿದಾಗ ಮಗಳ ಮೇಲೆ ಎಂದೂ ಕೈಮಾಡಿದ ಸುಂದರೀಶ ಕೆನ್ನೆಗೆ ಥಟ್ಟಿರಸೆ ಹೊಡೆದ. ಆ ಏಟಿಗೆ ಸಂಗೀತ ತತ್ತ್ವರಿಸಿದಳು. “ಅಯ್ಯೋ! ಅಮ್ಮಾ! ” ಅವಕು ಚೀರಿದಾಗ ಆಗತಾನೇ ಜಗತ್ತನಾಡಿದ್ದ ಹೇಮಂತ, ಸುಮಂತ ಅವಕ್ತು

ಧಾರ್ವಿಸಿ ತಂಡೆಗೂ ಅವರಿಗೂ ಅಡ್ಡ ನಿಂತರು ಅಕ್ಕೆದ್ದು ಮುಟ್ಟಿದ್ದೆ ಸುಮ್ಮು
ನಿರೋಲ್ಲ ! ಸಂಗೀತನ್ನು ಹೊಡಿತ್ತಿರು ನಿನ್ನೇ ! ಇದಕ್ಕೂಸ್ವರ ಅವು,
ನಮ್ಮುಮ್ಮು ಎಂದೂ ನಿನ್ನ ಎಕ್ಕು ಕ್ಯಾಸ್ ಮಾಡೊಲ್ಲ !” ಹೇಮಂತ, ಸಂಗೀತ
ಉಗಿ ಅಡ್ಡ ನಿಂತನು. ಅವನ ಕೆನ್ನೆಯ ಮೇಲೆ ಹರಿಯುತ್ತಿದ್ದ ರಕ್ತ ಮರಿತಂ
ಯೋಗಿತ್ತು. ಸುಮಂತ ಸಂಗೀತಚ ಕತ್ತು ತಬ್ಬಿ ಕೊಂಡನು. “ಆಕ್ಕಾ”
ಸಂಗೀತಾ, ಇನ್ನೊಂದ್ದಲ ನಾವು ಮಾಡೊಲ್ಲೇ ! ಪೀಸ್, ಸಂಗೀತಾ....”

ಸುಂದರೀಶ ಏರಡೂ ಕೈಗಳಲ್ಲಿ ತಳೆ ಖಿಡಿದು ಹೊರಗೆ ಹೊಗಿ ನಿಂತು
ಬಿಟ್ಟಿನು. ತನ್ನ ಪಾಡಿಗೆ ತಾನು, ಮಕ್ಕಳು ಹಾಯಾಗಿದ್ದಿವೆ. ಈ ಸುನಂದಳ
ಮಾತು ಕೇಳಿ ತಾನೇನು ಮಾಡಿಬಿಟ್ಟಿ ! ಈ ವಾಸ್ತವಿಕವ್ವಿನಲ್ಲಿ ತನಗೆ ಪರಮಾರ್ಪಣೆ ಕೆ
ಬೀಕಿತ್ತು ? ಒಳಗೆ ಚಂಪಕ ಅಳುತ್ತಿದ್ದ ದುಂಡು ಜ್ಞಾನಕಕ್ಷ ಬಂತು. ಈ ಕೆ
ಮಂದು ಮಕ್ಕಳು ಒಬ್ಬರನ್ನೂ ಬ್ರಾಹ್ಮಣ ತಬ್ಬಿ ಅರುತ್ತದ್ದುದು ! ಅವನು
ಅಲ್ಲೇ ಹೊರಗೆ ವೇಟ್ಟಿಲ ಮೇಲೆ ಕುಳಿತುಬಿಟ್ಟಿನು.

ದೇವಮ್ಮೆ ಆಗಲೇ ಪಕ್ಕದ ಮನೆ ಲಂಗಮ್ಮನತ್ತ ಹೇಳುತ್ತಿದ್ದಳು. “ಆಲಿ
ನಂತ ಸಂಸಾರ—ಕುಂಪಮ್ಮೆ ಮಿಳ್ಳೆ ಬಂದಂಗೆ ಬಂದಿಟ್ಟು, ಉಳಿ ಇಂಡಾಕೆ.
ಸಾಮೇರು ಸಂಗೀತಮ್ಮನೆ ಮೇಲೆ ಬಂದು ದವ ಕ್ಕೆ ನಾಡೊಂದೀರಲ್ಲ ಇವುತ್ತು
ಕೆನ್ನೆಗೆ ಒಡೆದ್ದುಡಾದಾ ? ಆ ಕ್ಕೆ ಸೇಡೋಗಾ ! ಮಕ್ಕಳ ಜಗ್ಗ ಮಾಡಿದ್ದ
ಪಾಲ್ವಿ ಕಟ್ಟಾಳಿ ಆ ಏಟಿಕಲಾಡಿ !! ನಾ ಕಂಡಿರ್ಲಿಲಷ್ಟ್ವೇ ಈತರದ ಜನನ್ನು !”

ಸುಂದರೀಶ ಮನಸ್ಸು ಸ್ಥಿರಿತ ಮಾಡಿಕೊಂಡು ಒಳಗೆ ಬರುವಷ್ಟರಲ್ಲಿ
ಜಂಪಕ ಸೆರಗಿನಿಂದ ಕಣ್ಣು, ಮೂರು ಒರೆಸಿಕೊಳ್ಳುತ್ತಾ ತನ್ನ ಕೆಲಸದಲ್ಲಿ
ಖೊಡಗಿದ್ದಳು. ಸುಮಂತ, ಹೇಮಂತ, ಸಂಗೀತ ಮೂರಾರೂ ಸಂಗೀತಳೆ
ರಾಮು ಸೇರಿದ್ದರು. ಕೆನ್ನೆಗೆ ಆದ ಗಾಯಕ್ಕೆ ತಾನೇ ಆಯಂಟ್ ಹೊಂಟ್
ಹಾಕಿ ಬೋರಿಕ ಪೌಡರ್ ಹಾರಿದ್ದಳು ಸಂಗೀತ. ತಂಡೆಯ ಬೆರಳುಗಳು
ಮೂಡಿದ್ದ ಅವಳ ಕೆನ್ನೆಯನ್ನು ಮೆಲ್ಲಿನೆ ಸವರಿ ಹೇಮಂತ ಹೇಳಿದ್ದ, “ಬಾಪ,
ಹಷ್ಟ ಹೊಡಿದಾಗ ನಿಂಗೆ ಎಷ್ಟು ಸೋನಾಯೋ !!”

“ಚಿಕ್ಕಮ್ಮನ್ನು ಜೆನ್ನಾಗಿ ಅಂದಿ, ಅವರಿಂದೇ ಇಡೆಲ್ಲಾ ಆಗೋದು”
ಸುಮಂತ ಹೇಳಿದ, “ಪಕ್ಕ ಬದಲ್ಲಿಯಿರೋದೂ ಅವರಿಂದ್ಲೇ. ಬಾ ಸಂಗೀ,
ನಾವು ಮೂರು ಜನಾನೂ ಸುಭಾವಂಗಿ ಶಾಗ್ನಿ ಬರ್ದು ಹೊರಟುಹೋಗೋಣ.”

ಸಂಗೀತ ಯಾರಿಗೂ ಏನೂ ಉತ್ತರಿಸಲಿಲ್ಲ. ನೀರವ ಕಣ್ಣೀರು-ತನಗೇ
ನಾಯಿತೆಂದು ! ತಾನೇಕೆ ಕೊಪಗೆಂಡು ಹೇಮಂತನನ್ನು ಹೊಡಿದ್ದು ?

ಮಾಡು, ಚಿಕ್ಕಮೃಷಣನ್ನು ಬಾಯಿಗೆ ಬಂದ ಹಾಗೆ ಅಂದದ್ದು ?

“ಹೋಗೊ ! ಮುಖ ತೊಡು ಕಾಫಿ, ತಿಂಡಿ ತಿನ್ನಿ ಹೋಗಿ. ಬೇಗ ಸ್ವಾನ ಮಾಡಿ ಸ್ವಾಲಿಗೆ ಹೋಗಿ, ಹೇಮುಂತಾ, ಕೆನ್ನೆಯ ಮೇಲೆ ನೀರು ಹಾಕ್ಕೊಂಡೇಡ....ಸ್ವಾಲಿಗೆ ಹೋಗಾತ್ತ ಡಾಕ್ಟರ್ ಶ್ರೀಧರ್ ಗೆ ತೈರ್ಪಿಬಿಟ್ಟ ಹೋಗು !” ಸಂಗೀತ ತಮ್ಮಂದಿರನ್ನು ಉಪ್ಪಿ ತಲೆಯ ಮೇಲೆ ಕೈಯಾಡಿಸಿ ಹೇಳಿದಳು, ಅವನ ಕೈಗೆ ಎರಡರ ಸೋಣಿನ್ನು ಕೊಟ್ಟು.

“ನೋಡು ಜಂಪಾ, ಸಿನ್ನು ಮಕ್ಕಳ ತಂಬಿಗೆ, ಮಾತಿಗೆ ಬರ್ಬೀಡ. ಸಿನ್ನು ದೆಷ್ಟೋ ಆವ್ಯಾ ಸೋಡಿಕೊಂಡು ಹೋಗು. ಅವರಿಗೂ, ಸಿಂಗೂ ಏನೂ ಸಂಬಂಧವಿಲ್ಲದ ಹಾಗೆ ಇರ್ಬೇಕು. ಆವರೆಷ್ಠಾರೂ ಬೆಳೆದೂ ಇರಾಗಿ ಹಾಗ್ಗಾರೆ ಗೂತ್ತಾ ? ಮನೆಲಿ ಜಗ್ಗ ಹರಿಸಾತ್ತ ಕೂತ್ತೊಳ್ಳಬ್ಬುತ್ತೊಂದೇ, ಅಷ್ಟಿಸಿಗೆ ಹೋಗೊ ! ?” ಸುಂದರೀತ ಸರಗಿಸಿಂದ ಕಣ್ಣು ರಿನ್ನು ಒರಸಿಕೊಂಡ ಹೆಂಡತಿಯ ಮೇಲೆ ರೇಗಿದ. “ತಿಳಿತಾ” ‘ಹಂ’ ಎಂದು ಅವಳು ತಲೆಯಲ್ಲಾ ಡಿಸಿದಳು.

ಅಂದು ಮನೆಯಲ್ಲಿ ಅವರಾಗಿಯೆ ವರ್ತಾವ. ಹೇಮುಂತ, ಸುಂದರೀತ ಸ್ವಾನ ಮಾಡಿ ಗಂಗಮ್ಮ ಬಡಿಸಿದ್ದನ್ನು ತಿಂದು ಸ್ವಾಲಿಗೆ ಹೋರಬ್ಬರು. ಸಂಗೀತಳಿಗೆ ಕೋವಪೆಳಿದಿರಲಿಲ್ಲ. ಸ್ವಾನ ಮಾಡಿ ಅಲಂಕರಿಸಿಕೊಂಡು ಉಂಟ ಮಾಡದೇ ಹಾಗೆಯೇ ಕಾಲೇಜಿಗೆ ಹೂರಬ್ಬಾಗ ಜಂಪಕಳಿಗೆ ಅವಳನ್ನು ಕೂಗಿ ಕರೆದು ಹೇಗಾದರೂ ಉಂಟ ವಾಡಿಸಿ, ರಾಜಿ ಮಾಡಿಕೊಂಡು ಕಳಸಬೇಕೆಂಬ ಅಸೇ. ಅದರೆ ಸುಂದರೀತ ಮನೆಯಲ್ಲೇ ಇದ್ದುದರಿಂದ ಸುಮೃಂಜಾದಳು

“ಉಂಟ ಮಾಡ್ದೇ ಹಾಗೇ ಹೋಗಾತ್ತ ಇದ್ದಾ ಇಂಗೆ ಸಂಗೀತ” ಜಂಪಕ ಹೇಳಿದಾಗ ಸುಂದರೀತ ಗುಡುಗಿದ.

“ಹೋಗಲಿ, ಕೊಬ್ಬಿ ಇಳಿಯುತ್ತೇ.”

ಸಂಗೀತಳ ಕೆನ್ನೆಯ ಮೇಲೆ ಮಾಡುದ್ದು ಬೆರಳಂಗಳ ಗುರುತು ಕಾಣದಿರ ಲೆಂದು ಕೆನ್ನೆಗೆ, ಮುಖಕ್ಕೆ, ಹೆಚ್ಚು ಘೋಂಡೆಪನ್ ಕ್ರೀಂ ಹಾಕಿದ್ದಳು. ಅವಳ ಗೆಳತಿಯಾರ ಮುಂದ ತನಗೆ ವಿವರಿತ ಸೆಗಡಿಯೆಂದು ಹೇಳ ಕಣ್ಣುಗಳು ಕೆಂಪಾಗಿನ್ನು ದಕ್ಕಾ ಮಾಡು ಕೆಂಪಾಗಿದ್ದು ದಕ್ಕಾ ಕಾರಣ ಹೇಳಿಯಾಯಿತು. ಕಾಲೇಜು ಕ್ಯಾಂಪಸ್‌ನಲ್ಲಿ ಎದು ಇಡ್ಲಿ ತಿಂದು ಕಾಫಿ ಕುಡಿದು ಹಸಿದ ಹೊಟ್ಟಿಯ ಸಂಕಟ ಕಡಿಮೆ ಮಾಡಿಕೊಂಡಳು.

ಮನೆಗೆ ಸಂಜ ಬೇಕಾಗಿಯೇ ನಿಘಾನವಾಗಿ ಬಂದಳು. ಜಂಪಕ ಅವಳ

ಸೊರಗಿದ ಮುಖ ಸೋಡಿ ಒಳಗೇ ಕೊರಗಿದಳು. ತಟ್ಟಿಯಲ್ಲಿ ತಿಂಡಿ ಕಾಫಿ ತಂದು ಅವಳ ರೂಪಿನ ಪೀಬಲ್ಲಿನ ಮೇಲಿಟ್ಟುಳು. ಮುಖ ತೊಳೆದು ರೂಪಿಗೆ ಸೇರಿದ ಸಂಗಿತ ಹೊರಗೆ ಬರಲಿಲ್ಲ. ಹೇಮಂತ, ಸುಮಂತರು ಸ್ಕೂಲಿನಿಂದ ಓಡಿಬಂದು ಆಕ್ಕನ್ ರೂಪು ಹೊಕ್ಕರು. ಹೇನುಂತ ಆಕ್ಕನಿಗಾಗಿ ಎರಡು ಸೀಚೆಯ ಹಣ್ಣುಗಳಿಗೆ ಉಪ್ಪುಭಾರ ಹಾರಿ ತಂದಿದ್ದು. ಸುಮಂತ ಚೂಯಿಂಗ್ ಗಂನ ಪಾತ್ರಕೆಟ್ ತಂದಿತ್ತು. ಹೇಮಂತನ ಗಾಯಕ್ಕೆ ಸಣ್ಣ ದಾಗಿ ಪಾತ್ರ ಪ್ರಾರ್ಥಿ ಹಾಕಿದ್ದು.

ಇಬ್ಬರೂ ಯಾನಿಫಾರಂ ಬದಲಿಸಿ ತಿಂಡಿ ಮುಕ್ಕೆ, ಸ್ಕೂಲಿನ ಬಾಗನು ಹೆಗಲಿಗೇರಿಸಿ ಪಾರಕ್ಕೆ ಹೋಗುವೆಂದು ಸಂಗಿತಳಿಗೆ ಹೇಳಿದಾಗ ಬಿಟ್ಟು ಹೊಗಿದ್ದ ಕರವಸ್ತೆ ಜ್ಞಾಪಕಕ್ಕೆ ಬಂತು. “ಆದ್ದರಿಂದ ತೊಗೊಂಡೊಂದು ಹೇಳಿಟ್ಟಿದ್ದಿ” ಎಂದನು. ಹೇಮಂತ ಅದನ್ನು ಬ್ರಾಗಿಸೊಳಗೆ ತರುಕೆಕೊಂಡನು.

ಹೇಮಂತ ಕೊಟ್ಟಿ ಸೀಚೆಹಣ್ಣು, ಚೂಯಿಂಗ್ ಗಂ ತಿಂಡಾಗ ಸಂಗಿತ ಲಿಗೆ ತೈಪ್ಪಿಯೆನಿಸಿತು. ಸುಂದರೀಶ ಬಂದಾಗ ಚಂಪಕಳನ್ನು ಬಾಗಿಲಲ್ಲೇ ವಿಚಾರಿಸಿದ್ದು ಕೇಳಿಸಿತು.

“ಬಂದಾ ಸಂಗಿತ ಮನೇಗೆ ?”

“ಹೂಂ....ಅದ್ದೆ ಏನೂ ತಿನ್ನಲ್ಲಿ ಇಲ್ಲ....” ಚಂಪಕ ಹೇಳಿದಳು.

“ಕ್ಯಾಂಟೆನ್ನಲ್ಲಿ ತಿಂದಿರ್ತಾಳೆ, ಅವಳಿಗೆ ಸುಭಾಷನ ಮುದ್ದು, ಆಕ್ಕನ ಮುದ್ದು ಜಾಸ್ತಿ ಆಷ್ಟೇ.”

ತಂಡಿಗೆ ತನ್ನ ಗೊಡವಯೇ ಇಲ್ಲ. ಎಂದಾದರೂ ಸುಭಾಷ, ಸುನಂದ ಶ್ರೀಗೆ ಸೇರಿದವಕ್ಕಿಂದು ನಿಯೋಜಿಸಿ. ಸಂಗಿತ ನಕ್ಕಳು. ಚಿಕ್ಕಮೃಷ್ಣೇ ತಿಂಡಿ ತಂದಿಟ್ಟಿರಬಹುದೆಂದು ಅವಳಿಗೆ ಗೊತ್ತು. ಆದರೂ ಆದನ್ನು ಮುಟ್ಟಿಲ್ಲ. ತಂದೆ, ಚಿಕ್ಕಮೃಷ್ಣ ಮನೆ ಬಿಟ್ಟು ಹೋಗುವವರಿಗೂ ರೂಪಿನಿಂದ ಹೊರಗೆ ಬರಲಿಲ್ಲ ಅನಂತರ ಅವಳು ಹೊರಗಿ ಬಂದು ತೊಟ್ಟದಲ್ಲಿ ಕುಳಿತಾಗ ದೇವಮೃಷ್ಣನೆ ಅವಕ ಬಳಿ ಬಂದಳು. “ಸೋಡಿಯಾ ಮಗಂದು ಮುಖ ಯಾಸಾಪಿ ಬಾಡೋಗ್ಯತೆ. ಉಂಡ್ಯಾ, ಸತ್ಯಾ, ಕೇಳಾಕೆಲ್ಲಾಲ್ಲ ! ನಾಳೇಕೆ ಸುಭಾಸಪ್ರೇರಿ ಬರ್ದಿ ಬಂಟೋಗು ಅಲ್ಲಿಗೆ” ದೇವಮೃಷ್ಣ ಹೇಳಿದಳು.

“ನಾನು ಹೊರಟುಹೊದೇ ಸುಮಂತ, ಹೇಮಂತರ ಪಾಡು ?”
ಸಂಗಿತ ಹುಲ್ಲು ಕಿತ್ತು ಬಾಯಿಗಟ್ಟುಕೊಂಡಳು.

“ಭಂಡ ಮುಂಡೇವು ಗಂಡು ಮಕ್ಕಳು. ಹ್ಯಾಗೋ ಬೆಳ್ಳಂತಾವೆ....

ನೀನು ಇಟ್ಟು ಮಾಡು !”

“ದೇವಮೃತ, ನಮ್ಮಮೃತ, ನಮ್ಮಪ್ರನ ಮನೆ ಬಿಟ್ಟು ಹಾದ್ದೇಗೆ ಮುಂಚೇನೇ ಸುಭಾವನ ಮನೆಗೆ ಹೋಗ್ಗಳು ?” ಸಂಗೀತ ಕೇಳಿದಾಗ ಅವರು ಕಣ್ಣಲ್ಲಿ ಸೀರುಕ್ಕೆ ಬಂತು.

“ನಂಜೀ ಒತ್ತಾಗಿ ಅಳ್ಳಾರ್ಹಿ. ಬೆಳ್ಳಿಂದ ಯೇಸಾರೂ ಉಂಡಾಗಿ ?” ಸಂಗೀತ ತಾನು ತಿಂದಾದು ಹೇಳಿದಾಗ ದೇವಮೃತೇಂದ್ರ.

“ಇಲ್ಲೀ ಇರು—ರಾಗಿ ರೊಟ್ಟಿ, ಚಟ್ಟಿ ಮಾಡಿದ್ದಿಲ್ಲಿನೇ. ಅಂತಿಮೀಲಿ ಹೊಕ್ಕಿಕ್ಕು ಇರಾರ್ಹಿ.”

ದೇವಮೃತಂದು ಕೊಟ್ಟಿ ರೊಟ್ಟಿ, ಚಟ್ಟಿ ತಿಂದು ಸೀರು ಶುದ್ಧಿದಾಗೆ ಹೊಟ್ಟಿ ತುಂಬಿತು. ಬೆಳ್ಳಿಗೆಂದ ಅತ್ಯಿದ್ದ ಮನಸ್ಸಿನ ಆಫಾತ ಎಲ್ಲವೂ ಸೇರಿ ಕೊಂಚ ತೂಕಡಿಕೆಯೂ ಸೇರಿತು. ರೂಮಿಗೆ ಹೊಗಿ ಹೊದೆದು ಮಲಗಿಬಿಟ್ಟು.

ಪಾಠ ಮುಗಿಸಿಕೊಂಡು ಬಿಸ್ಕುತ್ತಿನ ಪ್ಯಾಕೆಟ್‌ಗಳನ್ನು ಎತ್ತಿ ಕೊಂಡು ಏಡಿ ಬಂದ ಹೇಮಂತ ಸುಮಂತರು ಸಂಗೀತ ಸಿದ್ದ ಮಾಡುತ್ತಿದ್ದಾದು ಕಂಡು ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಹೇಮಂತ ಬಾಯಿಯ ಮೇಲೆ ಬೆರಳಿಟ್ಟು ಗಲಾಟಿ ಮಾಡಿದುವಂತೆ ಹೇಳಿ ಸುಮಂತನನ್ನು ಹೊರಗೆ ಕರಿದು ರೂಪಿನ ಬಾಗಿಲು ಮುಂದೆ ಮಾಡಿದ

“ಪಾಪ, ಸಂಗೀ ಮಲ್ಲೊಳ್ಳಿ. ತುಂಬಾ ಸುಸ್ತುಗಿರ್ಭೀಕೂ....” ದೇವಮೃತ ಇಬ್ಬರನ್ನೂ ಮುದ್ದಿಸಿದ್ದ ಗದರಿದಳು.

“ಉಡುಗ ಮುಂದೇವಾ ! ಕ್ಯಾತೆ ಅತ್ಯಿಸ್ತುಟ್ಟು ಅಕ್ಕನ್ನು ಒಡಿಸ್ತು ಡಾಡಾ ? ನಾನೇ ರೊಟ್ಟಿ ಕೊಟ್ಟು ಒಟ್ಟಿ ತುಂಬಿಸ್ತೇ. ನಾಳೆಯಿಂದ ನೀವೇ ಅವಳಿ ಉಟ ತಗೊಂಡೋಗಿ ತಿನ್ನಿ. ಇಸ್ತೂಲ್ಲಿ ಓಗಿ ಒಣಗೋರ್ಯಾತ್ರಿ ಇಲ್ಲದ್ದೆ. ಸುಭಾಸಪ್ಪೇರಿ ಕಾಜ ಬರೆದು ಅಕ್ಕುಡಿ ಅತಾಗೆ.”

ಹೌದು, ಅದೇಕೆ ತಮಗೆ ಹೊಕ್ಕಿಯಲ್ಲ ! ನಾಳೆ ಸುಭಾಸನಿಗೆ ಎಲ್ಲಾ ವಿವರವನ್ನೂ ಕಾಗದದಲ್ಲಿ ಬರೆದು ಹಾಕಿಬಿಡಬೇಕು. ಹೇಗದ್ದರೂ ಎಲ್ಲ ವನ್ನೂ ‘ಗುರು’ಗಳಿಗೆ ಹೇಳಿಯಾಗಿತ್ತು.

“ಸಂಗೀತಂಗೆ ಹೊಡಿದ್ದು ನಿಮ್ಮಂದೆ ? ಉಟ ಮಾಡೀ ಹಾಗೇ ಕಾಲೇಜಿಗೆ ಹೋದಾ ?” ಎಂದು ಅಕ್ಕೆರಿಯಿಂದ ಯಶವಂತ ಕೇಳಿದ್ದೀ. ಅವಳು ಕಳುಹಿಸಿದ್ದ ತನ್ನ ಕರವಸ್ತುವನ್ನು ಜೇಬಿಗೆ ತುರುಕಿಕೊಂಡಿದ್ದನು.

ಹುಡುಗಿ ಬಹಳ ಪ್ರೇಗರಿರುವವರು, ಬಹಳ ಸ್ವಿರಿಟ್ಟಿರು. ಮನಸ್ಸಿನಲ್ಲಿ ನಕ್ಕನು. ಅವರಿಬ್ಬಿಗೂ ಕೊಟ್ಟಿ ಬಿಕ್ಕಿಟ್ಟು ಪ್ರಯತ್ನಿಸುತ್ತಿರುತ್ತಾಗಿನೂಲಾಗ ತುರುಕೆಕೊಂಡಿನ್ನು. “ಸಂಗೀಗೆ ಕೊಡ್ದಿರಿ”

“ಹುಣಾದು, ಅದ್ದೂ ಎನೆಮುಸ್ತಿನ್ನು ಹೊಡಿದಾಳು” ಯಾರವಂತ ಹೇಳಿದಾಗ ಹೇಮಂತ ಎದೆಯುಬ್ಬಿಸಿ ಹೇಳಿದ, “ನಮ್ಮಕ್ಕೆ ಏನಂತ ಅಂದೆಂಬ ಕಿದಿದ್ದಿರಿ ಸಾರ್. ನಮಗೊಣ್ಣು ಪ್ರಾಣ ಬಿಟ್ಟಿತ್ತುಣ್ಣು.”

ಸುಂದರೀಶ, ಚಂಪಕ ಬಂದು ವಿಚಾರಿಸಿದಾಗ ಸಂಗೀತ ಉಟ ಮಾಡಿದೆ ಮಲಗಿದಕೆಂದು ಕೇಳಿದಾಗ ಬಹಳ ಮರುಗಿದವಳು ಚಂಪಕ. “ಹೊಗ್ಗಿ, ಸಿಮ್ಮೆ ಮಗಳ ಹತ್ತಿರ ಸೀವು ಕ್ಕೆಮೆ ಕೇಳಿದ್ದೆ ಮರ್ಯಾದೆ ಏನೂ ಹೊಗೊಣ್ಣಿ.... ಆವಳ್ಯು ಬೇಡೊಂದು ಉಟ ಮಾಡಿ.... ಬರಿ ಹೊಟ್ಟೀ ಬೆಕ್ಕಿಗೊಂದ ಇದ್ದಾಗೆ. ಅವಳ ಮುಖ ನೋಡ್ದೇ ಕಾಗಿತ್ತು ಸಾಯಂಕಾಲ ಸೀವು! ಬೇಳಿದ ಹುಡ್ಡಿ ಹೇಳಿ ಕ್ಯೇ ಮಾಡಿ ಗಲ್ಲಾ ಸೀವು! ನಾನು ಹೇಳಿಲಿಲ್ಲ ಮಕ್ಕಳ ಜರ್ಗಕ್ಕೆ ಸೀವು ಬರ್ಧಿಸಿದೆ!”

ಸುಂದರೀಶನಿಗೆ ಎರಡು ಮನಸ್ಸು. ಮಾಲತಿಯ ಘೋಟಿನ್ನೇ ಹೇಳಿದ್ದ ಅರೆಬಿರಿದ ಮೂಗೊಂಬಲು ಆವನತ್ತೆ ನೋಡಿ ನಕ್ಕಂತಿತ್ತು. ಮೆಲ್ಲನೇ ಸಂಗೀತ ರಾಮಿನ ಬಾಗಿಲು ನೂಕಿ ಒಳಗಡಿಯಿಟ್ಟಿನು. ಸಂಗೀತ ಪ್ರಶಾಂತವಾಗಿ ಸಿದ್ದಿಸುತ್ತಿದ್ದಳು. ಅವಳ ಎಳೆಯ ಮುಖ, ಮುದುವೆಯಾದ ಹೊಸದರಲ್ಲಿ ಮಲಗಿ ಸಿದ್ದಿಸುತ್ತಿದ್ದ ಮಾಲತಿಯ ಮುಖವನ್ನೇ ಹೊಲುತ್ತಿತ್ತು. ಅದಾಲುಗೆನ್ನೇಗೆ ಹೊಡಿಯುವ ರಾಕ್ಷಸ ಕೊಡೆ ತನಗೇಕೆ ಬಂತು? ಪೌರುವ ಹೇಳೆ ಬಂತು? ಅವಳ ಕೆನ್ನೆ ಸರಿದ, ಮುಂಗುರುಳು ನೇವರಿಸಿದ. ಅವಳ ಮುಖ ನೋಡುತ್ತಾ ನೋಡುತ್ತಾ ಮನತೆಯುಕ್ಕೆ ಬಂತು. ಕಣ್ಣಗಳು ಹಸಿಗೂಡಿದವು. “ಸಂಗೀತಾ.... ಸಂಗೀ....” ಮೆಲ್ಲನೇ ಕೆನ್ನೆ ಹಿಡಿದು ಆಲ್ಲಾಡಿ ಸಿದ. ನಿದ್ರೆಯ ಮಂಪರಿನಲ್ಲಿ ಸಂಗೀತ ಕಣ್ಟಿರೆದಳು. ಎದುರಿಗೆ ತನ್ನ ತಂಡ ಪಕ್ಕ. ಪಪ್ಪನ ಕಣ್ಣನಲ್ಲಿ ಸೀರು!

“ಮನ ಪಪ್ಪಾ?” ಬೆಟ್ಟಿ ಎದು ಕುಳಿತಳು.

“ಸಂಗೀ, ಸಂಗೀ.... ನನ್ನ ಕ್ಕುಮಿನಮ್ಮಾ ಬಂಗಾರಾ. ನಾನೆಂತಹ ಕಟ್ಟಿಕ, ಸಿನ್ನ ಹೊಡೆದುಬಿಟ್ಟುಲ್ಲಾ!“ ಮಗಳನ್ನು ಬಾಚಿ ತಬಿಕೊಂಡು ನೆತ್ತಿಯ ಹೇಳಿ ಮುತ್ತಿಟ್ಟಿನು. “ನೀನಂದ್ರೆ ಪ್ರಾಣ ಇಟ್ಟೊಂದಿದ್ದಿನಿ ಸಂಗೀ. ನಿನು ನಿನು ಮನ ಹಾಗೇಂತ ನಿನ್ನ ಮನಸ್ಸು ನಾನು ನೋಯಿಸಿದೊನ್ನಲ್ಲಾ.

ಇವ್ವೇತ್ತು ಅಪ್ಪು ರೇಗಿಸಿಟ್ಟಿ ಸೀನು ! ಉಂಟ ಮಾಡು ಬಾ. ಇಲ್ಲಿ ಪ್ರಾಣಕೂ ರಾಗೇ ಮಲ್ಲೋತೀನಿ.”

ಸಂಗೀತ ತಂಡಯು ಎದೆಯಲೇ ಬಿಕ್ಕಿದೆಳು. “ನಂದು ಉಂಟ ಆಯ್ದು ಪಾಪ್ಯಾ, ದೇವಮೃ ರಾಗಿರೊಟ್ಟಿ ಚಟ್ಟಿ ಕೊಟ್ಟು. ಹೊಟ್ಟಿ ತುಂಬಾ ತಿಂಡ. ಸಂಗ ಹಸಿವಿಲ್ಲ. ನಾಳೆ ಖಂಡಿತ ಉಂಟ ಮಾಡಿ ಸ್ನಿ. ಸೀನು ಹೋಗಿ ಉಂಟ ಮಾಡು. ನಾನು ಖಂಡಿತಾ ಇನ್ನೊಂದ್ದಲ ಈ ತರಹ ಮಾಡೋಲ್ಲ.”

ಮಾರನೆಯು ದಿನದಿಂದ ಅವರು ಉಂಟ ಮಾಡುವುದ್ದು ಭಾವೇ ಕೊಟ್ಟು ಮೇಲೆ ಅವನು ಮಗಳ ಮುಂಗುರುಳು ನೇರಿಸಿದ. “ಸೀನು ಚಿಕ್ಕಮೃನ ತಂಟಿಗೆ ಹೋಗಿ ಇಡ್ಡಾ. ಅವಳಾಗು ಹೇಳಿದ್ದೀನಿ. ಅಡಿಗೆ ಗಂಗಮೃ ಮಾಡು ತ್ವಾರೆ. ಈ ಮನೆಯೆಲ್ಲಾ ನಿಮ್ಮೀ. ಸಿಂಗ್ಗೀಗೆ ಬೇಕೊ ಹಾಗಿರು. ದುಡ್ಡಿ ಬೇಕಾದೆ ನನ್ನ ಕೇಳು.” ಮಗಳನ್ನು ಮಲಗಿಸಿ ಕುತ್ತಿಗೆಯವರಿಗೆ ಹೊದಿಸಿ, ವಿವರಾಸಿ ಬಾಗಿಲು ಮುಂದೆ ಮಾಡಿ ಹೊರಬಂದನು.

“ಎನು ಉಂಟ ಮಾಡೋಲ್ಲಂತಾ ? ನಾನು ಬೇಕಾದೆ ಅವಳನ್ನು ಬೇಡೋತ್ತಿನ್ನೀ !” ಚಂಪಕ ಹೇಳಿದಾಗ ಸುಂದರೀಶ ಅವಕ ಭುಜದ ಸೇರಿ ಕೈಯಿಟ್ಟನು. “ಕ್ಷಾಂಟೆನ್ನಲ್ಲಿ ಜೆನ್ನಾಗಿ ತಿಂದ್ದಂತೆ. ಈಗೇನು ಬೇಡ, ಬರೀ ನಿದ್ರೆ. ನಂಗೆ, ನಾಳೆ ಮಾಡಿ ಸೀಂದ್ದು. ನಾನು ಹೇಳಿದ್ದುಲ್ಲ, ಅವರು ಹೇಗಾದೂ ಇಲ್ಲ. ಏನಾದೂ ಮಾಡಿ, ಸೀನು ಮಾತಿಗೆ ಬ್ರಹ್ಮಿತಾ.... ನಾನುಂಟು ಅವಕುಂಟು.”

ಚಂಪಕ ನಿಟ್ಟಿಸಿರಿಟ್ಟುಕು. ಅವಳಿಗೆ ಮನಸ್ಸಿಗೆ ಸಮಾಧಾನ. ಅಂತೆ ತನ್ನನ್ನು ಕಂಡರಾಗದಿದ್ದರೂ ಪರವಾಗಿಲ್ಲ. ಅವರು ಸರಿಯಾಗಿದ್ದರೆ ಸಾಕು.

ಮಾರನೆಯ ದಿನದಿಂದ ಸೊಸ ಅಧ್ಯಾಯ ವಾರಂಭನಾಯಿತು. ಅವರ ಪಾಡು ಅವರಿಗೆ ಸುಮಂತ, ಹೇಮವಂತ ಇವ್ವ ಬಂಡಾಗ ಎದ್ದು ಬಂದು ಕಾಫಿ ತಿಂಡಿ ಉಂಟ ಮುಗಿಸಿ ಸೂಲಿಗೆ ಹೋಗುತ್ತಿದ್ದರು. ಸಂಗೀತ ತಾನಾಯಿತು ತನ್ನ ಪಾಡಾಯಿತು. ಹೆಚ್ಚು ಮಾತಿಲ್ಲ. ಮಾತೆಲ್ಲಪೂ ಹೇಮವಂತ, ಸುಮಂತರೊಡನೆ ! ಸುಭಾವನಿಗೆ ಕಾಗದ ಬರೆಯುತ್ತೇನೆಂದು ಹೇಳಿದಾಗ ಸಂಗೀತ ಅವರನ್ನು ತಡೆದಿದ್ದಿಳು. “ಸಧ್ಯ, ಹೆದರಿಕೊಂಡು ಓಡಿ ಬಂದು ಬಿಟ್ಟಾನು, ನಗೆಪಾಟಲಾಗುತ್ತೇ !”

ದಿನಗಳುರುಳಿದಂತೆ ನೋಡುವವರಿಗೆ ಹೊಂದಿಕೊಂಡಿರುವಂತೆ ಕಂಡರೂ ಒಳಗೇ ಶೀತಲ ಯುದ್ಧ. ಮುಂಚೆ ಮಕ್ಕಳೊಡನೆ ಮಾತನಾಡಲೂ ಸಮಯ

ವಿಲ್ಲವೆಂದು ಹೈಲುಗಳನ್ನು ಹಿಡಿದು ತಮ್ಮನ್ನು ಸುನಂದತ್ತಿಯ ಬಳಿ ಬಿಡುತ್ತಿದ್ದ ತಂದೆಗೆ ಈಗ ಚಿಕ್ಕಮ್ಮನ್ನೂ ನೊಡನೆ ಹರಣುವುದು, ನಗುವುದು ಹೊಸ ಹುರುಪು. ನಗುನಗುತ್ತಾ ಅವರ ಹಿಂದೆ ಸುತ್ತುತ್ತಾ ಆ ವಿಷಯ, ಈ ವಿವರಗಳನ್ನು ಪ್ರಸ್ತಾಪಿಸುವುದೂ ಸೋಡಿ ಸಂಗೀತ ಒಳಗೊಳಿಗೇ ಮರುರುಗಿಳಳು, ಕೊರ್ಟಿ ದಳು, ಕರುಬಿದಳು. ಈಗ ತಂದೆಗೆ ಎಲ್ಲಕೂ ಸಮಯವುಂಟು, ಚಿಕ್ಕಮ್ಮನ್ನು ಇರುವುದರಿಂದ. ಆದರೆ ಮಾಂಚೆ ತಮಗಾಗಿ ಸಮಯವೇ ಇರುತ್ತಿರಲ್ಲಿ ಆವಳಿಗೆ ಒಮ್ಮೆ ರಾಣ ಹೇಳಿದ್ದು ಜ್ಞಾಪಕ ಬಂದಿತು.

‘ಮುದುಕರು ಹುಡುಗಿಯಾರು ಮದ್ದೆ ಮಾಡೊಂಡೆ ಬೇಕಾದವ್ಯಾಪ್ತಿ ಪ್ರಿಯರೆ’ ಮಾಡೊಂಡು ಮಾನ್ಯ ಹೊಡೆದು ಇಟ್ಟೊಬೇಕು. ಇಲ್ಲಿದ್ದು ಆ ಹುಡುಗಿ ‘ಪುನರ್ಕಾ’ ಅಂತ ಕೈಕೊಟ್ಟು ಯಾರಾದೂ ಯಂಗ್‌ಸ್‌ರ್ ಜೊತೆ ಓಡೊಂಗಿಬಿಡ್ಡಾ ಶೇಂತ ! ಹಾಗೆ ನಿನ್ನಂದೆ ಚಿಕ್ಕಮ್ಮನ್ನು ಮಾನ್ಯ, ಬಟ್ಟರ್ ಮಾಡೊಂಡಿಟೊಂಡಿದಾಗಿರೆ. ಹೀ ಲುಕ್‌ ಕ್ರೈಸ್‌ ಯಂಗ್ ಅಂಡ್ ಸ್‌ರ್ಯಾಫ್.

ಆದಕ್ಕೆ ಸರಿಯಾಗಿ ಶಾಂತಮ್ಮು ಒಂದು ಸಂಜೆ ಬಂದರು ಮಗಳನ್ನು ವಿಚಾರಿಸಿಕೊಂಡು ಹೋಗಿಲು. ಆಗ ಸಂಗೀತ ರಾತ್ರಿಯುದುಗಿಯಲ್ಲೇ ಮನೆ ಯಲ್ಲಿ ಓಡಾಡುತ್ತಿದ್ದ್ದು ಈ.

“ಲಕ್ಷ್ಮಣವಾಗಿ ಮದ್ದೆ ಆದ ಹೆಣ್ಣುಕ್ಕು ಮಂಗಳಗೌರಿ ಪೂಜೆ, ಗೀಜೆ ಮಾಡ್ತಾರೆ. ನಿಂಗಂತೂ ಯಾವ್ಯಾ ಇಲ್ಲ. ಮುಂದಿನವಾರ ಗೌರಿ ಹಬ್ಬಿ ಕಾಘಾದೂ ತವರಿಗೆ ಕಳಸ್ತಾರೋ ಇಲ್ಲೋ ! ನಿನ್ನ ಯಜಮಾನ್ಯ ?”

ಸಂಗೀತ ಬೇಕಾಗಿಯೇ ಆವರ ಮಾತು ಕೇಳುವಂತೆ ಪಕ್ಕದ ರಾಮಿನ ಬಾಗಿಲ ಹಿಂದೆ ನಿಂತು ಕೇಳಿಸಿಕೊಂಡಳ್ಳು.

“ಕಳಿಸ್ತೇ ಏನಮ್ಮಾ, ಕೇಳಿದ್ದೆ ಕಳಿಸ್ತಾರೆ. ವಾವ ನಂಗೆ ಯಾವ್ಯಾ ಕ್ಷಿಣಿ ಬೇಡಾ ಅನ್ನೋ ಇಲ್ಲ !” ಚಂಪಕ ಹೇಳಿದಳು.

“ಆ ಹಾಳು ಮಕ್ಕೆನ್ನಂತಾವೋ !” ಶಾಂತಮ್ಮು ಹೇಳಿದಾಗ ಚಂಪಕ ನಕ್ಕಳು.

“ಪಾಪ, ಅವೇನು ಮಾಡ್ತಾವೆ !”

“ನೋಡು, ಲಕ್ಷ್ಮಣಕ್ಕೆ ಹೇಳಿತ್ತಾ ಇದ್ದಿನಿ. ವಷಾವಧಿ ಹಬ್ಬಿ. ನಿನ್ನ ಗಂಡ ಮದ್ದೆ ಅದ್ದೀಲೆ ಒಂದಧ್ರು ಗಡ ಬಟ್ಟಿ ಕೊಂಡುಕೊಟ್ಟು ಹಾಗೆ ಕಾಳ್ಜ್‌ಲ್ಲಿ. ಗೌರಿ ಹಬ್ಬಿಕ್ಕೆ ಒಂದು ಭಾರಿ ಸೀರೆನಾದ್ದು ತೆಗಿಸ್ತೋ !”

ಶಾಂತಮ್ಯ ಹೇಳಿದಾಗ ಚಂಡಕ ಏನು ಹೇಳಿದಳೋ ಕೇಳಿಸಲಿಲ್ಲ. ಅವರಲ್ಲಿ ಸುಮಂತ ಬಂದು ಹೊರಿ ನೋಟ್ ಬುಕ್ಕುಗಳನ್ನು ಎತ್ತಿಕೊಂಡು ಕೂಗುತ್ತಾ ಬಂದನು.

“ಚಿಕ್ಕಮಾತ್ರ , ಇದೆಲ್ಲ ಒಲೆಗೆ ಹಾಕಿದಿ ! ನಂಗಿ ಯಂತ್ರಾಲೈಸ್” ಶಾಂತಮ್ಯನನ್ನು ನೋಡುತ್ತೇ ಪ್ರಸ್ತುಕಗಳನ್ನು ಅಲ್ಲೇ ಎಸೆದು ಹೊರಟನು.

“ಕಾಡು ಪ್ರಾಣಿಗಳ ಹಾಗೆ ಬೆಳ್ಳಿದ್ದಾರೆ !” ಶಾಂತಮ್ಯ ಹೇಳಿದಾಗ ಸಂಗೀತಳಿಗೆ ತಡೆಯಲಾಗಲಿಲ್ಲ. ರೂಪಿನಿಂದ ಹೊರಗೆ ಬಂದು ಆ ಪ್ರಸ್ತುಕ ಗಳನ್ನು ಕೈಗೆತ್ತಿಕೊಂಡಳು.

“ಸುಮಂತಂಗೆ ಇದರ ವಾಲ್ಯೂ ಏನು ಗೊತ್ತು. ದುಡಿನ ಬೆಳೆಗೊತ್ತಿದ್ದೇ ತಾನೇ ಅವನೆ ? ದೊಡೊ ಹೆಚ್ಚೇ ಗೊತ್ತಾಗೋಲ್ಲ ?” ಸಿದ್ಧಕುತ್ತಾ ಹೊರಟಳು. “ಕಾಡು ಪ್ರಾಣಿಗಳಿಗೆ ಬೇರೆ ಪ್ರಾಣಿಗಳನ್ನು ನೋಡಿ ಅವೂ ಕಾಡು ಪ್ರಾಣಿಗಳೂ ಅನ್ವಯಿತ” ಬೇಕಾಗಿ ಜೋರಾಗಿಯೇ ಗೊಣಿಕೊಳ್ಳುತ್ತಾ ಹೊರಟಳು. ಸುಂದರೀಶ ಯಾವುದೋ ಕೆಲಸಕ್ಕಾಗಿ ಹೊರಗೆ ಹೊರಟಿದ್ದ ಏನು ಒಳಗೆ ಬಂಡಾಗ ಕ್ಷೇಯಲ್ಲಿ ಪ್ರಸ್ತುಕದ ಹೊರ ಹೊತ್ತ ಸಂಗೀತಳನ್ನು ಎದುರಾದನು.

“ಸಂಗೀ, ಇದೆನು ಇವು ಪ್ರಸ್ತುಕಗಳು ಹೊತ್ತೊಂದು ಬರಾ ಇದ್ದೀಯಾ ?” ಎಂದು ಕೇಳಿದಾಗ ಸಂಗೀತ ಸೊಟ್ಟಿಗೆ ನಕ್ಕಳು.

“ಮನೆಲಿ ಹೇಳೋರು ಕೇಳೋರು ಯಾರೂ ಇಲ್ಲ. ಇದೆಲ್ಲ ‘ಜಂಕ್’ ಅಂತ ಸುಮಂತ ಒಲೆಗೆ ಹಾಕಿ ಚಿಕ್ಕಮಾತ್ರಂತ ಎಸೆದು ಹೋದೆ. ನಾನು ಚೆಕ್ಕ ಮಾಡಿ ನೋಡೋಣಂತ ತಗೆಂದು ಹೋಗಾ ಇದ್ದೀನಿ. ಚಿಕ್ಕಮಾತ್ರಂಗೇನೊತ್ತು ಈ ಪ್ರಸ್ತುಕಗಳ ವಾಲ್ಯೂ ?”

ತಂದೆಯು ಉತ್ತರಕ್ಕೆ ಕಾಯದೇ ತನ್ನ ರೂಪಿಗೆ ತೆಗೆದುಕೊಂಡು ಹೋದಳು.

ಪ್ರಸ್ತುಕಗಳನ್ನು ತೆಗೆದು ಬಂದೊಂದಾಗಿ ನೋಡಿದಳು. ಎರಡು ಹೇಜು ಪಾಠ ಬದಿದ್ದರೆ ನಾಲ್ಕು ಹೇಜುಗಳ ತುಂಬಾ ಚಿತ್ರಗಳು. “ಮಾಯಾಫ್ಲಿನ ಬೀಜರ್, ಬೋರಿಂಗ್, ಬೋರೆರ್ ಹುಚ್ ಹುಚ್ಚುದ ಮುಖ, ಸಣ್ಣ ಕ್ಷೇಕಾಲು, ದೂಡ್ಲೆ ಹೊಟ್ಟಿ....” ಮತ್ತೊಂದು ಹೇಜಿನಲ್ಲಿ ಚುಕ್ಕೆಯಾಟ, ಮತ್ತೊಂದು ಹೇಜಿನಲ್ಲಿ ಬುಕ್ ರೈಕೆಬ್ ಹೀಗೆ. ಪ್ರಸ್ತುಕದ ಕವರನ ಮೇಲೆ ಕಲಿಯುವ ಪಾಠಗಳ ಹೆಸರು ಬರೆದಿದ್ದರೂ ಒಳಗಿದ್ದೆಲ್ಲ ಇನೇ ! ಹಾಗಾದರ ಯಶವಂತನ ಬಳಿ ಸಾರೆಕ್ಕೆ ಹೇಗೆ ಏನು ಕಲಿಯುತ್ತಾರೆ !

ಯಾವ ಸಬ್ಜಿಕ್ಕೆನ ನೋಟ್‌ಲ್ಯೂ ಪೂರ ಇರಲಿಲ್ಲ. ಕೆಲವು ಹಾಳೆಗಳಂತಹ ಹಾಗೆಯೇ ಇದ್ದವು. ಖಾಲಿ ಹಾಳೆಗಳನ್ನೇ ಲಾಲ್ ಹರಿದೆತ್ತಿ ಟ್ರೈಕ್‌ಹಾಂಡ್‌ರ್

ಹೊರಗೆ ಶಾಂತಮ್ಮನೆ ಕೇರಲು ದನಿ ಕೇಳುತ್ತಿತ್ತು, “ಗೌರಿ ಯಬ್ಬಿಕ್ಕೆ ಮನೆಗೆ ಕಳುಹಿಸಿಕೊಡಿ, ಒಂದಾರ್ಥ ಇದ್ದು ಬಿಲ್ಲು.”

“ಇಲ್ಲೇ ಮಾಡಿ. ಪಾನ ನಮ್ಮ ಸಂಗೀತಂಗೆ ಹಬ್ಬಿ ಪರಿದಿನ ಯಾವುದ್ದು ತಳಿಯದು. ಅವಕ್ಕೂ ತಿಳೆಣಂಡ ಹಾಗಾಗುತ್ತೆ” ಪಪ್ಪನ ದಸ.

“ಅವಕ್ಕೂ ಕಳಸಿಕೊಡಿ. ಯಾಕೆ ನಮ್ಮನೆಗೆ ಬರಬಾರ್ತೆ ?”

“ಹಾಗಲ್ಲ, ಅವಳ ಸ್ವಭಾವ ಒಂದು ತರಹಾ. ಬರಾತ್ರೀನೋ ಇಲ್ಲೋ, ಕಳಸಿಕೊಡಲು ಶಫ್ಯಾಂತರವೇನೂ ಇಲ್ಲ. ಅವಳುಂಟು, ಚಂಪಕ ಖಾಂಟು” ಪಪ್ಪನ ದಸಿ “ಅದರೆ ಹಬ್ಬಿಕ್ಕೆ ಒಂದು ವಿನ ಇದ್ದು ಬಿಲ್ಲ – ಸಂಗೀತ ಚಂಪಕ ಇಬ್ಬು ಇಲ್ಲಿದ್ದೆ ಸುಮಂತ, ಹೇಮಂತರನ್ನು ಹುಡ್ಡೆನ್ನೀರ್ಯಾರಿರೊಬ್ಬಿಲ್ಲ....”

ತಂದೆ ಯಾರ ಬಳಿಯೂ ಹೆಚ್ಚು ಮಾತನಾಡುವವರಲ್ಲ. ಅದರೆ ಈ ಶಾಂತಮ್ಮನ್ನೇಕೆ ಪಪ್ಪನ್ನು ಮೇಲೆ ಬಿದ್ದು ಮಾತನಾಡಿಸಬೇಕು. ಚಿಕ್ಕಮ್ಮತಮೇಲೆ ಕೇಳಿದರಾಗುತ್ತಿರಲಿಲ್ಲವೇ? ಮತ್ತೊಮ್ಮೆ ಈಕೆಯನ್ನು ಮನೆಗೇ ಸೇರಿಸಬಾರದು.

ಚಂಪಕ ಶಾಂತಮ್ಮ ಮೇಲುದನಿಯಲ್ಲಿ ಬಹಳ ಹೊತ್ತು ಮಾತನಾಡುತ್ತಿದ್ದರು. ಸುಂದರೀಶ ರಾಮಿನೇಳಗಿ ಸೇರಿದ್ದ. ಶಾಂತಮ್ಮ ಹೊರಟು ಹೂಡೆ ಮೇಲೆ ಚಿಕ್ಕಮ್ಮ ಪಪ್ಪನ್ನು ಬಳಿ ಹೊಡೆದು ನೋಡಿದಳು.

ಅಂದು ಸಂಜೇ ಸುಮಂತ, ಹೇಮಂತ ಪಾರಕ್ಕೆ ಹೋಡ ಮೇಲೆ ತಾನೂ ಅಲಂಕರಿಸಿಕೊಂಡು ರಾಣಿಯ ಮನೆಗೆ ಹೊರಟಾಗ ಚಂಪಕ ತಂದೆ ಇಬ್ಬರೂ ನಗುನಗುತ್ತಾ ಕಾರಿನಲ್ಲಿ ಹೋಡೆದು ನೋಡಿದಳು.

ರಾಣಿಯ ಮನೆಯಲ್ಲಿ ಬ್ರೈಂಟ್, ಪ್ರಸಾದ್, ರಾಣಿ, ಸಂಗೀತ ‘ರಮ್ಮ’ ಆಡಿದರು, ಕೇರಂ ಆಡಿದರು, ‘ಪಾವ್’ ಸಂಗೀತ ಹಾಕಿಕೊಂಡು ಆಡಕ್ಕೆ ಸರಿಯಾಗ ಮೈಕ್ ಕುಲುಕಿಸಿಕೊಂಡು ಜೈರಾಜ್, ಸಂಗೀತ, ರಾಣಿ, ಪ್ರಸಾದ್ ಡ್ರಾನ್ ಮಾಡಿದರು.

ರಾತ್ರಿ ಎಂಟು ಗಂಬಿಗೆ ಮನೆಗೆ ಹಿಂತಿರುಗಿದಾಗ ಸುಮಂತ, ಹೇಮಂತ ಹಿಂತಿರುಗಿದ್ದರು. ಮಹಡಿಯ ಮೇಲೆ ದೀವ ಉರಿಯುತ್ತಿತ್ತು. ಅವಳು ಮನೆಯಾಳಗಿ ಕಾಲಿಟ್‌ಬ್ರೈಡನೆಯೇ ದೇವಮ್ಮ ಬಂದಳು.

“ಅಮ್ಮಾ ಸಂಗೀತಮ್ಮಾ, ಹೇಮಂತ, ಸುಮಂತನ ಮೇಸ್ಟ್ ಉದ್ಯಂಧ್ರಿದಿದ್ದು. ರಾಯರೂ ಇಲ್ಲ, ಅಮ್ಮಾರೂ ಇಲ್ಲ. ನಾಳೇಕೆ ಸಾಯಂಕಾಲ ಇರ್ಗಾ ನ ನಾತಾಡೆ ಇಂತಿ !” ಸಂಗೀತ ಕೊಂಚ ಯೋಚಿಸಿದಳು, “ಸರ,

నాన్నే లైని పశ్చంగి, నీనేనూ అవరీ హేళైడా” కళుహిసికొట్టుణు
రాణియి మనెయల్లి కుణెదిద్దు నాకూగిత్తు. కూగియో కుఛి
గొరగి కుళితఱు. గంగమ్మ బందు కేళిదఱు.

“నీవు ముండు ఉటిక్కేళైరా ? అడిగే ఆరోగుత్తే.”

“బేడా, పశ్చ, చిక్కుమ్మ బర్లి....” సంగిత హేళిదఱు. స్వల్ప
కొత్తు ఒబ్బుకో కుళితు బేసరవాయితు. ఎద్దు మహదియ మేలేం
హోదఱు. సుమంత, దేవుంత అవఱు బంద తక్కు సరక్కునే క్షేరిద
వస్తువన్ను కిటకియింద కొరగిసేదరు. రూమిన తుంబా సిగరేట్సన
వాసనే. సంగిత ఉసిరు ఎళీదు తమ్ముందిరత్త నోడిదఱు.

“ఎల్లి శేరి సిగరేటు ప్యాకు ! ఇద్దు కల్పొదూ ?”

“ఇల్ల ఆక్కు, నావు సేదాతు ఇర్లిల్ల. గురూదు కదొమ్మాడ్డుందు
ఇల్లి ‘కామణ్ణ కప్పిగే, భీమణ్ణ బెరణి !’ అంత హచ్చి ఎసితా
ఇద్దివి సిగరేట్ సేదిదే లంగో కాన్సర్ బరుత్తంతి. గురు
సుమ్ము సేదాతునే ఇర్లారే” దేవుంత సుళ్ళిన కంతి కప్పిద.

“ఇల్లారో !” సంగిత అవన్ను కత్తిర కరిదఱు. అవను
కత్తిర బంండాగ అవన ముఖిచ కత్తిర వంగిట్టు వాసనే నోడిదఱు.
అవన బాయింద వాసనేయిరలి, తుటియ మేలి కూగిసోప్పిన
తుణుకూ ఇత్తు.

“సుమ్ము హేళైరా ? ఆమ్మనాకే హేళి నోడోణ !” సంగిత
రేగిదాగ సుమంత ముఖ పశ్చగి వాడికొదు ఒప్పికొండుబిట్టును.

“ఇవత్తు గురుగళ ఫ్లైండ్స్ బంద్దు, నమ్మ పాత కొట్టిట్టు
హొరటుకొఁదు. నానే అవర సిగరేట్ ప్యాక్ కద్దు తందిప్పి.
మనేలి ట్రై వాడోణాంత.”

“నిన్నె సేదోఇచ యారు హేళొట్టు ?” సంగిత హేవుంతన
శేవి హిండిదఱు.

“కూ....శేవి బిడక్కు....గురుగళో హేళొట్టు !” సంగిత అవన
శేవి బిట్టుఱు. “తాళు పశ్చ బర్లి, బెల్పు సేవె ఆగి బహచ దినగ
ఖాయ్య. ఆ స్విమ్మ రాణు గురుగళగూ జప్పలి సేవె వాడిస్తేసి !”
సుమంతన కణు గడు భయిదింద ఆరథతు. “బేడ పి ఇస

ಅಕ್ಕಾ, ಇಂನೇಂದ್ರು ಲ ಮಾಡೋಳ್ಳ, ಖಂಡಿತ ಮಾಡೋಳ್ಳ ”

“ಅವಣಾಗ್ಯಾಕ ಹೆದರೊಳ್ಳೀತಿ...ನಾವು ಹೇಳೋಇ ಪಕ್ಕಾಗ್. ದಿನಾಬಾಯ್ ಪ್ರೀಂಡ್ ಅಂತ ರಾಣಿ ಮನೆಗೆ ಹೋಗೋಳ್ಳಾ ?” ಹೇಮುಂತಹೇಳಿದಾಗ ಸಂಗೀತ ಅವನ ಜುಟ್ಟು ಹಿಡಿದು ನೂಡಿದ್ದು.

“ಹೋಗೋ ಹೇಳೋಳ್ಳೀಗ್. ನಾನೇನಾದ್ದು ಮಾಡೋಳ್ಳೀತಿನಿ. ನಾನು ಚೂಜೊಳ್ಳೀಳು, ನಿಮ್ಮಾಂಗಿ ಬಚ್ಚಾಗಳ್ಲಿಲ್ಲ !”

“ನಾವು ಅಸ್ಪೇ, ನಮಗಿಷ್ಟು ಬಂದಂಗೆ ಮಾಡೋಳ್ಳೀತಿನಿ !” ಹೇಮುಂತರೇಗೆ ಅವಳ ಮೇಲೆ ಉಗುಳಿದ. ಅವಳ ಜಗಳ ನಡೆಯುತ್ತಿದ್ದಾಗ ತಂದೆಯ ಕಾರಿನ ಸದ್ಯ ಹೇಳಿತು. ಮೂವರು ತಟಸ್ಯಾರಾದರು.

“ಹೇಳೀಡಿ ಸಂಗಿ. ಪಿ ಈ.” ಸುಮುಂತ ಹೇಳಿದ.

“ಅವೇತ್ತು ಪ್ರಸ್ತುತಿಗಳನ್ನೆಲ್ಲಾ ಹಾಳುಮಾಡಿ ಬೆಂಕಿಗೆ ಹಾಕೋಕೆ ಬಂದಿದ್ದಿ, ಆಗ ಬಚಾವು ಮಾಡಿದೆ, ಬದುಕೊಂಡಿ ಗೊತ್ತಾ ?” ಸಂಗೀತಹೇಳಿದಾಗ ಹೇಮುಂತ ಮುಖ ಉಬ್ಬಿಸಿ ಹೇಳಿದ, “ಸಾರಿ ಸಂಗಿ, ನಿಂದೂ ಹೇಳೋಳ್ಳ. ಇವತ್ತೊಂದಿನ ಬಿಟ್ಟಿದು” ಸಂಗೀತ ಕೊಂಡ ಹೊತ್ತು ಯೋಚಿಸಿ ಹೇಳಿದಳು.

“ಆಗಿ. ನಾಳೆ ಆ ನಿಮ್ಮ ಗುರೂ ಮನೆಗೆ ಕರೊಂಡಾಬ್. ಉಪಾಯ ಮಾಡಿ ನಾನು ಮಾತಾಡಿತ್ತಿನಿ....ಪಪ್ಪ, ಚಿಕ್ಕಮ್ಮ ಕಳಬ್ಬಿಗೆ ಹೋದ್ದೇ ಲೇಗೊತ್ತಾಯಾ ?”

ಸುಮುಂತ, ಹೇಮುಂತ ಆಗಲೆನ್ನ ವಂತೆ ತಲೆಯಲ್ಲಾಡಿಸಿದರು.

ಸಂಗೀತ ಕೆಳಗಳಿಂದ ಬಂದಾಗ ತಂದೆ, ಚಿಕ್ಕಮ್ಮ ಇಬ್ಬರೂ ಕಾಣಿಸಲಿಲ್ಲ. ರೂಪಿನೇಳಿಗೆ ಸೇರಿದ್ದರು.

ಸಂಗೀತ ಅಲ್ಲಿಯೇ ಕುಚ್ಚಿಯ ಮೇಲೆ ಗಲ್ಲಕ್ಕೆ ಕೈಬುಟ್ಟು ಕುಳಿತು ಯೋಚಿಸಿದಳು. ತಂದೆಯೊಲವು ಚಿಕ್ಕಮ್ಮನತ್ತ. ತನ್ನ ತಮ್ಮಾಂದಿರನ್ನು ಹೇಳುವವರು, ಹೇಳುವವರು ಯಾರೂ ಇಲ್ಲ. ಇಂದು ಸುಮುಂತ, ಹೇಮುಂತ ಸಿಗರೆಟ್, ನಾಳೆ ಡ್ರಿಂಕ್-ಹೀಗೆ ಒಂದೊಂದಾಗಿ, ಒಳ್ಳೆಯ ಬೆಳೆಯುವ ವಯಸ್ಸಿನಲ್ಲಿ ಹಾಳಾದರೆ.....! ತಾನೇಕೆ ಸುನಂದತ್ತಿಗೆ ಕಾಗದ ಬರಿಯ ಬಾರದು ?

ಅಪ್ಪರಲ್ಲಿ ಚಂಪಕ ಹೊರಗೆ ಬಂದಳು. “ಇದೇನು ? ನಾವು ಬಂದಾಗ ಐಗಾಗಿ ಕಾಣಿಕೊಂಡಿ ? ಅನರಿಬ ರೂ ಎಲಿ ?”

సంగితే తెక్కణ ఉత్తరిసలిల్ల. “నావు మారు జనానూ నిము నోస్పుర లూటానూ మాడ్చే కాయ్యా ఇద్దు !”

“కౌదా ? పావ, ఏన్నాడోద్దే ఇఁ.... శాపింగిగే హోగిద్దు. సంగే గోరి కబ్బచ్చే సిరి తందిద్దైని, నోఇక్కి ఇయా ?” జంపక రూము మోళగి హోగి సిరియు వ్వాళోచ్చిప్పందన్ను తందఁ. చిన్నద బణ్ణద దేశిమెయు సిరిగి కడి యంజు “సింగి ‘యెల్లా’ తుంబా జెన్నాగి కాణుతే ఎత తందే” సంగిత ఆదన్ను నోఇ నశ్శఁఁ. “ననగింత సిమ్మే నన్ను టీస్సు గొత్తల్లా, థ్యాంక్స్ !”

రూమునోళిందలే సుందరీక కూగిద. “ఇల్లా, సంగి ఆ సిరి నోడు హేగిద !”

జంపకభ ముఖ గంభిరపాగిత్తు. ఆవళు కరెయలిల్ల. సంగిత చూగిలట్టే నింతలు.

“పర్పాగిల్ల సంగి, బా.... ముంచెయెల్లా బర్తా ఇద్ది....!” సుందరీక కూగిద.

సంగిత మెల్లనడియిట్టఁఁ. మంచద మేలే ప్పూళేట్చినల్లిద్ద ఆచ్చు సిలియ భారి జరి సిరి, శాఫీ బణ్ణద మత్తొందు భారి సిరి, అవుగఁక జొతె ఒడవెయు పెట్టిగెగగళు. నాల్చు చిన్నద బళే, ఎరడేళేయ ముత్తిన సర.

“ఎల్లా జెన్నాగిద పప్ప....” ఎండ్చ్చే హేళి జొరగి బందఁ. బళగి జంపక సుందరీళనిగి పిసుగుట్టిద్ద కేళిసితు.

“ఇదెల్లా యాకే తోరొకేణ్ణేద్ది ?”

“చిదు. మాలతి ఒడవెగళు, భారి సిరిగళు ఎస్సువే గొత్తా ? సంగితన్నత్తు కడిమే ఇద్దా, ఆవళమ్మన ముత్తిన నేకలేసే సాకు, ఎప్పు భారిదు గొత్తా ?” సుందరీక హేళిద్ద కేళిసితు.

ఖాటక్కే కుళతాగ బరియు వ్వాన. మాతాడుత్తిద్ద వను సుందరీక మాత్ర. “ఏను బిలే ఆగోయ్యు ఎల్లా సామానుగళు ! బరి మోస మాడోరు ఇర్తారే. నాను హీగే శాపింగిగే హోగ్గానే ఇర్లల్! మాలతియు కేగి మనెయు దుడ్లు కొట్టిద్ద ఆదేస్చేకోఇ ఆవళే తోగొళ్ళు, ఇఁ !” సంగిత సుమంత, హేముంతరత్త నోఇ

ದ್ವಾ. ತಲೆ ತಗ್ಗಿಸಿ ಖಾಟ ಮಾಡುತ್ತಿದ್ದೀರು.

ಅಂದು ರಾತ್ರಿ ಸಂಗೀತಳಿಗೆ ನಿದ್ರೆ ಹತ್ತಿಲ್ಲ. ತಂದೇಗೆ ಒಮ್ಮೆಗೋ ಅಪ್ಪೊಂದು ಹಣ ಖಚುತ ಮಾಡಿಸಿ ಚಂಪಕ ಅವನನ್ನು ಗೆದ್ದು ಕೊಂಡಿದ್ದಳು. ಶಾಂತವ್ಯಾ ಮಗಳಿಗೆ ಹೀಗೇ ಪ್ರತಿಯೊಂದನ್ನು ಪರಿಶಾಶ ಮಾಡುತ್ತಿದ್ದೇ— ಮನೆಯು ಸಾಮಾನುಗಳೆಲ್ಲಾ ಅವರ ಮನೆ ಸೇರಿತು! ಇಲ್ಲವೇ ಅವರಲ್ಲಿರೂ ತಮ್ಮ ಮನೆಗೆ ಬಂದು ಸೇರಿದರೂ ಸೇರಿದರೆ? ತಕ್ಷಣ ಎದ್ದು ಕುಳಿತು ಮನಂದತ್ತಿಗೆ ದೊಡ್ಡ ಕಾಗದ ಬರೆದೆನ್ನ.

‘ಚಿಕ್ಕಮ್ಮ ಪಪ್ಪನನ್ನು ಜೆನ್ನಾಗಿ ಬಲೇಲಿ ಹಾಕೊಂಡಿವಾರೆ. ಗೌರಿ ಹಬ್ಬಿಕ್ಕೆಂತ ಎರಡು ಭಾರಿ ಸೀರೆ, ಎರಡೆಳೆ ಮುತ್ತಿನ ಸರ, ನಾಲ್ಕು ಚಿನ್ನುದ ಬಳಿ ತೆಗೆಸಿಕೊಂಡಿದ್ದಾರೆ’ ಕಾಗದ ಬರೆದ ಮೇಲೆ ಅವಳ ಮನಸ್ಸಿಗೆ ಘಗುರ ವಾಯಿತು. ಕವರಿಗೆ ಹಾಕಿ ಆಡ್ಸ್‌ ಬರೆದು ಇಟ್ಟುಮೇಲೆ ಅವಳ ಕಳ್ಳಿಗೆ ನಿದ್ರೆ ಹತ್ತಿತು.

ಮಾರನೆಯ ದಿನ ಹಿಂದಿನ ದಿನದ ಉಸಿರುಕಟ್ಟುವ ಪಾತಾವರಣವಿಲ್ಲ ದಿದ್ದರೂ ಯಾರೂ ಒಬ್ಬರ ಮನೆಗೆ ಒಬ್ಬರು ಹೊಗಲಿಲ್ಲ.

ಸಂಜೀ ಚಂಪಕ, ಸುಂದರೇಶ ಕ್ಕಾಬ್ಬಿಗೆ ಹೊರಟಾಗ ಸಂಗೀತ ಕ್ಕೆಯಲ್ಲಿ ಟ್ರಾನ್ಸ್‌ಸ್ಟ್ರೇಟರ್ ಹಿಡಿದು ಕುಳಿತಿದ್ದಳು.

“ಸಂಗೀ, ಎಲ್ಲಾ ಹೋಗಲಾಯಿ? ” ಸುಂದರೇಶ ಕೇಳಿದಾಗ ಸಂಗೀತ ಟ್ರಾನ್ಸ್‌ಸ್ಟ್ರೇಟರ್ ದಸ್ಯಿಯೇರಿಸಿದಳು. “ಕಾಲೇಜ್‌ಲ್ಲಿ ತುಂಬಾ ವರ್ಕ್‌ ಇತ್ತು, ತುಂಬಾ ಸುಸ್ತು, ಎಲ್ಲಾ ಹೋಗೋಲ್ಲಿ.”

“ಹಾಗಾದೆ ಮನೇಲಿ ರೆಸ್ಟ್ ಹೋಗೋ...” ಮಗಳ ತಲೆ ಸವರಿ ಹೊರಟನು. ಚಂಪಕ ಏನೂ ಹೇಳಲಿಲ್ಲ. ಆಗಲೇ ಚಿನ್ನುದ ಬಳಿಗಳು, ಮುತ್ತಿನ ಸರ ಅವಳನ್ನು ಅಲಂಕರಿಸಿತ್ತು.

ಸಂಗೀತ ಮನಸಿನೊಳಗೇ ಕೊರಗಿ ಕರುಬಿದಳು. ಎಲೊ ಏ ಏನೇ ಯೋಚನೆಯತ್ತ ತಲೆ ಓಡಿತ್ತು. ಕ್ರೊಕಾಲ ತನಗೆ ಯಂತರಿಂತೆ ಬರುವ ಸೆಂಬುದು ಮರೆತುಹೋಗಿತ್ತು. ಮೇಲ್ಲಿಗೆ ತನ್ನ ರೂಮಿಗೆ ಹೊಗಿ ತಾಯಿಯ ಒಡಿವೆಗಳ ಪಟ್ಟಿಗೆಯನ್ನು ತೆರೆದುಕೊಂಡು ಕುಳಿತು ಒಡವೆಗಳೊಂದೊಂದಾಗಿ ತೆರೆದು ನೋಡಿದಳು. ನಿಜ, ತನ್ನ ಬಳಿ ತಾಯಿಯ ಅಪ್ಪೊಂದು ಒಡವೆಗಳನ್ನೇ. ಆದರೂ....ಈ ಮುತ್ತಿನ ಸರ, ಆ ಬಳಿಗಳು, ಹೊಸ ಸೀರಿಗಳು!!

జేముంతె సుంటిరగాళయుంతె ఓడిబందను. “ఆక్కు....ఆక్కు, గురుగళు బందు.....” సంగీత చెంచి తాయియు ఒడపేగెన్నన్న ఒకగిట్టుకొను.

“కూడ్దిరు, బందే....” జేముంతె వుల్తు హోరగే ఓడిద.

సంగీత చేకాగి నిధానవాగి కన్నడియ ముందే సింతు ముంగు రుచు తీడికోండాలు ముఖుక్కే నవిరాగి పోదరు కాలికోండు తుటియ రంగు హబ్బిన ఆకార సరిపడిసికోండు ఉట్టిద్ద సేరియన్న మ్యామాట ఎత్తి కాణువంతే ఉట్టి కన్నడియల్లి ముఖి సోడి కణ్ణు మిటుకేసి నశ్శు హోరగే బందఱు.

ఆవళు ఎదురిగే బంద కూడలే యితవంతె ఎద్దు నింతను.

“వల్లోఇ....ఒకా దినగణాయ్య సోడి. యు గ్రో వోరి గ్లో మార్స్ డే బ్యూ డే.....! ఏనో హేళికళిసిదరంతే” క్రూపినల్లి క్కుయాడిసికోండు కేస్నే సవరికోండను. “ఒనాద్వా గడ్డనవాద విషయ ఇత్తే ?”

సంగీత ఆవసేదురిన కుచ్చియల్లి కుళతు కాలిన వేలే కాలు కూకి కుళతు కృచ్చిరఖగళన్న ఒందక్కొనిదు బేసిదుకోండఱు.

“బందు ముఖ్య విషయ హేళ్లికిత్తు..! నిమగే ఒళ్లియు కడె జాబ్ బేకూందిది. పప్పు అల్ల రేకమండ్ మాత్రా ఇదారే” ఆవస్తత సోడి ఆవన ప్రఖుర కణ్ణ సోటిదల్లే సోటివిట్ట హేళిదఱు.

“వేరి గుడొ న్యూస్.. సిక్కుద్దే గిద్దె” యితవంతె సమస్కాను. “ఆదన్న తిల్సోరికే హేళి కళిదార్ ?”

“ఇల్లా. నీవు ఇన్నేలే హేముంతె సుమంతర ట్లూషన్ గే దుడు తొగొండిది, బిట్టె పాత హేళికోడోదు ఒపట తప్పు. బిట్టె కల్సోరిదెల్లా చేపా థింగ్స్ గళే !” సంగీత ఒన్ముగే గంభీర వాడఱు. “హేముంతె, సుమంతంగి ఏను హేళి కోడాత్ర ఇద్దిరి ?”

“లేసన్స్ !” యితవంతె ఆచ్చరియింద హేళిద. “యాకే నాను ఏనూ హేళి కోడాత్ర ఇల్లాంత్లు నిమ్మ మాతు !”

“ಏನೂ ಹೇಳೊಡ್ಡಾ ಇಲ್ಲಾಂತ ಅಳ್ಳ. ಹೇಳೊಡ್ಡೆಂತ ಜಾಸ್ತಿ ಹೇಳ ಕೊಡ್ಡಾ ಇದಿ ರಿ....ಷಿದು ಬರಹರ್ಚ್ಚಂತ ಸಿಗರೀಟ್ ಸೇವೆದೂ....ಇನ್ನೇನಾದ್ದೂ....” ಸಂಗೀತ ಹೇಳುತ್ತಿದ್ದಂತೆಯೇ ಯಶವಂತ ಸ್ಥಗಿತ ಗೊಂಡನು.

“ನೋಡಿ, ಒಳದ್ವಾತು ಸಂಗೀತಾರವರೀ-ಮನುಷ್ಯಂಗೆ ಕ್ಷಮ್ಯರಿಯಾಗಿಟ್ಟಿ ಜಾಸ್ತಿ, ಅದ್ವಾತಾ ಮತ್ತಳಿಗೆ ! ‘ಕ್ಷಮ್ಯರಿಯಾಗಿಟ್ಟಿ ಕೀಲ್ಸ್ ದಿ ಕ್ಷಾಪ್ ಅಂತಾದೆ ಕಾಗೆ ! ಕದ್ದು ಮುಖ್ಯ ವಾಡೆಂತೆ ಲ್ಯಾನಾ ಧೈರ್ಯವಾಗಿ ಒಂದರೆಡು ಬಾಂ ಮಾಡಿಬಿಟ್ಟರೆ ಅವರಲ್ಲಿನ ಕ್ಷಮ್ಯರಿಯಾಗಿಟ್ಟಿ ಇಂಟರೆಸ್ ಹೂರಣಿಕೋಗುತ್ತೆ ! ಅಲ್ಲಾ? ಫಾರ್ ಎನ್ನಾಂವಲ್...ನೀವು ಅತ್ಯೇಲಿ ಬುಕ್ಸ್ ಷಿಡೊದೂ.... ಓದಿದ ಹೇಳಿ ಬಾಯ್ ಪ್ರೇಂಡ್ಸ್ ಜಾಸ್ತಿ ಅಗಿದ್ದು....ಗಾಲ್ ಮರ್ ಜಾಸ್ತಿ ಅಗಿದ್ದು....ನಾಲ್ಕು ದಿನ ಸೇಡೊ ಆಸ್, ಆಹೇಳೆ ಅವರೀ ಬಿಟ್ಟಿಡೂರೆ.... ಅಲ್ಲಾ? ‘ಬನ್ಸ್ ಬರ್ಷ ಟ್ರೈಪ್ಸ್ ಶೈ’ ಅಲ್ಲಾ? ನಿಮ್ಮ ಎಕ್ಸ್ ಪೀರಿಯನ್ ಹೇಗೆ! ” ಯಶವಂತ ನಕ್ಕು ಅವಳನ್ನೇ ಪ್ರತ್ಯೇಕಿಸಿದಾಗ ಸಂಗೀತಳಿಗೆ ಕೋವಿದ್ವರ್ಕಿ ಒಂದರೂ ಏನೂ ಹೇಳಲಾರದಾದಳು.

“ಒಂದು ತರಹಾ ಅವಾಸೆಂಟ್ ಅಗಿದ್ದಿರಿ, ತಂದೆ-ತಾಯಿ ರಾಜುದರ್ ಚಿಕ್ಕಮ್ಮು ಒಟ್ಟಿಗೆ ಓಡಾಡೊದೂ, ಒಟ್ಟಿಗಿರೊದೂ ನಿಮ್ಮ ಸಹಿಸ್ತು ಇಲ್ಲ.... ತಂದೆಯು ಅಫ್ಹೆನ್ಸ್ ನಿಮ್ಮ ಕಡೆಗಿಲ್ಲಾಂತ ಆ ಸ್ಟ್ರೀನೆನ ಬೇರೆ ಕಡೆಯಿಂದ ಎಕಾನ್ಟರ್ ಮಾಡ್ಡಾ ಇದಿ ರಿಂ : ಸಂಗೀತ....ದಂಟ್ ಈಸ್ ರಾಂಗ್...ಲೆಟ್ ದೆಮ್ ಯ್ಯಾವ್ ದೆರ್ ಫನ್...!” ಯಶವಂತ ಹೇಳಿದಾಗ ಸಂಗೀತಳಿಗೆ ಕೋವಿದ್ವಿದ್ದಿತ್ತು.

“ಮೈಂಡ್ ಯುವರ್ ಟಿಂಗ್ ಅಂಡ್ ಬಿಸಿನೆಸ್... ಈವ್ಯಾತ್ ಪವ್ರು ಬರೊತ್ತೊ ನಾನು ಹೇಳುತ್ತಿನಿ....ನೀವು ಅವರ ಮತ್ತಳಿಗೆ ಯಾವುದಕ್ಕೆ ಗುರು ಅಗಿದ್ದಿರಿಂತ, ಯಾವ ವಿಲ್ ಲಾಸ್ ಯುವರ್ ಒನ್ ಗುಡ್ ಚಾನ್ಸ್ !!”

“ವೆಂಗಡ್...ನಾನೂ ಹೇಳುತ್ತೊಗುತ್ತೆ, ನೀವು ಕದ್ದು ಸೆಕ್ಸ್ ಬುಕ್ಸ್ ಓದೊದ್ದು ! ” ಸಂಗೀತ ನಿರುತ್ತರಾಫಾದಳು. ಅವಳ ಗಲಿಬಿಲಿ ಕಂಡು ಯಶ ವಂತ ಎದ್ದು ನಿಂತನು.

“ಲೆಟ್ ಅಸ್ ಕಾಲ್ ಟ್ರೌಸ್...ನಿಮ್ಮ ಸೀಕ್ರೆಟ್ ನನ್ನ ಹತ್ತಿರ ಇಲ್ಲ, ನಂದು ನಿಮ್ಮ ತ್ತು ಇಲ್ಲ. ಏ ವಿಲ್ ಸೀ ದಂಟ್ ಹೇಮುಂತ್ ಅಂಡ್ ಸುಮುಂತ್ ವಿಲ್ ನಾಟ್ ಡೊ ಇಟ್ ಎಗ್ನೆನ್.”

ಅವಳ ಉತ್ತರಕ್ಕೇ ಕಾಯದೇ ಹೊರಟುಹೊಡನು. ಸಂಗೀತಳಿಗೆ ಕೋಪ ರೋನ ಅವಮಾನ ಸ್ನೇಹಿತ್ಯವಾಯಿತು. ಯಾರುವಂತಹ ಹಿಂದೆಯೇ ಓಡಿಹೊಡ ಹೇಮಂತ ಸುಮಂತರಮ್ಮ ಕಂಡು ಮನಸ್ಸಿನಲ್ಲೇ ಹಲ್ಲಿ ಕಡಿದಳು. ‘ಬಿಲ್ಲಿ ಇಬ್ಬಾ, ಮಾಡ್ರಿನಿ....’

ಅಡಿಗೆ ಮನೆಯಿಂದ ಗಂಗಮ್ಮ ಬಂದು ಬಗ್ಗಿ ಸೋಡಿದರು. “ಮೇಷ್ಟಿಗೆ ಕಾಫಿ, ತಿಂಡಿ ಕೊಡ್ಡೀ ಇಲ್ಲ, ಹೊರಟುಹೊಡಲಾ !”

“ಹೋಗ್ಗಿ ಬಿಡಿ, ಕೆಲ್ಲ ಇತ್ತುಂತೆ !” ಸಂಗೀತ ಮೊಟಕಾಗಿ ನುಡಿದು ಕಾಲಿಗೆ ಜಪ್ಪಲಿ ಹಾಕಿಕೊಂಡಳು. “ನಾನು ಫ್ರೆಂಡ್ ಮನಸೆಗೆ ಹೋಗ್ಗಿಟ್ಟು ಬರ್ತಿನಿ. ಪಪ್ಪಂಗೆ ಹೇಳಿದ್ದಿ....” ಬಾಗಿಲು ದಾಟಿ ಹೊರಗೆ ಅಡಿಯಿಟ್ಟುಳು

ಗಂಗಮ್ಮ ಮಾರಿನ ಮೇಲೆ ಬೆರಳಿಟ್ಟು ಅವಳತ್ತ ಸೋಡಿದರು. “ವಿಚಿತ್ರ ಸಂಸಾರ ! ಗಂಡು ವಕ್ಕುಳು, ಹೊಣ್ಣು ಹುಡುಗಿ, ಅಪ್ಪಾ, ಅಮ್ಮ ಮಾರು ಜನ ಮಾರು ದಿಕ್ಕು !”

ಅವರ ಹಿಂದೆಯೇ ತರಕಾರಿ ತಂದ ದೇವಮ್ಮ ದನಿಗೂಡಿಸಿದಳು. “ಉಂಂ ಅಂಗೇಯು, ಎಪ್ಪು ಮಾಡಿದ್ದನು, ಒಟ್ಟೀಲಿ ಉಷ್ಟಿದ ಮುಕ್ಕಾ ಆವು ! ಶಾಮೇರೆ ಕಾಳುಗೆ ಮೇರಾಕೆ ಜೂತೆ ಬೇರಿತ್ತು ಆಸ್ಪೇರ್ಯು ! ಸಂಗೀತಮ್ಮನ ಅವಳ ಸೋಡರತ್ತೆ ಆ ಮಾಲಪ್ಪೆಕ್ಕನ ತಂಪು ಒತ್ತಾಗೆ ನೆನ್ನೀಬೇಕು. ಅಂಗ ಸುಂದೇಹ್ಯೇತಾ ಇದ್ದು, ತಾಯಿ ಇಲ್ಲದ ಮಗಾಂತ ತಾನೆ ಸೂಸೆಂತ ಮಾಡ್ಯಂಡವೇ ! ಅಂತೂ ನಮ್ಮ ಸಂಗೀತಮ್ಮ ಮೊದಲಿನಂಗೆ ನಗ್ಗು ನಗ್ಗು ಇರಾಕೆಲ್ಲ, ಮನಸ್ಸುಲ್ಲ ಕೊರ್ಕೋತ್ತದೆ. ತನ್ನ ಆಮ್ಮನ ಸೆನಸ್ಸಂಡು ಕೊರಗತ್ತೋ ಏನೋ !”

ಸಂಗೀತ ನೇರವಾಗಿ ರಾಣೀಯ ಮನಸೆಗೆ ಹೊರಟ್ಟು. ಅಂದು ಅವಳ ಬಾಯ್ ಫ್ರೆಂಡ್, ಬೇರೆ ಸ್ನೇಹಿತೀಯರು ಯಾರೂ ಕಾಣಲಿಲ್ಲ. ಒಬ್ಬ ಹೀ ಶೋಷಿತದಲ್ಲ ಕುಳಿತು ವನ್ನೋ ಲೆಕ್ಕ ಹಾಕುತ್ತಿದ್ದುಳು ರಾಣೆ.

“ಬಾರೇ ಸಂಗೀ, ಒಳ್ಳೀ ಸಮಯಕ್ಕೇ ಬಂದೆ. ನಾಳೆನಾವೆಲ್ಲಾ ಸುಮ್ಮ ಬಂದು ಪಿಕ್ಕುಕ್ಕೊ ಹೋಗೋಣಾಂತ ಪಾಲ್ನ್ ಮಾಡ್ತು ಇದ್ದಿನಿ. ಆಲ್ ಆರ್ ಬಿಸೀ. ಮಾರು ಕಾರ್ ಲೋಡ್... ಪೈ ಡೋಂಟ್ ಯು ಜಾಯಿನ್ ಅಸ್ ?”

“ನಂಗೆ ಸ್ವೇಷ ಕಾಲ್ನ ಇದೆ, ಪ್ರಾರ್ಥಿಕಲ್ನ....!” ಸಂಗೀತ ಹೇಳಿದಾಗ ರಾಣೆ ವನ್ನು ಕಚ್ಚಿದಳು.

“ತಾಯಿಮ್ಮ ದಿ ಸ್ವೇಷಲ್ ಕಾಲ್ಸ್... ಇಂಥಹ ಸ್ವೇಷಲ್ ಅಪರ್ಯಾಪ್ತಿನ
ವೇಸ್ಟ್ ಮಾಡೊಳ್ಳೋತೀಯಲ್ಲಾ !”

“ನಮ್ಮನೇಲಿ ಕಳಿಸ್ತಾರೋ ಇಲ್ಲೋ... ರಾತ್ರಿ ತುಂಬಾ ಹೊತ್ತು
ಅಗೋಡಾದೆ ಖಂಡಿತ ಕಳಿಸ್ತೋಲ್ಲಿ !” ಸಂಗಿತಳಿಗೆ ಇವ್ವನನ್ನು.

“ಚೇಗ ಬರ್ತ್ ನೀಂತ ಹೇಡು. ಲೈಟ್‌ಎಡ್ ಕಾರು ಕೆಟ್‌ಪ್ರೈಯೂಂತ
ಅಂದೆ ಆಯ್ಯು !” ರಾಣಿ ಹೇಳಿದಾಗ ಸಂಗಿತ ಅನುಮಾನಿಸಿದಳು.

“ಬೀ ಏ ಶ್ರೋರ್ಜ್... ಹದಿನೆಂಟು ಜನ ಹೋಗಾತ್ ಇದ್ದಿಲಿ. ಒಂಭತ್ತು
ಜನ ಬಾಯ್ಸ್, ಒಂಭತ್ತು ಜನ ಗಲ್ಸ್ ! ಮಜಾತ್‌ಗೆ ಜ್ಞಾರಾಂತೆ, ಡ್ರಾಫ್
ಬೆಟ್ ಅದ್ದು. ಯಾರ್ದು ಕರೊಳ್ಳಿಂದು ಹೋಗೋಡಂತ ಯೋಚಿಸ್ತೂ ಇದ್ದೆ.
ಸೀನು ಬಂದಿ... !”

“ನಾನೆನು ತರ್ಲ ? ಎಕ್ಕೊತ್ತಿಗೆ ಬರ್ಲ ?” ಸಂಗಿತಳಿಗೂ ಆಸ
ಕೊನರಿತು.

“ನೀನೆನೂ ತರ್ದೀಡಿ... ಗಾರಿ ಯಸ್ ಅಗಿ ಡ್ರೈಸ್ ಮಾಡೊಳ್ಳಂಡು
ಎಂಟು ಗಂಟೆಗೆ ನಮ್ಮನೆಗೆ ಬಂದ್ದಿದ್ದು. ಎಲ್ಲಿಗೂ ಹೇಳ್ತೇನ್ ಫ್ರೈನ್
ಮಾಡಿ ಬ್ಯಾಟ್ ಕ್ರೈನ್ ಬರ್ತ್ ಇದ್ದಾ ಖೇಂತ !” ರಾಣಿ ಸಂಗಿತಳಿ ಕೆನ್ನೆ
ಚಿವ್ಯಾಟಿದಾಗ ಸಂಗಿತ ಅವಳಿಗೆ ಬೆಣ್ಣೆ ಯಂತೆ ಕರಿಗಿಹೋದಳು.

ಮನೆಗೆ ಹಿಂತಿರುಗಿದಾಗ ಹೇಮುಂತ, ಸುಮಂತ ಬಂದಿದ್ದರು. ತಂಡ
ಚಿಕ್ಕಮ್ಮ ಹಿಂತಿರುಗಿರಲಿಲ್ಲ.

“ಅಕ್ಕಾ, ಗುರು ಹೇಳಿದ್ದು ಸೀನು ತುಂಬಾ ಹೈ ಸ್ವಿರಿಟ್ ಗಲ್ಸ್
ಅಂತೆ. ನಾನು ನಿಮ್ಮನ್ನು ತುಂಬಾ ಅಡ್ಕೈರ್ ಮಾಡಿ ಸೀಂದು....”
ಸುಮಂತ ಹೇಳಿದಾಗ ಸಂಗಿತ ಮೆಲ್ಲಿನುಸಿರಿದಳು, “ಬ್ಲೈ ರಾಯ್ ಸ್ಟ್ರುಲ್ !”

ಪವ್ವ, ಚಿಕ್ಕಮ್ಮ ಬಂದಾಗ ರಾತ್ರಿ ಒಂಭತ್ತು ಗಂಟೆಯಾಗಿತು. ಚಿಕ್ಕಮ್ಮ
ಕುಲುಕುಲು ನಗುತ್ತಾ ತಂದೆಯೊಡನೆ ಬಂದಾಗ ಸಂಗಿತಳಿಗೆ ಎದೆಯಲ್ಲಿ ಬೆಂಕಿ
ಕೆಡಿಯೆದ್ದಿತು. ಹಾಗೆ ನಗುನಗುತ್ತಾ ನಲಿಯುವ ವಯಸ್ಸು ತನ್ನದು. ತನ್ನ
ಮೇಲೆ ತಮ್ಮಂದಿರ, ಮನೆಯ ಜವಾಬಾರಿ ಹೋರಣಿ ತಂಡೆ ಚಿಕ್ಕಮ್ಮ ಹೀಗೆ
ಮೆರಿಯುವರಲ್ಲಾ ! ಇನ್ನೂ ಹೀಗೇ ಬಿಟ್ಟೆ ತಂಡೆ ತನ್ನನ್ನೇ ಹೋರಗೆ ಹಾಕಿ
ತಾಯಿಯ ಒಡನೆ, ವಸ್ತು ಎಲ್ಲವನ್ನೂ ಚಿಕ್ಕಮ್ಮನಿಗೇ ಕೊಟ್ಟರೂ ಕೊಟ್ಟರೆ!
ಯಾವ ವಿವಯಕೊಳ್ಳೋ ಹೇಮುಂತ, ಸುಮಂತ ಜೊರಾಗಿ ಮಾತನಾಡಿದಾಗ
ಸಿದುಕೆದಳು. “ಧೂ, ಏನು ಬಡೊಳ್ಳೋತೀರೋ, ನಿಮ್ಮಂತೂ ಹೇಳೋರು

ಕೇಳೋರು ಯಾರೂ ಇಲ್ಲ. ಆವರವರ ಪಾಡು ಅವರವರಿಗೆ. ಹಪ್ಪಾ ನಿಮಿಷಭ್ರಂಷ್ಣ ಬೋಡಿಂಗ್‌ನಲ್ಲಿ ಬಿಟ್ಟದ್ದೆ ಜೆನಾಗಿರೋದು. ಆವರೂ ಹಾಯಾಗಿರೋದು. ನಿಮೂ ಒಳ್ಳೆದಾಗೋದೂ !” ಬೇಕಾಗಿ ಗಂಟಲೀತಿ ಹೇಳಿದ ಮಾತು ಸುಂದರೀಶನ ಕೆವಿಗೆ ಬಿತ್ತು. ಹೌದು ತಾನು ಮಾಡುತ್ತಿರುವುದು ಸರಿಯೇ? ಮನಸ್ಸಿನ ಕಾಮನೆಗಳ ಪೂರ್ಣಕೆಗಾಗಿ ತಾನು ಚಂಪಕಳ ಕೈಪುಡಿಲ್ಲ. ಈ ಮಕ್ಕಳ ದಾರಿದ್ರೆವಾಗಲಿ, ತಾಯಾಯ ಸ್ಥಾನದಲ್ಲಿರಲಿಂತ. ಆದರೆ ಈಗುತ್ತಿರುವುದೇನು? ಚಂಪಕ ಈಚೆಗೆ ಮಕ್ಕಳ ಬಗ್ಗೆ ಮುತುವಜ್ಞ ವಹಿಸುತ್ತಿಲ್ಲ. ಅದಕ್ಕೆ ಕಾರಣ ತಾನೇ!

“ಪನಮಾತ್ರ ಸಂಗೀ ಅದೂ... ಚೇಮಂತ ಸುಮಂತ ಪನಾದೂ ಗಲಾಟ ಮಾಡಿದ್ದು ?”

“ಹಪ್ಪಾ, ನಾನು ಕಾಲೇಜ್‌ ಹೋಗೊಂಬೆ, ಈ ಲೋಫರ್‌ನ ಸ್ನೇಚ್‌ನ್ಯಾಕ್‌, ಪದ್ಧ್ಯಾಕ್‌. ನಂಗಂತೂ ಸುನಂದತ್ತಿ ಹೋದ್ದೇಲೆ ಮನೆ ಒಳ್ಳೆ, ಪ್ರಿಸ್ನ್‌ ಆಗೋಗಿದೆ. ನಾಳೆ ನಾನು ನನ್ನ ಪ್ರೇಂಟ್‌ಲ್ಲಾ ಪಿಕ್‌ನಿಕ್‌ಗೆ ಹೋಗ್ಗೇಕ್ಕಾಟ ಇದ್ದಿನಿ. ಹೋಗ್ಗಾ? ಬಂದು ದಿನವಾದೂ ಹಾಯಾಗಿ ಸ್ತ್ರೀಯಾಗಿ ಇರ್ಬೊದ್ದೊ.”

“ಎನ್ನೋ, ಆಕ್ಸನ್ ಗೋಳು ಹೋಯ್ಲೋತ್ತಿರಾ? ಹೋಗಮ್ಮು, ನಾಳೆ ಪ್ರೇಂಟ್ ಜೊತೆ ಎಲ್ಲಾ ದೂ ಹೋಗು. ಅದಕ್ಕೂ ನನ್ನ ಕೇಳ್ಳೋಕಾ? ಚಂಪಕ ಸೀರೆ ಬದಲಿಸಿ ಬಂದಳು.

“ಪನಂತೆ?”

“ಪನಿಲ್ಲಾ, ಸುಮಂತ ಹೇಮಂತರಿಗೆ ಬುದ್ದಿ ಹೇಳಾತ್ತ ಇದ್ದೆ. ನಾವಿಬೂ ಹೋರ್ ಸುತ್ತೊಂದು ಸ್ವಲ್ಪ ಕಡಿಮೆ ಮಾಡ್ಯೋಬೇಕು! ಇವರಿಗೆಲ್ಲಾ ಪರಿಕ್ಕೆ ಮುಗ್ಗೊಂದರೂ ಸ್ವಲ್ಪ ಬೇಗ ಬಂದಿದ್ದೇಕು! ಸಂಗಿತ ಪದ್ಧ್ಯಾಕ್‌ನ್ಯಾದು ಬೇಡ್ಯೇ? ಸುಂದರೀಶ ಹೇಳಿದಾಗ ಚಂಪಕಳ ಮುಖ ಕಾಸಿನಗಲವಾಯಿತು. “ಆವೇತ್ತು ನಾನೇ ಹೇಳಿದ್ದುಲ್ಲಾ, ಇದೆಲ್ಲಾ ಬೇಡಾಂತ. ನಿಮೇ ಗಲಾಟ ಮಾಡಿದ್ದು!” ಚಂಪಕ ಹೇಳಿದಾಗ ಸಂಗಿತ ನಕ್ಕಳು.

“ಹಪ್ಪಾಗೆ ಒಬ್ಬೇ ಇದ್ದು ಬೋರಾಗಿತ್ತು ಇಷ್ಟು ದಿನ. ಆಲ್ವ್ ಹಪ್ಪಾ ಅಮಾತ್ರ ಹೋದ್ದೇಲೆ?”

ಸುಂದರೀಶನ ಮುಖ ಗಂಭೀರವಾಯಿತು. ಉಗುಳು ನುಂಗಿದನು. “ನೋಡು, ನಾಳೆ ಸಂಗಿತ ಪ್ರೇಂಟ್ ಜೊತೆ ಪಿಕ್‌ನಿಕ್‌ಗೆ ಹೋಗ್ಗಾ ಇಂತೆ...

ನಾಳೆ ನಾವು ಎಳ್ಳೂ ಹೋಗೋದು ಬೇಡಾ.” ಸುಂದರೀಕ ಉಗೆ ಸದೆವ.

“ಯಾರಾರು ಹೋಗ್ತಾರೆ? ಎಲ್ಲಿಗೆ ಹೋಗುತ್ತಾರೆಂತ ನೀವು ಕೇಳುತ್ತಾರಾ?” ಚಂಪಕ ಗಂಡಸಿಗೆ ಪಿಸುಗುಟ್ಟಿದ್ದ ಸಂಗೀತನ ಕೆವಿಗೆ ಬಿತ್ತು.

“ಪಪ್ಪನೇ ಸುಮ್ಮೆ ಇದ್ದೇಲೆ ಇವ್ವೇನು ಉಸಾಬರಿ?” ಗೊಣಗೆ ಹೊಂಡಳು.

ಉಟಕ್ಕೆ ಕುಳತಾಗ ಚಂಪಕ ಮೇಲ್ಲನೆ ಮಾತು ತೆಗೆದಳು. “ಹೋಗೋಗ್ಗೀರಿ ಪಿಕ್ಕಿನಿಕ್ಕಾಗೆ?”

“ಕಾರ್ಯಲ್ಲಿ” ಉಟಕಾಗಿ ಉತ್ತರಿಸಿದಳು.

“ನಿನ್ನ ಪ್ರೇಂಡ್ಸೆಲ್ಲಾ ಬರ್ತಾರಾ?”

“ನನ್ನ ಪ್ರೇಂಡ್ಸೆಲ್ಲಾ ಬಂದ್ರೆ ಬರೀ ಕಾರಿನಲ್ಲಿ ಹೋಗೋಕೆ ಅಗುತ್ತಾ, ಒಂದು ಗೂಡ್ನ ಟ್ರೈನೇ ಬೇಕಾಗುತ್ತೇ!” ಸಂಗೀತ ಉತ್ತರಿಸಿದಾಗ ಹೇಮುಂತ ಸುಮುಂತ ಕೆಸಕ್ಕನೆ ನಕ್ಕರು. ಚಂಪಕಳಿಗೆ ಮುಖ ಮುರಿದಂತಾಯಿತು. ಸಂಗೀತಳಿಗೆ ಉಪಾಯ ಹೊಳೆಯಿತು.

“ಚಿಕ್ಕಮಾತ್ರ, ನಿಮ್ಮ ಹೊಸಾ ಶಾಫ್ ಕಲರ್ ಸೀರೆ ನಾಳೆ ಉಟ್ಟಿಂಡು ಹೋಗಾ? ಆ ಕಲರ್ ಸೀರೆ ನನ್ನತ್ತ ಇಲ್ಲೇ ಇಲ್ಲ..”

‘ಪಿಕ್ಕಿಕ್ಕಾಗೆ ಯಾಕೆ ಅವ್ಯಾ ಭಾರಿ ತೀರೆ?’ ಚಂಪಕ ಕೇಳಬೇಕೆನಿಸಿದರೂ ನಾಲಿಗೆ ಕಚ್ಚ ತಡೆದು, “ನನ್ನ ಬೀರುವಿನಲ್ಲಿರೋ ಯಾವ ಸೀರೆ ಬೇಕಾದ್ದೂ ಹೋಗೋಂಡು ಉಟ್ಟಿಂದ್ದು”

“ತುಂಬಾ ಥ್ರೌಂಕ್ಸ್ ಚಿಕ್ಕಮ್ಮ..” ಸಂಗೀತ ಹೇಳಿದಳು. ಸುಂದರೀಕ ಮನಸ್ಸಿನಲ್ಲಿ ಹಿಗ್ಗಿದ. ಅಂತೂ ಮಕ್ಕಳೂ, ಮಲತಾಯಿ ಹಾಗೂ ಹೀಗೂ ಹೊಂದಿಕೊಳ್ಳುತ್ತಿದ್ದಾರೆ ಎಂದು.

ಉಟವಾದ ಬಳಕ ಚಂಪಕ ಸಂಗೀತಕನ್ನು ಕರೆದಳು. “ಬಾ, ನಿನೇ ಆರಸ್ನೊ ಯಾವ ಸೀರೆ ಬೇಕಾದ್ದೂ!?” ಬೀರು ತೆಗೆದಳು. ಸಂಗೀತ ಸೀರೆಗಳ ಮೇಲೆ ಕಣ್ಣಾಡಿಸಿದಳು. “ಈ ಸೀರೆ ನೋಡು, ನಾನೇ ತುಂಬಾ ಇವ್ವಪಟ್ಟು, ಸಿಲ್ವರ್ ಜರಿ ಕೊಟ್ಟು ಎಂಬ್ರಾಯ್ಲು ರ ಮಾಡಿಸಿಕೊಂಡೆ” ಕಡು ನಿಲಿ ಸೀರೆ ಬೆಳ್ಳಿಯ ಜರಿಯ ಹೂವು, ಬಾರ್ಧರುಗಳಿಂದ ಜಾಂಟ್ಸ್ ಸೀರೆಯನ್ನು ನೋಡಿದ್ದಳು. “ನೀವು ತುಂಬಾ ಉಟ್ಟಾಗೇ ಕಾಣೊಲ್ಲಿ” ನಂಗಿ ತುಂಬಾ ಇವ್ವ. ಅದಕ್ಕೆ ಹಚ್ಚು ಉಡೊಳ್ಳಿ, ಹಾಳಾಗಿ ಹೋಗುತ್ತೀರುತ್ತಿದ್ದು” ಚಂಪಕ ಹೇಳಿದಾಗ ಸುಂದರೀಕ ಮೀಗಿಯನು ಕೆಗೆತಿ ಹೊಂಡಳು. “ನೀವು ಏನೂ ಅಂದ್ದೊಳ್ಳೇ

ಇದೆ ಈ ಸೀರೆ ನಾನು ಉಟ್ಟಿಂದು ಹೋಗಾ ?” “ಧಾರಾಳವಾಗಿ ಉಟ್ಟಿಂದು” ಚಂಪಕ ಹೇಳಿದಾಗ ಸಂಗೀತ ಮನಸ್ಸಿನಲ್ಲೇ ನಕ್ಕಳು. ಇದರ ಹತ್ತರಮ್ಮ ಜೆನ್ನಾಗಿರುವ ಸೀರೆ ತನ್ನ ತಾಯಿಯದೇ ಇದೆ. ಆದರೆ ಚಂಪಕ ಅಮ್ಮ ಇಷ್ಟಷಟ್ಟಿರುವ ಸೀರೆ !!

ಮಾರನೆಯ ದಿನ ಆ ಸೀರೆ ಉಟ್ಟು ಅದಕ್ಕೆ ಹೊಂದುವ ರವಿಕೆ ತೊಟ್ಟು ಹೈಲ್ರೋ ಹಾಕಿಕೊಂಡು ಹೊರಟಾಗ ಚಂಪಕ ಅವಳತ್ತ ಮೆಚ್ಚಿಗೆಯ ಸೋಟಿ ಬಿರಿದಳು. “ಬೆಳ್ಳಿ ಒಡವೆ ಇದರ ಜೊತೆ ಹಾಕೊಂಡ್ರೆ ಇನ್ನೂ ಜೆನ್ನಾಗಿರುತ್ತೇ.”

“ನನ್ನ ಹತ್ತ ಇರ್ಲೋದು ಬರೀ ಚಿನ್ನದ್ದೇ !” ಸಂಗೀತ ಹೇಳಿದಾಗ ಚಂಪಕ ಒಳಗೆ ನಡೆದು ತನ್ನ ರೂಮಿನಿಂದ ಬೆಳ್ಳಿಯ ಕಾಲಿನ ಗೆಣ್ಣಿ, ಬೆಳ್ಳಿಯ ಕ್ಕೆ ಗೊಲಂಟಾ, ಬೆಳ್ಳಿಯ ಗೆಣ್ಣಿ ಗಳ ಸರ ತಂದಿತ್ತಳು. “ಸೋಡು, ಇದೆಲ್ಲಾ ಹಾಕೊಂದೀ ಆಗ ಸರಹೋಗುತ್ತೇ.”

ಸಂಗೀತ ಹಾಕಿಕೊಂಡು ಕಾಗಿ ಹೇಳಿದಳು “ಪಪ್ಪಾ, ಹೋಗಿಟ್ಟು ಬರ್ತೀನಿ, ಚಿಕ್ಕಮ್ಮ ಹೋಗಿಟ್ಟು ಬರ್ತೀನಿ. ಹೇಮುತ, ಸುಮಂತ, ಬಿಹೇನ್ ಯುವರ್ ಸೆಲ್ಲಾ !”

ರಾಣಿಯ ಗೆಳತಿಯರು, ಗೆಳಿಯರು ಸಂಗೀತನನ್ನು ಮುತ್ತಿಕೊಂಡು, ಪಿಕಾಪಿಕಾ ವಾಟ್ ಬಹಳ ಜೊರಿಗಿತ್ತು. ಬೇಕಾದಮ್ಮ ತಿಂಡಿ ತೀಥ್, ಬಾಷ್ಟಿರಿಯಿಂದ ಓಡುವ ರೆಕಾರ್ಡ್ ಪ್ರೇರ್ಯರ್ ಇದ್ದುದರಿಂದ ಸಂಗೀತ, ಸ್ವತ್ತೆ. ಕಾರ್ಡ್ ತಂದಿದ್ದರಿಂದ ಕಾರ್ಡ್ ಆಟಿ, ರಮ್ಮೀ, ಬ್ರಿಡ್ಜ್ ಎಲ್ಲಾ ಆಯಿತು. ಕಳ್ಳಿಗ ಬಟ್ಟಿ ಕಟ್ಟಿ ಹಿಡಿಯುವ ಆಟ ಆಡುವಾಗ ಹಿಡಿಯಲು ಹೋಗಿ ಬಲವಾಗಿ ಜ್ಯೇರಾಜನನ್ನು ಅಸ್ಟಿ ಸಂಗೀತ ಹಿಡಿದಾಗ ಎಲ್ಲರೂ ನಕ್ಕರು. ಜ್ಯೇರಾಜ್ ಅವಳನ್ನು ತಕ್ಕಣ ಬಿಡಿಸಿಕೊಳ್ಳುವ ಬದಲು ತಾನೂ ಅವಳನ್ನು ತನಗೊತ್ತಿಕೊಂಡಿದ್ದು. ಸಂಗೀತಳ ಮೈಗಿ ವಿದ್ಯುತ್ತು ಹರಿದಂತಾಗಿತ್ತು. ಬಚ್ಚೆಟ್ಟುಕೊಳ್ಳುವ ಆಟದಲ್ಲಿ ಶ್ರೇದೆಯೊಂದರಲ್ಲಿ ಸಂಗೀತ ಬಚ್ಚೆಟ್ಟುಕೊಂಡಾಗ ಅವಳ ಹಿಂದೆಯೇ ಜ್ಯೇರಾಜನೂ ಬಂದು ಹಿಂದಿನಿಂದ ಅವಳನ್ನು ಹಿಡಿದು ಬಚ್ಚೆಟ್ಟುಕೊಂಡು ತನಗೊರಗಿಸಿಕೊಂಡಿದ್ದು. “ಸಂಗೀತ ಸ್ವೀಕ್ಷ್ರಾ-ಎ ಸಿಂಹಿ ಅಡೋರ್ ಯೂ” ಸಂಗೀತ ಅವನಿಂದ ಕೊಡುವಿಕೊಂಡು ಎದ್ದು ಬೀರೊಂದು ಕಡೆ ಬಚ್ಚೆಟ್ಟುಕೊಂಡಳು. ಹಾಗೆ ಬಿಡಿಸಿಕೊಳ್ಳುವಾಗ ಸೀರಿಯು ಸೆರಗು ಪ್ರೇದೆಯು ಮುಳ್ಳಿಗೆ ಸಿಕ್ಕಿ ಹಂತಿತು. ಕಾಲಿಗೆ ತೈಡರಿ ಅಂಚು ಹರಿಯಿತು.

ఆవన క్షేయింద కొసరాడువాగ క్షే గొలసూ సోట్టుగాయితు. అంతూ ఆవసింద పారాగి వ్యోదెయింద హొరగోడి బందు కారిన బళ సింతెళు.

“నాను ఆటక్కే ఒరోల్లు. సిరే హరిదుహోయ్యు !”

రాణ ఆవళ గోళులూ, గోతియులూ ఆడుత్తిద్దుదు గమనిసః త్తిద్దుళు. ఒబ్బర మేలే ఒబ్బరు బిద్దు మ్యై తాగిసికొండు ఆడుత్తిద్దుదు ఆదేచోసి సరి బరలిల్ల. ఆవళగి తాను బందుదే తప్పేనిసితు. అంతూ ఎల్లరూ హొరటాగ సంజీ ఆరాగిత్తు. మనే తలుపువ వేళగే ఎంటు గంటియాగిత్తు. జ్యోరాజున కారు వ్యక్తుదే బేరే కారిసల్ల సంగిత రత్న కులితుకొండళు.

ఆవళగి బందెడి ఆఱుకు. చిక్కుమ్మన ఆషోందు పీరితియు సిరే యాళు మాడిదుదు, కాలిన గోళ్ళే కిత్తు హోదద్దు, క్షే గొలసు సోట్టుగాదుదు ! ఆవళు బరుక్క లేఁ ఎల్లర కణ్ణు తప్పిసి తన్న రంపుగే హోగి మొదలు సిరే బిట్టు ఒడవేగళ్ళన్నెల్ల కాబిట్టు బేరే సిరే యంట్టు చిక్కుమ్మనిగే తిలేయదంతి బందెడి తుచుకిట్టుళు. బిడువు సిక్కాగ హరిద భాగగళన్న కాణదంతి హోలేదు కోట్టుబిట్టురాయి తెందుకొండళు. మారనేయ దిన కాలేజిగే హోగువాగ మాత్ర బేళు చిన్నద అంగడియల్ల సరమాడిసికొట్టుబిట్టురాయితు.

బేరే సిరే బదలిసి ముఖ తోళేయలు హొరగి బంధాగలే చంపక ఆవళన్న సోడిదు.

“యావాగ్గంది గొత్తుగ్గ ఇల్ల. ఈగ్గునే ఆందోళైతా ఇద్దు యాకోఇ ఇన్న బిల్ల ల్లాంత. సిరే కూడ బద్దా యిస్టిట్యూ ?”

“నాను బందు ఎష్టు హొత్తుయ్యు ! నిమ్మ సిరే ఉట్టోందు ముఖ తొళ్ళండ్రె సిరే కొళే ఆగుత్తేంత బద్దా యిసిదె. సిరే, జ్యుయెల్ల ఆమేలే కొడ్దా ?” సంగిత బకళ మేల్లనే సంకోచ్చదింద కేళదాగ చంపక నక్కళు.

“అవసర ఏను ? నిధానవ్వాగి కొడు. నాన్నల్లి ఓడి హోగ్గెని. ? సేసెల్లి ఓడి హోగ్గె ?”

‘బదుకిద బిడజేవ !’ ఎందుకొండు సంగిత ముఖ క్షే కాలు

ತೊಳೆದು ಬರುವಷ್ಟರಲ್ಲಿ ಚಂಪಕಶೇಇ ಅವಳಿಗೆ ಬಿಸಿ ಕಾಫಿ ತಿಂಡಿ ತಂತ್ರಜ್ಞ.

“ತುಂಬಾ ಸಾಕಾಗಿದ್ದೀಕೂ....ತಿಂಡಿ ತಿಂತೀಯಾ ? ಉಂಟ ಮಾಡ್ದಿ
ಡ್ಡಿ ಯಾ ?”

“ಪನ್ನಾ ಬೇಡ ಚಿಕ್ಕಮ್ಮು, ಒಂದೊಂದ್ಲೀಟ ಹಾಲು ಕೊಟ್ಟಿ ಸಾಕು.
ಸಂಗೆ ತುಂಬಾ ಟ್ರೈರ್ ಅಗಿದೆ, ಮಲ್ಲಿದ್ದೇ ಸಾಕಾಗಿದೆ. ಹೇಮುಂತ, ಸುಮಂತ
ಇನ್ನೂ ಬಂದಿಲಾವ್ತಿ ?”

“ಹಲ್ಲಿ. ನಿಮ್ಮುಂದೆ ಕ್ಕಿಲ್ಲಿಗೆ ಹೋದ್ದು, ಈಗ ಬರ್ಕೋದ್ದು. ಕಳಸಿತ್ತಿನಿ
ಕರ್ಮಾಂಡಾಂ ಅಂತೆ” ಚಂಪಕ ಹೇಳಿದಾಗ ಸಂಗೀತ ಬೆಚ್ಚಿದಳು. ತಂದೆ
ಹೋದಾಗ ಯೆಶವಂತ, ಹೇಮುಂತ, ಸುಮಂತ ಎನಾವ್ಯಾಪ್ತಾದ್ವಾರ್ತಾ ಸಿಕ್ಕಿ
ಹಾಕ್ಕೊಂಡರೆ....!

“ಸಫ್ಫು ಆ ಕೆಲ್ಲು ಮಾತ್ರ ಮಾಡ್ದೀಡಿ....ಸಿಧಾನ್ವಾಗಿ ಬರ್ಲಿ. ಮೇನ್ಮು
ಷನಾದ್ವಾರ್ತಾ ಅಂದೊಂಡಾರು !”

ಒಂದು ಲೋಟಿ ಹಾಲು ಕುಡಿದು ರೂಮಿನ ಬಾಗಿಲು ಹಾಕಿಕೊಂಡು
ಕರಿದ ಸೀರೆಯನ್ನು ಕ್ಕೆಗೆತ್ತಿಕೊಂಡಳು. ಸುಕ್ಕು ಸುಕ್ಕಾಗಿ ಕರಿದ ಹೋಗಿದ್ದ
ಸೀರೆಯನ್ನು ಹೊಲಿಯಲು ಸೂಜಿ ದಾರ ಪ್ರೇರಣಿ ಹೇಗೆ ಹೊಲೆಯಬಂ
ದೆಂದು ಸೋಡಿದಳು. ಹೇಗೆ ಹೊಲಿದರೂ ಸೀರೆಯನ್ನು ಸೀವಡಿವಲಾಗಲಿಲ್ಲ.
ಬೀಸತ್ತು ಒಂದೆಸೆ ಹಾಕಿದಳು. ಜೈರಾರ್ ಸಂದರ್ಭೇ ಅಗಿದ್ದು ! ಆ ಘಟನೆ
ನೆನೆಪಿಗೆ ಒಂದು ಮೈ ಸಿದಿಯಲು. “ಡ್ಯೂಮ್ ದಟ್ ಲೋಥರ್” ತನಗೆ
ತಾನೇ ಎಂದುಕೊಂಡು ಹಾಸಿಗೆಯ ಮೇಲುರುಳಕೊಂಡಳು ಆಯಾಸವಾಗಿ
ವ್ಯಾಪಿಸಿದ ನಿದ್ದೆ ಬಂದುದೇ ತಿಳಿಯಲಿಲ್ಲ. ಬೆಳಗ್ಗೆ ಎದ್ದಾಗಲೂ ಬರ್ವ
ಹೊತ್ತಾಗಿತ್ತು. ಮುಖ ತೊಳೆದು ಬಂದಾಗ ಶಾಂತಮ್ಮು ಎದುರಿಗೆ ಬಂದಾಗ
ಸಂಗೀತಳಿಗೆ ಅವರನ್ನು ಸೋಡುತ್ತೇ ನೈಯುರಿಯಿತ್ತು “ಧೂ ಈ ಹಾಸು
ಹೆಂಗಸು ಯಾಕೆ ಬಂತೋ ?” ತನಗೆ ತಾನೇ ಗೊಳಿಕೊಂಡಳು.

“ಏನು ಈಗ ಏಳ್ಳಾ ಇದ್ದೀಯಾ ? ಈಗ ಬೆಳಗಾ ಮಾತ್ರ ?” ಎಂದು
ಸಂಗೀತಳಿನ್ನೇ ಕೇಳಿದಾಗಲಂತೂ ಅವಳಿಗೆ ಮೈಯುರಿದು ಹೋಯಿತು.
ಇದು ನನ್ನ ಮನೆ, ನಾನು ಯಾವಾಗ ಬೇಕಾದೂ ಏಳ್ಳಿನಿ ಈ ಹೆಂಗಸಿ
ಗೆನು ? ಎಸ್ಸಿ ಅವರಿಗುತ್ತರ ಕೊಡದೆ ತಾನೇ ನೇರವಾಗಿ ಹೋಗಿ ಕಾಫಿ
ಬಗ್ಗ ಸಿಕೊಂಡು ಅಡಿಗಿಮನೆಯಿಂದ ಹೊರಬಿದ್ದಾಗ ಶಾಂತಮ್ಮು ಮಗಳ ಹತ್ತಿರ
ಗೊಳಿಗಿಕೊಂಡರು. “ಅದೇನು ಹಾಗೆ ಆಡುತ್ತೇ ಆ ಹುಡುಗಿ, ಬಲು ದುಡುಕು,

ಸಿದುಕು” ಎಂದಾಗ ಚಂಪಕ ನಕ್ಕೆಳು.

“ನಿನ್ನೆ ಎಲ್ಲಾ ಎಂಳೆ ಹೊಗ್ಗಿಟ್ಟು ಬಂದಿದ್ದು, ಸಾಕಾಗಿತ್ತು. ಈಗಾಗು ನೇ ಏಳ್ಳಾ ಇದ್ದಾಗಿ. ನಿನ್ನೇ ಏರೆ ಕೆಳಿದ್ದ ಕೊರೆವ ಬರೊಲಾವು?”

“ಸುಮಿತ್ರ, ಹುಡುಗಿಗೆ ದುರಹಂಕಾರ!“ ಶಾಂತಮ್ಮ ಹೇಳಿದಾಗ ಸಂಗೀತನಿಗೆ ರೇಗಿತ್ತು. “ಸೀರೆಗಳ್ಲಿ ಹುಬ್ಬಿಕ್ಕೆ ಉಟ್ಟಿಂದ್ರಿಯ! ಚಿನ್ನದ ಬಳೆ ಸರಹಾಕ್ಕುಂಡಿದ್ದುಲ್ಲಾ ಸಧ್ಯ. ಅವುಳ್ಳ ಬೇಕಾದನ್ನು ಒಡವೆ ಇದ್ದಂತೆ. ಬಂದಾದ್ದೂ ಹೊರಗೆ ತೆಗೆಲಿಲ್ಲ ನೋಡು, ಮದ್ದೆ ಹೊತ್ತಿ! ಅತ್ತಿ, ಸೂಸೆ ಇಬ್ಬು ಜಾಣಿರೇ!!”

ಚಂಪಕ ಏನುತ್ತರಿಸಿದಕ್ಕೊಂಡೆ ಕೇಳಿಂದಿಲ್ಲ. ಸಂಗೀತಳಿಗೆ ಪ್ರೇರಿಯುರಿಯಿತು. ‘ಈ ಹಂಗಸನ್ನು ಬಗ್ಗಿಸ್ತೀನಿ ತಾಳು!‘ ಮನಸ್ಸಿನಲ್ಲೇ ಹಲ್ಲು ಕೆಡಿದಳು.

ಹಾಸಿಗಯ ಮೇಲೆ ಹಿಂದಿನ ರಾತ್ರಿ ಹಾಕಿದ್ದ ಚಿಕ್ಕಮ್ಮನ ಸೀರೆ ಹಾಗೇ ಬಿದ್ದಿತ್ತು. ಬೆಳ್ಳಿಯ ಒಡವೆಗಳು ತ್ರೇಸ್ಯಿಂಗ್ ಟೆಬಲ್ಲಿನ ಮೇಲೆ ಇದ್ದವು.

ಅವುಗಳತ್ತು ನೋಡಿ ಸಂಗೀತಳಿಗೆ ವಿಂಚಿನಂತೆ ಯೋಚನೆ ಹೊಳೆಯಿತು. ಬೇಗ ಕಾಫಿ ಕುಡಿದು ಆ ಹರಿದ ಸೀರೆ ಸೊಟ್ಟುದಾಗಿ ಮುಂದೆ ಬೆಳ್ಳಿಯ ಒಡವೆಗಳನ್ನು ಕೈಯಲ್ಲಿ ಹಿಡಿದು ಹೊರಗೆ ಬಂದಳು. ಚಂಪಕ, ಶಾಂತಮ್ಮ ಮಾತನಾಡುತ್ತಾ ಶುಳಿತಿದ್ದರು.

“ಚಿಕ್ಕಮ್ಮಾತ್ತಾ, ನಿಮ್ಮ ಸೀರೆ ಒಡವೆ ನಿಮ್ಮ ರಾಮಿನಲ್ಲಿಟ್ಟಿತ್ತೇನೆ. ನೆನ್ನೆ ಕೊಟ್ಟಿದ್ದ ಕೈ ಥ್ಯಾಂಕ್ ತುಂಬಾ.”

ಸೀರಿಯನ್ನು ಮಡಿಸದೇ ಹಾಗೆ ಮುದುರಿ ತನ್ನ ತಂಡೆ, ಚಿಕ್ಕಮ್ಮನ ರಾಮಿನಲ್ಲಿಟ್ಟು ಹೊರಗೆ ಬಂದಳು.

“ಅದೇನು ನಿನ್ನ ಸೀರೆ ಉಟ್ಟಿಂದಿದೂ?“ ಶಾಂತಮ್ಮನಿಗೆ ಅಚ್ಚಿರಿ.

“ಎನ್ನೋ ಹುಡುಗಿ ಆಸೆ ಪಡ್ಡು, ಕೊಟ್ಟಿದ್ದೆ. ಅವಳಿಗೆ ಅದು ಚೆನ್ನಾಗಿ ಕಾಣುತ್ತೇ!”

ಆ ಪೂತುಗಳು ಸಂಗೀತಳ ಕೀವಿಗೆ ಬಿತ್ತು. ಬೇಗ ಸ್ಥಾನೆ ಮುಗಿಸಿ ಕಾಲೇಜಿಗೆ ಹೂರಡಲು ಸನ್ನುಧ್ವಾದಳು. ಸುಂದರೇಶ ತನ್ನ ಲೇಕ್ಕಪತ್ರಗಳಲ್ಲಿ ತಲ್ಲಿನನಾಗಿದ್ದನು. ಅವಳು ಸ್ಥಾನ ಮುಗಿಸಿ ಬಂದಾಗ ಹೇಮುಂತ, ಸುಮಂತ ಕಣ್ಣಿಜ್ಞ ಕೊಂಡು ಆಕಳನ್ತಾ ಎದ್ದು ಬಂದರು. ಅವರ ಕಣ್ಣಗಳು ಕಂಪಗಿ ಕೆಂಡಡಂತಿದ್ದವು. ಶಾಂತಮ್ಮ, ಚಂಪಕರ ಮಾತುಕತೆ ನಡೆದೇ ಇತ್ತು. ‘ಅವರಿಗೆ ಬಾಗಿದ ಕೊಡ್ಡೀರೂ, ಇವರಿಗೆ ಕೊಡ್ಡೀರೂ’ ಲೇಕ್ಕ ಹಾಕುತ್ತಿದ್ದರು.

“ಅಗ ಏಳಾತ್ತ ಇದ್ದಿರಾ ?” ಸಂಗಿತ ಇಬ್ಬರನ್ನು ಎಕೆದು ಸಿಲ್ಲಿಸಿ ಕೊಂಡಳು. “ಕಣಾಕ ಹೀಗಿವೆ ?”

ಸುಮಂತ ತಲೆ ಕರೆದುಕೊಂಡ, ಹೇಮಂತ ಆಕಳಿಸಿದ.

“ನಿನ್ನ ರಾತ್ರಿ ಎಷ್ಟುತ್ತಿಗೆ ಬಂದಿ ?”

“ಸ್ತುಲ್ಲ ಲೆಟಾಯ್ಯ ಅಷ್ಟೇ, ತುಂಬಾ ವರ್ಷಿತ್ತು. ಕೊಟ್ಟಿ ಸಮನ್ನ ಎಲ್ಲಾ ಮಾಡೋತ್ತನ್ನ ಬಿಡೊಳ್ಳಾಂತ ಹೇಣ್ಮು ಹೇಳಿದ್ದು. ನಾವು ಬರ್ಬಾ ಹೊತ್ತಿ ನಿನ್ನ ಮಲ್ಲಿ ಗೂರ್ಜು ಹೊಡಿತ್ತಾ ಇದ್ದಿ” ಹೇಮಂತ ಹೇಳಿವಾಗ ಸಂಗಿತ ರೀಗಿದಳು.

“ಎಲ್ಲಾ ದೂ ಹಾಳಾಗಿಹೋಗಿ, ಸಂಗೇನು. ಸಿಮ್ಮೆ ಹೇಳಿದ್ದು ಕೇಳಿನೀರು ಮನೆಲೆ ಯಾರಾದೂ ಇದ್ದಾರೇನು ?”

ಕಾಲೇಜಿಗೆ ಹೊರಟಾಗ ಶಾಂತವ್ಯು ಇನ್ನೂ ಇದಿದ್ದ ರಿಂದ ಸಂಗಿತಳಿಗೆ ರೀಗಿತು. ಚಿಕ್ಕಮ್ಮೆ ಹೇಮಂತ, ಸುಮಂತರ ಬಗೆ ಏನೂ ವಿಚಾರಿಸಿಲ್ಲ. ತಾಯಿ ಜೊತೆ ಹರಟಿ ಹೊಡಿಯುತ್ತಾ ಕುಳಿತರೆ ಹೇಗೆ ? ತಂದೆಗೆ ಅಫೀಸಿಗೆ ಹೊತ್ತಾ ಗುಪ್ತದಿಳ್ಳವೇ ? ಅವರನ್ನು ಕೇಳಿವರಪು ಯಾರು ? ತನ್ನನ್ನು ಕೇಳಿವರಪಾರು ? ಯಾರಿಗೂ ಹೇಳಿದೆ ಚಪ್ಪಲಿ ಹೆಚ್ಚಿ ಪುಸ್ತಕ ಹಿಡು ಕಾಲೇಜಿಗೆ ಹೊರಟಾಗ ಚಂಪಕ ಆದನ್ನು ಗಮನಿಸಿ ಕೂಗಿದಳು.

“ಸಂಗಿತ, ಉಟ ಮಾಡೋತ್ತಾಂಡೀಶ್ವರಿಗು. ನಿನ್ನ ರಾತ್ರಿನೂ ಮಾಡಿಲ್ಲ! ಅಡಿಗೆ ಅಗಿದೆ !”

ಸಂಗಿತಳಿಗೆ ಆದು ಕಿವಿಗೆ ಬೀಡಲಿಲ್ಲವೆನ್ನು ವಂತೆ ಅವಳು ಮನೆಯಿಂದ ಹೊರಬಿದ್ದೇ.

ಸಂಜೀ ಕಾಲೇಜಿನಿಂದ ಬಂದಾಗ ಚಂಪಕ ಮನೆಯು ಮುಂದೆಯೇ ಕುಳಿತೆ ದ್ದಳು. ಎಂದಿನಂತೆ ಅನಳತ್ತ ನೋಡಿ ನಗಲಿಲ್ಲ. ಸಂಗಿತಳೂ ಏನೂ ಹೇಳಿದೆ ದ್ದಳು. ಪ್ರಸ್ತುತಿಗಳನ್ನು ಅಲ್ಲಿಯೇ ಇಟ್ಟಿ ಗಂಗಮ್ಮನ ಬಳಯೋರಟ್ಟೆ.

“ನಿಸ್ತೀಂಡಿ ಮಾಡಿದ್ದಿರಿ ?”

“ದೋಸೆ, ಚಟ್ಟಿ ?” ಗಂಗಮ್ಮ ಕೇಳಿದರು.

“ಹೂಂ.”

ಅವಳ ಹಿಂದೆಯೇ ಹೇಮಂತ, ಸುಮಂತರೂ ಓಡಿ ಬಂದರು.

“ಅಸಿಪೂಂದೆ....ಹಸಿವು. ಗಂಗಮ್ಮ ನಿವೇಸಾದೂ ಬೇಗ ಕೊಡ್ದೀ ಇದ್ದು ಸಿಮ್ಮನ್ನೇ ತಿಂಡ್ಲಾ ಕಬಿಡ್ತಿದ್ದಿ.

“ಮುಂಚೆ ಆ ಕೊಳಕು ಯಾನಿಫಾರಂ ಬಿಟ್ಟೆ, ಕೈಕಾಲು ತೊಳ್ಳಿಂದ್ದು ನೀನು ಆಗಿನ್ನೀಡು. ಅಮೇಲೆ ಕಾಫಿ ತಿಂಡಿ” ಸಂಗೀತ ಗಂಗಮ್ಮೆ ತಂದಿತ್ತ ದೋಸೆಯನ್ನು ಕೈಗೆ ತೆಗೆದುಕೊಂಡಳು.

“ಮಹಾರಾಣ, ರಾಜಕುಮಾರಿ ಇವ್ನು ಮನೇಲಿ.... ಕೂಡೆಂದು ನಿನು ತಿನೊಬ್ಬೀದು, ನಾವು ತಿನಾಬ್ಬಿರಾ ಹಿ? ” ಹೇಮುಂತ ಕೇಳುತ್ತಾ ಅಲ್ಲಿಯೇ ಕುಳಿತ.

“ಗಂಗಮ್ಮೆ, ಒಂದು ಪ್ಲೇಟ್‌ಪು ದೋಸೆ, ಒಂದು ಲೋಟ್‌ಪು ಕಾಫಿ” ಹೂಟೆಲಿನಲ್ಲಿ ಆರ್ಥರ್ ಮಾಡುವಂತೆ ಮಾಡಿ ಕುಳಿತ.

ಸುಮಂತ ಗೊಂದಲದಲ್ಲಿ ಬಿದ್ದ. “ಬಾರೋ ಒಂದ್ದಿಂವ, ಕೈಕಾಲು ತೊಳ್ಳಿಂದು ಬಿಡೊಣ.”

“ಅವ್ನು ಹಾಗೇ ತಿನೊಬ್ಬೀದೂ ನಾವೂ ತಿನೊಬ್ಬಿರಾ ಪ್ರೀಚ್ ವಾಟ್ ಯು ಪ್ರಾಕ್ರಿಷ್ಟೇಸ್” ಹೇಮುಂತ ವೊಂದು ಹರಿದು ಕುಳಿತಲ್ಪಡೆ “ಎರಡು ಪ್ಲೇಟ್‌ಪು ದೋಸೆ, ಎರಡು ಕಾಫಿ” ಆರ್ಥರ್ ಮಾಡಿದ. ಸುಮಂತನೂ ಕುಳಿತ.

ಸಂಗೀತಳಿಗೆ ಅಡಿಗೆ ಗಂಗಮ್ಮನ ಮುಂದೆ ತನ್ನನ್ನು ಅವಮಾನ ಮಾಡಿದನೆಂದು ಬಹಳ ರೀಗತು.

“ಕೊಡ್ಡೇಡಿ ಗಂಗಮ್ಮೆ, ಅವಿಭೂತಿಕೈಕಾಲು ತೊಳ್ಳಿಂಧ್ರಿಲ್ !”

ಕೈಯಲ್ಲಿ ದೋಸೆಯ ತಟ್ಟ ಹಿಡಿದು ಒಂದು ಗಂಗಮ್ಮೆ ಏನೂ ತೊಚೆದ ಅಲ್ಲಿಯೇ ನಿಂತರು.

“ಕೊಡ್ಡೀ ! ನಿವೇನು ಮನೆ ಯಜಮಾನಿ ಅಲ್ಲ. ಅವರಿಗೆ ಸಂಭ್ರಾ ಕೊಡೊರೆ ಬೇರೆ, ಸೇರಿಸಿದವ್ವು, ಬೇರೆ” ಹೇಮುಂತ ಅವರ ಕೈಯಿಂದ ಕಿತ್ತು ಕೊಂಡು ತನ್ನಲಾರಂಭಿಸಿದಾಗ ಸಂಗೀತ ಕೆಡಿಕೆಡಿಯಾದಳು. ಸುಮಂತ, ಹೇಮುಂತ ಇಬ್ಬರೂ ತಾನು ಕಂಡಂತೆ ತುಂಬರು. ಆದರೆ ಈ ಕಟ್ಟಿತನ, ದುಷ್ಪತನ ಇರಲಿಲ್ಲ. ಇವರಿಬ್ಬರನ್ನೂ ತನ್ನ ತಲೆ ಹೇಳಿ ಎತ್ತಿ ಕಟ್ಟಿತ್ತಿರುವವನು ಯಾತವಂತ. ಗೊತ್ತಿದ್ದೋ, ಗೊತ್ತಿಲ್ಲದರೂ ಚಿಕ್ಕಮ್ಮೆ ಇಬ್ಬರನ್ನೂ ಕೆಡಿಸಿತ್ತಿದ್ದಾರೆ. ಹಿಂದಿನ ರಾತ್ರಿ ಅಮ್ಮೆ ದೋತ್ತುಗಿ ಬಂದುದು ಕೇಳಿದರೋ ಇಲ್ಲವೇ ! ಪಷ್ಟಿಸಿಗೆ ಹೇಳದರೋ ಇಲ್ಲವೇ ? ಈಚೆಂಗೆ ದಿನಬೆಳಿಗಾದರೆ ಆ ಶಾಂತಮ್ಮೆ ಚಿಕ್ಕಮ್ಮೆನ ತಾಯಿ !

ಹೇಮುಂತ ಗಬಗಬನೆ ನುಂಗುತ್ತಿದ್ದು. ಸುಮಂತ ಹಾಗೆಯೇ ಏನೂ ತೋರದೆ ತಟ್ಟಿಯ ಮುಂದೆ ಕುಳಿತ್ತಿದ್ದು.

“ಇನ್ನೂ ಎದ್ದು ದೋಸೆ ಬೇಕು” ಹೇಮುಂತ ಕೂಗಿದಾಗ ಸಂಗೀತಳಿ

ರೋವ ಎಲ್ಲೆ ಮಿರಿತು. “ನನೋ ದೇವ್ಯ ಬಡಿದವರ ಹಾಗೆ ಕೂಲೈಂಡಿ ದ್ವಿಯ, ತನೋ ಪ್ರಕ್ಕಲಾ ! ಗಂಡಸೇನೋ ನೀನು ?”

ಸಂಗಿತಳ ಕೈಲಿದ್ದ ಬಿಸಿಬಿಸಿ ಕಾಫಿ ಹೇಮಂತನ ತಲೆಯ ಮೇಲೆ ಅಭಿ ವೇಕವಾಯಿತು. ಬಿಸಿಬಿಸಿ ಸುದುತ್ತಿದ್ದ ಕಾಫಿ ತಲೆಯ ಮೇಲೆ, ಮೈಮೇಲೆ ಬಿದ್ದಾಗ ಹೇಮಂತ ಕಿರುಚಿದ.

“ಅಯ್ಯೋ....ಅಪ್ಪಾ....ಅಮಾತ್ಯ....ಧಕಧಕನೆ ಕುಣಿದ. ಬಿಸಿ ಕಾಫಿ ಬೆನ್ನು, ಮುಖದ ಮೇಲೂ ಇಳಿಯಿತು. ಕೈಲಿದ್ದ ದೊಸೆ ನೆಲದ ಮೇಲೆ ಬಿತ್ತು. ಸಂಗಿತನಷ್ಟೇ ಆವಸಿಗೂ ರೇಗಿತು.

“ಕತ್ತೀ ಇಸಿ, ಮಾಡಿ ನಿ ತಾಳು !” ಹೇಮಂತ ಸಂಗಿತಳ ಮೇಲೆರಿಗಿದ ಅವಳ ಮುಂಜುಟ್ಟು ಹಿಡಿದೆಳಿದು ಬೆಸ್ಸಿನ ಮೇಲೆ ಗುಡಿದಿ. ಸಂಗಿತ ಕಣ್ಣ ಹುಡುಗಿ, ಅವನೋ ಕುಸ್ತಿ, ಕರಂಟಿಗಳಲ್ಲಿ ಪಳಿಗಿದವನು. ಅವಳು ಕೂಗ ಕಿರುಚಿಕೊಂಡಾಗ ಗಂಗಮ್ಮು ಹೊರಗೊಡಿದರು. “ಅಮಾತ್ಯ....ನೋಡಿ ಬಸ್ಸಿ ಇಲ್ಲಿ ಒಗಳ !”

ಸಂಗಿತ ಏಟಿಸಿಂದ ನೋಂದರೂ ಕೋರಗೊಡದೆ ಅಲ್ಲಿಯೇ ಟೀಬಲಿನ ಮೇಲಿದ್ದ ಮೊಸರಿನ ಸ್ಥಿರಿನ ಸೌಟು ಲೆಗಿದು ಹೇಮಂತನತ್ತ ಧಾವಿಸಿದಾಗ ಅವಕಿಗೆ ತಾನೇನು ಮಾಡುತ್ತಿರುವೆನೆಂಬ ಜಿರಿವಿರಲಿಲ್ಲ. ಅವನ ತಲೆಯ ಮೇಲೆ ಹೊಡಿಯಲು ಎತ್ತಿದ ಸೌಟನ್ನು ಕೈಯಿಂದ ತಡಿಯಲು ಹೊಡ ಹೇಮಂತನಿಗೆ ಮೊಣಕ್ಕೆಗೆ ಏಟು ಬಿದ್ದ ಅವನು ಕೆಟ್ಟದಾಗಿ ಚೆರುತ್ತಾ ನೆಲದ ಮೇಲೆ ಬಿಡ್ಡ ಹೊರಳಾಡಿದ. “ಅಯ್ಯೋ ರತ್ನ ಪ್ಪಾ, ಅಯ್ಯೋ ಅಯ್ಯೋ !” ಏಟು ಬಿದ್ದ ಜಾಗವನ್ನು ಬಿಗಿಯಾಗಿ ಹಿಡಿದು ಉರುಣಾಡುತ್ತಿದ್ದಾಗ ಚಂಪಕ ಬಳಗೆ ಬಂದಳು.

“ಪ್ಪಿದು ಗಲಾಟಿ ? ಜಗಳ ?” ಹೇಮಂತನ ಬಳಗೆ ಬಂದಳು. ಸುಮಂತ ವರದಿ ಒಪ್ಪಿಗಿದ, “ಅವನು ಆಕ್ಕನನ್ನು ಬೈಯ್ಯು ಹೊಡಿದ, ಇದಕ್ಕೆ ಅವರು ಸೌಟು ತೋರ್ಗಾಂಡು ಹೊಡಿದಳು !”

“ಅವನು ಚಕ್ಕವನು, ಅವಸಿಗ ಬುದ್ದಿ ಇಲ್ಲ ಸಿಂಗಿಲಾಪ್ಪ ಸಂಗಿತ ? ಅವನ್ನೇಲೇ ಯಾಕ ಕೈ ಪ್ರಾಡಿ...?” ಚಂಪಕ ಹೇಮಂತನ ಕೈಬಿಡಿಸಿ ನೋಡಿ ದಾಗ ಕೈಗೆ ಏಟು ಬಿಡ್ದ ಜಾಗ ಕೆಂಪಗೆ ಆಗಿ ಪಿಚೆತ್ತಿವಾಗಿ ಉದಿಕೊಂಡಿತ್ತು. “ಚಕ್ಕಮಾತ್ಯ, ನೋವು ಶದೀಲಾರ್-ಅಯ್ಯೋ !” ಹೇಮಂತ ಕೂಗಾಡಿದ. ಸಂಗಿತ ಸೌಟು ಕೆಳಗೆ ರೂಕ ಹೇಮಂತನ ಕೈಯ್ಯನ್ನೇ ನೋಡಿ ಅಲ್ಲಂದ ತನ್ನ ರೂಪಿಗೆ ಒಡಿದಕು. ಕಣ್ಣಿನಲ್ಲಿ ಸೀರುಕ್ಕೆ ಹರಿಯಿತು. ಅವನ ಏಟಿಸಿಂದ ಅವಕ ಬೆನ್ನು ನೋಯ್ಯಾತ್ತಿತ್ತು.

ಚಂಪಕ ಒಡೆ ಮಾಡಿದ ಟವಲೊಂದನ್ನು ಹೇಮಂತನ ಕೈಗೆ ಸುತ್ತಿದ್ದಳು. “ಮೂರ್ಕಿ ಜಾಯಿಂಟ್ ನೋಡೋಣ. ಸುಮಂತ, ಚೆನ್ನಂಗೆ ಇಂ. ಬಂದು ಅಟೋ ತೋಗೊಂಡಾಂತಾ....ಡಾಕ್ಟರ್ ಹಕ್ಕಿರ ಕರೆದುಕೊಂಡು ಹೋಗೋಣ. ಉದಿರೋದು ನೋಡಿದ್ದು ಮೂರ್ಕಿಗೆ ಪಟ್ಟಿ ಬಿಡ್ಡಿರಬೇಕು !”

ಸುಮಂತ ಹೊರಗೋಡಿದ. “ಎಷ್ಟವ್ವು ಹೇಮಂತ....” ಚಂಪಕ ಹೇಮಂತನನ್ನು ಎಬ್ಬಿಸಿದ್ದಳು. “ಸ್ವಲ್ಪ ತಮ್ಮೋ !”

ಅಟೋರಿಕ್ವಾರಲ್ ಹೇಮಂತವನನ್ನು ಹತ್ತಿರವಿದ್ದ ಪಾಕ್ಸರ್ ಶಾಸಿಗೆ ಕರೆದೊಯ್ದಾಗ ಅವರು ಕೈಮೂರ್ಕಿ ಮುರಿದಿದೆಯಂದೂ, ಎಕ್ಸ್‌ಪೇಸಿ ಮಾಡಿ ನೋಡಿದರೆ ಗೊತ್ತಾಗುತ್ತೆ ಎನ್ನತ್ತಲೂ, ಅಲ್ಲಂದ ಅವನನ್ನು ನರ್ಸಿಂಗ್ ಹೋಂ ಬಂದಕ್ಕೆ ಕರೆದೊಯ್ದರು. ಅವರು ಎಕ್ಸ್‌ಪೇಸಿ ಲೆಗ್ಡು ನೋಡಿ ಮೂರ್ಕಿ ಮುರಿದುದು ಖಚಿತವಾಗಿಸಿಕೊಂಡು, ಅವನ ಕೈಗೆ ಪಾಕ್ಸರ್ ಶಾಸಿ ನೋವು ಗೊತ್ತಾಗಿರುವಂತೆ ಹೆಚ್ಚಿ ಕೊಡಿಸಿ ಮನೆಗೆ ಕರೆಬುಕೊಂಡು ಬರುವುದರಲ್ಲಿ ಸಂಜೀಗತ್ತಿಲಾಗಿತ್ತು. ಸುಮಂತ ಅವಳ ಜೊತೆಗಿಡಿದ್ದರಿಂದ ಮನೆಯು ಗದ್ದಲ ಸರಿಯಾಗಿ ತಿಳಿಸಲು ಯಾರೂ ಇರ್ಲೇಲ್ಲ.

ಅಫೀಸಿಸಿಂದ ಬಂದ ಸುಂದರೀಶಿಗೆ ಮನೆಯ ಅತೀವ ವ್ಯಾಂತ ಅಸಕ ನೀಯವಾಗಿತ್ತು. ಅಡಿಗೆ ರಂಗನ್ನ ಅಧ್ಯಂಬಧ್ಯ ಹೇಳಿದ್ದರು. ತಲೀಯ ಮೇಲೆ ಕೈ ಹೊತ್ತು ಕುಳಿತಿದ್ದು.

ಚಂಪಕ ಕೈಗೆ ಪಾಲಸ್ಪರ್ ಹಾರೆಸಿ ಹೇಮಂತನನ್ನು ಕರೆದುಕೊಂಡು ಬಂದಾಗ ಹೌತಾರಿದ.

“ನಾಯ್ಯ ಚಂಪಾ ?”

“ನಾಗೋದೂ....ಮಕ್ಕಳ ಜಗತ್. ಇವರಿಬ್ಬರೂ ಚಿಕ್ಕೋರೂ....ವಯಸ್ಸಿಗೆ ಬಂದ ಅವಳಿಗೆ ತಿಳಿಯ್ಲೇ ?” ಚಂಪಕ ಸಾಕಾಗಿ, ಬಂದೆಡಿ ಹೇಮಂತನನ್ನು ಒರಗಿಸಿಕೊಂಡು ಕುಳಿತಳು.

“ಗಂಗಮ್ಮೆ, ಇವನಿಗೇನಾದೂ ತಂದೊಂದಿ ಕುಡಿಯೋಕೆ !” ಹೇಮಂತ ಕೈನೋವು ಕೊಂಜ ಉಪಕವನವಾದರೂ ನರಳುತ್ತಿದ್ದು. ಸುಮಂತನಿಗೆ ಒಳಗೊಳಿಗೇ ಹೇದರಿಕೆ. ಚಿಕ್ಕಮ್ಮೆ ಬೇಕಾಗಿ ಸಂಗೀತಳ ಮೇಲೆ ಸುಳ್ಳು ಚಾಡಿ ಹೇಳಿ ಪಪ್ಪನ ಕೈಲಿ ಆವೃತ್ತಿನಂತೆ ಹೊಡಿಸಿದರೆ !

“ಅವಳಿಗೆ ಬಹಳ ಅಹಂಕಾರ. ಬಿಸಿಬಿಸಿ ಕಾಣಿ ಬೇರೆ ಮೈಮೇಲೆ ಸುರ್ದಾಳೆ ! ಯಾಕೆ ಬರ್ತಾ ಬರ್ತಾ ಹೀಗಾಗೇದ್ದು ? ಅವಳಿಗೆ ತಮ್ಮಂದಿರು,

ಈ ಮನೆ ಇವು ಇಲ್ಲದೆ ಸಿವಾಯಕೆ ಆವಳನ್ನು ಸೋಡರತ್ತಿಯ ಮನೆಗೆ ಇಂಥಿ ಬಿಡಬಾರ್ತಾ? ಚಂಪಕನಿಗೂ ಸಾಕಾಗಿಹೊಗಿತ್ತು. ಮನಸ್ಸಿನ ಆಶಂಕ, ಒಳಗ್ಗೆ ತನ್ನ ಸೀರೆ, ಒಡವೆಗೆ ಗತಿ ಸೋಡಿ ಆವಳು ತಾಯಿ ಹೇಳಿದಂತೆ ಬೋಕಾಗಿಯೇ ಮಾಡಿರಬೇಕೆಂಬ ನಂಬಿಕೆ. ಆವಳಿಗೆ ತನ್ನನ್ನು ಕಂಡರಾಗುವುದಿಲ್ಲ ಎಂಬುದು ಬೇರೂರಿತ್ತು.

“ಕರಿ ಆವಳ್ಲು!“ ಸುಂದರೀಶ ಗುಡುಗಿದ. ಸಂಗಿತಳ ರೂಮಿನ ಒಳಗೆ ತಾನೇ ಎಮ್ಮೆ ಹೊಗಿ ಬಾಗಿಲು ಬಡಿದ. “ಸಂಗಿತಾ, ತೆಗಿ ಬಾಗ್ಗು. ಬಾ ಇಲ್ಲ ಹೊಡ್ಡಿ!“

ಸಂಗಿತ ಕಣ್ಣೊಳಿ ರೆಸಿಕೊಂಡು ಹೊರಗೆ ಬಂದಳು. ಸುಂದರೀಶ ಆವಳ ಕ್ಯಾಚಿಡಿದಾಗ ಆವಳ ಕಣ್ಣೊರು ಕಂಡು ಹೇಮುಂತ ಹಿಕ್ಕಮ್ಮನನ್ನು ತಳ್ಳಿ ಕೊಂಡು ಆವಳತ್ತ ಧೂಪಿಸಿದ. “ಆಕ್ಕಾ....ಪ್ಪಿ ಐಸಾ.. ಇನ್ನೊಂದ್ದಲ ಹಾಗೆ ವೂಡೊಲ್ಲೇ...ಸೋಡ್ಡು ಇರು, ನೀನು ಹೇಳಿದ ಹಾಗೆ ಕೇಳು ಐಸಿ ಈಗ ಸೋವಿಲ್ಲ ಸೋಡು“ ಸಂಗಿತಿನಿಗೆ ಹಿಕ್ಕಬಿದ್ದನು. ಸಂಗಿತ ಹೇಮುಂತನನ್ನು ಎದೆಗೆ ಒರಗಿಸಿಕೊಂಡು ಆವನ ತಲೆ ಸವರಿದ್ದು. ಆವಳ ಕಂಬನಿ ಕೆನ್ನೆಯಂದ ಆವನ ತಲೆಯ ಮೇಲೆ ಬಿಡ್ಡಿತು.

ಯಾರಿಗೂ ಏನು ಉತ್ತರಿಸದೇ ಹೇಮುಂತನನ್ನು ತನ್ನ ರೂಮಿಗೆ ಕಡೆ ದೊಯ್ಯಿ ತನ್ನ ಹಾಸಿಗೆಯ ಮೇಲೆ ಆವನನ್ನು ಮಲಗಿಸಿ ಆವನ ಮೊಳಕ್ಕೆ ಗೊಂದು ದಿಂಬಾಂದನ್ನು ಒತ್ತಿಟ್ಟುಕು. ಹೇಮುಂತನ ಕಣ್ಣು ಒದ್ದು ಯಾಯಿತು. ಆವನ ಮುಂಗುರುಳು ನೇವರಿಸಿದ್ದು.

“ಸಾರಿ ಕಣ್ಣೊ ಹೇಮುಂತ....ನಂಗೆ ಸಿಂಗಿಂತ ಆ ಹಾಳು ಶಾಂತಮ್ಮ, ಬೆಳಗೆ ನೇ ರೇಗಿಸಿಬಿಟ್ಟೆದ್ದು....ನಂಗೆ ಮನಸ್ಸೇ ಸರ್ಪಾಗಿರ್ಲಿಲ್ಲ.“

ಸುಮುಂತಿನಿಗೆ ಆಕ್ಕು ಕಾಲೇಜಿಗೆ ಹೊರಿದ ಮೇಲೆ ನಡೆದು ನೆನಪಿಗೆ ಬಂತು. ತಾವು ಬೆಳಗೆ ಸ್ವಾನಕ್ಕೆ ಹೊರಡುವಾಗ ಶಾಂತಮ್ಮ, ಚಂಪಕನ ಮಾತುಗಳು!

“ಈ ಸೀರೆ ಸೋಡು ಹೇಗೆ ಹರಿದು ಎಗ್ಗಿದ್ದಾಳೆ. ಒಡವೆಗಳೆಲ್ಲಾ ಹೇಗಾಗಿವೆ!“

“ನಾನು ಹೇಳಿಲ್ಲಾಪ್ಪಾ? ಆವಳಿಗೆ ಮೊದಲ್ಲಿಂದೂ ನೀನು ಈ ಮನೆಗೆ ಬರೋದು ಇವು ಇಲ್ಲಿಲಾಂತ....ಅನ್ನೊತ್ತು ಮದ್ದೆ ದಿನಾನೂ ಹಾಗೇ ಮಾಡಿದು!“

“ನೋಡೊಮ್ಮು, ನಾನೇವು ಅವಳನ್ನು ಒಳ್ಳೆಯವಳನ್ನಾಗಿ ಮಾಡಲು ಮಾಡಿತ್ತೇನಿ ಮೇನ್ನೆ ಸಿರೆಗಳನ್ನು, ಬಳೆ, ಸರ ತೊಗೊಂಡಾಗ ಅವಳಾಗಿ ಒಂದಿಗೆ ಬೇರೆ ತೆಗೆದ್ದೊಂಡೆ; ಇವು ‘ಅವಳ ಹತ್ತಿರ ಅವಳನ್ನು ಸಿರೆ ಒಂದೆಹ್ವಾರೆ ಇದೆ. ಅದೆಲ್ಲ ಉಟ್ಟು ಪೂರ್ವ ಮಾಡಿ....ಮೊದ್ದು, ಸುಮ್ಮೆ ದುಷ್ಪು ದಂಡ’ ಎಂದರು. ನಾನೇ ಹುಡುಗಿ ಆಸೆ ಇವುತ್ತೀರಿಂತ ತೆಂಗೊಂಡೆ”

“ಬಹಳ ಮುದ್ದಿ ಮಾಡಿ ಕೊಬ್ಬಿದಾರೆ. ನಾಲ್ಕು ದಿನ ಸಲಿಗೆ ಕೂಡಂ, ಸಿನ್ನೇ ಮನೆ ಬಿಟ್ಟು ಓಡಿಸ್ತಾಳೆ” ಶಾಂತವ್ಯಾ ಹೇಳಿದ್ದರು.

ಸುಮಂತ ಮೇಲ್ಲಿನೆ ಆಕ್ಷನ್ ರೂಪಿಸೊಳಗೆ ಹೊಕ್ಕನು. ಬೆಳಗ್ಗೆ ಆದು ದಿನ್ನೆಲ್ಲ ವರದಿ ಬಪ್ಪಿಸಿದ.

ಸುಂದರೀಶ, ಜಂಪಕ ಮೌನವಾಗಿ ಕುಳಿತ್ತಿದ್ದರು. ಇಬ್ಬಿಗೂ ತವ್ಯ ಅರಿವಾಗಿತ್ತು. ‘ಬ್ಲಾಡ್ ಈಸ್ ಥಿಕ್ಕೂ ಡ್ಯಾನ್ ವಾಟ್ರ್’ ಮೂವರು ಮಕ್ಕಳೂ ಎಷ್ಟುದರೂ ಒಂದು ಕರುಳನ ಕುಡಿಗಳು. ಸುಂದರೀಶ ಕೃಪಿಸಲ್ಲಿ ಕ್ಯಾಡಿಸಿಕೊಂಡು ಹೊರಗೆದ್ದು ಹೊರಟನು. ತೊಣಿದಲ್ಲಿ ನಿಂತು ಫಳಗೆ ಯೋಚಿಸಿದ. ಮನೆ ಎಷ್ಟು ಸುಂದರವಾಗಿತ್ತು! ತನ್ನ ಬಂದುಕು ಎಷ್ಟು ಸುಂದರ ವಾಗಿತ್ತು. ಮಾಲಿತಿಯ ಪ್ರೀತಿ, ಮಕ್ಕಳ ಮಮತೆ ಕೊನೆಗೆ ಸುನಂದ, ಸುಭಾಸ ಇದ್ದಾಗಲೂ ಮನೆ ಎಷ್ಟು ಪ್ರಶಾಂತವಾಗಿತ್ತು. ತನಗೆ ಸುನಂದ ಮಂದುವೆ ಮಾಡುವ ಗೊಡವೆಗೆ ಹೊಗಿದೇ ತನ್ನನ್ನು ಬಿಟ್ಟಿದ್ದರೆ! ಸುಭಾಸ ಸಿಗೂ ಸಂಗೀತನಿಗೂ ಮಂದುವೆ ಮಾಡಿಸಿದ್ದರೂ ಆಗಿತ್ತು. ಅವಳು ಬೆಳೆಯುವ ವರಗೆ ಓದು ಮುಗಿಯುವವರಿಗೆ ಮನೆಯಾಲ್ಲೇ ಇದ್ದಿದ್ದರಾಗಿತ್ತು.

ಜಂಪಕನಿಗೆ ಅಳಕು. ಗಂಡನಿಗೆ ತನ್ನ ಮೇಲೆ ಕೊವವೇ ಮಕ್ಕಳ ಮೇಲೆ ಚಾಡಿ ಹೇಳಿದನೆಂದು!! ಮೇಲ್ಲಿಗೆ ಹೊರಗೆ ಬಂದಳು. “ಇಲ್ಲೊಂದಿ, ಸನ್ನ ನನ್ನ ಸಿರೆ ಉಟ್ಟೊಂಡು ಹೊಗಿದ್ದಲ್ಲಾ ಅದ್ದು ಹರಿದು ಹಾಕಿದ್ದಾಳೆ. ನನ್ನ ಬೆಳ್ಳಿ, ಒಡವೆ ಎಲ್ಲಾ ಸೊಟ್ಟಿಗೆ ಮಾಡಿ ಕತ್ತು ಹಾಕಿದ್ದಾಳೆ!”

ಸುಂದರೀಶ ತಲೆ ತಗಿಸಿ ಹೇಳಿದು: “ಸೇನಾಯಕ್ ಕೊಟ್ಟೆ? ಕೊಡೊಂ ಲಾಲ್ಲಂದ್ರೆ ಆಗಿತ್ತು. ಅವಳಿಗೆನು ಕಡಿಮೆ ಇದೆ?”

ಜಂಪಕ ಸಿರುತ್ತರಳಿದಳು. “ನಾಳಿ ಸುನಂದಂಗಿ ಶಾಗ್ದಿ ಬರೆದು ಹಾಕಿ ಸಂಗೀತನ್ನು ಕರೆಷ್ಟುಂಡ್ತೂಗೆ ಇಟ್ಟೊಂತ ಹೇಳಿಬಿಡ್ತಿತ್ತೇನಿ. ನಿಂಗಳ ಅವಳಿಗೂ ಸರಕೊಗಲ್ಲ. ಗಂಡು ಹುಡುಗರು ಒಡ್ಡರು!”

ಆವ.ರಲಿ ಯಶವಂತನ ಸಂಪೂರ್ಣ ಬಂದಿತು. “ಷಿ ಹೋ, ಗುಡ್

ಅವಸ್ಥಿಗೂ ಸರ್... ಯಾಕೆ ಹುಡುಗು ಇವ್ವೆತ್ತು ಪಾಠಕ್ಕೆ ಬಳಿಲ್ಲ,
ಸೋಚೊಂಡು ಹೊಗೋಣಂತ ಬಂದೆ.”

“ಬಸ್ಯಾ, ಹೇಮಂತ ಕೈ ಮುರೊಂದಿದಾಗ್ನೆ, ಅದ್ದೇ ಬರಲಿಲ್ಲ. ಒಳಗೇ
ಬಸ್ಯಾ.”

ಸುಂದರೀಶ ಒಳಗೇ ಕರೆದೊಯ್ದನು. ಸಂಗೀತನ ಹೊನ್ನಿನಲ್ಲಿ ಕಾಲಿಟ್ಟ
ಮುಶವಂತ, ಸುಂದರೀಶ ತಟಿಸ್ತಿರಾದರು. ಹೇಮಂತ ಸಂಗೀತಳ ಶೋಡಿಯು
ಮೇಲೆ ತರೆಯಿಟ್ಟು ಮಲಗಿ ನಗುತ್ತಿದ್ದ. ಸುಮಂತ ಪನೋ ಹೇಳುತ್ತಿದ್ದ.
ಸಂಗೀತಳೂ ನಗುತ್ತಿದ್ದಳು. ಇವರು ಜಗಳ ಆಡಿಗರೆ?

“ಹಲ್ಮಿಂ... ಪ್ಯೇಲ್ಪ್ಯಾನ್ ಕೈ ಮುರೊಂದಿ? ಅಫ್ಪ್ ಯಾರಾದು
ಮುರಿದ್ದೋ?” ಯಶವಂತ ಹೇಮಂತನ ತಲೆ ತಡವಿದ.

“ನಮ್ಮ ಸಂಗೀತನ ಕೈಲಿ ಕೈ ಮುರಿದ್ದೋಂದ” ಸುಮಂತ ಹೇಳಿದಾಗ
ಚಾಡಿಗಿಂತ ತಮಾಸೆಯಿದ್ದ ಹಾಗಿತ್ತು.

“ಯಾಕ್ಕೀ ನಮ್ಮ ಹುಡುಗನ ಕೈ ಮುರಿದಿ? ಅವು ಸಿಹ್ಯ ಸೊಂಟ
ಮುರಿದಿಬ್ಬ್ಯಾನು!” ಯಶವಂತ ಹೇಳಿದಾಗ ಸಂಗೀತ ಅವನನ್ನು ತ್ರೇಕ್ಕಿಂಬಾಗ
ಸೋಡಿದಳು. ಅವಳ ನೋಟ ಅಲಗಿನಂತಿತ್ತು.

“ಸಿಹ್ಯ ತ್ತ ಪಾಠ ಕಲಿತ್ತೀಲೆ ಏನ್ನೇಕಾದ್ದೂ ಮಾಡ್ತಾರೆ!”

ಸುಂದರೀಶ ಮಗಳ ತಲೆ ತಡವಿದ. “ಸಂಗೀತ, ನಾಳಿ ಸುನಂದಂಗೆ
ಕಾಗ್ನಿ ಬರಿತೀನಿ, ಸಿನು ಬಾಂಬೋ ಸ್ವಡಿಸಾ ಕಂಟಿನ್ನೂ ಮಾಡು, ಪನಂತಿ?”

ಡೇಮಂತ, ಸುಮಂತ ತರೆಯಲ್ಲಿ ಡಿಸಿದರು “ನೋ, ನೇವರ್...
ಅವು ಹೊಡೆ ನಾವು ಹೊಗ್ಗಿರಿ.”

“ನುಕ್ಕಿ ಮದ್ದೆ ಮಾಡೊಂಡು ಹೊಡೆ?” ಯಶವಂತ ನಷ್ಟನಷ್ಟನು.

“ಸುಭಾಷ ಹೇಳಿದಾಗ್ನೆ, ಅವು ನಮ್ಮನ್ನೂ ಸಾಕೊಂತಾನಂತೆ”
ಸುಮಂತ ಹೇಳಿದ.

“ಅದ್ದರಿ ಸಂಗೀತ, ಚಂಪನೆ ನೀರೆ ಹರಿದ್ದ್ಯಾ? ಒಡ್ಡೆ ಮುರಿದುಹಾಕಿದ್ದ್ಯಾ?”
ಸುಂದರೀಶ ಕೇಳಿದಾಗ ಸಂಗೀತಳಿಗೆ ರೇಗಿತು. ಯಶವಂತನ ಮುಂದೆ ಯಾಕೆ
ಕೇಳಬೇಕು? ತಾನೇನು ಬೇಕುಬೇಕಾಗಿ ಹರೀಲಿಲ್ಲ. ಹಿಂದಿನ ದಿನ ಆದುದು
ಹೇಗೆ ಹೇಳುವುದು?

“ನಾನೇನು ಬೇಕುಬೇಕಾಂತ ಹರೀಲಿಲ್ಲ; ಕಾಲಿಗೆ ಸಿಕ್ಕಿಹಾಕೊಂಡು
ಹರೀತು ಅವ್ಯೇ. ಒಡವೆ ಎಲ್ಲಾ ನಾಜೂಕಿಂದು, ನಾವೆಲ್ಲಾ ಜೂಖಾಟ ಆಡ್ತು

ಕಿತ್ತೋರೀಯ್ಯು. ನಂಗೀನೇಸ್ವರ ಆ ಪಡದಿ ಸೀರೆ ತಂದಿದ್ದಾರಲ್ಲ, ಅದ್ದು ಅವರ್ತೀ ಇಂಟಿನ್ನೊಂತ ಹೇಳು ಪಪ್ಪಾ. ನಂಗೀನು ಬೇಡಾ ಆ ಸೀರೆ. ಬೇಕಾದ್ದೇ ಆ ಬೆಳ್ಳ ಒಡವೆ ತರಮದ್ದೇ ತಂದು ರಿಫೇಸ್ ಮಾಡ್ಡಿಸಿ.”

“ಪಪ್ಪಾ, ಚಿಕ್ಕಮ್ಮನು ಅಮಾತ್ಯನೇ ಎಲ್ಲಾ ಹೇಳೊಡೊದು. ಚಿಕ್ಕಮ್ಮಾ ದಾರಲೂ ಹೇಳೊಳ್ಳಿ. ಆ ಶಾಂತಮ್ಮ ಬಂದು ಪನೇನೊ ಇಕ್ಕನ ಮೇಲೆ ಹೇಳೊಡ್ಡಾರೆ ಸುಮಂತ ಹೇಳಿದ.

ಸುಂದರೀಶ ತಲೆತ್ತಿಗೆ ಹೊರಗೆ ಸಡಿದನು.

ರುಶವಂತ ಸೂಟಿಗೆ ನಕ್ಕನು. “ಚಿಕ್ಕಮ್ಮಂಗೂ ಮುಲಹುಗಳಿಗೂ ಕಾಂಪಿಟ್ಟು ಜೋರಾಗಿದ್ದ! ಚನ್ನಾಗಿ ಬುದ್ದಿ ಕಲ್ಪಿಸಿರಿ ಸೀವು! ಕಂಗಾರ್ಟ್ಟು!”

“ನಿಮೂ ಕಲಿಸ್ಟೇಕೂ....!” ಸಂಗಿತ ಹೇಳಿದಾಗ ಯಂತರವಂತ ನಕ್ಕಾ ಹೊರಟಿನು. “ವ ಪಲ್ ಪ್ರೈಟ್ ಫಾರ್ ಡಿಂ ವಿತ್ ಪ್ಲಾಜರ್.”

ಸುಂದರೀಶ ಕಾರಿನಳ್ಲಿ ಹೊರಗೆ ಹೊರಟುಹೊಂದನು ಚಂಪಕ ಒಟ್ಟಿಳ್ಳೀ ತಲೆತ್ತಿಗೆ ಕುಣಿತ್ತಿದ್ದು. ಅವಳ ಕಣ್ಣಂಬಿತ್ತು. ಯಂತರವಂತ ಅವರತ್ತ ಸೋಡಿದ, “ದೊರ್ಗ್ ಟೋಕ್ ಇಟ್ ಸೀರಿಯಸ್ ಲೀ....ಎಲ್ಲಾ ಸರಿಪೋಗುತ್ತೆ” ಅವಸಿಗೆ ಚಂಪಕನನ್ನು ಕಂಡು ಮರುಕ ಉಕ್ಕಿತು.

ಚಂಪಕ ಮಾತನಾಡಲಿಲ್ಲ. “ಸೀವು ತಿಳೊಳಿದೊಮ್ಮೆ ವಾರು ಜನಾನೂ ಕೆಟ್ಟಿಲ್ಲರಲ್ಲ, ತುಂಬರು ಅಪ್ಪೆ. ಅದು ಬರಿ ವಾಸಿಂಗ್ ಫೇಸ.... ಸೋಡಾ ಇರಿ, ದೇ ವಿಲ್ ಲೈಕ್ ಯಾರ್ ವೆರಿವುಚ್....”

ಚಂಪಕ ಸರಿಸಿದ ಕೆಟ್ಟಿಲ್ಲ ರಸಕೊಂಡಳು.

ಯಂತರವಂತ ಅತ್ತ ಹೊಂದ ಕೂಡಲೇ ಸಂಗಿತ ರಾಮಿಸಿಂದ ಹೊರಗೆ ಬಂದಳು.

“ನಾನು ಚಿಕ್ಕಮ್ಮೊರ್ದು ಶಿಶ್ಯಿದರಿಂದ್ದು ಲ್ಲಾ ಚಿಕ್ಕಮ್ಮ, ಸಿನ್ನ ಅವರಿಬ್ಬರು ಎಪ್ಪು ಹೊತ್ತಿಗೆ ಬಂದು, ಬೆಳ್ಗೆ ಎಪ್ಪು ಹೊತ್ತಿಗೆ ಎದು, ಪನಾಡೂ ಪಿಚಾರಿಸಿದ್ದು” ನಿಮ್ಮೆನ್ನ ಮದ್ದು ಅಗ್ನೇಕೆ ಒಬ್ಬ ಗಂಡ್ಸು ಬೇಕಾಗಿತ್ತು, ಪಪ್ಪನ್ನು ಆದಿ. ಅದ್ದೇ ನಮ್ಮೆ ಸುನಂದತ್ತ, ಅಮ್ಮನಂತಹವರು ಬೇಕಾಗಿದ್ದಾಲ್ಲ ಅವರಿಬ್ಬರನ್ನೂ ಸೀವು ಸರಾಗಿ ಸೋಡೊಳ್ಳಿ ಇದೆ ಹಾಳಾಗಿ ಹೋಗಾರೆ ಆ ಯಂತರನ ಕ್ಕೆಲಿ ಸಿಕ್ಕಿ. ನಾನೂ ಅಪ್ಪೆ ಯಾವೇನ ಜೊತೆಗಾದ್ದು ಓಡಿ ಹೋಗಿ ಹಾಳಾಗಿಹೋಗುತ್ತೇನಿ. ಅಂತಹ ಗಂಡು ಹುಡುಗನ ಕ್ಕೆಲಿ ಬಜಾವು ಅಗ್ನೇಕೆ ಹೋಗಿಸೇ ಸಿಮ್ಮ ಸೀರೆ ಹರಿದಿದ್ದು, ನಿಮ್ಮ ಒಡವೆ ಹಾಳಾಗಿದ್ದು!

ನ ಆವು ವೇರಿ ಸಾರಿ. ಅದ್ದು ದುಡ್ಡಿಲ್ಲ ಪಟ್ಟನ ಕ್ಯಾಲಿ ಇಸ್ತೊಡ್ಡಿ ನಿ.

ಚಂಪಕ ಅಲ್ಲಿ ಕುಳಿತಿರಲಾರದೇ ಎದ್ದು ಹೊರಟಿಳು.

○ ○ ○ ○

ಸಂಜೆ ಸ್ಕೂಲಿನಿಂದ ಬಂದ ಕೂಡಲೇ ಯೂನಿವೆರ್ಸಿಟಿ ಕಳಚಿ ತಿಂಡಿ ತಿಂದು ಬ್ಯಾಗನ್ನು ಹೆಗಲಿಗೇರಿಸಿ ಪಾಠಕ್ಕೆ ಒಡುತ್ತಿದ್ದರು. ರಾತ್ರಿ ಏಳೂವರೆ ಒಳಗೆ ವುನೆಯಲ್ಲಿರುತ್ತಿದ್ದರು. ಯಿಶವಂತನ ಮುಖ ಸೋಡಿ ಹದಿನ್ಯೇದು ದಿನಗಳ ಮೇಲಾಗಿತ್ತು. ಪಟ್ಟ ಅವಳಿಗೆಂದೇ ಒಂದಿನ್ನು ದುಡ್ಡು ಕೊಟ್ಟು ಆಗಾಗ ಹೊರಡುತ್ತಿದ್ದುದು ಅವಳಿಗೆ ಯಾವುದಕ್ಕೂ ಯಾರನ್ನೂ ಕೇಳುವ ಗೋಚಿಗೆ ಹೋಗಿರಲ್ಲಿ. ತನಗೆ ಬೇಕಾದ ಅಲಂಕಾರದ ವಸ್ತುಗಳನ್ನು ಕೊಳ್ಳುತ್ತಿದ್ದಳು. ತನಗಿನ್ನಾದ ರೀತಿಯಲ್ಲಿ ಮನವೇಹಕ ಮೈಮಾಟ ಕಾಣುವಂತೆ ಅಲಂಕರಿಸಿಕೊಂಡು ಹೋಗುತ್ತಿದ್ದಳು. ತನಗೆ ಬೇಕಾದ ಅತ್ಯೇಲವಾದ ಪುಸ್ತಕಗಳನ್ನು ದುಡ್ಡು ಕೊಟ್ಟು ಕೊಂಡು ಒದುತ್ತಿದ್ದಳು. ಜೊತೆಗೆ ರಾಣಿಯ ಸ್ನೇಹ ಇವ್ಯಾಡಿಸಿತ್ತು. ಈಚೆಚಿಗೆ ಪ್ರತಿದಿನ ಸಂಜೆ ಅವಳ ಮಾನ್ಯ ಹೋಗುತ್ತಿದ್ದಳು. ಒಂದು ದಿನ ಪಾಟ್, ಒಂದು ದಿನ ಪಿಕಾನಿಕ್, ಒಂದು ದಿನ ಗಟ್ಟಾ ಟುಗೆದರ್ಬ ಹೀಗೆ. ಪ್ರಸಾದ, ಜೈರಾಜ್ ರಾತ್ರಿ ಎಂಟು ಗಂಟೆಯ ಮೇಲೂ ಕರೆತಂದು ಬಿಟ್ಟು ಹೋಗುತ್ತಿದ್ದರು. ಸುಮಂತ, ಹೇಮಂತರಿಗೆ ಸರ್ವಸ್ವತಂತ್ರ, ಪಾಠ ಮುಗಿಸಿ ಬಂದ ಕೂಡಲೇ ಮಹಡಿಯೇರಿದರೆ ರಾತ್ರಿ ಉಟ್ಟದ ಹೋತ್ತಿಗೇ ಕೆಳಗೆ ಬರುತ್ತಿದ್ದುದು. ತಂಡೆ ಕೇಳಿದರೆ ಒದುತ್ತಿದ್ದವು, ವರ್ಷಾತ್ಮು ಎನ್ನುತ್ತಿದ್ದರು. ಚಂಪಕಳಿಗೇನೊ ಅನುಮಾನ. ಎಷ್ಟೋ ಬಾರಿ ಸಂಗೀತ ಕೇಳಿಬರುತ್ತಿತ್ತು, ನಗು ಕೇಳಿ ಬರುತ್ತಿತ್ತು ಒಂದು ದಿನವಂತೂ ಅವರ ಬಳಿ ಸಿಗರೇಟ್‌ನ ವಾಸನೆ ಕಂಡು ಬಂದಾಗ ತಡೆಯದೇ ಕೇಳಿಯೇಬಿಟ್ಟಳು.

“ಎನು ಸಿಗರೇಟ್ ವಾಸನೆ ?”

“ನಮ್ಮ ‘ಗುರು’ ಪಾಠ ಹೇಳ್ಣುಡ್ಡು ಎಷ್ಟು ಸಿಗರೇಟ್ ಸೇಡ್ರಾರ್ ರೇಂದ್ರೀ ನಮ್ಮ ಲಂಗ್ ನಲ್ಲಿ ಅದರ ವಾಸನೆ ಹೋಗೆ ಸೇರಿ ನಾವು ಉಸಿರಾಡಿದರೆ ಸಿಗರೇಟ್ ಸ್ನೇಲ್ ಬರುತ್ತೇ” ಎಂದು ಹೇಮಂತ ಧೀಮಂತ ಉತ್ತರ ಹೊಟ್ಟಿದ್ದು.

ಇಬ್ಬರೂ ಅಕ್ಕನ ಬಳಿ ತಮ್ಮ ‘ಗುರು’ ಗಳನ್ನು ಹೊಗಳಿದ್ದೂ ಹೊಗಳಿದ್ದೀ. “ನಮಗೆ ಎಲ್ಲಾ ಸ್ವಾತಂತ್ರ್ಯ ಅವರ ರೂಪಿನಲ್ಲಿ. ನಾವು ಜ್ಯೋಷ ಮಾಡೊಂಡು ಕುಡಿತೇನಿ, ಶಾಫಿ ಮಾಡೊಂಡು ಕುಡಿತೇನಿ. ಓದಿ ಬೇಜಾ ರಾಘೇ ಕುಸ್ತಿ, ರಸ್ಸಿಂಗ್ ಆಡಿತ್ತೇನಿ. ಏನಾದ್ದೂ ತಿಂಡಿ ತರಿಸಿ ಕೂಡ್ತಾರೆ

ಒಂದೊಂದ್ವರು....ಸುಭಾವ ಹೋದೈಲೇ ನಮ್ಮೆ 'ಗುರು'ನೇ ಬೆಷ್ಟು !"

ಒಂದೆರಡು ಸಲ ಕತೆ ಪ್ರಸ್ತರಕಗಳನ್ನು ಎತ್ತಿ ತಂದಿದ್ದರು. "ಗುರುನ್ನ
ಕೇಳಿ ನೀನು ಓದಲಿಂತ ತಂದ್ದು."

ಅವುಗಳನ್ನು ತಿರುವಿ ಹಾಕಿದ ಸಂಗೀತ ಹಾಗೇ ಇಟ್ಟುಬಿಟ್ಟಳು. "ನೀವು
ಇದೆಲಾ ನೋಡಬ್ಬಾರೂ !"

"ಅಯ್ಯೋ, ಅಯ್ಯೋ ಇಂತಹ ಬುಕ್ಕಾ ಬೇಕಾದಷ್ಟುದೆ ಅವರ ಹತ್ತಿ !"

"ಸಧ್ಯ ಅದೆಲಾ ನೀವು ನೋಡ್ದೀಡಿ, ಹುಷಾರು !" ಸಂಗೀತ
ಹೇಳಿದ್ದಳು.

ನೋಡಲು ಏಳುವರಿಗೆಲಾಲ್ಲ ಮನಗೆ ಹಿಂತಿರುಗಿ ಬರುತ್ತಿದ್ದವರು,
ಎಂಟು ಒಂಭತ್ತು ಗಂಟಿಯಾದರೂ ಬರುತ್ತಿರಲಿಲ್ಲ. ಚಂಪಕ ಬಲವಂತಕ್ಕೆ
ಸುಂದರೀಶ ಇಬ್ಬರನ್ನೂ ಕೇಳಿದಾಗ ಉತ್ತರಿಸಿದ್ದರು.

"ದಿನಕ್ಕೆ ನಾಲ್ಕು ಸಚ್ಚಿಕ್ಕಾ ಹೇಳಿಕೊಡ್ಡು ಇದ್ದಾರೆ, ಪರೀಕ್ಕೆ ಹತ್ತಿರ
ಬಂತಣಂತ ! ಅದೂ ತಪ್ಪಾ ?"

ಸುಂದರೀಶ, ಚಂಪಕ ಒಂದು ದಿನ ಯಾವುದೋ ಚಿತ್ರ ನೋಡಲು
ಸಂಜೀ ಹೊರಟಾಗ ಸಂಗೀತಳಿಗೆ ಹೊತ್ತು ಹೊಗಿದಾಯಿತು. ರಾಣಿ ಉರಿ
ನಲ್ಲಿರಲಿಲ್ಲ. ಶಾಲೀಜಿನ ಪಾಠಗಳಿಲ್ಲ ಮುಗಿಸಿಯಾಗಿತ್ತು. ಹೇಮಂತ, ಸುಮಂತ
ರಾದರೂ ಬರಬಾರದೇ ಎಂದುಕೊಂಡಳು.

ರಾತ್ರಿ ಎಂಟೊವರೀಗೆ ಬಂದಾಗ ಅವರ ಬಳ ಏನೋ ವಾಸನೆ.
ತಾನೆಂದೂ ಆ ವಾಸನೆ ಕಂಡಿರಲಿಲ್ಲ. ಅವರ ಮುಖ ಕೆಂಪೇರಿತ್ತು. ಕಣ್ಣ
ಗಳು ಕೆಂಪೇರಿತ್ತು.

"ನಾನು ವಾಸನೆ ನಿವ್ವಿತ್ತ ?" ಎಂದು ಕೇಳಿದಾಗ, ಹೇಮಂತ ಬಾಯಿ
ಯಾಲ್ಲಿದ್ದು "ಶೊಯಿಂಗ್ ಗಂ" ಉಗಿದು ಹೇಳಿದ "ನಿಲ್ಲಿಕ್ಕಾ, ಶೊಯಿಂಗ್
ಗಂದು ಹೊಸ ಫ್ಲೇವರ್."

ಅದರಿ ಸಂಗೀತಳಿಗೆ ಶಂಕೆ ಮೂಡಿತು. ನಿಜವಾಗಿಯೂ ಇಬ್ಬರೂ
ಪಾಠ ಹೇಳಿಸಿಕೊಳ್ಳತ್ತಿದ್ದಾರೆಯೇ ? ಸಿಗರೆಟಿನ ವಾಸನೆಯ ಜೊತೆಗೆ
ಮತ್ತೆ ನೋ ವಾಸನೆ. ಹೇಮಂತನ ತುಟಿಗಳು ಆಗಲೇ ಕರಿಯ ಬಣ್ಣಕ್ಕೆ
ತಿರುಗಿದ್ದವು. ಚಂಪಕ ಮಾತ್ರ ದಿನದಿನಕ್ಕೆ ಹೌಸಿಯಾಗುತ್ತಿದ್ದಳು.

ಒಂದು ಸಂಜೀ ಶಾಲೀಜಿನಿಂದ ಬೇಗ ಬಂದಾಗ ಮಂಡಿಯೇರಿ ಅವರ
ರೂಪನು. ಹುಡುಕಬೇಕೆಂದುಕೊಂಡಳು. ಶಾಲೀಜಿನ ಕೊನೆಯ ಪಿರಿಯಾದ್

ಚಕ್ಕರ್ ಹೊಡಿದು ಬೇಗ ಬಂದು ಬಟ್ಟಿ ಬದಲಿಸಿ ತಿಂಡಿ ತಿಂದು ಮಹಡಿ ಯೋರಿದಳು. ಚಿಕ್ಕಮ್ಮೆ ಎಲ್ಲೂ ಶಾಣಲಿಲ್ಲ. ಅವರ ಹಾಸಿಗೆ, ಚೀಲ್‌ಳು, ದಿಂಬು, ಬೀರುವೆಲ್ಲ ಹುಡುಕಿದಳು. ಅವಳಿಗೆನೂ ಸಿಕ್ಕಲಿಲ್ಲ. ಎಲ್ಲವೂ ಶುಚಿ ಯಾಗಿ ಸರಿಯಾಗಿ ಬಂದು ತಿಸ್ತಿ ನಿಂದ ಇದ್ದವು. ಅಂದರೆ ಅವರು ಯಶವಂತ ನಿಂದ ತಿಸ್ತನ್ನೂ ಕೆಲಿಯುತ್ತಿದ್ದಾರೆ ಎಂದಾಯಿತು.

ಯೋಚಿಸುತ್ತಾ ಕೆಳಗಿಳಿದು ಬಂದಳು. ಹೇಮುಂತ, ಮಹಂತರನ್ನು ಕೇಳಿ ಯಶವಂತನ ರೂಪಿಗೆ ಕಳ್ಳಿತನದಿಂದ ಹೋಗಿ ಒಮ್ಮೆ ಏಕೆ ಪರೀಕ್ಷೆನ ಬಾರದು ಎಂದುಕೊಂಡಳು.

ಅಂದು ಸಂಜಿ ಅವರಿಬ್ಬರೂ ಬರುತ್ತಿಲ್ಲ ಅವರನ್ನು ಎಂದಿಗಿಂತ ಸ್ತ್ರೀತಿ ಯಿಂದ ಮಾತನಾಡಿಸಿ ಯಶವಂತನ ರೂಪು ಇರುವ ಸ್ಥಳ ತಿಳಿದುಕೊಂಡಳು. ಅವನು ಆಫಿಸಿಗೆ ಹೋಗುವ ಸಮಯ ತಿಳಿದುಕೊಂಡಳು. ತಾನು ಅಲ್ಲಿಗೆ ಹೋಗುವನೆಂದರೆ ಚಿಕ್ಕಮ್ಮೆ, ಪಪ್ಪ, ಸುಭಾಷ, ಒಬ್ಬರೂ ಒಪ್ಪುವುದಿಲ್ಲ. ತಾನಾಗಿಯೇ ಅವನ ರೂಪಿಗೆ ಹೋಡಿರೆ ಸರಿಬರುವುದಿಲ್ಲ. ಉಪಾಯದಿಂದ ಕೆಲಸ ಸಾಧಿಸಬೇಕೆಂದುಕೊಂಡಳು.

ಮಾರನೆಯ ದಿನ ಬೇಕಾಗಿಯೇ ಅತ್ಯಂತ ರಮ್ಮಾಯಾಗಿ ಅಲಂಕರಿಸಿ ಕೊಂಡಳು. ಬಿಳಿಯ ಮೇಲೆ ಜರಿಯು ಚೌಕಳಿಯಿದ್ದ ತಾಯಿಯ ಜಾರ್ಜೆಟ್ ಸೀರೆ, ಕೈತುಂಬಾ ಬಿಳಿಯ ಬಳಿಗಳು, ಕೆವಿಗೆ ಮುಕ್ಕಿನೋಲೆ, ತುಟಿಗೆ ನಯ ವಾಗಿ ನವಿರಾಗಿ ರಂಗು, ಕಣ್ಣಿಗೆ ಸೋಗೆ, ಶಾಲಿಗೆ ಬಿಳಿಯ ಹೀಲ್‌ಫ್ಲೂ ಚಪ್ಪಲಿ ಗಳನ್ನು ಹಾಕಿಕೊಂಡು ಎಂದಿಗಿಂತ ಮುಂಚಿತವಾಗಿಯೇ ಶಾಲೇಜಿಗೆ ಹೋರ ಟಳು. ಅವಳ ಮೈಸಿರಿ ಎತ್ತಿ ತೋರುವ ಉಡಿಗೆಯನ್ನು ಕಂಡು ಚಂಪಕಳಿಗೆ ಎದೆ ಜೀಲ್ ಎಂದರೂ ಮಾತನಾಡುವ ಹಾಗರಲಿಲ್ಲ.

ಸುಂದರೀಶ ಮಗಳನ್ನು ಕೇಳಿದ “ಯಾಕಮ್ಮಾ ಕಾಲೇಜಿಗೆ ಇಷ್ಟು ಬೇಗ?”

“ಲೈಬ್ರರಿ ವರ್ಕ್, ಸ್ಪೆಷಲ್ ಕಾಲ್ ಸಿದೆ” ಸಂಗೀತ ಸುಳ್ಳು ಹೇಳಿ ಹೊರ ಟಳು. ಯಶವಂತನ ರೂಪರು ರಸ್ತೆಯಲ್ಲೇ ನಿಧಾನವಾಗಿ ನಡೆದು ಬಂದಳು. ಕೈನಲ್ಲಿದ್ದ ವಾಚು ಅವನು ಆಫಿಸಿಗೆ ಹೊರದುವ ಸಮಯ ತೋರುತ್ತಿದ್ದರೂ, ಅವನ ಸ್ಕೂಟರ್ ಎದುರಿಗೇ ನಿಂತಿದ್ದರೂ ಅವನು ಹೊರಗೆ ಬರಲಿಲ್ಲ. ತಾನು ಆ ಕೆಲಸಕ್ಕಾಗಿಯೇ ಬಂದಂತೆ ಶಾಣಬಾರದೆಂದು ಅಲ್ಲಿಯೇ ಇದ್ದ ಸಣ್ಣ ಅಂಗಡಿಯೊಂದರಲ್ಲಿ ಅಡಿಕೆ ಸೈಟ್‌ಇಗಳನ್ನು ಕೊಳ್ಳುವ ನೆವಡಿಂದ ನಿಂತಳು. ಅಡಿಕೆಯನ್ನು ಪರಿಗೆ ಹಾಕಿಕೊಂಡು ದುಡ್ಡ ತೀಗಿದು

“ಚಿಲ್ರೀ ಇದ್ದೆ ಕೊಡಿಮಾತ್ತು” ಎಂದಾಗ ಅವಳು ಪಸೆನ್ಸೆಳಗೆ ಕೈಕಾರಿ ತಡಕಾಡಿದಳು.

ಎಪ್ಪು ಕೊಡ್ದೀಕಪ್ಪಾ....?” ಯಶವಂತನ ದ್ವಿ ಕೇಳಿ ಬೆಜ್ಜೆ ತಿರುಗಿ ನೋಡಿದಳು. ಅಂಗಡಿಯವನು ಕೇಳಿದಷ್ಟು ಚಿಲ್ಲರೆ ಕೊಟ್ಟಿನು.

“ಅವರ ಹತ್ತಿರ ಚಿಲ್ರೀ ಕೇಳ್ತೀಯಲ್ಲ !” ನಕ್ಕನು.

“ಚಿಲ್ಲರೆ ಸಂಜೆ ಹೇಮಂತನ ಕೈಯಲ್ಲಿ ಕಳಸಿದ್ದೀನಿ” ಎಂದು ಸಂಗೀತ ಹೇಳಿದಾಗ ಯಶವಂತ ನಕ್ಕಬಿಟ್ಟಿನು. “ಆ ಚಿಲ್ಲರೆ ಬದಲು ಒಂದು ಲೋಟು ಶಾಫಿ ನನ್ನ ಜೊತೆ ಕುಡಿದರೆ ಸಾಕು, ಇಷ್ಟ ದಿನ ನಿಮ್ಮನೇ ಉಪಚಾರ ಆಯ್ದು.”

“ಇಲ್ಲ ಕಾಲೇಜಿಗೆ ಲೇಟಾಗುತ್ತಿ....! ಹೊಟ್ಟೇಲಿನಲ್ಲಿ ಬೇಗ ಸರ್ವ ಮಾಡೋಲ್ಲು” ಸಂಗೀತನಿಗೇಕೋ ಅವನ ನಗುವೇ ಸರಬೀಳಲಿಲ್ಲ.

“ಹೊಟ್ಟೇಲಿಗೆ ಯಾರು ಬಸ್ಯಿಂತ ಕರಿದದ್ದು ? ನನ್ನ ರೂಮಿಗೆ ನನ್ನ ಗೆಳೆಯನೊಬ್ಬನು ಬಂದಿದ್ದಾನೇ ! ಅವನಿಗೂ ಸ್ವರ ಘಸ್ಟ್ ಕಾ ಸ್ ಕಾಫಿ ಮಾಡಿದ್ದೀನಿ. ಇವೊತ್ತು ಆಫೀಸ್‌ನ್ನು ಲೇಟಾಯ್ದು.”

“ಇನ್ನೊಂದು ದಿನ ಬರ್ತಿನೀ, ಇವೊತ್ತು ಬೇಡಾ” ಸಂಗೀತ ಹೇಳಿದಳು. ಅವಳು ಮನೆ ಬಿಟ್ಟು ಹೊರಟಾಗಿನ ಧೈಯ ಅವನನ್ನು ಎದುರಿಸಿದಾಗ ಇರಲಿಲ್ಲ.

“ಒಂದ್ದು ಬಿಟ್ಟೆ ಸಿಕ್ಕಿರೋ ಇಲ್ಲೋ, ಇಷ್ಟ ದೂರ ಬಂದಿದ್ದಿರಲ್ಲ ಬರ್ಬ್ರೋದೂ....ರಸ್ತೆಲ್ಲಿ ಎಲ್ಲೂ ನಮ್ಮನ್ನೇ ನೋಡ್ತೂ ಇದ್ದಾರೆ, ಬಸ್ಯಿ.”

ಸಂಗೀತ ಕಣ್ಣ ಹಾಯಿಸಿದಳು. ಎಲ್ಲರೂ ತಮ್ಮತ್ತು ನೋಡುತ್ತಿರುವುದರ ಅರಿವಾಯಿತು. ಹೆಚ್ಚು ಗಲಾಟಿ ಮಾಡದೇ ಅವನ ಹಿಂದೆ ಹೊರಟಳು. ಮಹಡಿಯ ವೆಟ್ಟಲು ಹತ್ತಿ ಎಡಗಡಿದ್ದ ರೂಮಿನ ಬಾಗಿಲು ತೆರೆದ.

ಸುಮಾರು ದೊಡ್ಡ ದಾದ ರೂಮು. ಅಲ್ಲಿಯೇ ಗೋಡೆಗೆ ಅಂಟಿಸಿದ ಬೀರುಗಳಲ್ಲಿ ಪುಸ್ತಕಗಳು, ಮತ್ತೊಂದು ಸಣ್ಣ ಬೀರುವಿನಲ್ಲಿ ದೊಡ್ಡ ಸಿಸೆಗಳೂ, ಗಾಜಿನ, ಪಿಂಗಾಟೆ ಲೋಟಿಗಳೂ ರೂಮಿನ ಒಂದು ಓರಿಗೆ, ಕಟ್ಟಕಿಗೆ ಮರೆಯಾಗಿದ್ದ ಮಂಚ, ಮತ್ತೊಂದೆಡೆ ಗೋಡೆಗೆ ಒರಿಸಿದ್ದ ಬೀರುವಿನ ತುಂಬಾ ಅವನುಡುಪುಗಳು, ಮಂಚದ ಕೆಳಗೆ ಎರಡೂ ಮೂರು ಶರಹದ ಜಹ್ಲಿಗಳೂ ಶೂಸುಗಳೂ, ರೂಮಿನ ಮಧ್ಯ ಒಂದು ಟೀಬಲ್ಲು, ಕುಚೆಗಳು,

ಆ ದೊಡ್ಡ ರೂಪಿಗೆ ಅಂಟಿಕೊಂಡಂತೆ ನಣ ದೊಂದು ರೂಮು. ಅಲ್ಲಿ ಬಂದು ಹೇಜಿನ ಮೇಲೆ ಸೀನೆವಣ್ಣ ಸ್ವಾರ್ಥ, ಲೋಟಿಗಳು, ಹಾಲ್ಫ್‌ಕ್ರೀನ್, ಕೊಕೊಲ್, ಸೆಸ್‌ಕೆಫ್‌, ಸಕ್ಕರೆ ಹಾಲುಪ್ರಾಟಿ ಎಲ್ಲ ಜೊಡಿಸಿತ್ತು. ಅಲ್ಲೇ ಸಿಗೆಟು. ಬೆಂಕಿಪ್ರಾಟ್‌ಷಿ, ಲೈಟರು ಇತ್ತು. ಅವಳು ಅದೆಲ್ಲಾ ನೋಡು ತ್ತಿದ್ದಂತೆ ಯಶವಂತ ಬಾಗಿಲು ಮುಂದೆ ಮಾಡಿ ಒಳಗೆ ಬಂದನು. “ಹೇಗಡೆ ನನ್ನ ಪ್ರವಂಚ ? ಬಹಳ ಗಮನಿಸ್ತಾ ಇದ್ದೀರಲ್ಲಾ ?”

“ನನಿಲ್ಲಾ ನಿಮ್ಮ ಫ್ರೆಂಡ್ ಎಲ್ಲಿಂತಹ ನೋಡ್ತಾ ಇದ್ದೀನಿ !” ಸಂಗೀತ ಹೇಳಿದಳು. ಅವಳಿಗೆ ತಾವಿಬ್ಬರೇ ಅಲ್ಲಿರುವುದು ಸರಿಬರಲಿಲ್ಲ.

“ಸಧ್ಯಕ್ಕೆ ನಿನೇ ನನ್ನ ಫ್ರೆಂಡ್... ಕೂತ್ತೆಂಬ್ಬಿ, ನಿಂತೇ ಇದ್ದೀರಲ್ಲಾ ಬಂದು ನಿಮಿವ ಕಾಫಿ ಮಾಡಿ ತರಿನಿ.”

“ಬೇಡ, ತೊಂದರೆ ತೊಗೋಬೇಡಿ. ಬಂದು ಸುಳ್ಳು ಹೇಳಿದರೆ ನೂರು ಸುಳ್ಳು ಅದನ್ನು ಮುಖುವುದಕ್ಕೆ ಹೇಳಬೇಕಾಗುತ್ತೆ.”

“ನಾನೇನು ಸುಳ್ಳು ಹೇಳಿದೆ ? ನನ್ನ ಫ್ರೆಂಡ್ ಇಲ್ಲ ಎಂದಿದ್ದರೆ, ನಾನೊ ಬ್ಬನೇ ಇರುವೆನೆಂದು ನಿರ್ವ ಖಂಡಿತ ಬರಾ ಇಲ್ಲ !” ಯಶವಂತ ನಕ್ಕನು. ಅದೊಂದೇ ಸುಳ್ಳು, ಅದನ್ನು ಒಪ್ಪೆಂದ್ದು ಲಾಲ್ !”

“ಅಷ್ಟೇ ಅಲ್ಲ, ನನ್ನ ತಮ್ಮಂದಿರಿಗೆ ಸಿಜವಾಗಲೂ ಪಾಠ ಹೇಳಿ ಕೊಡ್ತಾ ಇದ್ದೀರಾ ಆಥವಾ ನಿಮ್ಮ ಎಲ್ಲ ತರರದ ಕಲಿಕೆಯನ್ನು ಹೇಳಿಕೊಡ್ತಾ ಇದ್ದೀರಾ ?” ಸಂಗೀತ ಹೇಳಿದಾಗ ಯಶವಂತ ಜೋರಾಗಿ ನಕ್ಕ ಸಿಗರೇ ಬೊಂದನ್ನು ಹಚ್ಚಿಕೊಂಡನು.

“ವಯಸ್ಸಿಗೆ ಬಂದ ವುಕ್ಕಳು ಕ್ಯಾರಿಯಾಷಿಟಿಯಿಂದ ಏನಾದೂ ಶಿಕ್ಕೊಂಡೆ ಹೇಳಿಕೊಟ್ಟಬೆಂದಿರು, ಇಲ್ಲಿದ್ದ ಕದ್ದು ಮಾಡ್ತಾರ, ನಿಮ್ಮ ಹಾಗೆ ! ನಿಮ್ಮ ಹಾಗೆ ಅವರಿಗೂ ಕ್ಯಾರಿಯಾಷಿಟ್, ಸೀಗರೇಟ್‌ ಕುಡಿತ್ತೇವಿ; ಕಲ್ಲಿಂದ್ದು ಕಲಿಸ್ತೇ. ಬಂದು ದಿನ ರವ್ವೆ ಕುಡಿತ್ತೇವಿ ಅಂದು ಕುಡಿಸ್ತೇ.”

“ಅಂದರೆ ?” ಸಂಗೀತ ಎದೆ ಬಡಿದುಕೊಂಡಿತು.

“ಕದ್ದ ಕಾಲೇಜಿನ ಪುಸ್ತಕದೊಳಗಿಟ್ಟು ಓದುವುದು, ಬೇಡದ ಗಂಡು ಕಂಡುಗರ ಸಹವಾಸ ಮಾಡಿ ಬಂದುಕೆನ ರುಚಿ ಕೊಂಚ ನೋಡುವುದು !” ಯಶವಂತ ಮೆಲ್ಲಿಗೆ ನಕ್ಕನು “ಆ ಪ್ರಸಾದ್, ಜ್ಯೋತಿ. ಜೊತೆ ಕಾರನಲ್ಲಿ ಸ್ಕೂಟರಿನಲ್ಲಿ ಓಡಾಡ್ತೀರಿ, ಪಿಕ್‌ನಿಕ್ ಸಾರ್‌ಫೀಸ್‌ಗ ಹೋಗ್ತೀರಿ. ಹೇಗನಿ ಸುತ್ತೆ ಪುರುವನ ರುಚಿ ?”

ಸಂಗೀತ ಕೆಡಿಕೆಡಿಯಾದಳು. “ನಾಲಿಗೆ ಬಿಗಿಹಿಡಿದು ಮಾತಾಡಿ, ಸುಭಾವನ ಸ್ನೇಹಿತನೆಂದು ನಮ್ಮ ತಂಡೆ ನಿಮ್ಮನ್ನು ನಂಬಿ ಮಕ್ಕಳನ್ನು ಪಾಠಕ್ಕೆ ಒಪ್ಪಿಸಿದ್ದು !”

“ಇಹೋ ! ಹಾಗೋ ? ಪಾಪ ಅದಕ್ಕೇ ನಿಮಗೆ ನಾನು ಬಂದು ಹೋದ ಬೆಳಗ್ಗೆ ಕೆನ್ನೆಗೆ ಹೊಡಿದದ್ದು, ಸುಭಾವನ ಬೋಧನೆ ಎಂದು ಬೈಯದ್ದು, ನಿಮ್ಮ ಉಟಪಾದದೇ ಕಾಲೇಜಿಗೆ ಹೋದದ್ದು, ಜಿಕ್ಕಮ್ಮನು ಬೈಯದು ಎಲ್ಲಾ !! ಸಂಗೀತ, ನಿಮ್ಮ ಅಟ ನನಗೆ ಗೂತ್ತು. ಕ್ಯಾರಿಯಾಸಿಟೆಯಿಂದ ನಿಮ್ಮ ಪ್ರಸಾದ್, ಜ್ಯೋಜ್ಯಾ ಜ್ಯೋತಿ ಓಡಾಡಿದ್ದು ಕಂಡಿದ್ದೇನೆ. ಸುಭಾವನಿಗೆ ಈಗಲೇ ಬೇಕಾದರೂ ತಿಳಿಸುವೆ. ಅವರಿಗೆ ನಿಮ್ಮಿಂದ ಏನೂ ಸಿಕ್ಕದಿದ್ದಲ್ಲಿ ಆವರು ಹಾಗೆ ಓಡಾಡಿಸುವವರಲ್ಲವಲ್ಲ! ನಿಮ್ಮ ನಿಮ್ಮ ಸ್ನೇಹ ಎಲ್ಲಿಯವರಿಗೆ ನಡೆದಿದೆ ?”

“ನನಗೆ ಬಾಲ್ಕಾ ಮೈಯಿಲ್ ಮಾಡಿರಿಂದಾ ? ಸುಭಾವನಿಗೆ ನನ್ನಲ್ಲಿರೇ ನಂಬಿಕೆ ಯಾರಿಗೂ ಇಲ್ಲ !” ಸಂಗೀತ ಹೇಳಿದಳು. “ಅವನು ಯಾರ ಮಾತ್ರಾ ನಂಬೋಣಿಲ್ಲ.”

“ಅದಕ್ಕೇ ಹೇಳೋದು, ನಿಮ್ಮ ವ್ಯವಹಾರಜ್ಞನ ಇಲ್ಲಾ ಅನ್ನೋದು. ಸಿಮ್ಮ ತಮ್ಮಿಂದಿರು ಜಾಣರು. ಸ್ಕೂಲ್ ಮಾಡೇಕೊಂದು ಶಲಿಷ್ಠಿತ್ತಿ. ಜೆನ್ನಾಗಿರೋಣಿ ಥೂ ಅಂದ್ರು, ಬೇಗ ಬಿಟ್ಟಿಡ್ಡಾರೆ ರವರ್ ಕುಡಿದು ಥೂ ಕಹಿ ಅಂದು, ಅದೂ ಬಿಟ್ಟಿಡ್ಡಾರೆ. ಆದ್ದೆ ನಿಮ್ಮ ಮನೇಲಿ ಒಬ್ಬರ ಮಾತ್ರ ಒಬ್ಬರಿಗ್ಲಿದ್ದೆ ಖಾಡಿತ ಇಬ್ಬು ಹಾಳಾಗ್ತಾರೆ ಅವರಿಗೆ ಈಗ ಪಾಠಕ್ಕಿಂತ ಸಿಗರೇಟ್, ರಮ್ಮು ಬಹಳ ಇಷ್ಟು. ಎಲ್ಲಾ ನಿಮ್ಮ ಹಾಗೆ ನಿಮಗೆ ಬಾಯ್ ಫ್ರೆಂಡ್, ಸೆಕ್ಸ್ ಎಲ್ಲಾ ತುಂಬಾ ಇಷ್ಟುವಿರುವ ಹಾಗೆ ! ಒಮ್ಮೆ ರುಚಿ ಕಂಡಿಲ್ಲಾಂತ ನೋಡಿದರೆ ಹೇಳಿನೆ, ನಾನು ನಿಮ್ಮ ಓದಿದ್ದನ್ನು ಪ್ರಾರ್ಚೆಕಲ್ ಆಗಿತೋರಿಸಲೇ ?” ಯಶವಂತ ನಕ್ಕು ಅವಳ ಬಳಿಗೆ ಬಂದು ಕೈಲಿದ್ದ ಪ್ರಸ್ತರಕ ಕಿತ್ತಿ ಸೆದನು ಬಾಗಿಲ ಬಳ ಹೋಗಿ ಚೆಲುಕ ಹಾಕಿದನು.

“ಬಾ ಸಂಗೀತ, ನಿನಗೆ ಎಲಾ ತರಕದ ಸುಖವನ್ನೂ ಕೊಡುವೆ. ಸುಭಾವ ಬಹಳ ನಿಧಾನ. ನಿನ್ನ ಆಸೆಗೆ, ಬಯಕೆಗೆ ಅವನು ಯೂಸ್ ಲೇಸ್ : ಅವಳತ್ತ ಕೈ ನೀಡಿದ.

ಸಂಗೀತಿಗೆ ಕೋಪದ ಎಲ್ಲೆ ವೀರಿತು. ಟೀಬ್ಲಿನೆ ನೇಲಿದ್ದ ಕವ್ವ ಸಾರನ್ನು ಕೈಗೆತ್ತಿ ಕೇಳಂಡು ಅವನಿಗೆ ಗುರಿಯಿಟ್ಟು ಹೇಡಿದಳು. ಯಶವಂತ

ಕ್ಕೆ ತಡೆದು ತಪ್ಪಿಸಿಕೊಂಡನು.

“ನಿನಗೆ ಒಳಗೆ ಬೇಕೂ ಆನಿಸ್ತೂ ಇದೆ, ನನ್ನ ಕಂಡರೆ ನಿನಗೆ ಮಾಡಿದ್ದೀರ್ಘ ಕಂಡಂತೆ; ನನ್ನ ಒಳ ಬಂದು ನನ್ನವೆಖಾಗುವ ಆಸೆ ಅಲ್ಲಾ? ಸುಮ್ಮೇ ಕೋವ ಮಾಡಿಕೊಂಡೋ....” ಸಂಗೀತಳ ಒಳಗೆ ಬಂದಾಗ ಸಂಗೀತಳ ಕಣ್ಣಿಗೆ ಅಡಿಗಿ ಮನೆಯಲ್ಲಿದ್ದ ಬ್ರೆಡ್ ಚಾಕು ಕಣ್ಣಿಗೆ ಬಿತ್ತು.

“ಹಾಳಾದವನೇ, ನಿನೇನಾದ್ದೂ ನನ್ನ ಮುಟ್ಟಿದರೆ ಕೊಂಡುಬಿಡ್ತೀನಿ, ಇಲ್ಲ ನಾನೇ ಚುಚ್ಚುಂಡು ಇಲ್ಲಿ ಸಾಯಿತ್ತೀನಿ....ಹುಷಾರ್ !” ಸಂಗೀತ ಕೂಗಿ ದಳು. “ನಾನೇನೋ ಮನಸ್ಸಿನ ಬಲಹಿನೆಯಿಂದ ಒಳಗಾದವಳಿರಬಹುದು. ನನ್ನ ವಯಸ್ಸಿನಲ್ಲಿ ಎಲ್ಲ ಹೆಣ್ಣು ಮಕ್ಕಳಿಗೂ ಇರುವುದೇ, ಆದರಲ್ಲಿನೂ ತಪ್ಪಿಲ್ಲ. ನಾನು ಸುಭಾವಸಿಗಾಗಿಯೇ ಹುಟ್ಟಿದವಳು. ವುಪ್ಪು ಕಿಟಿದರೆ, ಚಿತ್ರ ನೋಡಿದರೆ ಕೆಡುವುದಿಲ್ಲ !”

ಯಶವಂತನ ದೃಷ್ಟಿಯೆಲ್ಲ ಚಾಕುವಿನ ಹೇಳಿತ್ತು. ಬಂದು ಹೆಚ್ಚಿ ಮುಂದಿಟ್ಟು ಆವಳ ಕ್ಕೆ ಹಿಡಿದೆಳೆದು ಬರಸೆಳೆದಾಗ ಚಾಕುವಿನ ಅಲಗು ಆವನ ಕ್ಕೆಗೆ ಚುಚ್ಚಿತ್ತು. ಆವನು ಚೇರಿ ಕ್ಕೆನೊಡಿಸೆಳ್ಳುವುದರಲ್ಲಿ ಸಂಗೀತ ರೂಪಿನ ಬಾಗಿಲು ತರಿದಳು. ಆವನ ಕ್ಕೆಯಿಂದ ರಕ್ತ ಕೋಡಿ ಹರಿದಿತ್ತು. ಯಶವಂತ ಕಾಗೇ ಆದ ಗಾಯವನ್ನು ಬಿಗಿಯಾಗಿ ಆಮುಕಿ ಹಿಡಿದಿದ್ದೀರೂ ಗಾಯದಿಂದ ರಕ್ತ ಸೋರುತ್ತಿತ್ತು. ಬಾಗಿಲು ತೆರೆದು ನಿಂತ ಸಂಗೀತ ನೋಡಿದಳು. ಆವನ ಮುಖ ಬಿಳಿಚಿತ್ತು. ಕಣ್ಣಿನಲ್ಲಿ ನೋವಿತ್ತು. ಹೈಣಿಕಾಲ ಅಲ್ಲಿಯೇ ನಿಂತಿದ್ದ ಆವನನ್ನೇ ದೃಷ್ಟಿಸಿದಳು. ಸುರಿಯುತ್ತಿದ್ದ ರಕ್ತ, ನೋವಿನಿಂದ ಯಶವಂತ ಅಲ್ಲಿಯೇ ಕುಚೆಯಲ್ಲಿ ಕುಸಿದ. ಸಂಗೀತ ಕೂಡಲೇ ಮಂಚದ ಹೇಳಿ ಹಾಕಿದ್ದ ಬುವಲನ್ನು ಒಡ್ಡೆ ಮಾಡಿಕೊಂಡು ಬಂದು ಆ ಗಾಯದ ಹೇಳೆ ಹಾಕಿ ಒತ್ತಿ ಹಿಡಿದಳು.

“ಯಶವಂತ, ತುಂಬಾ ನೋವಾಯ್ತಾ? ತುಂಬಾ ಸಾರಿ.... ನನ್ನನ್ನು ಆ ಮಹಡಿಕ್ಕೆ ನೀವು ತರಬಾರದಿತ್ತು” ಸರಗಿಸಿಂದ ಆವನ ಬೆನೆತ ಹಣಿ, ಕತ್ತು, ಕೆನ್ನೆ ಒರಸಿದಳು.

“ಬಸ್ಸಿ, ಕೆಳಗೆ ಯಾವುದಾದರೊಂದು ಡಾಕ್ಟರ ಶಾಪಿಗೆಹೋಗೋಡ್” ಆವನನ್ನು ಮೆಲ್ಲಿಗೆ ಎಬ್ಬಿಸಿದಳು. ಕೆಳಗೆ ಇಳಿದು ಬಂದಾಗ ಎದುರಿಗೇ ಯಾವುನೋ ಡಾಕ್ಟರ ಶಾಪು ಕಂಡಿತು. ಆವನನ್ನು ಅಲ್ಲಿಗೇ ಕರಿದೊಯ್ದಳು. ಆವನ ಗಾಯದಿಂದ ಒಸರುತ್ತಿದ್ದ ರಕ್ತ ಕಂಡು ಡಾಕ್ಟರು ಆವ್ಸಿಗೆ ಬೇಗ

ಡೇಸ್ ಮಾಡುತ್ತಾ ಹೇಳಿದರು.

“ಹೇಗಾಯ್ದು ಗಾಯ ?”

“ಎಲೊ ! ಗಮನದಲ್ಲಿ ಬ್ರಿಡ್ ಸ್ಪೇಫ್ ನಿಂದ ಕಟ್ಟಾಡೆಂದಿಂದಿ ಟಿಪ್ಪು”
ಯಶವಂತ ಹೇಳಿದಾಗ ಸಂಗೀತ ಎತ್ತಲೋ ನೋಡಿದಳು. ಯಶವಂತ
ನೇಲ ನೋಡುತ್ತಿದ್ದನು.

“ಒಂದು ಎ. ಪಿ. ಸಿ. ತೊಗೆಂಬ್ಲಿಡಿ, ರಸ್ಪೈಡ್ ಸ್ಪೇಫ್ ಇರೊಬ್ ದು.
ಯಾಕೆ ರಿಮ್ಮು ? ನಾಳೆ ತಿರು ಡ್ರೆಸ್‌ಂಗ್‌ಗೆ ಬಸ್ಸಿ....”

“ಎದುರಿನ ರೂಪಿನವರು, ಆಗ ಬಿಲ್ಲು ತಂದುಕೊಡ್ತಿನಿ..”

“ಸಂಚೆ ಎ. ಪಿ. ಸಿ. ತೊಗೆಂಬ್ಲಿಡ್ ಕೆ ಬರ್ತ್‌ರಲ್ಲ ಆಗ ಕೆಲಟ್ಟು
ಆಯ್ದು” ಡಾಕ್ಟರ್ ಹೇಳಿದಾಗ ‘ಫ್ರ್ಯಾಂಕ್ಸ್’ ಎಂದು ಹೇಳಿ ಯಶವಂತನನ್ನು
ಮತ್ತೆ ರೂಪಿಗೆ ಕರೆತೆಂದು ಅವನನ್ನು ಮಂಚದ ಹೇಳಿ ಮಳಗಿಸಿದಳು.

“ಹಾಗೇ ಮಲ್ಲಿ, ನಾನೇ ಕಾಫಿ ಮಾಡಿ ತಂದೂಡಿನಿ..”

ಸೆರಗು ಸೊಂಟಕ್ಕೆ ಬಿಗಿದು ಎರಡು ಲೊಟ್ ಕಾಫಿ ಮಾಡಿ ತಂದಳು.
ಅವನ ಕೈಗೆ ಉರಿಯಿತ್ತು ಅವನನ್ನು ಎಬ್ಬಿಸಿ ಕುಡಿಸಿ ಕಾಫಿಯನ್ನು ತಾನೇ
ಕುಡಿಸಿದಳು. ಕುಡಿದಾದ ಹೇಳೆ ಸೆರಿನಿಂದ ಅವನ ಬಾಯಿ ಒರಿಸಿದಾಗ
ಯಶವಂತನಕ್ಕೂ ಗಳು ತುಂಬಿ ಬಂದವು “ಅವ್ವೆತ್ತು ಕೊವದಿಂದ ಹೇಮಂತನ
ಕ್ಕನ್ನು ಜಿಗಿಟಿ ರಕ್ತ ರಿಂಸಿದಾಗ ರಕ್ತ ಕಂಡಾಗ ನನಗೆ ಇಪ್ಪೇ ನೋಪ್ರೂ, ಇದೇ
ಅನುಭವ ಆಗಿತ್ತು” ಅವನ ಕಣ್ಣಿಗೆ ರಸಿ ಕಾಪಿನಲ್ಲಿ ಕ್ಕೆಯಾಡಿಸಿ ಹಾಸಿಗೆಯ
ಹೇಳೆ ವಳಗಿಸಿದಳು “ಇವ್ವೆತ್ತು ರಜ ಕಾರೆಬಿಡಿ, ಚೇಡ ಒಂದು ವಾರ
ಹಾಕಿ ಉಟಿ, ತಿಂಡಿ ಎಲ್ಲಾ ಹೇಮಂತ ಸುಮಂತ ತಂದು ಕೊಡ್ತಾರೆ”

ಯಶವಂತ ದಿಂಬಿನಲ್ಲಿ ನುಂಬಿ ಮುಚ್ಚಿ ಕೊಂಡನು. ಅವನ ಕಣ್ಣಿಲ್ಲ
ಸೀರಿದಿದ್ದ ಮ್ಮೆ ಅವಳಿಗೆ ತಿಳಿಯಿತು.

“ನಾನು ಜೀವನ ಬದುಕು ಕಂಡೆನಳ್ಲಿ ಯಶವಂತ... ಸುಭಾವ ನನ್ನು
ಬಲಹಿನೆತೆಯನ್ನು ಎಂದೂ ದುರುಪಯೋಗಪಡಿಸಿಕೊಂಡಿಲ್ಲ. ಅವನನ್ನು
ಕಂಡರೆ ನನಗೆ ಅದಕ್ಕೇ ಅಪ್ಪು ಪ್ರೀತಿ, ಬಲವು, ಆದರ, ಮರ್ಯಾದೆ. ಯಾವ
ಗಂಡಸು ಹೆಣ್ಣಿನ ದುರ್ಬಲತೆಯನ್ನು ರತ್ನ ಅದನ್ನು ದುರುಪಯೋಗಪಡಿಸಿ
ಕೊಳ್ಳುತ್ತಾನೋ ಅವನು ಪಶು....ಶುದ್ಧ ಪಶು. ಹೆಣ್ಣು ತನ್ನ ದುರ್ಬಲತೆ
ಯನ್ನು ಗೆಲ್ಲಲಾರದೇ ಹೋಗಿ ಕಾವು ಪಿಣಾಚಿಯಾದರೆ ಅವಳೂ ಪಶು.
ಮನುಹ್ವನಿಗೂ, ಸ್ವಾಷಿಗೂ ಇರುವುದು ಅದೇ ನ್ಯಾತ್ಯಾಸ ಅಲ್ಲಾ ?” ಅವನ

తలే సవరి ఎద్దు నింతచు. “తాయియ మమతే, వాక్కులై కాణడే ప్రచంచవన్నే ఆరియదే బిళిద మంచరు జన నావు. నమ్మన్న సీవు దూరుపయోగపడిసికొళ్ళబారదు” యశవంత తలే తిరుగిసి ఆవళత్తు తిరుగి సోఇదను. ఆవళ కణ్ణల్లి సీరిత్తు. “తాయియింటిద తట్టలి గళు నావు.”

యశవంత ఆవళన్న కరెదను. “బా ఇల్లి సంగీత....నన్న హాగె శీసు తప్పు మాడుత్తిద్దియా, సిన్న చిక్కుమ్మ సిన్న స్వేహ, పీరితి సంపాదిసలు యత్తిసుతీద్దారె. సీసే ఆవరన్న దూర మాడుతీరు వుదు. ఆవరన్న నంబు, ఆధ్యమాడికొళ్లలు యత్తిసు.... వధ్యచ్ఛే ఆవరు సిన్న తాయియ సాఫు సదల్లిద్దారె”

సంగీత ఆవనేదెయ మేలే ముఖవిట్టు ఆత్తళు. “నంగి గొత్తు యశవంత ననగి గొత్తు. నన్న పప్పనన్న నన్నింద దూరమాడిదరిందు ననగి ఆవర మేలే కొపె. ననగిరువుదు పప్ప, హేమఃంత, శుమంత మంవరే. నన్న బాళన సంగతి సుభావ ఆష్టే! నన్న తమ్మందిరన్న సీవు సరిమాడచేచు” ఆత్త మంస్సు తిళుయాద మేలే యశవంత నన్న క్షేమే యాజిసిదళు. “నిమఁగి సోయిసబేచేందు నాను మాడ లిభు....తుంబా సోయా ఇదెబూ?”

“ననగి గొత్తు యావ పర పురుషనన్ను ఆకషిసి సౌందర్యం పిదేయందు ప్రదర్శిసి ఒలేగే హాకికొళ్లలు యత్తిసిద రెణ్ణుగే ఆగ చేకాదుదన్న సీవు తప్పిసికొండిరి, యాకేందరే నిమఁగి నిమ్మ తప్పిన ఆరపిత్తు! నన్న గాయక్కింత సిమ్మ కృదయచ్చ స్వాభిమానక్కాద గాయ జాస్తి....ననగి సోపిల్ల....”

సంగీత ఆవన క్షేగెటకువంతే హాలిన లేసిటవిట్టు ఆవన హణేగే ముత్తిట్టు కొరటశు. “పురుషన స్వేమ ఆణ్ణన హాగిరబారదే? ననగి తమ్ము, తందేయదిదే, పకియదు కాదిదే!” బాగిలు ఓరేమాడి కొరచందళు.

తన్న పుష్టక హిడిదు రస్తేగే ఇందాగ కణ్ణు మంజాగిత్తు. తానేంతక కూపక్కే బిళుత్తిద్దె ఇందు! క్షేకాలుగళు నదుగితు. కష్ట పట్టు మనేయత్త కెజ్జు హాకిదళు. ఆగతానే హేమఃంత, సుమంత

ಸ್ವಲ್ಪಿಗೆ ಹೊರಟಿದ್ದರು. ಅವರನ್ನು ಕಣ್ಣನ್ನೇ ಮಾಡಿ ಕರೆದಳು. “ನಿಮ್ಮ ‘ಗುರು’ಗೆ ಗಾಯವಾಗಿ ಮಲಿಗಾಡ್ಡಿರೆ. ಚಿಕ್ಕಮೃಷಿಗೆ ಹೇಳಿ ಅವರಿಗೆ ಕ್ಷಾರಿಯರ್ ನೆಲ್ಲಿ ಖಾಟ ತೀಗೆದುಕೊಂಡು ಹೋಗಿ ಕೊಡಿ. ಇವತ್ತು ಚಕ್ಕರ್ ಹೊಡಿದು ‘ಗುರು’ ಸೇವೆ ಮಾಡಿ.”

“ನಿಂಗೆ ಹೇಗೆ ಗೊತ್ತಾಯ್ಯ ಸಂಗೀ?” ಹೇಮುಂತ ಕೇಳಿದ.

“ಅದೆಲ್ಲ ಕೇಳಬಾರದು, ಹೋಗು ಹೇಳಿದಪ್ಪು ಮಾಡು ಬೇಗ. ಸುಮುಂತ ನಿನ್ನ ಅಶ್ಲಿಗೆ ಹೋಗು....ನೋಡಿ ಇವೆತ್ತಿಂದ ಸಿಗರೀಟು, ರಮ್ಮು ಎಲ್ಲಾ ಬಾದ್! ನರೆಲ್ಲ ಗೊತ್ತು. ಇಲ್ಲಿದ್ದೆ ಪಪ್ಪಸಿಗೆ ಹೇಳಿ ಕಾಗುತ್ತೆ, ನಿಮ್ಮ ಬೆಸ್ಸು ಮೂರ್ಕೆ ಮುರಿಯುತ್ತೆ.”

“ಸಂಗೀ, ಪ್ಲಿನ್ ಹೇಳಿದ್ದೇ! ನಿಂಗೆ ಹೇಗೆ ಗೊತ್ತಾಯ್ಯ? ಖಂಡಿತ ಇನ್ನೊಂದ್ದು ಇಬ್ಬು ಮಾಡೆನೋಲ್ಲ. ಪಪ್ಪಂಗೆ ಹೇಳಿ ಇಡಾ....” ಹೇಮುಂತ ಕೇಳಿಕೊಂಡನು

“ಪ್ರಮಿಸ್?” ಸಂಗೀತ ಕೈ ನೀಡಿದಾಗ ಅವಳ ಅಂಗ್ರೇಯಲ್ಲಿ ರಕ್ತದ ಕಲೆಯಿತ್ತು.

“ಪ್ರಮಿಸ್” ಸುಮುಂತ, ಹೇಮುಂತ ಅವಳ ಕೈ ಮೇಲಿ ಕೈ ಹಾಕಿದರು.

“ಅಮ್ಮಾನಾಣಿಗೂ ಮಾಡೊಲ್ಲ....ನೀನ್ಯಾಕೆ ‘ಗುರು’ಗಳ ರೂಪಿಗ ಹೋಗಿದ್ದೆ? ಅವರಿಗೆ ನಿನ್ನ ಕಂಡೆ ತುಂಬಾ ಇವ್ವ ಅಲ್ಪಾ?”

“ನೀವು ಯಾರಿಗೂ ಹೇಳಬಂದು. ಏನೋ ಅನುಮಾನ ಬಂದು ಹೋದೆ. ಕೊನೆಗೆ ನಾನೇ ಡಾಕ್ಟರ ಹತ್ತಿರ ಕರೆಣ್ಣಿಂದ್ದೋಗ್ಗಿ ಬ್ರೌಂಡೇಜ್ ಮಾಡಿಸಿದೆ. ಸಾಯಂಕಾಲ ಎ. ಟಿ. ಸಿ. ಕೊಡ್ಡಿಕು, ಕೊಡ್ಡಿಸಿದ್ದಿ. ದುಡ್ಡು ತೊಗೋಂ” ಪರಿಸ್ಥಿತಿ ಹತ್ತು ರೂಪಾಯಿಯ ನೋಟಿಗಳನ್ನು ಕೊಟ್ಟಿಳು.

ಸುಮುಂತ ಸೈಕಲ್‌ಲೋಟಿ ಹೊರಟಿನು. ಹೇಮುಂತ ಚಿಕ್ಕಮೃಷಿನ ಬಳಿ ಓಡಿ ಹೋದ. ಹತ್ತು ನಿಮಿಷದಲ್ಲಿ ಗಂಗಮ್ಮು, ಸುಂದರೀಕ, ಚಂಪಕಂಗೆ ಯಶವಂತನ ಕ್ಷೇಗೆ ಭಾಕು ಭಗುಲಿ ಗಾಯವಾದ ಸಂಗತಿ ತಿಳಿದಿತ್ತು.

ಸಂಗೀತ ರೂಪಿನೊಳಗೆ ಮಂಚದ ಮೇಲಿ ಬೋರಲಾಗಿ ಮಲಗಿ ದಿಂಬಿ ನಲ್ಲಿ ಮುಖ ಕುದುಗಿಸಿದ್ದಳು. ಎಪ್ಪೋ ಹೊತ್ತಾದ ಮೇಲಿ ಚಂಪಕ ಮೇಲ್ಲಿಗೆ ಅವಳ ರೂಪಿಗೆ ಬಂದಳು.

“ಸಂಗೀತಾ....” ಅವಳ ತಲೆ ಸವರಿದಳು. “ಯಾಕೆ ಕಾಲೇಜಿಗೆ ಹೋಗುವುದಿಲ್ಲವೇ?”

ಇಲ್ಲವೆನ್ನುವಂತೆ ದಿಂಬಿಸಲ್ಲಿ ತಲೆಯಲ್ಲಾ ಡಿಸಿದಳು.

“ನಾಯ್ಯ ಸಂಗೀತ, ನನ್ನ ಹತ್ತಿರ ಮುಚ್ಚಿ ಪ್ರೋಬೆಡ್...ನಾನು ಯಾರಿಗೂ ಹೇಳೋಲ್ಲಿ....ನಂಗೆ ಹೇಮಂತ, ಸುಮಂತ ಸಿಗರೀಟು ಸೇದುವ ಚಟ್ ಕಲಿತದ್ದು ಗೊತ್ತಿತ್ತು. ಅದರೆ ನಾನು ಇವರ ಒಳ ಹೇಳಿದರೆ ಈಡಿ ಹೇಳಿ ಹೂಡಿಸಿದಳಿಂದು ಒರುತ್ತ. ಅದಕ್ಕೆ ಪ್ರತಿದಿನ ಇವರ ರೂಪಿಗೆ ಹೂರಿಗೆ ಆಧಿಂಬರ್ ಸೇದಿದ್ದ ಸಿಗರೀಟು ಚೂರುಗೊನ್ನು ಎಸೆಯುತ್ತಿದ್ದೆ. ಬಚ್ಚಿಟ್ಟದ್ದ ಸಿಗರೀಟುಗಳನ್ನೂ ಎಸೆಯುತ್ತಿದ್ದೆ.”

ಸಂಗೀತ ಧಡಕ್ಕುಸೆದ್ದು ಕುಳಿತಕು. “ನಂಗಾ ಹೇಳಲಿಲ್ಲ ಚಿಕ್ಕಮಾಡ್ತ. ಹಾಗೇ ಬಿಟ್ಟಿದ್ದರೆ ಏನಾಗುತ್ತಿದ್ದರು ಗೊತ್ತಾ?”

“ನಾನು ಹೇಳಿದ್ದರೆ ನೀನು ನಂಬಾತ್ ಇದ್ದಾ? ” ಚಂಪಕ ಕೇಳಿದ್ದು.

ಸಂಗೀತಳ ಕಣ್ಣಾಗಳು ತುಂಬಿ ಬಂತು. “ಇವ್ವತ್ತು ನಾನೇ ಯಶವಂತ ಸಿಗೆ ಚಾಕುವಿಸಿಂದ ಇರುವಿಟ್ಟೆ. ನನ್ನ ಮಾನ ಕೆಡಿಸಲು ಬಂದ ಚಿಕ್ಕಮಾಡ್ತ, ನನ್ನ ಮಾನ ಕೆಡಿಸಲು ಬಂದ” ಮುಖ ಮುಚ್ಚಿ ಬಿಕ್ಕೆಬಿಕ್ಕೆ ಆತ್ಮಾಗ ಅವಳ ಬಿಳಿ ಸೀರೆಯ ನೆರಿಗಿಯ ಮಧ್ಯದಲ್ಲಿ ರಕ್ತದ ಕಲೆ ಕಂಡು ಚಂಪಕ ಬೆಚ್ಚಿದ್ದು.

“ಸಂಗೀತ, ಏನೂ ಆಗಲಿಲ್ಲ ತಾನೇ? ಇನ್ನೇನೂ ಆಗಲಿಲ್ಲ ತಾನೇ?”

“ಇಲ್ಲ ಚಿಕ್ಕಮ್ಮು, ಇಲ್ಲ. ನಾನು ಇನ್ನೂ ಸುಭಾವನ ಸಂಗೀತಳೇ.”

ಚಂಪಕ ಸಂಗೀತಳ ಕಣ್ಣಾನ್ನು ಸೆರಿಗಿಸಿದ ಒರ್ನಿವಳು. “ಫೇ!, ಏನೂ ಅಗ್ಗೇ ಇದ್ದೇಲೇ ಆಳೋದು ಯಾಕೆ? ಬೇರೆ ಸೀರೆ ಬದಾ ಯಿನು. ನಾನೇ ಈ ಸೀರೆ ಒಗ್ಗುಹಾಕಿಬಿಡ್ತಿನೀ” ಸಂಗೀತಳಗೆ ಬೇರೆ ಸೀರೆ ಕೊಟ್ಟಿಳು. ಸೀರೆ ಬದಲಿಸಿ ಬಿಳಿಯ ಸೀರೆ ಅವಳ ಕ್ಕಿಗೆ ಕೊಡುತ್ತಾ ಸಂಗೀತ ಚಂಪಕಾನ್ನು ಅಪ್ಪಿದ್ದು. “ನನ್ನನ್ನು ಕ್ರಮಿಸಿ ಚಿಕ್ಕಮ್ಮು, ನಾನು ನಿಮ್ಮನ್ನು ಆರ್ಥಿಕಾದಿ ಕೊಳ್ಳಲಿಲ್ಲ, ದಯವಿಟ್ಟು ಕ್ರಮಿಸಿ....”

“ಕ್ರಮಿಸೋಕ್ಕೇಸಿದ ಅಲ್ಲ. ನೀನು ಮಗಳು, ನಾನು ತಾಯಿ. ನನ್ನ ಮಗಳಾಗಿ ನಿನ್ನ ಜೀವನ, ನನ್ನ ಜೀವನ ಇಬ್ಬರದೂ ಪಾವನವಾಯಿತು.”

ಮಗಳು, ಹಂಡತಿ ಇಬ್ಬರೂ ರೂಪಿಸೋಳಗೆ ಅಪ್ಪು ಹೊತ್ತು ಏನು ಮಾಡುತ್ತಿರುವರೆಂದು ಬಗ್ಗಿ ನೆರೋಡಿದ ಸುಂದರೀಕಸಿಗೆ ಅಚ್ಚಿರಿಯಾಯಿತು.

“ಏನು, ಚಿಕ್ಕಮ್ಮು, ಮಗಳು ಒಂದಾಗಿಬಿಟ್ಟು?”

“ಏನಿಲ್ಲ, ಅವಳಿಗೆ ಸುಭಾವನನ್ನು ತುಂಬಾ ದಿನ ಬಿಟ್ಟಿರೋಕೆ ಆಗೋಲ್ಲಿ ಅವಸಿಗೂ ಇವಳನ್ನು ಬಿಟ್ಟಿರೋಕೆ ಆಗೋಲ್ಲಿ. ಬೇಗ ಇಬ್ಬರಿಗೂ ಮಪ್ಪೆ

ಮಾಡಿ ಕಳಿಸ್ತಾರೂ ? ಸುನಂದಮ್ಮೆ ಸೊನೆ ಮನೆಗೆ ಬಂದ್ರೆ ಬೇಡಾಂತಾರಾ ? ಆಮೇಲೆ ಓದು ಮುಂದುವರಿಸಲಿ.”

“ಆಗ್ಗಿ, ಅಪ್ಪೇ ತಾನೇ ? ನಾಳೇನೇ ಬರೀತೀನಿ !” ಸುಂದರೀಶ ಹೇಳಿದಾಗ ಸಂಗಿತ ತಂಡೆಯ ಬಳಗೊಡಿದಳು. ಸುಂದರೀಶ ಅವಳ ಮುಖ, ತಲೆ ಸವರಿ ಹೇಳಿದ. “ಅಯ್ಯೋ ಹುಚ್ಚೀ, ಅಪ್ಪಕ್ಕೆ ಇಟ್ಟ ರಂಪಾನಾ ? ನೀನು ಕೇಳಿದ್ದು ನಾನು ಯಾವತ್ತು ಇಲ್ಲಾಂತ ಅಂದಿದ್ದಿನಿ ? ಆಗ್ಗೇ ಹೇಳಿಸ್ತೆ ಮದ್ದ ಮಾಡಿ ಅವನ ಜೊತೆ ಕಳಿಸಿಬಿಡ್ತು ಇದ್ದೆ.”

○ ○ ○ ○

ಒಂದು ವಾರದ ನಂತರ ಬಂದಿಳಿದ ಸುನಂದಮ್ಮೆ, ಸುಭಾಷ ಮನೆಯ ವಾತಾವರಣ ಕಂಡು ಹಿಗ್ಗಿದರು. ಸುಭಾಷ ಸಂಗಿತಕ್ಕನ್ನು ರೂಪಿಗೆ ಎಳೆದೂಯ್ಯಾ ಬಾಹುಗಳಲ್ಲಿ ಬಂಧಿಸಿ, ತುಟಿಗೆ ತುಟಿ ಸೇಂಸಿ ಹೇಳಿದ. “ಇವು ಶ್ರೀಗೆ ನನ್ನು-ಸಿನ್ನು ಜೀವನ ಪಾವನವಾಯಿತು. ಲಂಟ್ ದಿ ವರ್ಷಾ ಕಂಬು ಅನ್ ಎಂಡ್ ನೋ.”

ಅಂದು ರಾತ್ರಿ ಸುಂದರೀಶನ ಬಾಹುಗಳಲ್ಲಿ ಚಂಪಕ ಉಸುರಿದಳು. “ನಾನು ನಿಮ್ಮಕ್ಕೆ ಹುಡಿದು ಈ ಮನೆಗೆ ಬಂದುದು, ಮಹ್ಮತಿಗೆ ಸೆಲೆಯಾದುದು ನನ್ನ ಬದುಕಿಗೆ ಅಥವಾ ಕಲ್ಲಿಸಿಕೊಟ್ಟು ಪಾವನ ಮಾಡಿತು.”

ಸುಂದರೀಶ ಉತ್ತರಿಸಲಿಲ್ಲ. ಹೃದಯದಲ್ಲಿ ನೇಲಿಗೊಂಡಿದ ಮಾಲತಿಯ ಮೂರ್ತಿಯಿದ್ದ ಜಾಗದಲ್ಲಿ ಚಂಪಕಕ್ಕನ್ನು ಒತ್ತಿಕೊಂಡನು.

ಹೇಮಂತ, ಸುಮಂತ, ಯಶವಂತನ ರೂಪಿನಲ್ಲಿ ಅವನ ಇಕ್ಕೆಲದಲ್ಲಿ ಕುಳಿತು ಅವನು ಹೇಳಿಕೊಟ್ಟು ಪಾಲವನ್ನೆಲ್ಲಾ ಒಟ್ಟಿಸಿದಾಗ ಅವನಿತ್ತ ಜೂಯಿಂಗ್ ‘ಗಂ’ ಅಗಿಯುತ್ತಾ ನಕ್ಕರು.

“ಗುರೂ....ನಾವು ಇನ್ನೇಲೆ ವರ್ಷಾ ಫೇಸ್ ಮಾಡಿ ಏಂ...ಗುರೂ, ಅವರ್ ಲ್ಯಾಫ್ ಈಸ್ ಹೆವೆನ್ನೀ !”

★ ★ ★

● ಪ್ರಕಾಶನಾರ್ಥ ●

ಬೆಳ್ಳಿಕ ವರ್ಷದ ಪ್ರಕಾಶನಾರ್ಥ
ಒಂದೇ ವಿಷಯದಲ್ಲಿ

1960 1085
ರನ್ನಾಂ ಪುಸ್ತಕಗಳ ಬುಂತ್ತು ಪ್ರಕಾಶನಾರ್ಥ
೧೦೧

ಕಾರ್ಯಕ್ರಮ
ಕ್ಷೇತ್ರದಲ್ಲಿ
ವಿನೋದ
ವಿಷಯ

ಬೆಳ್ಳಿಕ ವರ್ಷದ ಸಂಭಾಷಣೆಯಲ್ಲಿ ವಿನೋದ ವಿಷಯಗಳು

ಮನೋರಂಜನ
ಪುಸ್ತಕ
ಫುಂಡುರ್

ಪ್ರಾಚೀನ ಮಹಾಕವಿಗಳ
ತಮ್ಮ ವಿಜಾಸವನ್ನು
ನೋರಣಾಯಿಸಿ
ವಿನೋದ ಯೋಜನೆಯ
ಅವಶಯಗಳನ್ನು
ದರ್ಶಿಸಿ

ಸಂಭಾಷಣೆಗೆ
ಶಿಕ್ಷಣ
ಸಂಸ್ಥೆಗಳ
ಲೋಕ ಜೀವನ
ವಿನೋದ
ಉದ್ದೇಶ

ಉದ್ದೇಶಗೆ ನೀರಂತರ ಪ್ರಾಣಿ

ಪ್ರಕಾಶ ನಾಯಿತ್ವ

ನ.ಎ.ಎ.ಎ.ಎ.ಎ. ಅರ್ಥಾತ್ ಪ್ರಾಣಿ ಬುಂತ್ತು ಪ್ರಕಾಶನಾರ್ಥ
ದಾತಾರಾಜ್ : ೨೩೨೦

ಕರ್ನಾಟಕದ

ವ್ಯಾಪ್ತಿ ಮತ್ತು ವಿಚಾರ

